

ಕನ್ನಡಕ್ಕೆ ಬೇಕು

ಕನ್ನಡದ್ರೇ ವ್ಯಾಕರಣ

ಡಿ. ಎನ್. ಶಂಕರ ಬಟ್ಟ

KANNADAKKE BEEKU KANNADADDEE
VYAAKARANA (Kannada needs its own grammar) by
D.N.Shankara Bhat, Mungaravalli, Bhimanakone P.O,
Honnesara, Sagara 577 417; Phone: 9449774956;
E-mail: <bhatdns@rediffmail.com>

ವೊದಲನೆಯ ಅಂಚ್ಚು : ೨೦೦೦
ತಿಳಿ ದೊಡ್ಡದು ಮಾಡಿರುವ ವಳಸೆಯ ಅಂಚ್ಚು : ೨೦೧೯

©: ಬರಹಗಾರ

ಹೊರಪಡಿಕೆ :

ಡಿ. ಎನ್. ಶಂಕರ ಬಟ್,
ಮುಂಗರವ್ಲ್ಯಾ,
ಬೀಮನಕೋಟಿ ಅಂಚೆ,
ಹೊಸ್ನೇಸರ, ಸಾಗರತೀಥವ್ಲ್ಯಾ ಜಿಎಂ ೪೫೨

ಹಂಚಿಕೆ :

ನವಕರ್ಮಾಟಕ ಪ್ರಕಾಶನ,
ಗಳ, ಕ್ರೀಸೆಂಟ್ ರಸ್ಟ್, ಕೆ.ಪಿ.ಕೆಸ್,
ಬೆಂಗಳೂರು ಜಿಎಂ ೦೦೧.

ಅಂಚ್ಚು :

ಶ್ರೀ ಶಕ್ತಿ ಎಲೆಕ್ಟ್ರಿಕ್ ಪ್ರೈಸ್,
ಗಳನೇ ಕ್ರಾಸ್, ಜಯನಗರ,
ಮೈಸೂರು ಜಿಎಂ ೦೧೭.

ಮುನ್ನಡಿ

ಈ ಪ್ರಸ್ತುತಕ್ಕೆ ಎರಡು ಮುಖ್ಯವಾದ ಉದ್ದೇಶಗಳಿವೆ. ಪ್ರೈಡ್ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣವನ್ನು ಕಲಿಸುವುದಿದ್ದಲ್ಲಿ ಎಂತಹ ವ್ಯಾಕರಣ ವನ್ನು ಕಲಿಸಬೇಕು ಎಂಬುದನ್ನು ಸೂಚಿಸುವುದು ಒಂದು ಉದ್ದೇಶ, ಮತ್ತು ವಿಶ್ವ ವಿದ್ಯಾಲಯಗಳಲ್ಲಿ ಕನ್ನಡ ವ್ಯಾಕರಣದ ಮೇಲೆ ಸಂಶೋಧನೆ ನಡೆಸುವವರು ಯಾವ ಮಾರ್ಗದಲ್ಲಿ ಹೋದರೆ ಸಫಲರಾಗಬಲ್ಲರು ಎಂಬುದನ್ನು ತಿಳಿಸುವುದು ಇನ್ನೊಂದು ಉದ್ದೇಶ.

ಪ್ರೈಡ್ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣವನ್ನು ಕಲಿಸುವ ಅವಶ್ಯಕತೆಯೆಂೀ ಅಥವಾ ಇಲ್ಲವೇ? ಇದೆಯಾದರೆ ಅದನ್ನು ಯಾವ ರೀತಿಯಲ್ಲಿ ಕಲಿಸಬೇಕು? ನೇರವಾಗಿ ಕಲಿಸಬೇಕೇ ಅಥವಾ ಪದಗಳ ಮತ್ತು ವ್ಯಾಕ್ತಿಗಳ ಬಳಕೆಯನ್ನು ವಿವರಿಸುವುದರ ಮೂಲಕ ಪರೋಕ್ಷವಾಗಿ ಕಲಿಸಬೇಕೇ? ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ಶಿಕ್ಷಣತಜ್ಞರೇ ಹೊಡಬೇಕು. ನಾನು ಶಿಕ್ಷಣ ತಜ್ಞನಲ್ಲ, ವೈಯಾಕರಣಿ ಮಾತ್ರ. ಹಾಗಾಗಿ, ಮೇಲಿನ ಪ್ರಶ್ನೆಗಳಿಗೆ ಉತ್ತರವನ್ನು ಹೇಳಲು ನಾನಿಲ್ಲಿ ಪ್ರಯೋಗಿಸಿಲ್ಲ.

ಆದರೆ ಕನ್ನಡದ ಮಟ್ಟಿಗೆ ಎಂತಹ ವ್ಯಾಕರಣವನ್ನು ಕಲಿಸಬೇಕು? ಸದ್ಯಕ್ಕೆ ಪತ್ರೆಗಳಾಗಿರುವ ವ್ಯಾಕರಣ ಪ್ರಸ್ತುತಕೆಗಳು ಈ ಕೇಲಸವನ್ನು ಸಮರ್ಪಣಕವಾಗಿ ನೆರವೇರಿಸುತ್ತಿದೆಯೇ? ಎಂಬಂತಹ ಪ್ರಶ್ನೆಗಳಿಗೆ ಉತ್ತರವನ್ನು ಒಬ್ಬ ವೈಯಾಕರಣಿ ಮಾತ್ರ ಹೊಡಬಲ್ಲ. ಕನಾಕಟಕದಲ್ಲಿ ಶಿಕ್ಷಣ ತಜ್ಞರು ಈ ವಿವರಿಸಲ್ಪಿಲ್ಲ ಒಂದು ದೊಡ್ಡ ತಪ್ಪು ಮಾಡುತ್ತಿದ್ದಾರೆ. ಕನ್ನಡ ವ್ಯಾಕರಣವನ್ನು ಹೇಗೆ ಮತ್ತು ಎಷ್ಟು ಕಲಿಸಬೇಕು ಎಂಬುದನ್ನು ಮಾತ್ರವಲ್ಲದೆ, ಆ ಹೆಸರಿನಲ್ಲಿ ಏನು ಕಲಿಸಬೇಕು ಎಂಬುದನ್ನೂ ಅವರೇ ನಿರ್ದಿಷ್ಟಿಸುತ್ತಿರುವ ಹಾಗೆ ಕಾಣಿಸುತ್ತದೆ.

ಕನ್ನಡ ವ್ಯಾಕರಣ ಎಂಬ ಹೆಸರಿನಲ್ಲಿ ಏನೇನೋ ಆನವಶ್ಯಕವಾದ ಮತ್ತು ತಪ್ಪು ತಪ್ಪಾದ ವಿವರಿಸಬೇಕಾದ ಮೂಲಕ ಪ್ರೈಡ್ಶಾಲೆಯ ವಿದ್ಯಾರ್ಥಿಗಳ ಅಮೂಲ್ಯವಾದ ಸಮಯವನ್ನು ಈ ಶಿಕ್ಷಣತಜ್ಞರು ಹಾಳು ಮಾಡುತ್ತಿದ್ದಾರೆ. ಇದು ಹೇಗೆ ಎಂಬುದನ್ನು ನಾನು ಈ ಪ್ರಸ್ತುತಕದಲ್ಲಿ ವಿವರಿಸಿ ತೋರಿಸಿದ್ದೇನೆ. ಇದನ್ನವರು ಒಮ್ಮೆಯಾದರೂ ಒದಿನೋಡಿ ತಾವು ಎಂತಹ ತಪ್ಪು ಮಾಡುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಲಿ ಎನ್ನುವುದು ನನ್ನ ಉದ್ದೇಶ. ವ್ಯಾಕರಣ ಶಿಕ್ಷಣದಲ್ಲಿ ಮತ್ತು ಕನ್ನಡ ವ್ಯಾಕರಣದಲ್ಲಿ ಆಸಕ್ತಿಯಿರುವ ಇತರರಿಗೂ ಈ ಪ್ರಸ್ತುತಕ ರುಚಿಸಬಲ್ಲದು.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಕನಾಟಕದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವ್ಯಾಕರಣದ ಬಗ್ಗೆ ನಡೆಯುತ್ತಿರುವ ಸಂಶೋಧನೆಗಳು ಹೊಸದೇನನ್ನೂ ಕಂಡುಹಿಡಿಯುವ ಹಾಗೆ ಕಾಣಿಸುವದಿಲ್ಲ. ಇದಕ್ಕೆ ಈ ಸಂಶೋಧನೆಗಳು ಹಾದಿ ತಪ್ಪಿರುವುದೇ ಕಾರಣವೆಂದು ನನ್ನ ಅಭಿಪ್ರಾಯ. ಕೇತಿರಾಜನೇ ಹೊದಲಾದ ಹಿಂದಿನ ವೈಯಾಕರಣಿಗಳು ಕನ್ನಡ ವ್ಯಾಕರಣದ ಕುರಿತು ಏನು ಹೇಳಿದ್ದಾರೆ ಎಂಬುದನ್ನು ಅಧ್ಯಾತ್ಮಾದಿಕೊಂಡರೆ ಸಾಲದು. ಅವರು ಹೇಳಿರುವುದರಲ್ಲಿ ತಪ್ಪಿ ಇಲ್ಲವೇ ಅಸಾಂಗತ್ಯ ಏನಾದರೂ ಇದೆಯೇ? ಅವರು ಹೇಳಿದೇ ಇರುವಂತಹ ವಿಷಯಗಳೇನಾದರೂ ಇವೆಯೇ? ಎಂಬುದನ್ನು ಕಂಡುಹಿಡಿದಾಗ ಮಾತ್ರ ಅದು ಸಂಶೋಧನೆಯಾಗಬಲ್ಲು ದು.

ಕನ್ನಡ ವ್ಯಾಕರಣದ ಮಟ್ಟಿಗೆ ನಮಗೆ ತಿಳಿಯಿದರುವ ಇಂತಹ ಸಾವಿರಾರು ವಿಷಯಗಳಿವೆ. ಇವು ಎಂತಹವು ಎಂಬುದನ್ನು ಈ ಪ್ರಸ್ತುತ ತೋರಿಸಿಕೊಡುತ್ತದೆ. ಹಾಗಾಗಿ ಇದು ಕನ್ನಡ ವ್ಯಾಕರಣದ ಮೇಲೆ ಸಂಶೋಧನೆ ಮಾಡಬೇಕೆಂದರುವವರಿಗೆ ಮಾರ್ಗದರ್ಶಿಕ್ಯಾಗಬಲ್ಲು ದು.

ಈ ಪ್ರಸ್ತುತದ ಹಸ್ತಪ್ರತಿಯನೊಳ್ಳುತ್ತೀ ಓದಿ ನೋಡಿ ತಮ್ಮ ಅಮೂಲ್ಯವಾದ ಸಲಹೆಗಳನ್ನು ಕೊಟ್ಟಿ ಗೆಳೆಯಿ ಡಾ. ಭ. ಮಲ್ಲಿ ಕಾಚುನ ಅವರಿಗೆ ನಾನು ಅಭಾರಿ. ಇದಲ್ಲದೆ ಈ ಪ್ರಸ್ತುತದ ಪ್ರಕಟನೆಗೆ ಅನುದಾನ ಕೊಟ್ಟಿರುವ ಭಾರತೀಯ ಭಾಷಾ ಸಂಸ್ಥಾನಕ್ಕೂ ಇದನ್ನು ಬರೆಯುವುದಕ್ಕೆ ಮತ್ತು ಮುದ್ರಿಸುವುದಕ್ಕೆ ‘ಬರಹ’ ತಂತ್ರಾಶವನ್ನು ಉಚಿತವಾಗಿ ಬಳಸಲು ಒಟ್ಟಿಗೆ ಕೊಟ್ಟಿರುವ ಶ್ರೀ ಶೇಶಾದಿವಾಸು ಚಂದ್ರಶೇಖರನ್ ಅವರಿಗೂ, ಅಂದವಾಗಿ ಮುದ್ರಿಸಿಕೊಟ್ಟಿರುವ ಶ್ರೀಶಕ್ತಿ ಇಲೆಕ್ಟ್ರಿಕ್ ಪ್ರೈಸ್‌ನ ಶ್ರೀ ರಾ. ವೆಂ. ಶ್ರೀನಿವಾಸ ಮೂತ್ತಿ ಮತ್ತು ಅವರ ಸುಪ್ರತ್ಯ ಶ್ರೀ ರಾ. ವೋಹನ ಮೂತ್ತಿ ಅವರಿಗೂ ಮತ್ತು ಇದರ ಮಾರಾಟದ ಹೊಣೆ ಹೊತ್ತಿರುವ ಅತ್ಯಿ ಬುಕ್ ಸೆಂಟರಿನ ಶ್ರೀ ಜಿ. ಎನ್. ಅಶೋಕವರ್ಧನ ಅವರಿಗೂ ನಾನು ಅಭಾರಿ.

ಮೈಸೂರು

ಡಿ. ಎನ್. ಶಂಕರ ಭಟ್

ಜನವರಿ ೨೫, ೨೦೦೦

ತಿದ್ದಿ ದೊಡ್ಡದು ಮಾಡಿದ ಎರಡನೆಯ ಅಚ್ಚು

ಈ ಪುಸ್ತಕದ ಹೊದಲನೆಯ ಮುದ್ರಣದ ಪ್ರತಿಗಳೆಲ್ಲ ಒಂದೇ ವರ್ಷದಲ್ಲಿ
೩೧೦ ಹೊಮ್ಮೆಯಾಗಿ ಬಿಂದುಗಳಿಗೆ ಮುದ್ರಣದಲ್ಲಿ ಹಲಕೆಲವು ಬದಲಾವಣೆ
ಗಳನ್ನು ಮಾಡಿದ್ದೇನೆ. ಇವು ಸಹ್ಯದರ್ಶಕ ಓದುಗರಿಗೆ ಮೆಚ್ಚಿಗೆಯಾಗಬಹುದೆಂದು
ಭಾವಿಸುತ್ತೇನೆ.

ಮೆಮ್ಮೆ ಸೂರು
ಜುಲಾಯಿ ೧೫, ೨೦೧೧

ಡಿ. ಎನ್. ಶಂಕರ ಭಟ್ಟ

ಇನ್ನೊಮ್ಮೆ ತಿದ್ದಿ ದೊಡ್ಡದು ಮಾಡಿದ ಮೂರನೆಯ ಅಚ್ಚು

ಈ ಮೂರನೆಯ ಮುದ್ರಣದಲ್ಲಿ ಇನ್ನಷ್ಟು ಬದಲಾವಣೆಗಳನ್ನು ಮಾಡಿದ್ದೇನೆ.
ನಿಜಕ್ಕೂ ಇಂದ್ರಾಂಶುದ್ದಿ ವಾರ್ಯಕರಣ ಎಂತರದು? ಎಂಬ ಹೆಸರಿನ ಪುಸ್ತಕವನ್ನು
(ಭಟ್ಟ ೨೦೦೫) ಬರೆಯುವ ಸಮಯದಲ್ಲಿ ಕನ್ನಡ ವಾರ್ಯಕರಣದ ಕುರಿತು ನಾನು
ಕಂಡುಹಿಡಿದ ಕೆಲವು ಹೊಸ ವಿಷಯಗಳನ್ನೂ ಈ ಪುಸ್ತಕದಲ್ಲಿ ಸೇರಿಸಿ
ಕೊಂಡಿದ್ದೇನೆ. ಇದರಿಂದಾಗಿ ಈ ಪುಸ್ತಕದ ಉದ್ದೇಶ ಇನ್ನಷ್ಟು ಸ್ಪಷ್ಟವಾಗಿದೆ
ಯೆಂದು ನನಗೆ ಅನಿಸುತ್ತದೆ.

ಮೆಮ್ಮೆ ಸೂರು
ಫೆಬ್ರವರಿ ೧, ೨೦೧೯

ಡಿ. ಎನ್. ಶಂಕರ ಭಟ್ಟ

ಒಳಪಟಿ

ಅಧ್ಯಾಯ ೧ : ಮುನೊಂಟಿ	೧೬
೧.೧ ವ್ಯಾಕರಣ ಪರಂಪರೆ	೧೬
೧.೨ ವ್ಯಾಕರಣದ ಉದ್ದೇಶ	೧೭
೧.೩ ಕನ್ನಡದವಲ್ಲದ ಕನ್ನಡ ವ್ಯಾಕರಣಗಳು	೧೮
೧.೪ ಹೊಸಗನ್ನಡಕ್ಕೆ ಅದರದೇ ವ್ಯಾಕರಣ	೧೯
೧.೫ ದಾರಿ ಹೇಳುವ ಕ್ರಮ	೨೦
೧.೬ ಈ ಪುಸ್ತಕದ ಉದ್ದೇಶ	೨೧
 ಅಧ್ಯಾಯ ೨ : ಸೇರಿಕೆಯ ನಿಯಮಗಳು	೨೨
೨.೧ ಮುನೊಂಟಿ	೨೨
೨.೧.೧ ಪರ್ಯಾಪ್ತಸ್ತಕಗಳಲ್ಲಿ ಸೇರಿಕೆಯ ನಿಯಮಗಳು	೨೩
೨.೧.೨ ಸಂಸ್ಕೃತ ನಿಯಮಗಳನ್ನು ತಿಳಿಸುವ ಕ್ರಮ	೨೯
೨.೨ ಸೇರಿಕೆಯ ನಿಯಮಗಳಲ್ಲಿ ವ್ಯಾತಾಸಗಳು	೩೦
೨.೨.೧ ಸ್ವರಗಳ ಬದಲಾವಣೆಯಲ್ಲಿ ವ್ಯಾತಾಸಗಳು	೩೧
೨.೨.೨ ವ್ಯಾಂಜನಗಳ ಬದಲಾವಣೆಯಲ್ಲಿ ವ್ಯಾತಾಸಗಳು	೩೨
೨.೨.೩ ನಾಮರೂಪಿಯಾಯಿವ ಹಾಗಿದ್ದರೆ...	೩೩
೨.೩ ಸಂದರ್ಭಗಳ ವಿಭಜನೆ	೩೨
೨.೩.೧ ಸೇರಿಕೆಯ ನಿಯಮಗಳ ಅನಿಯಮಿತತೆ	೪೧
೨.೪ ವಣಿಕಗಳ ಪಟ್ಟಿ	೪೨
೨.೪.೧ ಸಂಸ್ಕೃತ ಸ್ವರಗಳ ಪಟ್ಟಿ	೪೩
೨.೪.೨ ಕನ್ನಡ ಸ್ವರಗಳ ಪಟ್ಟಿ	೪೪
೨.೪.೩ ವ್ಯಾಂಜನಗಳ ಪಟ್ಟಿ	೪೫
೨.೫ ಶಿರುಳು	೪೫
 ಅಧ್ಯಾಯ ೩ : ಪದವಗಣಗಳು	೪೬
೩.೧ ಮುನೊಂಟಿ	೪೬
೩.೨ ನಾಮಪದಗಳ ಮತ್ತು ಗುಣಪದಗಳು	೪೭
೩.೨.೧ ವಿಶೇಷಣಗಳಾಗಿ ಗುಣಪದಗಳ ಬಳಕೆ	೪೮
೩.೨.೨ ವಿಶೇಷಣಗಳಾಗಿ ನಾಮಪದಗಳ ಬಳಕೆ	೪೯

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರಣ

ಇ.ಅ.ಅ ವಿಶೇಷಣ ಮತ್ತು ವಿಶೇಷ್ಯಗಳ ಜಾಗ	೫೪
ಇ.ಅ.ಆ ಪದಕಂತೆ ಮತ್ತು ಜೊಂಡುಪದಗಳಲ್ಲಿ ಗುಣಪದಗಳು	೫೫
ಇ.ಅ.ಜಿ ನಾಮಪದಗಳಾಗಿ ಗುಣಪದಗಳ ಬಳಕೆ	೫೬
ಇ.ಅ.ಎ ಗುಣಪದಗಳ ಜಾಗ	೫೭
ಇ.ಅ.ಒ ತಾರತಮ್ಯ ಸೂಚನೆ	೫೮
ಇ.ಅ.ಆ ಕೃದಂತಗಳ ಬಳಕೆ	೫೯
ಇ.ಎ ಜೊಂಡುಪದಗಳ ರಚನೆ	೬೦
ಇ.ಉ ಪದಕಂತೆಗಳನ್ನು ತಯಾರಿಸಲು ಎರಡು ವಿಧಾನಗಳು	೬೧
ಇ.ಇ ಭಾಷೆಗಳೊಳಗಿನ ವೈವಿಧ್ಯ	೬೨
ಇ.ಎ ಬೇರೆ ಪದವಗಳಾಗಳು	೬೩
ಇ.೨ ತತ್ವಮು ಮತ್ತು ತದ್ಭವ ಪದಗಳು	೬೪
ಇ.ಆ ಶಿರುಳು	೬೫

ಅಧ್ಯಾಯ ಴ : ಪದಗಳ ಒಳರಚನೆ

ಇ.ಗ ಮುನೊನ್ನೀಟಿ	೬೫
ಇ.ಗ.ಗ ಹೆಸರಿಸುವುದು ಮತ್ತು ವರ್ಣಿಸುವುದು	೬೬
ಇ.ಗ.ಾ ಜೊಂಡುಪದಗಳು ಮತ್ತು ಪದಕಂತೆಗಳು	೬೭
ಇ.ಗ.ಾ ಕೃತ್ಯ ಮತ್ತು ತದಿತ ಪ್ರತ್ಯಯಗಳು	೬೮
ಇ.ಎ ಪದದ ವೋದಲು ಮತ್ತು ಅನಂತರ ಬರುವ ಪ್ರತ್ಯಯಗಳು	೬೯
ಇ.ಎ ನಾಮಪದಗಳ ರಚನೆ	೭೦
ಇ.ಎ ಇತ್ಯೈ-ಇತ್ಯೈ ಪ್ರತ್ಯಯ	೭೧
ಇ.ಎ ಶ್ರೀಯಾಪದಗಳ ರಚನೆ	೭೨
ಇ.೨ ಗುಣಪದಗಳ ರಚನೆ	೭೩
ಇ.ಆ ಶಿರುಳು	೭೪

ಅಧ್ಯಾಯ ಜಿ : ಸಮಾಸಗಳು

ಇ.ಗ ಮುನೊನ್ನೀಟಿ	೭೫
ಇ.ಎ ಜೊಂಡುಪದಗಳು ಮತ್ತು ಪದಕಂತೆಗಳು	೭೬
ಇ.ಎ.ಎ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿನ ವ್ಯಾತ್ಯಾಸಗಳು	೭೭
ಇ.ಎ.ಗ ಸಂಸ್ಕೃತದ ಜೊಂಡುಪದಗಳು	೭೮
ಇ.ಎ.ಎ ಪದಕಂತೆಗಳಲ್ಲಿ ಗುಣಪದಗಳ ಬಳಕೆ	೮೦೧
ಇ.ಎ.ಎ ಕೃದಂತಗಳ ಬಳಕೆ	೮೦೨
ಇ.ಎ.ಆ ನಿದೇಣಕ ಪದಗಳ ಬಳಕೆ	೮೦೩
ಇ.ಎ.ಜಿ ದ್ವಿತೀಯ ವಿಭಕ್ತಿಯ ಬಳಕೆ	೮೦೪
ಇ.ಎ.ಎ ನಾಮಪದಗಳ ಬಳಕೆ	೮೦೫

ಜಿ.ಇ.೨ ಪದಗಳ ಸಂಖ್ಯೆ	೧೦೯
ಜಿ.ಇ.೩ ಜೋಡುಪದಗಳ ಅಥವಾ	೧೦೮
ಜಿ.ಇ.೪ ಸಂಸ್ಕೃತ ಸಮಾಸಗಳ ವಿಭಜನೆ	೧೦೮
ಜಿ.ಇ.೫ ಕನ್ನಡ ಜೋಡುಪದಗಳ ಒಳರಚನೆ	೧೧೦
ಜಿ.ಇ.೬ ನಾಮಪದವಿರುವ ಜೋಡುಪದಗಳು	೧೧೧
ಜಿ.ಇ.೭ ತ್ವಿಯಾಪದವಿರುವ ಜೋಡುಪದಗಳು	೧೧೨
ಜಿ.ಇ.೮ ಗುಣಪದವಿರುವ ಜೋಡುಪದಗಳು	೧೧೩
ಜಿ.ಇ.೯ ಕೆಲವು ಅಪವಾದಗಳು	೧೧೪
ಜಿ.೧ ಸಂಸ್ಕೃತ ಸಮಾಸಗಳು ಕನ್ನಡದಲ್ಲಿ ಹೇಳಿಯೇ?	೧೧೫
ಜಿ.೧.೧ ವಿಭಜನೆಯ ಆಧಾರ	೧೧೫
ಜಿ.೧.೨ ಒಳನುಡಿಗಳ ಒಳಕೆ	೧೨೦
ಜಿ.೧.೩ ಕನ್ನಡ ವೈಯಾಕರಣಿಗಳು ಹೇಳಿವ ಸಮಾಸಗಳು	೧೨೧
ಜಿ.೧.೪ ತತ್ವರೂಪ	೧೨೨
ಜಿ.೧.೫ ಕರ್ಮಧಾರಯ	೧೨೨
ಜಿ.೧.೬ ದ್ವಿಗು	೧೨೪
ಜಿ.೧.೭ ಅವ್ಯಯಿಭಾವ	೧೨೪
ಜಿ.೧.೮ ದ್ವಂದ್ವ	೧೨೫
ಜಿ.೧.೯ ಬಹುವ್ಯೇಹಿ	೧೨೬
ಜಿ.೧.೧೦ ತ್ವಿಯಾಸಮಾಸ	೧೨೭
ಜಿ.೧.೧೧ ಗಮಕ ಸಮಾಸ	೧೨೮
ಜಿ.೧.೧೨ ಸಂಸ್ಕೃತದಿಂದ ಎರವಲಾಗಿ ಬಂದ ಜೋಡುಪದಗಳು	೧೨೯
ಜಿ.೧.೧೩ ಜೋಡುಪದಗಳ ಒಳನುಡಿಗಳು	೧೨೯
ಜಿ.೧.೧೪ ವಿಭಜನೆ	೧೩೧
ಜಿ.೧.೧೫ ಶಿರಳು	೧೩೨
 ಅಧ್ಯಾಯ ೬ : ಲಿಂಗ ಮತ್ತು ವಚನಗಳು	 ೧೩೪
೬.೧ ಮುನ್ನೊಳಿ	೧೩೪
೬.೨ ಲಿಂಗಭೇದಗಳು	೧೩೫
೬.೩ ‘ಲಿಂಗ’ ಪದದ ಒಳಕೆ	೧೩೬
೬.೩.೧ ಕನ್ನಡದಲ್ಲಿ ಲಿಂಗವಿಭಜನೆ	೧೩೬
೬.೩.೨ ಸಂಸ್ಕೃತದಲ್ಲಿ ಲಿಂಗವಿಭಜನೆ	೧೩೭
೬.೩.೩ ಭಾಷೆಗಳ ನಡುವಿನ ವ್ಯತ್ಯಾಸಗಳು	೧೪೦
೬.೩.೪ ವಣಿಕೆಯಲ್ಲಿ ಲಿಂಗಭೇದ	೧೪೧
೬.೪ ವಚನಭೇದಗಳು	೧೪೧
೬.೫ ವಚನಗಳ ಸಂಖ್ಯೆ	೧೪೧

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

೬.೩.೨ ವಚನ ಮತ್ತು ವಿಭಕ್ತಿ	೧೪೭
೬.೩.೩ ಏಕವಚನದ ಸೂಚನೆ	೧೪೯
೬.೩.೪ ವಚನವನ್ನು ಸೂಚಿಸದಿರುವುದು	೧೫೧
೬.೪ ತಿರುಳು	೧೫೫

ಅಧ್ಯಾಯ ೨ : ವಿಭಕ್ತಿಗಳು ಮತ್ತು ಕಾರಕಗಳು

೭.೧ ಮುನೊನ್ನೀಟಿ	೧೫೬
೭.೨ ವಿಭಕ್ತಿಗಳ ಕೆಲಸ	೧೫೮
೭.೩ ಕಾರಕಗಳ ಕೆಲಸ	೧೫೯
೭.೩.೧ ಒಂದು ವಿಭಕ್ತಿಗೆ ಹಲವು ಅರ್ಥಗಳು	೧೬೦
೭.೩.೨ ಒಂದೇ ಅರ್ಥಕ್ಕೆ ಹಲವು ವಿಭಕ್ತಿಗಳು	೧೬೧
೭.೩.೩ ಬೇರೆ ಕಾರಣಗಳು	೧೬೨
೭.೩.೪ ಕಾರಕಗಳ ಮೂಲಕ ಸಂಬಂಧಿಸುವುದು	೧೬೩
೭.೪ ಪಾಶ್ಚಾತ್ಯ ವ್ಯಾಕರಣಗಳಲ್ಲಿ ಕಲ್ಪಿತ ತತ್ವ	೧೬೪
೭.೫ ಕನ್ನಡಕ್ಕೆ ಕಾರಕಗಳು ಬೇಕಾಗಿಲ್ಲದಿರುವುದು	೧೬೫
೭.೫.೧ ಎರಡು ರೀತಿಯ ಸಂಬಂಧಗಳು	೧೬೬
೭.೫.೨ ಕನ್ನಡ ವಾಕ್ಯಗಳಲ್ಲಿ ಸಚ್ಚೆಕ್ಕಬೇಕಾದ ಎಂಬ ತತ್ವ	೧೬೭
೭.೫.೩ ಎರಡು ವ್ಯವಸ್ಥೆಗಳು	೧೬೮
೭.೫.೪ ಕನ್ನಡದ ವೈಶಿಷ್ಟ್ಯ	೧೬೯
೭.೫.೫ ಎರಡು ರೀತಿಯ ವ್ಯಾಕರಣ ಕಾರ್ಯಗಳು	೧೭೦
೭.೬ ತಿರುಳು	೧೭೧

ಅಧ್ಯಾಯ ೩ : ವಿಭಕ್ತಿಗಳು

೮.೧ ಮುನೊನ್ನೀಟಿ	೧೭೮
೮.೨ ವಿಭಕ್ತಿಗಳ ಹೇಸರು	೧೭೯
೮.೩ ವಿಭಕ್ತಿ, ಲಿಂಗ ಮತ್ತು ವಚನ	೧೮೧
೮.೪ ಪ್ರತ್ಯೇಯಗಳ ಅವಶ್ಯಕತೆ	೧೮೨
೮.೫ ಪ್ರತ್ಯೇಯಗಳ ಸಂಖ್ಯೆ	೧೮೩
೮.೫.೧ ಪ್ರಥಮಾ ವಿಭಕ್ತಿ	೧೮೪
೮.೫.೨ ದ್ವಿತೀಯಾ ವಿಭಕ್ತಿ	೧೮೫
೮.೫.೩ ತೃತೀಯಾ ಮತ್ತು ಪಂಚಮೀ ವಿಭಕ್ತಿಗಳು	೧೮೬
೮.೫.೪ ಚತುರ್ಥೀ ವಿಭಕ್ತಿ	೧೮೭
೮.೫.೫ ಷಟ್ತೀ ವಿಭಕ್ತಿ	೧೮೮
೮.೫.೬ ಸಪ್ತಮೀ ವಿಭಕ್ತಿ	೧೮೯
೮.೬ ತಿರುಳು	೧೯೦

ಅಧ್ಯಾಯ ಣ : ವಿಭಕ್ತಿಪಲ್ಲಟ	೧೯೨
೪.೧ ಮುನೊಂಡಿ	೧೯೨
೪.೨ ಶ್ರೀಯಾಪದದಲ್ಲಿ ಬದಲಾವನೆಯಾಗದೆ ವಿಭಕ್ತಿಪಲ್ಲಟ	೧೯೩
೪.೨.೧ ಸಮಗ್ರತೆ	೧೯೪
೪.೨.೨ ಸೈಚ್ಯಾಪ್ರಮೃತೀ	೧೯೫
೪.೨.೩ ಸಾನ್ವಿದ್ಯ	೧೯೬
೪.೨.೪ ಬೇರೆ ಅಥವಾಗಳು	೧೯೭
೪.೨ ಸಂಸ್ಕೃತದಲ್ಲಿ ವಿಭಕ್ತಿಪಲ್ಲಟ	೧೯೮
೪.೩ ಶ್ರೀಯಾಪದದಲ್ಲಿ ಬದಲಾವನೆ	೨೦೧
೪.೪ ತಿರುಳು	೨೦೨
ಅಧ್ಯಾಯ ಗಂ : ಸರ್ವನಾಮಗಳು ಮತ್ತು ಎಣಿಕೆಯ ಪದಗಳು	೨೦೫
ಗಂ.೧ ಮುನೊಂಡಿ	೨೦೫
ಗಂ.೨ ಸರ್ವನಾಮಗಳು	೨೦೬
ಗಂ.೨.೧ ಪುರುಷ ಪದಗಳು ಮತ್ತು ಸರ್ವಪದಗಳು	೨೦೬
ಗಂ.೨.೨ ಸರ್ವಪದಗಳ ಸ್ವರೂಪ	೨೦೭
ಗಂ.೨.೩ ಸಂಸ್ಕೃತದ ಸರ್ವನಾಮಗಳು	೨೦೮
ಗಂ.೨.೪ ಸಂಸ್ಕೃತದ ಸರ್ವಾದಿ ಪದಗಳು	೨೧೧
ಗಂ.೨.೫ ಎಣಿಕೆಯ ಪದಗಳು	೨೧೨
ಗಂ.೨.೬ ಬಳಕೆಯಲ್ಲಿ ವ್ಯಾತ್ಯಾಸ	೨೧೨
ಗಂ.೨.೭ ಒಳರಚನೆಯಲ್ಲಿ ವ್ಯಾತ್ಯಾಸ	೨೧೩
ಗಂ.೨.೮ ತಿರುಳು	೨೧೪
ಅಧ್ಯಾಯ ಗಂ : ಶ್ರೀಯಾರೂಪಗಳು	೨೧೨
ಗಂ.೧ ಮುನೊಂಡಿ	೨೧೨
ಗಂ.೨ ಕಾಲಸಂಬಂಧ ಮತ್ತು ಕಾಲವ್ಯವಸ್ಥೆ	೨೧೩
ಗಂ.೨.೧ ಕನ್ನಡದ ಕಾಲಸಂಬಂಧ	೨೧೪
ಗಂ.೨.೨ ಸಂಸ್ಕೃತದ ಕಾಲವ್ಯವಸ್ಥೆ	೨೧೦
ಗಂ.೨.೩ ಕಾಲರೂಪಗಳಲ್ಲಿ ವ್ಯಾತ್ಯಾಸ	೨೧೨
ಗಂ.೨.೪ ಘಟಕಗಳ ನಡುವಿನ ಕಾಲಭೇದ	೨೧೪
ಗಂ.೨.೫ ಅಶ್ವಾತ ಪ್ರತ್ಯೇಯಗಳು	೨೧೬
ಗಂ.೨.೬ ಪರಸ್ಕೃತಪದ ಮತ್ತು ಆತ್ಮನೇಪದ	೨೧೭
ಗಂ.೨.೭ ಕರ್ಮಣಿ ಪ್ರಯೋಗ	೨೧೮

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಗೀ.೬ ಅಲ್ಲಗಳೆಯುವ ವಾಕ್ಯಗಳು	೨೨೦
ಗೀ.೭ ಕೇಳುವ ವಾಕ್ಯಗಳು	೨೨೧
ಗೀ.೮ ತಿರುಳು	೨೨೨
ಅಧ್ಯಾಯ ಗೀ : ಮುಕ್ತಾಯ	೨೨೩
ಗೀ.೯ ವ್ಯತ್ಯಾಸಗಳ ಮೂಲ	೨೨೩
ಗೀ.೧ ಹೊಸ ದೃಷ್ಟಿಕೋನ	೨೨೪
ಗೀ.೨ ಶಾಲಾವ್ಯಾಕರಣಗಳು	೨೨೫
ಗೀ.೩ ಕಾಲೇಜುಗಳಲ್ಲಿ ಬೋಧನೆ ಮತ್ತು ಸಂಶೋಧನೆ	೨೨೬
ಆಕರಣಾಚಿ	೨೨೭
ವಿಷಯಸೂಚಿ	೨೨೮

೮. ಮುನ್ಹೋಟ

೧೧ ವ್ಯಾಕರಣ ಪರಂಪರೆ

ಕನ್ನಡ ವ್ಯಾಕರಣದ ಕಲಿಕೆಗೆ ಒಂದು ಸಾಮಿರ ವರ್ತಗಳಿಗಂತಲೂ ಹೆಚ್ಚು ಉದ್ದವಾದ ಚರಿತ್ರೆಯಿದೆ. ಈ ಸಾಮಿರ ವರ್ತಗಳಲ್ಲಿ ಕನ್ನಡ ವ್ಯಾಕರಣದ ಮೇಲೆ ಬೇರೆ ಬೇರೆ ರೀತಿಯ ಮತ್ತು ಬೇರೆ ಬೇರೆ ಗಾತ್ರದ ನೂರಕ್ಕೂ ಹೆಚ್ಚು ಪ್ರಸ್ತುಕಗಳನ್ನು ಮತ್ತು ಬಿಡಿ ಬರಹಗಳನ್ನು ಹೊರತರಲಾಗಿದೆ. ಇವು ಕನ್ನಡದಲ್ಲಿ ಮಾತ್ರವಲ್ಲದೆ, ಇಂಗ್ಲಿಷ್, ಸಂಸ್ಕೃತ, ಮರಾಟಿ, ಹಿಂದಿ, ರಶ್ನ್ ಹೊದಲಾದ ಬೇರೆ ಕೆಲವು ನುಡಿಗಳಲ್ಲಿ ಬಂದಿವೆ.

ಇದಲ್ಲದೆ, ಈ ವ್ಯಾಕರಣಗಳು ಸೂತ್ರ ರೂಪದಲ್ಲಿ, ಸೂತ್ರದ ವ್ಯಾಕ್ಯಾನ ರೂಪದಲ್ಲಿ, ಪ್ರಶ್ನೋತ್ತರ ರೂಪದಲ್ಲಿ, ಪ್ರಬಂದ ರೂಪದಲ್ಲಿ, ಪಟ್ಟ ರೂಪದಲ್ಲಿ - ಹೀಗೆ ಬೇರೆ ಬೇರೆ ರೂಪಗಳಲ್ಲಿ ತಯಾರಾಗಿವೆ. ಕನ್ನಡವನ್ನು ಕಲಿಯ ಬಯಸುವವರು, ಕನ್ನಡದ ಒಳಗುಟ್ಟನ್ನು ತಿಳಿಯ ಬಯಸುವವರು, ಕನ್ನಡವನ್ನು ಇತರ ದ್ವಾರಿತ ಇಲ್ಲವೇ ಆರ್ಥ ನುಡಿಗಳೊಂದಿಗೆ ಹೊಳೆಲಿಸ ಬಯಸುವವರು, ಕನ್ನಡದ ಹಿನ್ನಡವಳಿ(ಚರಿತ್ರೆ)ಯನ್ನು ಅರಿಯ ಬಯಸುವವರು - ಹೀಗೆ ಬೇರೆ ಬೇರೆ ರೀತಿಯ ಒದುಗರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬರೆದಿರುವ ವ್ಯಾಕರಣಗಳೂ ಇವುಗಳಲ್ಲಿವೆ.

ಕನ್ನಡ ವ್ಯಾಕರಣದ ಮೇಲೆ ಇಶ್ವರ್ಲಾ ಅರಕೆ ಮತ್ತು ಬರವಣಿಗೆಗಳು ನಡೆದಿವೆಯೆಂಬುದು ನಮಗೆ ಹಿಗ್ಗಿ ಮತ್ತು ಹೆಮ್ಮೆಗಳನ್ನು ತರಬಲ್ಲದೇನೋ ನಿಜ. ಆದರೆ, ಈ ಪ್ರಸ್ತುಕಗಳು ಮತ್ತು ಬಿಡಿ ಬರಹಗಳು ನಿಜಕ್ಕೂ ಕನ್ನಡ ವ್ಯಾಕರಣದ ಒಳಗುಟ್ಟನ್ನು ತಿಳಿಸಿಕೊಡುವಲ್ಲಿ ಮತ್ತು ಅವನ್ನು ಬಳಸಿ ಕೊಳ್ಳುವುದರ ಮೂಲಕ ಒದುಗರ ಬೇರೆ ಬೇರೆ ಬೇಡಿಕೆಗಳನ್ನು ಪೂರಿಸುವುದರಲ್ಲಿ ಎಶ್ವರ ಮಟ್ಟಿಗೆ ಸಮರ್ಪಿತವಾಗಿವೆ ಎಂಬುದನ್ನು ಪರಿಶೀಲಿಸುವುದು ಅವಶ್ಯ. ಇದಕ್ಕಾಗಿ ಈ ಬರಹಗಳನ್ನು ಮೂರು ಮುಕ್ಕೆ ವ್ಯಾಕರಣಪರಂಪರೆಗಳಲ್ಲಿ ತಯಾರಾದವುಗಳೆಂಬುದಾಗಿ ವಿಂಗಡಿಸಿಕೊಳ್ಳಬಹುದು.

ಸಂಸ್ಕೃತದ ವ್ಯಾಕರಣ ಪರಂಪರೆಯಲ್ಲಿ ತಯಾರಾಗಿರುವ ಕೇತೀರಾಜನ ಶಬ್ದಮಣಿದ್ರ್ವಣ, ಬಂಪ್ರಾಕಳಂಕನ ಶಬ್ದಾನುಶಾಸನ ಮತ್ತು ಇನ್ನಿತರ ಹಲವಾರು ಹಳೆಗನ್ನಡ ವ್ಯಾಕರಣಗಳು ಒಂದು ಗುಂಪಿಗೆ ಸೇರುತ್ತವೆ. ಶಾಲಾಕಾಲೇಜಗಳಲ್ಲಿ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಪಟ್ಟಗಳಾಗಿ ಬಳಕೆಯಾಗುತ್ತಿರುವ ಹೆಚ್ಚಿನ ವ್ಯಾಕರಣಗಳೂ ಈ ಗುಂಪಿಗೆ
ಸೇರುತ್ತವೆ.

ಹತ್ತೊಂಬತ್ತನೇ ಶತಮಾನದಿಂದೀಚೆಗೆ ಮುಕ್ಕೆವಾಗಿ ತೃಷ್ಣಿಯನ್ನು
ಮಿಶನರಿಗಳು ಇಂಗ್ಲಿಷ್‌ನಲ್ಲಿ ಬರೆದಿರುವ ಹೊಸಗನ್ನಡ ವ್ಯಾಕರಣಗಳು
ಎರಡನೆಯ ಗುಂಪಿಗೆ ಸೇರುತ್ತವೆ. ಇವನ್ನೆಲ್ಲ ಯುರೋಪಿನ ವ್ಯಾಕರಣ
ಪರಂಪರೆಯಲ್ಲಿ ರಚಿಸಲಾಗಿದೆ.

ಅದರಿಂದೀಚೆಗೆ ಇವತ್ತಿನ ಸೊಲ್ಲಿಗರು ರಚಿಸಿರುವ ಕನ್ನಡದ
ವ್ಯಾಕರಣಗಳು ಮತ್ತು ಬಿಡಿ ಬರಹಗಳು ಮೂರನೆಯ ಗುಂಪಿಗೆ ಸೇರುತ್ತವೆ.
ಇವನ್ನು ಮುಕ್ಕೆವಾಗಿ ಅವೆರಿಕದ ಇಂಗ್ಲಿಷ್ ವ್ಯಾಕರಣ ಪರಂಪರೆಯಲ್ಲಿ
ತಯಾರಿಸಲಾಗಿದೆ.

ಕನ್ನಡದ ಈ ಮೂರು ಪರಂಪರೆಯ ವ್ಯಾಕರಣಗಳಲ್ಲಿ ನಮಗೆ
ಕಂಡುಬರುವ ಒಂದು ಮುಕ್ಕೆವಾದ ಸಂಗತಿಯೇನೆಂದರೆ, ಇವು ಬೇರಾವುದೋ
ಒಂದು ನುಡಿಯ ಎಂದರೆ, ಸಂಸ್ಕೃತ, ಲ್ಯಾಟಿನ್ ಇಲ್ಲವೇ ಇಂಗ್ಲಿಷ್ ನುಡಿಯ
ವ್ಯಾಕರಣ ಪರಂಪರೆಯನ್ನು ಅನೇಕರಿಸಲು ಪ್ರಯೋಜಿಸಿವೆಯಲ್ಲದೆ ಕನ್ನಡಕ್ಕೆ
ಅದರದ್ದೇ ಆದ ಒಂದು ವ್ಯಾಕರಣ ಪರಂಪರೆಯನ್ನು ಬೆಳೆಸಿಕೊಡಲು
ಪ್ರಯೋಜಿಸಿಲ್ಲ. ಈ ಎಲ್ಲಾ ವ್ಯಾಕರಣಗಳಲ್ಲಿ ಇದೊಂದು ಎದ್ದು ಕಾಣುವ
ಕೊರತೆ.

ಸಂಸ್ಕೃತ, ಲ್ಯಾಟಿನ್ ಮತ್ತು ಇಂಗ್ಲಿಷ್ – ಇವು ಮೂರೂ ಇಂಡೋ-
ಯುರೋಪಿಯನ್ ಎಂಬ ಒಂದೇ ನುಡಿಕುಟುಂಬಕ್ಕೆ ಸೇರಿರುವ ನುಡಿಗಳು. ಇವು
ಸ್ವತಂತ್ರವಾದ ನುಡಿಗಳಾಗಿದ್ದು ಒಂದರಿಂದೊಂದು ಸಾಕಷ್ಟು ಬೇರಾಗಿವೆಯಾದರೂ
ಇವುಗಳಲ್ಲಿ ಬಳಕೆಯಾಗುವ ವ್ಯಾಕರಣದ ಮೂಲತತ್ವಗಳು ಹೆಚ್ಚು ಕಡಿಮೆ
ಒಂದೇ ರೀತಿಯವುಗಳಾಗಿವೆ. ಹಾಗಾಗಿ, ಈ ಮೂರು ವ್ಯಾಕರಣ ಪರಂಪರೆಗಳೂ
ಒಂದೇ ಪರಂಪರೆಯ ಮೂರು ಪ್ರಬೇಧಗಳಿಂದು ಹೇಳಲು ಬರುತ್ತದೆ.

ಕನ್ನಡ ಇದಕ್ಕಿಂತ ತೀರ ಬೇರಾಗಿರುವ ದ್ರಾವಿಡ ನುಡಿಕುಟುಂಬಕ್ಕೆ ಸೇರಿರುವ
ನುಡಿ. ಇದು ಬಳಸುವ ವ್ಯಾಕರಣದ ಮೂಲತತ್ವಗಳು ಸಂಸ್ಕೃತ, ಲ್ಯಾಟಿನ್,
ಇಂಗ್ಲಿಷ್ ಹೊದಲಾದ ಇಂಡೋ-ಯುರೋಪಿಯನ್ ನುಡಿಗಳು ಬಳಸುವ
ವ್ಯಾಕರಣದ ಮೂಲತತ್ವಗಳಿಗಿಂತ ತೀರ ಬೇರಾದವುಗಳು.

ಇಂತಹ ತೀರ ಬೇರಾಗಿರುವ ಮೂಲತತ್ವಗಳನ್ನು ಬಳಸುವ ಕನ್ನಡ
ವ್ಯಾಕರಣದ ಪ್ರಶ್ನಿಪ್ರಶ್ನೆಗಳನ್ನು ವಿವರಿಸಬೇಕಿದ್ದಲ್ಲಿ ಕನ್ನಡಕ್ಕೆ ಅದರದೇ ಆದ
ವ್ಯಾಕರಣ ಪರಂಪರೆಯೊಂದನ್ನು ಬೆಳೆಸಿಕೊಳ್ಳಲು ಅವಶ್ಯಕತೆಯಿದೆ. ಸಂಸ್ಕೃತ
ಇಲ್ಲವೇ ಇಂಗ್ಲಿಷ್ ನುಡಿಯ ವ್ಯಾಕರಣ ಪರಂಪರೆಯಲ್ಲಿ ಬರೆದ ಮುಸ್ತಕಗಳು
ಮತ್ತು ಬಿಡಿಬರಹಗಳು ಕನ್ನಡದವೇ ಆದ ಪ್ರಶ್ನಿಪ್ರಶ್ನೆಗಳಿಗೆ ಹೆಚ್ಚಿನ ಗಮನ
ಕೊಡಲಾರವು ಮತ್ತು ಕೊಟ್ಟಿಲ್ಲ.

ಕನ್ನಡದ ಹೆಚ್ಚಿನ ವ್ಯಾಕರಣಗಳಲ್ಲಿ ಸಂಸ್ಕೃತ ವ್ಯಾಕರಣದ ಮೂಲತತ್ವಗಳನ್ನು ಹಾಗೆಯೇ ಕನ್ನಡ ವ್ಯಾಕರಣಕ್ಕೆ ಅಳವಡಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ಇಂತಹ ಪ್ರಯತ್ನ ಕನ್ನಡದ ಅತ್ಯಂತ ಪ್ರಚೇನವಾದ ವ್ಯಾಕರಣಗಳ ಕಾಲದಿಂದಲೂ ನಡೆದು ಬಂದಿದೆ.

ಕನ್ನಡದ ಈ ಪ್ರಚೇನ ವ್ಯೇಯಾಕರಣಿಗಳು ಆ ರೀತಿ ಮಾಡಲು ಮುಕ್ಕಾಗಿ ಎರಡು ಕಾರಣಗಳಿವೆ. ಪ್ರಾಕೃತ, ಅಪಬ್ರಂಶ, ಪಾಲಿ ಮೊದಲಾದವುಗಳ ಹಾಗೆ ಕನ್ನಡವೂ ಸಂಸ್ಕೃತದ ಒಂದು (ವಿಕೃತ) ರೂಪವೆಂಬ ಭಾವನೆ ಅವರಲ್ಲಿದ್ದುದು ಒಂದು ಕಾರಣ; ವ್ಯಾಕರಣದ ಮೂಲತತ್ವಗಳ ಮಟ್ಟಿಗೆ ಒಂದು ನುಡಿ ಇನ್ನೊಂದರಿಂದ ತೀರ ಬೇರಾಗಿರಬಲ್ಲದು ಎಂಬ ವಿಶಯ ಅವರ ಗಮನಕ್ಕೆ ಒಂದಿರಲಿಲ್ಲ ವೆಂಬುದು ಇನ್ನೊಂದು ಕಾರಣ.

ಕನ್ನಡ ಸಂಸ್ಕೃತದ ವಿಕೃತ ರೂಪವಲ್ಲಿ, ಅದಕ್ಕಿಂತ ತೀರ ಬೇರಾಗಿರುವ ‘ದ್ರುವಿಡ’ ಎಂಬ ಹೆಸರಿನ ಬೇರೆಯೇ ಒಂದು ನುಡಿಕುಟುಂಬಕ್ಕೆ ಸೇರಿರುವ ನುಡಿ ಎಂಬ ವಿಶಯ ವ್ಯೇಯಾಕರಣಿಗಳ ಅರಿವಿಗೆ ಒಂದುದು ಹತ್ತೊಂಬತ್ತನೆಯ ಶತಮಾನದ ನಡುಭಾಗದಲ್ಲಿ (ಕಾಲ್ಥಾವೇಲ್ ಗಣಜ್ಯಾ). ಅನಂತರ ನಡೆದ ನುಡಿಗಳ ಕುರಿತಾದ ಅರಕಿಗಳು, ಅದರಲ್ಲಿ ಎಮೆನೋ ಮತ್ತು ಬರೋ ರಚಿಸಿದ ದ್ರುವಿಡ ಜ್ಞಾತಿಪದಕೋಶ (ಎಮೆನೋ ಮತ್ತು ಬರೋ ಗಣಜ್ಯಾ) ಮತ್ತು ಕೃಷ್ಣಮೂರ್ತಿ ಇತ್ತೀಚಿಗೆ ಪ್ರಕಟಿಸಿದ ದ್ರುವಿಡ ನುಡಿಗಳ ಹೋಲಿಕೆ (ಕೃಷ್ಣಮೂರ್ತಿ ೨೦೦೫) ಈ ವಿಶಯದಲ್ಲಿ ಸ್ವಲ್ಪವೂ ಸಂದೇಹ ಉಳಿಯದ ಹಾಗೆ ಮಾಡಿವೆ.

ಇದಲ್ಲದೆ, ವ್ಯಾಕರಣವೆಂಬುದು ನುಡಿಯಿಂದ ನುಡಿಗೆ ತೀರ ಬೇರಾಗಿರಬಲ್ಲದು ಎಂಬ ವಿಶಯವೂ ವ್ಯೇಯಾಕರಣಿಗಳ ಗಮನಕ್ಕೆ ಒಂದುದು ಇಪ್ಪತ್ತನೆಯ ಶತಮಾನದಲ್ಲಿ. ಪ್ರಪಂಚದಲ್ಲಿ ಬಳಕೆಯಲ್ಲಿರುವ ನೂರಾರು ನುಡಿಗಳಿಗೆ ವ್ಯಾಕರಣಗಳನ್ನು ಬರೆಯಲು ಪ್ರಯತ್ನ ಮಾಡಿದಾಗ ಅವು ಬಹಳ ಮಟ್ಟಿಗೆ ಒಂದಕ್ಕಿಂತ ಒಂದು ತೀರ ಬೇರಾಗಿರಬಲ್ಲವು ಎಂಬ ವಿಶಯ ಸ್ಪಷ್ಟವಾಯಿತು.

ಹಾಗಾಗಿ, ಈ ಇಪ್ಪತ್ತೊಂದನೆಯ ಶತಮಾನದಲ್ಲಿ ನಮ್ಮ ಪ್ರಚೇನ ವ್ಯೇಯಾಕರಣಿಗಳು ಮಾಡಿದ ತಪ್ಪನ್ನು ತಿಳಿದ್ದದೆ ಹಾಗೆಯೇ ಮುಂದುವರಿಸಿಕೊಂಡು ಹೋಗುವುದರಿಂದ ಯಾವ ಪುರುಶಾರ್ಥವೂ ಸಿದ್ಧಿಸಲಾರದು. ಸೂರ್ಯ ಮೂಡು ದಿಕ್ಕಿನಲ್ಲಿ ಮೂಡಿ ಪಡು ದಿಕ್ಕಿನಲ್ಲಿ ಮುಳುಗುತ್ತಾನೆಂಬ ಹಳೇ ಕಾಲದ ಅನಿಸಿಕೆಯನ್ನು ಸರಿಯಿಂಬುದಾಗಿ ಇವತ್ತಿಗೂ ಕಗೋಳ ವಿಜ್ಞಾನದ ಕಾಸಿನಲ್ಲಿ ಹೇಳಿ ಕೊಡುವುದು ಹೇಗೆ ತಪ್ಪಾಗುತ್ತದೆಯೋ ಹಾಗೆಯೇ ಇದೂ ಕೊಡ.

೧.೨ ವ್ಯಾಕರಣದ ಉದ್ದೇಶ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಒಂದು ನುಡಿಯಲ್ಲಿ ಬರುವ ಪದಗಳು, ಪದಕಂತೆಗಳ ಮತ್ತು ವಾಕ್ಯಗಳ ರಚನೆಯೆಂತಹದು ಎಂಬುದನ್ನು ವಿವರಿಸಿ ಹೇಳುವುದೇ ಆ ನುಡಿಯ ಮೇಲೆ ನಾವು ಬರೆಯಬಹುದಾದ ವ್ಯಾಕರಣದ ಮುಕ್ಕೆ ಉದ್ದೇಶ. ಈ ರಚನೆ ಬೇರೆ ಬೇರೆ ನುಡಿಗಳಲ್ಲಿ ಬೇರೆ ಬೇರೆ ತೆರನಾಗಿರುತ್ತದೆ. ಹಾಗಾಗಿ ಬೇರೆ ಬೇರೆ ನುಡಿಗಳ ವ್ಯಾಕರಣಗಳೂ ಬೇರೆ ಬೇರೆ ತೆರನಾಗಿರುವುದು ಅತ್ಯವಶ್ಯ.

ನಿಜಕ್ಕೂ ಕನ್ನಡ ನುಡಿಯ ವ್ಯಾಕರಣವನ್ನು ನಾವೆಲ್ಲರೂ ಬಲ್ಲೆವು. ಇಲ್ಲವಾದರೆ ಕನ್ನಡ ನುಡಿಯಲ್ಲಿ ತಟ್ಟಿಲ್ಲದೆ ವಾಕ್ಯಗಳನ್ನು ರಚಿಸಲು ಮತ್ತು ಮನಸ್ಸಿಗೆ ತೋರಿದ್ದನ್ನೆಲ್ಲ ಇನ್ನೊಬ್ಬಿಗೆ ವಿವರಿಸಿ ಹೇಳಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ಚಿಕ್ಕಂದಿನಲ್ಲಿ ನುಡಿಯನ್ನಾಡಲು ಕಲಿಯುವಾಗಲೇನೇ ಅದರ ವ್ಯಾಕರಣವನ್ನೂ ನಾವು ಈ ರೀತಿ ನಮಗೆ ತಿಳಿಯದಂತೆಯೇ ಕಲಿತುಕೊಂಡಿರುತ್ತೇವೆ.

ಆದರೆ ಈ ವ್ಯಾಕರಣದ ಅರಿವು ನಮ್ಮೆ ಮಿದುಳಿನಲ್ಲಿ ನಮ್ಮೆ ಅರಿವಿಗೆ ಎಟಕದ ರೂಪದಲ್ಲಿ ತುಂಬಿಕೊಂಡಿರುತ್ತದೆ. ಅದನ್ನು ಬಳಸುವುದು ಹೇಗೆ ಎಂಬುದನ್ನು ನಾವು ತಿಳಿದಿರುವೆವಲ್ಲದೆ ಅದರ ಸ್ವರೂಪವೆಂತಹದು ಎಂಬುದನ್ನು ನಾವು ತಿಳಿದಿಲ್ಲ.

ಎತ್ತಗೆಗಾಗಿ ಕನ್ನಡದಲ್ಲಿ ಮಾತನಾಡುವಾಗ, ಮರದ ಹೊಟ್ಟಿಗೆ, ಕಲ್ಲಿನ ದೊಡ್ಡದೆ, ಕೊರೆಯ ನೀರು, ಅದರ ಕಣ್ಣಿ, ಅಕ್ಕನ ಮನ್ಯ ಎಂಬಂತಹ ಪದಕಂತೆಗಳನ್ನು ಕಶ್ವವಿಲ್ಲದೆ ಬಳಸುತ್ತೇವೆ. ಆದರೆ ಈ ಪದಕಂತೆಗಳ ರಚನೆಯಲ್ಲಿ (೧) ಎರಡು ‘ಹೆಸರುಪದ’ಗಳು ಒಟ್ಟಿಗೆ ಸೇರಿವೆ; (೨) ಅವನ್ನು ಈ ರೀತಿ ಒಟ್ಟಿಗೆ ಸೇರಿಸುವುದಕ್ಕಾಗಿ ವೋಡಲನೀಯ ಹೆಸರುಪದಹೊಂದಿಗೆ ಅ ಎಂಬ ಒಟ್ಟನ್ನು ಬಳಸಬೇಕಾಗಿದೆ; ಮತ್ತು (೩) ಹೀಗೆ ಬಳಸುವಾಗ ಆ ಹೆಸರುಪದದ ಸ್ವರೂಪವನ್ನನುಸರಿಸಿ ಅದರೊಂದಿಗೆ ದಾ, ಇನ್ನ, ಯೂ, ರ್ಹ ಮತ್ತು ನ್ನ ಎಂಬ ‘ಅಗಮ’ಗಳನ್ನೂ ಬಳಸಬೇಕಾಗಿದೆ ಎಂಬುದು ನಮ್ಮೆ ಗಮನಕ್ಕೆ ಬರುವುದಿಲ್ಲ.

ಅದು ನಮ್ಮೆ ಗಮನಕ್ಕೆ ಬಾರದಿದ್ದರೂ ಈ ಕೆಲಸವನ್ನು ನಾವು ಪ್ರತಿಯೊಂದು ಬಾರಿಯೂ ತಟ್ಟಿಲ್ಲದೆ ನಡೆಸಬಲ್ಲೆವು. ಎಲ್ಲಿ ರ್ಹ ಬರಬೇಕು, ಎಲ್ಲಿ ದಾ ಬರಬೇಕು, ಎಲ್ಲಿ ಇನ್ನ ಇಲ್ಲವೇ ನ್ನ ಬರಬೇಕು ಎಂಬುದನ್ನು ನಾವು ವಿವರಿಸಲಾರೆವಾದರೂ ಅವನ್ನೆಲ್ಲ ಸರಿಯಾಗಿಯೇ ಬರಬೇಕಾದ ಕಡೆಗಳಲ್ಲಿ ಬಳಸಬಲ್ಲೆವು. ಈ ಬಳಕೆಗಳ ಹಿಂದೆ ವಿಶ್ಲೇಷಣೆಯಾಗಿ ಕಟ್ಟಲೆಯಿದೆಯಂಬ ವಿಶಯವೂ ನಮ್ಮೆ ಗಮನಕ್ಕೆ ಬರುವುದಿಲ್ಲ. ಅಂತಹ ಕಟ್ಟಲೆಗಳನ್ನೆಲ್ಲ ನಾವು ನಮ್ಮೆ ಅರಿವಿಗೆ ಎಟಕದ ರೂಪದಲ್ಲಿ ಮಾತ್ರ ಪಡೆದುಕೊಂಡಿರುವುದೇ ಇದಕ್ಕೆ ಕಾರಣ.

ಇಂತಹ ‘ಅರಿವಿಗೆ ಬಾರದ’ ಇಲ್ಲವೇ ‘ಅರಿವಿಗೆ ಎಟಕದ’ ಅರಿವು ನಮ್ಮೆ ಇತರ ಶಾರೀರಿಕ ಚಟುವಟಿಕೆಗಳಿಗೂ ಅತ್ಯವಶ್ಯ. ಎತ್ತಗೆಗಾಗಿ ನಮ್ಮೆ ಕಣ್ಣಿಗೆ

ಸಂಬಂಧಿಸಿದಂತಹ ಚಟುವಟಿಕೆಗಳನ್ನು ಗಮನಿಸಬಹುದು. ನಾವು ಹತ್ತಿರದ ವಸ್ತುಗಳನ್ನು ಗುರುತಿಸಬಲ್ಲೇವು, ದೂರದ ವಸ್ತುಗಳನ್ನು ಗುರುತಿಸಬಲ್ಲೇವು. ನಿಂತಿರುವ ಪ್ರಾಣಿಯನ್ನು ಗುರುತಿಸಬಲ್ಲೇವು, ವೇಗದಿಂದ ಚಲಿಸುತ್ತಿರುವ ಪ್ರಾಣಿಯನ್ನು ಗುರುತಿಸಬಲ್ಲೇವು. ಇಂತಹ ಹಲವು ಕಣ್ಣಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಾವು ನಡೆಸಬಲ್ಲಿವಾಗಿದ್ದು, ಅದಕ್ಕಾಗಿ ನಮ್ಮ ಕಣ್ಣಿನ ಗುಡ್ಡಗಳನ್ನು ಬೇರೆ ಬೇರೆ ರೀತಿಯಲ್ಲಿ ಚಲಿಸಬೇಕಾಗುತ್ತದೆ ಮತ್ತು ಆ ಗುಡ್ಡೆಯ ಮುಂಬಾಗದಲ್ಲಿರುವ ಮೂರಾರವನ್ನು ಬೇರೆ ಬೇರೆ ಆಕಾರಗಳಿಗೆ ಒಬಲಿಸಬೇಕಾಗುತ್ತದೆ.

ಇದನ್ನು ಮಾಡುವುದು ಹೇಗೆ ಎಂಬುದನ್ನು ನಾವು ತಿಳಿದಿದ್ದೇವೆ. ಆದರೆ ಆ ತಿಳುವಳಿಕೆ ಎಂತಹದು ಎಂಬುದು ನಮ್ಮ ಅರಿವಿಗೆ ಎಟಕದ ರೂಪದಲ್ಲಿದೆ. ಕಣ್ಣಿನಲ್ಲಿ ಎಂತಹ ಸ್ವಾಯಂಗಳಿಲ್ಲ ಇವೆ, ಅವುಗಳಲ್ಲಿ ಕೆಲವನ್ನು ಹಿಗ್ಗಿಸಿ ಮತ್ತು ಇನ್ನು ಕೆಲವನ್ನು ಕುಗ್ಗಿಸಿ ನಮ್ಮ ಕುಣ್ಣಗಳನ್ನು ಹೇಗೆ ಬೇರೆ ಬೇರೆ ರೀತಿಯಲ್ಲಿ ನಿಯಂತ್ರಿಸುತ್ತೇವೆ ಎಂಬ ವಿಶಯ ನಮಗೆ ತಿಳಿಯದು. ಕಣ್ಣಿನ ಒಳರಚನೆಯನ್ನು ಕಲಿತಿರುವ ಕಣ್ಣಿನ ಡಾಕ್ಟರರ ಮಿದುಳಿನಲ್ಲಿ ಮಾತ್ರ ಈ ವಿಶಯ ಅರಿವಿಗೆ ಎಟಕುವ ರೂಪದಲ್ಲಿದೆ.

ನುಡಿಯ ವಿಶಯವೂ ಹೀಗೆಯೇ. ಮಾತನಾಡುವುದು ಹೇಗೆಂದು ನಮಗೆ ಗೊತ್ತಿದೆ, ಎಂದರೆ ಮಾತನಾಡಲು ಬೇಕಾಗುವ ವ್ಯಾಕರಣಾಂಶಗಳಿಲ್ಲ ನಮ್ಮ ತಲೆಯಲ್ಲಿ ಹುದುಗಿಕೊಂಡಿವೆ. ಆದರೆ ಅವು ಎಂತಹವು ಮತ್ತು ಮಾತನಾಡುವಾಗ ಅವುಗಳಲ್ಲಿ ಯಾವುದನ್ನು ಎಲ್ಲಿ ಮತ್ತು ಹೇಗೆ ಬಳಸಿಕೊಳ್ಳತ್ತೇವೆ ಎಂಬುದನ್ನು ನಾವು ಇನ್ನೊಬ್ಬಿಗೆ ವಿವರಿಸಿ ಹೇಳಲಾರೆವು. ಆ ಅರಿವು ನಮ್ಮ ಮಿದುಳಿನಲ್ಲಿ ನಮ್ಮ ಅರಿವಿಗೆ ಎಟಕದ ರೂಪದಲ್ಲಿರುವುದೇ ಇದಕ್ಕೆ ಕಾರಣ.

ನುಡಿಯರಿಗರು ಇಲ್ಲವೇ ವೈಯಾಕರಣಿಗಳು ಈ ಅರಿವಿಗೆ ಎಟಕದ ಅರಿವು ಎಂತಹದು ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ, ಮತ್ತು ಆ ಅರಿವನ್ನು ಅರಿವಿಗೆ ಎಟಕಬಲ್ಲ ವ್ಯಾಕರಣ ಕಟ್ಟಲೆಗಳ ಮೂಲಕ ವಿವರಿಸಿ ಹೇಳಲು ಪ್ರಯತ್ನಿಸುತ್ತಿದ್ದಾರೆ. ಅರಿವಿಗೆ ಎಟಕದ ಅರಿವು ನಮ್ಮ ತಲೆಯೊಳಗೆ ಕಟ್ಟಲೆಗಳ ರೂಪದಲ್ಲಿರುವುದಿಲ್ಲ. ಮಿದುಳಿನಲ್ಲಿರುವ ನರಗಳ ಒಂದು ವಿಶಿಷ್ಟವಾದ ಜೋಡಣೆಯ ರೂಪದಲ್ಲಿರುತ್ತದೆ. ಅದು ಕಟ್ಟಲೆಗಳ ರೂಪದಲ್ಲಿ ಇಲ್ಲದಿರುವುದೇ ನಮ್ಮ ಅರಿವಿಗೆ ಎಟಕದಿರಲು ಮುಕ್ಕೆ ಕಾರಣ.

ನುಡಿಯರಿಗರು ಈ ರೀತಿ ಒಂದು ನುಡಿಯ ವ್ಯಾಕರಣದ ತಿಳಿವನ್ನು ಅರಿವಿಗೆ ಎಟಕಬಲ್ಲ ರೂಪದಲ್ಲಿ ಸಿದ್ಧಪಡಿಸುವುದರಿಂದ, ಮತ್ತು ವಿದ್ಯಾರ್ಥಿಗಳು ಅದನ್ನು ಕಲಿಯುವುದರಿಂದ ಪ್ರಯೋಜನವೇನಾದರೂ ಇದೆಯೇ ಎಂದು ಯಾರಾದರೂ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಕೇಳಬಹುದು. ಆದರೆ ಈ ಪ್ರಶ್ನೆಯನ್ನು ನುಡಿಯ ವಿಶಯವಾಗಿ ಕೇಳುತ್ತಾರಲ್ಲದೆ, ಕಣ್ಣಿನ ವಿಶಯವಾಗಿ ಯಾರೂ ಕೇಳುವುದಿಲ್ಲ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಕಣ್ಣಿನಲ್ಲಿ ನೋವಾದಾಗ ಇಲ್ಲವೇ ಬೇರೆ ತೊಂದರೆಗಳುಂಟಾದಾಗ ಅದರ ಕುರಿತಾಗಿ ಅರಿವಿಗೆ ಎಟಕುವ ತಿಳಿವನ್ನು ಪಡೆದಿರುವವರ ಸಹಾಯ ನಮಗೆ ಅತ್ಯವಶ್ಯ. ಹಾಗಾದಾಗ ನಾವು ಕೂಡಲೇ ಕಣ್ಣಿನ ಡಾಕ್ಟರರಲ್ಲಿಗೆ ಒಡುತ್ತೇವೆ. ಆದರೆ ನುಡಿಯ ವಿಶಯವಾಗಿ ನಮಗೆ ಅಂತಹ ತೊಂದರೆ ಬರುವಂತೆ ತೊರುವುದಿಲ್ಲ. ಹಾಗಾಗಿ ವೈಯಾಕರಣಿಗಳ ಇಲ್ಲವೇ ನುಡಿಯರಿಗರ ಅವಶ್ಯಕತೆ ನಮಗೆ ಸಾಮಾನ್ಯವಾಗಿ ಬರುವುದಿಲ್ಲವೆಂದೇ ಹೇಳಬಹುದು.

ಇದು ನಿಜವಾದರೂ, ಹೊಸ ನುಡಿಯೊಂದನ್ನು ಕಲಿಯಬೇಕಿದ್ದಲ್ಲಿ ಇಲ್ಲವೇ ನಮ್ಮ ನುಡಿಯಲ್ಲೇನೇ ಹೊಸ ಬದಲಾವಣಿಗಳನ್ನೇನಾದರೂ ಮಾಡಬೇಕಿದ್ದಲ್ಲಿ (ಎತ್ತುಗೆಗಾಗಿ ವಿಜ್ಞಾನದ ಪದಕೋಶವೊಂದನ್ನು ತಯಾರಿಸಬೇಕಿದ್ದಲ್ಲಿ) ನಮಗೆ ಇಂತಹ ಅರಿವಿಗೆ ಎಟಕುವ ವ್ಯಾಕರಣ ತಿಳಿವು ಪ್ರಯೋಜನಕ್ಕೆ ಬರುತ್ತದೆ. ಆದರೆ ಇದು ಕಣ್ಣಿನ ತೊಂದರೆಯ ಹಾಗೆ ಎಲ್ಲ ರನ್ನೂ ಕಾಡುವ ತೊಂದರೆಯಲ್ಲ, ಮತ್ತು ಪರಿಹಾರಕ್ಕಾಗಿ ಒಡನೆಯೇ ಒಡಬೇಕಾಗುವಂತಹ ತೊಂದರೆಯೂ ಅಲ್ಲ. ವ್ಯಾಕರಣದ ವಿಶಯದಲ್ಲಿ ನಾವು ಹೆಚ್ಚಿನ ಮಟ್ಟಿಗೆ ತಲೆಕೆಡಿಸಿಕೊಳ್ಳಬುದಕ್ಕೆ ಇದೇ ಕಾರಣವಿರಬೇಕು.

ಆದರೆ ಹಲವಾರು ಗಂಟೆಗಳಷ್ಟು ವಿದ್ಯಾರ್ಥಿಗಳ ಕಾಲವನ್ನು ಕನ್ನಡ ವ್ಯಾಕರಣದ ಕಲಿಕೆಗಾಗಿ ನಮ್ಮ ಶಾಲೆಗಳಲ್ಲಿ ವೆಚ್ಚಮಾಡುವುದಿದ್ದಲ್ಲಿ, ಅದನ್ನು ಸರಿಯಾಗಿ ಅವರಿಗೆ ಏನಾದರೂ ಪ್ರಯೋಜನವಾಗುವ ಹಾಗೆ ವೆಚ್ಚಮಾಡುವುದು ಒಳ್ಳೆಯದಲ್ಲವೇ? ಬೇರೇನಿಲ್ಲದಿದ್ದರೂ ನಾವಾಡುವ ನುಡಿಯ ಸ್ವರೂಪವೆಂತಹದು ಎಂಬುದನ್ನು ಅವರಿಗೆ ಸ್ವಭಾವಿ ತಿಳಿಸುವುದಕ್ಕಾದರೂ ಇದನ್ನು ಒಳಸಬಬುದಲ್ಲವೇ?

೧೨. ಕನ್ನಡದವಲ್ಲದ ಕನ್ನಡ ವ್ಯಾಕರಣಗಳು

ಕನ್ನಡ ವ್ಯಾಕರಣಗಳು ಕನ್ನಡ ನುಡಿಯ ಒಳರಚನೆಯನ್ನು, ಎಂದರೆ ಕನ್ನಡವನ್ನು ಒಳಸುವವರ ಮಿದುಳಿನಲ್ಲಿ ಅವರ ಅರಿವಿಗೆ ಎಟಕೆದ ಸ್ಥಿತಿಯಲ್ಲಿರುವ ವ್ಯಾಕರಣವನ್ನು, ಅರಿವಿಗೆ ಎಟಕುವ ಹಾಗೆ ವರ್ಣಿಸಿ ಹೇಳಲು ಪ್ರಯೋಜನಿಸಬೇಕು. ಕನ್ನಡದಲ್ಲಿ ಇದುವರೆಗೆ ಸಿದ್ಧವಾಗಿರುವ ವ್ಯಾಕರಣಗಳು ಎಷ್ಟರ ಮಟ್ಟಿಗೆ ಈ ಕೆಲಸವನ್ನು ಮಾಡಲು ಸಮರ್ಪಿತವಾಗಿವೆ ಎಂಬುದನ್ನು ಪರಿಶೀಲಿಸುವುದು ಅವಶ್ಯ.

ಮೇಲೆ ಹೇಳಿದ ಹಾಗೆ, ಕನ್ನಡದ ಮೇಲೆ ಸಿದ್ಧವಾಗಿರುವ ವ್ಯಾಕರಣಗಳೆಲ್ಲ ಸಂಸ್ಕೃತ, ಲ್ಯಾಟಿನ್ ಇಲ್ಲವೇ ಇಂಗ್ಲಿಷ್ ನುಡಿಯ ವ್ಯಾಕರಣದ ಕಟ್ಟಲೆಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಮಾಡಿರುವ ಪ್ರಯತ್ನಗಳೇ ಹೊರತು

ಕನ್ನಡದವೇ ಆದ ವ್ಯಾಕರಣದ ಕಟ್ಟಲೆಗಳನ್ನು ಕಂಡುಹಿಡಿಯಲು ಮಾಡಿರುವ ಪ್ರಯತ್ನಗಳಲ್ಲ.

ಸಂಸ್ಕೃತ ಇಲ್ಲವೇ ಇಂಗ್ಲಿಷ್ ನುಡಿಯ ವ್ಯಾಕರಣದ ಕಟ್ಟಲೆಗಳನ್ನು ಎಲ್ಲಿನ್ನು ಮಾತ್ರಕ್ಕೂ ಕನ್ನಡಕ್ಕೆ ಅಳವಡಿಸಲು ಸಾಧ್ಯವಿಲ್ಲವೆಂದಾದಾಗ ಮಾತ್ರ ಕನ್ನಡದಲ್ಲಿ ಅದರದೇ ಆದ ವ್ಯಾಕರಣದ ಕಟ್ಟಲೆಗಳೇನಾದರೂ ಇವೆಯೇ ಎಂಬುದನ್ನು ಕಂಡು ಹಿಡಿಯಲು ಈ ವ್ಯಾಕರಣಗಳು ಪ್ರಯತ್ನಿಸುತ್ತವೆ. ಹಾಗಾಗಿ, ಹೆಚ್ಚಿನ ಸಂದರ್ಭಗಳಲ್ಲಾ ಇವು ಕನ್ನಡ ನುಡಿಯ ವೈಶಿಶ್ವಗಳನ್ನು ವಿವರಿಸುವಲ್ಲಿ ತೀರಾ ಅಸಮರ್ಪಿತವಾಗಿರುವುದು ಕಂಡುಬರುತ್ತದೆ.

ಕನ್ನಡದಲ್ಲಿ ಪಟ್ಟಪ್ರಸ್ತರಕ ಸಮಿತಿಯ ಆದೇಶದ ಮೇರೆಗೆ ರಚಿತವಾಗಿರುವ ಶಾಲಾ ವ್ಯಾಕರಣಗಳನ್ನು ಪರಿಶೀಲಿಸಿದಾಗ ಈ ವಿಶಯ ಬಹಳ ಸ್ಪಷ್ಟವಾಗಿ ಕಣ್ಣಿಗೆ ಹೊಡಿಯುತ್ತದೆ. ಶಾಲಾ ವಿದ್ಯಾರ್ಥಿಗಳು ಬಳಸುವ ಇಲ್ಲವೇ ಅವರು ಒಂದಬೇಕಾಗಿರುವ ಪಟ್ಟಪ್ರಸ್ತರಕಗಳು ಬಳಸುವ ಕನ್ನಡ ನುಡಿಯನ್ನು ಈ ವ್ಯಾಕರಣಗಳು ವರ್ಣಿಸಿ ಹೇಳಿದಲ್ಲಿ ಅದು ವಿದ್ಯಾರ್ಥಿಗೆ ಗೊತ್ತಾದೀತು ಮತ್ತು ಅಂತಹದೇ ನುಡಿಯಲ್ಲಿ ಬರೆಯಲು ಆ ವ್ಯಾಕರಣದಿಂದ ಅವರಿಗೆ ಸಹಾಯವಾದೀತು.

ಆದರೆ ಹಾಗೆ ಮಾಡುವ ಬದಲು, ಈ ಶಾಲಾ ವ್ಯಾಕರಣಗಳು ಸಂಸ್ಕೃತ ವ್ಯಾಕರಣಗಳಲ್ಲಿ ಕಾಣಿಸುವ ವ್ಯಾಕರಣದ ಕಟ್ಟಲೆಗಳನ್ನು ಕನ್ನಡದಲ್ಲಿ ವಿವರಿಸಿ ಹೇಳಲು ಪ್ರಯತ್ನಿಸುತ್ತವೆ ಮತ್ತು ಅವಕ್ಕೆ ಕನ್ನಡದಲ್ಲಿ ಎತ್ತಗೆಗಳನ್ನು ಕೊಡಲು ಪ್ರಯತ್ನಿಸುತ್ತವೆ. ಹೀಗೆ ಮಾಡಲು ಕನ್ನಡದಲ್ಲಿ ಎತ್ತಗೆಗಳು ಸಿಗಿದಿದ್ದಾಗ, ಅಂತಹ ವ್ಯಾಕರಣದ ಕಟ್ಟಲೆಗಳನ್ನು ಬದಲಿಸುವ ಬದಲು, ಅವಕ್ಕೆ ಸಂಸ್ಕೃತದಿಂದ ಎತ್ತಗೆಗಳನ್ನು ಹೆಚ್ಚಿ ಕೊಡುತ್ತವೆ. ಇದು ಕನ್ನಡ ವ್ಯಾಕರಣ ಹೇಗಾದೀತು?

ಎತ್ತಗೆಗಾಗಿ, ಈ ವ್ಯಾಕರಣಗಳು ಸಮಾಸವೆಂಬ ಅಧ್ಯಾಯದಲ್ಲಿ ಹೊದಲಿಗೆ ಸಂಸ್ಕೃತದಲ್ಲಿ ಆರು ಸಮಾಸಗಳಿವೆಯಿಂದು ಹೇಳಿ, ಅನಂತರ ಅವಕ್ಕಿಂತ ಬೇರಾಗಿರುವ ಏರಡು ಸಮಾಸಗಳೂ ಕನ್ನಡದಲ್ಲಿ ಇವೆಯಿಂದು ಹೇಳುತ್ತವೆ. ಈ ಸಮಾಸಗಳಿಗೆ ಎತ್ತಗೆಗಳನ್ನು ಕೊಡುವಾಗ ಕೆಲವಕ್ಕೆ ಸಂಸ್ಕೃತದಿಂದ, ಕೆಲವಕ್ಕೆ ಹಳೆಗನ್ನಡದಿಂದ, ಮತ್ತು ಬೇರೆ ಕೆಲವಕ್ಕೆ ಹೊಸಗನ್ನಡದಿಂದ ಎತ್ತಗೆಗಳನ್ನು ಆರಿಸಿ ಕೊಡುತ್ತವೆ. ಎಲ್ಲವರೂ ಹೊಸಗನ್ನಡದಿಂದ ಎತ್ತಗೆಗಳನ್ನು ಕೊಡಲು ಸಾದ್ಯವಾಗದಿರುವುದೇ ಇದಕ್ಕೆ ಮುಕ್ಕೆ ಕಾರಣ.

ಆದರೆ ಇಂತಹ ಕೆಲಸವೇಲೋಗರದಿಂದ ವಿದ್ಯಾರ್ಥಿಗಳಿಗೆ ಏನು ಪ್ರಯೋಜನ ದೊರಕಿತು? ಸಮಾಸದ ವಿಶಯ ವಿದ್ಯಾರ್ಥಿಗಳಿಗೆ ಸರಿಯಾಗಿ ತಿಳಿಯಬೇಕಾದರೆ ಹೊದಲಿಗೆ ಹೊಸಗನ್ನಡದಲ್ಲಿ ಎಂತಹ ಸಮಾಸಗಳಿಲ್ಲ. ಇವೆ ಎಂಬುದನ್ನು ತಿಳಿಸಿ ಅವಕ್ಕೆ ಹೊಸಗನ್ನಡದಿಂದಲೇ ಎತ್ತಗೆಗಳನ್ನು ಕೊಟ್ಟು

ಕಣ್ಣಪತ್ರಕೆ ಬೇಕು ಕಣ್ಣದಡ್ಡೇ ವ್ಯಾಕರಣ

ವಿವರಿಸಬೇಕು. ಅನಂತರ ಅಗತ್ಯವಿದ್ದರೆ ಹಳೆಗನ್ನಡದ ಸಮಾಸಗಳು ಇವಕ್ಕಿಂತ ಬೇರಾಗಿವೆಯೇ, ಇದ್ದರೆ ಹೇಗೆ ಬೇರಾಗಿವೆ ಎಂಬುದನ್ನಾಗಲೀ, ಇಲ್ಲವೇ ಸಂಸ್ಕೃತದ ಸಮಾಸಗಳು ಎಂತಹವು, ಕನ್ನಡದ ಸಮಾಸಗಳಿಗಿಂತ ಅವು ಹೇಗೆ ಬೇರಾಗಿವೆ ಎಂಬುದನ್ನಾಗಲೀ ಎತ್ತಗೆಗಳ ನೆರವಿನಿಂದ ವಿವರಿಸಬೇಕು. ಇದಲ್ಲವೇ ಸರಿಯಾದ ಕ್ರಮ?

೧.೪ ಹೊಸಗನ್ನಡಕ್ಕೆ ಅದರದೇ ವ್ಯಾಕರಣ

ನಿಜಕ್ಕೂ ಹೊಸಗನ್ನಡಕ್ಕೆ ಅದರದೇ ಆದ ಒಂದು ವ್ಯಾಕರಣವಿದೆ. ಇದು ಹಳೆಗನ್ನಡದ ವ್ಯಾಕರಣಕ್ಕಿಂತ ಸ್ಪಳಪುಟ್ಟಿಗೆ ಬೇರಾಗಿದೆ. ಸಂಸ್ಕೃತ, ಇಂಗ್ಲಿಷ್ ಮೌದಲಾದ ನುಡಿಗಳ ವ್ಯಾಕರಣಗಳಿಗಿಂತ ಬಹಳಮುಟ್ಟಿಗೆ ಬೇರಾಗಿದೆ. ಈ ವ್ಯಾಕರಣ ಹೊಸಗನ್ನಡವನ್ನು ಸರಿಯಾಗಿ ಆಡಬಲ್ಲ ಮತ್ತು ಅದರಲ್ಲಿ ತಪ್ಪಿಲ್ಲದೆ ಬರೆಯಬಲ್ಲ ಎಲ್ಲಾ ವ್ಯಕ್ತಿಗಳ ಮಿದುಳನಲ್ಲಾ ಅವರ ಅರಿವಿಗೆ ಎಟಕೆದ ರೂಪದಲ್ಲಿ ಅಡಗಿರುತ್ತದೆ.

ಹೊಸಗನ್ನಡ ನುಡಿಯನ್ನು ಸರಿಯಾಗಿ ಬಳಸಬಲ್ಲವರು ಹಳೆಗನ್ನಡ ನುಡಿಯನ್ನಾಗಲಿ, ಇಲ್ಲವೇ ಸಂಸ್ಕೃತ, ಇಂಗ್ಲಿಷ್ ಮೌದಲಾದ ನುಡಿಗಳನ್ನಾಗಲಿ (ಅವನ್ನ ಪ್ರತ್ಯೇಕವಾಗಿ ಕಲಿಯದೆ) ಬಳಸಲಾರರು. ಇದೇ ರೀತಿಯಲ್ಲಿ ಸಂಸ್ಕೃತ, ಇಂಗ್ಲಿಷ್ ಮೌದಲಾದ ನುಡಿಗಳನ್ನು ಬಳಸಬಲ್ಲವರು ಪ್ರತ್ಯೇಕವಾಗಿ ಕಲಿಯದೆ ಹೊಸಗನ್ನಡ ನುಡಿಯನ್ನು ಬಳಸಲಾರರು ಇಲ್ಲವೇ ತಿಳಿಯಲಾರರು. ಈ ನುಡಿಗಳನ್ನು ಬಳಸಲು ಬೇಕಾಗುವ ಅರಿವಿಗೆ ಎಟಕೆದ ವ್ಯಾಕರಣಗಳು ಒಂದಕ್ಕಿಂತ ಒಂದು ಬೇರಾಗಿರುವುದೇ ಇದಕ್ಕೆ ಕಾರಣ.

ಹೊಸಗನ್ನಡ ನುಡಿಯ ಈ ಅರಿವಿಗೆ ಎಟಕೆದ ವ್ಯಾಕರಣದ ತಿಳಿವನ್ನು ಅರಿವಿಗೆ ಎಟಕುವ ರೂಪಕ್ಕೆ ಬದಲಾಯಿಸುವುದೇ ಹೊಸಗನ್ನಡ ವ್ಯೈಯಾಕರಣಿಗಳು ಮಾಡಬೇಕಾಗಿರುವ ಮುಕ್ಕೆ ಕೆಲಸ. ಈ ಕೆಲಸವನ್ನು ನಡೆಸುವುದಕ್ಕಾಗಿ ಅವರು ಹೊಸಗನ್ನಡದ ಪದಗಳು, ಪದಕಂತೆಗಳು, ಮತ್ತು ವಾಕ್ಯಗಳು ಎಂತಹವು ಎಂಬುದನ್ನು ಕೂಲಂಕಶವಾಗಿ ಪರಿಶೀಲಿಸಿ ಅವುಗಳ ಹಿಂದಿರುವ ವ್ಯಾಕರಣದ ಕಟ್ಟಲೆಗಳನ್ನು ಬರೆಯಬೇಕು.

ಎತ್ತಗೆಗಾಗಿ, ಹೊಸಗನ್ನಡ ಪದಗಳ ಒಳರಚನೆಯನ್ನು ತಿಳಿಯಲು ಆ ಪದಗಳಲ್ಲಿ ಎಂತಹ ಪದಗಳ ಬಳಕೆಯಾಗುತ್ತದೆ, ಎಂತಹ ಒಟ್ಟುಗಳ ಬಳಕೆಯಾಗುತ್ತದೆ, ಮತ್ತು ಈ ಒಟ್ಟುಗಳ ಬಳಕೆಯ ಹಿಂದೆ ಎಂತಹ ಕಟ್ಟಲೆಗಳು ಅಡಗಿವೆ ಎಂಬುದನ್ನು ಪರಿಶೀಲಿಸುವುದು ಅವಶ್ಯ. ಇದಕ್ಕಾಗಿ ಹೊಸಗನ್ನಡದಲ್ಲಿ ಬಳಕೆಯಾಗುವ ಪದಗಳನ್ನೇಲ್ಲ ಎಚ್ಚರಿಕೆಯಿಂದ ಸಂಗ್ರಹಿಸಿ ಪರಿಶೀಲಿಸಬೇಕಾಗುತ್ತದೆ.

ಸಂಸ್ಕृತ ವೈಯಾಕರಣಿಗಳು ಸಂಸ್ಕृತದ ಪದಗಳನ್ನೇಲ್ಲ ಈ ರೀತಿಯಲ್ಲಿ ಸಂಗ್ರಹಿಸಿ ಅವುಗಳ ಒಳರಚನೆಯ ಹಿಂದಿರುವ ಕಟ್ಟಲೆಗಳನ್ನು ಪಟ್ಟಿಮಾಡಿದಾಗಿರೆ. ಇಂಗ್ಲಿಷ್, ಲ್ಯಾಟಿನ್ ಮೊದಲಾದ ನುಡಿಗಳಲ್ಲಿ ಇಂತಹದೇ ಪರಿಶೀಲನೆ ನಡೆದಿದೆ. ಅವರು ಕಂಡುಹಿಡಿದಿರುವ ಸಂಸ್ಕृತ ಇಲ್ಲವೇ ಇಂಗ್ಲಿಷ್ ಪದಗಳ ರಚನೆಯ ಹಿಂದಿರುವ ಕಟ್ಟಲೆಗಳನ್ನು ಹಾಗೆಯೇ ಹೊಸಗನ್ನಡದ ಪದಗಳಿಗೆ ಅಳವಡಿಸಲು ಸಾಧ್ಯವಾಗದು. ಈ ಪದಗಳಿಗೆ ತಮ್ಮವೇ ಆದ ಕಟ್ಟಲೆಗಳಿಂದ್ದು, ಅವನ್ನು ಕಂಡುಹಿಡಿಯಲು ಬೇರೆಯೇ ಪ್ರಯತ್ನ ನಡೆಸಬೇಕು.

ಇದೇ ರೀತಿಯಲ್ಲಿ ಹೊಸಗನ್ನಡದ ಪದಕಂತೆಗಳ ಮತ್ತು ವಾಕ್ಯಗಳ ಒಳರಚನೆಯೆಂತಹದು ಎಂಬುದನ್ನು ತಿಳಿಯಲು, ಮತ್ತು ಆ ಒಳರಚನೆಯ ಹಿಂದಿರುವ ಕಟ್ಟಲೆಗಳಾವುವು ಎಂಬುದನ್ನು ಕಂಡುಹಿಡಿಯಲು ಹೊಸಗನ್ನಡದಲ್ಲಿ ಒಳಕೆಯಲ್ಲಿರುವ ಪದಕಂತೆಗಳನ್ನು ಮತ್ತು ವಾಕ್ಯಗಳನ್ನು ಕಲೆಹಾಕಿ ಜಾಗ್ರತೆಯಿಂದ ಪರಿಶೀಲಿಸುವುದು ಅವಶ್ಯ.

ಮೇಲೆ ಹೇಳಿದ ಹಾಗೆ, ಈ ಕಟ್ಟಲೆಗಳ ‘ಅರಿವಿಗೆ ಎಟಕದ’ ತಿಳಿವು ನಮ್ಮೆಲ್ಲರಲ್ಲಿ ಇದೆ. ಹೊಸಗನ್ನಡದಲ್ಲಿ ನಾವು ಮಾತನಾಡಬಲ್ಲೇವು ಮತ್ತು ಇತರರು ಮಾತನಾಡಿದಾಗ ಅವರು ಏನು ಹೇಳುತ್ತಾರೆ ಎಂಬುದನ್ನು ಗೊತ್ತುಮಾಡಿಕೊಳ್ಳಬಲ್ಲೇವು ಎಂಬುದರಿಂದ ಈ ವಿಶಯ ಸ್ಪಷ್ಟವಾಗುತ್ತದೆ. ಇಂತಹ ತಿಳಿವು ನಮ್ಮೆಲ್ಲ ಇಲ್ಲವಾದರೆ ಈ ಎರಡು ಕೆಲಸಗಳನ್ನೂ ನಾವು ಮಾಡಲಾರೆವು ಎಂಬುದನ್ನು ಈ ಕೆಳಗಿನ ನಿದರ್ಶನ ನಮಗೆ ಬಹಳ ಸ್ಪಷ್ಟವಾಗಿ ತೋರಿಸಿಕೊಡುತ್ತದೆ.

ಎಣ್ಣುಕ(ಕಂಪ್ಯೂಟರ್)ಗಳು ಒಂದು ನುಡಿಯನ್ನು ಒಳಸಲು ಇಲ್ಲವೇ ಒಂದು ನುಡಿಯಿಂದ ಇನ್ನೊಂದು ನುಡಿಗೆ ವಾಕ್ಯಗಳನ್ನು ಅನುವಾದಿಸಲು ಸಾಧ್ಯವಾಗಬೇಕಾದರೆ ಅವು ಯಾಂತ್ರಿಕವಾಗಿ ಒಳಸಬಲ್ಲ ವ್ಯಾಕರಣದ ಸಾಫ್ಟ್‌ವೇರನ್ನು (ಎಂದರೆ ಕಟ್ಟಲೆಗಳನ್ನು) ಅವುಗಳಲ್ಲಿ ಅಳವಡಿಸುವ ಅವಶ್ಯಕತೆಯಿದೆ. ಆದರೆ ಇಂತಹ ಸಾಫ್ಟ್‌ವೇರನ್ನು ತಯಾರಿಸಬೇಕಿದ್ದಲ್ಲಿ ಆ ನುಡಿಯ ವ್ಯಾಕರಣದ ತಿಳಿವನ್ನು ಮೊದಲಿಗೆ ನಮ್ಮ ಅರಿವಿಗೆ ಎಟಕುವ ರೂಪಕ್ಕೆ ಬದಲಾಯಿಸಲು ಸಾಧ್ಯವಾಗಿದೆ. ಹಾಗಾಗಿ ಎಣ್ಣುಕಗಳನ್ನೂ ಅನುವಾದಿಸುವ ಕೆಲಸದಲ್ಲಿ ಮತ್ತು ನುಡಿಯನ್ನು ಒಳಸುವ ಬೇರೆ ಕೆಲಸಗಳಲ್ಲಿ ಮೊದಲ ಹೆಚ್ಚಿಯನ್ನಶೇಣ್ಣೆ ಇಡುತ್ತಿದೆ.

ಮನುಶನ ಮಿದುಳಿನಲ್ಲಿ ಅರಿವಿಗೆ ಎಟಕದ ಬಗೆಯಲ್ಲಿರುವ ವ್ಯಾಕರಣದ ತಿಳಿವು ಅತ್ಯಂತ ಜಟಿಲವಾದುದು. ಇಂಗ್ಲಿಷ್ನ ಮಟ್ಟಿಗೆ ಹೇಳುವುದಾದರೆ, ಸಾವಿರಾರು ವೈಯಾಕರಣಿಗಳ ಅಭಾಸದ ನಂತರವೂ ಈ ತಿಳಿವಿನ ಒಂದು ಚಿಕ್ಕ ಅಂಶವನ್ನು ಮಾತ್ರ ಈ ರೀತಿ ಅರಿವಿಗೆ ಎಟಕುವ ರೂಪಕ್ಕೆ ಬದಲಾಯಿಸಲು ಸಾಧ್ಯವಾಗಿದೆ ಮತ್ತು ಈ ಚಿಕ್ಕ ಅಂಶವನ್ನಶೇಣ್ಣೆ ಎಣ್ಣುಕಗಳಲ್ಲಿ ಅಳವಡಿಸಲು ಸಾಧ್ಯವಾಗಿದೆ. ಹಾಗಾಗಿ ಎಣ್ಣುಕಗಳನ್ನೂ ಅನುವಾದಿಸುವ ಕೆಲಸದಲ್ಲಿ ಮತ್ತು ನುಡಿಯನ್ನು ಒಳಸುವ ಬೇರೆ ಕೆಲಸಗಳಲ್ಲಿ ಮೊದಲ ಹೆಚ್ಚಿಯನ್ನಶೇಣ್ಣೆ ಇಡುತ್ತಿದೆ.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಎಣ್ಣು ಕದಲ್ಲಿ ಕನ್ನಡವನ್ನು ಅಳವಡಿಸಲು ಯಾರಾದರೂ ಪ್ರಯತ್ನಿಸಿದಲ್ಲಿ ಕನ್ನಡಕ್ಕೆ ಅದರದೇ ಆದ ವ್ಯಾಕರಣವನ್ನು ತಯಾರಿಸುವ ಅವಶ್ಯಕತೆಯೇನು ಎಂಬ ವಿಶಯ ಇದರಿಂದ ಸ್ಪಷ್ಟವಾದಿತ್ತ; ಈ ಕೆಲಸಕ್ಕೆ ಇವತ್ತು ನಮ್ಮ ಶಾಲೆಗಳಲ್ಲಿ ಕಲಿಸುತ್ತಿರುವ ಪಟ್ಟಪುಸ್ತಕಗಳ ವ್ಯಾಕರಣದಿಂದ ಯಾವ ಪ್ರಯೋಜನವೂ ಸಿಗಲಾರದು ಎಂಬ ವಿಶಯವೂ ಸ್ಪಷ್ಟವಾದಿತ್ತ.

ಮೇಲೆ ಸೂಚಿಸಿದ ಹಾಗೆ, ಈ ಶಾಲಾ ವ್ಯಾಕರಣಗಳು ಹೊಸಗನ್ನಡದಲ್ಲಿ ಬರುವ ಪದಗಳ ಮತ್ತು ವಾಕ್ಯಗಳ ಒಳರಚನೆ ಎಂತಹದು ಎಂಬುದನ್ನು ವಿವರಿಸುವ ಬದಲು, ಸಂಸ್ಕೃತ ವ್ಯಾಕರಣಗಳಲ್ಲಿ ಬರುವ ಪದರಚನೆಯ ಮತ್ತು ವಾಕ್ಯರಚನೆಯ ಕಟ್ಟಲೆಗಳನ್ನು ಕನ್ನಡಕ್ಕೆ ಅನ್ವಯಿಸುವುದು ಹೇಗೆ ಎಂಬುದನ್ನು ವರ್ಣಿಸುತ್ತುವೆ.

ಆದರೆ ಎಣ್ಣು ಕಕ್ಷೆ ಬೇಕಾಗಿರುವುದು ಹೊಸಗನ್ನಡ ಪದಗಳ ಮತ್ತು ವಾಕ್ಯಗಳ ಒಳರಚನೆಯ ಹಿಂದಿರುವ ಕಟ್ಟಲೆಗಳು ಮಾತ್ರ. ಅಂತಹ ಕಟ್ಟಲೆಗಳನ್ನು ಒಳಸಿ ತಯಾರಿಸಿರುವ ಸಾಫ್ಟ್‌ವೇರ್ ಮಾತ್ರ ಎಣ್ಣು ಕಕ್ಷೆ ಹೊಸಗನ್ನಡದ ಪದಗಳನ್ನು ಮತ್ತು ವಾಕ್ಯಗಳನ್ನು ಅನುವಾದಿಸುವಲ್ಲಿ ಆದಾರವಾಗಬಲ್ಲುದು.

೧೫ ದಾರಿ ಹೇಳುವ ಕ್ರಮ

ಸಂಸ್ಕೃತ ನುಡಿಗೆ ನಮ್ಮ ಜೀವನ, ಸಾಹಿತ್ಯ ಮತ್ತು ಸಂಸ್ಕೃತಿಗಳಲ್ಲಿ ಒಂದು ಮುಕ್ಕಾವಾದ ಜಾಗವಿದೆಯಿಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಬಾರತದ ಎಲ್ಲಾ ನುಡಿಗಳ ಮೇಲೂ ಅದು ಒಂದಲ್ಲಿ ಒಂದು ರೀತಿಯಲ್ಲಿ ತನ್ನ ಪ್ರಾಬಾಪವನ್ನು ಬೀರಿದೆ. ಹಾಗಾಗಿ, ಅದರ ವ್ಯಾಕರಣದ ಸ್ರಂಗವೆಂತಹದು ಎಂಬುದನ್ನು ತಿಳಿಯುವುದರಿಂದ ನಮಗೆಲ್ಲಿರುವ ಪ್ರಯೋಜನವಿದೆ.

ಬಾರತದಲ್ಲಿ ಒಳಕೆಯಲ್ಲಿರುವ ನುಡಿಗಳಲ್ಲಿ ಕೆಲವು ನುಡಿಗಳನ್ನಾಡುವವರಿಗೆ ಸಂಸ್ಕೃತ ವ್ಯಾಕರಣವನ್ನು ತಿಳಿದುಕೊಳ್ಳಲು ಪ್ರಯೋಜನವರಿಗೆ ಹೆಚ್ಚು ಪ್ರಯೋಜನ ಸಿಗಬಹುದು, ಮತ್ತು ಬೇರೆ ಕೆಲವು ನುಡಿಗಳನ್ನಾಡುವವರಿಗೆ ಸ್ಪೆಲ್ಟ್ ಕಡಿಮೆ ಪ್ರಯೋಜನ ಸಿಗಬಹುದು. ಹಾಗಾಗಿ ವಿದ್ಯಾರ್ಥಿಗಳಿಗೆ ಸಂಸ್ಕೃತ ವ್ಯಾಕರಣವನ್ನು ಕಲಿಸುವುದರಿಂದ ಪ್ರಯೋಜನವೇ ಇಲ್ಲವೆಂದೇನೂ ನಾನು ವಾದಿಸುವುದಿಲ್ಲ. ಆದರೆ ಅದನ್ನು ಎಲ್ಲಿ, ಯಾವಾಗ, ಹೇಗೆ ಮತ್ತು ಎಲ್ಲಿ ಕಲಿಸಬೇಕು ಎಂಬ ವಿಶಯದಲ್ಲಿ ಚರ್ಚೆಗೆ ಅವಕಾಶವಿದೆ.

ಈ ವ್ಯಾಕರಣ ಕಲಿಕೆಯ ಸಮಸ್ಯೆಯನ್ನು ನಿಮ್ಮ ಮನಿಗೆ ದಾರಿ ಹೇಳುವ ಸಮಸ್ಯೆಗೆ ಹೋಲಿಸಿ ನೋಡಬಹುದು. ನಿಮ್ಮ ಮನಿಗೆ ಹೋಗಲು ದಾರಿ ಕೇಳಿದವರಿಗೆ ನಿಮ್ಮಾರ್ಥ ದೇವಸ್ಥಾನಕ್ಕೆ ಹೋಗುವ ದಾರಿಯನ್ನು ವೊಡಲಿಗೆ ಹೇಳಿ, ಅನಂತರ ಅಲ್ಲಿಂದ ನಿಮ್ಮ ಮನಿಗೆ ಹೋಗುವ ದಾರಿಯನ್ನು

ಹೇಳಿದಿರಾದರೆ, ಅದು ಅವರಿಗೆ ಸೆರವಾಗಲೂ ಸಾಧ್ಯವಿದೆ, ತೊಂದರೆಯನ್ನಂಟು ಮಾಡಲೂ ಸಾಧ್ಯವಿದೆ.

ನಿಮ್ಮ ಮನೆ ದೇವಸ್ತಾನದ ಹತ್ತಿರ ಇದೆಯಾದರೆ, ಅಲ್ಲಿಗೆ ಹೋಗುವ ದಾರಿಯನ್ನು ಹೇಳುವುದರಿಂದ ನಿಮ್ಮ ಮನೆಗೆ ಬರಬೇಕೆಂದಿರುವವರಿಗೆ ಪ್ರಯೋಜನವಾಗಬಹುದು. ಆದರೆ ಅದು ದೇವಸ್ತಾನಕ್ಕಿಂತ ಬೇರೆಯೇ ಆದ ಒಂದು ದಿಕ್ಕಿನಲ್ಲಿ ಇದೆಯಾದರೆ, ಅನವಶ್ಯಕವಾಗಿ ತೊಂದರೆಯಾದೀತು. ಇಂತಹ ಸಂದರ್ಭಗಳಲ್ಲಿ ನಿಮ್ಮ ಮನೆಯ ದಾರಿಯನ್ನು ಮತ್ತು ದೇವಸ್ತಾನಕ್ಕೆ ಹೋಗುವ ದಾರಿಯನ್ನು ಬೇರೆ ಬೇರೆಯಾಗಿ ತಿಳಿಸುವುದೇ ಒಳ್ಳೆಯದಲ್ಲವೇ?

ಸಂಸ್ಕೃತ ಬಹಳ ಮುಕ್ತವಾದ ಒಂದು ನುಡಿ. ಅತ್ಯಾತ್ಮಮಾದ ಕಾರ್ಯ ಮತ್ತು ಶಾಸ್ತ್ರ ಗ್ರಂಥಗಳು ಅದರಲ್ಲಿವೆ. ಅದನ್ನು ‘ದೇವನುದಿ’ಯೆಂದೇ ಪರಿಗಣಿಸುವವರೂ ಹಲವರಿದ್ದಾರೆ. ಹಾಗಾಗಿ, ಅದರ ವ್ಯಾಕರಣವನ್ನು ಕಲಿಯುವುದೆಂದರೆ ದೇವಸ್ತಾನಕ್ಕೆ ಹೋಗುವ ದಾರಿ ಯಾವುದೆಂದು ತಿಳಿಯುವಂತೆಯೇ ಎಂದು ಹೇಳಬಹುದು.

ಪ್ರಾಕೃತ, ಪಾಲಿ, ಅಪಬ್ರಂಶ ಹೊದಲಾದ ನುಡಿಗಳು ಸಂಸ್ಕೃತಕ್ಕೆ ತೀರ ಹತ್ತಿರವಾದ ನುಡಿಗಳು. ಹಾಗಾಗಿ, ಅವುಗಳ ವ್ಯಾಕರಣವನ್ನು ಕಲಿಯುವುದಿದ್ದರೆ ಸಂಸ್ಕೃತ ವ್ಯಾಕರಣವನ್ನು ಹೊದಲು ಕಲಿತು ಅನಂತರ ಅದಕ್ಕಿಂತ ಈ ನುಡಿಗಳ ವ್ಯಾಕರಣಗಳು ಹೇಗೆ ಬೇರಾಗಿವೆ ಎಂಬುದನ್ನು ತಿಳಿಯುವುದರ ಮೂಲಕ ಅವುಗಳ ವ್ಯಾಕರಣವನ್ನು ತಿಳಿದುಕೊಳ್ಳುವುದು ಹೆಚ್ಚು ಸುಲಭವಾಗಬಹುದು. ಇದು ದೇವಸ್ತಾನದ ಹತ್ತಿರವಿರುವ ಮನೆಗಳಿಗೆ ದಾರಿ ಹೇಳುವವರು ಹೊದಲು ದೇವಸ್ತಾನಕ್ಕೆ ಹೋಗುವ ದಾರಿಯನ್ನು ಹೇಳಿ ಅನಂತರ ಅವರು ಹೋಗಬೇಕಿರುವ ಮನೆಗೆ ಹೇಗೆ ಹೋಗುವುದೆಂದು ಹೇಳುವ ಹಾಗೆ ಎನ್ನಬಹುದು.

ಹೀಂದಿ, ಮರಾಟಿ, ಬಂಗಾಲಿ, ಒಡಿಯಾ ಹೊದಲಾದ ಬಾರತದ ಹಲವು ಇವತ್ತಿನ ನುಡಿಗಳು ‘ಇಂಡೋ-ಆರ್ಯನ್’ ಎಂಬ ನುಡಿಕುಟುಂಬಕ್ಕೆ ಸೇರುತ್ತವೆ. ಅವು ಪ್ರಾಕೃತ, ಅಪಬ್ರಂಶ ಹೊದಲಾದವುಗಳಲ್ಲಿ ಕಾಲದಿಂದ ಕಾಲಕ್ಕೆ ಬೇರೆ ಬೇರೆ ರೀತಿಯ ಬದಲಾವಣೆಗಳಾದುದರಿಂದಾಗಿ ರೂಪುಗೊಂಡ ನುಡಿಗಳು. ಹಾಗಾಗಿ, ಅವುಗಳ ವ್ಯಾಕರಣಗಳನ್ನು ತಿಳಿಯುವಲ್ಲಾ ಸಂಸ್ಕೃತದ ವ್ಯಾಕರಣ ಸ್ವಲ್ಪ ಮಟ್ಟಿಗೆ ಸಹಾಯಕ್ಕೆ ಬರಬಲ್ಲದು.

ಆದರೆ ಅವು ಸಂಸ್ಕೃತಕ್ಕಿಂತ ಸಾಕಷ್ಟು ಬೇರಾಗಿವೆಯಾದ ಕಾರಣ, ಅವುಗಳ ವ್ಯಾಕರಣಗಳನ್ನು ವಿಧ್ಯಾರ್ಥಿಗಳಿಗೆ ಕಲಿಸಬೇಕಾದಾಗ ಅವನ್ನು ಸಂಸ್ಕೃತ ವ್ಯಾಕರಣದ ಮೂಲಕ ತಿಳಿಸಿಹೇಳುವುದು ಅಶ್ಲೋಂದು ಸಮರ್ಪಕವಾಗಲಾರದೆ. ಇದು ದೇವಸ್ತಾನಕ್ಕಿಂತ ಸಾಕಷ್ಟು ದೂರ ಇರುವ (ಆದರೂ ಅದೇ ದಿಕ್ಕಿನಲ್ಲಿರುವ) ಮನೆಗಳಿಗೆ ದಾರಿ ಹೇಳುವ ಹಾಗೆ. ದಾರಿ ತಷ್ಟಿದರೂ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ದೇವಸ್ತಾನಕ್ಕೆ ಹೋಗಿ ಅಲ್ಲಿಂದ ಆ ಮನೆಗಳಿಗೆ ಹೋಗಬಹುದು, ಆದರೆ ನಿಜಕ್ಕೂ ನೇರವಾಗಿ, ದೇವಸ್ತಾನಕ್ಕೆ ಹೋಗದೆ ಆ ಮನೆಗಳಿಗೆ ಹೋಗುವುದೇ ಅನುಕೂಲ.

ಕನ್ನಡ, ತಮಿಳು, ಮಲೆಯಾಳ, ತೆಲುಗು ವೊದಲಾದ ದ್ವಾರಿತ ನುಡಿಕುಟುಂಬಕ್ಕೆ ಸೇರಿರುವ ನುಡಿಗಳು ಸಂಸ್ಕೃತಕ್ಕಿಂತ ತೀರ ಬೇರಾಗಿರುವ ನುಡಿಗಳು. ಅವುಗಳ ವ್ಯಾಕರಣದ ಕಟ್ಟಲೆಗಳು ಸಂಸ್ಕೃತ ವ್ಯಾಕರಣದ ಕಟ್ಟಲೆಗಳಿಗಿಂತ ತೀರ ಬೇರಾದವುಗಳು. ಸಂಸ್ಕೃತಕ್ಕೂ ಅವಕ್ಕೂ ನಡುವಿರುವ ಸಂಬಂಧ ದೇವಸ್ತಾನಕ್ಕೂ ಮತ್ತು ಉರಿನ ಬೇರೆಯೇ ಒಂದು ದಿಕ್ಕಿನಲ್ಲಿರುವ ಮನೆಗಳಿಗೂ ನಡುವಿರುವ ಸಂಬಂಧದ ಹಾಗೆ ಎನ್ನಬಹುದು. ಹಾಗಾಗಿ, ಅವುಗಳ ವ್ಯಾಕರಣವನ್ನು ಸಂಸ್ಕೃತ ವ್ಯಾಕರಣಕ್ಕೆ ಸಂಬಂಧಿಸಲು ಹೋಗದೆ ಬೇರಾಗಿ ಕಲಿಸುವುದೇ ಒಳ್ಳೆಯದು.

ಸಂಸ್ಕೃತದ ಪ್ರಬಾಪ ಮುಕ್ತವಾಗಿ ಈ ನುಡಿಗಳ ಪದಕೋಶದಲ್ಲಿ ಕಾಣಿಸುತ್ತದೆ. ಹಾಗಾಗಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳನ್ನು ಪ್ರತ್ಯೇಕಿಸಿ, ಉಳಿದಿರುವ ಪದಗಳ ಮತ್ತು ವಾಕ್ಯಗಳ ಒಳರಚನೆಯನ್ನು ವೊದಲಿಗೆ ಕಲಿಸಬೇಕು. ಅನಂತರ ಬೇಕಾದರೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳ ಒಳರಚನೆಯೆಂತಹದು ಎಂಬುದನ್ನು, ಮತ್ತು ಅದು ಕನ್ನಡದವೇ ಆದ ಪದಗಳ ಒಳರಚನೆಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸಬಹುದು.

ಇಂತಹ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳ ಒಳರಚನೆಯಲ್ಲಿ ಕನ್ನಡ ತನ್ನದೇ ಆದ ಕಟ್ಟಲೆಗಳನ್ನು ಒಳಗೊಂಡಿರುವ ಇವು ಸಂಸ್ಕೃತದಲ್ಲಿ ಒಳಕೊಯಾಗುವ ಪದರಚನೆಯ ಕಟ್ಟಲೆಗಳಿಗಿಂತ ಹಲವು ವಿಶಯಗಳಲ್ಲಿ ಬೇರಾಗಿವೆಯೆಂಬುದನ್ನು ಮುಂದೆ ನೋಡಲಿರುವೆವೆ.

ಒ. ಈ ಪ್ರಸ್ತುತದ ಉದ್ದೇಶ

ಸಂಸ್ಕೃತ ಮತ್ತು ಕನ್ನಡ ವ್ಯಾಕರಣಗಳ ನಡುವೆ ಎಂತಹ ವ್ಯಾತ್ಯಾಸಗಳಿಲ್ಲ ಇವೆ ಮತ್ತು ಈ ವ್ಯಾತ್ಯಾಸಗಳನ್ನು ಸರಿಯಾಗಿ ಗಮನಿಸಿದುದರಿಂದಾಗಿ ಕನ್ನಡದ ವ್ಯೇಯಾಕರಣಿಗಳು ಕನ್ನಡ ವ್ಯಾಕರಣದ ಕಟ್ಟಲೆಗಳನ್ನು ಸ್ಪಷ್ಟವಾಗಿ ತಿಳಿಸಿಹೇಳುವಲ್ಲಿ ಹೇಗೆ ಸೋತುಹೋಗಿದ್ದಾರೆ ಎಂಬುದನ್ನು ಎತ್ತಗೆಗಳ ಮೂಲಕ ತೋರಿಸಿಕೊಡುವುದೇ ಈ ಪ್ರಸ್ತುತದ ಮುಕ್ತ ಉದ್ದೇಶ.

ಇತ್ತೀಳಿಗಿನ ಕೆಲವು ಕನ್ನಡ ವ್ಯಾಕರಣಗಳಲ್ಲಿ ಇಂಗ್ಲಿಷ್ ವ್ಯಾಕರಣ ಪರಂಪರೆಯನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯೋಜನಿಸಲಾಗಿದೆ. ಇದರಿಂದಾಗಿಯೂ ಕನ್ನಡದ ವ್ಯಾಕರಣವನ್ನು ಸರಿಯಾಗಿ ವಿವರಿಸಿ ಹೇಳುವಲ್ಲಿ

ತೊಂದರೆಯುಂಟಾಗಿದೆ. ಈ ತೊಂದರೆಯೆಂತಹದು ಎಂಬುದನ್ನು ತೋರಿಸಿ ಕೊಡುವುದಕ್ಕಾಗಿ ಅಂತಹ ಕೆಲವು ವ್ಯತ್ಯಾಸಗಳನ್ನೂ ಇಲ್ಲಿ ವಿವರಿಸಲಾಗಿದೆ.

ಮುಕ್ಕೆವಾಗಿ ಪ್ರಸ್ತುತಿಕ್ಕಾದ ಹೆಸರೇ ಸೂಚಿಸುವ ಹಾಗೆ ಕನ್ನಡಕ್ಕೆ ಅದರದೇ ಆದ ಒಂದು ವ್ಯಾಕರಣ ಪರಂಪರೆಯನ್ನು ಸಿದ್ಧಪಡಿಸುವ ಅವಶ್ಯಕತೆಯೇನು, ಮತ್ತು ಆ ಪರಂಪರೆಯ ಸ್ವರೂಪ ಎಂತಹದು ಎಂಬುದನ್ನು ತಿಳಿಸಿ ಹೇಳುವುದೇ ಈ ಪ್ರಸ್ತುತಿಕ್ಕಾದ ಉದ್ದೇಶ.

ನುಡಿಗಳಿಗೆ ಇಲ್ಲವೇ ನುಡಿಕುಟುಂಬಗಳಿಗರುವ ಅವುಗಳದೇ ಆದ ವ್ಯಾಕರಣ ಪರಂಪರೆಗಳನ್ನು ಈ ರೀತಿ ತಿಳಿದುಕೊಳ್ಳಲುಪ್ರದರಿಂದ ಬೇರೆಯೂ ಹಲವು ಪ್ರಯೋಜನಗಳು ನಮಗೆ ದೊರಕುತ್ತವೆ. ಈ ವ್ಯಾಕರಣ ಪರಂಪರೆಗಳು ಬೇರೆ ಬೇರೆ ನುಡಿಕುಟುಂಬಗಳು ಮಿಲಿಯಗಟ್ಟಲೇ ವರ್ತಗಳಿಂದ ಬೆಳಿಸಿಕೊಂಡು ಬಂದಿರುವ ನುಡಿಯರಿವನ್ನು ಪ್ರತಿನಿಧಿಸುತ್ತವೆಯೆಂಬುದನ್ನು ಗಮನಿಸಬೇಕು. ಅವು ಈ ನುಡಿಗಳನ್ನಾಡುವ ಜನರ ಮಿಲಿಯಗಟ್ಟಲೇ ವರ್ತಗಳ ಅನುಭವದ ಸಾರ ಮತ್ತು ಒಟ್ಟು ಸಮಾಜಕ್ಕೆ ಅವರ ಕೊಡುಗೆ.

ದ್ವಾರಿತ ನುಡಿಗಳ ವ್ಯಾಕರಣ ಪರಂಪರೆಯನ್ನು ಈ ನುಡಿಗಳನ್ನಾಡುವ ಜನರು ತಮ್ಮ ಮಿಲಿಯಗಟ್ಟಲೇ ವರ್ತಗಳ ಅನುಭವದ ಮೂಲಕ ಬೆಳಿಸಿಕೊಂಡು ಬಂದಿದ್ದಾರೆ. ಅದು ದ್ವಾರಿತ ಸಂಸ್ಕೃತಿಯ ಒಂದು ಅಂಗ. ಹಾಗಾಗಿ ಅದನ್ನು ತಿಳಿಯಿದರುವುದೆಂದರೆ ದ್ವಾರಿತ ಸಂಸ್ಕೃತಿಯ ಒಂದು ಅಂಗವನ್ನು ತಿಳಿಯಿದರುವಂತೆಯೇ ಸರಿ.

ಜಗತ್ತಿನಲ್ಲಿ ಸಾವಿರಾರು ನುಡಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ಬರುವ ವ್ಯಾಕರಣದ ಕಟ್ಟಲೆಗಳು ಎಷ್ಟರ ಮಟ್ಟಿಗೆ ಒಂದರಿಂದದೊಂದು ಬೇರಾಗಿರಬಲ್ಲವು ಎಂಬುದನ್ನು ತಿಳಿಯಲು ನುಡಿಯರಿಗರು ಹಲವು ವರ್ತಗಳಿಂದ ಪ್ರಯೋಜಿಸುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಮಗುವಿನ ತಂದೆತಾಯಿಗಳು ಯಾವುದೇ ನುಡಿಯನ್ನಾಡುತ್ತಿರಲಿ, ಅದು ಬೆಳಿಯುತ್ತಿರುವ ಸಮಯದಲ್ಲಿ, ಎಂದರೆ ಆರು ತಿಂಗಳಿಂದ ಏರಡೂವರೆ-ಮೂರು ವರ್ತಗಳ ಒಳಗೆ ಅದರ ಸುತ್ತಮುತ್ತ ಯಾವ ನುಡಿ ಬಳಕೆಯಲ್ಲಿದೆಯೋ ಅದನ್ನು ಆ ಮಗು ಬಹಳ ಸುಲಭವಾಗಿ ಮತ್ತು ಸಂಪೂರ್ಣವಾಗಿ ಕಲಿತುಕೊಳ್ಳಬಲ್ಲದು.

ಎತ್ತಗೆಗಾಗಿ, ಕನ್ನಡ ಮಾತನಾಡುವ ತಾಯಿತಂದೆಯರ ಮಗು ಆ ನುಡಿಗಿಂತ ತೀರಾ ಬೇರಾಗಿರುವ ಚೈನೀಸ್ ನುಡಿಯನ್ನಾಡುವ ಜನರ ಪರಿಸರದಲ್ಲಿ ಬೆಳಿಯುತ್ತಿದೆಯಾದರೆ, ನಮಗೆ ತೀರ ಕ್ಷೇತ್ರವಾಗಿ ಕಾಣಿಸುವಂತಹ ಆ ನುಡಿಯನ್ನೂ ತಾನಾಗಿಯೇ ಕಲಿತುಕೊಳ್ಳಬಲ್ಲದು. ಅದಕ್ಕೆ ಆ ನುಡಿಯನ್ನು ಪ್ರತ್ಯೇಕವಾಗಿ ಕಲಿಸುವ ಅವಶ್ಯಕತೆಯೇ ಇಲ್ಲ. ಎಲ್ಲಾ ಮಕ್ಕಳೂ ಈ ರೀತಿ ಪ್ರಪಂಚದಲ್ಲಿರುವ ಯಾವುದೇ ನುಡಿಯನ್ನು ಬೇಕಿದ್ದರೂ ಸಂದರ್ಭಪ್ರೇರಿತಿಗಿ ಬಂದಲ್ಲಿ ತಾವಾಗಿಯೇ ಕಲಿತುಕೊಳ್ಳಬಲ್ಲರು.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಈ ೧೯ತಿ ಮಹ್ಯಕ್ಕಳು ತಮ್ಮ ಬೆಳವಣಿಗೆಯ ಅಂಗವಾಗಿ ತಮ್ಮ ಪರಿಸರದಲ್ಲಿ ಬಳಕೆಯಾಗುತ್ತಿರುವ ನುಡಿಯನ್ನು ತಾವಾಗಿಯೇ ಕಲಿತುಕೊಳ್ಳಲು ಸಾಧ್ಯವಾಗುವಂತಹ ‘ನುಡಿಯ ತಿಳಿವು’ ಇಲ್ಲವೇ ‘ವ್ಯಾಕರಣದ ತಿಳಿವೆ’ಂದನ್ನು ಎಲ್ಲಾ ಮಹ್ಯಕ್ಕಾಗಿ ಹಣ್ಣಿನಿಂದಲೇ ಪಡೆದು ಬಂದಿರುತ್ತವೆಯೆಂಬುದಾಗಿ ನುಡಿಯರಿಗರು ಒಂದು ತೀರ್ಜನಕ್ಕೆ ಬಂದಿದ್ದಾರೆ.

ಈ ವ್ಯಾಕರಣದ ತಿಳಿವು ಎಂತಹದು? ಇದು ಅರಿವಿಗೆ ಎಟಕದ ರೂಪದಲ್ಲಿರುವ ತಿಳಿವೆಯಿಂಬುದರಲ್ಲಿ ಸಂಶಯವಿಲ್ಲ. ಇದರ ಬಳಕೆಯಾಗಿ ಅರಿವಿಗೆ ಎಟಕದ ರೂಪದಲ್ಲೇ ನಡೆಯುತ್ತದೆ. ಸುತ್ತುಮುತ್ತಲಿನ ಜನರು ಆಡುವ ಮಾತುಗಳನ್ನು ಕೇಳಿ ಮನು ತಾನಾಗಿಯೇ ಆ ನುಡಿಯಲ್ಲಿ ನಿರರ್ಜವಾಗಿ ಮಾತನಾಡಲು ಬಹಳ ಬೇಗ (ಎಂದರೆ ಕೆಲವೇ ಕೆಲವು ತಿಂಗಳುಗಳಲ್ಲಿ) ಕಲಿತುಕೊಳ್ಳುತ್ತದೆ. ಅದಕ್ಕೆ ಯಾರೂ ಏನನ್ನೂ ಕಲಿಸುವ ಅವಶ್ಯಕತೆಯಿಲ್ಲ.

ಹೀಗೆ ಮನು ಒಂದು ನುಡಿಯನ್ನು ಕಲಿತುಕೊಳ್ಳುವಾಗ, ಅದು ಹಣ್ಣಿನಿಂದಲೇ ಪಡೆದುಕೊಂಡು ಬಂದಿರುವ ವ್ಯಾಕರಣದ ತಿಳಿವಿಲ್ಲಿ ಹಲಕೆಲವು ಬದಲಾವಣಿಗಳುಂಟಾಗುತ್ತಿರುತ್ತವೆ. ಈ ಬದಲಾವಣಿಗಳ ಮೂಲಕ ಅದರ ಮೀದುಳಿನಲ್ಲಿ ಅದು ಕಲಿಯುತ್ತಿರುವ ನುಡಿಯದೇ ಆದ ವ್ಯಾಕರಣದ ತಿಳಿವು ತನ್ನಿಂದ ತಾನೇ ಸಿದ್ಧಗೊಳ್ಳುತ್ತದೆ. ಇದು ಪ್ರಕೃತಿಯ ವೈಚಿತ್ರ್ಯಗಳಲ್ಲಿಂದು.

ಪ್ರಪಂಚದ ನುಡಿಗಳಿಗೆಲ್ಲ ಸಮಾನವಾಗಿರುವಂತಹ ವ್ಯಾಕರಣ ತತ್ವಗಳು ಯಾವುವು ಎಂಬುದನ್ನು ತಿಳಿಯುವುದರ ಮೂಲಕ ಚಿಕ್ಕ ಮಹ್ಯಕ್ಕು ಹಣ್ಣಿನಿಂದಲೇ ಪಡೆದು ಬರುವ ಈ ವ್ಯಾಕರಣದ ತಿಳಿವು ಎಂತಹದು ಎಂಬುದನ್ನು ಉಹಿಸಲು ಬರುತ್ತದೆ. ಇದಲ್ಲದೆ, ಪ್ರಪಂಚದ ನುಡಿಗಳು ಒಂದರಿಂದೊಂದು ಯಾವ ಯಾವ ರೀತಿಯಲ್ಲಿಲ್ಲ ಬೇರಾಗಿರಬಲ್ಲವು ಎಂಬುದನ್ನು ತಿಳಿಯುವುದರ ಮೂಲಕ, ಚಿಕ್ಕ ಮಹ್ಯಕ್ಕು ಹಣ್ಣಿನಿಂದಲೇ ಪಡೆದು ಬರುವ ಈ ವ್ಯಾಕರಣದ ತಿಳಿವಿನಲ್ಲಿ ಎಂತೆಂತಹ ಬದಲಾವಣಿಗಳನ್ನೇಲ್ಲ ನಡೆಸಬಲ್ಲವು ಎಂಬುದನ್ನೂ ಉಹಿಸಲು ಬರುತ್ತದೆ.

ಮಾತಿನಲ್ಲಿ ಕೊರತೆ ಕಾಣಿಸುವ ಕೆಲವು ಮಹ್ಯಳಿಗೆ ಮಾತನ್ನು ಕಲಿಸಲು ಇಂತಹ ತಿಳುವಳಿಕೆಯಿಂದ ಪ್ರಯೋಜನವಾಗಬಹುದು. ಆದರೆ ಈ ಮೇಲಿನ ವರದು ರೀತಿಯ ಕೆಲಸಗಳನ್ನು ನಡೆಸಬೇಕಿದ್ದರೂ ನುಡಿಗಳಿಗಿರುವ ಅವುಗಳದೇ ಆದ ವ್ಯಾಕರಣ ಎಂತಹದು ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ.

ಈ ೧೯ತಿ ನಮ್ಮೆಲ್ಲರ ಮೀದುಳಿನಲ್ಲಿ ಅರಿವಿಗೆ ಎಟಕದ ರೂಪದಲ್ಲಿರುವ ನಮ್ಮ ನುಡಿಯ ವ್ಯಾಕರಣದ ತಿಳಿವನ್ನು ಅರಿವಿಗೆ ಎಟಕೆಬಲ್ಲ ರೂಪಕ್ಕೆ ಎಂದರೆ ವ್ಯಾಕರಣ ಕಟ್ಟಲೆಗಳ ರೂಪಕ್ಕೆ ಬದಲಾಯಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಈ ಕೆಲಸವನ್ನು ಸರಿಯಾಗಿ ನಡೆಸಿಕೊಡುವುದೇ ಒಂದು ನುಡಿಯ ವ್ಯಾಕರಣದ ಮುಕ್ಕೆ ಉದ್ದೇಶ.

ಮುನ್ನೆಣಿ

ಕನ್ನಡದ ಮಟ್ಟಿಗೆ ಈ ಕೆಲಸ ಹೇಗೆ ನಡೆಯಬೇಕು, ಸದ್ಯಕ್ಕೆ ಅದು ಹೇಗೆ ತಪ್ಪಿದಾರಿಯಲ್ಲಿ ಸಾಗಿದೆ ಎಂಬುದನ್ನು ತೋರಿಸಿಕೊಡುವ ಒಂದು ಪ್ರಯತ್ನವನ್ನು ಈ ಪ್ರಸ್ತುಕೆದಲ್ಲಿ ಮಾಡಲಾಗಿದೆ.

೨. ಸೇರಿಕೆಯ ನಿಯಮಗಳು

೨.೧ ಮುನ್ಹೊಟ್ಟಿ

ಒಂದು ಪದದೊಂದಿಗೆ ಇನ್ನೊಂದು ಪದವನ್ನು ಇಲ್ಲವೇ ಪ್ರತ್ಯೇಯವನ್ನು ಸೇರಿಸಿ ದಾಗ ಆ ಪದದಲ್ಲಿ ಇಲ್ಲವೇ ಪ್ರತ್ಯೇಯದಲ್ಲಿ ಕಾಣಿಸಿಕೊಳ್ಳುವ ಬದಲಾವಣಿಗಳನ್ನು ವೈಯಾಕರಣಿಗಳು ‘ಸಂಧಿಕಾಯಂಗಳು’ ಎಂಬುದಾಗಿ ಕರೆಯುತ್ತಾರೆ. ಇವನ್ನೇ ಇಲ್ಲಿ ‘ಸೇರಿಕೆಯ ನಿಯಮಗಳೆಂದು ಕರೆಯಲಾಗಿದೆ.

ಉದಾಹರಣೆಗಾಗಿ, ನೇಲ ನಾಮಪದಕ್ಕೆ ಕಡಲೆ ನಾಮಪದವನ್ನು ಸೇರಿಸಿ ನೆಲಗಡಲೆ ಎಂಬ ಜೋಡುಪದವನ್ನು ತಯಾರಿಸಿದಾಗ, ಏರಡನೆಯ ಪದದ ಸುರುವಿನಲ್ಲಿರುವ ಕ್ರೀಂಜನ ರ್ಹ ಎಂದಾಗುತ್ತದೆ (ನೇಲ+ಕಡಲೆ>ನೆಲಗಡಲೆ). ಯಂಬಲ ನಾಮಪದಕ್ಕೆ ಇಸು ಪ್ರತ್ಯೇಯವನ್ನು ಸೇರಿಸಿ ಯಂಬಲಿಸು ಕ್ರಿಯಾಪದ ವನ್ನು ತಯಾರಿಸಿದಾಗ ಹೊದಲನೆಯ ಪದದ ಕೊನೆಯಲ್ಲಿರುವ ಅಕಾರ ಬಿದ್ದು ಹೋಗುತ್ತದೆ (ಯಂಬಲ+ಇಸು>ರಂಬಲಿಸು).

ಇಂತಹ ಸೇರಿಕೆಯ ನಿಯಮಗಳು ಎಲ್ಲಾ ಭಾಷೆಗಳಲ್ಲಾ ಒಂದೇ ತೆರನಾಗಿ ಕಾಣಿಸಿಕೊಳ್ಳುವುದಿಲ್ಲ. ಉದಾಹರಣೆಗಾಗಿ, ಅಕಾರದಲ್ಲಿ ಕೊನೆಗೊಳ್ಳುವ ಒಂದು ಪದದೊಂದಿಗೆ ಅಕಾರದಲ್ಲಿ ಸುರುವಾಗುವ ಇನ್ನೊಂದು ಪದವನ್ನು ಸೇರಿಸಿದಾಗ, ಕನ್ನಡದಲ್ಲಿ ಹೊದಲನೆಯ ಅಕಾರ ಬಿದ್ದುಹೋಗಿ ಏರಡನೆಯದು ಉಳಿದುಕೊಳ್ಳುತ್ತದೆ (ನನ್ನ+ಅಣ್ಣ>ನನ್ನಣ್ಣ, ಬಂದ+ಅಲ್ಲಿ>ಬಂದಲ್ಲಿ).

ಆದರೆ ಸಂಸ್ಕೃತದಲ್ಲಿ ಈ ರೀತಿ ಏರಡು ಅಕಾರಗಳು ಸೇರಿದಾಗ ಅವುಗಳಲ್ಲಿ ಒಂದು ಬಿದ್ದುಹೋಗುವ ಬದಲು ಅವೆರಡೂ ಒಟ್ಟು ಸೇರಿ ಅಕಾರ ಕಾಣಿಸಿಕೊಳ್ಳುತ್ತದೆ (ಫದ+ಅಥ>ಫದಾಥ, ಮುಖ್ಯ+ಅಧಿಕಾರಿ> ಮುಖ್ಯಾಧಿಕಾರಿ).

ಉಕಾರದ ಮುಂದೆ ಅಕಾರ ಬಂದಾಗ ಕನ್ನಡದಲ್ಲಿ ಉಕಾರ ಬಿದ್ದುಹೋಗಿ ಅಕಾರ ಉಳಿಯತ್ತದೆ (ಬೆನ್ನು+ಅಟ್ಟ>ಬೆನ್ನುಟ್ಟಿ, ಕಪ್ಪು+ಅಲ್ಲ>ಕಪ್ಪಲ್ಲಿ) ಆದರೆ ಸಂಸ್ಕೃತದಲ್ಲಿ ಉಕಾರದ ಬದಲು ವಕಾರ ಬರುತ್ತದೆ, ಮತ್ತು ಅದರ ಅನಂತರದ ಅಕಾರ ಉಳಿದಿರುತ್ತದೆ (ಮನು+ಅಂತರ>ಮನ್ವಂತರ, ಗುರು+ಅಕ್ಷರ>ಗುವರ್ಕ್ಕಾರ).

ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಸೇರಿಕೆಯ ನಿಯಮಗಳ ಮಟ್ಟಿಗೆ ಇಂತಹ ಹಲವಾರು ಮುಖ್ಯವಾದ ವ್ಯಾತಾಸಗಳಿವೆ. ಪದರಚನೆ ಇಲ್ಲವೇ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ವಾಕ್ಯರಚನೆಯಲ್ಲಿ ಕಾಣಿಸುವ ವ್ಯಾತ್ಯಾಸಗಳಿಗಿಂತಲೂ ಸೇರಿಕೆಯ ನಿಯಮಗಳಲ್ಲಿ ಕಾಣಿಸುವ ಈ ವ್ಯಾತ್ಯಾಸಗಳು ಬಹಳ ಸುಲಭವಾಗಿ ಕಣ್ಣಿಗೆ ಗೋಚರಿಸುತ್ತವೆ. ಈ ಕಾರಣಕ್ಕಾಗಿಯೋ ಏನೋ, ಕನ್ನಡದ ಪ್ರೇಯಾಕರಣಿಗಳು ಸಂಸ್ಕೃತದ ಸೇರಿಕೆಯ ನಿಯಮಗಳನ್ನು ಹಾಗೆಯೇ ಕನ್ನಡದ ಮೇಲೆ ಹೇರಲು ಪ್ರಯೋಜಿಸಿಲ್ಲ. ಅವರು ಬರೆದ ವ್ಯಾಕರಣಗಳಲ್ಲಿ ‘ಕನ್ನಡಸಂಧಿ’ ಮತ್ತು ‘ಸಂಸ್ಕೃತಸಂಧಿ’ ಎಂಬುದಾಗಿ ಏರಡು ವಿಭಾಗಗಳಿರುವುದನ್ನು ಗಮನಿಸಬಹುದು.

೨.೧.೧ ಪಠ್ಯಪ್ರಸ್ತುಕಗಳಲ್ಲಿ ಸೇರಿಕೆಯ ನಿಯಮಗಳು

ಹೀಗಿದ್ದರೂ ಪ್ರೈಥಮಿಕ ವಿದ್ಯಾರ್ಥಿಗಳಾಗಿ ಬರೆಯಲಾಗಿರುವ ಕನ್ನಡ ವ್ಯಾಕರಣಗಳಲ್ಲಿ (ಪಠ್ಯಪ್ರಸ್ತುಕಗಳಲ್ಲಿ) ಕನ್ನಡಸಂಧಿ ಮತ್ತು ಸಂಸ್ಕೃತ ಸಂಧಿ ಎಂಬ ಈ ಏರಡು ರೀತಿಯ ಸೇರಿಕೆಯ ನಿಯಮಗಳನ್ನು ಕಲಿಸಿಕೊಡಲು ಬಳಸಿರುವ ಕ್ರಮ ಮಾತ್ರ ಅಷ್ಟೇಂದು ಸರಿಯಾದುದೆಂದು ನನಗೆ ತೋರುವುದಿಲ್ಲ. ಇದಕ್ಕೆ ಕಾರಣಗಳು ಹಲವಿವೆ.

ಮೊದಲನೆಯದಾಗಿ, ಕನ್ನಡದ ಈ ವ್ಯಾಕರಣ ಪಠ್ಯಪ್ರಸ್ತುಕಗಳಲ್ಲಿ ಕನ್ನಡ ಸಂಧಿಗಳು ಯಾವುವು ಮತ್ತು ಸಂಸ್ಕೃತ ಸಂಧಿಗಳು ಯಾವುವು ಎಂಬುದನ್ನು ಬೇರೆ ಬೇರೆಯಾಗಿ ಹೇಳಲಾಗಿದೆ. ಯಾವ ರೀತಿಯಲ್ಲಿ ಅವು ಒಂದಕ್ಕಿಂತ ಒಂದು ಭಿನ್ನವಾಗಿವೆ ಎಂಬುದನ್ನು ವಿವರಿಸಲು ಯಶ್ವಿಸಿಲ್ಲ.

ಎರಡನೆಯದಾಗಿ, ಕನ್ನಡಸಂಧಿಗಳು ಯಾವುವೆಂಬುದನ್ನು ವಿವರಿಸುವಾಗ ಹೊಸಗನ್ನಡ ಮತ್ತು ಹಳೆಗನ್ನಡಗಳ ನಡುವಿರುವ ವ್ಯಾತ್ಯಾಸವನ್ನು ಗಮನಿಸಿಲ್ಲ. ಮೊದಲಿಗೆ ಹೊಸಗನ್ನಡದ ಸೇರಿಕೆಯ (ಸಂಧಿ)ನಿಯಮಗಳು ಯಾವುವೆಂಬುದನ್ನು ಹೊಸಗನ್ನಡದವೇ ಆದ ಉದಾಹರಣೆಗಳ ಮೂಲಕ ವಿವರಿಸಿ ಹೇಳಿ, ಅನಂತರ ಬೇಕಿದ್ದರೆ ಅವಕ್ಷಿಂತ ಭಿನ್ನವಾಗಿರುವ ಸೇರಿಕೆಯ ನಿಯಮಗಳು ಹಳೆಗನ್ನಡದಲ್ಲಿ ಕಾಣಿಸಿಕೊಳ್ಳುತ್ತವೆಯೇ, ಕಾಣಿಸಿಕೊಳ್ಳುವುದಿದ್ದಲ್ಲಿ ಅವು ಎಂತಹವು ಎಂಬುದನ್ನು ವಿವರಿಸಿದಲ್ಲಿ ವಿದ್ಯಾರ್ಥಿಗಳಿಗೆ ಅವನ್ನು ಅಧಿಕಾರಿಕೊಳ್ಳಲು ಹೆಚ್ಚು ಸುಲಭ ವಾಗಬಲ್ಲುದು.

ಮೂರನೆಯದಾಗಿ, ನಿಜಕ್ಕೂ ಸಂಸ್ಕೃತದಲ್ಲಿ ಎಂತಹ ಸೇರಿಕೆಯ ನಿಯಮಗಳೆಲ್ಲ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಕನ್ನಡ ವ್ಯಾಕರಣದಲ್ಲಿ ನೇರವಾಗಿ ವಿವರಿಸುವ ಅವಶ್ಯಕತೆ ಇಲ್ಲ. ಕನ್ನಡಕ್ಕಿಂತ ಭಿನ್ನವಾದ ಸೇರಿಕೆಯ ನಿಯಮಗಳು ಹಿಂದಿ, ಮರಾಠಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಾ ಕಾಣಿಸುತ್ತಿದ್ದು, ಅವನ್ನೆಲ್ಲ ಹೇಗೆ ಕನ್ನಡ ವ್ಯಾಕರಣದಲ್ಲಿ ವಿವರಿಸುವ ಅವಶ್ಯಕತೆಯಿಲ್ಲವೋ ಹಾಗೆಯೇ ಸಂಸ್ಕೃತದ ಸೇರಿಕೆಯ ನಿಯಮಗಳನ್ನೂ ಕನ್ನಡದ ವ್ಯಾಕರಣದಲ್ಲಿ ವಿವರವಾಗಿ ತಿಳಿಸಿ ಹೇಳುವ ಅವಶ್ಯಕತೆಯಿಲ್ಲ.

ಹೀಗಿದ್ದರೂ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಹಲವಾರು ಪದಗಳು ಕನ್ನಡದಲ್ಲಿ ಬಳಕೆಯಲ್ಲಿರುವ ಕಾರಣ ಅಪ್ಯಾಗಳಲ್ಲಿ ಕಾಣಿಸುವ ಸೇರಿಕೆಯ ನಿಯಮಗಳಿಂತಹವು ಎಂಬುದನ್ನು ವಿವರಿಸುವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬಲ್ಲದು. ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಿಂದಲೂ ಕನ್ನಡಕ್ಕೆ ಹಲವು ಪದಗಳು ಎರವಲಾಗಿ ಬಂದಿವೆಯೇನೋ ನಿಜ; ಆದರೆ, ಸಂಸ್ಕೃತದಿಂದ ಎರವಲಾಗಿ ಬಂದ ಪದಗಳಿಗೆ ಕನ್ನಡದಲ್ಲಿ ಇರುವಂತಹ ವಿಶಿಷ್ಟವಾದ ಸ್ಥಾನ ಆ ಪದಗಳಿಗಲ್ಲ.

ಉದಾಹರಣೆಗಾಗಿ, ಕನ್ನಡದಲ್ಲಿ ಹೊಸ ಹೊಸ ಪಾರಿಭಾಷಿಕ ಪದಗಳನ್ನು ಸ್ಪೃಷ್ಟಿಸಬೇಕೆದ್ದಲ್ಲಿ ಸಾಮಾನ್ಯವಾಗಿ ನಾವು ಸಂಸ್ಕೃತದ ಮರೈಹೊಗುತ್ತೇವೆ. ಈ ಕಾರಣಕ್ಕಾಗಿಯೂ ಕನ್ನಡ ವ್ಯಾಕರಣದಲ್ಲಿ ಇತರ ಭಾಷೆಗಳ ಸೇರಿಕೆಯ ನಿಯಮಗಳಿಗಂತ ಸಂಸ್ಕೃತದ ಸೇರಿಕೆಯ ನಿಯಮಗಳಿಗೆ ಒಂದು ವಿಶಿಷ್ಟವಾದ ಸ್ಥಾನವನ್ನು ಕೊಡುವುದರಲ್ಲಿ ಜೀಜಿತ್ತೆವಿದೆ.

ಆದರೆ ಸಂಸ್ಕೃತದ ಸೇರಿಕೆಯ ನಿಯಮಗಳ ವಣಣನೆಯನ್ನು ನೇರವಾಗಿ ಅದರ ವ್ಯಾಕರಣದಿಂದ ಎತ್ತಿ ಕನ್ನಡ ವ್ಯಾಕರಣದಲ್ಲಿ ಇರಿಸುವ ಬದಲು, ಕನ್ನಡ ವ್ಯಾಕರಣವನ್ನು ಕಲಿಯುವವರಿಗೆ ಅನುಕೂಲವಾಗುವ ಹಾಗೆ ಅದನ್ನು ಅಳವಡಿಸಿ ಕೊಂಡಲ್ಲಿ ಅದು ಹೆಚ್ಚು ಉಪಯುಕ್ತವಾಗಬಲ್ಲದು.

೨.೧.೨ ಸಂಸ್ಕೃತದ ನಿಯಮಗಳನ್ನು ತಿಳಿಸುವ ಕ್ರಮ

ಸಂಸ್ಕೃತದಲ್ಲಿ ಬಳಕೆಯಾಗುವ ಸೇರಿಕೆಯ ನಿಯಮಗಳನ್ನು ಕನ್ನಡ ಕಲಿಯುವ ಮಕ್ಕಳಿಗೆ ಅಧ್ಯಕ್ಷವಾಗುವ ಹಾಗೆ ಮತ್ತು ಸಹಾಯಕವಾಗುವ ಹಾಗೆ ತಿಳಿಸಿ ಹೇಳಬೇಕಿದ್ದಲ್ಲಿ ಹೊದಲಿಗೆ ಸಂಸ್ಕೃತದಿಂದ ಹೊಸಗನ್ನಡಕ್ಕೆ ಎಂತಹ ಪದಗಳಿಲ್ಲ ಎರವಲಾಗಿ ಬಂದಿವೆ ಎಂಬುದನ್ನು ಪರಿಶೀಲನಬೇಕು ಮತ್ತು ಆ ಪದಗಳಲ್ಲಿ ಕನ್ನಡದ ಸೇರಿಕೆಯ ನಿಯಮಗಳಿಗಂತ ಭಿನ್ನವಾಗಿರುವ ನಿಯಮಗಳು ಎಂತಹ ವೆಲ್ಲ ಕಾಣಿಸಿಕೊಳ್ಳಲ್ಪಡುವೆ ಎಂಬುದನ್ನು ಕಂಡುಹಿಡಿಯಬೇಕು.

ಈ ಭಿನ್ನವಾಗಿರುವ ಸೇರಿಕೆಯ ನಿಯಮಗಳನ್ನು ಕನ್ನಡಕ್ಕೆ ಎರವಲಾಗಿ ಬಂದಿರುವ ಸಂಸ್ಕೃತ ಪದಗಳನ್ನು ಮಾತ್ರವೇ ಉದಾಹರಣೆಗಳನ್ನಾಗಿ ಕೊಟ್ಟು ವಿವರಿಸಿ ಹೇಳಬೇಕು. ಅನಂತರ ಅವು ಕನ್ನಡದ ಸೇರಿಕೆಯ ನಿಯಮಗಳಿಗಂತ ಯಾವ ರೀತಿಯಲ್ಲಿ ಭಿನ್ನವಾಗಿವೆ ಎಂಬುದನ್ನು ವಿವರಿಸಿ ಹೇಳಬೇಕು. ಈ ರೀತಿ ಮಾಡಿದಲ್ಲಿ ವಿದ್ಯಾರ್ಥಿಗಳಿಗೆ ಅವನ್ನು ಅಧ್ಯಕ್ಷ ಮಾಡಿಕೊಳ್ಳಲು ಹೆಚ್ಚು ಸುಲಭ ವಾದಿತೆಂದು ನನಗೆ ಅನಿಸುತ್ತದೆ.

ಕನ್ನಡ ವ್ಯಾಕರಣದ ಪಠ್ಯಪ್ರಸ್ತಕಗಳಲ್ಲಿ ಕಾಣಿಸುವ ಹಾಗೆ ದಂರೋಣಿ, ಪೋಣಿ, ಮಂಡಿ, ನದಡಿ ಮರುಕ, ಲಸ್ತತೋಽದಜ, ಶಯಣಿಂಕ ಮೊದಲಾದ ಕನ್ನಡ ಬರಹಗಳಲ್ಲಿಲ್ಲ (ವ್ಯಾಕರಣದ ಪಠ್ಯಪ್ರಸ್ತಕಗಳನ್ನು ಬಿಟ್ಟು)

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಕಾಣಿಸದಿರುವಂತಹ ಸಂಸ್ಕೃತದ ಪದಗಳನ್ನು ಇಲ್ಲವೇ ಪದಕಂತೆಗಳನ್ನು ಸಂಸ್ಕೃತದ ಸೇರಿಕೆಯ ನಿಯಮಗಳಿಗೆ ಉದಾಹರಣೆಗಳಾಗಿ ಕೊಟ್ಟಲ್ಲಿ ಕನ್ನಡವನ್ನು ಕಲಿಯಬೇಕೆಂದಿರುವ ವಿದ್ಯಾರ್ಥಿಗಳಿಗೆ ಅನವಶ್ಯಕವಾಗಿ ತೊಂದರೆಯುಂಟಾಗ ಬಲ್ಲದಲ್ಲದೆ ಅದರಿಂದ ಅವರಿಗೆ ಯಾವ ಪ್ರಯೋಜನವೂ ಸಿಗಲಾರದು.

ಈ ಉದಾಹರಣೆಗಳು ಸೂಚಿಸುವ ಸಂಸ್ಕೃತದ ನಿಯಮಗಳು ಕನ್ನಡಕ್ಕೆ ಎರವಲಾಗಿ ಬಂದಿರುವ ಪದ ಇಲ್ಲವೇ ಪದಕಂತೆಗಳಲ್ಲಿ ಕಾಣಿಸದಿರುವುದೇ ನಮ್ಮ ವೈಯಾಕರಣಿಗಳು ಹೀಗೆ ಮಾಡಲು ಕಾರಣವಿರಬಹುದು. ಹೀಗಿದ್ದಲ್ಲಿ, ಅಂತಹ ಸಂಸ್ಕೃತದ ನಿಯಮಗಳನ್ನು ಕನ್ನಡ ವ್ಯಾಕರಣದಲ್ಲಿ, ಅದರಲ್ಲಿ ಪ್ರೋಧ ಶಾಲೆಯ ವಿದ್ಯಾರ್ಥಿಗಳಾಗಿ ಬರೆದಿರುವ ವ್ಯಾಕರಣ ಪಠ್ಯದಲ್ಲಿ, ವಿವರಸುವ ಅವಶ್ಯಕತೆಯೇ ಇಲ್ಲ.

ಇದಲ್ಲದೆ, ಕನ್ನಡಕ್ಕೆ ಎರವಲಾಗಿ ಬಂದಿರುವ ಮತ್ತು ಕನ್ನಡದ ಬರಹಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಸಂಸ್ಕೃತದ ಪದ ಮತ್ತು ಪದಕಂತೆಗಳಲ್ಲಿ ಬರುವ ಸೇರಿಕೆಯ ನಿಯಮಗಳನ್ನು ವರ್ಣಿಸುವಾಗ ಅವಕ್ಕೆ ಸಂಸ್ಕೃತದ ವೈಯಾಕರಣಿಗಳು ಕೊಡುವ ಪಾರಿಭಾಷಿಕ ಪದಗಳನ್ನು ಹಾಗೆಯೇ ಕನ್ನಡ ವ್ಯಾಕರಣಗಳಲ್ಲಿ ಬಳಸುವ ಅವಶ್ಯಕತೆಯಿಲ್ಲ.

ಕನ್ನಡದ ಶಾಲಾವ್ಯಾಕರಣಗಳಲ್ಲಿ ಸಂಸ್ಕೃತದ ಸೇರಿಕೆಯ ನಿಯಮಗಳನ್ನು ಪರಿಚಯಿಸುವಾಗ ಶ್ವತ್ತ, ಷ್ವತ್ಪತ್, ಜಸ್ತವ್, ಭತ್ತ, ಯಣ್, ಗುಣ, ವೃಧಿ, ಮೋದಲಾದ ಪಾರಿಭಾಷಿಕ ಪದಗಳನ್ನು ಹಾಗೆಯೇ ಸಂಸ್ಕೃತ ವ್ಯಾಕರಣದಿಂದ ಎತ್ತಿ ಹಾಕುವ ಸಂಪೂರ್ಣ ವಿಧಾನವೇ ಒಂದು ನಿಷ್ಪ್ರಯೋಜಕವಾದ ಕಗ್ಗಂಟು ಎಂಬ ಅಭಿಪ್ರಾಯ ವಿದ್ಯಾರ್ಥಿಗಳಲ್ಲಿ ಮೂಡಲು ಮಾತ್ರ ಇದು ಸಹಾಯಕವಾಗಬಲ್ಲದು. ಈ ಪಾರಿಭಾಷಿಕ ಪದಗಳಿಂದ ಕನ್ನಡ ವ್ಯಾಕರಣವನ್ನು ಕಲಿಯುವಲ್ಲಿ ಯಾವ ಪ್ರಯೋಜನವೂ ದೊರಕಲಾರದೆಂದು ನನಗೆ ಅನಿಸುತ್ತದೆ.

ಉದಾಹರಣೆಗಾಗಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ವಿದ್ಯುತ್ಪು ಪದ ಶಕ್ತಿ ಪದದೊಡನೆ ಸೇರಿದಾಗ ವಿದ್ಯುಚ್ಛರ್ಮೈ ಎಂಬ ಜೊಂಡುಪದ ಸಿದ್ವಾಗುತ್ತದೆ. ಇಲ್ಲಿ ವಿದ್ಯುತ್ಪು ಎಂಬುದರ ಕೊನೆಯೇ ಎರಡು ವಣಂಗಗಳು (ತೋ ಮತ್ತು ಉ) ಬಿಂದ್ವಮೋಗಿ ವಿದ್ಯುತ್ ಎಂಬುದು ಉಳಿದಿದೆ ಮತ್ತು ಅದರ ಕೊನೆಯ ತಕಾರ ಚಕಾರವಾಗಿದೆ. ಇದಲ್ಲದೆ, ಈ ಪದದ ಅನಂತರ ಬಂದಿರುವ ಶಕ್ತಿ ಪದದ ಮೋದಲನೆಯ ವ್ಯಂಜನ ಶ್ರೀ ಎಂದಿದ್ದು ಭ್ರಂತಾಗಿದೆ.

ವಿದ್ಯುಚ್ಛರ್ಮೈ ಪದದಲ್ಲಿ ಕಾಣಿಸುವ ಸೇರಿಕೆಯ ನಿಯಮವನ್ನು ಈ ರೀತಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಅಧಿಕಾರಿಗಾಗಿ ವಿವರಿಸಿ ಹೇಳುವ ಬದಲು ಆ ಪದದಲ್ಲಿ ಶ್ವತ್ಪತ್ ಮತ್ತು ಭತ್ತಗಳೆಂಬ ಎರಡು ಸಂಧಿಕಾರ್ಯಗಳು ನಡೆದಿವೆ ಎಂದು ಹೇಳುವುದರಿಂದ ಹೆಚ್ಚಿನ ಪ್ರಯೋಜನವೇನೂ ಸಿಗಲಾರದು. ಇದಲ್ಲದೆ

ಇಂತಹ ಹೇಳಿಕೆಯನ್ನು ವಿವರಿಸಬೇಕಾಗಿರುವ ಹಲವು ಮಂದಿ ಅಧ್ಯಾಪಕರಿಗೂ ಅದು ನಿಜಕ್ಕೂ ಏನು ತಿಳಿಸುತ್ತದೆಯೆಂಬುದು ಅಧ್ಯಾಪಕರಿಗೆ ಪ್ರತಿಬಿಂಬಿಸಲಾಗಿದೆ.

೨.೭ ಸೇರಿಕೆಯ ನಿಯಮಗಳಲ್ಲಿ ವ್ಯತ್ಯಾಸಗಳು

ಮೇಲೆಯೇ ಹೇಳಿದ ಹಾಗೆ, ಸೇರಿಕೆಯ ನಿಯಮಗಳ ಮಟ್ಟಿಗೆ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳಿವೆ. ಪ್ರುಥಾಲೆಯ ವಿದ್ಯಾರ್ಥಿಗಳಿಗೆ ಸಂಸ್ಕೃತದ ಸೇರಿಕೆಯ ನಿಯಮಗಳನ್ನು ತಿಳಿಸುವುದ್ದಲ್ಲಿ ಅವು ಕನ್ನಡದ ನಿಯಮಗಳಿಂದ ಹೇಗೆ ಭಿನ್ನವಾಗಿವೆ ಎಂಬುದನ್ನು ತಿಳಿಸಿದಲ್ಲಿ ಹೆಚ್ಚು ಸ್ಪಷ್ಟವಾಗಿ ಅಧ್ಯಾಪಕರಿಗೆ ಪ್ರತಿಬಿಂಬಿಸಲಾಗಿದೆ.

೨.೭.೧ ಸ್ವರಗಳ ಬದಲಾವಣೆಯಲ್ಲಿ ವ್ಯತ್ಯಾಸಗಳು

ಸ್ವರಕ್ಕೆ ಸ್ವರ ಸೇರಿದಾಗ, ಸಂಸ್ಕೃತದಲ್ಲಿ ಸಾಮಾನ್ಯವಾಗಿ ಅವೇರಡರ ಬದಲು ಬೇರೊಂದು ಸ್ವರ ಬರುತ್ತದೆ ಇಲ್ಲವೇ ಅವುಗಳಲ್ಲಿ ಮೊದಲನೆಯಿದರ ಬದಲು ಒಂದು ವ್ಯಂಜನ ಬರುತ್ತದೆ. ಎಂದರೆ, ಸಂಸ್ಕೃತದಲ್ಲಿ ‘ಅದೇಶ’ ಎಂಬ ಹೆಸರಿನ ಸೇರಿಕೆಯ ನಿಯಮ ಬರುವುದೇ ಜಾಸ್ತಿ.

ಇದಕ್ಕೆ ಬದಲು ಕನ್ನಡದಲ್ಲಿ ಸಾಮಾನ್ಯವಾಗಿ ಎರಡು ಸ್ವರಗಳು ಒಟ್ಟಿಗೆ ಒಂದಾಗ ಅವುಗಳಲ್ಲಿ ಮೊದಲನೆಯ ಸ್ವರ ಬಿದ್ದು ಹೋಗುವುದೇ ಜಾಸ್ತಿ. ಕೆಲವೇ ಕೆಲವು ಸಂದಭಗಳಲ್ಲಿ ಮಾತ್ರ ಈ ಎರಡು ಸ್ವರಗಳ ನಡುವೆ ವ್ಯಂಜನವೊಂದು ಸೇರಿಕೊಳ್ಳುತ್ತದೆ. ಎಂದರೆ, ಕನ್ನಡದಲ್ಲಿ ಲೋಪ ಹಾಗೂ ಆಗಮಗಳಿಂಬ ಸೇರಿಕೆಯ ನಿಯಮಗಳು ಬರುವುದೇ ಜಾಸ್ತಿ.

ಉದಾಹರಣೆಗಾಗಿ, ಸಂಸ್ಕೃತದಲ್ಲಿ ಒಂದೇ ರೀತಿಯ ಎರಡು ಸ್ವರಗಳು ಒಟ್ಟು ಸೇರಿದಾಗ ಅವೇರಡರ ಬದಲು ಒಂದು ಉದ್ದ ಸ್ವರ ಆದೇಶವಾಗಿ ಬರುತ್ತದೆ (ಸವಣದೀಘಣ). ಆದರೆ ಕನ್ನಡದಲ್ಲಿ ಮೊದಲನೆಯ ಸ್ವರ ಬಿದ್ದು ಹೋಗುತ್ತದೆ ಮತ್ತು ಎರಡನೆಯ ಸ್ವರ ಹಾಗೆಯೇ ಬದಲಾಗದೆ ಉಳಿಯುತ್ತದೆ.

ಕನ್ನಡದಲ್ಲಿ ಈ ಸೇರಿಕೆಯ ನಿಯಮಕ್ಕೆ ಮತ್ತು ಕೆಳಗೆ ಕೊಟ್ಟಿರುವ ಬೇರೆ ಕೆಲವು ಸೇರಿಕೆಯ ನಿಯಮಗಳಿಗೆ ಹಲಕೆಲವು ಅಪವಾದಗಳವೆಯೆಂಬುದನ್ನು ಮುಂದೆ (೨.೨)ರಲ್ಲಿ ನೋಡಲಿರುವೇವು.

ಸಂಸ್ಕೃತದ ಬದಲಾವಣೆಗಳು

ದೇಶ + ಅಭಿಮಾನ = ದೇಶಾಭಿಮಾನ
ಕವಿ + ಇಂದ್ರ = ಕವಿಂದ್ರ
ರೂರು + ಉಪದೇಶ = ರೂರೂಪದೇಶ

ಕನ್ನಡದ ಬದಲಾವಣೆಗಳು

ಚೆಕ್ಕೆ + ಅಮೃತ = ಚೆಕ್ಕೆಮೃತ
ಅಲ್ಲಿ + ಇಲ್ಲಿ = ಅಲ್ಲಿಲ್ಲಿ
ಕಲ್ಲು + ಉಪ್ಪು = ಕಲ್ಲುಪ್ಪು

ಮೇಲೆ ಕೊಟ್ಟಿರುವ ಸಂಸ್ಕೃತ ಉದಾಹರಣೆಗಳಲ್ಲಿ ಅಕಾರಕ್ಕೆ ಅಕಾರ ಪರವಾದಾಗ ಅವೆರಡರ ಬದಲು ಅಕಾರವೂ, ಇಕಾರಕ್ಕೆ ಇಕಾರ ಪರವಾದಾಗ ಅವೆರಡರ ಬದಲು ಈಕಾರವೂ, ಮತ್ತು ಉಕಾರಕ್ಕೆ ಉಕಾರ ಪರವಾದಾಗ ಅವೆರಡರ ಬದಲು ಉಕಾರವೂ ಆದೇಶವಾಗಿ ಬಂದಿವೆ.

ಇದಕ್ಕೆ ಬದಲು, ಅವುಗಳ ಎದುರಿಗೆ ಕೊಟ್ಟಿರುವ ಕನ್ನಡದ ಉದಾಹರಣೆಗಳಲ್ಲಿ ಮೊದಲನೆಯ ಪದದ ಕೊನೆಯ ಸ್ವರ ಬಿದ್ದುಹೋಗಿದೆ (ಲೋಪ ಗೊಂಡಿದೆ) ಮತ್ತು ಎರಡನೆಯ ಪದದ ಮೊದಲನೆಯ ಸ್ವರ ಬದಲಾಗಿ ಹಾಗೆಯೇ ಉಳಿದಿದೆ.

ಈ ರೀತಿ ಒಟ್ಟು ಸೇರುವ ಒಂದೇ ರೀತಿಯ ಎರಡು ಸ್ವರಗಳಲ್ಲಿ ಒಂದು ಮೊದಲಿಗೇನೇ ಉದ್ದಿ (ದೀಘ್ರ) ಸ್ವರವಾಗಿತ್ತಾದರೆ, ಸಂಸ್ಕೃತದಲ್ಲಿ ಅದು ಹಾಗೆಯೇ ಉಳಿಯುತ್ತದೆ ಮತ್ತು ಅದರೊಡನೆ ಬಂದಿರುವ ಇನ್ನೊಂದು ಸ್ವರ ಬಿದ್ದುಹೋಗುತ್ತದೆ. ಎರಡೂ ಉದ್ದ ಸ್ವರಗಳಾಗಿರುವಲ್ಲಾ ಒಂದು ಉದ್ದ ಸ್ವರ ಉಳಿಯುತ್ತದೆ.

ಇಲ್ಲಾ ಕೂಡ ಮೇಲಿನ ಆದೇಶ ಸಂಧಿಯೇ ನಡೆಯುವುದೆಂದೂ (ಎಂದರೆ ಆ ಎರಡು ಸ್ವರಗಳ ಜಾಗದಲ್ಲಿ ಉದ್ದ ಸ್ವರವೋಂದು ಆದೇಶವಾಗಿ ಬರುವುದೆಂದೂ) ಹೇಳಲು ಸಾಧ್ಯವಿದೆ.

ಕನ್ನಡದಲ್ಲಿ ಇಂತಹ ಸಂದಭಾಗಗಳಲ್ಲಾ ಮೊದಲನೆಯ ಸ್ವರ ಬಿದ್ದು ಹೋಗುತ್ತದೆ ಮತ್ತು ಎರಡನೆಯದು ಉಳಿಯುತ್ತದೆ.

ಸಂಸ್ಕೃತದ ಬದಲಾವಣೆಗಳು

ದೀವ + ಅಲಿಯ = ದೀವಾಲಿಯ
ವಿದ್ರೋ + ಅಧಾರ್ಯಸು = ವಿದ್ರೋಧಾರ್ಯಸು
ರಿಠ + ಷಿಳ = ರಿರಿಳ
ಲಕ್ಷ್ಮೀ + ಷಿಳ = ಲಕ್ಷ್ಮೀಳ

ಕನ್ನಡದ ಬದಲಾವಣೆಗಳು

ಒಂದ + ಇನ = ಒಂದಾನ
ಇಡುಗ + ಇಣ = ಇಡುಗಾಣ
ಅಲ್ಲಿ + ಷಿನ = ಅಲ್ಲಿಣ

ಸಂಸ್ಕೃತದಲ್ಲಿ ಇ, ಆಗಳ ಅನಂತರ (ಗ) ಇ, ಈಗಳು ಬಂದರೆ ಅವೆರಡರ ಬದಲು ಏಕಾರ ಆದೇಶವಾಗಿ ಬರುತ್ತದೆ, (ಉ) ಉ, ಉಗಳು ಬಂದರೆ ಅವೆರಡರ ಬದಲು ಓಕಾರ ಆದೇಶವಾಗಿ ಬರುತ್ತದೆ, (ಇ) ಏ ಮತ್ತು ಓಗಳು ಬಂದರೆ ಅವೆರಡರ ಬದಲು ಅನುಕ್ರಮವಾಗಿ ಏ ಮತ್ತು ಓಗಳು ಆದೇಶವಾಗಿ ಬರುತ್ತವೆ, (ಉ) ಯಾಕಾರ ಬಂದರೆ ಅದರ ಬದಲು ಅರ್ಥ ಎಂಬುದು ಆದೇಶವಾಗಿ ಬರುತ್ತದೆ, ಮತ್ತು (ಇ) ಏ ಮತ್ತು ಓಗಳು ಬಂದರೆ ಅವು ಹಾಗೆಯೇ ಉಳಿದು ಅವುಗಳೊಂದಿಗೆ ಬರುವ ಅಕಾರ ಇಲ್ಲವೇ ಆಕಾರ ಬಿದ್ದು ಹೋಗುತ್ತದೆ.

ఆదరి కన్నడదల్లి ఇంతప ఎల్లా సంచభకగళల్లూ మోదలనేయ స్ఫురి బిధ్యుల్లోగి ఎరదనేయ స్ఫురి హాగెయే ఉళయుత్తడే (మేలేయే సూచిసిద హాగి కన్నడదల్లి ఈ నియమక్కిరువ అపాదవోందన్న ముందే నోడలిరువెపు).

	<u>ମେଲୁକୁତ୍ତିର ବୁଦଳାପଣୀଗଙ୍କୁ</u>	<u>କନ୍ଧିତ୍ତ ବୁଦଳାପଣୀଗଙ୍କୁ</u>
(୮)	ରାଜି + ଇଂଦ୍ର = ରାଜେଇଂଦ୍ର, ରଣ + ଶୁଣ = ରଣେଇଣ	ଅଲ୍ଲୀଇନ୍+ଇଶୀନ = ଅଲ୍ଲୀଇନିଶୀନ ଅଲ୍ଲୀଇନ୍ + ଶୁଣିହେ = ଅଲ୍ଲୀଇନିଦିଲିହେ
(୯)	ଶୁଣୀଯିଏ+ଲାଦର୍ଯୁ=ଶୁଣୀଯିଏଇଦର୍ୟ ନାଂନା + ଲାଦର୍କ = ନାଂନାଇଲାଦର୍କ	କୋଟ୍ଟେ + ଲାଦର୍ଗେ = କୋଟ୍ଟେଦୁର୍ଗେ ନମ୍ବୃତ୍ତି + ଲାରୁ = ନମ୍ବୃଦୁରୁ
(୧୦)	ଲୋଇକ + ଛିକ = ଲୋଇକ୍ଷୀକ ଜିଲ + ଟିଷ୍ଟ = ଜିଲ୍ଲାଷ୍ଟ୍	ନମ୍ବୃତ୍ତି + ଏଦୁରୁ = ନମ୍ବୃଦୁରୁ ବିଦ୍ରୁ + ବଦନେ = ବିଦ୍ରୂଦନେ (କନ୍ଧୁଇଦଲ୍ଲ ମୁକାରବିଲ୍ଲ)
(୧୧)	ଦେଇପ + ମିଳି = ଦେଇପିଲିଏ ମୁଖା + ମିଳି = ମୁଖିଲିଏ	ନୂର + ଏପତ୍ରୁ = ନୂରୀପତ୍ରୁ ଦୋହିରୀ + ଜୀତଣ = ଦୋହିରୀତଣ

ಅಕಾರದ ಬದಲು ಬೇರೆ ಸ್ವರ ಮೊದಲಿನದಾದಲ್ಲಿ ಬೇರೆಯೇ ಸೇರಿಕೆಯ ಬದಲಾವಣೆಗಳು ಸಂಸ್ಕೃತದಲ್ಲಿ ನಡೆಯುತ್ತವೆ. (೧) ಮೊದಲಿನ ಸ್ವರ ಇಕಾರ ವಾದಲ್ಲಿ ಅದರ ಬದಲು ಯಕಾರ ಬರುತ್ತದೆ, (೨) ಉಕಾರವಾದಲ್ಲಿ ವಕಾರ ಬರುತ್ತದೆ ಮತ್ತು (೩) ಮುಕಾರವಾದಲ್ಲಿ ರಕಾರ ಬರುತ್ತದೆ. ಇವೆಲ್ಲವೂ ಆದೇಶ ಗಳು.

ಇಂತಹ ಸಂದರ್ಭಗಳಲ್ಲಿ ಕನ್ನಡದಲ್ಲಿ ವೊದಲನೆಯ ಸ್ವರ ಬಿಂದುಹೋಗಿ ವರದನೆಯದು ಉಳಿಯವುದನ್ನೇ ಕೆಳಗನ ಉದಾಹರಣೆಗಳಲ್ಲಿ ಕಾಣಬಹುದು.

	<u>కంస్టప్లిడ బదలావణిగళు</u>	<u>కనెప్షన్డ బదలావణిగళు</u>
(ర)	అతి + అల్ప = అత్యోల్ప అతి + అసో = అత్యోసో అతి + ఉత్తమ = అత్యోత్తమ ప్రతి + ఏక = ప్రత్యేక	అల్లి + అల్లి = అల్లుల్లి ఓయి + అరీచే = ఓయారిచే అల్లి + ఉళ్లిద = అల్లుళ్లిద
(ఎ)	నురు + అక్షర = నుర్దుక్షర నురు + ఈజ్ఞ = నుర్ధుజ్ఞ లభ్య + ఇతి = లభ్యితి	బేస్పు + అట్టుచు = బేస్పుట్టుచు కాదు + అనే = కాదానే కాదు + ఇల్ల = కాదిల్ల
(అ)	ఓిత్తె + అచెంత = ఓిత్తుచెంత	

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

೨.೨.೨ ವ್ಯಂಜನಗಳ ಬದಲಾವಣೆಯಲ್ಲಿ ವ್ಯತ್ಯಾಸಗಳು

ಹೊಸಗನ್ನಡದ ಪದಗಳಿಲ್ಲವೂ ಸ್ವರದಲ್ಲಿಯೇ ಕೊನೆಗೊಳ್ಳುವುವಾದ ಕಾರಣ, ವ್ಯಂಜನಕ್ಕೆ ವ್ಯಂಜನ ಸೇರಿ ಆಗುವ ‘ವ್ಯಂಜನಸಂಧಿ’ಗಳಾವುವೂ ಹೊಸಗನ್ನಡ ದಲ್ಲಿಲ್ಲ. ಆದರೆ ಹಳೆಗನ್ನಡದಲ್ಲಿ ವ್ಯಂಜನದಲ್ಲಿ ಕೊನೆಗೊಳ್ಳುವ ಪದಗಳಿಂದ ವಾದ ಕಾರಣ ಹಳೆಗನ್ನಡದ ಕಾಲದಿಂದ ಉಳಿದು ಬಂದ ಕೆಲವು ಜೋಡುಪದಗಳಲ್ಲಿ ಮಾತ್ರ ಅಂತಹ ಸೇರಿಕೆಯ ನಿಯಮಗಳನ್ನು ಕಾಣಬಹುದು.

ಬೇನ್ನು (ಬೇನ್) + ಕಾವಲು = ಬೆಂಗಾವಲು

ಕರಿ (ಕರ್) + ಕಲ್ಲು = ಕರ್ಗಳ್ಲು

ಖಿರಿ (ಹೀರ್) + ಭಾರಿಲು = ಹೀಭಾರಿಲು

ಬೆಂಗಾವಲು ಎಂಬುದರಲ್ಲಿ ನಕಾರ ಅನುಸ್ತಾರ (ಇಲ್ಲವೇ ಜಕಾರ)ವಾಗಿದೆ ಮತ್ತು ಅದರ ಅನಂತರ ಬರುವ ಕಾರ ಗಕಾರವಾಗಿದೆ; ಕರ್ಗಳ್ಲು ಎಂಬುದರಲ್ಲಿ ರಕಾರ ಗಕಾರವಾಗಿದೆ ಮತ್ತು ಅದರ ಅನಂತರ ಬರುವ ಕಾರವೂ ಗಕಾರ ವಾಗಿದೆ; ಹೀಭಾರಿಲು ಎಂಬುದರಲ್ಲಿ ರಕಾರ ಬಕಾರವಾಗಿದೆ.

ಇಂತಹ ಬದಲಾವಣೆಗಳನ್ನು ಬಿಟ್ಟರೆ ಹೊಸಗನ್ನಡದಲ್ಲಿ ಕಾಣಿಸುವ ವ್ಯಂಜನದ ಬದಲಾವಣೆಗಳಿಂದರೆ ಅವು ಸ್ವರಗಳ ಅನಂತರ ಬಂದಾಗ ಅವುಗಳಲ್ಲಿ ನಡೆಯುವ ಕೆಲವು ಬದಲಾವಣೆಗಳು ಮಾತ್ರ. ಇವೂ ಕನ್ನಡದಲ್ಲಿ ಪದಗಳ ಒಳಗಡೆ ಎಂದರೆ ಪದಗಳ ಒಳರಚನೆಯಲ್ಲಿ ಮಾತ್ರ ಕಾಣಿಸುವ ಬದಲಾವಣೆಗಳು (ಮನೆಗೆಲಸ, ಸುಡುಗಾಡು, ಸೇಲದಾವರೆ).

ಆದರೆ ಸಂಸ್ಕೃತದಲ್ಲಿ ಈ ಎರಡು ರೀತಿಯ ಬದಲಾವಣೆಗಳೂ ಸಾಕಷ್ಟು ಕಾಣಿಸಿಕೊಳ್ಳುತ್ತವೆ. ಇಲ್ಲಾ ಕೂಡ, ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳನ್ನು ಕಾಣಬಹುದು.

ಉದಾಹರಣೆಗಾಗಿ, ಕನ್ನಡದಲ್ಲಿ ಕಾರ ಮತ್ತು ತಕಾರಗಳು ಸ್ವರದ ಅನಂತರ ಬಂದಾಗ ಅನುಕ್ರಮವಾಗಿ ಗಕಾರ ಮತ್ತು ದಕಾರಗಳಾಗುವುವಾದರೆ, ಸಂಸ್ಕೃತದಲ್ಲಿ ಕ, ತ, ಟ, ಪಗಳು ಸ್ವರಕ್ಕೆ ವೋದಲು ಬಂದಾಗ (ಅಥವಾ ಬೇರೆ ರ, ದ, ತ, ಬಗಳಿಂತಹ ‘ಕೊರಳೆ’ದ (ಫೋಂಟ) ವ್ಯಂಜನಗಳ ವೋದಲು ಬಂದಾಗ) ಅನುಕ್ರಮವಾಗಿ ರ, ದ, ತ, ಬಗಳಾಗುತ್ತವೆ.

ಎಂದರೆ, ಕನ್ನಡದಲ್ಲಿ ಬದಲಾಗುವ ವ್ಯಂಜನ ಎರಡನೆಯ ಪದದ ಸುರುವಿಗೆ ಬರುವುದಾದರೆ, ಸಂಸ್ಕೃತದಲ್ಲಿ ಬದಲಾಗುವ ವ್ಯಂಜನ ವೋದಲನೆಯ ಪದದ ಕೊನೆಗೆ ಬರುತ್ತದೆ.

ಇನ್ನೊಂದು ವ್ಯತ್ಯಾಸವೇನೆಂದರೆ, ಸಂಸ್ಕೃತದಲ್ಲಿ ಕಾಣಿಸುವ ವ್ಯಂಜನದ ಬದಲಾವಣೆಗಳಿಗೆ ಅಪವಾದಗಳಿರುವುದು ಬಹಳ ಕಡಿಮೆ. ಆದರೆ ಕನ್ನಡದಲ್ಲಿ ಬರುವ ವ್ಯಂಜನದ ಬದಲಾವಣೆಗಳಲ್ಲಿ ಕೆಲವು ಜೋಡುಪದಗಳಲ್ಲಿ ಮಾತ್ರ

ಕಾಣಿಸಿಕೊಳ್ಳತ್ತವೆ. ಅವುಗಳಲ್ಲಿ ಪ್ರತಿಯೊಂದಕ್ಕೂ ಒಂದಲ್ಲ ಒಂದು ಅಪವಾದ ಇದ್ದೇ ಇರುತ್ತದೆ.

ಸಂಸ್ಕೃತದ ಬದಲಾವಣೆಗಳು

ವಾರ್ತೆ + ಶಿಶೆ = ವಾರಿಶ
ಚೀತ್ರೋ + ಅನಂದ = ಚಿದಾನಂದ
ಷಟ್ಟೋ + ಅನನ್ = ಷಡಾನನ
ಸುತ್ರೋ + ಧರ್ಮ = ಸುಧರ್ಮ
ವಾರ್ತೆ + ದಾನ = ವಾರಾನ

ಕನ್ನಡದ ಬದಲಾವಣೆಗಳು

ಮನೋ + ಕೆಲಸ = ಮೇನೋಲಸ
ನೇಲ + ತಾಪೋ = ನೇಲಾಪೋ
ಸುಧು + ಕಾಡು = ಸುಧುಗಾಡು
ಅನೋ + ಕಾಲು = ಅನೋಕಾಲು
ತಲೋ + ತೆರಿಗೆ = ತಲೋತೆರಿಗೆ

ಕನ್ನಡದಲ್ಲಿ ಈ ಸೇರಿಕೆಯ ನಿಯಮಗಳು ವಿಕಲ್ಪವಾಗಿ ನಡೆಯುತ್ತವೆ ಎಂಬುದನ್ನು (ಎಂದರೆ ಎಲ್ಲಾ ಸಂದಭಗಳಲ್ಲಾ ನಡೆಯುವುದಿಲ್ಲ ವೆಂಬುದನ್ನು) ಕೊನೆಯ ಎರಡು ಉದಾಹರಣೆಗಳಿಂದ (ಅನೋಕಾಲು, ತಲೋತೆರಿಗೆ ಎಂಬವು ಗಳಿಂದ) ತಿಳಿಯಬಹುದು.

ಸಂಸ್ಕೃತದಲ್ಲಿರುವ ಹಾಗೆ ಕನ್ನಡದಲ್ಲಿ ‘ಅನುನಾಸಿಕ ಸಂಧಿ’ ಎಂಬು ದೊಂದಿದೆಯೆಂದು ಹೇಳಲು ಸಾಧ್ಯವಿದೆಯಾದರೂ ಅವೇರಡರ ನಡುವೆ ಕೆಲವು ಮುಖ್ಯವಾದ ವ್ಯಾತ್ಯಾಸಗಳಿವೆ ಎಂಬುದನ್ನು ಕೆಳಗೆ ಕೊಟ್ಟಿರುವ ಉದಾಹರಣೆಗಳಿಂದ ತಿಳಿಯಬಹುದು.

ಸಂಸ್ಕೃತದ ‘ಅನುನಾಸಿಕ ಸಂಧಿ’

ವಾರ್ತೆ + ಮಯು = ವಾಷ್ಟ್ಯಯ
ಸುತ್ರೋ + ಮಾನ್ = ಸುಸ್ಯಾನ್
ಷಟ್ಟೋ + ಮುಖಿ = ಷಟ್ಟುಖಿ
ದಿತ್ರೋ + ಮೂಢ = ದಿಷ್ಟುಢ

ಕನ್ನಡದ ‘ಅನುನಾಸಿಕ ಸಂಧಿ’

ಧಿಂ + ವೇಳಿಜ್ = ಧಿವೈಳಿಜ್
ಧಿಂ + ನೋಳಿಂ = ಧಿನೋಳಿಂ
ಮುಂ + ನುಡಿ = ಮುನ್ಸುಡಿ
ಮುಂ + ನಡೆ = ಮುನ್ಸುಡೆ

ಕನ್ನಡದಲ್ಲಿ ಧಿಂದ್ ಮತ್ತು ಮುಂದ್ ಪದಗಳಿಗೆ ಕೆಲವು ಜೊಡುಪಡಗಳಲ್ಲಿ ಅನುಕ್ರಮವಾಗಿ ಧಿಂ ಮತ್ತು ಮುಂ ರೂಪಗಳಿವೆ. ಇವುಗಳ ಅನಂತರ ಅನು ನಾಸಿಕವ್ಯೋಂದು ಬಂದಾಗ ಈ ಪದಗಳ ಕೊನೆಯ ಅನುಸ್ಪಾರಕ್ಕೆ ಆ ಅನುನಾಸಿಕದ್ದೇ ರೂಪ ಬರುತ್ತದೆ. ಇದನ್ನು ‘ಅನುನಾಸಿಕ ಸಂಧಿ’ ಎಂಬುದಾಗಿ ಕರೆಯಲು ಸಾಧ್ಯವಿದೆ.

ಆದರೆ, ಸಂಸ್ಕೃತದ ಅನುನಾಸಿಕ ಸಂಧಿ ಇದಕ್ಕಿಂತ ತೀರ ಭಿನ್ನವಾದುದು. ಯಾಕೆಂದರೆ, ಸಂಸ್ಕೃತದಲ್ಲಿ ಅನುನಾಸಿಕವಾಗಿ ಬದಲಾಗುವುದು ಕ, ಟ, ತ, ಷ, ಮೊದಲಾದ ಸ್ವರ್ಶಗಳಲ್ಲಿದೆ ಅನುಸ್ಪಾರವಲ್ಲ. ಇದಲ್ಲದೆ, ಈ ರೀತಿ ಅನುನಾಸಿಕ ಗಳಾಗಿ ಬದಲಾಗಿರುವ ಸ್ವರ್ಶಗಳು ಸಂಸ್ಕೃತದಲ್ಲಿ ಅವುಗಳ ಅನಂತರ ಬರುವ ಅನುನಾಸಿಕಕ್ಕಿಂತ ಭಿನ್ನವಾಗಿಯೇ ಉಳಿಯುತ್ತವೆ.

೨.೨ ನಾಮರೂಪಿಂಯಳಿಯುವ ಹಾಗಿದ್ದರೆ..

ಮೇಲೆ ಸೂಚಿಸಿದ ಹಾಗೆ, ಕನ್ನಡದಲ್ಲಿ ಒಂದು ಪದದೊಂದಿಗೆ ಸ್ವರದಲ್ಲಿ ಸುರುವಾಗುವ ಇನ್ನೊಂದು ಪದವನ್ನು ಇಲ್ಲವೇ ಅಂತಹದೇ ಒಂದು ಪ್ರತ್ಯೇಯ ವನ್ನು ಸೇರಿಸಿದಾಗ, ಮೊದಲನೆಯ ಪದದ ಕೊನೆಯ ಸ್ವರ ಬಿದ್ದ ಹೋಗುತ್ತದೆ ಯಿಂಬ ಸೇರಿಕೊಯು ನಿಯಮವಿದೆ. ಈ ನಿಯಮಕ್ಕೆ ವಲಕೆಲವು ಅಪವಾದಗಳೂ ಇವೆ. ಕೆಲವು ಸಂದರ್ಭಗಳಲ್ಲಿ ಈ ರೀತಿ ಸ್ವರ ಬಿದ್ದ ಹೋಗುವ ಬದಲು ಅದರ ಮುಂದೆ ಯಾರು ಇಲ್ಲವೇ ವರ್ಕಾರ ಹೊಸದಾಗಿ ಸೇರಿಕೊಳ್ಳುತ್ತದೆ.

<u>ಸ್ವರ ಬಿದ್ದ ಹೋಗುವದು</u>	<u>ಯ ಇಲ್ಲವೇ ವ ಸೇರಿಕೊಳ್ಳುವದು</u>
ಕಳಗೆ + ಇಡು = ಕೆಳಗಿದು	ನಂಬಿಕೆ + ಇಡು = ನಂಬಿಕೆಯಿಡು
ಬೆಲೆ + ಬಳ್ಳಿ = ಬೆಲೋಬಳ್ಳಿ	ಮನೆ + ಒಂದು = ಮನಯೋಂದು
ಹಿಂದೆ + ಉಳಿ = ಹಿಂದುಉಳಿ	ಕಹ್ಮೆ + ಉಂಟು = ಕಹ್ಮೆಯುಂಟು
ಕಾಡು + ಇರೆ = ಕಾಡಿರೆ	ಮಾರು + ಇರೆ = ಮಾರುವಿರೆ
ನಾನು + ಅಲ್ಲಿ = ನಾನಲ್ಲಿ	ರಾಜು + ಅಲ್ಲಿ = ರಾಜುವಲ್ಲಿ
ಮತ್ತು + ಒಂದು = ಮತ್ತೊಂದು	ಮನು+ ಒಂದು = ಮನುವೊಂದು
ಇತ್ತು + ಎಂದು = ಇತ್ತೊಂದು	ಇದೆ + ಎಂದು = ಇದೆಯೊಂದು
ಇಂದ + ಆರೆ = ಇಂದಾರೆ	ವಿಂಡಿತ + ಆರಿ = ವಿಂಡಿತವಾರಿ
ಅಲ್ಲಿ + ಇಲ್ಲಿ = ಅಲ್ಲಿಲ್ಲಿ	ಬೀತಿ + ಇಲ್ಲಿ = ಬೀತಿಯಲ್ಲಿ
ಬಾಯಿ + ಅರು = ಬಾಯಾರು	ಝುರಿ + ಆರು = ಝುರಿಯಾರು
ಅಲ್ಲಿ + ಒಂದು = ಅಲ್ಲೊಂದು	ನಾಯಿ+ಒಂದು= ನಾಯಿಯೊಂದು
ಇದ್ದಾನೆ + ಎಂದು = ಇದ್ದಾನೆಂದು ಇದೆ + ಎಂದು = ಇದೆಯೊಂದು	

ಕನ್ನಡದಲ್ಲಿ ಈ ರೀತಿ ಪದಗಳ ಅನಂತರ ಸ್ವರದಲ್ಲಿ ಸುರುವಾಗುವ ಪದ ಇಲ್ಲವೇ ಪ್ರತ್ಯೇಯ ಒಂದಾಗ ಎಂತಹ ಸಂದರ್ಭಗಳಲ್ಲಿ ಮೊದಲನೆಯ ಪದದ ಕೊನೆಯ ಸ್ವರ ಬಿದ್ದ ಹೋಗುತ್ತದೆ (ಸ್ವರದ ಲೋಪವಾಗುತ್ತದೆ) ಮತ್ತು ಎಂತಹ ಸಂದರ್ಭಗಳಲ್ಲಿ ಆ ಎರಡು ಸ್ವರಗಳೂ ಬದಲಾಗದೆ ಉಳಿದು ಅವೇರಡರ ನಡುವೆ ಯಾರು ಇಲ್ಲವೇ ವರ್ಕಾರ ಆಗಮವಾಗಿ ಸೇರಿಕೊಳ್ಳುತ್ತದೆ ಎಂಬುದಕ್ಕೆ ಒಂದು ನಿಶ್ಚಯವಾದ ನಿಯಮವನ್ನು ತಯಾರಿಸಿ ಕೊಡಲು ಕನ್ನಡದ ವೈಯಾಕರಣಿಗಳಿಗೆ ಸಾಧ್ಯವಾಗಿರಲಿಲ್ಲ.

ಹಾಗಾಗಿ ‘ನಾಮರೂಪ’ ಇಲ್ಲವೇ ‘ನಾಮಭಾಗ’ ಅಳಿಯದೆ ಇರುವ ಹಾಗಿದ್ದಲ್ಲಿ ಮಾತ್ರ ಲೋಪ ಮಾಡಬೇಕು (ಮತ್ತು ಅಳಿಯುವ ಹಾಗಿದ್ದಲ್ಲಿ ಲೋಪ ಮಾಡದೆ ಯಾರು ಇಲ್ಲವೇ ವರ್ಕಾರವನ್ನು ಸೇರಿಸಿಕೊಳ್ಳಬೇಕು ಅಥವಾ ಸಂಧಿ ಮಾಡದೆ ಇರಬೇಕು) ಎಂಬುದಾಗಿ ಕೇಶಿರಾಜನೇ ಮೊದಲಾದ ಪ್ರಾಚೀನ ವೈಯಾಕರಣಿಗಳು ಈ ಸಮಸ್ಯೆಗೆ ಸರಿಯಾದ ಉತ್ತರವನ್ನು ಕಂಡುಹಿಡಿಯಲು ಪ್ರಯತ್ನಿಸಿದೆ ಜಾರಿಕೊಂಡಿದ್ದಾರೆ.

ಅನಂತರದ ಕನ್ನಡ ವೈಯಾಕರಣಿಗಳೆಲ್ಲರೂ ಇದನ್ನು ಹಾಗೆಯೇ ಗಳಿಪಾಠ ಮಾಡಿದ್ದಾರಲ್ಲದೆ ಈ ಪದಕಂತೆಗಳ ಹಿಂದೆ ಕನ್ನಡದ್ದೇ ಆದ ಸೇರಿಕೆಯ ನಿಯಮಗಳೇನಾದರೂ ಅಡಗಿವೆಯೇ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದಂತಿಲ್ಲ. ಬಿಳಿಗಿರಿಯವರ ‘ಆಲೋಕ’ (ಬಿಳಿಗಿರಿ ಗಣೇಶ) ಇದಕ್ಕೊಂದು ಅಪವಾದವೆಂದು ಹೇಳಬಹುದು.

ನಾಮರೂಪ ಅಳಿಯುವುದಿಲ್ಲವಾದಲ್ಲಿ ಮಾತ್ರ ಲೋಪಸಂಧಿಯನ್ನು ಬಳಸಬೇಕು ಎಂಬ ಹಳೆಗನ್ನಡ ವೈಯಾಕರಣಿಗಳ ಮಾತ್ರ ಅವರ ಜಾತ್ಯೇಯನ್ನು ತೋರಿಸುತ್ತದೆ ಎಂಬುದಾಗಿ ಇವತ್ತಿನ ವೈಯಾಕರಣಿಗಳು ಕೆಲವರು ಭಾವಿಸಿರುವ ಹಾಗಿದೆ. ನಿಜಕ್ಕೂ ಇದು ಅವರ ಸೋಮಾರಿತನವನ್ನು ತೋರಿಸುತ್ತದಲ್ಲದೆ ಜಾತ್ಯೇಯನ್ನಲ್ಲ.

ಯಾಕೆಂದರೆ, ವಾಕ್ಯದಲ್ಲಿ ಪದಗಳನ್ನು ಮತ್ತು ಪ್ರತ್ಯೇಯಗಳನ್ನು ಬಳಸುವಾಗ ಎಲ್ಲಿ ಸಂಧಿ ಮಾಡಬೇಕು, ಎಲ್ಲಿ ಸಂಧಿಮಾಡಬಾರದು ಮತ್ತು ಎಲ್ಲಿ ಎಂತಹ ಸಂಧಿಯನ್ನು ಮಾಡಬೇಕು ಎಂಬುದನ್ನು ಸ್ವಷ್ಟವಾಗಿ ತಿಳಿಸಿ ಹೇಳುವುದೇ ವೈಯಾಕರಣಿಯ ಕೆಲಸ (ಬಿಳಿಗಿರಿ ಗಣೇಶ:ಗಣೇಶ-ಆ ನೋಡಿ).

ನಾಮರೂಪ ಅಳಿಯುವಲ್ಲಿ ಲೋಪ ಮಾಡಬೇಡ ಎನ್ನಲು ಸಾಧ್ಯವಿದೆಯಾದರೆ, ವಾಕ್ಯರೂಪ ಅಳಿಯುವಲ್ಲಿ ಪದಗಳನ್ನು ಪ್ರಯೋಗಿಸಬೇಡ ಎಂದೂ ಹೇಳಲು ಸಾಧ್ಯವಿದೆ. ಹಾಗಿದ್ದರೆ ಈ ಎರಡೇ ವಾಕ್ಯಗಳಲ್ಲಿ ಇಡೀ ವ್ಯಾಕರಣವನ್ನು ಬರೆದು ಮುಗಿಸಬಿಡಬಹುದು!

ನಿಜಕ್ಕೂ ಹೇಳಿನ ಅಪವಾದಗಳ ಹಿಂದೆ ಎಂತಹ ನಿಯಮ ಅಡಗಿದೆ ಎಂಬುದನ್ನು ಕೇಳಿಗೆ (ಎ.ಉ)ರಲ್ಲಿ ಸೂಚಿಸಲಾಗಿದೆ.

೨.೪ ಸಂದಭಂಗಳ ವಿಭಜನೆ

ಕನ್ನಡದಲ್ಲಿ ಕಾಣಿಸುವ ಸೇರಿಕೆಯ ನಿಯಮಗಳು ಬೇರೆ ಬೇರೆ ಸಂದಭಂಗಳಲ್ಲಿ ಬೇರೆ ಬೇರೆ ತೆರನಾಗಿರುತ್ತವೆ. ಹಾಗಾಗಿ ಕನ್ನಡಲ್ಲಿ ಎಂತಹ ಸೇರಿಕೆಯು ಬದಲಾವಣಿಗಳೆಲ್ಲ ನಡೆಯುತ್ತವೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕಾದರೆ ಈ ಸೇರಿಕೆಯ ನಿಯಮಗಳು ಕನ್ನಡದಲ್ಲಿ ಯಾವ ಯಾವ ಸಂದಭಂಗಳಲ್ಲಿಲ್ಲ ಭಿನ್ನವಾಗಿರುತ್ತವೆ ಎಂಬುದನ್ನು ಕಂಡುಹಿಡಿದು ಅದಕ್ಕನುಸಾರವಾಗಿ ಅವನ್ನು ವಿಭಜಿಸುವುದು ಅವಶ್ಯ.

ಪೊದಲಸೆಯದಾಗಿ, ಕನ್ನಡದ ವೈಯಾಕರಣಿಗಳೇ ಹೇಳುವ ಹಾಗೆ, ಪದಮುಧ್ಯದಲ್ಲಿ (ಎಂದರೆ ಪದಗಳ ಒಳರಚನೆಯಲ್ಲಿ) ಕಾಣಿಸುವ ಸೇರಿಕೆಯ ನಿಯಮಗಳಿಗೂ ಮತ್ತು ಪದಾಂತ್ಯದಲ್ಲಿ (ಎಂದರೆ ಪದಗಳನ್ನು ವಾಕ್ಯಪೊಂದರಲ್ಲಿ ಬಳಸಿದಾಗ ಅವುಗಳ ನಡುವೆ) ಕಾಣಿಸುವ ಸೇರಿಕೆಯ ನಿಯಮಗಳಿಗೂ ನಡುವೆ ಹಲಕೆಲವು ವ್ಯತ್ಯಾಸಗಳಿವೆ.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕ್ಕೆರೆಂ
ಲುದಾಹರಣೆಗಾಗಿ, ಕನ್ನಡದಲ್ಲಿ ವ್ಯಂಜನಗಳ ಬದಲಾವಣೆಗಳು ಪದಗಳ ನಡುವೆ ನಡೆಯುವುವಲ್ಲದೆ ಪದಗಳ ಕೊನೆಯಲ್ಲಿ ನಡೆಯುವುದಿಲ್ಲ ಎಂಬುದನ್ನು ನಾವು ಮೇಲೆ (ಟ.ಎ.ಟ)ರಲ್ಲಿ ನೋಡಿರುವೆವೆ.

<u>ಪದಗಳ ನಡುವೆ</u>	<u>ಪದಗಳ ಕೊನೆಯಲ್ಲಿ</u>
ನೆಲ + ಕಡಲೆ = ನೆಲಗಡಲೆ	ನನ್ನ + ಕಾಲು = ನನ್ನ ಕಾಲು
ಕಳ + ತುಟಿ = ಕೆಳದುಟಿ	ದೊಡ್ಡ+ತುಂಡು=ದೊಡ್ಡ ತುಂಡು
ಬೀಸು + ಕಲ್ಲು = ಬೀಸುಗಲ್ಲು	ಕೆಂಪು + ಕಲ್ಲು = ಕೆಂಪು ಕಲ್ಲು
ಉರು + ಕೊಡಲು = ಉರುಗೊಡಲು	ದೊಡ್ಡ+ಕೊಡಲು=ದೊಡ್ಡ ಕೊಡಲು

ಪದಗಳ ನಡುವೆಯೂ ಈ ಬದಲಾವಣೆಗಳು ವಿಕಲ್ಪವಾಗಿ ಮಾತ್ರವೇ ನಡೆಯುತ್ತವಲ್ಲದೆ ಎಲ್ಲಾ ಸಂದರ್ಭಗಳಲ್ಲಿ ನಡೆಯುವುದಿಲ್ಲ ಎಂಬುದನ್ನು ಒಳಗೊಂಡೆ, ಅನೇಕಾಲು, ತಲೆತೆರಿಗೆ, ಕರಿತುಕಣಿ ವೊದಲಾದ ಉದಾಹರಣೆಗಳಲ್ಲಿ ಕಾಣಬಹುದು.

ಸ್ವರಗಳ ಬದಲಾವಣೆಗಳಲ್ಲಿ ಪದಗಳ ನಡುವಿನ ಮತ್ತು ಕೊನೆಯು ಬದಲಾವಣೆಗಳ ನಡುವೆ ಕೆಲವು ವ್ಯಾಖ್ಯಾಸಗಳಿವೆ. ಉದಾಹರಣೆಗಾಗಿ, ಕೆಲವು ಸಂದರ್ಭಗಳಲ್ಲಿ ಪದಗಳ ನಡುವೆ ಸ್ವರ ಬಿದ್ದು ಹೋಗುವುದಾದರೆ ಪದಗಳ ಕೊನೆಯಲ್ಲಿ ಯಾರು ಇಲ್ಲವೇ ವರ್ಕಾರ ಆಗಮವಾಗಿ ಬರುತ್ತದೆ.

<u>ಪದಗಳ ನಡುವಿನ ಬದಲಾವಣೆ</u>	<u>ಪದಗಳ ಕೊನೆಯ ಬದಲಾವಣೆ</u>
ಕುಡಿ + ಇಸು = ಕುಡಿಸು	ರತಿ + ಇಲ್ಲಿ = ರತಿಯಲ್ಲಿ
ಬರು + ಇಸು = ಬರಿಸು	ಮನು + ಇಲ್ಲಿದೆ = ಮನುಬಿಲ್ಲಿದೆ
ಚೆಕ್ಕ + ಅಮ್ಮು = ಚೆಕ್ಕಿಮ್ಮು	ಕಾರಣ + ಇಲ್ಲಿ = ಕಾರಣವಿಲ್ಲಿ
ನೆನೆ + ಇಸು = ನೆನೆಸು	ನಂಬಿಕೆ + ಇಡು = ನಂಬಿಕೆಯಿಡು

ಎರಡನೆಯದಾಗಿ, ಪದಗಳ ನಡುವಿನ ಬದಲಾವಣೆಯಲ್ಲಿಯೇ ಪದ ಪ್ರತ್ಯೇಯಗಳ (ಎಂದರೆ ಒಂದು ಪದದಿಂದ ಇನ್ನೊಂದು ಪದವನ್ನು ತಯಾರಿಸಲು ಬಳಸುವ ಪ್ರತ್ಯೇಯಗಳ) ಬಳಕೆಯಲ್ಲಿ ಕಾಣಿಸುವ ಸೇರಿಕೆಯ ನಿಯಮಗಳಿಗೂ ಮತ್ತು ಪದರೂಪ ಪ್ರತ್ಯೇಯಗಳ (ಎಂದರೆ ಒಂದು ಪದದಿಂದ ಅದರ ಬೇರೆ ಬೇರೆ ರೂಪಗಳನ್ನು ತಯಾರಿಸಲು ಬಳಸುವ ಪ್ರತ್ಯೇಯಗಳ) ಬಳಕೆಯಲ್ಲಿ ಕಾಣಿಸುವ ಸೇರಿಕೆಯ ನಿಯಮಗಳಿಗೂ ನಡುವೆ ವ್ಯಾಖ್ಯಾಸಗಳಿವೆ.

ಉದಾಹರಣೆಗಾಗಿ, ಉಕಾರಾಂತ ಕೀರ್ತಾಪದಗಳಿಗೆ ಇಕೆ ಎಂಬ ಪದರೂಪ ಪ್ರತ್ಯೇಯವನ್ನು ಸೇರಿಸಿದಾಗ ವರ್ಕಾರ ಆಗಮವಾಗಿ ಬರುತ್ತದೆ, ಅದರೆ ಇಕೆ ಎಂಬ ಪದಪ್ರತ್ಯೇಯವನ್ನು ಸೇರಿಸಿದಾಗ ಉಕಾರ ಬಿದ್ದು ಹೋಗುತ್ತದೆ (ಇ.ಇ ನೋಡಿ).

ಪದಶ್ವರ್ತಯ

ಯೋಜು + ಇಕೆ = ಯೋಜಿಕೆ
ಯೋದರು + ಇಕೆ = ಯೋದರಿಕೆ
ನಂಬು + ಇಕೆ = ನಂಬಿಕೆ
ಅಂಜು + ಇಕೆ = ಅಂಜಿಕೆ

ಪದರೂಪ ಪ್ರತ್ಯಯ

ಯೋಜು + ಇಕೆ = ಯೋಜಾವಿಕೆ
ಯೋದರು + ಇಕೆ = ಯೋದರಾವಿಕೆ
ನಂಬು + ಇಕೆ = ನಂಬಾವಿಕೆ
ಅಂಜು + ಇಕೆ = ಅಂಜಾವಿಕೆ

ಪದರೂಪ ಪ್ರತ್ಯಯಗಳಲ್ಲಾ ಬೇರೆ ಬೇರೆ ಪ್ರತ್ಯಯಗಳನ್ನು ಸೇರಿಸಿದಾಗ ಬೇರೆ ಬೇರೆ ರೀತಿಯ ಸೇರಿಕೆಯ ನಿಯಮಗಳು ಕಾಣಿಸಿಕೊಳ್ಳಲು ಸಾಧ್ಯವಿದೆ. ಉದಾಹರಣೆಗಾಗಿ, ಶ್ರೀಯಾಪದಗಳಿಗೆ ಇಸು ಪ್ರತ್ಯಯವನ್ನು ಸೇರಿಸಿದಾಗ ಅವುಗಳ ಕೊನೆಯಲ್ಲಿ ಬರುವ ಉಕಾರ ಬಿದ್ದುಹೋಗುತ್ತದೆ; ಆದರೆ ಇಕೆ ಪ್ರತ್ಯಯವನ್ನು ಸೇರಿಸಿದಾಗ ವರಾರ ಆಗಮವಾಗಿ ಬರುತ್ತದೆ ಮತ್ತು ಉಕಾರ ಬಿದ್ದು ಹೋಗದೆ ಹಾಗೆಯೇ ಉಳಿಯುತ್ತದೆ.

ಇಸು ಪ್ರತ್ಯಯ ಪರವಾದಾಗ

ಘಾಡು + ಇಸು = ಘಾಡಿಸು
ನೋಲಡು + ಇಸು = ನೋಲಡಿಸು
ತಿನ್ನು + ಇಸು = ತಿನ್ನಿಸು
ನುಂಡು + ಇಸು = ನುಂಡಿಸು
ಯೋರಡು + ಇಸು = ಯೋರಡಿಸು

ಇಕೆ ಪ್ರತ್ಯಯ ಪರವಾದಾಗ

ಘಾಡು + ಇಕೆ = ಘಾಡುವಿಕೆ
ನೋಲಡು + ಇಕೆ = ನೋಲಡುವಿಕೆ
ತಿನ್ನು + ಇಕೆ = ತಿನ್ನುವಿಕೆ
ನುಂಡು + ಇಕೆ = ನುಂಡುವಿಕೆ
ಯೋರಡು + ಇಕೆ = ಯೋರಡುವಿಕೆ

ಮೊರನೆಯದಾಗಿ, ಎರಡೆ ಸ್ವರಗಳು ಒಟ್ಟಿಗೆ ಸೇರಿದಾಗ ಅವುಗಳಲ್ಲಿ ಮೊದಲನೆಯ ಸ್ವರ ಪ್ರಕೃತಿಯದೇ ಅಥವಾ ಪ್ರತ್ಯಯದೇ ಎಂಬ ಅಂಶದ ಮೇಲೂ ಪದಗಳ ಕೊನೆಯ ಸ್ವರ ಬಿದ್ದು ಹೋಗುವುದೇ ಅಥವಾ ಆಗಮ ಬರುವುದೇ ಎಂಬ ವಿಷಯ ಅವಲಂಬಿಸಿದೆ. ಮೊದಲನೆಯ ಸ್ವರ ಪ್ರಕೃತಿಯದ್ದಾದರೆ ಸಾಮಾನ್ಯವಾಗಿ ಅದು ಬಿದ್ದು ಹೋಗುವುದಿಲ್ಲ (ಇದಕ್ಕೆ ಒಂದು ಅಪವಾದವಿದೆಯೆಂಬುದನ್ನು ಕೆಳಗೆ ನೋಡಲಿರುವುದು), ಆದರೆ ಅದು ಪ್ರತ್ಯಯದ್ದಾದರೆ ಬಿದ್ದು ಹೋಗುವುದೇ ಜಾಸ್ತಿ.

ಪ್ರಕೃತಿಯ ಸ್ವರ

ದಾರಿ + ಇಲ್ಲ = ದಾರಿಯಲ್ಲ
ಕೆಲಸು + ಉಂಡು = ಕೆಲಸವುಂಡು
ದಷ್ಟ + ಅರಿ = ದಷ್ಟವಾರಿ
ಮನೆ + ಒಂದು = ಮನೆಯೊಂದು
ಅಂಜಿಕೆ + ಇತ್ತು = ಅಂಜಿಕೆಯಿತ್ತು
ಮದುವೆ + ಇತ್ತು = ಮದುವೆಯಿತ್ತು
ಅಡ್ಡ + ಅರಿ = ಅಡ್ಡವಾರಿ

ಪ್ರತ್ಯಯದ ಸ್ವರ

ನಮ್ಮೆಲ್ಲ + ಇಲ್ಲ = ನಮ್ಮೆಲ್ಲಿಲ್ಲ
ನಮ್ಮೆ + ಉರು = ನಮ್ಮುರು
ಅಲ್ಲಿಂದ + ಅಚೆ = ಅಲ್ಲಿಂದಾಚೆ
ಅದಕ್ಕೆ + ಬಹ್ಮಿ = ಅದಕ್ಕೊಳ್ಳಿ
ಗಂಜಿಗೆ + ಇಲ್ಲ = ಗಂಜಿಲ್ಲ
ಒದದೆ + ಇದ್ದು = ಒದದಿದ್ದು
ಕಂಡಿನಲ್ಲಿ + ಅರಿ = ಕಂಡಿನಲ್ಲಾರಿ

ಕಣ್ಣಪತ್ರಕೆ ಬೇಕು ಕಣ್ಣದಡ್ಡೇ ಏಕ್ಕುಕರ್ನಿ

ಮೇಲೆ ದಾರಿ ಎಂಬುದರ ಕೊನೆಯಲ್ಲಿ ಕಾಣಿಸುವ ಇಕಾರ ಪ್ರಕೃತಿಯದ್ದಾದ ಕಾರಣ ಅದರ ಕೊನೆಯ ಸ್ಪರ್ಶ ಬಿಂದು ಹೋಗಿಲ್ಲ, ಅದರೆ ನಮ್ಮೆಲ್ಲಿ ಎಂಬುದರ ಕೊನೆಯಲ್ಲಿ ಕಾಣಿಸುವ ಇಕಾರ ಪ್ರತ್ಯೇಯದ್ದಾದ ಕಾರಣ ಅದು ಬಿಂದು ಹೋಗಿದೆ. ಇತರ ಪದಗಳಲ್ಲಾಗು ಹೀಗೆಯೇ.

ನಾಲ್ಕನೆಯದಾಗಿ, ಸ್ಪರ್ಶಕೆ ಸ್ಪರ್ಶ ಸೇರಿದಾಗ ಆಗಮವಾಗಿ ಯಾಕಾರ ಬರುವುದೋ ಇಲ್ಲವೇ ವಕಾರ ಬರುವುದೋ ಎಂಬುದು ಅವುಗಳಲ್ಲಿ ಮೊದಲನೆಯ ಸ್ಪರ್ಶ ಎಂತಹದು ಎಂಬುದನ್ನುವಲಂಬಿಸಿದೆ. ಮೊದಲನೆಯ ಸ್ಪರ್ಶ ಎಕಾರ ಇಲ್ಲವೇ ಇಕಾರವಾದರೆ ಆಗಮವಾಗಿ ಯಾಕಾರ ಬರುತ್ತದೆ, ಅಕಾರ ಇಲ್ಲವೇ ಉಕಾರವಾದರೆ ಆಗಮವಾಗಿ ವಕಾರ ಬರುತ್ತದೆ.

ಆಗಮವಾಗಿ ಯಾಕಾರ

ಕುದುರೆ + ಅಲ್ಲಿ = ಕುದುರೆಯಲ್ಲಿ
ಸಂಜ್ಞ + ಅಯಿತು = ಸಂಜ್ಞಯಾಯಿತು
ನಂಬಿಕೆ + ಇದು = ನಂಬಿಕೆಯಿದು
ನಂಬಿಕೆ + ಉಂಟು = ನಂಬಿಕೆಯುಂಟು
ಇದೆ + ಎಂದು = ಇದೆಯೆಂದು
ಮನೆ + ಒಂದು = ಮನೆಯೊಂದು
ಕಡಿ + ಅಕ್ಕೆ = ಕಡಿಯಕ್ಕೆ
ನುರಿ + ಅನು = ನುರಿಯಾನು
ಇಲಿ + ಇಲ್ಲಿ = ಇಲಿಯಲ್ಲಿ
ನಾಯಿ + ಎಂದು = ನಾಯಿಯೆಂದು
ವೈಕ್ಕೆ + ಒಬ್ಬು = ವೈಕ್ಕೆಯೊಬ್ಬು

ಆಗಮವಾಗಿ ವಕಾರ

ಕೆಲಸ + ಅಲ್ಲಿ = ಕೆಲಸವಲ್ಲಿ
ಇಲ್ಲಿ+ಅದರೂ = ಇಲ್ಲಿವಾದರೂ
ಕೆಲಸ + ಇಲ್ಲಿ = ಕೆಲಸವಿಲ್ಲಿ
ಕೆಲಸ + ಉಂಟು = ಕೆಲಸವ್ಯಂಟು
ಇಲ್ಲಿ + ಎಂದು = ಇಲ್ಲಿಯೆಂದು
ಕೆಲಸ + ಒಂದು = ಕೆಲಸವ್ಯೊಂದು
ಮನು + ಅಲ್ಲಿ = ಮನುವಲ್ಲಿ
ನುರು + ಅನು = ನುರುವಾನು
ಕರು + ಇಲ್ಲಿ = ಕರುವಿಲ್ಲಿ
ನುರು + ಎಂದು = ನುರುವೆಂದು
ಮನು+ಒಂದು = ಮನುವ್ಯೊಂದು

ಇದನೆಯದಾಗಿ, ಪ್ರಕೃತಿಯ ಕೊನೆಯ ಸ್ಪರ್ಶ ಉಕಾರವಾಗಿದೆಯಾದರೆ ಮತ್ತು ಆ ಪ್ರಕೃತಿಯಲ್ಲಿ ಕಡಿಮೆಯೆಂದರೆ ಮೂರಾದರೂ ಭಂದೊಮಾತ್ರೆಗಳವೆಯಾದರೆ ಅದರ ಕೊನೆಯ ಉಕಾರ ಬಿಂದು ಹೋಗುತ್ತದೆ. ಪ್ರಕೃತಿಯಲ್ಲಿ ಮೂರಕ್ಕಿಂತ ಕಡಿಮೆ (ಎಂದರೆ ಎರಡು) ಭಂದೊಮಾತ್ರೆಗಳವೆಯಾದರೆ ಉಕಾರ ಬಿಂದು ಹೋಗುವುದಿಲ್ಲ.

ಎರಡಕ್ಕಿಂತ ಚಾಸಿ ಮಾತ್ರೆಗಳು

ಕಲ್ಲು + ಒಂದು = ಕಲೈಂಡು
ಕಾಡು + ಇದೆ = ಕಾಡಿದೆ
ಬೆಸ್ಸು + ಅಟ್ಟೆ = ಬೆಸ್ಸಾಟ್ಟೆ
ಇಂಡು + ಅರಿದೆ = ಇಂಡಾರಿದೆ

ಎರಡು ಮಾತ್ರೆಗಳು

ಮನು+ ಒಂದು = ಮನುವ್ಯೊಂದು
ಕರು + ಇದೆ = ಕರುವಿದೆ
ನುರು + ಇನೆ = ನುರುವಿನೆ
ಕರು + ಅರಿದೆ = ಕರುವಾರಿದೆ

ಆರನೆಯದಾಗಿ, ಪ್ರಕೃತಿಯ ನಾಮಪದವೇ ಅಥವಾ ಕ್ರಿಯಾಪದವೇ ಎಂಬ ವಿಷಯವನ್ನಾಧರಿಸಿಯೂ ಸೇರಿಕೆಯ ನಿಯಮದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳತ್ತದೆ. ಉದಾಹರಣೆಗಾಗಿ ಪ್ರಕೃತಿಯ ಕ್ರಿಯಾಪದವಾಗಿದೆಯಾದರೆ, ಅದರಲ್ಲಿ ಎರಡೇ ಭಂದೋಮಾತ್ರೆಗಳಿಂದರೂ ಕೊನೆಯ ಉಕಾರ ಬಿಂದು ಹೋಗುತ್ತದೆ.

ನಾಮಪ್ರಕೃತಿಗಳಲ್ಲಿ ಲೋಪವಿಲ್ಲ

ಮನು + ಅನ್ನ = ಮನುವನ್ನು
ಕರು + ಇರೆ = ಕರುವಿನೆ
ಇಸು + ಇನ = ಇಸುವಿನ

ಕ್ರಿಯಾಪ್ರಕೃತಿಗಳಲ್ಲಿ ಲೋಪ

ಬಿಂದು + ಅಲಿ = ಬಿಂದಲಿ
ಕೊಡು + ಇಸು = ಕೊಡಿಸು
ಇರು + ಉತ್ತ = ಇರುತ್ತ

ಏಳನೆಯದಾಗಿ ಪ್ರಕೃತಿಯ ಕನ್ನಡದ್ದೇ ಅಥವಾ ಸಂಸ್ಕೃತದಿಂದ ಎರವಲಾಗಿ ಬಂದುದೇ ಎಂಬ ವಿಷಯದ ಮೇಲೂ ಸೇರಿಕೆಯ ನಿಯಮದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳತ್ತದೆ. ಸಂಸ್ಕೃತದ ಪ್ರಕೃತಿಗಳಲ್ಲಿ ಮೂರು ಅಥವಾ ಜಾಸ್ತಿ ಭಂದೋಮಾತ್ರೆಗಳಿಂದರೂ ಉಕಾರ ಬಿಂದು ಹೋಗುವುದಿಲ್ಲ.

ಕನ್ನಡದ ಪ್ರಕೃತಿ

ಮಾತು + ಅನ್ನ = ಮಾತನ್ನು
ಕಾಡು + ಇರೆ = ಕಾಡಿರೆ
ಕಾಡು + ಇನ = ಕಾಡಿನ

ಸಂಸ್ಕೃತದ ಪ್ರಕೃತಿ

ಧಾತು + ಅನ್ನ = ಧಾತನ್ನು
ಸಾಧು + ಇರೆ = ಸಾಧಿರೆ
ಸಾಧು + ಇನ = ಸಾಧಿನ

ಈ ರೀತಿ ಕನ್ನಡದಲ್ಲಿ ಎಲ್ಲಿ ಎಂತಹ ಸೇರಿಕೆಯ ನಿಯಮ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಸ್ವಷ್ಟವಾಗಿ ವಿವರಿಸಿ ಬರೆಯಲು ಹಲವಾರು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳುವ ಅವಶ್ಯಕತೆಯಿದೆ. ಇವನ್ನೆಲ್ಲ ಸರಿಯಾಗಿ ಗಮನಿಸಿ ಸೇರಿಕೆಯ ನಿಯಮಗಳನ್ನು ಬರೆದಲ್ಲಿ ‘ನಾಮರೂಪವಳಿಯದಿಂದಲ್ಲಿ’ ಎಂಬಂತಹ ಪ್ರಯೋಗಗಳ ಮೂಲಕ ಜಾರಿಕೊಳ್ಳುವ ಅವಶ್ಯಕತೆಯಿಲ್ಲ.

೨.೪ ಸೇರಿಕೆಯ ನಿಯಮಗಳ ಅನಿಯಮಿತತೆ

ಕನ್ನಡದಲ್ಲಿ ಸಾಮಾನ್ಯವಾಗಿ ಪದಗಳ ನಡುವೆ ಬರುವ ಸೇರಿಕೆಯ ನಿಯಮಗಳು, ಅದರಲ್ಲಿ ಜೋಡುಪದಗಳಲ್ಲಿ ಮತ್ತು ಪದಪ್ರತ್ಯಯಗಳ ಮೂಲಕ ಸಿದ್ಧವಾಗುವ ಪದಗಳಲ್ಲಿ ಕಾಣಿಸುವ ಸೇರಿಕೆಯ ನಿಯಮಗಳು ಅನಿಯಮಿತವಾಗಿರುವುದೇ ಜಾಸ್ತಿ.

ಇದಕ್ಕೆ ಕಾರಣವೇನೆಂದರೆ, ಈ ಪದಗಳು ಅವುಗಳ ಅವಶ್ಯಕತೆ ತೋರಿಬಂದಾಗ ಒಂದೋಂದಾಗಿ ತಯಾರಾಗಿ ಭಾಷೆಯಲ್ಲಿ ಬಳಕೆಗೆ ಬಂದಂತಹವುಗಳು. ಇವು ಈ ರೀತಿ ಬೇರೆ ಬೇರೆ ಸಮಯಗಳಲ್ಲಿ ತಯಾರಾಗಿರಲು ಸಾಧ್ಯವಿದೆಯಾದ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಕಾರಣ, ಅವುಗಳಲ್ಲಿ ಕಾಣಿಸುವ ಸೇರಿಕೆಯ ನಿಯಮಗಳು ಬೇರೆ ಬೇರೆ
ಸಮಯದವಾಗಿರಲು ಸಾಧ್ಯವಿದೆ.

ಉದಾಹರಣೆಗಾಗಿ ಕಾಳೀಚ್ಚೆ (ಕಾಡು + ಶಬ್ದ 'ಬೆಂಕೆ') ಜೋಡುಪದ
ದಲ್ಲಿ ಕಾಣಿಸುವ ಡಕಾರೆ ಇಕಾರವಾಗುವ ಬದಲಾವಣೆ ಹಳೆಗನ್ನಡದ
ಸಮಯದ್ದು. ಈ ಜೋಡುಪದ ಅಷ್ಟೋಂದು ಹಿಂದೆಯೇ ತಯಾರಾಗಿದ್ದು,
ಇಂದಿಗೂ ಬದಲಾಗದೆ ಬಳಕೆಯಲ್ಲಿ ಉಳಿದುಕೊಂಡಿದೆ.

ಇದೇ ರೀತಿಯಲ್ಲಿ, ಶೈಕ್ಷಿಕಿ ಜೋಡುಪದದಲ್ಲಿ ಖಿಡಿ ಕ್ರಿಯಾಪದ (ಇಲ್ಲವೇ
ನಾಮಪದ) ಹಿಡಿ ಎಂಬ ಹಳೆಗನ್ನಡದ ರೂಪದಲ್ಲಿದೆ. ಈ ಪದದಲ್ಲಿ ಬರುವ
ಪದ ಹೊಸಗನ್ನಡದಲ್ಲಿ ಖಿಡಿ ರೂಪಕ್ಕೆ ಬದಲಾಗಿದ್ದು, ಇದಕ್ಕೆ ಹತ್ತು-
ಹನ್ನೋಂದನೇ ಶತಮಾನದಲ್ಲಿನೇ ನಡೆದಿದ್ದ ಪಕಾರ ಹಕಾರವಾಗುವ
ಬದಲಾವಣೆ ಕಾರಣ (ಭಟ್ಟ ಗಣಿತ ನೋಡಿ). ಎಂದರೆ, ಹಳೆಗನ್ನಡದ
ಕಾಲದಿಂದಲೂ ಹಿಡಿ ಎಂಬುದು ಈ ಜೋಡುಪದದಲ್ಲಿ ಬದಲಾವಣೆಯಾಗದೆ
ಹಾಗೆಯೇ ಉಳಿದುಕೊಂಡಿದೆ.

ವ್ಯಂಜನದಲ್ಲಿ ಕೊನೆಗೊಳ್ಳುವ ಪದಗಳು ಹೊಸಗನ್ನಡದಲ್ಲಿ ಬಳಕೆಯಲ್ಲಿಲ್ಲ.
ಹಿಗಿದರೂ ಬೆಂಬತ್ತು, ಶಣ್ಣಿಲ್ಲು, ದೊಡ್ಡಾರಿ, ಕರ್ನಲ್ಲು, ಬೇಳ್ಳಿಂದಳು
ಮೊದಲಾದ ಜೋಡುಪದಗಳಲ್ಲಿ ಮೊದಲನೆಯ ಅಂಗವಾಗಿ ಕಾಣಿಸುವ ಬೇವ್ರಾ,
ಕರ್ಕಾ, ಯೋ (ಯೋರ್), ಕರ್ರ (ಕರ್ಗ್), ಬೇಳ್ ಮೊದಲಾದ ಪದಗಳು ವ್ಯಂಜನದಲ್ಲಿ
ಕೊನೆಗೊಳ್ಳುತ್ತಿದ್ದು, ಅವುಗಳ ಕೊನೆಯ ವ್ಯಂಜನ ಎರಡನೆಯ ಅಂಗವಾಗಿರುವ
ಪದದ ಸುರುವಿನ ವ್ಯಂಜನಕ್ಕೆ ಅನುಗುಣವಾಗಿ ಬದಲಾಗಿದೆ. ಇದೂ ಹಳೆಗನ್ನಡದ
ಪಳೆಯಳಿಕೆಯೇ ಎಂಬುದರಲ್ಲಿ ಸಂಶಯವಿಲ್ಲ.

ಪದಪ್ರತ್ಯಯಗಳ ಬಳಕೆಯಲ್ಲೂ ಇಂತಹ ಪಳೆಯಳಿಕೆಗಳನ್ನು ಕಾಣಲು
ಸಾಧ್ಯವಿದೆ. ಉದಾಹರಣೆಗಾಗಿ, ಬೆಚ್ಚರ್ (ಬಿಸಿ + ಅರ್), ಬೆಳ್ಳರ್ (ಬಿಳಿ +
ಅರ್), ಮೊದಲಾದ ಕೆಲವು ಪದಗಳಲ್ಲಿ ಕಾಣಿಸುವ ಸೇರಿಕೆಯ ನಿಯಮಗಳೇಲ್ಲ¹
ಹಳೆಗನ್ನಡದವು.

ಬಿಳಿ ಪದ ಪೂರ್ವದ ಹಳೆಗನ್ನಡದಲ್ಲಿ ಬೆಳಿ ಎಂದಿದ್ದರಿಬೇಕು. ಎರಡನೆಯು
ಅಕ್ಷರದಲ್ಲಿ ಇಕಾರ ಇಲ್ಲವೇ ಉಕಾರ ಬಂದಿದ್ದಾಗ ಅದರಲ್ಲಿದ್ದ ಎಕಾರ
ಹಳೆಗನ್ನಡದ ಕಾಲದಲ್ಲಿ ಇಕಾರವಾಗಿ ಬದಲಾಗಿತ್ತು (ಬೆಳಿ>ಬಿಳಿ). ಬೆಚ್ಚರ್
ಮತ್ತು ಬೆಳ್ಳರ್ ಪದಗಳಲ್ಲಿ ಎರಡನೆಯ ಅಕ್ಷರವಾಗಿ ಇಕಾರ ಇಲ್ಲವೇ ಉಕಾರ
ಇರಲಿಲ್ಲವಾದ ಕಾರಣ, ಮೊದಲನೆಯ ಅಕ್ಷರದ ಎಕಾರ ಹಳೆಗನ್ನಡದಲ್ಲಿ
ಬದಲಾಗದೆ ಹಾಗೆಯೇ ಉಳಿದಿತ್ತು. ಅದೇ ರೂಪ ಇವತ್ತು ಹೊಸಗನ್ನಡದಲ್ಲಾಗಿ
ಈ ಜೋಡುಪದಗಳಲ್ಲಿ ಉಳಿದುಕೊಂಡಿದೆ (ಭಟ್ಟ ಗಣಿತ ನೋಡಿ).

ಇದಲ್ಲದೆ, ಶಿಟ್, ಶಿಟ್ಟಿ, ಕೂಟ್, ನೋಟ್ ಮೊದಲಾದ ಪದಗಳಲ್ಲಿ
ಕಾಣಿಸುವ ಡಕಾರ ಟಕಾರವಾಗುವ ಸೇರಿಕೆಯ ನಿಯಮವೂ ಹಳೆಗನ್ನಡದಿಂದ

ಅಥವಾ ಅದಕ್ಕೂ ಹಿಂದಿನ ಕನ್ನಡ ಪ್ರಭೇದದಿಂದ ಉಳಿದು ಬಂದ ಪಳೀಯಳಿಕೆಯಿರಬೇಕು.

ಪದರೂಪ ಪ್ರತ್ಯೇಯಗಳ ಬಳಕೆಯಲ್ಲಿ ಸೇರಿಕೆಯ ನಿಯಮಗಳ ಮಟ್ಟಿಗೆ ಅನಿಯಮಿತತೆ ಕಾಣಿಸುತ್ತಿದ್ದ ಇದಕ್ಕೂ ಪಳೀಯಳಿಕೆಗಳೇ ಕಾರಣವೆಂದು ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ ಶ್ರೀಯಾಪದಗಳಿಗೆ ಹಿಂದಿನ ಸಮಯವನ್ನು ಸೂಚಿಸುವ ದ ಪ್ರತ್ಯೇಯವನ್ನು ಸೇರಿಸಿದಾಗ ಆ ಶ್ರೀಯಾಪದಗಳಲ್ಲಿ ಮತ್ತು ಪ್ರತ್ಯೇಯದಲ್ಲಿ ಹಲಕೆಲವು ಬದಲಾವಣಿಗಳು ನಡೆಯುತ್ತವೆ. ಇವುಗಳಲ್ಲಿ ಕೆಲವು ಅನಿಯಮಿತವಾಗಿರುತ್ತವೆ (ಬರು - ಬಂದ, ತೋರು - ತೋತ್ತ, ಇರು - ಇದ್ದ, ಕೊಡು - ಕೊಟ್ಟ, ಕಾಣು - ಕಂಡ, ಹೊಳಗೆ - ಹೊಳದ).

ಪದರೂಪ ಪ್ರತ್ಯೇಯಗಳ ಬಳಕೆಯಲ್ಲಿ ಕಾಣಿಸುವ ಈ ಸೇರಿಕೆಯ ನಿಯಮದ ಅನಿಯಮಿತತೆಯೂ ಪದಪ್ರತ್ಯೇಯಗಳ ಬಳಕೆಯಲ್ಲಿ ಕಾಣಿಸುವ ಸೇರಿಕೆಯ ನಿಯಮದ ಅನಿಯಮಿತತೆಯೂ ಹಾಗೆಯೇ ಪಳೀಯಳಿಕೆಯ ಪರಿಣಾಮವೆಂದು ಹೇಳಬಹುದು.

೨.೯ ವಣಗಳ ಪಟ್ಟಿ

ಸಂಸ್ಕೃತ ವೈಯಾಕರಣಿಗಳು ಸಿದ್ಧಪಡಿಸಿರುವ ವಣಗಳ ಪಟ್ಟಿಯನ್ನು ‘ಅತ್ಯಂತ ವೈಜ್ಞಾನಿಕವಾದ ಪಟ್ಟಿ’ ಎಂಬುದಾಗಿ ಹೆಚ್ಚಿನವರೂ ಹೇಳುತ್ತಾರೆ. ಆದರೆ ಹೇಗೆ ಇದು ವೈಜ್ಞಾನಿಕ ಎಂಬುದನ್ನು ಯಾರೂ ಸರಿಯಾಗಿ ವಿವೇಚಿಸಿದ ಹಾಗಿಲ್ಲ.

ಸಂಸ್ಕೃತದ ವ್ಯಂಜನಗಳಲ್ಲಿ ವಗಿರ್ಯಾ ವ್ಯಂಜನಗಳನ್ನು (ಸ್ವರ್ಥ ಮತ್ತು ಅನುನಾಸಿಕಗಳನ್ನು) ಅವುಗಳ ಉಚ್ಛಾರಣೆಯ ಆಧಾರದ ಮೇಲೆ ಪಟ್ಟಿ ಮಾಡಲಾಗಿದೆಯಾದ ಕಾರಣ ವೈಜ್ಞಾನಿಕತೆ ಕಾಣಿಸುತ್ತದೆ, ಆದರೆ ಅವಗಿರ್ಯಾ ವ್ಯಂಜನಗಳನ್ನಾಗಲಿ ಇಲ್ಲವೇ ಸ್ವರ್ಗಗಳನ್ನಾಗಲಿ ಆ ರೀತಿ ಅವುಗಳ ಉಚ್ಛಾರಣೆಯ ಆಧಾರದ ಮೇಲೆ ಪಟ್ಟಿ ಮಾಡಿಲ್ಲ.

ನಿಜಕ್ಕೂ ಸಂಸ್ಕೃತ ವೈಯಾಕರಣಿಗಳು ಈ ಪಟ್ಟಿಯನ್ನು ಸಂಸ್ಕೃತದ ಸೇರಿಕೆಯ ನಿಯಮಗಳನ್ನು ಸೂತ್ರರೂಪದಲ್ಲಿ ಸೂಚಿಸಲು ಸಾಧ್ಯವಾಗುವ ಹಾಗೆ ತಯಾರಿಸಿಕೊಂಡಿದ್ದಾರೆ.

ಕನ್ನಡದ ವೈಯಾಕರಣಿಗಳು ಈ ಪಟ್ಟಿಯನ್ನು ಸಂಸ್ಕೃತದಿಂದ ಹಾಗೆಯೇ ಎತ್ತಿಕೊಂಡಿದ್ದಾರೆ. ಆದರೆ ಅದು ಕನ್ನಡದ ಸೇರಿಕೆಯ ನಿಯಮಗಳನ್ನು ವಿವರಿಸುವಲ್ಲಿ ಸ್ವಲ್ಪವೂ ಅನುಕೂಲವಾಗಿಲ್ಲ. ಹಾಗಾಗಿ, ಕನ್ನಡದ ಮಟ್ಟಿಗಂತೂ ಅದು ನಿಜಕ್ಕೂ ‘ವೈಜ್ಞಾನಿಕ’ವಲ್ಲ.

೨.೯.೧ ಸಂಸ್ಕೃತ ಸ್ವರಗಳ ಪಟ್ಟಿ

ಸಂಸ್ಕೃತದ ವೈಯಾಕರಣಿಗಳು ಸ್ವರಗಳನ್ನು ಅ, ಇ, ಉ, ಈ, ಏ, ಓ, ಔ, ಒ, ಏ, ಓ ಎಂಬುದಾಗಿ ಪಟ್ಟಿ ಮಾಡಿದ್ದಾರೆ. ಪಾಣಿನಿಯ ವ್ಯಾಕರಣದಲ್ಲಿ ಬಳಕೆಯಾಗುವ ಅಭಿಲಂಜ, ಖ್ಯಾಲ್ಕ್, ಪಿಟಿಂ, ಬಿಟಿಂ ಎಂಬ ಮಾಹೇಶ್ವರ ಸೂತ್ರಗಳಲ್ಲಿ ಈ ಪಟ್ಟಿಯ ಮೂಲವನ್ನು ಕಾಣಬಹುದು.

ಮೇಲೆ ಸೂಚಿಸಿದ ಹಾಗೆ, ಸ್ವರಗಳ ಈ ಅನುಕ್ರಮಕ್ಕೆ ಸಂಸ್ಕೃತ ವ್ಯಾಕರಣ ದಲ್ಲಿ ಬೇರೆಯೇ ಒಂದು ಉದ್ದೇಶವಿದೆ. ಸಂಸ್ಕೃತದ ಸೇರಿಕೆಯ ನಿಯಮಗಳನ್ನು ಸೂತ್ರರೂಪದಲ್ಲಿ ಹೇಳಲು ಅದು ಸಹಾಯಕವಾಗುತ್ತದೆ.

ಉದಾಹರಣೆಗಾಗಿ, ಸಂಸ್ಕೃತದಲ್ಲಿ ಅ, ಇ ಮತ್ತು ಉ ಸ್ವರಗಳು (ಮತ್ತು ಈ, ಉ ಎಂಬವುಗಳು ಕೂಡ) ಗಿಡ್ಡ (ಹೈಸ್) ಮತ್ತು ಉದ್ದ (ದೀಫೆಂಡ್) ಎಂಬ ಎರಡು ರೂಪಗಳಲ್ಲಿ ಬರಬಲ್ಲವು. ಸವಣದೀಫೆಂಡ್ ಎಂಬ ಸೇರಿಕೆಯ ನಿಯಮವೂ ಈ ಸ್ವರಗಳನ್ನು ಮಾತ್ರ ಬಾಧಿಸುತ್ತದೆ (ಅ.ಎ.ಗ ನೋಡಿ). ಹಾಗಾಗಿ ಅವನ್ನೆಲ್ಲ ಒಟ್ಟುಗಿ ಪಟ್ಟಿಯಲ್ಲಿ ಮೊದಲಿಗೆ ಕೊಡಲಾಗಿದೆ.

ಮೇಲಿನ ಮಾಹೇಶ್ವರ ಸೂತ್ರಗಳಲ್ಲಿ ಮೊದಲನೆಯ ಸೂತ್ರದ ಮೊದಲನೆಯ ಸ್ವರದೊಂದಿಗೆ ಎರಡನೆಯ ಸೂತ್ರದ ಕೊನೆಯ ವ್ಯಾಂಜನವನ್ನು ಸೇರಿಸಿ ರಚಿಸಿದ ಅರ್ಥ ಸಂಜ್ಞೀಯ ಮೂಲಕ ಈ ಸ್ವರಗಳನ್ನು ಒಟ್ಟಿಗೆ ಸಂಕ್ಷಿಪ್ತವಾಗಿ ಪಾಣಿನಿಯ ವ್ಯಾಕರಣದಲ್ಲಿ ಸೂಚಿಸಲಾಗುತ್ತದೆ.

ಉಳಿದ ಸ್ವರಗಳು ಸಂಸ್ಕೃತದಲ್ಲಿ ಉದ್ದ ರೂಪದಲ್ಲಿ ಮಾತ್ರ ಬರಬಲ್ಲವು. ಇವುಗಳಲ್ಲಿ ಏಕಾರ-ಒಕಾರಗಳು ಒಂದು ರೀತಿಯವು, ಮತ್ತು ಐಕಾರ-ಜೀಕಾರಗಳು ಇನ್ನೊಂದು ರೀತಿಯವು. ಈ ವ್ಯಾಕರಣವನ್ನು ಪಟ್ಟಿಯಲ್ಲಿರುವ ಅವಗಳ ಜಾಗದ ಮೂಲಕ ಸೂಚಿಸಲಾಗಿದೆ.

ಸೇರಿಕೆ(ಸಂಧಿ)ಯ ನಿಯಮಗಳಲ್ಲಿ ಏಕಾರ-ಒಕಾರಗಳು ಮತ್ತು ಐಕಾರ-ಜೀಕಾರಗಳು ಅರ್ಥ ಸ್ವರಗಳಿಗಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತವೆ (ಅ.ಎ.ಗ ನೋಡಿ). ಹಾಗಾಗಿ, ಈ ಸ್ವರಗಳನ್ನು ಪಟ್ಟಿಯಲ್ಲಿ ಉಳಿದವುಗಳಿಗಂತ ಬೇರಾಗಿ ಹೇಳಿರುವುದು ಸಂಸ್ಕೃತದ ಸೇರಿಕೆಯ ನಿಯಮಗಳನ್ನು ವಿವರಿಸುವಲ್ಲಿ ಸಹಾಯಕ ವಾಗುತ್ತದೆ.

ಅ.ಎ.ಇ ಕನ್ನಡ ಸ್ವರಗಳ ಪಟ್ಟಿ

ಕನ್ನಡದ ವೈಯಾಕರಣಿಗಳು ಮೇಲೆ ಕೊಟ್ಟಿರುವ ಸಂಸ್ಕೃತ ಸ್ವರಗಳ ಪಟ್ಟಿಯಲ್ಲಿ ಅಲ್ಲ ಸ್ವಲ್ಪ ಬದಲಾವಣೆಗಳನ್ನು ಮಾಡಿ (ಇ ಮತ್ತು ಇ ಸ್ವರಗಳನ್ನು ಅದಕ್ಕೆ ಸೇರಿಸಿ ಮತ್ತು ಇ ಸ್ವರವನ್ನು ಒ ಸ್ವರದ ಮೊದಲು ಇರಿಸಿ) ತಮ್ಮ ವ್ಯಾಕರಣಗಳಲ್ಲಿ ಬಳಸಿಕೊಂಡಿದ್ದಾರೆ.

ಆದರೆ ಸಂಸ್ಕೃತ ವೈಯಾಕರಣಿಗಳ ಹಾಗೆ ಈ ಪಟ್ಟಿಯಲ್ಲಿ ಬರುವ ಸ್ವರಗಳ ಅನುಕ್ರಮವನ್ನು ಕನ್ನಡ ವ್ಯಾಕರಣದ ಸೇರಿಕೆಯ ನಿಯಮಗಳನ್ನು ವಿವರಿಸುವಲ್ಲಿ ಬಳಸಿಕೊಳ್ಳಲು ಯಾವ ರೀತಿಯಲ್ಲಿ ಅವರಿಗೆ ಸಾಧ್ಯವಾಗಿಲ್ಲ.

ಎಂದರೆ, ಈ ಪಟ್ಟಿಯಲ್ಲಿ ಬರುವ ಸ್ವರಗಳ ಅನುಕ್ರಮ ಕನ್ನಡ ವ್ಯಾಕರಣದ ಮಟ್ಟಿಗೆ ಸಂಪೂರ್ಣವಾಗಿ ಅನುಪಯುಕ್ತವಾಗಿಯೇ ಉಳಿದಿದೆ. ನಿಜಕ್ಕೂ ಈ ಪಟ್ಟಿ ಕನ್ನಡ ವ್ಯಾಕರಣಕ್ಕೆ ಅನುಕೂಲವಾಗಿಲ್ಲದಿರುವುದೇ ಇದಕ್ಕೆ ಕಾರಣ.

ಉದಾಹರಣೆಗಾಗಿ, ಕನ್ನಡದಲ್ಲಿ ಅ, ಇ, ಉ ಎಂಬವುಗಳು ಮಾತ್ರವಲ್ಲದೆ ಏ, ಒ ಎಂಬವುಗಳೂ ಗಿಡ್ಡ ಮತ್ತು ಉದ್ದ ರೂಪಗಳಲ್ಲಿ ಬರಬಲ್ಲವು. ಆದರೆ, ಏ ಮತ್ತು ಜಿ ‘ಸ್ವರ’ಗಳಿಗೆ ಒಂದೇ ರೂಪವಿದೆ. ಹಾಗಾಗಿ, ಏ ಎಂಬುದನ್ನು ಒ ಎಂಬುದರ ವೋದಲು ಇರಿಸಿರುವುದು ಕನ್ನಡದ ಮಟ್ಟಿಗೆ ಸರಿಯಲ್ಲ.

ಇದಲ್ಲದೆ, ಏ ಮತ್ತು ಜಿಗಳಿಗೆ ಕನ್ನಡದಲ್ಲಿ ವಿಶಿಷ್ಟವಾದ ಸ್ಥಾನವೇ ಇಲ್ಲ. ಅವು ಅಕಾರದೊಂದಿಗೆ ಯಾಕಾರ ಮತ್ತು ವಕಾರಗಳು ಸೇರಿದಾಗ ಉಂಟಾಗುವ ಅಯ್ಯ ಮತ್ತು ಅವೋ ಎಂಬ ಅಕ್ಷರಚೋಡಿಗಳಲ್ಲದೆ, ಸಂಸ್ಕೃತದಲ್ಲಿ ಕಾಣಿಸುವ ಹಾಗೆ ವಿಶಿಷ್ಟವಾದ ‘ಸಂಧಿಸ್ವರ’ಗಳಿಲ್ಲ.

ಸಂಸ್ಕೃತದಲ್ಲಿ ಯಾಕಾರ ಮತ್ತು ವಕಾರಗಳನ್ನು ಬಳಸಿರುವ ಈ ಎರಡು ಅಕ್ಷರಚೋಡಿಗಳು ಮಾತ್ರ ಬಳಕೆಯಲ್ಲಿವೆ. ಆದರೆ ಕನ್ನಡದಲ್ಲಿ ಇವು ಮಾತ್ರ ವಲದೆ ಎಯ್ಯ, ಒಯ್ಯ, ಆಯ್ಯ, ಇವ್ವ ವೋದಲಾದ ಬೇರೆಯೂ ಹಲವು ಅಂತಹವೇ ಅಕ್ಷರಚೋಡಿಗಳೂ (ಗೆಯ್ಯೆ, ತೊಯ್ಯು, ಆಯ್ಯೆ, ತಿವ್ಯು) ಬಳಕೆ ಯಲ್ಲಿವೆ. ಹಾಗಾಗಿ, ಮೇಲಿನ ಎರಡು ಅಕ್ಷರಚೋಡಿಗಳಿಗೆ (ಅಯ್ಯ ಮತ್ತು ಅವೋಗಳಿಗೆ) ಮಾತ್ರ ಒಂದು ವಿಶಿಷ್ಟವಾದ ಸ್ಥಾನವನ್ನು ಕೊಡುವುದರಲ್ಲಿ ಕನ್ನಡದ ಮಟ್ಟಿಗೆ ಯಾವ ಚೆಚಿತ್ಯವೂ ಇಲ್ಲ.

ಕನ್ನಡದ ಸೇರಿಕೆಯ ನಿಯಮಗಳಲ್ಲಿ ಇಕಾರ ಮತ್ತು ಎಕಾರಗಳು ಒಂದು ರೀತಿಯಲ್ಲಿ ಕಾಣಿಸಿಕೊಳ್ಳಬ್ಯಾಧರೆ ಉಕಾರ, ಒಕಾರ ಮತ್ತು ಅಕಾರಗಳು ಇನ್ನೊಂದು ರೀತಿಯಲ್ಲಿ ಕಾಣಿಸಿಕೊಳ್ಳತ್ತವೆ. ಉದಾಹರಣೆಗಾಗಿ ಇಕಾರ ಮತ್ತು ಎಕಾರಗಳ ಅನಂತರ ಯಾಕಾರ ಆಗಮವಾಗಿ ಬರುವುದಾದರೆ, ಉಕಾರ, ಒಕಾರ ಮತ್ತು ಅಕಾರಗಳ ಅನಂತರ ವಕಾರ ಆಗಮವಾಗಿ ಬರುತ್ತದೆ (ಅ.ಇ ನೋಡಿ). ಈ ವಿಷಯದಲ್ಲಾಗೂ ಮೇಲಿನ ಸ್ವರಗಳ ಪಟ್ಟಿ ಕನ್ನಡ ವ್ಯಾಕರಣದ ಮಟ್ಟಿಗೆ ಅನುಕೂಲವಾಗಿಲ್ಲ.

ಸಂಸ್ಕೃತ ಪದಗಳಲ್ಲಿ ಕಾಣಿಸುವ ಏಕಾರ ಮತ್ತು ಒಕಾರಗಳು ನಿಜಕ್ಕೂ ಮೂಲಪದದಲ್ಲಿದ್ದ ಸ್ವರಗಳಲ್ಲ. ಯಾಕೆಂದರೆ, ಸಂಸ್ಕೃತದ ಮೂಲಭಾಷೆಯಾದ ಇಂಡೋ-ಯುರೋಪಿಯನ್‌ನಲ್ಲಿದ್ದ ಎಕಾರ-ಒಕಾರಗಳು ಸಂಸ್ಕೃತದಲ್ಲಿ ಅಕಾರವಾಗಿ ಬದಲಾಗಿವೆ ಮತ್ತು ಏಕಾರ-ಒಕಾರಗಳು ಇಕಾರವಾಗಿ ಬದಲಾಗಿವೆ.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಷ್ಟುಕರ್ತೃ

ಅದೇ ಮೂಲಭಾಷೆಯಲ್ಲಿದ್ದ ಅಇ, ಎಇ ಮತ್ತು ಒಇ ಸ್ವರಜೀಂಡಿಗಳು ಪಕಾರವಾಗಿ ಮತ್ತು ಅಲು, ಎಲು ಮತ್ತು ಬಲು ಸ್ವರ ಜೀಂಡಿಗಳು ಓಪಕಾರವಾಗಿ ಬದಲಾದುದರಿಂದಾಗಿ ಇವತ್ತು ಸಂಸ್ಕೃತದ ವೇದ, ತೇಲ, ಒಜಸ್ರೋ ವೊದಲಾದ ಪದಗಳಲ್ಲಿ ಈ ಎರಡು ಸ್ವರಗಳು ಕಾಣಿಸಿಕೊಳ್ಳುತ್ತಿವೆ (ಭಂಗ್ ಅಂಂಜಃಃಳ ನೋಡಿ).

ಇದಲ್ಲದೆ, ಸೇರಿಕೆಯ ನಿಯಮಗಳ ಮೂಲಕವೂ ಇವು ಸಂಸ್ಕೃತದ ಪದಗಳಲ್ಲಿ ಕಾಣಿಸಿಕೊಳ್ಳುವವಾದ ಕಾರಣ, ಸಂಸ್ಕೃತದ ವೈಯಾಕರಣಿಗಳು ಈ ಎರಡು ಸ್ವರಗಳನ್ನು ಸಂಧರ್ಶಿಸಿರುತ್ತಿದ್ದು ಕರೆಯುತ್ತಾರೆ. ಉದಾಹರಣೆಗಾಗಿ, ಅಕಾರ ಮತ್ತು ಆಕಾರಗಳು ಇಕಾರ ಮತ್ತು ಈಕಾರಗಳೊಂದಿಗೆ ಸೇರಿದಾಗ ಏಕಾರವೂ, ಉಕಾರ ಮತ್ತು ಉಕಾರಗಳೊಂದಿಗೆ ಸೇರಿದಾಗ ಒಕಾರವೂ ಸಂಸ್ಕೃತದಲ್ಲಿ ಆದೇಶಗಳಾಗಿ ಬರುತ್ತವೆಯೆಂಬುದನ್ನು ನಾವು ಹೇಳಿ (ಅ.ಅ.ಗ ರಲ್ಲಿ) ನೋಡಿರುವೇವು.

ಏಕಾರ ಮತ್ತು ಒಕಾರಗಳನ್ನು ಅಕಾರ, ಇಕಾರ ಮತ್ತು ಉಕಾರಗಳಿಂದ ಪ್ರತ್ಯೇಕಿಸಿ ಪಟ್ಟಿ ಮಾಡುವುದರ ಮೂಲಕ ಸಂಸ್ಕೃತದ ವೈಯಾಕರಣಿಗಳು ಈ ವಿಷಯವನ್ನು ಸೂಕ್ತರೂಪದಲ್ಲಿ ವಿವರಿಸಲು ಶಕ್ತರಾಗಿದ್ದಾರೆ.

ಕನ್ನಡದ ವ್ಯಾಕರಣಕ್ಕೆ ಅದರ ಸ್ವರಗಳ ಪಟ್ಟಿ ಅನುಕೂಲವಾಗಬೇಕಾದಲ್ಲಿ ಅದರಲ್ಲಿ ಬರುವ ಸ್ವರಗಳ ಸಂಖ್ಯೆಯನ್ನು ಮಾತ್ರವಲ್ಲದೆ ಜಾಗವನ್ನೂ ಬದಲಾಯಿಸಬೇಕು. ಎಂದರೆ, ಇ, ಈ, ಏ, ಓ, ಉ, ಒ, ಒ, ಟ ಮತ್ತು ಅ, ಅ ಎಂಬುದಾಗಿ ಇಕಾರ-ಈಕಾರಗಳನ್ನು ಎಕಾರ-ಎಕಾರಗಳೊಂದಿಗೆ ಮತ್ತು ಉಕಾರ-ಉಕಾರಗಳನ್ನು ಒಕಾರ-ಒಕಾರಗಳೊಂದಿಗೆ ಇರಿಸಿ ಪಟ್ಟಿ ಮಾಡಬೇಕು.

ಇದಲ್ಲದೆ, ಅಕಾರ-ಆಕಾರಗಳನ್ನು ಇಕಾರ ಮತ್ತು ಎಕಾರದೊಂದಿಗೆ ಇರಿಸುವ ಬದಲು ಉಕಾರ ಮತ್ತು ಒಕಾರದೊಂದಿಗೆ ಇರಿಸಬೇಕು.

ಹೀಗೆ ಮಾಡಿದಲ್ಲಿ, ಈ ಸ್ವರಗಳ ಪಟ್ಟಿಯನ್ನು ಬಳಸಿ ಕನ್ನಡದಲ್ಲಿ ಕಾಣಿಸುವ ಸೇರಿಕೆಯ ನಿಯಮಗಳನ್ನು ಸಂಸ್ಕೃತ ವ್ಯಾಕರಣಗಳಲ್ಲಿರುವ ಹಾಗೆ ಸೂಕ್ತರೂಪದಲ್ಲಿ ತಿಳಿಸಿಹೇಳಲು ಸಾಧ್ಯವಾದೀತು.

ಕನ್ನಡಕ್ಕೆ ಅವಶ್ಯವಿರುವ ಇಂತಹ ಸ್ವರಗಳ ಪಟ್ಟಿಗೆ ಉಚ್ಛರಣೆಯು ಆಧಾರವಿದೆ. ಇಕಾರ-ಎಕಾರಗಳು ನಾಲಿಗೆಯ ಮುಂಭಾಗದಲ್ಲಿ ಹುಟ್ಟುತ್ತವೆ ಮತ್ತು ಉಕಾರ, ಒಕಾರ ಮತ್ತು ಆಕಾರಗಳು ನಾಲಿಗೆಯ ಹಿಂಭಾಗದಲ್ಲಿ ಹುಟ್ಟುತ್ತವೆ (ಅಕಾರದ ಕೆಲವು ಪ್ರಭೇದಗಳು ಮಾತ್ರ ನಾಲಿಗೆಯ ನಡುಭಾಗದಲ್ಲಿ ಹುಟ್ಟುತ್ತವೆ). ಈ ವ್ಯಾತ್ಯಾಸವನ್ನು ಕೆಳಗೆ ಕಾಣಿಸಿದ ಹಾಗೆ ಚಿತ್ರಿಸಲು ಸಾಧ್ಯವಿದೆ.

ಬಾಯಿಯ ಜಾಗ

ನಾಲಿಗೆಯ ಭಾಗ

ಮುಂದೆ ಹಿಂದೆ

ಮೇಲೆ	ಇ, ಈ	ಉ, ಉ
ನಡುವೆ	ಎ, ಏ	ಒ, ಔ
ಕೆಳಗೆ		ಅ, ಆ

ಈ ರೀತಿ ಸ್ವರಗಳ ಮಟ್ಟಿನಾ೜ಧರಿಸಿ ರಚಿಸಿದ ಪಟ್ಟಿಯೇ ಕನ್ನಡದ ಮಟ್ಟಿಗೆ ಹೆಚ್ಚು ‘ಪ್ರೇಜ್ಞಾನಿಕ’ವಾದುದು. ಇದು ಮೇಲೆ ವಿವರಿಸಿದ ಸಂಸ್ಕೃತ ಸ್ವರಗಳ ಪಟ್ಟಿಯಿಂದ ತೀರ ಭಿನ್ನವಾಗಿದೆಯಿಂಬುದನ್ನು ಗಮನಿಸಬಹುದು.

೨.೬.೫ ವ್ಯಂಜನಗಳ ಪಟ್ಟಿ

ಸಂಸ್ಕೃತದ ವ್ಯಂಜನಗಳನ್ನು ವರ್ಗೀಯಗಳು (ಸ್ವರ್ತ ಮತ್ತು ಅನುನಾಸಿಕಗಳು) ಮತ್ತು ಅವರ್ಗೀಯಗಳು ಎಂಬುದಾಗಿ ಎರಡು ಮುಖ್ಯ ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಇವುಗಳಲ್ಲಿ ವರ್ಗೀಯಗಳನ್ನು ಅವುಗಳ ಉಚ್ಛರಣೆಯ ಜಾಗವನ್ನು ಆಧರಿಸಿ ಏದು ವರ್ಗೀಗಳಲ್ಲಿ ವಿಂಗಡಿಸಲಾಗಿದ್ದು, ಅವುಗಳಲ್ಲಿ ಪ್ರತಿಯೊಂದು ವರ್ಗದಲ್ಲಿ ಅಫೋಷ-ಅಲ್ಪಪ್ರಾಣ (ಕಚಟತಷ್ಟ), ಅಫೋಷ-ಮಹಾಪ್ರಾಣ (ಖಿಭರಧಷ್ಟ), ಫೋಷ-ಅಲ್ಪಪ್ರಾಣ (ಗರಜದದಬು), ಫೋಷ-ಮಹಾಪ್ರಾಣ (ಝರುಧಧಭಾ) ಮತ್ತು ಅನುನಾಸಿಕ (ಜಿಳಾಣವು) ಎಂಬುದಾಗಿ ಏದು ರೀತಿಯ ವ್ಯಂಜನಗಳು ಕಾಣಿಸಿಕೊಳ್ಳುತ್ತವೆ. ಅವರ್ಗೀಯಗಳನ್ನು ಅಂತಸ್ಥ (ಯರಲವ) ಮತ್ತು ಉಷ್ಣ (ಸರಷಿದಿ) ಎಂಬುದಾಗಿ ವಿಂಗಡಿಸಲಾಗಿದೆ.

ಕನ್ನಡದ ವ್ಯಂಜನಗಳನ್ನು ಈ ರೀತಿ ವಿಂಗಡಿಸುವ ಬದಲು ಬೇರೆ ರೀತಿಯಲ್ಲಿ ವಿಂಗಡಿಸುವುದರಿಂದ ಅದರ ಸೇರಿಕೆಯ ನಿಯಮಗಳನ್ನು ವಿವರಿಸುವ ಕೆಲಸ ಹೆಚ್ಚು ಸುಲಭವಾಗಬಲ್ಲದು. ಕನ್ನಡದಲ್ಲಿ ಮಹಾಪ್ರಾಣಾಕ್ಷರಗಳಿಲ್ಲ. ಇದಲ್ಲದೆ, ಇನ್ನು ಅನುನಾಸಿಕಗಳು ಮತ್ತು ಸಿಂಹಾಸನಗಳಿಂಬ ಮೂರು ಉಷ್ಣಗಳು ಮಾತ್ರ ಕನ್ನಡದಲ್ಲಿ ಬಳಕೆಯಲ್ಲಿವೆ.

ಈ ವ್ಯಂಜನಗಳನ್ನು ವರ್ಗೀಯ ಮತ್ತು ಅವರ್ಗೀಯಗಳಿಂದ ವಿಂಗಡಿಸುವ ಬದಲು, ಅವುಗಳ ಉಚ್ಛರಣೆಯನ್ನವಲಂಬಿಸಿ ಕೆಳಗೆ (ಇಲ್ಲವೇ ಪ್ರಟಿದಲ್ಲಿ) ಕೊಟ್ಟಿರುವ ಹಾಗೆ ವಿಂಗಡಿಸುವುದು ಕನ್ನಡದ ಮಟ್ಟಿಗೆ ಹೆಚ್ಚು ಅನುಕೂಲ.

ಉದಾಹರಣೆಗಾಗಿ, ಜಬಮವಗಳನ್ನು ಒಟ್ಟಾಗಿ ಒಂದೇ ಕಾಲಂನಲ್ಲಿ ಹೇಳಿರುವುದರಿಂದ ಅವುಗಳ ನಡುವಿರುವ ಹತ್ತಿರದ ಸಂಬಂಧವನ್ನು ಸೂಚಿಸಲು ಸಾಧ್ಯವಾಗುತ್ತದೆ. ಇತರ ಕಾಲಂಗಳಲ್ಲಿ ಬರುವ ವ್ಯಂಜನಗಳ ನಡುವೆ ಮತ್ತು ಬೇರೆ ಬೇರೆ ಸಾಲುಗಳಲ್ಲಿ ಬರುವ ವ್ಯಂಜನಗಳ ನಡುವೆಯೂ ಇಂತಹವೇ ಹತ್ತಿರದ ಸಂಬಂಧಗಳು ಕಂಡುಬರುತ್ತವೆ.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕ್ಕೆರಿಗಳು

ಈ ಸಂಬಂಧಗಳು ಕನ್ನಡದ ಚರಿತ್ರೆಯಲ್ಲಿ ನಡೆದಿರುವ ಬದಲಾವಣೆಗಳಲ್ಲಿ ಮತ್ತು ಕನ್ನಡ ಪದಗಳ ಒಳರಚನೆಯಲ್ಲಿ ಒಳಕೆಯಾಗುವ ಸೇರಿಕೆಯ ನಿಯಮಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಕನ್ನಡ ವ್ಯಂಜನಗಳ ಪಟ್ಟಿ

ಷ	ತ	ಟ	ಡ	ಶ
ಬ	ದ	ಡ	ಜ	ರ
ಮ	ನ	ಣ		
ವ			ಯ	
	ರ			
	ಲ	ಳ		
	ಸ		ಶ	ಷ

೨.೨ ತಿರುಳು

ಕನ್ನಡದಲ್ಲಿ ಕಾಣಿಸುವ ಸೇರಿಕೆಯ (ಸಂಧಿ) ನಿಯಮಗಳಿಗೂ ಸಂಸ್ಕೃತದಲ್ಲಿ ಕಾಣಿಸುವ ಸೇರಿಕೆಯ ನಿಯಮಗಳಿಗೂ ನಡುವೆ ಹಲವು ಮುಖ್ಯವಾದ ವ್ಯಾಕ್ಯಾನಗಳಿವೆ. ಕನ್ನಡದ ಸೇರಿಕೆಯ ನಿಯಮಗಳು ಎಂತಹವು ಎಂಬುದನ್ನು ತಿಳಿಯಲು ಸಂಸ್ಕೃತದ ಸೇರಿಕೆಯ ನಿಯಮಗಳು ಎಂತಹವು ಎಂಬುದನ್ನು ತಿಳಿಯಲು ಅವಶ್ಯಕತೆಯಿಲ್ಲ.

ಕನ್ನಡಕ್ಕೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಸಂಸ್ಕೃತದವೇ ಆದ ಕೆಲವು ಸೇರಿಕೆಯ ನಿಯಮಗಳು ಕಾಣಿಸಿಕೊಳ್ಳುವುವಾದ ಕಾರಣ ಅವನ್ನು ವಿವರಿಸುವಲ್ಲಿ ಮಾತ್ರ ಸಂಸ್ಕೃತದ ಸೇರಿಕೆಯ ನಿಯಮಗಳನ್ನು ಕನ್ನಡ ವ್ಯಾಕರಣದಲ್ಲಿ ತಿಳಿಸಿಹೇಳುವ ಅವಶ್ಯಕತೆಯಿದೆ.

ಕನ್ನಡದ ಸೇರಿಕೆಯ ನಿಯಮಗಳ ಪದಗಳ ನಡುವೆ ಮತ್ತು ಪದಗಳ ಕೊನೆಯಲ್ಲಿ ಬೇರೆ ಬೇರೆಯಾಗಿರುತ್ತವೆ. ಇದಲ್ಲದೆ, ಸೇರಿಕೆಯ ನಿಯಮಕ್ಕೆ ಒಳಪಡುವ ವಣಣ ಪ್ರಕೃತಿಯದೋ ಪ್ರತ್ಯೇಯದ್ದೋ, ಪದಪ್ರತ್ಯೇಯದ್ದೋ ಪದರೂಪ ಪ್ರತ್ಯೇಯದ್ದೋ, ಶ್ರೀಯಾಪ್ರಕೃತಿಯದೋ ನಾಮಪ್ರಕೃತಿಯದೋ, ಕನ್ನಡ ಪದದ್ದೋ ಸಂಸ್ಕೃತದಿಂದ ಎರವಲಾಗಿ ಬಂದ ಪದದ್ದೋ, ಪ್ರಕೃತಿಯಲ್ಲಿ ಭಂದೋ ಮಾತ್ರಗಳಿಷ್ಟವೇ, ಸೇರಿಕೆಯ ನಿಯಮಕ್ಕೆ ಒಳಪಡುವ ವಣಣ ಸ್ವರೂಪವೇನು ಮೊದಲಾದ ಹಲವಾರು ವಿಷಯಗಳನ್ನು ಗಮನಿಸಿಕೊಳ್ಳುವೆ ಕನ್ನಡದ ಸೇರಿಕೆಯ (ಸಂಧಿ)ನಿಯಮಗಳೆಂತಹವು ಎಂಬುದನ್ನು ವಿವರಿಸಿ ಹೇಳಲು ಸಾಧ್ಯವಾಗಿದೆ. ಈ ವಿಷಯದಲ್ಲಾ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ.

ಸೇರಿಕೆಯ ನಿಯಮಗಳು

ಸಂಸ್ಕೃತ ವಣಿಗಳ ಪಟ್ಟಿ ಸಂಸ್ಕೃತದ ಮಟ್ಟಿಗೆ ‘ವೈಜ್ಞಾನಿಕ’ವಾಗಿರುವುದು
ನಿಜವಾದರೂ ಕನ್ನಡದ ಮಟ್ಟಿಗೆ ವೈಜ್ಞಾನಿಕವಲ್ಲ.

ಕನ್ನಡದ ಸೇರಿಕೆಯ ನಿಯಮಗಳನ್ನು ವಿವರಿಸಲು ಅದರದೇ ಆದ ವ್ಯಾಕರಣ
ಪೋಂದನ್ನು ಸಿದ್ಧಪಡಿಸುವುದು ಎಷ್ಟು ಅವಶ್ಯ ಎಂಬ ವಿಷಯ ಇದರಿಂದ ಸ್ಪಷ್ಟ
ವಾಗುತ್ತದೆ.

ಇ. ಪದವಗಳು

ಇ.೧ ಮುನೊಂಟ್

ಭಾಷೆಯೊಂದರಲ್ಲಿ ಬರುವ ಪದಗಳನ್ನು ಅವುಗಳ ಅರ್ಥ ಮತ್ತು ವಾಕ್ಯಗಳಲ್ಲಿ ಅವು ನಡೆಸಬೇಕಾಗಿರುವ ಕೆಲಸ - ಈ ಎರಡು ವಿಷಯಗಳ ಆಧಾರದ ಮೇಲೆ ಕೆಲವು ಮುಖ್ಯ ಗುಂಪುಗಳಲ್ಲಿ ವಿಂಗಡಿಸಬಹುದು.

ಉದಾಹರಣೆಗಾಗಿ, ಕನ್ನಡ ವಾಕ್ಯಗಳಲ್ಲಿ ಬಳಕೆಯಾಗುವ ಪದಗಳನ್ನು ಅವುಗಳ ಅರ್ಥದ ಆಧಾರದ ಮೇಲೆ ಕೆಳಗೆ ಸೂಚಿಸಿದ ಹಾಗೆ ಮುಖ್ಯವಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳಿಂಬ ಮೂರು ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆ.

ನಾಮಪದಗಳು: ರಾಜು, ಯಾಡುರಿ, ಮನೆ, ಅನೆ ಮೊದಲಾದ ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದುವನ್ನು ಗುರುತಿಸುವ ಪದಗಳು.

ಕ್ರಿಯಾಪದಗಳು: ರೋಜು, ತಿನ್ನು, ಒಡು, ಬಿಳಿಜು, ಕೊಡು, ಮಾಡು ಮೊದಲಾದ ಫಂಟನೆಗಳನ್ನು ನಿರ್ದೇಶಿಸುವ ಪದಗಳು.

ಗುಣಪದಗಳು: ದೋಡ್ಡ, ಚೀಕ್ಕೆ, ಬಿಳಿ, ಕಷ್ಟ, ಒಕ್ಕೆ, ಬಿಂಳಿ ಮೊದಲಾದ ಗುಣಧರ್ಮಗಳನ್ನು ಸೂಚಿಸುವ ಪದಗಳು.

ಪದಗಳನ್ನು ವಿಂಗಡಿಸಲು ಈ ರೀತಿ ಅವುಗಳ ಅರ್ಥವನ್ನು ಮಾತ್ರವಲ್ಲದೆ ವಾಕ್ಯಗಳಲ್ಲಿ ಅವು ಎಂತಹ ಕೆಲಸಗಳನ್ನು ನಡೆಸುತ್ತವೆ ಎಂಬುದನ್ನೂ ತಿಳಿದು ಕೊಳ್ಳುವ ಅವಶ್ಯಕತೆಯಿದೆ. ಕನ್ನಡದಲ್ಲಿ ಮೇಲೆ ಕೊಟ್ಟಿರುವ ಮೂರು ರೀತಿಯ ಪದಗಳು ಮೂರೆ ರೀತಿಯ ಕೆಲಸಗಳನ್ನು ನಡೆಸುತ್ತವೆ ಎಂಬುದನ್ನು ಈ ಕೆಳಗಿನ ವಾಕ್ಯಗಳಿಂದ ತಿಳಿಯಬಹುದು.

(ಒಕ್ಕ) ರಾಜು ಚೀಕ್ಕೆ ಯಾಡುಗನಿಗೆ ಇಣ್ಣಿ ಕೊಟ್ಟು

(ಒಬ್ಬ) ರಿಂ ಕಷ್ಟ ಕಾಗದದಲ್ಲಿ ಚಿತ್ರ ಬಿಡಿಸಿದ

(ಗರ್ತ-ಖ) ವಾಕ್ಯಗಳಲ್ಲಿ ರಾಜು, ಯಂತುಗ, ಯಂತು, ಗಿರಿ, ಕಾಗದ ಮತ್ತು ಚಿತ್ರ, ಎಂಬ ಆರು ಪದಗಳನ್ನು ಆರು ವ್ಯಕ್ತಿ ಇಲ್ಲವೇ ವಸ್ತುಗಳನ್ನು ಗುರುತಿಸುವುದಕ್ಕಾಗಿ ಬಳಕ್ಷಣೆಗಳಾಗಿದೆ. ಇವು ಕೊಡು ಮತ್ತು ಬಿಡಿಸು ಎಂಬ ಕ್ರಿಯಾಪದಗಳು ನಿರ್ದೇಶಿಸುವ ಎರಡು ಘಟನೆಗಳಲ್ಲಿ ತೊಡಗಿರುವ ವ್ಯಕ್ತಿ ಮತ್ತು ವಸ್ತುಗಳಾಗಿವೆ.

ಇದಲ್ಲದೆ ಮೇಲಿನ ವಾಕ್ಯಗಳಲ್ಲಿ ಚಿತ್ರ ಹಾಗೂ ಕಪ್ಪು ಎಂಬ ಬೇರೆಯೂ ಎರಡು ಪದಗಳ ಬಳಕ್ಷಣೆಗಳಾಗಿದ್ದು, ಅವುಗಳನ್ನು ಅವುಗಳ ಮುಂದಿರುವ ನಾಮಪದಗಳು (ಅನುಕ್ರಮವಾಗಿ ಯಂತುಗ ಮತ್ತು ಕಾಗದ ಎಂಬವುಗಳು) ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತುಗಳ ಗುಣಧರ್ಮಗಳನ್ನು ಸೂಚಿಸುವುದಕ್ಕಾಗಿ ಬಳಕ್ಷಣೆಗಳಾಗಿದೆ.

ಕನ್ನಡದಲ್ಲಿ ಈ ರೀತಿ ವ್ಯಕ್ತಿ, ವಸ್ತು, ವಿಷಯ, ವೋದಲಾದವುಗಳನ್ನು ಗುರುತಿಸುವುದು, ಘಟನೆಗಳನ್ನು ನಿರ್ದೇಶಿಸುವುದು ಮತ್ತು ಗುಣಧರ್ಮಗಳನ್ನು ಸೂಚಿಸುವುದು ಎಂಬುದಾಗಿ ಮೂರು ಮುಖ್ಯ ಕೆಲಸಗಳನ್ನು ನಡೆಸುವುದಕ್ಕಾಗಿ ಮೇಲಿನ ಮೂರು ರೀತಿಯ ಪದಗಳನ್ನು ಬಳಸುತ್ತೇವೆ. ಇದು ಅವನ್ನು ಅನುಕ್ರಮವಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬ ಮೂರು ಪದ ವರ್ಗಗಳಲ್ಲಿ ವಿಂಗಡಿಸಲು ಇನ್ನೊಂದು ಆಧಾರ.

ಇ.೨ ನಾಮಪದಗಳು ಮತ್ತು ಗುಣಪದಗಳು

ಪದಗಳನ್ನು ಪದವರ್ಗಗಳಾಗಿ ವಿಂಗಡಿಸುವಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಹಲವು ವ್ಯತ್ಯಾಸಗಳವೆ. ಇವುಗಳಲ್ಲಿ ಮುಖ್ಯವಾದುದೆಂದರೆ, ಮೇಲೆ ಸೂಚಿಸಿದ ಹಾಗೆ ಕನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬುದಾಗಿ ಮೂರು ಪದವರ್ಗಗಳಾಗಿ; ಆದರೆ ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡು ಪದವರ್ಗಗಳು ಮಾತ್ರ ಇವೆ. ಗುಣಪದಗಳು ನಾಮಪದಗಳೆಂದ ಭಿನ್ನವಾದ ಮೂರನೆಯ ಪದವರ್ಗದಲ್ಲಿ ಬಾರದೆ ನಾಮಪದ ವರ್ಗದಲ್ಲೇನೇ ಬರುತ್ತವೆ.

ಸಂಸ್ಕೃತದ ಪದಗಳನ್ನು ನಾಮಪದ, ಕ್ರಿಯಾಪದ ಮತ್ತು ಅವ್ಯಯ ಎಂಬುದಾಗಿ ಮೂರು ಗುಂಪುಗಳಲ್ಲಿ ವಿಂಗಡಿಸುವುದು ಅವಶ್ಯ ಎಂಬುದಾಗಿ ಅದರ ಕೆಲವು ವೈಯಾಕರಣಿಗಳು ಅಭಿಪ್ರಾಯಪಟ್ಟಿದ್ದಾರೆ; ಆದರೆ ಬೇರೆ ಕೆಲವರು ವೈಯಾಕರಣಿಗಳು ಇವುಗಳಲ್ಲಿ ಮೂರನೆಯದಾದ ಅವ್ಯಯ ಎಂಬುದನ್ನು ನಾಮಪದಗಳೆಂದಿಗೆ ಸೇರಿಸುವುದರ ಮೂಲಕ, ಸಂಸ್ಕೃತದ ಪದಗಳನ್ನು ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡೇ ಎರಡು ಪದವರ್ಗಗಳಲ್ಲಿ ವಿಂಗಡಿಸಲು ಸಾಧ್ಯ ಎಂಬುದಾಗಿ ವಾದಿಸಿದ್ದಾರೆ.

ಕನ್ನಡದ ಹೆಚ್ಚಿನ ವ್ಯಾಕರಣಗಳಲ್ಲಿ ಸಂಸ್ಕೃತ ಪದಗಳ ಈ ಎರಡು ರೀತಿಯ ವಿಭಜನೆಗಳನ್ನು ಹಾಗೆಯೇ ಕನ್ನಡಕ್ಕೂ ಅಳವಡಿಸಲು ಪ್ರಯತ್ನಿಸ

ಲಾಗಿದೆ. ನಾಮಪದ, ಕ್ರಿಯಾಪದ ಮತ್ತು ಅವ್ಯಯ ಎಂಬುದಾಗಿ ಮೂರು ರೀತಿಯ ಪದಗಳು ಕನ್ನಡದಲ್ಲಿ ವೇಯೆಂಬುದಾಗಿ ಕೆಲವು ವ್ಯಾಕರಣಗಳು ತಿಳಿಸುತ್ತವೆ ಮತ್ತು ಬೇರೆ ಕೆಲವು ವ್ಯಾಕರಣಗಳು ಕನ್ನಡದಲ್ಲಿ ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡು ರೀತಿಯ ಪದಗಳು ಮಾತ್ರ ಇವೆಯೆಂದು ತಿಳಿಸುತ್ತವೆ.

ಸಂಸ್ಕೃತ ವ್ಯಾಕರಣದಲ್ಲಿ ಗುಣಪದ (ಗುಣವಾಚಕ ಪದ) ಮತ್ತು ನಾಮಪದಗಳನ್ನು ಒಂದೇ ಪದವಗಣದಲ್ಲಿ ಇರಿಸಲು ಕಾರಣವೇನೆಂದರೆ, ಅಥವಾ ಮಟ್ಟಿಗೆ ಈ ಎರಡು ರೀತಿಯ ಪದಗಳು ಭಿನ್ನವಾಗಿ ತೋರುವುವಾದರೂ ವಾಕ್ಯಗಳಲ್ಲಿ ಅವಕ್ಷೇತ್ರ ಒಂದೇ ರೀತಿಯ ಬಳಕೆಯಿದೆ. ಆದರೆ, ಕನ್ನಡದಲ್ಲಿ ಗುಣಪದಗಳು ಮೇಲೆ ವಿವರಿಸಿದ ಹಾಗೆ ಅಥವಾ ಮತ್ತು ಬಳಕೆಗಳಿರಜರಲ್ಲಾ ನಾಮಪದಗಳಿಗಿಂತ ತೀರಾ ಭಿನ್ನವಾಗಿವೆ.

ಹಾಗಾಗಿ, ಕನ್ನಡದಲ್ಲಿ ಗುಣಪದಗಳು ನಾಮಪದಗಳಿಗಿಂತ ಭಿನ್ನವಾದ ಪದವಗಣದಲ್ಲಿ ಬರುತ್ತವೆಯೆಂದು ವಾದಿಸಲು ಹಲವು ಆಧಾರಗಳನ್ನು ಕೊಡುಹುದು. ನಾಮಪದಗಳ ಹಾಗೆ ಅವು ವಿಭಕ್ತಿ ಪ್ರತ್ಯೇಯಗಳೊಂದಿಗೆ ಬರುವುದಿಲ್ಲ ವೆಂಬುದು ಇವುಗಳಲ್ಲಿ ಮುಖ್ಯವಾದುದು. ಈ ವಿಷಯವನ್ನಾಧರಿಸಿ ಅವನ್ನು ಅವ್ಯಯಗಳೊಂದು ಹೆಸರಿಸಲು ಸಾಧ್ಯವಿದೆಯೇನೋ ನಿಜ. ಆದರೆ, ಇದರಿಂದ ಬೇರೆ ಕೆಲವು ಸಮಸ್ಯೆಗಳೇಳಲು ಸಾಧ್ಯವಿದೆ.

ಗುಣಪದಗಳಿಗಿಂತ ಭಿನ್ನವಾಗಿರುವ ಕೆಲವು ಕ್ರಿಯಾವಿಶೇಷಗಳನ್ನು ಮತ್ತು ನಿಪಾತಗಳನ್ನು ಮಾತ್ರ ಸಂಸ್ಕೃತದಲ್ಲಿ ಅವ್ಯಯಗಳೊಂದು ಕರೆಯುವುದು ರೂಢಿ. ಇಂತಹವು (ಅಯೋಽ, ಓಂಕ್ರೋ, ಚೀರ್, ಧೂ, ಏಲಿಷ್ರೋ ಮೊದಲಾದವುಗಳು) ಕನ್ನಡದಲ್ಲಾ ಇವೆಯಾದ ಕಾರಣ, ಅವಕ್ಷಿಂತ ಭಿನ್ನವಾಗಿರುವ ಕನ್ನಡದ ಗುಣಪದಗಳನ್ನು ಅವ್ಯಯಗಳೊಂದು ಕರೆದಲ್ಲಿ ಅನವಶ್ಯಕವಾಗಿ ಗೊಂದಲಕ್ಷಿದೆಯಾಗಬಲ್ಲದು. ಹಾಗಾಗಿ, ಕನ್ನಡದಲ್ಲಿ ಅವನ್ನು ಬೇರೆಯೇ ಒಂದು ಪದವಗಣದಲ್ಲಿ ಇರಿಸುವುದು ಒಳ್ಳೆಯಾದು.

ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಈ ವ್ಯಾತ್ಯಾಸ ಒಂದು ಅತ್ಯಂತ ಮುಖ್ಯವಾದ ವ್ಯಾತ್ಯಾಸ. ವ್ಯಾಕರಣದ ಹಲವಾರು ಭಾಗಗಳಲ್ಲಿ ಈ ವ್ಯಾತ್ಯಾಸದಿಂದಾಗಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳು ಒಂದಕ್ಕಿಂತ ಒಂದು ತೀರಿ ಭಿನ್ನವಾಗಿ ಕಾಣಿಸುವುವೆಂಬುದನ್ನು ಮುಂದೆ ನೋಡಲಿರುವೆವೆ.

ಈ ವಿಷಯದಲ್ಲಿ ಕನ್ನಡ ಯಾಕೆ ಸಂಸ್ಕೃತದ ಹಾಗೆ ಅಲ್ಲ, ಕನ್ನಡದಲ್ಲಿ ಗುಣಪದಗಳನ್ನು ಬೇರೆಯೇ ಒಂದು ಪದವಗಣದಲ್ಲಿ ಯಾಕೆ ಪ್ರತ್ಯೇಕವಾಗಿ ಇರಿಸಬೇಕು ಎಂಬುದನ್ನು ತಿಳಿಯಲು ಈ ಕೆಳಗಿನ ಕೆಲವು ವಿಷಯಗಳನ್ನು ಪರಿಶೀಲಿಸಬಹುದು.

ಇ.ಅ.ಗ ವಿಶೇಷಣಗಳಾಗಿ ಗುಣಪದಗಳ ಬಳಕೆ

ಗುಣಪದಗಳನ್ನು ನಾಮಪದಗಳ ವಿಶೇಷಣಗಳನ್ನಾಗಿ ಮಾಡುವ ವಿಧಾನ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಬೇರೆ ಬೇರಾಗಿದೆ. ಸಂಸ್ಕೃತದಲ್ಲಿ ಒಂದು ಗುಣಪದವನ್ನು ನಾಮಪದದ ವಿಶೇಷಣವನ್ನಾಗಿ ಮಾಡಬೇಕಿದ್ದಲ್ಲಿ, ಆ ನಾಮಪದದೊಂದಿಗೆ ಯಾವ ವಿಭಕ್ತಿ ಪ್ರತ್ಯೇಯ ಬರುತ್ತಿದೆಯೋ ಅದನ್ನು ಗುಣಪದದೊಂದಿಗೂ ಒಳಗೊಂಡಿದ್ದು ಅದಕ್ಕೆ ಪ್ರತ್ಯೇಯ ಬರುತ್ತಿದೆಯೋ ಅದನ್ನು ಗುಣಪದದೊಂದಿಗೂ ಒಳಗೊಂಡಿದ್ದು ಇದೇ ಕಾರಣಕ್ಕಾಗಿ.

ಆದರೆ ಕನ್ನಡದಲ್ಲಿ ಆ ರೀತಿ ಗುಣಪದದೊಂದಿಗೆ ವಿಭಕ್ತಿ ಪ್ರತ್ಯೇಯಗಳನ್ನು ಸೇರಿಸಿ ಹೇಳಲು ಸಾಧ್ಯವಾಗುವದಿಲ್ಲ. ಒಂದು ಗುಣಪದವನ್ನು ನಾಮಪದದ ವಿಶೇಷಣವಾಗಿ ಒಳಗೊಂಡಿದ್ದಲ್ಲಿ ಅದಕ್ಕೆ ಯಾವ ಪ್ರತ್ಯೇಯವನ್ನೂ ಸೇರಿಸದೆ ನೇರವಾಗಿ ಆ ನಾಮಪದದೊಂದಿಗೆ ಇರಿಸಬೇಕಾಗುತ್ತದೆ.

ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಸಂಸ್ಕೃತ ವಾಕ್ಯಗಳನ್ನು ಮತ್ತು ಅವುಗಳ ಕನ್ನಡ ಅನುವಾದಗಳನ್ನು ಗಮನಿಸಬಹುದು.

- (ಇಕ) ತತ್ತ್ವ ಏರ್ಪಾಠಿಕ್: ಕೃಷ್ಣಃ ಸರಜಂ: ಅಶ್ಮಿ
‘ಅಲ್ಲಿ ಒಂದು ಕಪ್ಪು ಹಾವು ಇದೆ’
- (ಇಖಿ) ಇರಿಃ ಏರ್ಪಾಠಂ ಕೃಷ್ಣಂ ಸರಜಂ ಅಜಾಯತ್
‘ಹರಿ ಒಂದು ಕಪ್ಪು ಹಾವನ್ನು ನೋಡಿದೆ’
- (ಇಗ) ಇರಿಃ ಏರ್ಪಾಠಿನ ಕೃಷ್ಣೀನ ಸರಫೋರ್ನ ದಷ್ಟಃ:
‘ಹರಿಯನ್ನು ಒಂದು ಕಪ್ಪು ಹಾವು ಕಚ್ಚಿತು’

(ಇಕ) ವಾಕ್ಯದಲ್ಲಿ ಏರ್ಪಾಠಿಕ್: ಕೃಷ್ಣಃ ಸರಜಂ: ‘ಒಂದು ಕಪ್ಪು ಹಾವು’ ಎಂಬ ನಾಮಪದಕಂತೆ ಬಂದಿದ್ದ ಅದರಲ್ಲಿರುವ ಸರಜ ನಾಮಪದ ಮಾತ್ರವಲ್ಲದೆ, ಅದರ ವಿಶೇಷಣಗಳಾದ ಏರ್ಪಾಠಿಕ್ ಮತ್ತು ಕೃಷ್ಣ ಪದಗಳೂ ವಿಭಕ್ತಿ ಪ್ರತ್ಯೇಯ ದೊಂದಿಗೆ (ಪುಲ್ಲಿಂಗ-ಏರ್ಪಾಠಿ-ವಿಭಕ್ತಿಯಲ್ಲಿ) ಬಂದಿವೆ.

ಇದೇ ನಾಮಪದಕಂತೆ (ಇಖಿ) ಮತ್ತು (ಇಗ) ವಾಕ್ಯಗಳಲ್ಲಿ ಬಂದಿದ್ದ, ಆ ಪದಕಂತೆಯಲ್ಲಿರುವ ಸರಜ ನಾಮಪದದ ವಿಭಕ್ತಿ ಪ್ರತ್ಯೇಯ ಮಾತ್ರವಲ್ಲದೆ ಇತರ ಎರಡು ವಿಶೇಷಣ ಪದಗಳ (ಏರ್ಪಾಠಿ, ಕೃಷ್ಣ ಎಂಬವುಗಳ) ವಿಭಕ್ತಿ ಪ್ರತ್ಯೇಯವೂ ಬದಲಾಗಿರುವುದನ್ನು ಕಾಣಬಹುದು.

ಇವು ಮೂರೂ (ಇಖಿ) ವಾಕ್ಯದಲ್ಲಿ ಪುಲ್ಲಿಂಗ-ಏರ್ಪಾಠಿ-ವಿಭಕ್ತಿಯಲ್ಲಿ (ಏರ್ಪಾಠಿಕ್ ಮತ್ತು ಸರಜಂ ಎಂಬುದಾಗಿ) ಬಂದಿವೆ ಮತ್ತು (ಇಗ)

ವಾಕ್ಯದಲ್ಲಿ ಪುಲ್ಲಿಂಗ್-ವರಚನ-ತೃತೀಯಾ ವಿಭಕ್ತಿಯಲ್ಲಿ (ಪರೋನ ಕ್ರಷ್ಣೇನ ಸಜೋನ ಎಂಬುದಾಗಿ) ಬಂದಿವೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶವೇನೆಂದರೆ, ಸಹಂ ‘ಹಾವು’ ನಾಮಪದ ಮಾತ್ರವಲ್ಲದೆ ಅದರ ವಿಶೇಷಣವಾಗಿ ಬಂದಿರುವ ಕ್ರಷ್ಣ ‘ಕಪ್ಪು’ ಗುಣಪದ (ಮತ್ತು ಏಕ ‘ಒಂದು’ ಎಣಿಕೆಯ ಪದ) - ಇವೆಲ್ಲವೂ ಸಂಸ್ಕೃತದಲ್ಲಿ ಲಿಂಗ-ವಚನ-ವಿಭಕ್ತಿ ಪ್ರತ್ಯೇಯದೊಂದಿಗೆ ಬರಬೇಕಾಗುತ್ತದೆ ಮತ್ತು ಒಂದೇ ಪದಕಂತೆಯ ಅಂಗಗಳಾಗಿರುವಾಗ ಇವೆಲ್ಲವೂ ಒಂದೇ ಲಿಂಗ-ವಚನ-ವಿಭಕ್ತಿಯಲ್ಲಿ ಬರಬೇಕಾಗುತ್ತದೆ.

ಈ ಮೂರು ವಾಕ್ಯಗಳ ಕೆಳಗೇನೇ ಕೊಟ್ಟಿರುವ ಕನ್ನಡ ವಾಕ್ಯಗಳನ್ನು ಗಮನಿಸಿದಲ್ಲಿ, ಅದರ ಗುಣಪದಗಳು (ಮತ್ತು ಎಣಿಕೆಯ ಪದಗಳು) ಸಂಸ್ಕೃತದ ಗುಣಪದಗಳಿಗಂತ ಯಾಕೆ ಭಿನ್ನವಾದವುಗಳು ಎಂಬ ವಿಷಯ ಸ್ಪಷ್ಟವಾದಿತ್ತು.

ಆ ವಾಕ್ಯಗಳಲ್ಲಿ ಒರುವ ಶರ್ವ್ಯ ಗುಣಪದ ಮೂರು ವಾಕ್ಯಗಳಲ್ಲಿ ಒಂದೇ ರೂಪದಲ್ಲಿದೆ. ಅದಕ್ಕೆ ವಿಭಕ್ತಿ ಪ್ರತ್ಯೇಯಗಳನ್ನು ಸೇರಿಸಿ *ಕಷ್ಣನ್ನು ಇಂದನ್ನು ಇಲ್ಲವೇ *ಕಟ್ಟಿನಿಂದ ಇಂದನಿಂದ ಎಂದು ಹೇಳಿದೆವಾದರೆ ಅದು ಕನ್ನಡ ವಾಗಳಾರದು.

ಇದೇ ರೀತಿಯಲ್ಲಿ ಒಂದು ಎಂಬ ಎಣಿಕೆಯ ಪದವೂ ಕನ್ನಡದ ಈ ಮೂರು (ಅಕ-ಗ) ವಾಕ್ಯಗಳಲ್ಲಿ ಒಂದೇ ರೂಪದಲ್ಲಿದೆ. ನಾಮಪದದೊಂದಿಗೆ ಬಳಸುವಾಗ ಅದಕ್ಕೆ ವಿಭಕ್ತಿ ಪ್ರತ್ಯೇಯವನ್ನು ಸೇರಿಸಿ *ಒಂದನ್ನು ಇಂದನ್ನು ಇಲ್ಲವೇ *ಒಂದಕ್ಕೆ ಇಂದನಿಂದ ಎಂಬುದಾಗಿ ಹೇಳಲು ಕನ್ನಡದಲ್ಲಿ ಸಾಧ್ಯವಾಗದು.

(ಭಾಷಾವಿಜ್ಞಾನಿಗಳು ಪದಕಂತೆ ಇಲ್ಲವೇ ವಾಕ್ಯದ ಮುಂದೆ ‘*’ ಸಂಜ್ಞ್ಯ ಯನ್ನು ಬಳಸುವುದರ ಮೂಲಕ ಅದು ವ್ಯಾಕರಣಬದ್ಧವಲ್ಲ ಎಂಬುದನ್ನು ಸೂಚಿಸುತ್ತಾರೆ. ಇದೇ ಕ್ರಮವನ್ನು ಮೇಲೆ ಕೊಟ್ಟಿರುವ *ಕಷ್ಣನ್ನು ಇಂದನ್ನು, *ಕಟ್ಟಿನಿಂದ ಇಂದನಿಂದ *ಒಂದನ್ನು ಇಂದನ್ನು ವೊದಲಾದ ಪದಕಂತೆಗಳು ಕನ್ನಡದಲ್ಲಿ ವ್ಯಾಕರಣಬದ್ಧವಲ್ಲ ಎಂಬುದನ್ನು ಸೂಚಿಸುವುದಕ್ಕಾಗಿ ಬಳಸಲಾಗಿದೆ.)

ಇ.ಎ.೨ ವಿಶೇಷಣಗಳಾಗಿ ನಾಮಪದಗಳ ಬಳಕೆ

ಸಂಸ್ಕೃತದಲ್ಲಿ ಗುಣಪದಗಳ ಹಾಗೆ ನಾಮಪದಗಳನ್ನೂ ಬೇರೆ ನಾಮಪದಗಳ ವಿಶೇಷಣಗಳನ್ನಾಗಿ ಮಾಡಿ ಬಳಸಲು ಸಾಧ್ಯವಿದೆ. ಈ ರೀತಿ ಬಳಸಬೇಕಿದ್ದಲ್ಲಿ, ಗುಣಪದಗಳ ಹಾಗೆ ಆ ನಾಮಪದಗಳಿಗೂ ಅವುಗಳ ವಿಶೇಷಣವಾಗಿರುವ ನಾಮಪದದ ಲಿಂಗ-ವಚನ-ವಿಭಕ್ತಿ ಪ್ರತ್ಯೇಯವನ್ನು ಸೇರಿಸುವ ಅವಶ್ಯಕತೆಯಿದೆ.

ಆದರೆ ಕನ್ನಡದಲ್ಲಿ ಒಂದು ನಾಮಪದವನ್ನು ಇನ್ನೊಂದು ನಾಮಪದದ ವಿಶೇಷಣವನ್ನಾಗಿ ಮಾಡಬೇಕಿದಲ್ಲಿ ಅವೇರಡರ ನಡುವೆ ಸಂಬಂಧವಿದೆ ಎಂಬುದನ್ನು ಸೂಚಿಸುವ ಅ (‘ಷಟ್ಟೀ ವಿಭಕ್ತಿ’) ಪ್ರತ್ಯೇಯವನ್ನು ಸೇರಿಸಬೇಕು (ಎಂದರೆ, ಅದನ್ನೊಂದು ‘ಗುಣಪದ’ವಾಗಿ ಬದಲಾಯಿಸಬೇಕು).

- (ಇಕ) ಅಂಥಂ ಮೃತ್ತಿಕೆಂ ಘಟಂ ದೃಷ್ಟಿವಾನ್
‘ನಾನು ಮಣಿನ ಕೊಡವನ್ನು ನೋಡಿದೆ’
- (ಇಖಿ) ಅಂಥಂ ಮೃತ್ತಿಕೆಂ ಘಟೆಂ ಜಲಂ ಜಿಬಂ
‘ನಾನು ಮಣಿನ ಕೊಡದಿಂದ (ಕೊಡದಲ್ಲಿ) ನೀರು ಕುಡಿದೆ’

(ಇಕ) ಮತ್ತು (ಇಖಿ) ವಾಕ್ಯಗಳಲ್ಲಿ ಸಂಸ್ಕೃತದ ಮೃತ್ತಿಕೆ ‘ಮಣಿ’ ನಾಮಪದ ಎರಡು ಬೇರೆ ಬೇರೆ ವಿಭಕ್ತಿ ಪ್ರತ್ಯೇಯಗಳೊಂದಿಗೆ (ದ್ವಿತೀಯಾ ಮತ್ತು ತೃತೀಯಾ ವಿಭಕ್ತಿ ಪ್ರತ್ಯೇಯಗಳೊಂದಿಗೆ) ಬಳಕೆಯಾಗಿದೆ.

ಆದರೆ ಈ ವಾಕ್ಯಗಳ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳೆರಡರಲ್ಲಿ ಮಣಿ ನಾಮಪದ ಷಟ್ಟೀ ವಿಭಕ್ತಿ ಪ್ರತ್ಯೇಯದೊಂದಿಗೆ ಬಳಕೆಯಾಗಿದೆ. ಆ ನಾಮಪದವನ್ನು ಅದರ ವಿಶೇಷವಾದ ರೌಡ ನಾಮಪದದ ವಿಭಕ್ತಿ ಪ್ರತ್ಯೇಯದೊಂದಿಗೆ (ಎಂದರೆ ಅನ್ನು ಇಲ್ಲವೇ ಇಂದ ಪ್ರತ್ಯೇಯಗಳೊಂದಿಗೆ) ಬಳಸಲು ಕನ್ನಡದಲ್ಲಿ ಸಾಧ್ಯವಾಗದು.

ಸಂಸ್ಕೃತದ ವಿಶೇಷಣ ನಾಮಪದಗಳೊಂದಿಗೆ ಈ ರೀತಿ ಬಳಳಕೆಯಾಗುವ ವಿಭಕ್ತಿ ಪ್ರತ್ಯೇಯಗಳು ಅವುಗಳ ವಿಶೇಷದೊಂದಿಗೆ ಬರುವ ವಿಭಕ್ತಿ ಪ್ರತ್ಯೇಯಗಳೇ ಆಗಿರಬೇಕೆಂಬ ನಿಯಮವಿದೆ. (ಇಕ) ವಾಕ್ಯದಲ್ಲಿ ಇವೆರಡೂ ದ್ವಿತೀಯೆಯಲ್ಲಿವೆ ಮತ್ತು (ಇಖಿ) ವಾಕ್ಯದಲ್ಲಿ ಇವೆರಡೂ ತೃತೀಯೆಯಲ್ಲಿವೆ ಎಂಬುದನ್ನು ಗಮನಿಸಬಹುದು.

ಈ ವಿವರದಲ್ಲಿ ಸಂಸ್ಕೃತದ ಈ ನಾಮಪದಗಳು (ಇಕ-ಗ) ವಾಕ್ಯಗಳಲ್ಲಿ ಕಾಣಿಸುವ ಸಂಸ್ಕೃತದ ಗುಣಪದಗಳಿಗಿಂತ ಭಿನ್ನವಾಗಿಲ್ಲ. ಆ ಗುಣಪದಗಳೂ ಅವುಗಳ ವಿಶೇಷಗಳಾಗಿ ಬಂದಿರುವ ನಾಮಪದಗಳ ವಿಭಕ್ತಿಯಲ್ಲಿಯೇ ಬಳಕೆಯಾಗಿವೆ.

ಆದರೆ (ಇಕ-ಗ) ಕನ್ನಡ ವಾಕ್ಯಗಳಲ್ಲಿರುವ ನಾಮಪದಗಳು (ಇಕ-ಗ) ವಾಕ್ಯಗಳಲ್ಲಿ ಕಾಣಿಸುವ ಗುಣಪದಗಳಿಗಿಂತ ಭಿನ್ನವಾಗಿವೆ. (ಇಕ-ಗ) ವಾಕ್ಯಗಳಲ್ಲಿ ರೂಪ ಗುಣಪದಗಳಿಗೆ ಯಾವ ಪ್ರತ್ಯೇಯವೂ ಸೇರಿಲ್ಲ. ಆದರೆ (ಇಕ-ಗ) ವಾಕ್ಯಗಳಲ್ಲಿರುವ ನಾಮಪದಗಳಿಗೆ ಷಟ್ಟೀ ವಿಭಕ್ತಿ ಪ್ರತ್ಯೇಯ ಸೇರಿದೆ. ಈ ರೀತಿ ಷಟ್ಟೀ ವಿಭಕ್ತಿ ಪ್ರತ್ಯೇಯ ಸೇರದೆ ಕನ್ನಡದ ನಾಮಪದಗಳು ಬೇರೊಂದು ನಾಮಪದದ ವಿಶೇಷಣಗಳಾಗಿ ಬರಲಾರವು.

ಇ.೨.೨ ವಿಶೇಷಣ ಮತ್ತು ವಿಶೇಷಗಳ ಜಾಗ

ಗುಣಪದಗಳ ಬಳಕೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಇನ್ನೊಂದು ಪ್ರತ್ಯಾಸವೇನೆಂದರೆ, ಸಂಸ್ಕೃತದಲ್ಲಿ ಗುಣಪದಗಳನ್ನು ಅವುಗಳ ವಿಶೇಷಗಳೊಂದಿಗೇನೇ ಒಳಸಬೇಕೆಂಬ ನಿಯಮವಿಲ್ಲ. ಅವೆರಡು ವಾಕ್ಯದ ಬೇರೆ ಬೇರೆ ಕಡೆಗಳಲ್ಲಿ ಬಂದರಲೂ ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ (ಇ)ನೇ ವಾಕ್ಯವನ್ನು ಗಮನಿಸಬಹುದು.

- (ಇ) ಕಟಂ ಕರೋಳತಿ ದಶನೀಯಂ
- (ಇಕ) *‘ಚಾಪೆಯನ್ನು ತಯಾರಿಸುತ್ತಿದ್ದಾನೆ ಸುಂದರವಾದ’
- (ಇಖಿ) ‘ಸುಂದರವಾದ ಚಾಪೆಯನ್ನು ತಯಾರಿಸುತ್ತಿದ್ದಾನೆ’

(ಇ)ನೇ ಸಂಸ್ಕೃತ ವಾಕ್ಯದಲ್ಲಿ ದಶನೀಯಂ ‘ಸುಂದರ’ ಗುಣಪದ ಅದರ ವಿಶೇಷವಾಗಿರುವ ಕಟಂ ‘ಚಾಪೆ’ ಎಂಬುದರೊಂದಿಗೆ ಬರುವ ಬದಲು ಆ ವಾಕ್ಯದ ಶ್ರೀಯಾಪದವಾಗಿರುವ ಕರೋಳತಿ ‘ಮಾಡುತ್ತಾನೆ’ ಎಂಬುದರ ಅನಂತರ ಬಂದಿರುವುದನ್ನು ಗಮನಿಸಬಹುದು.

ಆದರೆ ಕನ್ನಡದಲ್ಲಿ ವಿಶೇಷಣವನ್ನು ಈ ರೀತಿ ವಿಶೇಷವಿಂದ ದೂರ ಇರಿಸುತ್ತಿರುವ ಕಾರಣದಲ್ಲಿ ಸಾಧ್ಯವಿಲ್ಲ. ಉದಾಹರಣೆಗಾಗಿ, (ಇ)ನೇ ಸಂಸ್ಕೃತ ವಾಕ್ಯದ ಕೆಳಗೆ ಕೊಟ್ಟಿರುವ ಹೊದಲನೇಯ (ಇಕ) ಕನ್ನಡ ವಾಕ್ಯದಲ್ಲಿ ಸುಂದರವಾದ ಎಂಬುದನ್ನು ಶ್ರೀಯಾಪದದ ಅನಂತರ ಇರಿಸಿದ ಕಾರಣ, ಆ ವಾಕ್ಯ ಸರಿಯಾಗಿಲ್ಲ. ಕನ್ನಡದಲ್ಲಿ ವಿಶೇಷಣಗಳು ವಿಶೇಷದೊಂದಿಗೇನೇ ಇರುವುದು ಅವಶ್ಯ.

ಸಂಸ್ಕೃತದಲ್ಲಿ ವಿಶೇಷ ಮತ್ತು ವಿಶೇಷಣಗಳು ಒಂದೇ ವಿಭಕ್ತಿ, ವಚನ ಮತ್ತು ಲಿಂಗಗಳಲ್ಲಿ ಬರುತ್ತವೆಯಾದ ಕಾರಣ, ಅವನ್ನು ಯಾವಾಗಲೂ ಒಟ್ಟಿಗೆ ಇರಿಸಬೇಕೆಂಬ ನಿಯಮವಿಲ್ಲ. ಅವು ವಾಕ್ಯದ ಬೇರೆ ಬೇರೆ ಕಡೆಗಳಲ್ಲಿ ಬಂದವೇ ಯಾದರೂ ವಾಕ್ಯವನ್ನು ಅಥವ ಮಾಡಿಕೊಳ್ಳುವ ಸಮಯದಲ್ಲಿ ಲಿಂಗ-ವಿಭಕ್ತಿ-ವಚನಗಳ ಆಧಾರದ ಹೇಳಿ ಅವನ್ನು ಸುಲಭವಾಗಿ ಒಟ್ಟಿಗೆ ಸೇರಿಸಿ ಅಥವ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಆದರೆ ಕನ್ನಡದಲ್ಲಿ ವಿಶೇಷಣಗಳು ಲಿಂಗ, ವಚನ ಮತ್ತು ವಿಭಕ್ತಿ ಪ್ರತ್ಯೇಯ ಗಳೊಂದಿಗೆ ಬರುವುದಿಲ್ಲ. ಹಾಗಾಗಿ ಅವನ್ನು ಯಾವಾಗಲೂ ಅವುಗಳ ವಿಶೇಷವಾಗಿರುವ ನಾಮಪದದ ಹತ್ತಿರವೇ ಇರಿಸಬೇಕಾಗುತ್ತದೆ; ವಾಕ್ಯದ ಬೇರೆ ಕಡೆಗಳಿಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.

ನಿಜಕ್ಕೂ ಸಂಸ್ಕೃತದಲ್ಲಿ ವಿಶೇಷಣ ಮತ್ತು ವಿಶೇಷಗಳ ನಡುವೆ ಯಾವ ಪ್ರತ್ಯಾಸವೂ ಇಲ್ಲ. ಯಾಕೆಂದರೆ ಅದರ ಪದಕಂತೆಗಳಲ್ಲಿ ಬರುವ ಎರಡು

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರ್ಣ

(ಅಥವಾ ಜಾಸ್ತಿ) ಪದಗಳಲ್ಲಿ ಯಾವುದು ವಿಶೇಷಣ ಮತ್ತು ಯಾವುದು ವಿಶೇಷಷ್ಟ ಎಂಬುದಾಗಿ ಅವುಗಳ ನಡುವೆ ವ್ಯತ್ಯಾಸವನ್ನು ಸಾಧಿಸಲು ಯಾವ ಆಧಾರವೂ ಸಿಗುವುದಿಲ್ಲ.

ಆದರೆ ಕನ್ನಡದಲ್ಲಿ ವಿಶೇಷಣಗಳು ವಿಶೇಷಗಳಿಂದ ತೀರ ಭಿನ್ನವಾಗಿರುತ್ತವೆ. ಯಾಕೆಂದರೆ, ಕನ್ನಡದ ಪದಕಂತಿಗಳಲ್ಲಿ ವಿಶೇಷಗಳು ಮಾತ್ರ ವಿಭಕ್ತಿ ಪ್ರತ್ಯೆಯ ದೊಂದಿಗೆ ಬರಬಲ್ಲವು. ವಿಶೇಷಣಗಳು ಗುಣಪದಗಳಾಗಿದ್ದಲ್ಲಿ ಹಾಗೆಯೇ ಬರುತ್ತವೆ ಮತ್ತು ನಾಮಪದಗಳಾಗಿದ್ದಲ್ಲಿ ಷಟ್ಟೀ ಪ್ರತ್ಯೆಯದೊಂದಿಗೆ ಬರುತ್ತವೆ. ಈ ಷಟ್ಟೀ ಪ್ರತ್ಯೆಯ ಕನ್ನಡದಲ್ಲಿ ವಿಭಕ್ತಿ ಪ್ರತ್ಯೆಯವಲ್ಲ (ಅ.ಜ.ಜ ನೋಡಿ).

ಇ.ಇ.ಇ ಪದಕಂತೆ ಮತ್ತು ಜೋಡುಪದಗಳಲ್ಲಿ ಗುಣಪದಗಳು

ಸಂಸ್ಕೃತದಲ್ಲಿ ಎರಡು ನಾಮಪದಗಳನ್ನು ಒಂದು ಪದಕಂತೆಯ ಅಂಗಗಳನ್ನಾಗಿ ಬಳಸುವ ಬದಲು, ಒಂದು ಜೋಡುಪದದ (ಸಮಸ್ತಪದದ) ಅಂಗಗಳನ್ನಾಗಿ ಬಳಸಲೂ ಸಾಧ್ಯವಿದೆ. ಹೀಗೆ ಬಳಸುವಾಗ ಸಾಮಾನ್ಯವಾಗಿ ಅವುಗಳಲ್ಲಿ ಮೊದಲಿನದರ ವಿಭಕ್ತಿ ಪ್ರತ್ಯೆಯವನ್ನು ತೆಗೆದುಹಾಕಲಾಗುತ್ತದೆ. ಉದಾಹರಣೆಗಾಗಿ, ಕೃಷ್ಣಂ ಸರ್ವಂ ಪದಕಂತೆಯನ್ನು ಈ ರೀತಿ ಕೃಷ್ಣಸರ್ವಂ ಜೋಡುಪದವಾಗಿ ಬದಲಾಯಿಸಲು ಸಾಧ್ಯವಿದೆ.

ಇಂತಹ ಸಂಸ್ಕೃತದ ಜೋಡುಪದಗಳು ಮೇಲೆ ಕೊಟ್ಟಿರುವ ಕನ್ನಡದ ಪದಕಂತೆಗಳ ಹಾಗೆ (ಎಂದರೆ ಕಪ್ಪುಫಾವನ್ನು ಎಂಬುದರ ಹಾಗೆ) ಕಾಣಿಸುವುವಾದ ಕಾರಣ, ಕನ್ನಡದ ವೈಯಾಕರಣಿಗಳು ಕನ್ನಡದ ಕೆಲವು ಪದಕಂತೆಗಳನ್ನು ಜೋಡುಪದ(ಸಮಸ್ತಪದ)ಗಳಿಂದು ತಪ್ಪಾಗಿ ವಣಿಕಿಸಿದ್ದಾರೆ. ಉದಾಹರಣೆಗಾಗಿ ಕೆಳಗಿನ ಸಂಸ್ಕೃತ ವಾಕ್ಯಗಳನ್ನು ಅವುಗಳ ಕೆಳಗಿರುವ ಕನ್ನಡ ವಾಕ್ಯಗಳೊಂದಿಗೆ ಹೋಲಿಸಿ ನೋಡಬಹುದು.

- (ಇಕ) ಇರಿಃ ಏಕಂ ಕೃಷ್ಣಸರ್ವಂ ಅಪಶ್ಯತ್
‘ಹರಿ ಒಂದು ಕಪ್ಪುಫಾವನ್ನು ನೋಡಿದ’
- (ಇಇ) ಇರಿಃ ಏಕೇನ ಕೃಷ್ಣಸರ್ವೋದಣ ದಷ್ಟಃ
‘ಹರಿಯನ್ನು ಒಂದು ಕಪ್ಪುಫಾವು ಕಚ್ಚಿತು’

(ಇಕ-ಇ) ಸಂಸ್ಕೃತ ವಾಕ್ಯಗಳಲ್ಲಿ ಕೃಷ್ಣಸರ್ವಂ ಮತ್ತು ಕೃಷ್ಣಸರ್ವೋದಣ ಎಂಬುದಾಗಿ ಜೋಡುಪದಪ್ರೋಂದು ಎರಡು ವಿಭಕ್ತಿ ರೂಪಗಳಲ್ಲಿ ಬಳಕೆಯಾಗಿದ್ದು, ಅದರ ಮೊದಲನೆಯ ಅಂಗವಾಗಿರುವ ಪದ (ಕೃಷ್ಣ ಎಂಬುದು) ಈ ಎರಡು ಬಳಕೆಗಳಲ್ಲಾಗಿ ವಿಭಕ್ತಿ ಪ್ರತ್ಯೆಯವಿಲ್ಲದೆ ಬಂದಿರುವುದನ್ನು ಕಾಣಬಹುದು.

ಇದೇ ರೀತಿಯಲ್ಲಿ ಇವುಗಳ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳಲ್ಲಾಗುವ ಕಷ್ಟಗಳನ್ನು ಮತ್ತು ಕಷ್ಟಗಳನ್ನು ಎಂಬ ಏರಡು ಬಳಕೆಗಳಲ್ಲಿ ಕಷ್ಟಗಳನ್ನು ಎಂಬುದು ವಿಭಕ್ತಿ ಪಡ್ಡುಯವಿಲ್ಲದೆ ಬಂದಿದೆ.

ಆದರೆ, ಇಲ್ಲಿ ಸಂಸ್ಕೃತದ ಒಳಕೆಗಳಿಗೂ ಕನ್ನಡದ ಒಳಕೆಗಳಿಗೂ ನಡುವೆ ಒಂದು ಮುಖ್ಯವಾದ ವ್ಯತ್ಯಾಸವಿದೆಯೆಂಬುದನ್ನು ಗಮನಿಸುವುದು ಅವಶ್ಯಕ. ಸಂಸ್ಕೃತದ ಜೋಡುಪಡಗಳಲ್ಲಿ ಮೊದಲಿದ್ದ ವಿಭಕ್ತಿ ಪ್ರತ್ಯೇಯವ್ಯಾಂದು ಬಿದ್ದು ಹೋಗಿದೆ, ಅದರೆ ಕನ್ನಡದಲ್ಲಿ ಆ ರೀತಿ ವಿಭಕ್ತಿ ಪ್ರತ್ಯೇಯ ಬಿದ್ದು ಹೋಗಿಲ್ಲ.

ಯಾಕೆಂದರೆ, ಹೊದಲಿಗೇನೇ ಕಹ್ಯ ಡಾವು ಎಂಬುದರಲ್ಲಿ ಕಹ್ಯ ಎಂಬುದರ ಮುಂದೆ ವಿಭಕ್ತಿ ಪ್ರತ್ಯೇಯ ಬಂದಿರಲಿಲ್ಲ, ಮತ್ತು ಕನ್ನಡದಲ್ಲಿ ಹಾಗೆ ಬರಲು ಸಾಧ್ಯವೂ ಇಲ್ಲ. ಈ ವಿಷಯ ಇ.ಎ.ಗನೇ ವಿಭಾಗದಲ್ಲಿ (ಅಕ್-ಗ) ವಾಕೀಗಳನ್ನು ಪರಿಶೀಲಿಸುವಾಗ ಸ್ವಷ್ಟವಾಗಿದೆ.

ఈ కారణక్కాగి, సంస్కృతద కృష్ణసప్తం ఎంబుదన్న, అదరల్లి విభక్తి ప్రత్యేయమైందు బిద్ద హోగిరువుదన్న ఆధారవాగి ఇరిసి, జోడు పదవేందు పరిగణిసిద వాగే కన్నడద కష్టం ఇంపు ఎంబుదన్న జోడు పదవేందు పరిగణిసలు సాధ్యవిల్ల. కష్టం ఇంపు ఎంబుదరల్లి విభక్తి ప్రత్యేయ బిద్ద హోగిల్ల; యశేందరే, అదన్నల్లి ఒళసలే ఇల్ల.

ನಿಜಕ್ಕೂ ಸಂಸ್ಕೃತದಲ್ಲಿ ಜೋಡುಪಡಗಳಿಗೂ ಅವಕ್ಕೆ ಸಮನಾಗಿರುವ ಪದ ಕಂತೆಗಳಿಗೂ ನಡುವೆ ಅಥವಾ ಮಟ್ಟಿಗೆ ಹೆಚ್ಚಿನ ವ್ಯಾತಾಸವೇನೂ ಇಲ್ಲ; ವಿಭಕ್ತಿ ಪ್ರತ್ಯೇಯದ ಲೋಪವ್ಯಾಂದೇ ಅವುಗಳ ನಡುವೆ ಕಾಣಿಸುವ ವ್ಯಾತಾಸ.

ఆదరి కన్నడదల్లి జోడుపద ముత్తు పదకంతిగళ నడువే అభిషాద మట్టిగూ ముఖ్యావాద వ్యత్యాసగళింద్దు, అవన్న బరియ విభక్తి ప్రత్యేయద ఇరువికే ఇల్లవే ఇల్లదిరువికేయ ఆధారద మేలే ఒందరిందొందన్న ప్రత్యేకిసలు సాధ్యవాగదేంబుదన్న ముండే నాల్కునే ఆధ్యాయదల్లి సోడ లిరువైపు.

ಇ.ಅ.ಜಿ ನಾಮಪದಗಳಾಗಿ ಗುಣಪದಗಳ ಬಳಕೆ

సంస్కృతదళి గుణపదగళన్న (ఎందరే గుణపదద అథవిరువ నామపద గళన్న) బీరే నామపదగళ విలేషణలాగి మాత్రవల్లదే స్ఫుతంత్రవాద నామపదగళాగియూ బళసలు సాధ్యవిచే మత్తు హాగే బళసిదాగ అపు ఎల్లా రీతియ విభక్తి ప్రత్యేయగళొందిగూ బరబల్లపు.

ಆದರೆ ಕನ್ನಡದಲ್ಲಿ ಈ ರೀತಿ ಗುಣಪದಗಳನ್ನು ಹಾಗೆಯೇ ನಾಮಪದಗಳಾಗಿ ಬಳಸಲು ಸಾಮಾನ್ಯವಾಗಿ ಸಾಧ್ಯವಾಗುತ್ತದೆ. ಉದಾಹರಣೆಗಾಗಿ ಕನ್ನಡದ ದೊಡ್ಡ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಚೀಕ್ಕು, ಡೊಸ್, ಇಂಗ್ಲಿಷ್ ಮೊದಲಾದ ಗುಣಪದಗಳನ್ನು ನಾಮಪದಗಳ ಜಾಗದಲ್ಲಿ
ಬಳಸಲು (ಎಂದರೆ ನೇರವಾಗಿ ಅವಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಹೇಳಲು)
ಸಾಧ್ಯವಾಗದು.

ಈ ನಿಯಮಕ್ಕೆ ಕನ್ನಡದಲ್ಲಿ ಕೆಲವು ಅಪವಾದಗಳಿರುವುದು ನಿಜ. ಉದಾ
ಹರಣಾಗಿ, ಮೇಲೆ ಕೊಟ್ಟಿರುವ ಕರ್ತೃಪ್ರಾಗಿ ಗುಣಪದ ನಾಮಪದವಾಗಿಯೂ ಬಳಕೆ
ಯಾಗಬಲ್ಲುದು (ಅದಕ್ಕೆ ಕರ್ತೃಪ್ರಾಗಿ ಇರಿದ್ದು ಉಣಿಯಾರಿದೆ) ಮತ್ತು ಗುಣಪದ
ವಾಗಿಯೂ ಬಳಕೆಯಾಗಬಲ್ಲುದು (ಅದು ಕರ್ತೃಪ್ರಾಗಿ).

ಹೀಗಿದ್ದರೂ ವಿಭಕ್ತಿ ಪ್ರತ್ಯಯಗಳೊಂದಿಗೆ ಬರಲಾರದ ಗುಣಪದಗಳು
ಹಲವು ಕನ್ನಡದಲ್ಲಿ ವೇಯಾದ ಕಾರಣ ಅವುಗಳಾಗಿ ಬೇರೊಂದು ಪದವಗ್ಗೆ
ವನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಕನ್ನಡದಲ್ಲಿದೆ. ಆದರೆ ಇಂತಹ ಅವಶ್ಯಕತೆ
ಸಂಸ್ಕೃತದಲ್ಲಿಲ್ಲ.

ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ವ್ಯಾತಾಸವನ್ನು ಕೆಳಗಿನ
ವಾಕ್ಯಗಳಲ್ಲಿ ಕಾಣಬಹುದು.

- (೬ಕ) ಅಂತಂ ಘಲಂ ಖಾದಾಂಬಿ
‘ನಾನು ಹಣ್ಣಿನ್ನು ತಿನ್ನುತ್ತೇನೆ’
- (೬ಬಿ) ಅಂತಂ ಶುಕ್ಲಂ ಖಾದಾಂಬಿ
‘ನಾನು ಬಿಳಿಯದನ್ನು ತಿನ್ನುತ್ತೇನೆ’
- (೬ಗ) ಅಂತಂ ಶುಕ್ಲಾಯ ಘಲಂ ದಾಸ್ಯಾಂಬಿ
‘ನಾನು ಬಿಳಿಯವನಿಗೆ ಹಣ್ಣು ಕೊಡುತ್ತೇನೆ’

(೬ಬಿ-ಗ) ವಾಕ್ಯಗಳಲ್ಲಿ ಸಂಸ್ಕೃತದ ಶುಕ್ಲ ‘ಬಿಳಿ’ ಗುಣಪದವನ್ನು (೬ಕ) ವಾಕ್ಯದಲ್ಲಿ ಬಂದಿರುವ ಘಲ ‘ಹಣ್ಣಿ’ ನಾಮಪದದ ಹಾಗೆಯೇ ಬಳಸಲಾಗಿದೆ.
ಅದು (೬ಬಿ) ವಾಕ್ಯದಲ್ಲಿ ದ್ವಿತೀಯ ವಿಭಕ್ತಿ ಪ್ರತ್ಯಯದೊಂದಿಗೆ ಮತ್ತು (೬ಗ)
ವಾಕ್ಯದಲ್ಲಿ ಚತುರ್ಥಿಯ ವಿಭಕ್ತಿ ಪ್ರತ್ಯಯದೊಂದಿಗೆ ಸ್ವತಂತ್ರವಾಗಿ, ಎಂದರೆ ಘಲ
ಎಂಬುದರ ಆಧಾರವಿಲ್ಲದೆ, ಒಳಕೆಯಾಗಿದೆ.

ಆದರೆ ಈ (೬ಬಿ-ಗ) ವಾಕ್ಯಗಳ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳಲ್ಲಿ
ಬಿಳಿ ಗುಣಪದಕ್ಕೆ ಆ ರೀತಿ ವಿಭಕ್ತಿ ಪ್ರತ್ಯಯಗಳನ್ನು ನೇರವಾಗಿ ಸೇರಿಸಲು
ಸಾಧ್ಯವಾಗಿಲ್ಲ. ಮೊದಲಿಗೆ ಅವಕ್ಕೆ ಸರ್ವಾನಾಮ ಪ್ರತ್ಯಯಗಳನ್ನು ಇಲ್ಲವೇ
ಸರ್ವಾನಾಮಗಳನ್ನು (ದು ಇಲ್ಲವೇ ಅವನು ಎಂಬುದನ್ನು) ಸೇರಿಸಿ ಅನಂತರ
ವಿಭಕ್ತಿ ಪ್ರತ್ಯಯಗಳನ್ನು ಸೇರಿಸಬೇಕಾಗಿದೆ. ಕನ್ನಡದ ಗುಣಪದಗಳು ನಾಮಪದ
ಗಳಿಗಂತ ಭಿನ್ನವಾದವುಗಳು ಎಂಬ ವಿಷಯ ಇದರಿಂದಲೂ ಸ್ವಷ್ಟವಾಗುತ್ತದೆ.

ಕನ್ನಡದ ಗುಣಪದಗಳಲ್ಲಿ ಕೆಲವನ್ನು ಉದ್ದರಿಸ್ತೂ, ಅಗಲ-ಸಪ್ತಾರ, ಎತ್ತರ-ತನ್ನ, ದಷ್ಟ-ತೋಚು, ದೂಡ್ಯ-ಚೀಕ್ಕು, ಬಿಸಿ-ತಂಜು, ಭಾರ-ಹನುರ, ಎಂಬಂತಹ ಜೋಡಿಗಳಾಗಿ ಸೇರಿಸಿ ಹೇಳಲು ಸಾಧ್ಯವಿದೆ. ಈ ಜೋಡಿಗಳಲ್ಲಿ ಹೊದಲನೆಯದನ್ನು ಮಾತ್ರ ನಾಮಪದವಾಗಿ ಬಳಸಲು ಸಾಧ್ಯವಿದ್ದು, ಅದು ಆ ಜೋಡಿಯ ಒಟ್ಟು ಅಥವಾನ್ನು ಸೂಚಿಸಬಲ್ಲದು.

- (೨ಕ) ಈ ರೋಡೆಯ ಎತ್ತರ ಅರು ಅಡಿ
- (೨ಬಿ) *ಈ ರೋಡೆಯ ತನ್ನ ಏರಡು ಅಡಿ
- (೩ಕ) ವೇಲೆ ಇರುವ ಯಾದ್ಯ ಉದ್ದ ಅರು ಅಡಿ
- (೩ಬಿ) *ವೇಲೆ ಇರುವ ಯಾದ್ಯ ರಿಷ್ಟ ಏರಡು ಅಡಿ

(೪ಕ) ವಾಕ್ಯದಲ್ಲಿ ಎತ್ತರ ಗುಣಪದ ನಾಮಪದವಾಗಿ ಬಳಕೆಯಾಗಿದೆ. ಗೋಡೆ ತಗ್ಗಿದ್ದರೂ ಎತ್ತರವಾಗಿದ್ದರೂ ಅದರ ಅಳತೆಯನ್ನು ತಿಳಿಸಲು ಎತ್ತರ ಪದವಿರುವ (೪ಬಿ) ವಾಕ್ಯವನ್ನೇ ಬಳಸಲು ಸಾಧ್ಯ ಎಂಬುದನ್ನು ಗಮನಿಸಬಹುದು.

ಇದಕ್ಕೆ ಬದಲು ರಿಷ್ಟ ಪದವನ್ನು ಬಳಸಿರುವ (೪ಬಿ) ವಾಕ್ಯ ಸರಿಯಲ್ಲ ಎಂಬುದನ್ನೂ ಗಮನಿಸಬಹುದು. (೪ಕ-ಬಿ) ವಾಕ್ಯಗಳಲ್ಲಾ ಹೀಗೆಯೇ.

ಇದಲ್ಲದೆ ಕನ್ನಡದಲ್ಲಿ ನಾಮಪದಗಳೊಂದಿಗೆ ‘ಹೊದಲಾದ’ ಎಂಬ ಅಥವಾನ್ನು ಕೊಡುವುದಕ್ಕಾಗಿ ಅಪ್ಪಾಗಳ ಪ್ರತಿಧ್ವನಿಯ ಹಾಗೆ ಕಾಣಿಸುವ ಪದವೊಂದನ್ನು ಸೇರಿಸಿ ಹೇಳಲು ಸಾಧ್ಯವಿದೆ. ಆದರೆ, ಗುಣಪದಗಳೊಂದಿಗೆ ಅಂತಹ ಪದವನ್ನು ಸೇರಿಸಿ ಹೇಳಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಈ ಪ್ರತಿಧ್ವನಿಸುವ ಪದ ಕನ್ನಡದಲ್ಲಿ ಗೂರುವಿಂದ ತೋಡಗುತ್ತದೆ.

- (೫ಕ) ನಿಮ್ಮ ದೋಡ್ಮು ರಿಷ್ಟಮ್ಮ ಎಲ್ಲಿ ಬಂದಿದಾರ್
- (೫ಬಿ) ಅವರು ಮನೆ ರಿನೆ ಎಲ್ಲಿ ಕಳೆದುಕೊಂಡಿದಾರ್
- (೫ಗ) *ಅವನು ತನ್ನ ಚೀಕ್ಕ ರಿಕ್ಕ ಮನೊಯನ್ನು ಮಾರಿದಾರ್ನೆ

(೬ಕ) ವಾಕ್ಯದಲ್ಲಿ ದೋಡ್ಮು ನಾಮಪದದೊಂದಿಗೆ ಅದರ ಪ್ರತಿಧ್ವನಿಯ ಹಾಗೆ ಕಾಣಿಸುವ ರಿಷ್ಟಮ್ಮ ಎಂಬುದನ್ನು ಸೇರಿಸಿ ಹೇಳಲು ಸಾಧ್ಯವಾಗಿದೆ. ಇದೇ ರೀತಿಯಲ್ಲಿ (೬ಬಿ) ವಾಕ್ಯದಲ್ಲಿ ಮನೆ ನಾಮಪದದೊಂದಿಗೆ ರಿನೆ ಎಂಬುದನ್ನು ಸೇರಿಸಿ ಹೇಳಲು ಸಾಧ್ಯವಾಗಿದೆ.

ಆದರೆ (೬ಗ)ದಲ್ಲಿ ಚೀಕ್ಕ ಗುಣಪದದೊಂದಿಗೆ ಅದರ ಪ್ರತಿಧ್ವನಿಯ ಹಾಗೆ ಕಾಣಿಸುವ ರಿಕ್ಕ ಎಂಬುದನ್ನು ಸೇರಿಸಿ ಹೇಳಲು ಪ್ರಯತ್ನಿಸಿದರಿಂದಾಗಿ ಆ ವಾಕ್ಯ ಸರಿಯಿಲ್ಲವೆಂದು ಅನಿಸುತ್ತದೆ.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಷ್ಟುಕರ್ತೃ

ನಾಮಪದವೀಂದರ ಅರ್ಥಕ್ಕೆ ಒಂದು ನಿಶ್ಚಯವಾದ ಗುಣಧರ್ಮವನ್ನು ಸೇರಿಸುವುದರ ಮೂಲಕ ಅದರ ವ್ಯಾಖ್ಯಾಯನ್ನು ಕಡಿಮೆ ಮಾಡುವುದೇ ಗುಣ ಪದಗಳ ಮುಖ್ಯ ಕೆಲಸ. ‘ಮೊದಲಾದ’ ಎಂಬ ಅರ್ಥವನ್ನು ಕೊಡುವ ಪ್ರತಿ ಧ್ವನಿಸುವ ಪದಗಳನ್ನು ಅವುಗಳೊಂದಿಗೆ ಸೇರಿಸಿ ಹೇಳಿದಲ್ಲಿ ಅವು ಸೂಚಿಸುವ ಅರ್ಥ ಅನಿಶ್ಚಯವಾಗಿಬಿಡುತ್ತದೆ ಮತ್ತು ಇದರಿಂದಾಗಿ ಅವುಗಳ ಮುಖ್ಯ ಕೆಲಸಕ್ಕೆ ಅಡ್ಡಿಯಾಗುತ್ತದೆ.

ಕನ್ನಡದಲ್ಲಿ ಪ್ರತಿಧ್ವನಿಸುವ ಪದಗಳನ್ನು ಗುಣಪದಗಳೊಂದಿಗೆ ಬಳಸಲು ಸಾಧ್ಯವಾಗದಿರುವುದಕ್ಕೆ ಅವು ಸೂಚಿಸುವ ಈ ಅನಿಶ್ಚಯತೆಯೇ ಮುಖ್ಯ ಕಾರಣ.

ನಾಮಪದಗಳು ಮತ್ತು ಗುಣಪದಗಳು ಕನ್ನಡದಲ್ಲಿ ಬೇರೆ ಬೇರೆ ವರ್ಗಗಳಿಗೆ ಸೇರುತ್ತವೇಯೆಂಬುದಕ್ಕೆ ಮೇಲಿನ ಎರಡು ವ್ಯತ್ಯಾಸಗಳೂ ಆಧಾರವಾಗಿ ಬಲ್ಲವು.

ಇ.ಎ.೬ ಗುಣಪದಗಳ ಜಾಗ

ಸಂಸ್ಕೃತದಲ್ಲಿ ಗುಣಪದಗಳನ್ನು ಅವುಗಳ ವಿಶೇಷ್ಯದ ಮೊದಲೂ ಹೇಳಬಹುದು, ಅನಂತರವೂ ಹೇಳಬಹುದು. ಆದರೆ ಕನ್ನಡದಲ್ಲಿ ಅವನ್ನು ವಿಶೇಷ್ಯದ ಮೊದಲೇ ಹೇಳಬೇಕೆಂಬ ನಿಯಮವಿದೆ. ಅವನ್ನು ವಿಶೇಷ್ಯದ ಅನಂತರ ಹೇಳಿದಲ್ಲಿ ಆ ರಚನೆ ಒಂದು ನಾಮಪದಕಂತೆಯಾಗಿ ಉಳಿಯುವ ಬದಲು ವಾಕ್ಯವಾದೀತು.

ಉದಾಹರಣೆಗಾಗಿ ಸಂಸ್ಕೃತದಲ್ಲಿ ಕೃಷ್ಣಃ ಸರ್ವಃ ಎಂದರೂ ಸರ್ವಃ ಕೃಷ್ಣಃ ಎಂದರೂ ಅರ್ಥ ಒಂದೇ. ಅವೆರಡೂ ಪದಕಂತೆಗಳಾಗಿಯೇ ಉಳಿಯುತ್ತವೆ. ಆದರೆ ಕನ್ನಡದಲ್ಲಿ ಕರ್ತೃವ್ಯಾಪ್ತಿ ಎಂಬುದೊಂದು ಪದಕಂತೆ, ಮತ್ತು ಯಾವುದೂ ಕರ್ತೃವ್ಯಾಪ್ತಿ ಎಂಬುದೊಂದು ವಾಕ್ಯ. ಅವುಗಳ ನಡುವೆ ಅರ್ಥದಲ್ಲಿ ವ್ಯತ್ಯಾಸವಿದೆ.

ಮೇಲೆ (ಇ.ಎ.೬)ರಲ್ಲಿ ಸೂಚಿಸಿದ ಹಾಗೆ, ಸಂಸ್ಕೃತದಲ್ಲಿ ನಿಜಕ್ಕೂ ವಿಶೇಷಣ ಮತ್ತು ವಿಶೇಷಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲ ಎಂಬುದು ಈ ಉದಾಹರಣೆಯಿಂದಲೂ ಸ್ವಷ್ಟವಾಗುತ್ತದೆ. ಕೃಷ್ಣಃ ಸರ್ವಃ ಎಂಬ ಪದಕಂತೆಯಲ್ಲಿ ಬರುವ ಎರಡು ಪದಗಳಲ್ಲಿ ಯಾವುದನ್ನು ಬೇಕಿದ್ದರೂ ಸಂಸ್ಕೃತದಲ್ಲಿ ವಿಶೇಷಣವೆಂದು ಹೇಳಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಹಾಗಿಲ್ಲ. ಕರ್ತೃವ್ಯಾಪ್ತಿ ಎಂಬ ಪದಕಂತೆಯಲ್ಲಿ ಕರ್ತೃವ್ಯಾಪ್ತಿ ಎಂಬುದು ಮಾತ್ರವೇ ವಿಶೇಷಣವಾಗಬಲ್ಲದಲ್ಲದೆ ಯಾವುದೂ ವಿಶೇಷಣವಾಗಲಾರದು.

ಸಂಸ್ಕೃತದಲ್ಲಿ ಎರಡು ನಾಮಪದಗಳನ್ನು ಒಳಗೊಂಡಿ ಒಂದು ವಾಕ್ಯವನ್ನು ರಚಿಸಲು ಸಾಧ್ಯವಿದೆ. ಕನ್ನಡದಲ್ಲಿ ಇದು ಸಾಧ್ಯ. ಇಂತಹ ವಾಕ್ಯಗಳ ಮೂಲಕ ಆ ನಾಮಪದಗಳು ಸೂಚಿಸುವ ವ್ಯಕ್ತಿ ಇಲ್ಲವೇ ವಸ್ತುಗಳೆರಡೂ ಒಂದೇ ಎಂಬ ಅರ್ಥವನ್ನು ಈ ಎರಡು ಭಾಷೆಗಳಲ್ಲಾಗಿ ಸೂಚಿಸಬಹುದು.

ಆದರೆ, ಸಂಸ್ಕೃತದಲ್ಲಿ ಇಂತಹ ವಾಕ್ಯಗಳನ್ನು ನಾಮಪದಗಳ ಬದಲು ಗುಣಪದವನ್ನು ಬಳಸಿಯೂ ರಚಿಸಲು ಸಾಧ್ಯವಿದೆ, ಮತ್ತು ಹೀಗೆ ರಚಿಸಿದ ವಾಕ್ಯಗಳು ನಾಮಪದಗಳನ್ನು ಬಳಸಿ ರಚಿಸಿದ ವಾಕ್ಯಗಳಿಗಂತೆ ಯಾವ ರೀತಿಯಲ್ಲಿಯೂ ಭಿನ್ನವಾಗಿರುವುದಿಲ್ಲ.

(೧೦ಕ) ರಾಮುಃ ಅಧ್ಯಾತ್ಮರೇಖಾ
‘ರಾಮ ಅಧ್ಯಾತ್ಮ’

(೧೦ಬಿ) ರಾಮುಃ ಕೃಷ್ಣಃ
‘ಅವನು ಕವ್ಯ’

ರಾಮ ನಾಮಪದದೊಂದಿಗೆ (೧೦ಕ)ದಲ್ಲಿ ಅಧ್ಯಾತ್ಮರೇಖಾ ಎಂಬ ಇನ್ನೊಂದು ನಾಮಪದದ ಬಳಕೆಯಾಗಿದೆ ಆದರೆ (೧೦ಬಿ)ದಲ್ಲಿ ಅದರೊಂದಿಗೆ ಕೃಷ್ಣ ಗುಣಪದದ (ಗುಣಪದದ ಅಥವಾವಿರುವ ನಾಮಪದದ) ಬಳಕೆಯಾಗಿದೆ. ಸಂಸ್ಕೃತದಲ್ಲಿ ಈ ಎರಡು ರೀತಿಯ ವಾಕ್ಯಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲ.

ಆದರೆ ಕನ್ನಡದಲ್ಲಿ ಈ ರೀತಿ ಗುಣಪದಗಳನ್ನು ಬಳಸಿ ರಚಿಸಿದ ವಾಕ್ಯಗಳು ನಾಮಪದಗಳನ್ನು ಬಳಸಿ ರಚಿಸಿದ ವಾಕ್ಯಗಳಿಗಂತೆ ಭಿನ್ನವಾಗಿರುತ್ತವೆ. ಉದಾ ಹರಣೆಗಾಗಿ ಕೆಳಗೆ ಕೊಟ್ಟಿರುವ ಮೂರು ವಾಕ್ಯಗಳನ್ನು ಹೊರೆಲೆಸಿ ನೋಡಬಹುದು.

(೧೧ಕ) ಅಲ್ಲಿರುವ ಯಾ ಗುಲಾಬಿ

(೧೧ಬಿ) ಅಲ್ಲಿರುವ ಯಾ ಬಿಳಿದು

(೧೧ಗ) ಅಲ್ಲಿರುವ ಯಾ ಬಿಳಿ

(೧೧ಕ) ವಾಕ್ಯದಲ್ಲಿ ಅಲ್ಲಿರುವ ಯಾ ನಾಮಪದಕಂತೆಯೊಂದಿಗೆ ಗುಲಾಬಿ ನಾಮಪದ ಬಂದಿದೆ ಮತ್ತು (೧೧ಬಿ)ದಲ್ಲಿ ಅದೇ ನಾಮಪದಕಂತೆಯೊಂದಿಗೆ ಬಿಳಿ ಗುಣಪದದ ಬಿಳಿದು ನಾಮರೂಪ ಬಂದಿದೆ.

ಆದರೆ (೧೧ಗ) ವಾಕ್ಯದಲ್ಲಿ ಅದೇ ನಾಮಪದಕಂತೆಯೊಂದಿಗೆ ಬಿಳಿ ಗುಣ ಪದ ಯಾವ ಪ್ರತ್ಯೇಕವೂ ಸೇರದೆ ನೇರವಾಗಿ ಗುಣಪದ ರೂಪದಲ್ಲೇ ಬಂದಿದೆ.

ಈ ರೀತಿ ನಾಮಪದಕಂತೆಯೊಂದಿಗೆ ಇನ್ನೊಂದು ನಾಮಪದವನ್ನು ಇಲ್ಲವೇ ಗುಣಪದದ ನಾಮರೂಪವನ್ನು ಬಳಸುವುದಕ್ಕೂ ಗುಣಪದವನ್ನೇ ಸೇರವಾಗಿ ಬಳಸುವುದಕ್ಕೂ ನಡುವೆ ಕನ್ನಡದಲ್ಲಿ ವ್ಯತ್ಯಾಸವಿದೆ. ಈ ಎರಡು ರೀತಿಯ ವಾಕ್ಯ

ಕನ್ನಡಕ್ಕೆ ಬೇಕು ಕನ್ನಡದ್ದೇ ಹ್ಯಾಕೆರ್ಜಿ
ಗಳನ್ನು ಅಲ್ಲಿಗಳೆಂಬೆಕಿದ್ದಲ್ಲಿ ಎರಡು ಬೇರೆ ಬೇರೆ ವಿಧಾನಗಳನ್ನು ಬಳಸ
ಬೇಕಾಗುತ್ತದೆ ಎಂಬುದರಿಂದ ಈ ವಿಷಯ ಸ್ಪಷ್ಟವಾಗುತ್ತದೆ.

ನಾಮಪದಕಂತೆಯೋಂದಿಗೆ ಇನ್ನೊಂದು ನಾಮಪದವನ್ನು ಇಲ್ಲವೇ ಗುಣ
ಪದದ ನಾಮರೂಪವನ್ನು ಬಳಸಿ ರಚಿಸಿದ (ಗಳಕ) ಮತ್ತು (ಗಳಬಿ) ವಾಕ್ಯ
ಗಳನ್ನು ಅಲ್ಲಿಗಳೆಂಬೆಕಿದ್ದಲ್ಲಿ ಅಲ್ಲಿ ಪದವನ್ನು ಬಳಸಬೇಕಾಗುತ್ತದೆ, ಮತ್ತು
ನಾಮಪದಕಂತೆಯೋಂದಿಗೆ ನೇರವಾಗಿ ಒಂದು ಗುಣಪದವನ್ನು ಬಳಸಿ ರಚಿಸಿದ
(ಗಳಗ) ವಾಕ್ಯವನ್ನು ಅಲ್ಲಿಗಳೆಂಬೆಕಿದ್ದಲ್ಲಿ ಇಲ್ಲಿ ಪದವನ್ನು ಬಳಸಬೇಕಾಗು
ತ್ತದೆ.

- (ಗಳಕ) ಅಲ್ಲಿರುವ ಯಾ ಗುಳಾಬಿ ಅಲ್ಲಿ
- (ಗಳಬಿ) ಅಲ್ಲಿರುವ ಯಾ ಬಿಳಿದು ಅಲ್ಲಿ
- (ಗಳಗ) ಅಲ್ಲಿರುವ ಯಾ ಬಿಳಿ ಇಲ್ಲಿ

ಈ ವಿಷಯದಲ್ಲಿ ಗುಣಪದವನ್ನು ಬಳಸಿರುವ ಮೂರನೇಯ (ಗಳಗ) ವಾಕ್ಯ
ಕ್ರಿಯಾಪದಗಳನ್ನು ಬಳಸಿರುವ ವಾಕ್ಯಗಳ ಹಾಗೆಯೇ ಇದೆ; ಯಾಕೆಂದರೆ,
ನಾಮಪದ(ಕಂತೆ)ಯೋಂದಿಗೆ ಒಂದು ಕ್ರಿಯಾಪದವನ್ನು ಬಳಸಿರುವ ವಾಕ್ಯವನ್ನು
ಅಲ್ಲಿಗಳೆಂಬೆಕಿದ್ದರೂ ಕನ್ನಡದಲ್ಲಿ ಇಲ್ಲಿ ಪದವನ್ನೇ ಬಳಸಬೇಕಾಗುತ್ತದೆ.

- (ಗಳಕ) ಅವನು ಮನೆಗೆ ಝೋಳಿದ
- (ಗಳಬಿ) ಅವನು ಮನೆಗೆ ಝೋಳಿದಲಿಲ್ಲ

ಮೇಲಿನ ವಿಷಯ ನಾಮಪದಗಳಿಗೂ ಗುಣಪದಗಳಿಗೂ ನಡುವೆ ಕನ್ನಡದಲ್ಲಿ
ಇರುವ, ಮತ್ತು ಸಂಸ್ಕೃತದಲ್ಲಿ ಇಲ್ಲಿದಿರುವ ಇನ್ನೊಂದು ವ್ಯತ್ಯಾಸವನ್ನೂ
ತೋರಿಸಿಕೊಡುತ್ತದೆ.

ಅದೇನೆಂದರೆ, ಸಂಸ್ಕೃತದಲ್ಲಿ ಎಲ್ಲಾ ರೀತಿಯ ವಾಕ್ಯಗಳನ್ನೂ ನ ಪದವನ್ನು
ಬಳಸುವುದರ ಮೂಲಕ ಅಲ್ಲಿಗಳೆಂಬಲ್ಲಿ ಸಾಧ್ಯವಿದೆ. ಕನ್ನಡದ ಹಾಗೆ ನಾಮಪದ,
ಕ್ರಿಯಾಪದ ಮತ್ತು ಗುಣಪದಗಳ ನಡುವೆ ಈ ವಿಷಯದಲ್ಲಿ ವ್ಯತ್ಯಾಸ ಇಲ್ಲ.

- (ಗಳಕ) ಮಾರಂ ನ ಕಶ್ಚಿದ್ ಅಪಶ್ಯತ್
‘ನನ್ನನ್ನ ಯಾರೂ ನೋಡಲಿಲ್ಲ’
- (ಗಳಬಿ) ಸಃ ನ ಅಧಾರ್ಯಭರಃ
‘ಅವನು ಅಧಾರ್ಯಪಕಂಲ್ಲ’
- (ಗಳಗ) ಸಃ ನ ಕೃಷ್ಣಃ

‘ಅವನು ಕಪ್ಪಲ್ಲ/ ಅವನು ಕಪ್ಪಿಲ್ಲ’

ಮೇಲಿನ ಮೂರು ವಾಕ್ಯಗಳಲ್ಲಿ ನಿಷೇಧಾರ್ಥವನ್ನು ಸೂಚಿಸಲು ಸಂಸ್ಕೃತದಲ್ಲಿ ನ ಎಂಬ ಒಂದೇ ಒಂದು ಪದದ ಬಳಕೆಯಾಗಿದೆ. ಆದರೆ ಕನ್ನಡದ ಮೊದಲನೇಯ (ಗಳಕ) ವಾಕ್ಯದಲ್ಲಿ ಇಲ್ಲಿ ಪದ ಬಳಕೆಯಾಗಿದೆ ಮತ್ತು ಏರಡನೇಯ (ಗಳಬಿ) ವಾಕ್ಯದಲ್ಲಿ ಇಲ್ಲಿ ಪದ ಬಳಕೆಯಾಗಿದೆ.

ಮೂರನೇಯ (ಗಳಗ) ವಾಕ್ಯದಲ್ಲಿ ಇಲ್ಲಿ ಮತ್ತು ಅಲ್ಲಿ ಎಂಬವುಗಳಲ್ಲಿ ಯಾವುದನ್ನು ಬೇಕಿದ್ದರೂ ಬಳಸಲು ಸಾಧ್ಯವಿದ್ದ ಅವು ಬೇರೆ ಬೇರೆ ಅರ್ಥಗಳನ್ನು ಕೊಡುತ್ತವೆ.

ಸಂಸ್ಕೃತದಲ್ಲಿ ನಾಮಪದ-ಗುಣಪದ ವ್ಯತ್ಯಾಸವಿಲ್ಲವಾದ ಕಾರಣ, ಇಂತಹ ಸಾಧ್ಯತೆಗಳಿಲ್ಲ.

ಇ.೨.೨ ತಾರತಮ್ಯ ಸೂಚನೆ

ತಾರತಮ್ಯವನ್ನು ಸೂಚಿಸುವುದಕ್ಕಾಗಿ ಸಂಸ್ಕೃತದಲ್ಲಿ ತರ ಮತ್ತು ತಮ ಪ್ರತ್ಯೇಯ ಗಳನ್ನಾಗಲೀ ಇಲ್ಲವೇ ಈಯ ಮತ್ತು ಇಷ್ಟ ಪ್ರತ್ಯೇಯಗಳನ್ನಾಗಲೀ ಬಳಸುವ ಕ್ರಮವಿದೆ. ಇವನ್ನು ಗುಣಪದಗಳೊಂದಿಗೂ (ಗುಣಧರ್ಮವನ್ನು ಸೂಚಿಸುವ ಪದಗಳೊಂದಿಗೂ) ಬಳಸಬಹುದು ನಾಮಪದಗಳೊಂದಿಗೂ ಬಳಸಬಹುದು.

(ಗಳಕ)	ಶ್ರೀಯಃ	ಪ್ರೇಯಃ	ಪ್ರೇಷಃ
(ಗಳಬಿ)	ಸ್ರುತ್ರಾ	ಸ್ರುಜೀಯಃ	ಸ್ರುಜಿಷ್ಟಃ

ಈಯ ಮತ್ತು ಇಷ್ಟ ಪ್ರತ್ಯೇಯಗಳನ್ನು (ಗಳಕ)ದಲ್ಲಿ ಶ್ರೀಯ ಗುಣಪದ ದೊಂದಿಗೆ ಬಳಸಲಾಗಿದೆ ಮತ್ತು (ಗಳಬಿ)ದಲ್ಲಿ ಸ್ರುತ್ರಾ ‘ಮಾಲೆ’ ನಾಮಪದ ದೊಂದಿಗೆ ಬಳಸಲಾಗಿದೆ. ಸ್ರುಜೀಯ ಎಂದರೆ ಜಾಸ್ತಿ ಮಾಲೆಗಳನ್ನು ಹಾಕಿರುವವ ನೆಂದು ಮತ್ತು ಸ್ರುಜಿಷ್ಟ ಎಂದರೆ ಎಲ್ಲಾರಿಗಿಂತಲೂ ಜಾಸ್ತಿ ಮಾಲೆಗಳನ್ನು ಹಾಕಿರುವವನೆಂದು ಅರ್ಥ ಬರುತ್ತದೆ. ಇಂತಹದೇ ಬಳಕೆಯನ್ನು ಕೇಳಿನ ವಾಕ್ಯಗಳಲ್ಲಿಯೂ ಕಾಣಬಹುದು.

(ಗಳಕ) ಗೋವಿಂದಾದ್ ರಾವೋಽ ವಿಧತ್ತುರಃ
‘ಗೋವಿಂದನಿಗಿಂತ ರಾಮ ಜಾಸ್ತಿ ವಿದ್ಯಾಂಸ’

(ಗಳಬಿ) ತಂ ಅಶ್ವತಮಂ ವಿಜಾಷಾಯ ಅಧಿರೂಢಃ
‘ಅದು ಕುದುರೆಗಳಲ್ಲಿಲ್ಲ ಅತ್ಯಂತ ಶೈಷ್ಟ ಎಂದು ತಿಳಿದು ಹತ್ತಿದ’

ಕನ್ನಡಕ್ಕೆ ಬೇಕು ಕನ್ನಡದ್ದೇ ಏಷ್ಟುಕೆರೆಣ

ತಮು ಪ್ರತ್ಯೇಯ (೧೯೬೫) ವಾಕ್ಯದಲ್ಲಿ ವಿದ್ವತ್ತಾ ಗುಣಪದದೊಂದಿಗೂ (೧೯೬೬) ವಾಕ್ಯದಲ್ಲಿ ಅಶ್ವ ‘ಕುದುರೆ’ ನಾಮಪದದೊಂದಿಗೂ ಬಂದಿರುವುದನ್ನು ಗಮನಿಸಬಹುದು.

ಕನ್ನಡದಲ್ಲಿ ಈ ರೀತಿ ತರ-ತಮಾಧರಣಗಳನ್ನು ಕೊಡುವ ಪ್ರತ್ಯೇಯಗಳಲ್ಲಿ ವಾದರೂ, ಬಿಂಜ, ಬಾರಿಗೆ, ಬಳ್ಳಿ, ಮೊದಲಾದ ಕೆಲವು ವಿಶೇಷಣಗಳನ್ನು ಅಂತಹದೇ ಅಥವ ಬರುವ ಹಾಗೆ ಬಳಸಲು ಸಾಧ್ಯವಿದೆ. ಆದರೆ ಈ ಪದಗಳನ್ನು ಗುಣಪದಗಳೊಂದಿಗೆ ಮಾತ್ರ ಬಳಸಲು ಸಾಧ್ಯವಿದೆಯಲ್ಲದೆ ನಾಮಪದಗಳೊಂದಿಗೆ ಬಳಸಲು ಸಾಧ್ಯವಾಗುತ್ತದೆ.

ಕನ್ನಡದ ಕೆಲವು ಪ್ರಭೇದಗಳಲ್ಲಿ ಆ ರೀತಿ ಬಳಸಲು ಸಾಧ್ಯವಿದ್ದರೂ, ಅಂತಹ ನಾಮಪದಗಳ ಮೂಲಕ ಗುಣಪದವೋಂದರ ಅಥವ ಧ್ವನಿತವಾಗುತ್ತದೆ. ತುಲನಾತ್ಮಕ ವಾಕ್ಯಗಳಲ್ಲಿ ಹೀಗೆಯೇ.

(೧೯೬೫) ಅವನು ನನಗಿಂತ ದೊಡ್ಡ

(೧೯೬೬) ಅವನು ನನಗಿಂತ ತಮ್ಮ

ಕರಾವಳಿಯ ಕನ್ನಡದಲ್ಲಿ ಬಳಕೆಯಾಗುವ (೧೯೬೬) ವಾಕ್ಯದಲ್ಲಿ ತಮ್ಮ ನಾಮಪದವನ್ನು ಹೊಲಿಕೆಯ ಅಥವದಲ್ಲಿ ಬಳಸಲಾಗಿದೆಯಾದರೂ ಆ ವಾಕ್ಯದಲ್ಲಿ ಅದಕ್ಕೆ ‘ಚಿಕ್ಕವನು’ ಎಂಬುದಾಗಿ ಒಂದು ಗುಣಪದದ ಅಥವವಿದೆ.

ಕನ್ನಡದಲ್ಲಿ ಗುಣಪದಗಳು ಯಾವುದಾದರೂ ಒಂದು ಗುಣಧರ್ಮವನ್ನು ಮಾತ್ರ ಸೂಚಿಸುತ್ತವೆ. ಆದರೆ ನಾಮಪದಗಳು ಇದಕ್ಕೆ ವಿರುದ್ಧವಾಗಿ ಹಲವಾರು ಗುಣಧರ್ಮಗಳನ್ನು ಸೂಚಿಸುತ್ತವೆ. ಬಿಂಜ, ಬಳ್ಳಿ ಮೊದಲಾದ ತರ-ತಮಾಧರಣಗಳನ್ನು ಕೊಡುವ ವಿಶೇಷಣಗಳನ್ನು ಬಳಸಬೇಕಿದ್ದಲ್ಲಿ ಅವುಗಳ ವಿಶೇಷವಾಗಿ ಬರುವ ಪದ ಒಂದಕ್ಕಿಂತ ಜಾಸ್ತಿ ಗುಣಧರ್ಮಗಳನ್ನು ಸೂಚಿಸುತ್ತಿರಬಾರದಿಂಬ ನಿಯಮ ಕನ್ನಡದಲ್ಲಿದೆ. ಹಾಗಾಗಿ, ಕನ್ನಡದಲ್ಲಿ ಅವನ್ನು ಗುಣಪದಗಳೊಂದಿಗೆ ಮಾತ್ರ ಬಳಸಲು ಸಾಧ್ಯವಾಗುತ್ತದೆ.

ಸಂಕ್ಷೇಪದಲ್ಲಿ ನಾಮಪದ ಮತ್ತು ಗುಣಪದಗಳೇರಡೂ ಒಂದೇ ಪದವರ್ಗದಲ್ಲಿ ಬರುವುವಾದ ಕಾರಣ, ತರ-ತಮು ಪ್ರತ್ಯೇಯಗಳನ್ನು ಬಳಸುವ ವಿಷಯದಲ್ಲಿ ಕನ್ನಡದಲ್ಲಿರುವಂತಹ ನಿಬಂಧ ಆ ಭಾಷೆಯಲ್ಲಿಲ್ಲ.

೩.೨.೫ ಕೃದಂತಗಳ ಬಳಕೆ

ಕನ್ನಡದಲ್ಲಿ ತಯಾರಿಸಬಹುದಾದ ಕೃಯಾಪದಗಳ ಕೃದಂತ ರೂಪಗಳೆಲ್ಲ ನಾಮಪದಗಳ ವಿಶೇಷಣಗಳಾಗಿ ಮಾತ್ರವೇ ಬರಬಲ್ಲವು. ಉದಾಹರಣೆಗಾಗಿ, ಮಾಡು ಕೃಯಾಪದದ ಮಾಡಿದ, ಮಾಡುವ, ಮತ್ತು ಮಾಡದ ಎಂಬ ರೂಪಗಳು

ಮಾಡಿದ ಕೆಲಸ, ಮಾಡುವ ಕೆಲಸ, ಮಾಡದ ಕೆಲಸ ಎಂಬಂತಹ ಪದಕಂತೆ ಗಳಲ್ಲಿ ಮಾತ್ರ ಬರಬಲ್ಲವು.

ಆದರೆ ಸಂಸ್ಕೃತದಲ್ಲಿ ತಯಾರಿಸಬಹುದಾದ ಕೃದಂತ ರೂಪಗಳೆಲ್ಲ ನಾಮ ಪದಗಳಾಗಿದ್ದ ಅವು ಸ್ವತೆಂತ್ರವಾಗಿಯೂ ಬರಬಲ್ಲವು ಮತ್ತು ಬೇರೆ ನಾಮಪದಗಳ ವಿಶೇಷಣಗಳಾಗಿಯೂ ಬರಬಲ್ಲವು (ಗಳಕ-ಎ ಮತ್ತು ಗಳ-ಎ ನೋಡಿ).

ಇದಲ್ಲದೆ ಕೃದಂತಗಳು ಈ ರೀತಿ ನಾಮಪದಗಳ ವಿಶೇಷಣಗಳಾಗಿ ಬರುವಾಗ ಅವುಗಳೊಂದಿಗೆ ಆ ನಾಮಪದಗಳ ವಿಭಕ್ತಿ ಪ್ರತ್ಯೇಯಗಳೂ ಬರಬೇಕೆಂಬ ನಿಯಮ ಸಂಸ್ಕೃತದಲ್ಲಿದೆ. ವಿಭಕ್ತಿ ಪ್ರತ್ಯೇಯ ಬಾರದಿದ್ದಲ್ಲಿ ಅವು ಆ ನಾಮಪದದೊಂದಿಗೆ ಸೇರಿ ಜೋಡುಪಡಿಸುತ್ತಿರುತ್ತವೆ.

ಆದರೆ ಕನ್ನಡದಲ್ಲಿ ಕೃದಂತಗಳು ನಾಮಪದಗಳ ವಿಶೇಷಣಗಳಾಗಿ ಬಂದಾಗ ಅವುಗಳೊಂದಿಗೆ ಸಂಸ್ಕೃತದ ಹಾಗೆ ವಿಭಕ್ತಿ ಪ್ರತ್ಯೇಯಗಳನ್ನು ಸೇರಿಸಲು ಸಾಧ್ಯವಾಗದು.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ (ಗಳಕ-ಎ) ಸಂಸ್ಕೃತ ವಾಕ್ಯಗಳನ್ನು ಅವುಗಳ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳೊಂದಿಗೆ ಹೋಲಿಸಿ ನೋಡಬಹುದು.

(ಗಳಕ) ಅಣಂ ಏಕಂ ಭರ್ಗಂ ಷಟಂ ದೃಷ್ಟಿವಾನಾ
‘ನಾನು ಒಂದು ಒಡೆದ ಕೊಡವನ್ನು ನೋಡಿದೆ’

(ಗಳಎ) ಅಣಂ ಏಕಂ ಭರ್ಗಷಟಂ ದೃಷ್ಟಿವಾನಾ
‘ನಾನು ಒಂದು ಒಡೆದ ಕೊಡವನ್ನು ನೋಡಿದೆ’

(ಗಳಕ) ಸಂಸ್ಕೃತ ವಾಕ್ಯದಲ್ಲಿ ಭರ್ಗು ‘ಒಡೆದ’ ಕೃದಂತ ಆದರ ವಿಶೇಷ ವಾಗಿರುವ ಫಣ ‘ಕೊಡ’ ಎಂಬುದರ ಹಾಗೆ ದ್ವಿತೀಯಾ ವಿಭಕ್ತಿ ಪ್ರತ್ಯೇಯದೊಂದಿಗೆ ಬಂದಿದೆ. (ಗಳಎ) ವಾಕ್ಯದಲ್ಲಿ ಈ ವಿಭಕ್ತಿ ಪ್ರತ್ಯೇಯ ಲೋಪಗೊಂಡಿದ್ದು, ಭರ್ಗು ಕೃದಂತವು ಮುಂದಿರುವ ನಾಮಪದದೊಂದಿಗೆ ಸೇರಿ ಭರ್ಗುಷಟ್ಟಿಒಡೆದ ಕೊಡ’ ಎಂಬ ಜೋಡುಪಡವಾಗಿ ಬಂದಿದೆ.

ಆದರೆ ಈ ಎರಡೂ ವಾಕ್ಯಗಳ ಕನ್ನಡ ಅನುವಾದಗಳಲ್ಲಿ ಕೃದಂತ ಪದ (ಒಡೆದ ಎಂಬುದು) ಒಂದೇ ರೂಪದಲ್ಲಿ ವಿಭಕ್ತಿ ಪ್ರತ್ಯೇಯವಿಲ್ಲದೆ ಬಂದಿದೆ. ನಿಜಕ್ಕೂ ಕನ್ನಡದಲ್ಲಿ ಕೃದಂತಗಳಿಗೆ ನೇರವಾಗಿ ವಿಭಕ್ತಿ ಪ್ರತ್ಯೇಯಗಳನ್ನು ಸೇರಿಸಿ ಹೇಳಲು ಸಾಧ್ಯವಾಗದು.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರಿ

ಸಂಸ್ಕೃತದ ಕೃದಂತಗಳು ನಾಮಪದಗಳಾಗಿರುವ ಕಾರಣ ಅವನ್ನು ಸ್ವತಂತ್ರವಾಗಿ, ಎಂದರೆ ಬೇರೆ ನಾಮಪದಗಳ ಆಧಾರವಿಲ್ಲದೆ, ವಾಕ್ಯಗಳಲ್ಲಿ ಬಳಸಲು ಸಾಧ್ಯವಿದೆ. ಆದರೆ ಕನ್ನಡದ ಕೃದಂತಗಳನ್ನು ವಿಶೇಷಣಗಳಾಗಿ ಮಾತ್ರ ಬಳಸಲು ಸಾಧ್ಯ.

ಅವನ್ನು ಸ್ವತಂತ್ರವಾಗಿ ಬಳಸಬೇಕಿದ್ದಲ್ಲಿ ಅವಕ್ಕೆ ಉದು ಪ್ರತ್ಯೇಯವನ್ನಾಗಲಿ ಇಲ್ಲವೇ ಅವನು, ಅವಜ್ಞಾ ವೊದಲಾದ ಸರ್ವನಾಮ(ಸರ್ವಪದ)ಗಳನ್ನಾಗಲಿ ಸೇರಿಸಿ ಹೇಳುವ ಅವಶ್ಯಕತೆಯಿದೆ. ನೇರವಾಗಿ ಅವಕ್ಕೆ ವಿಭಕ್ತಿ ಪ್ರತ್ಯೇಯಗಳನ್ನು ಸೇರಿಸಲು ಸಾಧ್ಯವಾಗದು.

- (ರೇಕ) ಅಂತಂ ಭರ್ಗುಂ ಅಹಶ್ಯಂ
‘ನಾನು ಒಡೆದುದನ್ನು ನೋಡಿದೆ’
- (ರೇಖ) ಅಂತಂ ಷಟಂ ಶುಬ್ರಾಂತಂ ಅಹಶ್ಯಂ
‘ನಾನು ಕೊಡ ಮಾಡುವವನನ್ನು ನೋಡಿದೆ’

(ರೇಕ-ಖ) ಸಂಸ್ಕೃತ ವಾಕ್ಯಗಳಲ್ಲಿ ಭರ್ಗು ‘ಒಡೆದ’ ಮತ್ತು ಶುಬ್ರನ್ ಮತ್ತು ಮಾಡುವ ಕೃದಂತಗಳು ನೇರವಾಗಿ ದ್ವಿತೀಯಾ ವಿಭಕ್ತಿಯೊಂದಿಗೆ (ಎಂದರೆ ಸ್ವತಂತ್ರವಾದ ನಾಮಪದಗಳಾಗಿ) ಬಂದಿವೆ.

ಆದರೆ ಅವುಗಳ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳಲ್ಲಿ ಭರ್ಗು ಮತ್ತು ಶುಬ್ರನ್ ಮತ್ತು ಮಾಡುವ ಕೃದಂತಗಳು ನೇರವಾಗಿ ದ್ವಿತೀಯಾ ವಿಭಕ್ತಿಯೊಂದಿಗೆ ಬಂದಿಲ್ಲ; ಇದಕ್ಕೆ ಬದಲು ಅವು ಅನುಕ್ರಮವಾಗಿ ಉದು ಪ್ರತ್ಯೇಯದೊಂದಿಗೆ ಮತ್ತು ಅವನು ಸರ್ವನಾಮ(ಸರ್ವಪದ)ದೊಂದಿಗೆ ಸೇರಿ, ಅನಂತರ ದ್ವಿತೀಯಾ ವಿಭಕ್ತಿ ಪ್ರತ್ಯೇಯವನ್ನು ಪಡೆದಿವೆ.

ಇ.೨ ಜೋಡುಪದಗಳ ರಚನೆ

ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಈ ರೀತಿ ಗುಣಪದಗಳ ವಿಭಜನೆಯಲ್ಲಿ ಕಾಣಿಸುವ ವ್ಯಾತಾಸದಿಂದಾಗಿ ಆ ಎರಡು ಭಾಷೆಗಳಲ್ಲಿ ಬಳಕೆಯಾಗುವ ಜೋಡುಪದಗಳ (ಸಮಸ್ತಪದಗಳ) ರಚನೆಯಲ್ಲಾ ಹಲವಾರು ವ್ಯಾತಾಸಗಳು ಕಾಣಿಸಿಕೊಳ್ಳುತ್ತವೆ.

ಕನ್ನಡ ವೈಯಾಕರಣಿಗಳಲ್ಲಿ ಹೆಚ್ಚಿನವರೂ ಸಂಸ್ಕೃತದ ಸಮಾಸಗಳನ್ನು ಯಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯೋಜಿಸುವರಾದ ಕಾರಣ, ಅವರು ಈ ವ್ಯಾತಾಸಗಳನ್ನು ಗಮನಿಸಲು ಶಕ್ತಿರಾಗಲಿಲ್ಲ. ಇದನ್ನು ಮುಂದೆ ಏದನೇ ಅಧ್ಯಾತ್ಮ

ದಲ್ಲಿ ವಿವರವಾಗಿ ಪರಿಶೀಲಿಸಲಿರುವೆಂಬಾದ ಕಾರಣ, ಇಲ್ಲಿ ಪದವಗಣಗಳಿಗೆ ಸಂಬಂಧಿಸಿರುವಂತಹ ಒಂದು ವ್ಯತ್ಯಾಸವನ್ನು ಮಾತ್ರವೇ ಸೂಚಿಸಲಾಗಿದೆ.

ಸಂಸ್ಕೃತದ ಸಮಾಸಗಳ ಒಳರಚನೆಯಲ್ಲಿ ನಾಮಪದ ಮತ್ತು ಗುಣಪದಗಳ ಬಳಕೆಯಲ್ಲಿ ವ್ಯತ್ಯಾಸ ಕಾಣಿಸುವುದಲ್ಲ. ಅದರಲ್ಲಿ ಬರುವ ಕರ್ಮಧಾರಯ ಮತ್ತು ತತ್ವರುಷ ಸಮಾಸಗಳಲ್ಲಿ ಹೊದಲನೆಯದು ಎರಡು ಪದಗಳ ನಡುವೆ ವಿಶೇಷಣ-ವಿಶೇಷ್ಯ ಸಂಬಂಧವನ್ನು ಮತ್ತು ರೆಡನೆಯದು ಬೇರೆ ಬೇರೆ ರೀತಿಯ ಇತರ ಸಂಬಂಧಗಳನ್ನು ಸೂಚಿಸುವುದೆಂದು ಕೆಲವರು ವಣಿಕಿಸಿರುವ ರೀತೆನೋ ನಿಜ.

ಆದರೆ, ಕರ್ಮಧಾರಯದಲ್ಲಿ ಹೊದಲನೆಯ ಪದ ಗುಣಪದವೇ ಆಗ ಬೇಕೆಂಬ ನಿಯಮವೇನೂ ಸಂಸ್ಕೃತದಲ್ಲಿಲ್ಲ. ಎರಡು ನಾಮಪದಗಳ ಸೇರುವಿಕೆ ಯಿಂದಲೂ ಕರ್ಮಧಾರಯ ಸಿಧ್ಧವಾಗಲು ಸಾಧ್ಯವಿದೆ.

ಉದಾಹರಣೆಗಾಗಿ ಒಂದ್ರಮುಖಂ ಜೋಡುಪದದಲ್ಲಿ ಎರಡು ನಾಮಪದಗಳು ಬಳಕೆಯಾಗಿವೆಯಾದರೂ ಅದು ಕರ್ಮಧಾರಯ ಸಮಾಸಕ್ಕೆ ಉದಾಹರಣೆಯಾಗಬಲ್ಲದು. ಈ ಕಾರಣಕ್ಕಾಗಿ ಮೇಲಿನ ಸಂಸ್ಕೃತ ಸಮಾಸಗಳನ್ನು ವಣಿಕಸುವಾಗ, ಎರಡು ಪದಗಳೂ ಒಂದೇ ವಿಭಕ್ತಿಯಲ್ಲಿದ್ದರೆ ಕರ್ಮಧಾರಯ ಮತ್ತು ಬೇರೆ ಬೇರೆ ವಿಭಕ್ತಿಗಳಲ್ಲಿದ್ದರೆ ತತ್ವರುಷ ಎಂಬುದಾಗಿ ಹೇಳಬೇಕಾಗುತ್ತದೆ.

ಕನ್ನಡದಲ್ಲಿ ನಾಮಪದ ಮತ್ತು ಗುಣಪದಗಳು ಒಂದಕ್ಕಿಂತ ಒಂದು ತೀರಿಬಿನ್ನಾದವುಗಳೆಂಬ ವಿಷಯ ಕನ್ನಡದ ಸಮಾಸಗಳ ರಚನೆಯಲ್ಲಾ ವ್ಯಕ್ತವಾಗುತ್ತದೆ. ಸಾಮಾನ್ಯವಾಗಿ ಕನ್ನಡದ ಜೋಡುಪದಗಳಲ್ಲಿ ಎರಡನೆಯ ಅಂಗವಾಗಿ ಬರುವ ಪದ ನಾಮಪದವಾಗಿರುತ್ತದೆ. ಹೊದಲನೆಯದು ನಾಮಪದವಿರಬಹುದು, ಗುಣಪದವಿರಬಹುದು, ಇಲ್ಲವೇ ಕ್ರಿಯಾಪದವಿರಬಹುದು. ಅದು ಗುಣಪದವಾಗಿದೆಯಾದರೆ ಕನ್ನಡದಲ್ಲಿ ಎರಡು ರೀತಿಯ ಸಮಾಸಗಳನ್ನು ಸಾಧಿಸಲು ಸಾಧ್ಯವಿದೆ.

ಉದಾಹರಣೆಗಾಗಿ, ಚೀಕ್ಕಾಪು ಮತ್ತು ನಡುಷಣಲು ಎಂಬ ಎರಡು ಜೋಡುಪದಗಳನ್ನು ಹೋಲಿಸಿ ನೋಡಬಹುದು. ಇವುಗಳಲ್ಲಿ ಹೊದಲನೆಯ ದನ್ನು ತಯಾರಿಸುವುದಕ್ಕಾಗಿ ಚೀಕ್ಕೆ ಗುಣಪದವನ್ನು ಕೊಡು ನಾಮಪದಕ್ಕೆ ವಿಶೇಷಣವಾಗಿ ಬಳಸಲಾಗಿದೆ. ಆದರೆ ಎರಡನೆಯದರಲ್ಲಿ ನಡು ಗುಣಪದವನ್ನು ಷಣಲು ನಾಮಪದಕ್ಕೆ ಆ ರೀತಿ ವಿಶೇಷಣವಾಗಿ ಮಾಡಿಲ್ಲ. ಇದಕ್ಕೆ ಬದಲು, ಆ ಜೋಡುಪದದಲ್ಲಿಲ್ಲದರೂ ಭಾಗ ಎಂಬ ಪದಕ್ಕೆ ಅದನ್ನು ವಿಶೇಷಣವಾಗಿ ಮಾಡಲಾಗಿದೆ.

ನಡುಷಣಲು ಎಂಬುದಕ್ಕೆ ‘ಹಗಲಿನ ನಡುಭಾಗ’ ಎಂಬ ಅರ್ಥವಿದೆಯಲ್ಲದೆ ‘ಹಗಲಿನ ನಡುವೆ’ ಎಂಬ ಅರ್ಥವಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು. ಇದೇ ರೀತಿಯಲ್ಲಿ ಮುಂಬಾರಿಲು ಎಂಬುದಕ್ಕೆ ‘(ಮನೆಯ) ಮುಂದಿನ ಬಾಗಿಲು’

ಕನ್ನಡಕ್ಕೆ ಬೇಕು ಕನ್ನಡದೇ ವ್ಯಾಕರಣ

ಎಂಬ ಅರ್ಥವಿದೆಯಾದರೂ ಮುಂಗೈ ಎಂಬುದಕ್ಕೆ ‘ಮುಂದಿನ ಕೈ’ ಎಂಬ ಅರ್ಥವಿಲ್ಲ, ‘ಕೈಯ ಮುಂದಿನ ಭಾಗ’ ಎಂಬ ಅರ್ಥವಿದೆ.

ఈ రీతి కన్నడదల్లి నామపదదొందిగే గుణపదవ్యాందన్న సేరిసి రచిసిద జోడుపదక్కు ఇన్నొందు నామపదవన్న సేరిసి రచిసిద జోడుపదక్కు నడుపే ముఖ్యావాద వ్యతాపిసిదే. ఆదరే సంస్కృతదల్లి, ఇంతహ వ్యతాపిసిల్ల. ఈ కారణకూగి సంస్కృతదల్లి కముడారయవన్న తత్త్వరుపద ఒందు ఉపభేదవేందు పరిగణిసలు సాధ్యించి, ఆదరే కన్నడదల్లి ఇదు సాధ్యించిల్ల.

ಇ.ಇ ಪದಕಂತೆಗಳನ್ನು ತಯಾರಿಸಲು ಎರಡು ವಿಧಾನಗಳು

ಮೇಲೆಯೇ ತಿಳಿಸಿರುವ ಹಾಗೆ, ಭಾಷೆಯೊಂದರಲ್ಲಿ ಯಾವ ಯಾವ ರೀತಿಯ ಪದವಗಳಿನಲ್ಲಿ ಇವೆ ಎಂಬುದು ಪದಗಳು ಆ ಭಾಷೆಯ ವಾಕ್ಯಗಳಲ್ಲಿ ಯಾವ ಯಾವ ರೀತಿಯ ಕೆಲಸಗಳನ್ನೆಲ್ಲ ನಡೆಸಬೇಕಾಗುತ್ತದೆ ಎಂಬುದರ ಮೇಲೆ ಅವಲಂಬಿಸಿದೆ.

ಕನ್ನಡದಲ್ಲಿ ವ್ಯಕ್ತಿ, ವಸ್ತು ಹೊದಲಾದುವನ್ನು ಗುರುತಿಸುವುದು, ಪ್ರಟಿನೆ ಗಳನ್ನು ನಿದೇಶಿಸುವುದು ಮತ್ತು ವ್ಯಕ್ತಿಗಳ ಗುಣಧರ್ಮಗಳನ್ನು ಸೂಚಿಸುವುದು ಎಂಬುದಾಗಿ ಮೂರು ಮುಖ್ಯ ಕೆಲಸಗಳನ್ನು ಅದರ ಪದಗಳು ನಡೆಸಬೇಕಾಗುತ್ತದೆ. ಹಾಗಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದ ಎಂಬುದಾಗಿ ಮೂರು ಮುಖ್ಯ ಪಂಗಡಗಳಲ್ಲಿ ವಿಂಗಡಿಸಬಲ್ಲ ಪದಗಳ ಅವಶ್ಯಕತೆ ಅದಕ್ಕಿಂದೆ.

ಆದರೆ ಸಂಸ್ಕೃತಕ್ಕೆ ಮುಖ್ಯವಾಗಿ ನಾಮಪದ ಮತ್ತು ಶ್ರೀಯಾಪದ ಎಂಬು ದಾಗಿ ಎರಡು ಪದವರ್ಗಗಳಲ್ಲಿ ವಿಂಗಡಿಸಬಲ್ಲ ಪದಗಳಿಂದರೆ ಸಾಕು. ಗುಣಪದ ಎಂಬ ಮೂರನೇಯ ಪದವರ್ಗದ ಅವಶ್ಯಕತೆ ಅಡಕ್ಕಿಲ್ಲ. ಈ ವಿಷಯದಲ್ಲಿ ಸಂಸ್ಕೃತ ಕನ್ನಡಕ್ಕಿಂತ ಭಿನ್ನವಾಗಿರಲು ಕಾರಣವೇನಿದರೆ, ಅದರ ಪದಗಳು ಮೇಲೆ ಹೇಳಿದ ಕೆಲಸಗಳಲ್ಲಿ ವ್ಯಕ್ತಿ ಇಲ್ಲವೇ ವಸ್ತುಗಳ ಗುಣಧರ್ಮಗಳನ್ನು ತಿಳಿಸುವುದು ಎಂಬ ಮೂರನೇಯ ಕೆಲಸವನ್ನು ನಡೆಸಬೇಕಾಗಿಲ್ಲ.

ಉದಾಹರಣೆಗಾಗಿ ಕನ್ನಡದ ಶತಮಾನದಲ್ಲಿ ಇವು ಪದಕಂತೆಯನ್ನು ಸಂಸ್ಕೃತದ ಕೃಷ್ಣಃ ಪರಬ್ರಹ್ಮಃ ಪದಕಂತೆಯೋಂದಿಗೆ ಹೊಲಿಸಿ ನೋಡಬಹುದು. ಇವೆರಡೂ ಒಂದೇ ಅರ್ಥವನ್ನು ಕೊಡುವುವಾದರೂ ಆ ಅರ್ಥವನ್ನು ಅವು ಕೊಡುವ ಕ್ರಮ ಮಾತ್ರ ಬೇರೆ ಬೇರೆ.

ಕನ್ನಡದ ಕರ್ತೃಪಾಠವು ಎಂಬುದರಲ್ಲಿ ಬರುವ ಈಶ್ವರ ನಾಮವದ ಒಂದು ಪ್ರಾಣಿಯನ್ನು ಗುರುತಿಸುತ್ತದೆ ಮತ್ತು ಕರ್ತೃಪಾಠವು ಗುಣವದ ಒಂದು ಗುಣಧರ್ಮ ವನ್ನು (ಎಂದರೆ ಒಂದು ವಿಶಿಷ್ಟವಾದ ಒಣ್ಣಿವನ್ನು) ಸೂಚಿಸುತ್ತದೆ. ಇವೆರಡನ್ನು ಒಟ್ಟು, ಸೇರಿಸಿ ಒಂದೇ ಪದಕಂತೆಯಲ್ಲಿ ಕರ್ತೃ.. ಈಶ್ವರ ಎಂಬುದಾಗಿ

ಬಳಸುವುದರ ಮೂಲಕ ಒಂದು ವಿಶಿಷ್ಟವಾದ ಹಾವನ್ನು (ಕಪ್ಪುಬಣ್ಣದ ಹಾವನ್ನು) ಗುರುತಿಸಲಾಗುತ್ತದೆ.

ಇದು ಕನ್ನಡದ ಪದಕಂತೆಗಳು ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದುವನ್ನು ಗುರುತಿಸುವ ವಿಧಾನ. ಸಂಸ್ಕೃತದ ವಿಧಾನ ಇದಕ್ಕಿಂತ ತೀರ ಭಿನ್ನವಾದುದು.

ಸಂಸ್ಕೃತದಲ್ಲಿ ಬರುವ ಕ್ರೈಸ್ತಾಂತಿಕ ಸರ್ವಜ್ಞಾಂತರ ಪದಕಂತೆಯಲ್ಲಿ ಕ್ರೈಸ್ತಾಂತಿಕ ಮತ್ತು ಸರ್ವಜ್ಞಾಂತರ ಎಂಬ ಎರಡು ನಾಮಪದಗಳು ಬಳಕೆಯಾಗಿವೆ. ಅವುಗಳಲ್ಲಿ ಕ್ರೈಸ್ತಾಂತಿಕ ಎಂಬುದು ಕಪ್ಪಾಗಿರುವ ಒಂದು ಪ್ರಾಣಿ ಇಲ್ಲವೇ ವಸ್ತುವನ್ನು ಸರ್ವಜ್ಞಾಂತರ ಎಂಬುದು ‘ಹಾವಾ’ಗಿರುವ ಒಂದು ಪ್ರಾಣಿಯನ್ನು ಗುರುತಿಸುತ್ತದೆ.

ಈ ಎರಡು ಪದಗಳನ್ನು ಒಟ್ಟಿಗೆ ಒಂದೇ ಪದಕಂತೆಯ ಅಂಗಗಳನ್ನಾಗಿ (ಎಂದರೆ ಒಂದೇ ಲಿಂಗ-ವಚನ-ವಿಭಕ್ತಿಗಳಲ್ಲಿ) ಬಳಸಿರುವ ಕಾರಣ, ವಾಕ್ಯ ವೈಂದರಲ್ಲಿ ಅವು ಗುರುತಿಸುವ ಪ್ರಾಣಿಗಳಿರುವುದೂ ಒಂದೇ ಎಂಬ ಅಥವ ವ್ಯಕ್ತವಾಗುತ್ತದೆ ಮತ್ತು ಇದರಿಂದಾಗಿ ಈ ಪದಕಂತೆ ವಿಶಿಷ್ಟವಾದೊಂದು ಪ್ರಾಣಿಯನ್ನು (ಕಪ್ಪುಬಣ್ಣದ ಹಾವನ್ನು) ಗುರುತಿಸುವಂತಾಗುತ್ತದೆ.

ಕನ್ನಡ ಮತ್ತು ಸಂಸ್ಕೃತ ಭಾಷೆಗಳು ಈ ರೀತಿ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುವುದಕ್ಕಾಗಿ ಮತ್ತು ಅದಕ್ಕಾಗಿ ಬಳಕೆಯಾಗುವ ಪದಕಂತೆಗಳನ್ನು ರಚಿಸುವುದಕ್ಕಾಗಿ ಎರಡು ಬೇರೆ ಬೇರೆ ವಿಧಾನಗಳನ್ನು ಬಳಸುತ್ತಿರುವುದನ್ನು ಗಮನಿಸಬೇಕು.

ಕನ್ನಡದಲ್ಲಿ ಬರುವ ಇಂಧ ನಾಮಪದ ಹಲವಾರು ರೀತಿಯ ಹಾವುಗಳನ್ನು ಗುರುತಿಸಬಲ್ಲದು. ಅವುಗಳಲ್ಲಿ ಕೆಲವನ್ನು ಕರ್ತೃಪೂರ್ಣಿ ಇಂಧ ಎಂಬ ಪದಕಂತೆ ಇಲ್ಲಿಂದಲೂ, ಇನ್ನು ಕೆಲವನ್ನು ಇಂಧ ಇಂಧ ಇಂಧ ಎಂಬ ಪದಕಂತೆಯಿಂದಲೂ, ಬೇರೆ ಕೆಲವನ್ನು ಉದ್ದಿಂಧ ಇಂಧ ಇಂಧ ಎಂಬ ಪದಕಂತೆಯಿಂದಲೂ ಪ್ರತ್ಯೇಕಿಸಿ ಹೇಳಲು ಕನ್ನಡದಲ್ಲಿ ಸಾಧ್ಯ.

ಇಲ್ಲಿ ಕರ್ತೃಪೂರ್ಣಿ, ಇಂಧ, ಉದ್ದಿಂಧ, ಉದ್ದಿಂಧ ಮೊದಲಾದ ಗುಣಪದಗಳು ಬೇರೆ ಬೇರೆ ಗುಣಧರ್ಮಗಳನ್ನು ಸೂಚಿಸುತ್ತಿದ್ದು. ಅವುಗಳಲ್ಲಿ ಒಂದನ್ನು ಇಂಧ ನಾಮಪದ ದೊಂದಿಗೆ ಬಳಸಿದಾಗ ಆ ಗುಣಪದ ಸೂಚಿಸುವ ಗುಣಧರ್ಮವನ್ನು ತೋರಿಸುವ ಹಾವನ್ನು ಮಾತ್ರವೇ ಆ ಪದಕಂತೆ ಗುರುತಿಸುವಂತಾಗುತ್ತದೆ.

ಸಂಸ್ಕೃತ ಬಳಸುವ ವಿಧಾನ ಇದಕ್ಕಿಂತ ತೀರ ಭಿನ್ನವಾದುದು. ಸಂಸ್ಕೃತದಲ್ಲಿ ಗುಣಪದಗಳು ನಾಮಪದಗಳಿಗಿಂತ ಭಿನ್ನವಲ್ಲ ಎಂಬುದನ್ನು ನಾವು ಮೇಲೆಯೇ ಸೋಡಿರುವೇವು. ಕ್ರೈಸ್ತಾಂತಿಕ ಎಂಬುದೂ ಒಂದು ನಾಮಪದ, ಸರ್ವಜ್ಞಾಂತರ ಎಂಬುದೂ ಒಂದು ನಾಮಪದ. ಮೊದಲನೇಯದು ಕಪ್ಪುಬಣ್ಣವಿರುವ ಬೇರೆ ಬೇರೆ ರೀತಿಯ ವ್ಯಕ್ತಿ, ವಸ್ತು, ಪ್ರಾಣಿ ಮೊದಲಾದುವನ್ನು (ಇದರಲ್ಲಿ ಹಾವುಗಳೂ ಸೇರುತ್ತವೆ) ಗುರುತಿಸುತ್ತದೆಯಾದರೆ, ಎರಡನೇಯದು ಬೇರೆ ಬೇರೆ ಬಣ್ಣದ

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಪರಿ
ಮತ್ತು ಆಕಾರದ ಹಾವುಗಳನ್ನು ಗುರುತಿಸುತ್ತದೆ (ಇದರಲ್ಲಿ ಕಪ್ಪು ಬಣ್ಣದ ಹಾವುಗಳೂ ಸೇರುತ್ತವೆ).

ಈ ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸಿ ಒಂದು ಪದಕಂತೆಯನ್ನಾಗಿ ಮಾಡಿ ಬಳಸಿದಾಗ, ಅದಕ್ಕೆ ಆ ಎರಡು ಪದಗಳು ಗುರುತಿಸುವವುಗಳಲ್ಲಿ ಸಮಾನವಾಗಿರುವಂತಹದನ್ನು (ಎಂದರೆ ಕಪ್ಪು ಬಣ್ಣದ ಹಾವನ್ನು) ಗುರುತಿಸಲು ಸಾಧ್ಯವಾಗುತ್ತದೆ.

ಸಂಸ್ಕೃತದಲ್ಲಿ ಈ ರೀತಿ ಗುಣಾಧರ್ಮಗಳ ಅರ್ಥವನ್ನು ಕೊಡುವ ನಾಮ ಪದಗಳನ್ನು ಮಾತ್ರವಲ್ಲದೆ ಬೇರೆ ನಾಮಪದಗಳನ್ನೂ ಒಂದರೊಡನೆಂದನ್ನು ಸೇರಿಸಿ ಪದಕಂತೆಯನ್ನಾಗಿ ಮಾಡಿ ಬಳಸಲು ಸಾಧ್ಯವಿದೆ.

ಉದಾಹರಣೆಗಾಗಿ ಮೃತ್ತಿಕೆಂ ಷಟ್ಂ ಪದಕಂತೆಯಲ್ಲಿ ಮೃತ್ತಿಕೆ ‘ಮಣಿ’ ಮತ್ತು ಷಟ್ಟ ಕೊಡ ಎಂಬ ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸಿ ಬಳಸಲಾಗಿದೆ. ಇವುಗಳಲ್ಲಿ ಮೊದಲನೆಯದು ಮಣಾಗಿರುವ ಒಂದು ವಸ್ತು ವನ್ನೂ ಎರಡನೆಯದು ಕೊಡವಾಗಿರುವ ಒಂದು ವಸ್ತುವನ್ನೂ ಗುರುತಿಸುತ್ತಿದ್ದು, ಅವೇರಡೂ ಒಂದೇ ಪದಕಂತೆಯ ಅಂಗಗಳಾಗಿ ಒಂದಿರುವ ಕಾರಣ ಅದಕ್ಕೆ ಮಣಿನ ಕೊಡವನ್ನು ಗುರುತಿಸಲು ಸಾಧ್ಯವಾಗುತ್ತದೆ.

ಕನ್ನಡದಲ್ಲಿ ಈ ರೀತಿ ಎರಡು ನಾಮಪದಗಳನ್ನು ಒಂದೇ ಪದಕಂತೆಯ ಅಂಗಗಳನ್ನಾಗಿ ಮಾಡಿ ಬಳಸಲು ಸಾಧ್ಯವಿಲ್ಲ. ಮೇಲಿನ ಅರ್ಥವನ್ನು ಕೊಡಲು ಕನ್ನಡದಲ್ಲಿ ಮಣಿನ ಕೊಡ ಎಂಬುದಾಗಿ ಹೇಳಬೇಕು; ಎಂದರೆ, ಮಣಿಗೂ ಕೊಡಕ್ಕೂ ನಡುವಿರುವ ಸಂಬಂಧವನ್ನು ತಿಳಿಸುವುದರ ಮೂಲಕ ಆ ವಿಶಿಷ್ಟವಾದ ವಸ್ತುವನ್ನು ಗುರುತಿಸಬೇಕು.

ಇ.ಇ ಭಾಷೆಗಳ ನಡುವಿನ ವೈವಿಧ್ಯ

ಈ ರೀತಿ ಗುಣಪದಗಳನ್ನು ಕನ್ನಡದಲ್ಲಿರುವ ಹಾಗೆ ಪ್ರತ್ಯೇಕವಾದೋಂದು ಪದವರ್ಗದಲ್ಲಿರುವ ಬದಲು ಇಲ್ಲವೇ ಸಂಸ್ಕೃತದಲ್ಲಿರುವ ಹಾಗೆ ನಾಮ ಪದಗಳ ವರ್ಗದಲ್ಲಿ ಸೇರಿಸುವ ಬದಲು ಕ್ರಿಯಾಪದಗಳ ವರ್ಗದಲ್ಲಿ ಸೇರಿಸಲೂ ಸಾಧ್ಯವಿದೆ. ಭಾರತದ ವಾಯವ್ಯ ಗಡಿಪ್ರದೇಶದಲ್ಲಿ ಬಳಕೆಯಲ್ಲಿರುವ ಕೆಲವು ಟಿಬೆಟೋ-ಬರ್ಮನ್ ಭಾಷೆಗಳಲ್ಲಿ ಈ ಮೂರನೆಯ ವಿಧಾನ ಬಳಕೆಯಲ್ಲಿದೆ.

ಉದಾಹರಣೆಗಾಗಿ, ಈ ಭಾಷಾಕುಟುಂಬಕ್ಕೆ ಸೇರಿರುವ ಮಣಿಪುರಿ ಭಾಷೆಯನ್ನು ಪರಿಶೀಲಿಸಬಹುದು. ಗುಣಪದ ಮತ್ತು ಕ್ರಿಯಾಪದಗಳ ನಡುವೆ ಈ ಭಾಷೆಯಲ್ಲಿ ಯಾವ ವೈಶಾಸಿಕ್ಯ ಇಲ್ಲ. ಒಡು, ಬಿಳಿ, ಬಡೆ, ಕೊಳೆ ಮೊದಲಾದ ಕ್ರಿಯಾಪದಗಳ ಹಾಗೆಯೇ ಬಿಳಿ, ಕಪ್ಪು, ದೊಡ್ಡ, ಚಿಕ್ಕ ವೇಳದಲಾದ ಗುಣಪದಗಳನ್ನೂ ಈ ಭಾಷೆಯಲ್ಲಿ ಸಮಯವನ್ನು ಸೂಚಿಸುವ ಪ್ರತ್ಯೇಕಗಳೋಂದಿಗೆ ಬಳಸಲು ಸಾಧ್ಯವಿದೆ.

ಈ ಗುಣಪದಗಳನ್ನು ನಾಮಪದಗಳ ವಿಶೇಷಣಗಳಾಗಿ ಬಳಸಬೇಕಿದ್ದರೂ ಕ್ರಿಯಾಪದಗಳ ಹಾಗೆ ಅವುಗಳ ಕೃದಂತ ರೂಪಕ್ಕೆ ಬದಲಾಯಿಸಬೇಕಾಗುತ್ತದೆ.

ಮಣಿಪುರಿ ಭಾಷೆಯಲ್ಲಿ ಚಾರ್ ‘ತಿನ್ನ’, ಚತ್ರ ‘ಹೋಗು’, ಮೊದಲಾದ ಕ್ರಿಯಾಪದಗಳ ಹಾಗೆಯೇ ಸಾಬಿಂ ‘ಉದ್ದ’, ಮೂರ್ ‘ಕಪ್ಪು’ ಮೊದಲಾದ ಗುಣ ಪದಗಳನ್ನು ಸಮಯವನ್ನು ಸೂಚಿಸುವ (ಕಾಲವಾಚಕ) ಪ್ರತ್ಯೇಯಗಳೊಂದಿಗೆ ಬಳಸಲು ಸಾಧ್ಯ ಎಂಬುದನ್ನು ಈ ಕೆಳಗಿನ ಪದರೂಪಗಳಿಂದ ತಿಳಿಯಬಹುದು.

ಚಾಗನಿ ‘ತಿಂದಾನು’	ಸಾಬಿಂ ‘ಉದ್ದವಿದ್ದಾನು’
ಚತ್ರಕನಿ ‘ಹೋದಾನು’	ಮೂರನಿ ‘ಕಪ್ಪಿದ್ದಾನು’
ಚಾರಿ ‘ತಿಂದತು’	ಸಾಬ್ಜೆ ‘ಉದ್ದವಾಯಿತು’
ಚತ್ತಿಲ್ಲ ‘ಹೋಯಿತು’	ಮೂರಿ ‘ಕಪ್ಪಾಯಿತು’

ಮೇಲೆ ಕೊಟ್ಟಿರುವ ಪದರೂಪಗಳಲ್ಲಿ ಮುಂದಿನ ಸಮಯವನ್ನು ಸೂಚಿಸುವ ಗನಿ ಇಲ್ಲವೇ ಕನಿ ಪ್ರತ್ಯೇಯ ಮತ್ತು ಹಿಂದಿನ ಸಮಯವನ್ನು ಸೂಚಿಸುವ ಇ (ಇ) ಪ್ರತ್ಯೇಯ - ಇವೆರಡೂ ಫೆಟನೆಯನ್ನು ನಿದೇಶಿಸುವ ಚಿರ ಮತ್ತು ಚತ್ರ ಪದಗಳೊಂದಿಗೆ ಮಾತ್ರವಲ್ಲದೆ ಗುಣಧರ್ಮವನ್ನು ಸೂಚಿಸುವ ಸಾಬಿಂ ಮತ್ತು ಮೂರ ಪದಗಳೊಂದಿಗೂ ಬಂದಿವೆಯಂಬುದನ್ನು ಗಮನಿಸಬಹುದು.

ಆದರೆ ಕನ್ನಡದಲ್ಲಿ ಸಮಯವನ್ನು ಸೂಚಿಸುವ ಪ್ರತ್ಯೇಯಗಳನ್ನು ಆ ರೀತಿ ನೇರವಾಗಿ ಗುಣಪದಗಳಿಗೆ ಸೇರಿಸಲು ಸಾಧ್ಯವಾಗದು. ಗುಣಪದಗಳ ಅನಂತರ ಇರು ಇಲ್ಲವೇ ಅನು ಕ್ರಿಯಾಪದಗಳನ್ನು ಬಳಸಿ ಅವಕ್ಕೆ ಈ ಪ್ರತ್ಯೇಯಗಳನ್ನು ಸೇರಿಸಬೇಕಾಗುತ್ತದೆ (ಉದ್ದವಿದ್ದಾನು, ಉದ್ದವಾಯಿತು).

ಇದೇ ರೀತಿಯಲ್ಲಿ ಈ ಎರಡು ರೀತಿಯ ಪದಗಳನ್ನು ಮಣಿಪುರಿ ಭಾಷೆಯಲ್ಲಿ ನಾಮಪದದ ವಿಶೇಷಣವಾಗಿ ಬಳಸಬೇಕಿದ್ದಲ್ಲಿ ಅವಕ್ಕೆ ಅ ಪೂರ್ವ ಪ್ರತ್ಯೇಯ ಮತ್ತು ಈ ಇಲ್ಲವೇ ಒ ಪರಪ್ರತ್ಯೇಯ - ಇವೆರಡನ್ನೂ ಸೇರಿಸುವ ಮೂಲಕ ಕೃದಂತ ರೂಪಕ್ಕೆ ಬದಲಾಯಿಸುವ ಅವಶ್ಯಕತೆಯಿದೆ.

ಅಭಾಬ ಮೀರ್ ‘ತಿನ್ನವ ಮನುಷ್ಯ’
ಅಚತ್ರೋಹ ಮೀರ್ ‘ಹೋಗುವ ಮನುಷ್ಯ’
ಅಸಾಬಿಂ ಮೀರ್ ‘ಉದ್ದ ಮನುಷ್ಯ’
ಅಮೂರಬ ಮೀರ್ ‘ಕಪ್ಪು ಮನುಷ್ಯ’

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರ್ಣ್ಣ

ಆದರೆ ಕನ್ನಡದಲ್ಲಿ ಶ್ರೀಯಾಪದಗಳನ್ನು ಮಾತ್ರ ಆ ರೀತಿ ಕೃದಂತ ರೂಪಕ್ಕೆ ಬದಲಾಯಿಸಬಹುದಲ್ಲದೆ ಗುಣಪದಗಳನ್ನು ಕೃದಂತ ರೂಪಕ್ಕೆ ಬದಲಾಯಿಸಲು ಸಾಧ್ಯವಾಗದು.

ಇದಲ್ಲದೆ ಇನ್ನೂ ಹಲವಾರು ರೀತಿಯ ಸಂದರ್ಭಗಳಲ್ಲಿ ಶ್ರೀಯಾಪದ ಮತ್ತು ಗುಣಪದಗಳು ಮಣಿಪುರಿ ಭಾಷೆಯಲ್ಲಿ ಒಂದೇ ವಿಧವಾಗಿ ಬಳಕೆಯಾಗುತ್ತಿದ್ದ ಅವನ್ನು ಒಂದೇ ಪದವರ್ಗದಲ್ಲಿ ಸೇರಿಸಿ ಹೇಳುವ ಅವಶ್ಯಕತೆಯಿದೆ. ನಾಮಪದಗಳು ಮಾತ್ರ ಇವಕ್ಕಿಂತ ತೀರ ಭಿನ್ನವಾದವುಗಳು.

ಉದಾಹರಣೆಗಾಗಿ ಮಣಿಪುರಿ ಭಾಷೆಯಲ್ಲಿ ನಾಮಪದಗಳಿಗೆ ನೇರವಾಗಿ ಸಮಯವನ್ನು ಸೂಚಿಸುವ ಪ್ರತ್ಯೇಯಗಳನ್ನು ಸೇರಿಸಲು ಸಾಧ್ಯವಾಗದು. ಇದಲ್ಲದೆ ಒಂದು ನಾಮಪದವನ್ನು ಇನ್ನೊಂದು ನಾಮಪದಕ್ಕೆ ವಿಶೇಷಣವಾಗಿ ಮಾಡಬೇಕಿದಲ್ಲಿ ಅದಕ್ಕೆ ಕನ್ನಡದಲ್ಲಿರುವ ಹಾಗೆ ರೀತಿ ಷಟ್ಟೀ ವಿಭಕ್ತೀಯನ್ನು ಸೇರಿಸಬೇಕಿಲ್ಲದೆ ಮೇಲೆ ಕೊಟ್ಟಿರುವ ಕೃದಂತ ಪ್ರತ್ಯೇಯಗಳನ್ನು ಸೇರಿಸಲು ಸಾಧ್ಯವಾಗದು (ಹೆಚ್ಚಿನ ವಿವರಗಳಿಗೆ ಭಂಟ್ ಮತ್ತು ನಿಂಗೊಂಬ ಗಣಾಳ ನೋಡಿ).

ವಾ ‘ಬಿರು’	ವಾರಿ ಸಂಬಳಾ ‘ಬಿದಿನ ಬೇಲೆ’
ಲಯ್ಯಾರಿಕ್ ‘ಪ್ರಸ್ತುತ’	ಲಯ್ಯಾರಿಕ್ ಮುಮನ್ ‘ಪ್ರಸ್ತುತದ ಬೇಲೆ’
ಅಯ್ ‘ನಾನು’	ಅಯ್ಯಾರಿ ಟೆಲಿ ‘ನನ್ನ ಪತ್ರ’

ಈ ಮೂರು ರೀತಿಯ ಭಾಷೆಗಳು ಮಾತ್ರವಲ್ಲದೆ ಗುಣಪದಗಳ ಮಟ್ಟಿಗೆ ನಾಲ್ಕನೇ ರೀತಿಯ ಭಾಷೆಗಳೂ ಕೆಲವಿವೆ. ಇವುಗಳಲ್ಲಿ ನಾಮಪದ, ಶ್ರೀಯಾಪದ ಮತ್ತು ಗುಣಪದಗಳಿಂಬ ಮೂರು ರೀತಿಯ ಅಧ್ಯಕ್ಷಾ ಕೊಡುವ ಪದಗಳೂ ಒಂದೇ ಪದವರ್ಗಕ್ಕೆ ಸೇರುತ್ತವೆ. ಎಂದರೆ, ಅವುಗಳಲ್ಲಿ ಯಾವುದನ್ನು ಬೇಕಿದ್ದರೂ ನೇರವಾಗಿ ಯಾವ ಬದಲಾವಣೆಯನ್ನೂ ಮಾಡಬೇ ನಾಮಪದವಾಗಿ, ಶ್ರೀಯಾಪದವಾಗಿ ಇಲ್ಲವೇ ಗುಣಪದವಾಗಿ ಬಳಸಲು ಸಾಧ್ಯವಿದೆ.

ಭಾರತದಲ್ಲಿ ಬಳಕೆಯಲ್ಲಿರುವ ಮುಂಡಾರಿ ಎಂಬ ಆಸ್ತೊಂದ್ರೋ-ಪಶ್ಚಿಮಾಟಿಕ್ ಭಾಷಾಕುಟುಂಬಕ್ಕೆ ಸೇರುವ ಭಾಷೆ ಇಂತಹದು (ಜಾಸ್ತಿ ವಿವರಗಳಿಗೆ ಭಂಟ್ ಗಣಾಳ ನೋಡಿ).

೨.೬ ಬೇರೆ ಪದವರ್ಗಗಳು

ನಾಮಪದ, ಶ್ರೀಯಾಪದ ಮತ್ತು ಗುಣಪದಗಳು ಕನ್ನಡದಲ್ಲಿ ಬಳಕೆಯಲ್ಲಿರುವ ಮುಖ್ಯವಾದ ಪದವರ್ಗಗಳು. ಕನ್ನಡ ಪದಕೋಶದಲ್ಲಿ ಕಾಣಿಸಿರುವ ಪದಗಳಲ್ಲಿ ಹೆಚ್ಚಿನವನ್ನೂ ಈ ಮೂರು ಪದವರ್ಗಗಳಲ್ಲಿ ವಿಂಗಡಿಸಿ ಹೇಳಲು ಸಾಧ್ಯವಿದೆ.

ಕನ್ನಡ ವಾಕ್ಯರಚನೆಯನ್ನು ವಿವರಿಸಲು ಈ ಮೂರು ಮುಖ್ಯವಾದ ಪದವರ್ಗಗಳು ಮಾತ್ರವಲ್ಲದೆ ಬೇರೆಯೂ ಕೆಲವು ಪದವರ್ಗಗಳ ಅವಶ್ಯಕತೆಯಿದೆ.

ಇಂತಹ ಅಮುಖ್ಯವಾದ ಪದವಗಳಲ್ಲಿ ವಿಷಯದಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವ್ಯತ್ಯಾಸಗಳಿವೆ.

ಉದಾಹರಣೆಗಾಗಿ, ಸಂಸ್ಕೃತದಲ್ಲಿ ಸರ್ವನಾಮಗಳನ್ನು ಮತ್ತು ಎಣಿಕೆಯ (ಸಂಖ್ಯಾವಾಚಕ) ಪದಗಳನ್ನು ನಾಮಪದವಗಳಲ್ಲೇ ಸೇರಿಸಿ ಹೇಳಲಾಗಿದೆ. ಆದರೆ ಕನ್ನಡದಲ್ಲಿ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಇವುಗಳ ಸ್ವರೂಪ ವೇನೆಂಬುದನ್ನು ಮತ್ತು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಇವುಗಳ ಒಳಕೆಯಲ್ಲಿ ಎಂತಹ ವ್ಯತ್ಯಾಸಗಳಿಲ್ಲ ಇವೆ ಎಂಬುದನ್ನು ಮುಂದೆ ಹತ್ತನೇ ಅಧ್ಯಾಯದಲ್ಲಿ ವಿವರಿಸಲಾಗುವುದು.

ಇದಲ್ಲದೆ ಕನ್ನಡದ ಗುಣಪದಗಳಲ್ಲಿ ನಾಮಪದಕ್ಕೆ ವಿಶೇಷಣವಾಗಿ ಬರುವಪುಗಳು ಮತ್ತು ಕ್ರಿಯಾಪದಕ್ಕೆ ವಿಶೇಷಣವಾಗಿ ಬರುವವು ಎಂಬುದಾಗಿ ಎರಡು ವಿಧದವುಗಳಿವೆ. ಇವುಗಳಲ್ಲಿ ಎರಡನೇಯ ಉಪಪಗಳಕ್ಕೆ ಸೇರುವ ಪದಗಳನ್ನು ಸಂಸ್ಕೃತದಲ್ಲಿ (ನಾಮಪದ ವರ್ಗದಲ್ಲೇ ಬರುವ) ಅವ್ಯಯಗಳಿಂದು ಕರೆಯಲಾಗುತ್ತದೆ.

ಇ.೨ ತತ್ಸ್ವಮ ಮತ್ತು ತದ್ವವ ಪದಗಳು

ಕನ್ನಡದಲ್ಲಿ ಒಳಕೆಯಾಗುವ ಪದಗಳನ್ನು ಮೇಲೆ ವಿವರಿಸಿದ ಹಾಗೆ ಅವುಗಳ ಅಧಿಕವೇನು ಮತ್ತು ವಾಕ್ಯಗಳಲ್ಲಿ ಅವುಗಳ ಕೆಲಸವೆಂತಹದು ಎಂಬ ವಿಷಯದ ಮೇಲೆ ಮಾತ್ರವಲ್ಲದೆ, ಅವುಗಳ ಮೂಲ ಯಾವುದು (ದೇಶ್ಯ ಪದಗಳೇ ಅಥವಾ ಎರವಲು ಪದಗಳೇ) ಮತ್ತು ಅವುಗಳ ಸ್ವರೂಪವೆಂತಹದು (ಎರವಲಾಗಿ ಬಂದ ಮೇಲೆ ಈ ಪದಗಳು ಬದಲಾಗಿವೆಯೇ ಅಥವಾ ಹಾಗೆಯೇ ಉಳಿದಿವೆಯೇ) ಎಂಬ ವಿಷಯದ ಮೇಲೆಯೂ ವಿಂಗಡಿಸಲು ಸಾಧ್ಯವಿದೆ.

ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ದೇಶ್ಯ, ತತ್ಸ್ವಮ ಮತ್ತು ತದ್ವವ ಎಂಬ ಪದಗಳ ವಿಂಗಡಣೆ ಇಂತಹದೆಂದು ಹೇಳಲು ಸಾಧ್ಯವಿದೆ. ಆದರೆ ಕನ್ನಡ ವೈಯಾಕರಣಿಗಳು ಈ ವಿಭಜನೆಯನ್ನು ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಿಗೆ ಮಾತ್ರವೇ ಅನ್ವಯಿಸುತ್ತಾರೆ. ಇಂಗ್ಲಿಷ್, ಹಿಂದಿ ಮೊದಲಾದ ಇತರ ಭಾಷೆಗಳಿಂದ ಎರವಲಾಗಿ ಬಂದಿರುವ ಪದಗಳನ್ನು ತತ್ಸ್ವಮ ಮತ್ತು ತದ್ವವ ಪದಗಳಿಂದು ವಿಂಗಡಿಸುವುದಿಲ್ಲ.

ನಿಜಕ್ಕೂ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ಈ ತತ್ಸ್ವಮ-ತದ್ವವ ವಿಂಗಡಣೆ ಪಾಲಿ, ಪ್ರಾಕೃತ ಮೊದಲಾದ ಸಂಸ್ಕೃತಜನ್ಮ ಭಾಷೆಗಳ ವ್ಯಾಕರಣಗಳಲ್ಲಿ ಒಳಕೆಯಲ್ಲಿದ್ದ ವಿಭಜನೆಯನ್ನು ಕನ್ನಡ ವ್ಯಾಕರಣಕ್ಕೆ ಅಳವಡಿಸಲು ನಡೆಸಿದ ಪ್ರಯತ್ನವಲ್ಲದೆ ಬೇರೇನಲ್ಲ. ಕನ್ನಡ ಭಾಷೆ ಸಂಸ್ಕೃತಜನ್ಮ ಭಾಷೆಯಲ್ಲವಾದ ಕಾರಣ, ಪಾಲಿ-ಪ್ರಾಕೃತ ಭಾಷೆಗಳ ಈ ವಿಭಜನೆ ಕನ್ನಡ ವ್ಯಾಕರಣಕ್ಕೆ ಅನುಕೂಲವಾಗಿಲ್ಲ.

ಪಾಲಿ, ಪ್ರಾಕೃತ ಮೊದಲಾದ ಭಾಷೆಗಳಲ್ಲಿ ಮುಖ್ಯವಾಗಿ ಎರಡು ರೀತಿಯ ಪದಗಳನ್ನು ಕಾಣಬಹುದು. ವೇದಕಾಲದಿಂದ ಬುದ್ಧ ಮತ್ತು ಮಹಾವೀರರ ಕಾಲದ ವರೆಗೆ ಜನಸಾಮಾನ್ಯರ ಮಾತಿನಲ್ಲಿ ಬಳಕೆಯಲ್ಲಿದ್ದ ಭಾಷೆಯಲ್ಲಿ ಹಲವಾರು ಬದಲಾವಣೆಗಳು ನಡೆದಿದ್ದವು. ಇವುಗಳ ಪರಿಣಾಮವನ್ನು ಈ ಭಾಷೆಗಳವೇ ಆದ ಪದಗಳಲ್ಲಿ ಕಾಣಬಹುದು. ಇಂತಹ ಬದಲಾವಣೆಗಳಾವುವೂ ಸಂಸ್ಕೃತದಲ್ಲಿ ನಡೆದಿರಲಿಲ್ಲವಾದ ಕಾರಣ ಅದರ ಪದಗಳು ಈ ಪದಗಳಿಂತ ತೀರ್ಥ ಭಿನ್ನವಾಗಿ ಉಳಿದಿವೆ.

ಇಂತಹ ಬದಲಾವಣೆಗಳ ಪರಿಣಾಮವನ್ನು ತೋರಿಸುವ ಹಾಲಿ ಮತ್ತು ಪ್ರಾಕೃತ ಪದಗಳನ್ನು ಅವುಗಳ ವ್ಯಾಕರಣಗಳಲ್ಲಿ ‘ತದ್ಭವ’ ಪದಗಳೆಂದು ಕರೆಯಲಾಗುತ್ತದೆ. ಅನಂತರದ ಕಾಲದಲ್ಲಿ, ಇವೇ ಭಾಷೆಗಳಲ್ಲಿ ಗ್ರಂಥಗಳನ್ನು ರಚಿಸಿದ ಬೊಧ್ವ ಮತ್ತು ಚೈನ ಪಂಡಿತರು ಹಲವಾರು ಪದಗಳನ್ನು ನೇರವಾಗಿ ಸಂಸ್ಕೃತದಿಂದೆ ಎರವಲಾಗಿ ಪಡೆದಿದ್ದು, ಅವನ್ನು ‘ತತ್ಸ್ವಮ’ ಪದಗಳೆಂದು ಕರೆಯಲಾಗುತ್ತದೆ.

ಹಾಲಿ ಮತ್ತು ಪ್ರಾಕೃತ ಭಾಷೆಗಳಲ್ಲಿನೇ ಬಳಕೆಯಲ್ಲಿರುವ ಬೇರೆ ಕೆಲವು ಪದಗಳಿಗೆ ಸಂಸ್ಕೃತ ಪದಗಳೊಂದಿಗೆ ನೇರವಾಗಿ ಸಂಬಂಧವನ್ನು ಕಲ್ಪಿಸಲು ಸಾಧ್ಯವಾಗುವುದಿಲ್ಲ. ಇಂತಹ ಪದಗಳು ಇಂಡೋ-ಆರ್ಯನ್ ಮೂಲದಿಂದ ಲೇನೇ ಬಂದಿರಲು ಸಾಧ್ಯವಿದೆ, ಇಲ್ಲವೇ ಬೇರೆ ಮೂಲಗಳಿಂದ ಎರವಲಾಗಿ ಬಂದಿರಲು ಸಾಧ್ಯವಿದೆ. ಇವನ್ನು ಈ ಭಾಷೆಯ ವ್ಯಾಕರಣಗಳಲ್ಲಿ ‘ದೇಶಿ’ ಇಲ್ಲವೇ ‘ದೇಶಜ’ ಪದಗಳೆಂದು ಕರೆಯಲಾಗುತ್ತದೆ.

ಇಂತಹದೇ ಒಂದು ವಿಭಜನೆಯನ್ನು ಕನ್ನಡಕ್ಕೆ ಅಳವಡಿಸುವುದಿದ್ದಲ್ಲಿ, ಹಳೆಗನ್ನಡದಿಂದ ಹೊಸಗನ್ನಡದ ವರೆಗಿನ ಸಮಯದಲ್ಲಿ ನಡೆದ ಬದಲಾವಣೆಗಳ ಪರಿಣಾಮವನ್ನು ತೋರಿಸುವ ದಾಲು (<ಪಾಲ>), ಯಣ್ಣ (<ಪಟ್ಟ>), ನೂಕು (<ನೂಂಕು>), ಯಬ್ಬು (<ಪಬು>) ಮೊದಲಾದುವನ್ನು ತದ್ಭವಗಳೆಂದು ಕರೆಯಬೇಕು ಮತ್ತು ಅನಂತರದ ಕಾಲದಲ್ಲಿ ಹಳೆಗನ್ನಡದಿಂದ ಎರವಲಾಗಿ ಪಡೆದ ಪಾಲಾದು, ಪಟ್ಟ, ಪಾಲು, ಯಬ್ಬ ಮೊದಲಾದುವನ್ನು ತತ್ಸ್ವಮಗಳೆಂದು ಕರೆಯಬೇಕು.

ಇವತ್ತಿನ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ತತ್ಸ್ವಮ-ತದ್ಭವ ವಿಭಜನೆ ಇದಕ್ಕಿಂತ ತೀರ್ಥ ಭಿನ್ನವಾಗಿದ್ದು, ಪ್ರಾಕೃತ ಭಾಷೆಯ ವೈಯಾಕರಣಿಗಳು ನಡೆಸಿದ ವಿಭಜನೆಯ ನಕಲು ಮಾತ್ರ. ಅದರಿಂದ ಕನ್ನಡ ವ್ಯಾಕರಣ ನಿಯಮಗಳನ್ನು ರಚಿಸುವಲ್ಲಿ ಯಾವ ಪ್ರಯೋಜನವೂ ಸಿಗಲಾರದು (ಜಾಸ್ತಿ ವಿವರಗಳಿಗೆ ಭಂಗ್ ಅಂಂಜಃಃಲ ನೋಡಿ).

೩.೫ ತಿರುಳು

ಮೇಲಿನ ಪರಿಶೀಲನೆಯಿಂದ ತಿಳಿಯುವದೇನೆಂದರೆ, ಭಾಷೆಗಳು ಅವುಗಳಲ್ಲಿ ಕಾಣಿಸುವ ಪದವಗಣಗಳ ಮಟ್ಟಿಗೆ ಒಂದಕ್ಕಿಂತ ಒಂದು ತೀರ ಭಿನ್ನವಾಗಿರಲು ಸಾಧ್ಯವಿದೆ. ಹೀಗೆ ಭಿನ್ನವಾಗಿರಲು ಅವು ವಾಕ್ಯರಚನೆಗಾಗಿ ಬಳಸುವ ವಿಧಾನಗಳು ಒಂದಕ್ಕಿಂತ ಒಂದು ಭಿನ್ನವಾಗಿರುವುದೇ ಮುಖ್ಯ ಕಾರಣ.

ಈ ವಿಷಯದಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ. ಹಾಗಾಗಿ, ಸಂಸ್ಕೃತದಲ್ಲಿರುವ ಪದವಗಣಗಳೇ ಕನ್ನಡದಲ್ಲಾ ಇವೆಯೆಂದು ಹೇಳುವುದು ಸರಿಯಲ್ಲ. ಸಂಸ್ಕೃತಕ್ಕಿಂತ ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡು ಮುಖ್ಯ ಪದವಗಣಗಳನ್ನು ಕಲ್ಪಿಸಿಕೊಂಡರೆ ಸಾಕು. ಆದರೆ ಕನ್ನಡಕ್ಕೆ ಈ ಎರಡು ಪದವಗಣಗಳು ಮಾತ್ರವಲ್ಲದೆ ಗುಣಪದಗಳೆಂಬ ಮೂರನೆಯದೊಂದು ಮುಖ್ಯ ಪದವಗಣವನ್ನೂ ಕಲ್ಪಿಸಿಕೊಳ್ಳುವ ಅವಶ್ಯಕತೆಯಿದೆ.

ಯಾಕೆಂದರೆ, ಗುಣಧರ್ಮವನ್ನು ಸೂಚಿಸುವ ಪದಗಳು ಸಂಸ್ಕೃತದಲ್ಲಿ ನಾಮಪದಗಳ ಹಾಗೆಯೇ ಬಳಕೆಯಾಗುತ್ತವೆ, ಆದರೆ ಕನ್ನಡದಲ್ಲಿ ಅವು ನಾಮಪದ ಗಳಿಗಂತ ತೀರ ಭಿನ್ನವಾಗಿರುವ ರೀತಿಯಲ್ಲಿ ಬಳಕೆಯಾಗುತ್ತವೆ.

ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ಮುಖ್ಯವಾದ ವ್ಯಾಸದ ಪರಿಣಾಮವಾಗಿ ಈ ಎರಡು ಭಾಷೆಗಳ ನಡುವೆ ವ್ಯಾಕರಣದ ಮಟ್ಟಿಗೆ ಇನ್ನೂ ಹಲವಾರು ವ್ಯಾಸಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನಾವು ಈ ಅಧ್ಯಾಯದಲ್ಲಿ ನೋಡಿರುವೇವು.

ಇ. ಪದಗಳ ಒಳರಚನೆ

ಇ.ಒ ಮುನೊಣ್ಟಿ

ಕನ್ನಡದಲ್ಲಿ ಮುಖ್ಯವಾಗಿ ನಾಮಪದಗಳು, ಕ್ರಿಯಾಪದಗಳು ಮತ್ತು ಗುಣಪದಗಳು ಎಂಬುದಾಗಿ ಮೂರು ಪದವರ್ಗಗಳಿಗೆ ಸೇರುವ ಪದಗಳು ಒಳಕೆಯಲ್ಲಿವೆಯೆಂಬುದನ್ನು ಹಿಂದಿನ ಅಧ್ಯಾಯದಲ್ಲಿ ನೋಡಿದ್ದೇವೆ.

ಇವುಗಳಲ್ಲಿ ಏರಡು ವರ್ಗಗಳಿಗೆ ಸೇರುವ ಪದಗಳು, ಎಂದರೆ ನಾಮಪದಗಳು ಮತ್ತು ಗುಣಪದಗಳು, ಸಂಸ್ಕೃತದಲ್ಲಿ ಒಂದೇ ಪದವರ್ಗಕ್ಕೆ ಸೇರುತ್ತವೆ. ಈ ವಿಷಯದಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ.

ಕನ್ನಡದ ವೈಯಾಕರಣಿಗಳು ಈ ವಿಷಯವನ್ನು ಸರಿಯಾಗಿ ಗಮನಿಸಿದುದರಿಂದಾಗಿ ಕನ್ನಡ ಪದಗಳ ಒಳರಚನೆಯನ್ನು ವಿವರಿಸುವಲ್ಲಿ ಹೇಗೆ ಹಲವಾರು ಕಡೆ ಎಡವಿದ್ದಾರೆ ಎಂಬುದನ್ನು ಈ ಅಧ್ಯಾಯದಲ್ಲಿ ನೋಡಲಿದ್ದೇವೆ.

ಕನ್ನಡದಲ್ಲಿ ಬರುವ ಈ ಮೂರು ರೀತಿಯ ಪದಗಳಲ್ಲಿ (ನಾಮಪದ, ಕ್ರಿಯಾಪದ ಮತ್ತು ಗುಣಪದಗಳಲ್ಲಿ) ಕೆಲವಕ್ಕೆ ಒಳರಚನೆಯೆಂಬುದಿದೆ, ಆದರೆ ಇನ್ನು ಕೆಲವಕ್ಕೆ ಅಂತಹ ಒಳರಚನೆಯೆಂಬುದಿಲ್ಲ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ನಾಮಪದ, ಗುಣಪದ ಮತ್ತು ಕ್ರಿಯಾಪದಗಳನ್ನು ಗಮನಿಸಬಹುದು.

ರಾಣ + ಇರ	ರಾಣಿರ
ಉರು + ಕೊಲು	ಉರುಕೊಲು
ತುಂಬು + ಶ	ತುಂಬಾ
ಕುಣೆ + ಇಸು	ಕುಣಿಸು

ರಾಣಿರ, ಉರುಕೊಲು, ತುಂಬಾ ಮತ್ತು ಕುಣಿಸು ಪದಗಳನ್ನು ಪ್ರತ್ಯೇಕಿಸಿ ಇಲ್ಲವೇ ಬೇರೆ ಪದಗಳ ಸೇರಿಕೆಯ ಮೂಲಕ ತಯಾರಿಸಲಾಗಿದೆ. ಹಾಗಾಗಿ, ಅವನ್ನು ಒಳರಚನೆಯಿಂದ ಪದಗಳಿಂದು ಹೇಳಲು ಸಾಧ್ಯವಿದೆ.

ಆದರೆ ಇವುಗಳ ತಯಾರಿಕೆಯಲ್ಲಿ ಒಳಕೆಯಾಗಿರುವ ನಾಣ, ತುಂಬು, ಉರು, ಕೊಲು ಮತ್ತು ಕುಣೆ ಪದಗಳನ್ನಾಗಲೀ ಇಲ್ಲವೇ ಮರ, ರಿದ, ನೀರು, ಶೈ ಮೊದಲಾದ ಅಂತಹವೇ ಬೇರೆ ಹಲವಾರು ಪದಗಳನ್ನಾಗಲೀ ಈ ರೀತಿ

ಕನ್ನಡಕ್ಕೆ ಬೇಕು ಕನ್ನಡದ್ದೇ ಏಷ್ಟುಕರ್ತಾ
ಪ್ರತ್ಯೆಯ ಇಲ್ಲವೇ ಪದಗಳ ಸೇರಿಕೆಯಿಂದ ತಯಾರಿಸಿಲ್ಲ. ಹಾಗಾಗಿ, ಅವನ್ನೆಲ್ಲ
ಒಳರಚನೆಯಿಲ್ಲದ ಪದಗಳೆಂದು ಹೇಳಬೇಕಾಗುತ್ತದೆ.

ಪದಗಳಿಗಿರಬಲ್ಲ ಈ ಒಳರಚನೆಯ ಮಟ್ಟಿಗೆ ನಾಮಪದ, ಕ್ರಿಯಾಪದ
ಮತ್ತು ಗುಣಪದಗಳ ನಡುವೆ ಹಲಕೆಲವು ವ್ಯತ್ಯಾಸಗಳಿವೆ. ಉದಾಹರಣೆಗಾಗಿ,
ನಾಮಪದಗಳ ಒಳರಚನೆಯಲ್ಲಿ ಮುಖ್ಯವಾಗಿ ಎರಡು ವಿಧಾನಗಳು
ಒಳಕೆಯಾಗುತ್ತವೆ: ಪದಗಳಿಗೆ ಪ್ರತ್ಯೆಯಗಳನ್ನು ಸೇರಿಸಿ ಬೇರೆ ಪದಗಳನ್ನು
ತಯಾರಿಸುವ ವಿಧಾನವೇಂದು, ಮತ್ತು ಎರಡು ಪದಗಳನ್ನು ಒಟ್ಟು ಸೇರಿಸಿ
ಬೇರೊಂದು ಪದವನ್ನಾಗಿ ಮಾಡುವ ವಿಧಾನ (ಸಮಾಸ) ಇನ್ನೊಂದು.

ಇವುಗಳಲ್ಲಿ ಮೊದಲನೆಯ ವಿಧಾನ ಮಾತ್ರ ಕ್ರಿಯಾಪದಗಳ ಮತ್ತು ಗುಣ
ಪದಗಳ ಒಳರಚನೆಯಲ್ಲಿ ಒಳಕೆಯಾಗುತ್ತದೆ. ಎರಡನೆಯ ಸಮಾಸವೆಂಬ
ವಿಧಾನ ನಾಮಪದಗಳ ಒಳರಚನೆಯಲ್ಲಿ ಒಳಕೆಯಾಗುವುದಲ್ಲದೆ ಕ್ರಿಯಾಪದ
ಮತ್ತು ಗುಣಪದಗಳ ಒಳರಚನೆಯಲ್ಲಿ ಒಳಕೆಯಾಗುವುದಿಲ್ಲ.

ಕನ್ನಡದಲ್ಲಿ ಎರಡು ಕ್ರಿಯಾಪದಗಳನ್ನು ಒಟ್ಟು ಸೇರಿಸಿ ಒಳಸಲು ಸಾಧ್ಯವಿದೆ
ಯಾದರೂ (ಬಂದುಭಿಡು, ತಿಳಿಸಿಯೋಜು, ಮಾರಡಿಕೊಡು) ಅದಕ್ಕಾಗಿ ಒಳಕೆ
ಯಾಗುವ ವಿಧಾನ ಬೇರೆ ರೀತಿಯದಾಗಿದ್ದು, ಸಾಮಾನ್ಯವಾಗಿ ಅದು ಪದ
ರಚನೆಯ ವಿಧಾನವಾಗಿರುವುದಿಲ್ಲ.

ಗುಣಪದಗಳ ವಿವರಿಸುವುದಲ್ಲಿ ಸಂಸ್ಕೃತ ಕನ್ನಡಕ್ಕಿಂತ ಭಿನ್ನವಾಗಿದೆ. ಅದರಲ್ಲಿ
ಗುಣಪದಗಳು ನಾಮಪದಗಳ ವರ್ಗದಲ್ಲಿ ಸೇರುವ ಕಾರಣ, ನಾಮಪದಗಳ
ಹಾಗೆ ಅವನ್ನೂ ಸಮಾಸವೆಂಬ ವಿಧಾನದಿಂದ ಸಾಧಿಸಲು ಸಾಧ್ಯ. ಆದರೆ
ಕನ್ನಡದಲ್ಲಿ ಅವು ಬೇರೆಯೇ ಒಂದು ಪದವರ್ಗದಲ್ಲಿ ಸೇರುವುವಾದ ಕಾರಣ
ಇದು ಸಾಧ್ಯವಿಲ್ಲ.

ಇ.ಎ.ಒ ಹೇಸರಿಸುವುದು ಮತ್ತು ವರ್ಣಣಸುವುದು

ನಾಮಪದ, ಕ್ರಿಯಾಪದ ಮತ್ತು ಗುಣಪದಗಳನ್ನು ಮುಖ್ಯವಾಗಿ ಮೂರು ರೀತಿಯ
ಕೆಲಸಗಳನ್ನು ನಡೆಸುವುದಕ್ಕಾಗಿ ಕನ್ನಡದ ವಾಕ್ಯಗಳಲ್ಲಿ ಒಳಸುತ್ತೇವೆಂಬುದನ್ನು
ಹಿಂದಿನ ಅಧ್ಯಾಯದಲ್ಲಿ ನೋಡಿದ್ದೇವೆ.

ವ್ಯಕ್ತಿ, ವಸ್ತು ಮೊದಲಾದವರ್ಗಗಳನ್ನು ಗುರುತಿಸುವುದಕ್ಕಾಗಿ ನಾಮಪದಗಳನ್ನು
ಒಳಸಲಾಗುತ್ತದೆ, ಘಟನೆಗಳನ್ನು ನಿರ್ದೇಶಿಸುವುದಕ್ಕಾಗಿ ಕ್ರಿಯಾಪದಗಳನ್ನು ಒಳಸ
ಲಾಗುತ್ತದೆ ಮತ್ತು ಗುಣಧರ್ಮಗಳನ್ನು ಸೂಚಿಸುವುದಕ್ಕಾಗಿ ಗುಣಪದಗಳನ್ನು
ಒಳಸಲಾಗುತ್ತದೆ ಎಂಬುದಾಗಿ ವಾಕ್ಯಗಳಲ್ಲಿ ಈ ಮೂರು ಪದವರ್ಗಗಳಿಗಿರುವ
ಕೆಲಸಗಳನ್ನು ಸೂಕ್ಷ್ಮವಾಗಿ ಸೂಚಿಸಬಹುದು.

ಈ ಮೂರು ಕೆಲಸಗಳಲ್ಲಿ ವ್ಯಕ್ತಿ, ವಸ್ತು ಹೊದಲಾದುವನ್ನು ಗುರುತಿಸುವ ಕಾರ್ಯವನ್ನು ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ವಿಧಾನಗಳ ಮೂಲಕ ನಡೆಸಲು ಸಾಧ್ಯವಿದೆ. ಆದರೆ ಉಳಿದ ಎರಡು ಕೆಲಸಗಳಲ್ಲಿ (ಎಂದರೆ ಘಟನೆಗಳನ್ನು ನಿರ್ದೇಶಿಸುವ ಮತ್ತು ಗುಣಧರ್ಮಗಳನ್ನು ಸೂಚಿಸುವ ಕೆಲಸಗಳಲ್ಲಿ) ಇಂಥ ವೈವಿಧ್ಯತೆಯಿಲ್ಲ. (ಹೆಚ್ಚಿನ ವಿವರಗಳಿಗೆ ಭಟ್ಟ ೨೦೦೨, ೨೦೦೪ ಸೋಡಿ).

ಭಾವೇಯಲ್ಲಿ ಬರುವ ನಾಮಪದಗಳೆಲ್ಲವೂ ವಿಶಿಷ್ಟವಾದೊಂದು ವ್ಯಕ್ತಿ, ವಸ್ತು ಇಲ್ಲವೇ ವಿಷಯದೊಂದಿಗೆ ರೂಢಿಯಿಂದ ಸಂಬಂಧಿಸಿರುತ್ತವೆ. ಹಾಗಾಗಿ, ಅವು ಹೆಸರಿಸುವ ವಿಧಾನದ ಮೂಲಕ ಮಾತ್ರವೇ ವ್ಯಕ್ತಿ, ವಸ್ತು ಹೊದಲಾದುವನ್ನು ಗುರುತಿಸಬಲ್ಲವು.

ಇದು ಒಳರಚನೆಯಿಲ್ಲದ ಮರ, ಕಲ್ಲು ಹೊದಲಾದ ನಾಮಪದಗಳಿಗೆ ಮಾತ್ರವಲ್ಲ, ಕಟ್ಟಡ, ವೊಟ್ಟಲು, ಡೊಡಿಕೆ, ಕಲ್ಲಿದ್ದಲು, ಚೆಕ್ಕುಮ್ಮೆ ಹೊದಲಾದ ಒಳರಚನೆಯಿರುವ ನಾಮಪದಗಳಿಗೂ ಅನ್ವಯಿಸುವಂತಹ ಸಂಗತಿ. ಯಾಕೆಂದರೆ, ಒಳರಚನೆಯಿದ್ದರೂ ಅದರ ಮೂಲಕ ಈ ನಾಮಪದಗಳ ಅರ್ಥವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ.

ಉದಾಹರಣೆಗಾಗಿ, ಚೆಕ್ಕುಮ್ಮೆ ಪದಕ್ಕೆ ಒಳರಚನೆಯಿದ್ದು, ಚೆಕ್ಕು ಮತ್ತು ಅಮ್ಮೆ ಎಂಬ ಎರಡು ಪದಗಳು ಅದರ ಅಂಗಗಳಾಗಿ ಬಂದಿವೆ. ಆದರೆ, ಈ ಒಳರಚನೆಯ ಸಹಾಯದಿಂದ ಆ ಪದದ ಅರ್ಥವನ್ನು ಸಂಪೂರ್ಣವಾಗಿ ತಿಳಿಯಲು ಸಾಧ್ಯವಾಗುತ್ತದೆ.

ಕನ್ನಡದಲ್ಲಿ ಚೆಕ್ಕುಮ್ಮೆ ಪದ ತಾಯಿಯ ತಂಗಿಯನ್ನು ಸೂಚಿಸುತ್ತದೆಯಲ್ಲದೆ, ತಾಯಿಗಿಂತ ಎಲ್ಲಾ ವಿಷಯಗಳಲ್ಲಿ ಚೆಕ್ಕುವಳಾಗಿರುವ ಹೆಂಗಸನ್ನು ಸೂಚಿಸುವುದಿಲ್ಲ. ಆಕೆ ನಂಟಿನಲ್ಲಿ ಮಾತ್ರ ತಾಯಿಗಿಂತ ಚೆಕ್ಕುವಳಲ್ಲದೆ ವರ್ಯಸ್ಸಿನಲ್ಲಾಗಲೀ ಇಲ್ಲವೇ ಗಾತ್ರದಲ್ಲಾಗಲೀ ಚೆಕ್ಕುವಳಾಗಿರಬೇಕಾಗಿಲ್ಲ.

ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಈ ಎರಡು ವಿಧಾನಗಳ ನಡುವಿನ ವ್ಯತ್ಯಾಸವೆಂತಹದು ಎಂಬುದನ್ನು ತಿಳಿಯಲು ಕೆಳಗಿನ ವಾಕ್ಯಗಳನ್ನು ಪರಿಶೀಲಿಸಬಹುದು.

- (ಗ) ರಾಜುವಿಗೆ ಒಂದು ಕೆಂಪ್ತು ಟೋಟ್ಟಿ ಶಿಕ್ಕಿದೆ
- (ಉ) ಅರಸ ಕತ್ತೆಗೆ ಡೊಡೆಯುತ್ತಿದ್ದನೆ

(ಗ)ನೇ ವಾಕ್ಯದಲ್ಲಿ ಶಿರು ಶ್ರೀಯಾಪದ ಒಂದು ಘಟನೆಯನ್ನು ಸೂಚಿಸುತ್ತದೆ. ರಾಜು ನಾಮಪದ ಆ ಘಟನೆಯಲ್ಲಿ ತೊಡಗಿರುವ (ಎಂದರೆ ಒಂದು ಟೋಟ್ಟಿಯನ್ನು ಪಡೆದಿರುವ) ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಟೋಟ್ಟಿ ನಾಮಪದ

ಕಾರ್ಣಾಟಕೆ ಬೇಕು ಕಾರ್ಣಾಟಕ್ಕೇ ವ್ಯಾಕರಣ

ಅದೇ ಫಂಟನೆಯಲ್ಲಿ ತೊಡಗಿರುವ (ಎಂದರೆ ರಾಜುವಿಗೆ ದೊರೆತಿರುವ) ಒಂದು ವಸ್ತುವನ್ನು ಗುರುತಿಸುತ್ತದೆ.

ಇದಲ್ಲದೆ ಅದೇ ವಾಕ್ಯದಲ್ಲಿ ಕೆಂಪು ಗುಣಪದ ಟೋಟ್ಟಿ ನಾಮಪದೋಂದಿಗೆ ಅದರ ವಿಶೇಷಣವಾಗಿ ಬಂದಿದ್ದು, ಒಂದು ಗುಣಧರ್ಮವನ್ನು ಸೂಚಿಸುತ್ತದೆ, ಮತ್ತು ಆ ಗುಣಧರ್ಮದ ಮೂಲಕ ಅದು ಆ ನಾಮಪದದ ಅರ್ಥವನ್ನು ಕಡಿಮೆ ಮಾಡುತ್ತದೆ. ಕೆಂಪು ಟೋಟ್ಟಿ ಎಂಬುದು ಕೆಲವು ಟೋಟ್ಟಿಗಳನ್ನು (ಕೆಂಪು ಬಣ್ಣದಪುಗಳನ್ನು) ಮಾತ್ರ ವರ್ಣಿಸಬಲ್ಲುದಾದ ಕಾರಣ ಅದರ ವ್ಯಾಪ್ತಿ ಬರೀ ಟೋಟ್ಟಿ ಪದಕ್ಕೆರುವ ವ್ಯಾಪ್ತಿಗಿಂತ ಕಡಿಮೆ.

ಈ ಮೇಲೆನ ಕಾರಣಗಳಿಗಾಗಿ, (೧)ನೇ ವಾಕ್ಯದಲ್ಲಿ ರಾಜು ನಾಮಪದ ಒಬ್ಬ ವ್ಯಕ್ತಿಯನ್ನು ಹೆಸರಿಸುವುದರ ಮೂಲಕ ಗುರುತಿಸುತ್ತದೆ ಮತ್ತು ಕೆಂಪು ಟೋಟ್ಟಿ ನಾಮಪದಕಂತೆ ಒಂದು ವಸ್ತುವನ್ನು ವರ್ಣಿಸಬಲ್ಲುದಾದ ಮೂಲಕ ಗುರುತಿಸುತ್ತದೆ ಎಂದು ಹೇಳಲು ಸಾಧ್ಯವಿದೆ.

ರಾಜು ಪದಕ್ಕೆ ಒಳರಚನೆಯೆಂಬುದಿಲ್ಲವಾದ ಕಾರಣ ಅದು ಒಬ್ಬ ವ್ಯಕ್ತಿಯನ್ನು ಹೆಸರಿಸಬಲ್ಲುದಲ್ಲದೆ ವರ್ಣಿಸಲಾರದು. ಅದರೆ ಕೆಂಪು ಟೋಟ್ಟಿ ಎಂಬುದಕ್ಕೆ ಒಳರಚನೆಯಿದ್ದು, ಅಂತಹ ರಚನೆಯ ಆಧಾರದ ಮೇಲೆ ಅದಕ್ಕೆ ಅರ್ಥ ಹೇಳಲು ಸಾಧ್ಯವಿದೆ. ಹಾಗಾಗಿ ಈ ಅರ್ಥದ ಮೂಲಕ ಅದು ಒಂದು ವಸ್ತುವನ್ನು ವರ್ಣಿಸಿ ಗುರುತಿಸಬಲ್ಲುದು.

ರಾಜು, ಈರಿ, ಬೆಂಗಳೂರು, ಅಜಿತ್, ಮೊದಲಾದ ಅಂತಿತ ನಾಮಗಳು ಮಾತ್ರವಲ್ಲದೆ ಮರ, ರಿಡ, ಕತ್ತೆ, ಕಲ್ಲು ಮೊದಲಾದ ರೂಢನಾಮಗಳೂ ಹೆಸರಿಸುವ ವಿಧಾನದ ಮೂಲಕ ಮಾತ್ರವೇ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸಬಲ್ಲುವು. ಯಾಕೆಂದರೆ, ಇಂತಹ ರೂಢನಾಮಗಳಿಗೂ ಒಳರಚನೆ ಯೆಂಬುದಿಲ್ಲವಾದ ಕಾರಣ ಅವುಗಳ ಮೂಲಕ ವರ್ಣನೆಯೊಂದನ್ನು ಪಡೆಯಲು ಸಾಧ್ಯವಾಗುತ್ತದೆ.

ಉದಾಹರಣೆಗಾಗಿ, ಮೇಲೆ ಕೊಟ್ಟಿರುವ (೨)ನೇ ವಾಕ್ಯದಲ್ಲಿ ಅಗಸ ಮತ್ತು ಕತ್ತೆ ಎಂಬ ಎರಡು ರೂಢನಾಮಗಳೂ ಹೆಸರಿಸುವ ವಿಧಾನದ ಮೂಲಕ ಅನುಕ್ರಮವಾಗಿ ಒಬ್ಬ ವ್ಯಕ್ತಿ ಮತ್ತು ಒಂದು ಪ್ರಾಣಿಯನ್ನು ಗುರುತಿಸುತ್ತವೆ.

ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಬೇಕಿದ್ದಲ್ಲಿ ಅದಕ್ಕಾಗಿ ಒಳರಚನೆಯಿರುವ ಪದಗಳನ್ನು ಒಳಸುವುದು ಅತ್ಯವಶ್ಯ. ಯಾಕೆಂದರೆ ಒಳರಚನೆಯಿರುವ ಪದಗಳ ಮೂಲಕ ಮಾತ್ರ ವರ್ಣನೆಯೊಂದನ್ನು ಪಡೆಯಲು ಸಾಧ್ಯ.

ಉದಾಹರಣೆಗಾಗಿ, ನಾಮಪದಗಳ ಜಾಗದಲ್ಲಿ ಕೆಲವು ಕ್ರಿಯಾಪದಗಳ ಇಲ್ಲವೇ ಗುಣಪದಗಳ ರೂಪಗಳನ್ನು ಒಳಸಲು ಸಾಧ್ಯವಿದ್ದು ಅವು ವರ್ಣಿಸುವ ವಿಧಾನದ ಮೂಲಕ ಗುರುತಿಸುವ ಕೆಲಸವನ್ನು ನಡೆಸಬಲ್ಲುವು.

- (ಇ) ಅವನ ಬರೆಯುವಿಕೆ ಇನ್ನೂ ಮುರಿದಿಲ್ಲ
- (ಇ) ಅವನ ದೊಡ್ಡತನವನ್ನು ಎಲ್ಲರೂ ಬಲ್ಲಿರು

(ಇ-ಇ) ವಾಕ್ಯಗಳಲ್ಲಿ ಬರೆ ಕ್ರಿಯಾಪದದ ನಾಮರೂಪವಾಗಿರುವ ಬರೆಯು ವಿಕೆ ಎಂಬುದು ಮತ್ತು ದೊಡ್ಡ ಗುಣಪದದ ನಾಮರೂಪವಾಗಿರುವ ದೊಡ್ಡತನ ಎಂಬುದು ವರ್ಣಿಸುವ ವಿಧಾನದ ಮೂಲಕ ಅನುಕ್ರಮವಾಗಿ ಒಂದು ಘಟನೆಯನ್ನು ಮತ್ತು ಒಂದು ಗುಣಧರ್ಮವನ್ನು ಗುರುತಿಸಿವೆ. ಈ ಪದಗಳ ಅರ್ಥವನ್ನು ಸಂಪೂರ್ಣವಾಗಿ ಅವುಗಳ ಒಳರಚನೆಯ ಸಹಾಯದಿಂದ ಪಡೆಯಲು ಸಾಧ್ಯ ವಿರುವ ಕಾರಣ, ಅವನ್ನು ಒಂದು ವರ್ಣನೆಯಲ್ಲಿ ತೊಡಗಿಸಲು ಸಾಧ್ಯವಾಗಿದೆ.

ಆದರೆ ಮೇಲೆ ಸೂಚಿಸಿದ ಹಾಗೆ, ಪ್ರತ್ಯೇಯಗಳ ಮೂಲಕ ಇಲ್ಲವೇ ಸಮಾಸದ ಮೂಲಕ ಸಿದ್ಧವಾಗಿರುವ ನಾಮಪದಗಳಿಗೆ ಒಳರಚನೆಯಿದ್ದರೂ ಅವು ಈ ರೀತಿ ವ್ಯಕ್ತಿ, ವಸ್ತು ವೇದಲಾದುವನ್ನು ವರ್ಣಿಸುವ ವಿಧಾನದ ಮೂಲಕ ಗುರುತಿಸಲಾರವು. ಇದಕ್ಕೆ ಕಾರಣವೇನೆಂದರೆ, ಅವುಗಳ ಸರಿಯಾದ ಅರ್ಥವನ್ನು ಅವುಗಳ ಒಳರಚನೆಯನ್ನು ಪರಿಶೀಲಿಸುವುದರ ಮೂಲಕ ಮಾತ್ರವೇ ಕಂಡು ಹಿಡಿಯಲು ಸಾಧ್ಯವಾಗದು.

ನಾಮಪದಗಳ ಮೂಲಕ ವರ್ಣಿಸುವ ಕೆಲಸವನ್ನು ನಡೆಸಬೇಕಾಗಿದ್ದಲ್ಲಿ ಅವನ್ನು ಒಂದು ನಾಮಪದಕಂತೆಯ ಅಂಗವನ್ನಾಗಿ ಮಾಡಿ ಒಳಕ್ಕುವ ಅವಶ್ಯಕತೆಯಿದೆ. ಮೇಲೆ (ಇ)ನೇ ವಾಕ್ಯದಲ್ಲಿ ಕೊಟ್ಟಿರುವ ಕೊಷ್ಟ ಟೋಟ್ಟಿ ಎಂಬ ನಾಮಪದಕಂತೆ ಈ ರೀತಿ ಒಂದು ವರ್ಣನೆಯನ್ನು ಕೊಟ್ಟು, ಅದರ ಮೂಲಕ ವಸ್ತುವೊಂದನ್ನು ಗುರುತಿಸುತ್ತಿದೆ.

ನಾಮಪದಗಳ ಒಳಕ್ಕೆಯಲ್ಲಿ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಈ ಎರಡು ಗುರುತಿಸುವ ವಿಧಾನಗಳು ಯಾವ ರೀತಿಯಲ್ಲಿ ಒಳಕ್ಕೆಯಾಗುತ್ತವೆ ಎಂಬುದನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿಯಬೇಕಿದ್ದಲ್ಲಿ ಜೋಡುಪದ (ಸಮಸ್ತಪದ) ಗಳಿಗೂ ಪದಕಂತೆಗಳಿಗೂ ನಡುವಿರುವ ವ್ಯತ್ಯಾಸವೇನು ಎಂಬುದನ್ನು ತಿಳಿಯುವುದು ಅವಶ್ಯ.

ಇವೆರಡನ್ನೂ ಎರಡು ಪದಗಳನ್ನು ಒಟ್ಟು ಸೇರಿಸುವುದರ ಮೂಲಕ ತಯಾರಿಸಲಾಗಿದೆಯೇನೋ ನಿಜ; ಆದರೆ, ಜೋಡುಪದಗಳನ್ನು ತಯಾರಿಸುವಲ್ಲಿ ಸಮಾಸವೆಂಬ ಪದರಚನೆಯ ವಿಧಾನವನ್ನು ಒಳಸಲಾಗಿದೆ ಮತ್ತು ಪದಕಂತೆಗಳನ್ನು ತಯಾರಿಸುವಲ್ಲಿ ಇದಕ್ಕಿಂತ ತೀರ್ಜಿಸಿದೆ ಭಿನ್ನವಾಗಿರುವ ವಾಕ್ಯರಚನೆಯ ವಿಧಾನವನ್ನು ಒಳಸಲಾಗಿದೆ.

ಉ.ಗ.ಅ ಜೋಡುಪದಗಳು ಮತ್ತು ಪದಕಂತೆಗಳು

ಕನ್ನಡದಲ್ಲಿ ಜೋಡುಪದಗಳು ಹೆಸರಿಸುವ ವಿಧಾನದಿಂದ ಮತ್ತು ಪದಕಂತೆಗಳು ವರ್ಣಿಸುವ ವಿಧಾನದಿಂದ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುತ್ತವೆ.

ಈ ಎರಡು ವಿಧಾನಗಳ ನಡುವಿರುವ ವ್ಯತ್ಯಾಸವನ್ನು ಗಮನಿಸದ ಕನ್ನಡದ ವ್ಯಾಯಾಕರಣಿಗಳು ಮಾರ್ಪಿನ ಮರ, ಸೌರಮನೆ ಸುದ್ದಿ, ಕೆಟ್ಟ ಬುದ್ದಿ, ಬಿಳಿಯ ಬಳ್ಳಿ ಮೊದಲಾದವುಗಳನ್ನು ಸಮಸ್ತಪದ(ಜೋಡುಪದ)ಗಳಿಂದು ಕೆರೆದಿದ್ದಾರೆ. ನಿಜಕ್ಕೂ ಇವೆಲ್ಲ ಪದಕಂತೆಗಳಾಗಿದ್ದ ವರ್ಣಿಸುವ ವಿಧಾನದಲ್ಲಿ ಬಳಕೆಯಾಗುತ್ತವಲ್ಲದೆ ಹೆಸರಿಸುವ ವಿಧಾನದಲ್ಲಿ ಬಳಕೆಯಾಗುವುದಿಲ್ಲ.

ನಾಮಪದಗಳಿಗಿರುವ ಒಳರಚನೆಯೆಂಬುದು ನಿಜಕ್ಕೂ ಅವುಗಳ ಚರಿತ್ರೆಗೆ ಸಂಬಂಧಿಸಿದ ವಿಷಯ. ಯಾವುದೋ ಒಂದು ಕಾಲದಲ್ಲಿ ಹೊಸ ಪದವೀಂದನ್ನು ಸೃಷ್ಟಿ ಮಾಡುವ ಅವಶ್ಯಕತೆ ಮೂಡಿಬಂದಾಗ ಭಾಷೆಯಲ್ಲಿ ಬಳಕೆಯಲ್ಲಿ ರುವ ಒಂದು ಪದಕ್ಕೆ ಪ್ರತ್ಯೇಕವೀಂದನ್ನು ಸೇರಿಸಿ, ಇಲ್ಲವೇ ಬೇರೊಂದು ಪದವನ್ನು ಸೇರಿಸಿ, ಹೊಸ ಪದವೀಂದನ್ನು ಸಿದ್ಧಗೊಳಿಸಿರಬೇಕು. ಅನಂತರ ಅದು ಜನರ ಮಾತಿನಲ್ಲಿ ಮತ್ತು ಬರವಣಿಗೆಯಲ್ಲಿ ಬಳಕೆಗೆ ಒಂದು ಭಾಷೆಯ ಪದವಾಗಿರಬೇಕು.

ನಿಜಕ್ಕೂ ಇಂತಹ ಒಳರಚನೆಯಿರುವ ಪದಗಳನ್ನು ಬಳಸುವವರಿಗೆ ಅವುಗಳ ಒಳರಚನೆಯೆಂತಹದು ಎಂಬ ವಿಷಯ ತಿಳಿದಿರಬೇಕೆಂದೇನೂ ಇಲ್ಲ. ಇದಕ್ಕೆ ಕಾರಣವೇನೆಂದರೆ, ಮೇಲೆ ಸೂಚಿಸಿದ ಹಾಗೆ ಈ ಪದಗಳ ಅರ್ಥವನ್ನು ಇತರ ಒಳರಚನೆಯಿಲ್ಲದ ಪದಗಳ ಹಾಗೆ ಅವುಗಳ ಬಳಕೆಯ ಆಧಾರದ ಮೇಲೇನೇ ತಿಳಿದುಕೊಳ್ಳಬೇಕಾಗುತ್ತದ್ದಲ್ಲದೆ ಅವುಗಳ ಒಳರಚನೆಯ ಆಧಾರದ ಮೇಲೆ ನಿರ್ಧರಿಸುವುದು ಕಷ್ಟಸಾಧ್ಯ.

ಕೆಲವು ಸಂದರ್ಭಗಳಲ್ಲಿ ಮಾತ್ರ ಇಂತಹ ಒಳರಚನೆಯ ಸಹಾಯದಿಂದ ಒಂದು ಪದದ ಅರ್ಥವನ್ನು ಉಂಟಿಸಲು ಸಾಧ್ಯವಾಗಬಹುದು.

ಉದಾಹರಣೆಗಾಗಿ, ಜಿಲ್ಲಾಜಿನಿಕ ಪದಕ್ಕೆ ಒಳರಚನೆಯ ಆಧಾರದ ಮೇಲೆ ‘ನೀರನ್ನ ಉಂಟು ಮಾಡುವಂತಹದು’ ಎಂಬ ಅರ್ಥವನ್ನು ಕೊಡಲು ಸಾಧ್ಯವಿದೆ. ಆದರೆ ಬರಿಯ ಈ ಅರ್ಥದ ಸಹಾಯದಿಂದ ಅದು ಯಾವ ವಸ್ತುವನ್ನು ಗುರುತಿಸುತ್ತದೆ ಎಂದು ಹೇಳಲು ಸಾಧ್ಯವಾಗದು.

ಅದು ಒಂದು ರೀತಿಯ ಅನಿಲವನ್ನು ಸೂಚಿಸುತ್ತದೆ ಎಂಬ ವಿಷಯ ತಿಳಿದಿದೆಯಾದರೂ ಜಲಜನಕ ಮತ್ತು ಆಮ್ಲಜನಕಗಳಿಂಬ ಎರಡು ರೀತಿಯ ಅನಿಲಗಳು ಈ ‘ನೀರನ್ನ ಉಂಟುಮಾಡುವ’ ಕೆಲಸದಲ್ಲಿ ಬಳಕೆಯಾಗುವುವಾದ ಕಾರಣ, ಜಿಲ್ಲಾಜಿನಿಕ ಪದ ಆ ಎರಡು ಅನಿಲಗಳಲ್ಲಿ ಮೊದಲನೆಯದನ್ನು ಗುರುತಿಸುತ್ತದೆ

ಎಂಬುದನ್ನು ಕನ್ನಡದಲ್ಲಿ ಆ ಪದದ ಬಳಕೆಯೆಂತಹದು ಎಂಬುದನ್ನು ತಿಳಿದಿದ್ದರೆ ಮಾತ್ರ ಹೇಳಲು ಸಾಧ್ಯ.

ಪದಕಂತೆಗಳ ಬಳಕೆ ಇದಕ್ಕಿಂತ ತೀರ ಭಿನ್ನವಾದುದು. ಅದರ ಅಂಗಗಳಾಗಿ ಬಂದಿರುವ ಪದ ಮತ್ತು ಪ್ರತ್ಯೇಕಿಯಗಳ ಅಥವಾವನ್ನಾಧರಿಸಿ ಅದರ ಅಥವಾ ವೇನೆಂಬುದನ್ನು ತಿಳಿಯಲು ಸಾಧ್ಯವಿದೆ ಮತ್ತು ಆ ಅಥವಾವನ್ನವಲಂಬಿಸಿ ಅದು ಎಂತಹ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಲು ಸಾಧ್ಯವಿದೆ.

ಉದಾಹರಣೆಗಾಗಿ ಯೋಸಬಟ್ಟೆ ಎಂಬುದು ಕನ್ನಡದಲ್ಲಿ ಒಂದು ಪದಕಂತೆಯಾಗಿದ್ದು, ಅದು ವರ್ಣಿಕಸುವ ಕ್ರಿಯೆಯ ಮೂಲಕ ವಸ್ತುವೊಂದನ್ನು ಗುರುತಿಸುತ್ತದೆ. ಹೋಸದಾಗಿರುವ ಯಾವ ಬಟ್ಟೆಯನ್ನು ಬೇಕಿದ್ದರೂ ಈ ಪದಕಂತೆಯು ಮೂಲಕ ಗುರುತಿಸಲು ಸಾಧ್ಯವಿದೆ.

ಪದಗಳಿಗೆ ಪ್ರತ್ಯೇಕಿಗಳನ್ನು ಸೇರಿಸುವುದರ ಮೂಲಕ ಸಿದ್ಧವಾಗಿರುವ ಪದಗಳೂ ಈ ವಿಷಯದಲ್ಲಿ ಜೋಡಿಪದಗಳ ಹಾಗೆಯೇ ಎಂದು ಹೇಳಬೇಕಾಗುತ್ತದೆ. ಯಾಕೆಂದರೆ, ಅವುಗಳ ಅಥವಾವನ್ನು ಅವುಗಳ ಬಳರಚನೆಯು ಸಹಾಯದಿಂದ ಸಂಪೂರ್ಣವಾಗಿ ಮತ್ತು ಸರಿಯಾಗಿ ಪಡೆಯಲು ಸಾಧ್ಯವಾಗದು. ಭಾಷೆಯಲ್ಲಿ ಅವುಗಳ ಬಳಕೆಯೆಂತಹದು ಎಂಬುದನ್ನು ತಿಳಿಯುವುದರ ಮೂಲಕ ಮಾತ್ರವೇ ಅವುಗಳ ಸರಿಯಾದ ಅಥವಾವನ್ನು ಪಡೆಯಲು ಸಾಧ್ಯ.

ಉದಾಹರಣೆಗಾಗಿ ವೊಟ್ಟೆಲು ಪದವನ್ನು ವೊಟ್ಟು ಕ್ರಿಯಾಪದಕ್ಕೆ ಅಲು ಪ್ರತ್ಯೇಕಿಯವನ್ನು ಸೇರಿಸಿ ರಚಿಸಲಾಗಿದೆಯೆಂದು ನಮಗೆ ತಿಳಿದಿದ್ದರೂ ಅದರಿಂದ ಆ ಪದ ನಿಜಕ್ಕೂ ಸೂಚಿಸುವ ವಸ್ತು ಎಂತಹದು ಎಂಬುದನ್ನು ಸರಿಯಾಗಿ ಉಂಟಿಸಿ ಹೇಳಲು ಸಾಧ್ಯವಾಗದು. ಯಾಕೆಂದರೆ, ಅಲು ಪ್ರತ್ಯೇಕಿಕ್ಕೆ ಬೇರೆ ಬೇರೆ ಸಂಭಂಗಗಳಲ್ಲಿ ಬೇರೆ ಬೇರೆ ಅಥವಾಗಳನ್ನು ಕೊಡುವ ಶಕ್ತಿಯಿದೆ.

ವೊಟ್ಟೆಲು ಪದದಲ್ಲಿ ಈ ಅಲು ಪ್ರತ್ಯೇಕಿಯ ಒಂದು ಜಾಗವನ್ನು ಸೂಚಿಸುತ್ತದೆ, ಕೇಮ್ಮಲು ಪದದಲ್ಲಿ ಒಂದು ಕ್ರಿಯೆಯನ್ನು ಸೂಚಿಸುತ್ತದೆ ಮತ್ತು ಬೀಳಲು ಪದದಲ್ಲಿ ಒಂದು ಕ್ರಿಯೆಯ ಮೂಲಕ ಪಡೆದಿರುವ ವಸ್ತುವನ್ನು ಸೂಚಿಸುತ್ತದೆ.

ಸಂಸ್ಕೃತದ ನಾಮಪದಗಳ ಬಳಕೆಯಲ್ಲಿ ಇಂತಹ ಹೆಸರಿಸುವ ಮತ್ತು ವರ್ಣಿಕಸುವ ವಿಧಾನಗಳ ನಡುವಿರುವ ವ್ಯತ್ಯಾಸ ಬಹಳ ಮಟ್ಟಿಗೆ ನಶಿಸಿಹೋಗಿದೆ. ಸಂಸ್ಕೃತ ಮಾತಿನ ಭಾಷೆಯಾಗಿ ಮುಂದುವರಿಯದೆ ಬರಿಯ ಬರಹದ ಭಾಷೆಯಾಗಿ ಉಳಿದಿರುವುದೇ ಇದಕ್ಕೆ ಕಾರಣವಿರಬೇಕು.

ಈ ಕಾರಣಕ್ಕಾಗಿ, ಸಂಸ್ಕೃತದಲ್ಲಿ ಜೋಡಿಪದ ಮತ್ತು ಪದಕಂತೆಗಳ ನಡುವೆ ಅಥವಾ ಮಟ್ಟಿಗೆ ಹೆಚ್ಚಿನ ಬಳಕೆಗಳಲ್ಲಾ ವ್ಯತ್ಯಾಸವೇನೂ ಕಾಣಿಸುವುದಿಲ್ಲ. ಅಂಗಗಳಾಗಿ ಬರುವ ಪದಗಳಲ್ಲಿ ಕೊನೆಯದನ್ನು ಬಿಟ್ಟು ಉಳಿದವು

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಗಳೊಂದಿಗೆ ಬರುವ ವಿಭಕ್ತಿ ಪ್ರತ್ಯೇಯಗಳನ್ನು ಲೋಪಗೊಳಿಸಿ ಬಳಸಿದಾಗಲೆಲ್ಲ ಸಂಸ್ಕೃತದಲ್ಲಿ ಜೋಡುಪಡ ಸಿದ್ಧಿಸುತ್ತದೆ.

ಉ.೨ ಕೃತ ಮತ್ತು ತದಿತ ಪ್ರತ್ಯೇಯಗಳು

ಸಂಸ್ಕೃತ ಭಾಷೆಯ ಇನ್ನೊಂದು ವೈಶಿಷ್ಟ್ಯವೇನೆಂದರೆ, ಅದರಲ್ಲಿ ಬಳಕೆಯಾಗುವ ಪದಗಳಲ್ಲಿ ಹೆಚ್ಚು ಕಡಿಮೆ ಎಲ್ಲವನ್ನೂ ಕ್ರಿಯಾಧಾರುಗಳಿಂದ ಸಾಧಿಸಲು ಸಾಧ್ಯವಿದೆ. ಇದಕ್ಕೆ ದಿಂಥ ‘ದಿಕ್ಷು’, ಯುದ್ಧ ‘ಯುದ್ಧ’, ಜದ್ರ ‘ಕಾಲು’, ಮಣಿ ‘ದೊಡ್ಡ’ ಮೊದಲಾದ ಕೆಲವೇ ಕೆಲವು ಅಪವಾದಗಳನ್ನು ಮಾತ್ರ ಕಾಣಲು ಸಾಧ್ಯವಿದೆ.

ಎಂದರೆ, ಒಳರಚನೆಯಿಲ್ಲದ ಪದಗಳಲ್ಲಿ ಹೆಚ್ಚು ಕಡಿಮೆ ಎಲ್ಲವೂ ಸಂಸ್ಕೃತದಲ್ಲಿ ಕ್ರಿಯಾಧಾರುಗಳಾಗಿವೆ. ಅಂತಹ ಪದಗಳಲ್ಲಿ ಕೆಲವು ಮಾತ್ರ (ಮೇಲೆ ಸೂಚಿಸಿದ ಹಾಗೆ) ನಾಮಪದಗಳಾಗಿ ಬಳಕೆಯಾಗುತ್ತವೆಯಾವಾದರೂ ‘ಸೋನೆ’ ಪ್ರತ್ಯೇಯವನ್ನು ಬಳಸುವ ಮೂಲಕ ಅವನ್ನೂ ಕ್ರಿಯಾಧಾರುಗಳಿಂದ ಪಡೆಯಲು ಸಾಧ್ಯವಿದೆ. ಹಾಗಾಗಿ ಸಂಸ್ಕೃತದಲ್ಲಿ ಧಾರು ಪದವನ್ನು ಕ್ರಿಯಾಧಾರು ಎಂಬ ಅರ್ಥದಲ್ಲಿನೇ ಬಳಸುವುದು ರೂಢಿ.

ಕನ್ನಡದಲ್ಲಿ ಹಲವಾರು ನಾಮಪದಗಳನ್ನು ಮತ್ತು ಗುಣಪದಗಳನ್ನು ಕ್ರಿಯಾಧಾರುಗಳಿಗೆ ಪ್ರತ್ಯೇಯಗಳನ್ನು ಸೇರಿಸುವುದರ ಮೂಲಕ ಪಡೆಯಲು ಸಾಧ್ಯವಿದೆಯಾದರೂ, ಆ ರೀತಿ ಪಡೆಯಲು ಸಾಧ್ಯವಿಲ್ಲದಂತಹ ನಾಮಪದಗಳು ಮತ್ತು ಗುಣಪದಗಳು ಕನ್ನಡದಲ್ಲಿ ಹಲವಿವೆ.

ಉದಾಹರಣೆಗಾಗಿ, ಮರ, ಇಂ, ಕಲ್ಲು, ಕರು, ಕಾಲು, ಇಲ್ಲು, ನಾರು, ನೊರೆ ಮೊದಲಾದ ಹಲವಾರು ನಾಮಪದಗಳನ್ನು ಮತ್ತು ರಿಂ, ಇಂಜು, ತೆಂಜು, ನಡು ಮೊದಲಾದ ಹಲವು ಗುಣಪದಗಳನ್ನು ಕನ್ನಡದಲ್ಲಿ ಕ್ರಿಯಾಧಾರುಗಳಿಂದ ಪಡೆಯಲು ಸಾಧ್ಯವಾಗದು.

ಹಾಗಾಗಿ, ಕನ್ನಡದ ಧಾರುಗಳನ್ನೇಲ್ಲ ಸಂಸ್ಕೃತದ ಹಾಗೆ ಕ್ರಿಯಾಧಾರುಗಳಿಂಬ ಒಂದೇ ವರ್ಗದಲ್ಲಿ ಸೇರಿಸಿ ಹೇಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಬದಲು, ಅವನ್ನು ಸಂದರ್ಭಕ್ಕೆ ತಕ್ಷ ಹಾಗೆ ಕ್ರಿಯಾಧಾರು, ನಾಮಧಾರು, ಮತ್ತು ಗುಣಧಾರು ಎಂಬುದಾಗಿ ಮೂರು ವರ್ಗಗಳಲ್ಲಿ ವಿಂಗಡಿಸಬೇಕಾಗುತ್ತದೆ.

ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ವ್ಯಾತ್ಯಾಸವನ್ನು ಕೆಳಗಿನ ನಾಮಪದಗಳು ಸ್ಪಷ್ಟವಾಗಿ ತೋರಿಸಿಕೊಡುತ್ತವೆ.

<u>ನಾಮಪದಗಳು</u>	<u>ಕ್ರಿಯಾಧಾರುಗಳು</u>
ಸ್ತುಪು ‘ಕನ್ಸು’	ಸ್ತುಪ್ ‘ಕನ್ಸು ಕಾಣಿ’
ಕ್ರೋತ್ರು ‘ಗಡ್ಡೆ’	ಕ್ರೆ ‘ವಾಸವಾಗಿರು’

ಶೀಲಿರ	‘ತುದಿ’	ಶೀ	‘ಚೂಪು ಮಾಡು’
ದಕ್ಕಣ	‘ತೆಂಕ, ಬಲ’	ದಕ್ಕು	‘ಸಮಧಂವಾಗಿರು’
ವೃದ್ಧ	‘ಮುದಿ’	ವೃದ್ಧ	‘ಬೆಳೆ’
ಘಟ	‘ಕೊಡ’	ಘಟ್ಟ	‘ತಯಾರಿಸು’
ಧನು	‘ಬಿಲ್ಲು’	ಧನ್	‘ಜೋರಾಗಿ ಹೋಗಿಸು’
ವೃಕ್ಷ	‘ಮರ’	ವೃಕ್ಷ	‘ಬೆಳೆ’
ಅಕ್ಕೆ	‘ಕೆಣ್ಣಿ’	ಅಕ್ಕು	‘ಭೇಟಿ ಮಾಡು’
ಬೀಳಣ	‘ವಳ್ಳಿ’	ಜುರ್	‘ಹಳೆಯಂದಾಗು’

ಮೇಲೆ ಕೊಟ್ಟಿರುವ ಸಂಸ್ಕೃತದ ನಾಮಪದಗಳನ್ನೆಲ್ಲ ಶ್ರೀಯಾಧಾತುಗಳಿಗೆ ಪ್ರತ್ಯೇಯಗಳನ್ನು ಸೇರಿಸುವುದರ ಮೂಲಕ ರಚಿಸಲಾಗಿದೆ. ಆದರೆ ಅವಕ್ಕೆ ಅಥವಾಗಳಾಗಿ ಕೊಟ್ಟಿರುವ ಕನ್ನಡದ ನಾಮಪದ ಇಲ್ಲವೇ ಗುಣಪದಗಳಲ್ಲಿ ಒಂದನ್ನೂ ಈ ರೀತಿ ಶ್ರೀಯಾಧಾತುವಿನಿಂದ ತಯಾರಿಸಿಲ್ಲ.

ಸಂಸ್ಕೃತ ನಾಮಪದಗಳ ರಚನೆಯಲ್ಲಿ ಕಾಣಿಸುವ ಈ ಗುಣಧರ್ಮವನ್ನು ಅಧಾರವಾಗಿರಿಸಿ, ಅವನ್ನು ವೈಯಾಕರಣಿಗಳು ಕೃದಂತ, ತದ್ದಿತಾಂತ ಮತ್ತು ಸಮಾಸ ಎಂಬುದಾಗಿ ಮೂರು ಪರಿಗಳಲ್ಲಿ ವಿಂಗಡಿಸುತ್ತಾರೆ. ಶ್ರೀಯಾಧಾತುಗಳಿಗೆ ಪ್ರತ್ಯೇಯವೊಂದನ್ನು ಸೇರಿಸುವುದರ ಮೂಲಕ ತಯಾರಾದ ನಾಮಪದಗಳು ಕೃದಂತಗಳು; ಆ ರೀತಿ ತಯಾರಾಗಿರುವ ನಾಮಪದಗಳಿಗೆ ಬೇರೆಹಾಂದು (ತದ್ದಿತ) ಪ್ರತ್ಯೇಯವನ್ನು ಸೇರಿಸುವುದರ ಮೂಲಕ ತಯಾರಾದ ನಾಮಪದಗಳು ತದ್ದಿತಾಂತಗಳು; ಮತ್ತು ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸುವುದರ ಮೂಲಕ ತಯಾರಾದ ನಾಮಪದಗಳು ಸಮಾಸಗಳು (ಜೋಡುಪದಗಳು).

ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದಲ್ಲಿ ಹೆಚ್ಚಕಡಿಮೆ ಎಲ್ಲಾ ಪದಗಳನ್ನೂ ಶ್ರೀಯಾಧಾತುಗಳಿಂದ ಸಾಧ್ಯವಿದೆಯಾದ ಕಾರಣ ಇಂತಹ ವಿಭಜನೆ ಆಭಾಷೆಯ ವ್ಯಾಕರಣಕ್ಕೆ ಅನುಕೂಲವಾಗಿದೆ.

ಆದರೆ ಕನ್ನಡದ ನಾಮಪದ ಮತ್ತು ಗುಣಪದಗಳಲ್ಲಿ ಹಲವನ್ನು ಆ ರೀತಿ ಶ್ರೀಯಾಧಾತುಗಳಿಂದ ಸಾಧ್ಯವಿಲ್ಲವಾದ ಕಾರಣ, ಕೃದಂತ, ತದ್ದಿತಾಂತ ಮತ್ತು ಸಮಾಸಗಳೆಂಬ ನಾಮಪದಗಳ ವಿಭಜನೆ ಕನ್ನಡಕ್ಕೆ ಅನುಕೂಲವಾದುದ್ದಲ್ಲ.

ಹೀಗಿದ್ದರೂ ಕನ್ನಡದ ವೈಯಾಕರಣಿಗಳಲ್ಲಿ ಹೆಚ್ಚಿನವರೂ ಸಂಸ್ಕೃತದ ಆ ವಿಭಜನೆಯನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯುತ್ತಿಸಿದ್ದಾರೆ. ಅದಕ್ಕೆ ಒಳಗಾಗದಂತಹ ಪದಗಳನ್ನು ಮಾತ್ರ ಕೆಲವರು ವೈಯಾಕರಣಿಗಳು ನಾಮ ಎಂಬ ನಾಲ್ಕನೇಯ ಪದವರ್ಗದಲ್ಲಿ ಸೇರಿಸಿ, ಕನ್ನಡದಲ್ಲಿ ಕೃದಂತ, ತದ್ದಿತಾಂತ, ಸಮಾಸ ಮತ್ತು ನಾಮ ಎಂಬ ನಾಲ್ಕು ಪದವರ್ಗಗಳೆಯೆಂದು ಹೇಳಿದ್ದಾರೆ.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರಿಗೆ

ಕ್ರಿಯಾಪದಗಳಿಗೆ ಸೇರುವ ಪ್ರತ್ಯೇಯಗಳನ್ನೆಲ್ಲ ಕೃತ್ಪ್ರತ್ಯೇಯಗಳೆಂದು ಮತ್ತು ನಾಮಪದಗಳಿಗೆ ಸೇರುವ ಪ್ರತ್ಯೇಯಗಳನ್ನೆಲ್ಲ ತದಿತ ಪ್ರತ್ಯೇಯಗಳೆಂದು ಪರಿಗಣಿಸುವ ಇನ್ನೊಂದು ವಿಧಾನವನ್ನೂ ಕೆಲವರು ಕನ್ನಡ ವ್ಯಾಯಾಕರಣಿಗಳು ಅನುಸರಿಸಿರುವುದು ಕಂಡುಬರುತ್ತದೆ.

ಇದೂ ಒಂದು ಮಟ್ಟಿಗೆ ಸಂಸ್ಕೃತ ವ್ಯಾಕರಣದ ಅನುಕರಣೆಯೇ. ಯಾಕೆಂದರೆ, ಸಂಸ್ಕೃತದಲ್ಲಿ ಹೆಚ್ಚುಕಡಿಮೆ ಎಲ್ಲಾ ನಾಮಪದಗಳನ್ನೂ ಕ್ರಿಯಾಧಾತುವಿಗೆ ಪ್ರತ್ಯೇಯವೋಂದನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆ ಎಂಬುದನ್ನು ನಾವು ಮೇಲೆ ಸೋಡಿರುವೇವು. ಹಾಗಾಗಿ, ಅವುಗಳ (ಎಂದರೆ ನಾಮಪದಗಳ) ಅನಂತರ ಬರುವ ಪ್ರತ್ಯೇಯಗಳಲ್ಲಿ ಸಂಸ್ಕೃತದಲ್ಲಿ ತದಿತ ಪ್ರತ್ಯೇಯಗಳಾಗುತ್ತವೆ (ಎಂದರೆ ‘ಮೊದಲನೆಯ’ ಪ್ರತ್ಯೇಯವಾಗಿರುವುದಿಲ್ಲ).

ಆದರೆ ಕನ್ನಡದಲ್ಲಿ ಕ್ರಿಯಾಧಾತುಗಳಿಂದ ತಯಾರಿಸಿಲ್ಲವಾದ ನಾಮಪದಗಳೂ ಬೇಕಾದಷ್ಟಿವೆ. ಹಾಗಾಗಿ, ನಾಮಪದಗಳೊಂದಿಗೆ ಬರುವ ಪ್ರತ್ಯೇಯಗಳಲ್ಲಿ ಹೆಚ್ಚಿನವೂ ಕನ್ನಡದಲ್ಲಿ ಮೊದಲನೆಯ ಪ್ರತ್ಯೇಯಗಳೇ. ಎಂದರೆ, ಈ ವರದನೆಯ ವಿಧಾನವನ್ನು ಬಳಸುವವರು ಸಂಸ್ಕೃತದ ಕೃತ್ ಮತ್ತು ತದಿತ ಎಂಬ ಪಾರಿಭಾಷಿಕ ಪದಗಳಿಗೆ ಮೊದಲನೆಯ ಮತ್ತು ಅನಂತರದ ಪ್ರತ್ಯೇಯಗಳೆಂಬ ಸಂಸ್ಕೃತ ವ್ಯಾಕರಣದಲ್ಲಿರುವ ಅಥವಾಕ್ಷಿಂತ ಬೇರೆಯೇ ಅಥವಾನ್ನು ಕೊಡಬೇಕಾಗಿದೆ.

ಆದರೆ ಇಂತಹ ತೇಪೆ ಕೆಲಸ ಕನ್ನಡ ವ್ಯಾಕರಣದ ಮಟ್ಟಿಗೆ ತೀರಾ ಅಸಮರ್ಪಕವಾದುದೆಂಬುದರಲ್ಲಿ ಸಂಶಯವಿಲ್ಲ.

ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಇನ್ನೊಂದು ವ್ಯಾತ್ಯಾಸವೂ ಮೇಲಿನ ವಿಭಜನೆ ಕನ್ನಡದ ಮಟ್ಟಿಗೆ ಅನುಕೂಲವಲ್ಲವೆಂಬುದನ್ನು ತೋರಿಸಿ ಕೊಡುತ್ತದೆ. ಕನ್ನಡದಲ್ಲಿ ಸಾಮಾನ್ಯವಾಗಿ ಬಡವ, ಕಳಪ್ರ, ಸೋಳಪ್ರ, ಬರಣ, ಬಿರುಕು ಮೊದಲಾದ ಒಂದೇ ಒಂದು ಪ್ರತ್ಯೇಯವನ್ನೊಳಗೊಂಡಿರುವ ಸಾಧಿತ ಪದಗಳೇ ಜಾಸ್ತಿ. ಎರಡು ಅಥವಾ ಜಾಸ್ತಿ ಪ್ರತ್ಯೇಯಗಳನ್ನೊಳಗೊಂಡಿರುವ ತಿಳುವಳಿಕೆ, ಬರವಣಿಗೆ, ಬಿಲ್ಲುಗಾರಿಕೆ ಎಂಬಂತಹ ಸಾಧಿತ ಪದಗಳು ಕನ್ನಡದಲ್ಲಿ ಬಹಳ ಕಡಿಮೆ.

ಇದಕ್ಕೆ ವಿರುದ್ಧವಾಗಿ, ಸಂಸ್ಕೃತದಲ್ಲಿ ಎರಡು ಅಥವಾ ಜಾಸ್ತಿ ಪ್ರತ್ಯೇಯಗಳನ್ನೊಳಗೊಂಡಿರುವ ಪದಗಳು ಬೇಕಾದಷ್ಟಿವೆ. ಉದಾಹರಣೆಗಾಗಿ, ಕೇಳಗೆ ಕೊಟ್ಟಿರುವ ಸಂಸ್ಕೃತ ಪದಗಳನ್ನು ಗಮನಿಸಬಹುದು.

<u>ಧಾತು</u>	<u>ಕ್ರಿಯಾ</u>	<u>ತದಿತ</u>
ಕೃ	ಕರ್ತವ್ಯ	ಕರ್ತವ್ಯತ್ವ
ಮನ್	ಮತಿ	ಮತಿಮಾರ್ತ

ಜಿ	ಜಯ	ಜಯ್ಯ
ಶುಂಚ್	ಶುಚಿ	ಶರ್ಚ
ಕೃಧ್	ಕೃಧು	ಹಾಧಿವ
ದಿವಾ	ದೇವ	ದೈವ
ಬುಧ್	ಬುಧಿ	ಬುದ್ಧಿಮತ್ತ
ಚಳ್ಳ	ಚಳ್ಳನ	ಚಳ್ಳನಿನ್
ವಚ್	ವಾಚ್	ವಾರ್ಣಿನ್

ಸಂಸ್ಕೃತದಲ್ಲಿ ಬರುವ ಒಳರಚನೆಯಿರುವ ಪದಗಳನ್ನು ಕೃದಂತ, ತದ್ವಿತಾಂತ ಮತ್ತು ಸಮಾಸ ಎಂಬುದಾಗಿ ವಿಂಗಡಿಸಿದಾಗ ಹೆಚ್ಚು ಕಡಿಮೆ ಒಂದೇ ಪ್ರಮಾಣದ ಮೂರು ಪದವರ್ಗಗಳು ಸಿದ್ಧವಾಗುತ್ತವೆ.

ಆದರೆ ಕನ್ನಡದಲ್ಲಿ ಪ್ರತ್ಯೇಯಗಳಿರುವ ಹೆಚ್ಚಿನ ಪದಗಳಲ್ಲಿ ಒಂದೇ ಪ್ರತ್ಯೇಯ ಕಾಣಿಸುವುದಾದ ಕಾರಣ, ಮೇಲಿನ ಸಂಸ್ಕೃತ ವ್ಯಾಕರಣದ ನಿಯಮ ವನ್ನು ಒಳಗೊಂಡಿದಲ್ಲಿ ಹೆಚ್ಚಿನ ಪದಗಳನ್ನು ‘ಕೃದಂತ’ ಎಂಬ ಒಂದೇ ವರ್ಗದಲ್ಲಿ ಸೇರಿಸಬೇಕಾಗುತ್ತದೆ. ತದ್ವಿತಾಂತ ಎಂಬ ವರ್ಗದಲ್ಲಿ ಸೇರಿಸಲು ಕೆಲವೇ ಕೆಲವು ಪದಗಳು ಮಾತ್ರ ಉಳಿಯುತ್ತವೆ. ಕನ್ನಡದ ನಾಮಪದಗಳನ್ನು ವಿಭజಿಸಲು ಬೇರೆಯೇ ಆಧಾರವನ್ನು ಒಳಗೊಂಡಿ ಬಳ್ಳಿಯಿಸುವುದಕ್ಕೆ ಇದೂ ಒಂದು ಕಾರಣ.

ಉ.೨ ಪದದ ಮೌದಲು ಮತ್ತು ಅನಂತರ ಬರುವ ಪ್ರತ್ಯೇಯಗಳು

ಕನ್ನಡದಲ್ಲಿ ಬರುವ ಪ್ರತ್ಯೇಯಗಳಿಲ್ಲವೂ ಪದದ ಅನಂತರ ಬರುವವರ್ಗಗಳು (ಮೇಚ್ಚ-ಗೆ, ನಡ-ತೆ, ಅಳಿ-ವು, ಬಡ-ವ, ರಾಣ-ಇಗ). ಈ ವಿಷಯದಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ. ಯಾಕೆಂದರೆ, ಸಂಸ್ಕೃತದಲ್ಲಿ ಪ್ರತ್ಯೇಯಗಳು ಪದದ ಮೌದಲೂ ಬರಬಲ್ಲವು (ಪ್ರ-ಕೃತಿ, ಪ್ರ-ಭಾರವ, ವಿ-ನಾಶ, ಅ-ಧಾರವ, ಅ-ಸೂತ್ರ), ಅನಂತರವೂ ಬರಬಲ್ಲವು (ರಷ-ರಸಿಕ, ನಟ-ನಟಿ, ಹಂ-ಹಂಡ್ಯ, ಸೂರ್ಯಾಸ್ತಿ-ಸೂರ್ಯಾಸಿನಿ).

ಕನ್ನಡದಲ್ಲಿಯೂ ಈಚ್ಚೆಗಳನು, ಖಿಂಗಾಲು, ಕೆಮ್ಮೆಟು, ಇನ್ನಾರು ಮೌದಲಾದ ಪದಗಳಲ್ಲಿ ಜೀಗನು, ಕಾಲು, ಮಣ್ಣ, ನೂರು ಮೌದಲಾದ ಪದಗಳ ಮೌದಲು ಬರುವ ಈಚ್ಚೆಗಳನ್ನು, ಖಿಂಗಾಲನ್ನು, ಕಾಲನ್ನು, ಮಣ್ಣನ್ನು, ನೂರನ್ನು ಎಂಬಂತಹ ‘ಪ್ರತ್ಯೇಯ’ಗಳಿವೆಯೆಂದು ಕೆಲವರು ವ್ಯೇಯಾಕರಣೆಗಳು ವಾದಿಸಿದ್ದಾರೆ (ಶ್ರೀಧರ್ ಗಂಡಜಿ ನೋಡಿ).

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರ್ಣ

ಆದರೆ ಇವನ್ನು ಪ್ರತ್ಯೇಯಗಳೆಂದು ಹೇಳುವ ಬದಲು ಪದಗಳೆಂದು ಹೇಳಿ, ಯೋಜ್ಞನು ಮೊದಲಾದವುಗಳು ಜೋಡುಪದಗಳೆಂದು ಪರಿಗಣಿಸುವುದೇ ಒಳ್ಳೆಯದೆಂದು ಬೇರೆ ಕೆಲವರು ವಾದಿಸಿದ್ದಾರೆ (ತಿರುಮಲೇಶ್ ಗಣ್ಣಂತ್ರನೇಡಿ). ಕೇಶಿರಾಜನೇ ಮೊದಲಾದ ಪ್ರಾಚೀನ ವೈಯಾಕರಣಿಗಳೂ ಹೀಗೆಯೇ ಹೇಳಿದ್ದಾರೆ.

ಇದಲ್ಲದೆ, ಇಂತಹ ಪದಗಳಲ್ಲಿ ಅವುಗಳ ಮೊದಲಿಗೆ ಬರುವ ಅಂಶಗಳು (ಯಂತ್ರ, ಧಿಂ, ಕೆಂ, ಇನ್ ಮೊದಲಾದವು) ಪ್ರತ್ಯೇಯಗಳೆಂದು ಹೇಳಿದಲ್ಲಿ ಇಬ್ಬರು ಎಂಬಂತಹ ಕೆಲವು ಪದಗಳು ಎರಡು ಪ್ರತ್ಯೇಯಗಳ ಸೇರಿಕೆಯಿಂದ (ಎಂದರೆ ಧಾತುವಿಲ್ಲದೆಯೇ) ತಯಾರಾಗಿವೆಯೆಂದು ಹೇಳಬೇಕಾದೀತು.

ಸಾಮಾನ್ಯವಾಗಿ ಪ್ರತ್ಯೇಯಗಳನ್ನು ಪದಗಳಿಗೆ ಇಲ್ಲವೇ ಧಾತುಗಳಿಗೆ ಸೇರಿಸಿ ಹೊಸ ಪದಗಳನ್ನು ತಯಾರಿಸುತ್ತೇವಲ್ಲದೆ ಎರಡು ಪ್ರತ್ಯೇಯಗಳನ್ನು ಮಾತ್ರವೇ ಒಂದರೊಡನೊಂದನ್ನು ಸೇರಿಸಿ ಪದಗಳನ್ನು ತಯಾರಿಸುವ ಕ್ರಮವಿಲ್ಲ.

ಉ.ಇ ನಾಮಪದಗಳ ರಚನೆ

ಕನ್ನಡದ ನಾಮಪದಗಳನ್ನು ಕ್ರಿಯಾಪದಗಳಿಗೆ, ಗುಣಪದಗಳಿಗೆ ಇಲ್ಲವೇ ಇತರ ನಾಮಪದಗಳಿಗೆ ಪ್ರತ್ಯೇಯಗಳನ್ನು ಸೇರಿಸುವುದರ ಮೂಲಕ ತಯಾರಿಸಲು ಸಾಧ್ಯವಿದೆ. ಉದಾಹರಣೆಗಾಗಿ ದಣ ಕ್ರಿಯಾಪದಕ್ಕೆ ಏ ಪ್ರತ್ಯೇಯವನ್ನು ಸೇರಿಸಿ ದಣೆಷ್ಟು ನಾಮಪದವನ್ನೂ, ಬಡ ಗುಣಪದಕ್ಕೆ ಏ ಪ್ರತ್ಯೇಯವನ್ನು ಸೇರಿಸಿ ಬಡವ ನಾಮಪದವನ್ನೂ, ರಾಣ ನಾಮಪದಕ್ಕೆ ಇರ ಪ್ರತ್ಯೇಯವನ್ನು ಸೇರಿಸಿ ರಾಣಿಗ ನಾಮಪದವನ್ನೂ ತಯಾರಿಸಲಾಗಿದೆ. ಈ ರೀತಿ ಕ್ರಿಯಾಪದಗಳಿಗೆ ಪ್ರತ್ಯೇಯಗಳನ್ನು ಸೇರಿಸಿ ತಯಾರಿಸಿರುವಂತಹ ನಾಮಪದಗಳೇ ಕನ್ನಡದಲ್ಲಿ ಜಾಸ್ತಿ.

ಮೇಲೆ ಸೂಚಿಸಿರುವ ಹಾಗೆ, ನಾಮಪದಗಳ ಒಳರಚನೆಯೆಂಬುದು ಮುಖ್ಯವಾಗಿ ಅವುಗಳ ಚರಿತ್ರೆಯನ್ನುವಲಂಬಿಸಿರುತ್ತದೆ. ಪದವೋಂದನ್ನು ಹೊಸದಾಗಿ ತಯಾರಿಸಿ ಬಳಕೆಗೆ ತಂದಾಗ ಎಂತಹ ಪದರಚನೆಯ ನಿಯಮವನ್ನು ಅನುಸರಿಸಲಾಗಿತ್ತು ಎಂಬುದೇ ಅದರ ಒಳರಚನೆಗೆ ಆಧಾರವಾಗುತ್ತದೆ.

ಸಾಮಾನ್ಯವಾಗಿ ನಾಮಪದಗಳನ್ನು ವಾಕ್ಯಗಳಲ್ಲಿ ಒಳಗೊಂಡಿರುವ ಇಲ್ಲವೇ ಅವುಗಳ ಅಥವಾವೇನೆನಂಬುದನ್ನು ತಿಳಿಯಲು ಪ್ರಯೋಜಿಸುವಾಗ ಅವುಗಳ ಒಳರಚನೆ ಹೆಚ್ಚಿನೆಡೆಗಳಲ್ಲಾ ಜಾಸ್ತಿ ಸಹಾಯಕವಾಗುವುದಿಲ್ಲ. ಪದಗಳಿಗೆ ರೂಢಿಯಲ್ಲಿ ಎಂತಹ ಅಥವಾವಿದೆ ಎಂಬುದು ಮಾತ್ರವೇ ಅವುಗಳ ಬಳಕೆಗೆ ಮತ್ತು ಅಥವಾಕ್ಷೇತ್ರದಲ್ಲಿ ಆಧಾರವಾಗಬಲ್ಲದು.

ಉದಾಹರಣೆಗಾಗಿ ಯಾಸು ಕ್ರಿಯಾಪದಕ್ಕೂ ಯಾಸುಗೆ ನಾಮಪದಕ್ಕೂ ನಡುವಿರುವ ಸಂಬಂಧ, ತೇರು ಕ್ರಿಯಾಪದಕ್ಕೂ ತೇರಿಗೆ ನಾಮಪದಕ್ಕೂ ನಡುವಿರುವ ಸಂಬಂಧ, ಇಲ್ಲವೇ ಮಿದಿ ಕ್ರಿಯಾಪದಕ್ಕೂ ಮಿದಿತೆ ನಾಮಪದಕ್ಕೂ

ನಡುವಿರುವ ಸಂಬಂಧ ಈ ನಾಮಪದಗಳನ್ನು (ಇಂಗ್ಲೀಸ್, ತೆರಿಗ್ ಮತ್ತು ಮಿಡಿಟ್ ಎಂಬವು ಗಳನ್ನು) ಒಳಗೊಂಡಿರುವ ನಾಮಗಳನ್ನು ಗಮನಕ್ಕೆ ಬರುವುದು ಅಪರೂಪವೆಂದೇ ಹೇಳಬಹುದು. ರೂಢಿಮೂಲವಾದ ಅಥವಾ ಸಹಾಯದಿಂದಲೇನೇ ನಾವು ಅವನ್ನು ವಾಕ್ಯಗಳಲ್ಲಿ ಒಳಗೊಂಡಿರುವ ಮತ್ತು ಬೇರೆಯಾರಾದರೂ ಅವನ್ನು ಒಳಗೊಂಡಿರುವ ಅವಕ್ಷೇತ್ರ ಕೊಡುತ್ತೇವೆ.

ಈ ರೀತಿ ಪದಗಳ ಒಳರಚನೆ ಅವುಗಳ ದಿನನಿತ್ಯದ ಒಳಕೆಗೆ ಅವಶ್ಯಕಿಲ್ಲವಾದ ಕಾರಣ, ಸಾಮಾನ್ಯವಾಗಿ ಅದು ಬಹಳ ಅನಿಯಮಿತವಾಗಿರುವುದೇ ಜಾಸ್ತಿ. ಇದಲ್ಲದೆ ನಾಮಪದಗಳಲ್ಲಿ ಒಳಕೆಯಾಗುವ ಪ್ರತ್ಯೇಕಿಗಳಲ್ಲಿ ಹೆಚ್ಚಿನವೂ ಕೆಲವೇ ಕೆಲವು ಪದಗಳಲ್ಲಿ ಮಾತ್ರ ಕಾಣಿಸುತ್ತಿದ್ದು, ಅವುಗಳ ಸ್ವರೂಪ ಮತ್ತು ಅಥವಾ ಇವೆರಡೂ ಬಹಳ ಮಟ್ಟಿಗೆ ಅನಿಯಮಿತವಾಗಿರುತ್ತವೆ.

ಈ ಕಾರಣಕ್ಕಾಗಿ ಒಳರಚನೆಯಿರುವ ನಾಮಪದಗಳನ್ನು ವ್ಯಾಕರಣಗಳಲ್ಲಿ ವಣಿಕಗಳನ್ನು ಅವುಗಳಲ್ಲಿ ಬರುವ ಪ್ರತ್ಯೇಕಿಗಳ ಪಟ್ಟಿಯನ್ನಷ್ಟೇ ಕೊಡಲು ಸಾಧ್ಯವಾಗುತ್ತದೆ. ಅಂತಹ ಪ್ರತ್ಯೇಕಿಗಳೊಂದಿಗೆ ಬರುವ ಪದಗಳು, ಆ ಪದಗಳಲ್ಲಿ ಇಲ್ಲವೇ ಪ್ರತ್ಯೇಕಿಗಳಲ್ಲಿ ಉಂಟಾಗುವ ಸೇರಿಕೆಯ ಬದಲಾವಣೆಗಳು, ಮತ್ತು ಅವುಗಳ ಮೂಲಕ ತಯಾರಾಗಬಲ್ಲ ಪದಗಳ ಅಥವಾ ಇವೆಲ್ಲವನ್ನೂ ಪಟ್ಟಿ ಮಾಡಿಯೇ ಹೇಳಬೇಕಾಗುತ್ತದೆ. ಈ ಕಾರಣಕ್ಕಾಗಿ ಕೆಲವರು ವೈಯಾಕರಣಿಗಳು ಪದಗಳ ಒಳರಚನೆಯೆಂಬುದು ಅಥವಾ ಕೋಶದ ಅಂಗವಲ್ಲದೆ ವ್ಯಾಕರಣದ ಅಂಗವಲ್ಲ ಎಂಬುದಾಗಿಯೂ ವಾದಿಸಿದ್ದಾರೆ.

ಪ್ರತ್ಯೇಕಿಗಳ ಮೂಲಕ ಸಾಧಿತವಾಗುವ ನಾಮಪದಗಳ ಒಳರಚನೆ ಈ ರೀತಿ ಅನಿಯಮಿತವಾಗಿರುವುದಾದ ಕಾರಣ ಅದನ್ನು ವ್ಯಾಕರಣ ನಿಯಮಗಳ ಮೂಲಕ ವಿವರಿಸಿ ಹೇಳಬಹುದು ಕಷ್ಟಸಾಧ್ಯ. ಅವುಗಳ ಹಿಂದೆ ನಿಯಮಗಳಿರುವ ಬದಲು ಬರೇ ಕೆಲವು ‘ಬಲವು’ಗಳವೇಯೆಂದು ಹೇಳಬೇಕಾಗುತ್ತದೆ. ಈ ಒಲವುಗಳನ್ನು ನಿಯಮರೂಪದಲ್ಲಿ ವಣಿಕಿಗಳರೂ ಅವುಗಳಲ್ಲಿ ಪ್ರತಿಯೊಂದಕ್ಕೂ ಒಂದಲ್ಲಿ ಒಂದು ಅಪವಾದವಿಲ್ಲದೆ ಇರುವುದಿಲ್ಲ.

ವ್ಯಾಕರಣದ ಇತರ ರಚನೆಗಳಿಗಿಂತ ಸಾಧಿತ ಪದಗಳ ರಚನೆ ಈ ಒಂದು ವಿಷಯದಲ್ಲಿ ಶೀರಾ ಭಿನ್ನವಾಗಿದೆ. ಸಾಧಿತ ನಾಮಪದಗಳನ್ನು ಮತ್ತು ಅವುಗಳ ಅಥವಾ ಇತರ ರಚನೆಗಳಲ್ಲಿ ಕೊಡಬೇಕಾಗಿರುವುದು ಇದೇ ಕಾರಣಕ್ಕಾಗಿ. ಉದಾಹರಣೆಗಾಗಿ ಕನ್ನಡದ ಪದರಚನೆಯಲ್ಲಿ ಒಳಕೆಯಾಗುವ ಇಕ್-ಇಗ್ ಪ್ರತ್ಯೇಕಿಗಳನ್ನು ಪ್ರತಿಯೊಂದಕ್ಕೂ ಒಂದಲ್ಲಿ ಒಂದು ಅಪವಾದವಿಲ್ಲದೆ ಇರುವುದಿಲ್ಲ.

ಇ.ಇ ಇಕ್-ಇಗ್ ಪ್ರತ್ಯೇಕಿ

ಕನ್ನಡದ ನಾಮಪದಗಳ ರಚನೆಯಲ್ಲಿ ಒಳಕೆಯಾಗುವ ಪ್ರತ್ಯೇಕಿಗಳಲ್ಲಿ ಇಕ್-ಇಗ್ ಎಂಬುದು ಮುಖ್ಯವಾದುದು. ಈ ಪ್ರತ್ಯೇಕಿಗಳನ್ನು ಪದಗಳ ಮೂಲಕ ತಯಾರಾಗಬಲ್ಲ

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರಣ

ನಾಮಪದಗಳು ಕನ್ನಡದಲ್ಲಿ ಹಲವಿದ್ದು, ಅವುಗಳ ಒಳರಚನೆಯಲ್ಲಿ ಕಾಣಿಸುವ ಒಲವನ್ನು ಕೆಲವು ವ್ಯಾಕರಣ ನಿಯಮಗಳ ಮೂಲಕ ವಿವರಿಸಿ ಹೇಳಲು ಸಾಧ್ಯವಿದೆ. ಆದರೆ ಮೇಲೆ ಸೂಚಿಸಿದ ಹಾಗೆ, ಇವು ನಿಜಕ್ಕೂ ನಿಯಮಗಳಲ್ಲ, ಒಲವುಗಳು ಮಾತ್ರ - ಎಂದರೆ ಅವುಗಳಲ್ಲಿ ಪ್ರತಿಯೊಂದಕ್ಕೂ ಸಾಕಷ್ಟು ಅಪವಾದಗಳಿವೆ ಎಂಬುದನ್ನು ಇಲ್ಲಿ ನೇನಪಿನಲ್ಲಿ ರಿಖಿಕೊಳ್ಳಬೇಕು.

ಈ ಪ್ರತ್ಯೇಯವನ್ನು ಮುಖ್ಯವಾಗಿ ಶ್ರೀಯಾಪದಗಳಿಗೆ ಸೇರಿಸುವುದರ ಮೂಲಕ ನಾಮಪದಗಳನ್ನು ತಯಾರಿಸಬಹುದು (ಬಳಗು-ಬಳಗು, ಬಳ್ಳಿ-ಬಳ್ಳಿ, ರಿಡಿ-ರಿಡಿ, ಕೊಡು-ಕೊಡುಗೆ). ಇದಕ್ಕೆ ಇಕೆ, ಇಗೆ, ತೆ ಮತ್ತು ಗೆ ಎಂಬುದಾಗಿ ನಾಲ್ಕು ರೂಪಗಳಿವೆ. ಇವುಗಳ ಬಳಕೆಯನ್ನು ಕೆಳಗೆ ಕೊಟ್ಟಿರುವ ನಿಯಮ(ಬಲವು)ಗಳ ಮೂಲಕ ವಿವರಿಸಬಹುದು.

೧. ಸಾಮಾನ್ಯವಾಗಿ ಉಕಾರಾಂತ ಶ್ರೀಯಾಪದಗಳ ಅನಂತರ ಈ ಪ್ರತ್ಯೇಯಕ್ಕೆ ಇಕೆ ರೂಪವಿದೆ.

ಬಳಗು	ಬಳಗು
ಹೇಳು	ಹೇಳಿಕೆ
ಅಂಜು	ಅಂಜಿಕೆ

೨. ಉಕಾರಾಂತ ಶ್ರೀಯಾಪದಗಳಲ್ಲಿ ಎರಡೇ ಅಕ್ಷರಗಳಿಂದ ಮೊದಲನೇ ಅಕ್ಷರದಲ್ಲಿ ಬರುವ ಸ್ವರ ಪ್ರಸ್ತುವಾಗಿದೆಯಾದರೆ ಅವುಗಳ ಅನಂತರ ಬರುವ ಈ ಪ್ರತ್ಯೇಯಕ್ಕೆ ಇಗೆ ಇಲ್ಲವೇ ಗೆ ರೂಪವಿದೆ. ಆದರೆ, ಇವುಗಳಲ್ಲಿ ಇಗೆ ಎಂಬುದು ಎಲ್ಲಿ ಬರುತ್ತದೆ ಮತ್ತು ಗೆ ಎಂಬುದು ಎಲ್ಲಿ ಬರುತ್ತದೆ ಎಂಬ ವಿಷಯದಲ್ಲಿ ನಿಯಮವನ್ನು ಮಾಡಲು ಸಾಧ್ಯ ವಾಗುವುದಿಲ್ಲ.

ತೆರು	ತೆಂಗೆ
ಮುಚ್ಚು	ಮುಚ್ಚಿಗೆ
ಮುತ್ತು	ಮುತ್ತಿಗೆ
ಕೊಡು	ಕೊಡುಗೆ
ಮೆಚ್ಚು	ಮೆಚ್ಚಿಗೆ
ಉಡು	ಉಡುಗೆ

ಮೇಲೆ ಕೊಟ್ಟಿರುವ ನಿಯಮಕ್ಕೆ ನಾಟು-ನಾಟುಗೆ, ಏಂಜು-ಏಂಜಿಗೆ ಎಂಬಂತಹ ಕೆಲವು ಅಪವಾದಗಳೂ ಇವೆ.

೩. ಈ ಇಲ್ಲವೇ ಇಸು ಪ್ರತ್ಯೆಯದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳ ಅನಂತರ ಈ ಪ್ರತ್ಯೆಯಕ್ಕೆ ರೂಪವಿದೆ. ಈ ಕ್ರಿಯಾಪದಗಳ ಕೊನೆಯ ಸು ಅಕ್ಷರ ಮೇಲಿನ ಪ್ರತ್ಯೆಯ ಪರವಾದಾಗ ಲೋಪಗೊಳ್ಳುತ್ತದೆ.

ಬಯಸು	ಬಯಕೆ
ಹರಸು	ಹರಕೆ
ತುರಿಸು	ತುರಿಕೆ
ಗದರಿಸು	ಗದರಿಕೆ

೪. ಇಕಾರಾಂತ ಕ್ರಿಯಾಪದಗಳ ಅನಂತರ ಇದಕ್ಕೆ ನೇರು ರೂಪವಿದೆ (ಸುಲಿ-ಸುಲಿಗೆ, ಹೊಲಿ-ಹೊಲಿಗೆ); ಅದರೆ, ಖಿಡಿಕೆ ಎಂಬುದರಲ್ಲಿ ಇದಕ್ಕೆ ರೂಪವಿದೆ.

೫. ಎಕಾರಾಂತ ಕ್ರಿಯಾಪದಗಳ ಅನಂತರ ಇದಕ್ಕೆ ರೂಪವಿದ್ದ ಕ್ರಿಯಾಪದದ ಕೊನೆಯ ಎಕಾರ ಈ ಪ್ರತ್ಯೆಯ ಸೇರಿದಾಗ ಅಕಾರವಾಗುತ್ತದೆ (ಪೋಕೆ-ಪೋಕೆಗೆ); ಈ ನಿಯಮಕ್ಕೂ ಹೊಡೆ-ಹೊಡಿಕೆ, ನಡೆ-ನಡುಗೆ ಎಂಬಂತಹ ಅಪವಾದಗಳಿವೆ.

೬. ಈ ಪ್ರತ್ಯೆಯವನ್ನು ಕನ್ನಡದಲ್ಲಿ ಬರುವ ಎಲ್ಲಾ ಕ್ರಿಯಾಪದಗಳಿಗೂ ಸೇರಿಸಿ ನಾಮಪದಗಳನ್ನು ತಂಪಾರಿಸಲು ಸಾಧ್ಯವಾಗದು. ಉದಾಹರಣೆಗಾಗಿ ಮಾಡು, ಕುದಿ, ಬರೆ, ದುಡುಕು, ತಿರುಗು ವೊದಲಾದ ಹಲವಾರು ಕ್ರಿಯಾಪದಗಳಿಗೆ ಇದನ್ನು ಸೇರಿಸಿ ನಾಮಪದಗಳನ್ನು ಸಾಧಿಸಲು ಸಾಧ್ಯವಾಗದು.

ಯಾವ ಕ್ರಿಯಾಪದಗಳೊಂದಿಗೆಲ್ಲ ಅದು ಈ ರೀತಿ ಸೇರುತ್ತದೆ, ಮತ್ತು ಯಾವ ಕ್ರಿಯಾಪದಗಳೊಂದಿಗೆ ಸೇರುವುದಿಲ್ಲ ಎಂಬುದನ್ನು ತಿಳಿಯಬೇಕಿದ್ದಲ್ಲಿ ಎಂತಹ ಪದಗಳೆಲ್ಲ ಕನ್ನಡದಲ್ಲಿ ಬಳಕೆಯಲ್ಲಿವೆ ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ.

೭. ಈ ಪ್ರತ್ಯೆಯದ ಮೂಲಕ ಸಿದ್ಧವಾದ ನಾಮಪದಗಳಿಗೆ ಎಂತಹ ಅಥವಾ ಅದಕ್ಕೂ ಕ್ರಿಯಾಪದದ ಅಥವಾ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು ರೂಢಿಯ ಆಧಾರದ ಮೇಲೆ ಮಾತ್ರವೇ ತಿಳಿದುಕೊಳ್ಳಲು ಸಾಧ್ಯ.

ಉದಾಹರಣೆಗಾಗಿ, ಅಂಜಿಕೆ ಎಂಬುದು ಒಂದು ಘಟನೆಯನ್ನು ಸೂಚಿಸುವುದಾದರೆ, ವೋಕೆಗೆ ಎಂಬುದು ಒಂದು ಘಟನೆಯಿಂದ ಸಿದ್ಧವಾದ ವಸ್ತುವನ್ನು ಸೂಚಿಸುತ್ತದೆ ಮತ್ತು ಹೊಡಿಕೆ ಎಂಬುದು

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರಿಗೆ

ಒಂದು ಫಟನೆಯನ್ನು ಸಾಧಿಸಲು ಬೇಕಾಗುವ ಕರಣವನ್ನು ಸೂಚಿಸುತ್ತದೆ.

ಆ. ಈಗ್ಗಳಿಕೆ, ತಿಳುವಳಿಕೆ ಮೊದಲಾದ ಕೆಲವು ಪದಗಳಲ್ಲಿ ಈ ಪ್ರತ್ಯೇಯ ವಿಜಿ ಎಂಬ ಬೇರೆಂದು ಪ್ರತ್ಯೇಯದ ಅನಂತರ ಬರುತ್ತದೆ.

ಇ. ಚಿಲ್ಸ್‌ಗಾರಿಕೆ, ಶ್ರೀಮಂತಿಕೆ ಮೊದಲಾದವುಗಳಲ್ಲಿ ಕಾಣಿಸುವ ಇಕೆ ಪ್ರತ್ಯೇಯ ಮೇಲಿನ ಪ್ರತ್ಯೇಯಕ್ಕಿಂತ ಭಿನ್ನವಾದುದು. ಇದು ನಾಮಪದಗಳ ಅನಂತರ ಬರುತ್ತಿದ್ದು, ಸಂಸ್ಕೃತದ ಇಕ ಪ್ರತ್ಯೇಯಕ್ಕೆ (ಕ್ಷಣ-ಕ್ಷಣಿಕ, ತರ್ಕ-ತರ್ಕಿಂತ) ಸಂಬಂಧಿಸಿದುರಬೇಕು.

ಎಲ್ಲಾ ಕ್ರಿಯಾಪದಗಳಿಗೂ ಸೇರಿಸಲು ಸಾಧ್ಯವಿರುವಂತಹ ಇಕೆ ಎಂಬ ಇನ್ನೊಂದು ಪ್ರತ್ಯೇಯ ಕನ್ನಡದಲ್ಲಿದೆ. ಇದು ಮೇಲಿನ ಪ್ರತ್ಯೇಯಕ್ಕಿಂತ ಭಿನ್ನವಾದುದು. ಈ ಪ್ರತ್ಯೇಯವನ್ನು ಕ್ರಿಯಾಪದಕ್ಕೆ ಸೇರಿಸುವುದರ ಮೂಲಕ ಒಂದು ನಾಮಪದವನ್ನು ತಯಾರಿಸುವ ಬದಲು, ನಾಮಪದದ ಜಾಗದಲ್ಲಿ ಬರಬಲ್ಲ ಒಂದು ಕ್ರಿಯಾರೂಪವನ್ನು (ಕ್ರಿಯಾಪದದ ನಾಮರೂಪವನ್ನು) ತಯಾರಿಸುತ್ತೇವೆ ಎಂಬುದೇ ಇದಕ್ಕೂ ಮೇಲಿನ ಇಕೆ-ಇಗೆ ಪ್ರತ್ಯೇಯಕ್ಕೂ ನಡುವಿರುವ ಮುಖ್ಯವ್ಯಾಪಕ.

ಎಂದರೆ, ಈ ಇಕೆ ಎಂಬುದು ಒಂದು ‘ಪದರೂಪ’ ಪ್ರತ್ಯೇಯ ಮತ್ತು ಮೇಲೆ ವಿವರಿಸಿದ ಇಕೆ-ಇಗೆ ಎಂಬುದು ಒಂದು ‘ಪದಪ್ರತ್ಯೇಯ’. ಈ ಕಾರಣಕಾಗಿ, ಈ ಎರಡು ಪ್ರತ್ಯೇಯಗಳ ನಡುವೆ ಹಲವಾರು ವ್ಯಾಪಕಗಳಿವೆಯೆಂಬುದನ್ನು ಗಮನಿಸಬಹುದು.

ಈ. ಮೇಲೆ ಸೂಚಿಸಿದ ಹಾಗೆ, ಇಕೆ ಪದರೂಪ ಪ್ರತ್ಯೇಯವನ್ನು ಯಾವ ಕ್ರಿಯಾಪದದೊಂದಿಗೆ ಬೇಕಿದ್ದರೂ ಸೇರಿಸಿ ಹೇಳಬಹುದು (ಮಾಡುವಿಕೆ, ಕುದಿಯುವಿಕೆ, ಬರೆಯುವಿಕೆ, ದುಡುಕುವಿಕೆ, ತಿರುಗುವಿಕೆ). ಸಂಸ್ಕೃತದಿಂದ ಎರವಲಾಗಿ ಒಂದಿರುವ ಕ್ರಿಯಾಪದಗಳೊಂದಿಗೂ ಅದನ್ನು ಸೇರಿಸಿ ಹೇಳಬಹುದು (ರಕ್ಷಿಸುವಿಕೆ, ಶೈಕ್ಷಿಸುವಿಕೆ, ಅನುಮತಿಸುವಿಕೆ, ವಿರೋಧಿಸುವಿಕೆ).

ಶಿ. ಎಲ್ಲಾ ಒಳಕೆಗಳಲ್ಲಾ ಅದಕ್ಕೆ ಇಕೆ ಎಂಬ ಒಂದೇ ರೂಪವಿದೆ. ಆದರೆ ಈ ಪ್ರತ್ಯೇಯ ಸೇರಿದಾಗ ಉಕಾರಾಂತ ಕ್ರಿಯಾಪದಗಳ ಕೊನೆಯಲ್ಲಿ ವರ್ಕಾರಾಗಮವೂ ಮತ್ತು ವರ್ಕಾರಾಂತ ಹಾಗೂ ಇಕಾರಾಂತ ಕ್ರಿಯಾಪದಗಳ ಕೊನೆಯಲ್ಲಿ ಯುವ ಎಂಬುದರ ಆಗಮವೂ ಕಾಣಿಸುತ್ತದೆ.

ಯೋಗಳು	ಯೋಗಳುವಿಕೆ
ಧಾರು	ಧಾರುವಿಕೆ
ದೀಕು	ದೀಕುವಿಕೆ
ಶಿಡಿ	ಶಿಡಿಯುವಿಕೆ
ಇಂಜಿ	ಇಂಜಿಯುವಿಕೆ
ಕೊಕ್ಕೆ	ಕೊಕ್ಕೆಯುವಿಕೆ

ಗ. ಎಲ್ಲಾ ಬಳಕೆಗಳಲ್ಲಾ ಅದಕ್ಕೆ ಕ್ರಿಯಾಪದವು ನಿದೇಶಿಸುವ ಫಂಟನೆಯನ್ನು ಗುರುತಿಸಿ ಹೇಳುವುದು ಒಂದೇ ಅಥವಾ ವಿದೆ.

ಈ. ಈ ಪ್ರತ್ಯೇಯದ ಬಳಕೆಯನ್ನು ಒಂದು ವ್ಯಾಕರಣವಿಯಾದ ಮೂಲಕ ವರ್ಣಿಸಲು ಸಾಧ್ಯವಿದೆ. ಪದಪ್ರತ್ಯೇಯಗಳ ಹಾಗೆ ನಿಯಮದ ಬದಲು ‘ಒಲವ’ನ್ನು ಬಳಸುವ ಅವಶ್ಯಕತೆಯಿಲ್ಲ.

ಇತ್ತೆ ಪದರೂಪ ಪ್ರತ್ಯೇಯಕ್ಕೂ ಇತ್ತೇ-ಇರ್ ಪದಪ್ರತ್ಯೇಯಕ್ಕೂ ನಡುವಿರುವ ಈ ವ್ಯಾತ್ಯಾಸಗಳನ್ನು ಕೆಳಗಿನ ಉದಾಹರಣೆಗಳು ಸ್ವಷ್ಟಪಡಿಸುತ್ತವೆ.

ಕ್ರಿಯಾಪದ	ಇತ್ತೆ (ಪದರೂಪಪ್ರತ್ಯೇಯ)	ಇತ್ತೇ-ಇರ್ (ಪದಪ್ರತ್ಯೇಯ)
ಅಂಚು	ಅಂಚುವಿಕೆ	ಅಂಚಿಕೆ
ಕೊಡು	ಕೊಡುವಿಕೆ	ಕೊಡುಗೆ
ತೆರು	ತೆರುವಿಕೆ	ತೆರಿಗೆ
ನಾಟು	ನಾಟುವಿಕೆ	ನಾಟುಗೆ
ಯೋಳಿ	ಯೋಳಿಯುವಿಕೆ	ಯೋಳಿಗೆ
ವೋಳೆ	ವೋಳೆಯುವಿಕೆ	ವೋಳಕೆ
ಬಯಸು	ಬಯಸುವಿಕೆ	ಬಯಕೆ
ಕೆತ್ತು	ಕೆತ್ತುವಿಕೆ	ಕೆತ್ತಿಗೆ
ಧಾರು	ಧಾರುವಿಕೆ	ಧಾರುಗೆ
ಶಿಡಿ	ಶಿಡಿಯುವಿಕೆ	ಶಿಡಿಕೆ

ಕ್ರಿಯಾಪದಗಳಿಂದ ನಾಮಪದಗಳನ್ನು ಸಾಧಿಸಲು ಇತ್ತೆ-ಇರ್ ಎಂಬ ಈ ಪ್ರತ್ಯೇಯದ ಹಾಗೆಯೇ ಕನ್ನಡದಲ್ಲಿ ಬೇರೆಯೂ ಕೆಲವು ಪ್ರತ್ಯೇಯಗಳು ಬಳಕೆಯಾಗುತ್ತವೆ. ಆದರೆ ಅವುಗಳಲ್ಲಿ ಹೆಚ್ಚಿನವೂ ಕೆಲವೇ ಕೆಲವು ಕ್ರಿಯಾಪದಗಳೊಂದಿಗೆ ಮಾತ್ರ ಬರಬಲ್ಲವು. ಇದಲ್ಲದೆ ಅವುಗಳ ಬಳಕೆ ಇತ್ತೆ-ಇರ್ ಎಂಬು ದಕ್ಕಿಂತಲೂ ಜಾಸ್ತಿ ಅನಿಯಮಿತವಾದುದು.

ಉದಾಹರಣೆಗಾಗಿ ತ ಪ್ರತ್ಯೇಯವನ್ನು ಇಕಾರಾಂತ ಕ್ರಿಯಾಪದದೊಂದಿಗೆ ಬಳಸಿ ಶುಣಿತ, ಶಿಡಿತ, ದುಡಿತ ವೋದಲಾದ ನಾಮಪದಗಳನ್ನೂ, ಇಕಾರಾಂತ

ಕ್ರಿಯಾಪದ್ದಮಾದಿಗೆ ಬಳಸಿ ಅಲ್ಲತ, ನೆರತ, ಬದ್ದತ ಮೊದಲಾದುವನ್ನೂ ತಯಾರಿಸಬಹುದು; ನು ಇಲ್ಲವೇ ಡು ಅಕ್ಷರದಲ್ಲಿ ಕೊನೆಗೊಳ್ಳುವ ಕ್ರಿಯಾಪದ್ದಗಳಿಗೆ ಈ ಪ್ರತ್ಯೇಯವನ್ನು ಸೇರಿಸಿ (ಕ್ರಿಯಾಪದ್ದದ ಕೊನೆಯ ಉಕಾರವನ್ನು ಲೋಪಗೊಳಿಸಿ ಮತ್ತು ಗೂರು-ಡಕಾರಗಳನ್ನು ಕೂರು-ಟಕಾರಗಳನ್ನಾಗಿ ಮಾಡಿ) ನಾದುಕ, ತಿರುಕ, ಮರುಕ, ಅಟ, ಟಟ, ನೋಟ, ಹೋರಾಟ ಮೊದಲಾದ ಕೆಲವು ನಾಮಪದ್ದಗಳನ್ನು ತಯಾರಿಸಬಹುದು. (ಜಾಸ್ತಿ ವಿವರಗಳಿಗೆ ಭಣ್ಣೆ ೨೦೧ ನೋಡಿ).

ನಾಮಪದ್ದಗಳನ್ನು ಈ ರೀತಿ ಬೇರೆ ಬೇರೆ ರೀತಿಯ ಪದಪ್ರತ್ಯೇಯಗಳನ್ನು ಸೇರಿಸಿ ಕ್ರಿಯಾಪದ್ದಗಳಿಂದ ಮಾತ್ರವಲ್ಲದೆ ಗುಣಪದ್ದಗಳಿಂದ ಮತ್ತು ಇತರ ನಾಮಪದ್ದಗಳಿಂದಲೂ ತಯಾರಿಸಲು ಸಾಧ್ಯವಿದೆ (ಫೋಸ-ಫೋಸತು, ಜಾಣ-ಜಾಣಕ್ಕೆ, ಒಕ್ಕಲು-ಒಕ್ಕಲಿಗ, ಮೂನು-ಮೂನುತ್ತಿ).

ಇ.೬ ಕ್ರಿಯಾಪದ್ದಗಳ ರಚನೆ

ಕನ್ನಡದ ನಾಮಪದ್ದಗಳ ಹಾಗೆ ಕ್ರಿಯಾಪದ್ದಗಳನ್ನೂ ಒಳರಚನೆಯಿರುವವುಗಳು ಮತ್ತು ಇಲ್ಲದವುಗಳು ಎಂಬುದಾಗಿ ಎರಡು ವರ್ಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಇವುಗಳಲ್ಲಿ ಒಳರಚನೆಯಿರುವ ಕ್ರಿಯಾಪದ್ದಗಳ ಅಥವಾ ಅಧಿಕವನ್ನು ಹೆಚ್ಚಿನ ಸಂಖ್ಯೆಗಳಲ್ಲಾಗು ನೇರವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದಗಳ ಅಧಿಕದಿಂದ ಪಡೆಯಲು ಸಾಧ್ಯವಿದೆ.

ಉದಾಹರಣೆಗಾಗಿ ಇಂರಿಸು, ಬಿಡಿಸು, ತುಂಡಿಸು, ಹೊಸರಿಸು ಮೊದಲಾದ ಒಳರಚನೆಯಿರುವ ಕ್ರಿಯಾಪದ್ದಗಳನ್ನು ಇಂಗ್ಲಿಷ್ ಬಿಡು, ತುಂಡು, ಹೊಸರು ಮೊದಲಾದ ನಾಮಪದ್ದಗಳಿಗೆ ಇಸು ಪ್ರತ್ಯೇಯವನ್ನು ಸೇರಿಸಿ ರಚನೆ ಮಾಡಿ, ಅವುಗಳ ಅಧಿಕವನ್ನು ನೇರವಾಗಿ ಅವುಗಳ ಒಳರಚನೆಯಿಂದ ಪಡೆಯಬಹುದು. ಈ ನಿಯಮಕ್ಕೆ ಕೆಲವೇ ಕೆಲವು ಅಪವಾದಗಳಿರುವುದು ನಿಜವಾದರೂ ಅಂತಹ ಅಪವಾದಗಳನ್ನು ‘ನುಡಿಗಟ್ಟಿ’ಗಳೆಂಬುದಾಗಿ ಪರಿಗಣಿಸಲು ಸಾಧ್ಯವಿದೆ.

ಒಳರಚನೆಯಿರುವ ನಾಮಪದ್ದಗಳ ಒಳಕೆಯಲ್ಲಿ ಕಾಣಿಸುವ ಹೆಸರು ಮತ್ತು ವಣನೆ ಎಂಬ ಭೇದ ಒಳರಚನೆಯಿರುವ ಕ್ರಿಯಾಪದ್ದಗಳ ಒಳಕೆಯಲ್ಲಿ ಕಾಣಿಸಿದರುವುದೇ ಅವುಗಳ ಒಳಕೆಯಲ್ಲಿ ನಾಮಪದ್ದಗಳ ಒಳಕೆಯಲ್ಲಿ ಕಾಣಿಸುವಂತಹ ಅನಿಯಮಿತತೆಯಲ್ಲಿದರಲು ಮುಖ್ಯ ಕಾರಣ.

ಕನ್ನಡದಲ್ಲಿ ‘ಕ್ರಿಯಾಸಮಾಸ’ವೆಂಬ ಒಂದು ವಿಶಿಷ್ಟವಾದ ಸಮಾಸವಿದೆ ಯೆಂದು ಕನ್ನಡದ ಪ್ರೇಯಾಕರಣಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಅಭಿಪ್ರಾಯಕ್ಕೆ ಆಧಾರವಾಗಿ ಅವರು ಕೊಡುವ ಮರವೀರು, ಕೈಮುರಿ, ಕನಸುಕರಣೆ ಮೊದಲಾದ ಉದಾಹರಣೆಗಳು ನಿಜಕ್ಕೂ ಪದಕಂತೆಗಳು ಮಾತ್ರ, ಜೋಡುಪದ(ಸಮಸ್ತಪದ)ಗಳಲ್ಲ.

ತಪ್ಪಿತಾವು), ಸತ್ಯ ಇಂದ್ರ ಮೊದಲಾದ ಪದಕಂತೆಗಳಲ್ಲಿ ಮೊದಲನೆಯ ಪದದ ಅನಂತರ ವಿಭಕ್ತಿ ಪ್ರತ್ಯೆಯ ಬಾರದಿರುವುದನ್ನು ಕಂಡು ಅವನ್ನು ಸಮಾಸ ಗಳೆಂದು ತಪ್ಪಾಗಿ ಹೇಳಿರುವ ಹಾಗೆ ಇಲ್ಲಾ ಮೊದಲನೆಯ ಪದದ ಅನಂತರ (ಮರ, ಶೈಲಿ, ಕನಸು ಮೊದಲಾದವುಗಳ ಅನಂತರ) ವಿಭಕ್ತಿ ಪ್ರತ್ಯೆಯ ಬಾರದಿರುವುದನ್ನು ಕಂಡು ಅವನ್ನು ಸಮಾಸಗಳೆಂದು ಕರೆಯುವ ತಪ್ಪಾದ ನೀಂಣಯಕ್ಕೆ ಕನ್ನಡದ ವೈಯಾಕರಣಿಗಳು ಬಂದಿದ್ದಾರೆ.

ಕೈಮುರಿ, ಮರವೇರು ಮೊದಲಾದ ಬಳಿಗಳಲ್ಲಿ ಮೊದಲನೆಯ ಪದದ ವಿಭಕ್ತಿ ಲೋಪಗೊಂಡಿರುವುದು ಕನ್ನಡದ ವಾಕ್ಯರಚನೆಯ ನಿಯಮದ ಆಧಾರದ ಮೇಲಲ್ಲದೆ, ವಾಕ್ಯರಚನೆಯ ಆಧಾರದ ಮೇಲಲ್ಲ. ಕ್ರಿಯಾಪದದೊಂದಿಗೆ ಬರುವ ಈ ನಾಮಪದಗಳನ್ನು ವಾಕ್ಯದ ಇತರ ಜಾಗಗಳಿಗೆ ಕೊಂಡುಹೋದಾಗ (ಇನೇ ವಾಕ್ಯ ನೋಡಿ), ಇಲ್ಲವೇ ಅವುಗಳೊಂದಿಗೆ ಒತ್ತಿಹೇಳುವ ಪ್ರತ್ಯೆಯಜ್ಞಾಂದನ್ನು ಬಳಸಿದಾಗ (ಇನೇ ವಾಕ್ಯ ನೋಡಿ), ಆ ರೀತಿ ಲೋಪಗೊಂಡಿರುವ ವಿಭಕ್ತಿ ಪ್ರತ್ಯೆಯ ತಿರುಗಿ ಕಾಣಿಸಿಕೊಳ್ಳುತ್ತದೆ.

- (ಇ) ಮರವನ್ನು ರಾಜು ನಾಳೆ ಪಿರುತ್ತಾನೆ.
- (ಇ) ನಿನ್ನ ರಾಜು ಮರವನ್ನು ಪಿರಿದ.

ಕೈಪ್ಪಿಡಿ, ಬಾನುಲಿ ಮೊದಲಾದ ಜೋಡುಪದಗಳ ಅಂಗಗಳಾಗಿ ಬರುವ ಪದಗಳನ್ನು ಈ ರೀತಿ ವಾಕ್ಯದಲ್ಲಿ ಬೇರೆ ಕಡೆಗಳಿಗೆ ಕೊಂಡುಹೋಗಲು ಇಲ್ಲವೇ ಅವುಗಳ ನಡುವೆ ಒತ್ತಿಹೇಳುವ ಪ್ರತ್ಯೆಯವನ್ನು ಬಳಸಲು ಸಾಧ್ಯವಾಗದೆಂಬು ದನ್ನು ಇಲ್ಲಿ ಗಮನಿಸಬೇಕು.

ಕನ್ನಡ ಕ್ರಿಯಾಪದಗಳ ಬಳರಚನೆಯಲ್ಲಿ ಪ್ರತ್ಯೆಯಗಳನ್ನು ಬಳಸಿರುವುದು ಬಹಳ ಅಪರೂಪ. ಚಾರಿತ್ರಿಕ ಅವಶೇಷಗಳಾಗಿರುವ ಇಂತಹ ಕೆಲವನ್ನು ಮಾತ್ರ ಕೆಳೆ-ಕೆಳೆಚು, ಏರೆ-ಎರಿಚು, ನುಱಳಿ-ನುಱಳಿಚು ಎಂಬಂತಹ ಕೆಲವು ಪದಯುಗ್ಗಿಗಳಲ್ಲಿ ಇಲ್ಲವೇ ತುರುತು, ದೊರಕು, ನಿಲುತು, ಕುಟುತು ಎಂಬಂತಹ ಕೆಲವು ಕ್ರಿಯಾಪದಗಳಲ್ಲಿ ಕಾಣಲು ಸಾಧ್ಯವಿದೆ.

ಬೇರೆ ಕೆಲವು ಕ್ರಿಯಾಪದಗಳ ಬಳರಚನೆಯಲ್ಲಿ ಇಸು ಪ್ರತ್ಯೆಯದ ಬಳಕೆಯನ್ನು ಕಾಣಲು ಸಾಧ್ಯವಿದೆ. ಉದಾಹರಣೆಗಾಗಿ ಯೋಸಿಸು, ಕನ್ನಡಿಸು, ಒತ್ತಾಯಿಸು ಮೊದಲಾದ ಕೆಲವು ಕ್ರಿಯಾಪದಗಳಿಗೂ ಯೋಸಿಸು, ಕನ್ನಡ, ಒತ್ತಾಯಿಸು ನಾಮಪದಗಳಿಗೂ ನಡುವೆ ಇಂತಹ ಸಂಬಂಧವನ್ನು ಕಾಣಬಹುದು.

ಇದೇ ರೀತಿಯಲ್ಲಿ ಎತ್ತಾರಿಸು, ಬೋಳಿಸು, ತಂಹಿಸು ಕ್ರಿಯಾಪದಗಳಿಗೂ ಎತ್ತಾರ, ಬೋಳಿಚು, ತಂಹಿಸು ಗುಣಪದಗಳಿಗೂ ನಡುವೆ ಅಂತಹದೇ ಸಂಬಂಧ ವಿರುವ ಹಾಗೆ ಕಾಣಿಸುತ್ತದೆ. ಇದಲ್ಲದೆ, ನಿರ್ಣಯಿಸು, ಬಡಲಿಸು, ಚಪ್ಪಾರಿಸು,

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರ್ತಾ

ತೆಲಕರಿಸು ವೋದಲಾದ ಬೇರೆ ಕೆಲವು ಕ್ರಿಯಾಪದಗಳನ್ನು ಅಣಕಿಸುವ ಪದಗಳಿಗೆ ಇಸು ಪ್ರತ್ಯೇಯವನ್ನು ಸೇರಿಸಿ ತಯಾರಿಸಿದ ಹಾಗೆ ಕಾಣಿಸುತ್ತದೆ. ಆದರೆ ಚಾರಿತ್ರಿಕವಾಗಿ ಈ ಇಸು ಎಂಬುದು ಒಂದು ಕ್ರಿಯಾಪದದ ರೂಪವೇ.

ಆಗು, ಆದು, ಕೊಡು, ಬರು, ಬಿಡು, ಕಟ್ಟು, ಬೀಳಜು, ಮಾಡು, ಇಂತು ವೋದಲಾದ ಕೆಲವು ಕ್ರಿಯಾಪದಗಳೊಂದಿಗೆ ಇತರ ಕ್ರಿಯಾಪದ (ಅಥವಾ ಕ್ರಿಯಾರೂಪ)ಗಳನ್ನಾಗಲೀ (ಕಂಡುಬರು, ಯೋದೆದಾಡು, ಬುಡಾಡು, ಬುಡಿಬರು, ಇಲ್ಲವಾರನು) ಇಲ್ಲವೇ ನಾಮಪದ ಅಥವಾ ಗುಣಪದಗಳನ್ನಾಗಲೀ (ಶಿಂಗಾರು, ಬೇರುಬಿಡು, ಮಾತುಕೊಡು, ಅಡ್ಡಬೀಳಜು, ಕಪ್ಪಾರನು, ಸುಖಾರು) ಸೇರಿಸಿ ‘ಸಂಯುಕ್ತ ಕ್ರಿಯಾಪದ’ಗಳನ್ನು ರಚಿಸುವ ಕ್ರಮ ಕನ್ನಡದಲ್ಲಿ ಬಳಕೆಯಲ್ಲಿದೆ.

ಇಲ್ಲಾ ಸಾಮಾನ್ಯವಾಗಿ ಈ ರಚನೆಗಳ ಅಥವಾವನ್ನು ಅವುಗಳ ಒಳರಚನೆಯೇ ಸಹಾಯದಿಂದಲೇನೇ ತಿಳಿದುಕೊಳ್ಳಲು ಸಾಧ್ಯವಿದೆ. ಹಾಗಾಗಿ ಇವನ್ನೂ ಜೋಡು ಪದ(ಸಮಾಸ)ಗಳೆಂದು ಕರೆಯಿದೆ ‘ಕೊಡುಪದ’ಗಳೆಂಬ ಬೇರೆಯೇ ಒಂದು ರೀತಿಯ ರಚನೆಗಳೆಂದು ಪರಿಗಣಿಸುವುದು ಉತ್ತಮ.

ಇ.೨ ಗುಣಪದಗಳ ರಚನೆ

ಕ್ರಿಯಾಪದಗಳ ಒಳಕೆಯ ಹಾಗೆ ಗುಣಪದಗಳ ಒಳಕೆಯಲ್ಲಾ ಹೆಸರಿಸುವುದು ಮತ್ತು ವಣಿಕಸುವುದು ಎಂಬ ಪ್ರಯೋಗಭೇದವಿಲ್ಲ. ಆದುದರಿಂದ, ಸಾಮಾನ್ಯವಾಗಿ ಒಳರಚನೆಯಿರುವ ಗುಣಪದಗಳ ಅಥವಾವನ್ನು ನೇರವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದ ಮತ್ತು ಪ್ರತ್ಯೇಯಗಳ ಆಧಾರದ ಹೇಳೆ ನಿರ್ಧರಿಸಲು ಸಾಧ್ಯವಿದೆ.

ಚಾರಿತ್ರಿಕ ಅವಶೇಷಗಳಾಗಿ ಕಾಣಿಸುವಂತಹ ಒಳರಚನೆಗಳನ್ನು ಪಡೆದಿರುವ ಕೆಲವು ಗುಣಪದಗಳನ್ನು ಮಾತ್ರ ಇದಕ್ಕೆ ಅಪವಾದವಾಗಿ ಕನ್ನಡದಲ್ಲಿ ಉದಾಹರಿಸಲು ಸಾಧ್ಯವಿದೆ (ತೆಂಪು, ಕಪ್ಪು, ತಂಪು, ನುಣಿಪು).

ಈ ರೀತಿ ಚಾರಿತ್ರಿಕ ಅವಶೇಷಗಳಾಗಿ ಕಾಣಿಸುವ ಒಳರಚನೆಗಳನ್ನು ಬಿಟ್ಟರೆ, ಬೇರೆ ನಿಯಮಿತವಾದ ಒಳರಚನೆಯುಳ್ಳ ಗುಣಪದಗಳು ಕನ್ನಡದಲ್ಲಿ ಇಲ್ಲವೆಂದೇ ಹೇಳಲೂ ಸಾಧ್ಯವಿದೆ.

ಕ್ರಿಯಾಪದಗಳನ್ನು ಗುಣಪದಗಳ ಜಾಗದಲ್ಲಿ (ಎಂದರೆ ನಾಮಪದಗಳಿಗೆ ವಿಶೇಷಣಗಳನ್ನಾಗಿ ಮಾಡಿ) ಒಳಸಲು ಕನ್ನಡದಲ್ಲಿ ಕ್ರಿಯಾಪದಗಳಿಂದ ಗುಣಪದಗಳನ್ನು ತಯಾರಿಸಿ ಒಳಸುವ ಬದಲು ಅವುಗಳ ಕೃದಂತರೂಪಗಳನ್ನು ಒಳಸುವ ಕ್ರಮ ರೂಢಿಯಲ್ಲಿದೆ (ಬೇರುಬಿಡು, ಬಣಿದ ಕಟ್ಟಿಗೆ, ಯಸಿದ ಯಾಲಿ). ಇದೇ ರೀತಿಯಲ್ಲಿ ನಾಮಪದಗಳನ್ನು ಗುಣಪದಗಳ ಜಾಗದಲ್ಲಿ ಒಳಸಲು ಅವುಗಳ ಸಂಬಂಧ (ಷಟ್ಕೃಂಘ) ರೂಪಗಳನ್ನು ಒಳಸುವ ಕ್ರಮವೂ ಕನ್ನಡದಲ್ಲಿದೆ (ಮಣಿನ ಕೋಡ, ಯತ್ತಿಯ ಬಟ್ಟೆ, ಕಲ್ಲಿನ ಮೂತ್ತೆ).

ಈ ಕಾರಣಕ್ಕಾಗಿ, ನಿಯಮಿತವಾದ ಒಳರಚನೆಯಲ್ಲಿ ಗುಣಪದಗಳನ್ನು ಕನ್ನಡದಲ್ಲಿ ಮುಖ್ಯವಾಗಿ ಸಂಸ್ಕೃತವೇ ಹೊದಲಾದ ಬೇರೆ ಕೆಲವು ಭಾಷೆಗಳಿಂದ ಏರಪಡಿರುತ್ತದೆ.

ಸಂಸ್ಕೃತದಲ್ಲಿ ನಾಮಪದಗಳು ಮತ್ತು ಗುಣಪದಗಳು ಎಂಬ ಈ ಏರಡು ರೀತಿಯ ಪದಗಳೂ ಒಂದೇ ಪದವರ್ಗಕ್ಕೆ ಸೇರುತ್ತವೆಯೆಂಬುದನ್ನು ನಾವು ಹಿಂದಿನ ಅಧ್ಯಾಯದಲ್ಲಿ ನೋಡಿರುವೆವೆ. ಆದರೆ, ಸಂಸ್ಕೃತದ ಪದಗಳು ಕನ್ನಡಕ್ಕೆ ಏರಪಡಿರುತ್ತದೆ ಬಂದಾಗ ಅಪ್ರಗಳಲ್ಲಿ ಕೆಲವು ನಾಮಪದಗಳಾಗಿ ಬಳಕೆಯಾಗುತ್ತವೆ ಮತ್ತು ಬೇರೆ ಕೆಲವು ಗುಣಪದಗಳಾಗಿ ಬಳಕೆಯಾಗುತ್ತವೆ.

ಉದಾಹರಣೆಗಾಗಿ, ನೀಲಿ, ಮುಖ್ಯ, ಉತ್ತಮ, ರೋಗ್ಯ, ಹೊದಲಾದವು ಗಳು ಕನ್ನಡದಲ್ಲಿ ಗುಣಪದಗಳಾಗಿಯೂ ಗ್ರಾಮ, ಕವಿ, ಪಾಠ, ವಿದ್ಯೆ, ಸೇವಕ, ಯಂತ್ರ ಹೊದಲಾದವುಗಳು ನಾಮಪದಗಳಾಗಿಯೂ ಬಳಕೆಯಾಗುತ್ತವೆ.

ಸಂಸ್ಕೃತದಿಂದ ಏರಪಡಿರುವ ಪದಗಳಲ್ಲಿ ಕಾಣಿಸುವ ಪದ ಪ್ರತ್ಯೇಯಗಳಲ್ಲಾ ಕೆಲವನ್ನು ಕನ್ನಡದಲ್ಲಿ ನಾಮಪದಗಳ ರಚನೆಯಲ್ಲಿ ಬಳಕೆಯಾಗುವ ಪ್ರತ್ಯೇಯಗಳೆಂದೂ ಮತ್ತು ಇನ್ನು ಕೆಲವನ್ನು ಗುಣಪದಗಳ ರಚನೆಯಲ್ಲಿ ಬಳಕೆಯಾಗುವ ಪ್ರತ್ಯೇಯಗಳೆಂದೂ ವಿಭಜಿಸಲು ಸಾಧ್ಯವಿದೆ. ಇಂತಹ ವ್ಯಾಸ ಸಂಸ್ಕೃತದಲ್ಲಿ ಇಲ್ಲಿದ್ದರೂ ಅದು ಕನ್ನಡಕ್ಕೆ ಅವಶ್ಯವಾದ ಕಾರಣ, ಕನ್ನಡದಲ್ಲಿ ಕಾಣಿಸಿಕೊಳ್ಳುತ್ತದೆ.

ಉದಾಹರಣೆಗಾಗಿ, ಸಂಸ್ಕೃತದಿಂದ ಏರಪಡಿರುವ ಬಂದಿರುವ ಪದಗಳಲ್ಲಿ ತೋ (ಅಧ್ಯಾತ್ಮ-ಅಧ್ಯಾತ್ಮತೆ, ಕೃತಜ್ಞ-ಕೃತಜ್ಞತೆ, ಅರ್ಥ-ಅರ್ಥತೆ, ಅಸ್ವಾಶ್ಯ-ಅಸ್ವಾಶ್ಯತೆ), ಇ (ಅಧಿಕಾರ-ಅಧಿಕಾರಿ, ಆರೋಗ್ಯ-ಆರೋಗ್ಯಿ, ವಿರಾಸಿ-ವಾರ್ಯಾಪಾರ-ವಾರ್ಯಾಪಾರಿ) ಹೊದಲಾದ ಕೆಲವು ಪ್ರತ್ಯೇಯಗಳಿರುವ ಸಂಸ್ಕೃತ ಪದಗಳು ಕನ್ನಡದಲ್ಲಿ ಸಾಮಾನ್ಯವಾಗಿ ನಾಮಪದಗಳಾಗಿ ಬಳಕೆಯಾಗುತ್ತವೆ.

ಇದಕ್ಕೆ ಬದಲು, ಇತ (ದೇಂಜ-ದ್ಯುಹಿಕ, ಲೋಕ-ಲೋಕಿತ, ವ್ಯವಹಾರ-ವ್ಯಾಪಹಾರಿಕ, ವಷಟ-ವಾಷಿಟಕ, ಯಂತ್ರ-ಯಂತ್ರಾಂತ್ರಿಕ), ಶಿಯ (ಸ್ಥಿರೀಯ, ಸ್ಥೋಕಣೀಯ, ಶಾಂತಿಯ, ರಾಷ್ಟ್ರೀಯ) ಹೊದಲಾದ ಬೇರೆ ಕೆಲವು ಪ್ರತ್ಯೇಯಗಳಿರುವ ಸಂಸ್ಕೃತ ಪದಗಳು ಕನ್ನಡದಲ್ಲಿ ಗುಣಪದಗಳಾಗಿ ಬಳಕೆಯಾಗುವುದೇ ಚಾಚಿ. ಈ ನಿಯಮಕ್ಕೂ ರಸಿಕ, ಮಾರಂತ್ರಿಕ, ವ್ಯಾದಿತ, ತಾರೀಕ ಹೊದಲಾದ ಕೆಲವು ಅಪಹಾದಗಳಿವೆ.

ಇ.೫ ತಿರುಳು

ಪದಗಳ ಒಳರಚನೆಯಲ್ಲಿ ಸಂಸ್ಕೃತಕ್ಕಿಂತ ಕನ್ನಡ ಹೆಲವು ವಿಷಯಗಳಲ್ಲಿ ಭಿನ್ನವಾಗಿದೆ. ಪ್ರತ್ಯೇಯಗಳ ಮೂಲಕ ನಾಮಪದ, ಕ್ರಿಯಾಪದ ಮತ್ತು ಗುಣಪದ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಗಳನ್ನು ತಯಾರಿಸುವುದಕೂಗಿ ಕನ್ನಡದಲ್ಲಿ ಬೇರೆ ಬೇರೆ ರೀತಿಯ ವಿಧಾನಗಳು
ಒಳಕೊಯಲಿಲ್ಲವೇ.

ಕನ್ನಡ ವ್ಯಾಕರಣಗಳಲ್ಲಿ ಇಂತಹ ಪ್ರತ್ಯೇಯವಿರುವ ಪದಗಳನ್ನೆಲ್ಲ ಕೃತ್ಯಾ
ಮತ್ತು ತದ್ವಿತ ಎಂಬ ಎರಡು ವರಗಳಲ್ಲಿ ವಿಂಗಡಿಸುವುದು ರೂಢಿ. ಇದು
ಸಂಸ್ಕೃತದ ಪದರಚನೆಯ ವಿಧಾನವನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಿದುದರ
ಫಲ.

ನಿಜಕ್ಕೂ ಕನ್ನಡಕ್ಕೆ ಇದಕ್ಕಿಂತ ತೀರಾ ಭಿನ್ನವಾದ ವರ್ಗೀಕರಣದ ಅವಶ್ಯಕತೆ
ಯಿದೆ. ನಾಮಪದಗಳನ್ನು ಮುಖ್ಯವಾಗಿ ಯಾವ ವರಗೆ ಪದಗಳಿಂದ ತಯಾರಿಸ
ಲಾಗಿದೆ ಎಂಬ ವಿಷಯವನ್ನಾಧರಿಸಿ ವರ್ಗೀಕರಿಸುವುದೇ ಕನ್ನಡಕ್ಕೆ ಅನುಕೂಲ.

ಪದಗಳ ಒಳರಚನೆಯ ಕುರಿತು ಹೆಚ್ಚಿನ ವಿವರಗಳಿಗೆ ಕನ್ನಡ ಪದಗಳ
ಒಳರಚನೆ ಎಂಬ ನನ್ನ ಪ್ರಸ್ತುತವನ್ನು (ಭಂಗ್ ೨೦೦೨) ಸೋಡಬಹುದು.

ಜಿ. ಸಮಾಸಗಳು

ಇ.೧ ಮನೋಽಟ

ಕನ್ನಡ ವೈಯಾಕರಣಿಗಳಲ್ಲಿ ಹೆಚ್ಚಿನವರೂ ಕನ್ನಡ ಸಮಾಸಗಳನ್ನು ವರ್ಣಿಸುವ ಸಂದರ್ಭದಲ್ಲಿ ಹೊದಲಿಗೆ ಸಂಸ್ಕೃತ ಸಮಾಸಗಳು ಯಾವುವು ಎಂಬುದನ್ನು ವರ್ಣಿಸುತ್ತಾರೆ. ಅನಂತರ ಅವಕ್ಷಿಂತ ಭಿನ್ನವಾಗಿರುವಂತಹ ಯಾವ ಸಮಾಸಗಳು ಕನ್ನಡದಲ್ಲಿವೆ ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತಾರೆ. ಸಂಸ್ಕೃತದ ಸಮಾಸಗಳಿಲ್ಲವೂ ಕನ್ನಡದಲ್ಲಿ ಹೇಗೆಧರೂ ಇದ್ದೇ ಇರುತ್ತವೆ ಅಥವಾ ಇದ್ದೇ ಇರಬೇಕು ಎಂಬ ಭಾವನೆ ಅವರಲ್ಲಿರುವ ಹಾಗೆ ತೋರುತ್ತದೆ.

ಆದರೆ ಈ ಅಭಿಪ್ರಾಯಕ್ಕೆ ಯಾವ ಆಧಾರವೂ ಇಲ್ಲ. ಕನ್ನಡ ಭಾಷೆ ಸಂಸ್ಕೃತಕ್ಕಿಂತ ತೀರ ಭಿನ್ನವಾಗಿದ್ದು, ಅದರಲ್ಲಿ ಬಳಕೆಯಾಗುವ ಸಮಾಸಗಳ ರಚನೆ ಸಂಸ್ಕೃತ ಸಮಾಸಗಳ ರಚನೆಗಿಂತ ಬಹಳ ಭಿನ್ನವಾದುದು. ಕನ್ನಡದವೇ ಆದ ಪದಗಳಿಗೆ ಮಾತ್ರವಲ್ಲ, ಸಂಸ್ಕೃತದಿಂದ ಎರವಲಾಗಿ ಬಂದ ಪದಗಳಿಗೂ ಕನ್ನಡದಲ್ಲಿ ಕನ್ನಡದ್ದೇ ಆದ ಒಳರಚನೆಯಿರುತ್ತದೆ. ಹಾಗಾಗಿ, ಅಂತಹ ಪದಗಳಿಗೂ ಸಂಸ್ಕೃತ ವೈಯಾಕರಣಿಗಳು ಕೊಡುವ ಒಳರಚನೆಯನ್ನು ಕನ್ನಡದಲ್ಲಿ ಕೊಡಲು ಸಾಧ್ಯವಾಗುತ್ತದೆ.

ಸಂಸ್ಕೃತ ಸಮಾಸಗಳನ್ನು ಹಾಗೆಯೇ ಕನ್ನಡ ವ್ಯಾಕರಣದೊಳಕ್ಕೆ ತಂದು ತುರುಕಿಸಿರುವುದು ಕನ್ನಡ ವೈಯಾಕರಣಿಗಳು ಮಾಡಿರುವ ಒಂದು ತಪ್ಪಾದರೆ, ಕನ್ನಡದಲ್ಲಿ ಸಮಾಸ ಮತ್ತು ಪದಕಂತೆಗಳ ನಡುವೆ ವ್ಯತ್ಯಾಸವಿದೆಯೆಂಬುದನ್ನು ಗಮನಿಸಿರುವುದು ಇನ್ನೊಂದು ತಪ್ಪಾದ ಇದಕ್ಕೂ ಈ ವೈಯಾಕರಣಿಗಳು ಬಹಳ ಮಟ್ಟಿಗೆ ಸಂಸ್ಕೃತ ವ್ಯಾಕರಣಗಳನ್ನು ಅವಲಂಬಿಸಿರುವುದೇ ಮುಖ್ಯ ಕಾರಣ.

ಸಮಾಸ ಮತ್ತು ಪದಕಂತೆಗಳ ನಡುವಿರುವ ವ್ಯತ್ಯಾಸ ಕನ್ನಡದಲ್ಲಿರುವ ಹಾಗೆ ಸಂಸ್ಕೃತದಲ್ಲಿಲ್ಲ. ಈ ವಿಷಯವನ್ನು ಗಮನಿಸದೆ, ಸಂಸ್ಕೃತದ ಪದರಚನೆಯ ನಿಯಮಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸುವುದರ ಮೂಲಕ ಈ ವೈಯಾಕರಣಿಗಳು ಶಾಂತಿ ಘರವು, ಕನಸು ಕಾಣು ಹೊದಲಾದ ಪದಕಂತೆಗಳನ್ನು ಸಮಾಸಗಳೆಂದು ಭ್ರಮಿಸಿ ವರ್ಣಿಸುತ್ತಾರೆ ಮತ್ತು ಕನ್ನಡದಲ್ಲಿ ಇಲ್ಲಿದ ಗಮಕಸಮಾಸ, ಕ್ರಿಯಾಸಮಾಸ ಹೊದಲಾದವುಗಳನ್ನು ಈ ಉದಾಹರಣೆಗಳಲ್ಲಿ ಕಾಣುತ್ತಾರೆ.

ಸಮಾಸಗಳ ಮಟ್ಟಿಗೆ ಕನ್ನಡ ಸಂಸ್ಕೃತಕ್ಕಿಂತ ಹೇಗೆ ಭಿನ್ನವಾಗಿದೆ, ಮತ್ತು ಹಾಗೆ ಅದು ಭಿನ್ನವಾಗಿರಲು ಕಾರಣವೇನು ಎಂಬುದನ್ನು ಕೆಳಗಿನ ವಿಭಾಗಗಳಲ್ಲಿ ಸ್ವಲ್ಪ ವಿವರವಾಗಿ ಪರಿಶೀಲಿಸಲಾಗುವುದು. ಆದರೆ ಅದಕ್ಕೆ ಹೊದಲು ಸಮಾಸ ವೇಂದರೇನು, ಅದಕ್ಕೂ ಪದಕಂತೆಗೂ ನಡುವಿರುವ ವ್ಯತ್ಯಾಸಗಳೆಂತಹವು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯ.

ಇ.೨ ಜೋಡುಪದಗಳು ಮತ್ತು ಪದಕಂತೆಗಳು

‘ಸಮಾಸ’ ಎಂಬ ಪದವನ್ನು ಎರಡು ಅರ್ಥಗಳಲ್ಲಿ ಬಳಸುವ ಕ್ರಮ ವ್ಯಾಕರಣ ಗಳಲ್ಲಿದೆ. ಮೂದಲನೇಯದಾಗಿ, ಎರಡು ಪದಗಳನ್ನು ಒಟ್ಟು ಸೇರಿಸಿ ಒಂದೇ ಪದವನ್ನಾಗಿ ಮಾಡಲು ಬಳಸುವ ವ್ಯಾಕರಣ ವಿಧಾನವನ್ನು (ಇಲ್ಲವೇ ವ್ಯಾಕರಣ ಕ್ರಿಯೆಯನ್ನು) ಸಮಾಸವೆಂದು ಕರೆಯಲಾಗುತ್ತದೆ.

ತತ್ಪರುವ, ಕರುಣಾರಯ, ಬಹುವ್ಯಾಹಿ ಮೊದಲಾದವುಗಳು ಇಂತಹ ವ್ಯಾಕರಣಕ್ಕಿಯೆಗಳನ್ನು ಸೂಚಿಸುವುವಾದ ಕಾರಣ, ಅವು ಸಮಾಸಗಳು. ಸಂಸ್ಕೃತದಲ್ಲಿ ನಾಲ್ಕು ಇಲ್ಲವೇ ಆರು ಸಮಾಸಗಳಿವೆ ಎಂಬ ಮಾತಿನಲ್ಲಿ ಸಮಾಸ ಪದ ಈ ಅರ್ಥದಲ್ಲಿ ಬಳಕೆಯಾಗಿದೆ.

ಎರಡನೇಯದಾಗಿ, ಇಂತಹ ವ್ಯಾಕರಣ ಕ್ರಿಯೆಯ ಮೂಲಕ ತಯಾರಾಗಿರುವ ಪದಗಳನ್ನೂ ಸಮಾಸವೆಂಬ ಹೆಸರಿನಿಂದ ಕರೆಯಲಾಗುತ್ತದೆ. ಉದಾಹರಣೆಗಾಗಿ, ಸಂಸ್ಕೃತದ ಕೃಷ್ಣಸ್ವಾಂತಃ ಪದವನ್ನು ಕರುಣಾರಯವೆಂಬ ಒಂದು ಸಮಾಸ ಕ್ರಿಯೆಯ ಮೂಲಕ ತಯಾರಿಸಲಾಗಿದೆಯಾದ ಕಾರಣ, ಅದನ್ನೂ ಸಮಾಸವೆಂದು ಕರೆಯುವ ಪದ್ಧತಿಯಿದೆ.

ಆದರೆ ಈ ರೀತಿ ಒಂದೇ ಪಾರಿಭಾಷಿಕ ಪದವನ್ನು ಎರಡು ಅರ್ಥಗಳಲ್ಲಿ ಬಳಸುವುದರಿಂದ ಸ್ವಲ್ಪ ಮಟ್ಟಿಗೆ ಗೊಂದಲವುಂಟಾಗಲು ಸಾಧ್ಯವಿದೆ. ಹಾಗಾಗಿ, ಈ ಪ್ರಸ್ತುತದಲ್ಲಿ ‘ಸಮಾಸ’ ಎಂಬ ಪದವನ್ನು ಮೇಲೆ ವಿವರಿಸಿರುವ ವ್ಯಾಕರಣ ಕ್ರಿಯೆಯನ್ನು ಹೆಸರಿಸಲು ಮಾತ್ರವೇ ಬಳಸಲಾಗಿದೆ.

ಅಂತಹ ಕ್ರಿಯೆಯಿಂದ ತಯಾರಾಗಿರುವ ಪದಗಳನ್ನು ಹೆಸರಿಸಲು ‘ಜೋಡುಪದ’ ಎಂಬ ಬೇರೆಯೇ ಒಂದು ಪದವನ್ನು ಬಳಸಲಾಗಿದೆ. ಸಂಸ್ಕೃತದಲ್ಲಿ ಇದಕ್ಕೆ ‘ಸಮಸ್ತಪದ’ ಎಂಬ ಹೆಸರೂ ಇದೆ.

ಎರಡು ಪದಗಳನ್ನು ಒಟ್ಟು ಸೇರಿಸಿ ಒಂದೇ ಪದವನ್ನಾಗಿ ಮಾಡಿ ಬಳಸಿದರೆ ಅದನ್ನು ಒಂದು ಜೋಡುಪದಪೆಂದೂ, ಎರಡು ಪದಗಳನ್ನು ಬೇರೆ ಬೇರಾಗಿ, ಆದರೂ ಒಂದು ಘಟಿಕವನ್ನಾಗಿ ಮಾಡಿ ಬಳಸಿದರೆ ಅದನ್ನು ಒಂದು ಪದಕಂತೆಯಿಂದೂ ಹೇಳಬಹುದು.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಪರಿ

ಉದಾಹರಣೆಗಾಗಿ, ಕರ್ನಾಲ್ಲಿ ಎಂಬುದು ಒಂದು ಜೋಡುಪದ, ಆದರೆ ಕರ್ನಾಲ್ಲಿ ಎಂಬುದು ಒಂದು ಪದಕಂತೆ. ಮೊದಲನೇಯದರಲ್ಲಿ ಕರ್ನಾಪದವನ್ನು (ಅದರ ಕರ್ನಾ ರೂಪವನ್ನು) ಕಲ್ಲಿ ಎಂಬ ಇನ್ನೊಂದು ಪದದೊಂದಿಗೆ ಸೇರಿಸಿ ಒಂದೇ ಪದವನ್ನಾಗಿ ಮಾಡಲಾಗಿದೆ. ಆದರೆ ಎರಡನೇಯದರಲ್ಲಿ (ಕರ್ನಾಲ್ಲಿ ಎಂಬುದರಲ್ಲಿ) ಅವನ್ನು ಆ ರೀತಿ ಒಟ್ಟು ಸೇರಿಸದೆ ಬೇರೆ ಬೇರೆ ಪದಗಳಾಗಿಯೇ ಉಳಿಸಲಾಗಿದೆ.

ಕರ್ನಾಲ್ಲಿ ಎಂಬುದರಲ್ಲಿ ಈ ರೀತಿ ಕರ್ನಾಪದ ಮತ್ತು ಕಲ್ಲಿ ಪದಗಳು ಎರಡು ಬೇರೆ ಬೇರೆ ಪದಗಳಾಗಿ ಉಳಿದಿವೆಯಾದರೂ ಅವು ಒಟ್ಟಿಗೆ ವಾಕ್ಯದ ಒಂದು ‘ಫಂಟಕ್’ವಾಗಿ ಒಳಕೆಯಾಗಿರುತ್ತವೆ. ಈ ಕಾರಣಕ್ಕಾಗಿ ಕರ್ನಾಲ್ಲಿ ಎಂಬುದನ್ನು ಒಂದು ಪದಕಂತೆಯೆಂದು ಕರೆಯಲಾಗುತ್ತದೆ.

ಕರ್ನಾಲ್ಲಿ ಎಂಬುದರಲ್ಲಿ ಕರ್ನಾಪದ ಪದ ಕರ್ನಾ ಎಂಬ ರೂಪಕ್ಕೆ ಬದಲಾಗಿದೆ. ಆದರೆ ಈ ರೀತಿ ಬದಲಾಗುವುದು ಜೋಡುಪದದ ರಚನೆಗೆ ಅವಶ್ಯವೇನೂ ಅಲ್ಲ. ಉದಾಹರಣೆಗಾಗಿ, ಅಡ್ಡದಾರಿ ಪದದಲ್ಲಿ ಅಂಗವಾಗಿ ಬಂದಿರುವ ಎರಡು ಪದಗಳೂ ಬದಲಾಗದೆ ಹಾಗೆಯೇ ಉಳಿದಿವೆ. ಹೀಗಿದ್ದರೂ ಕನ್ನಡದಲ್ಲಿ ಅದು ಒಂದು ಜೋಡುಪದವಲ್ಲದೆ ಪದಕಂತೆಯಲ್ಲ.

ಒಂದು ಪದಕಂತೆಯ ಅರ್ಥವನ್ನು ಅದರ ಅಂಗಗಳಾಗಿ ಬಂದಿರುವ ಪದಗಳ ಅರ್ಥದ ಸಹಾಯದಿಂದ ಸಂಪೂರ್ಣವಾಗಿ ನಿರ್ಧರಿಸಲು ಸಾಧ್ಯವಿದೆ. ಆದರೆ ಒಂದು ಜೋಡುಪದದ ಅರ್ಥವನ್ನು ಆ ರೀತಿ ಅದರ ಅಂಗಗಳಾಗಿ ಬಂದಿರುವ ಪದಗಳ ಅರ್ಥದ ಸಹಾಯದಿಂದ ಸಂಪೂರ್ಣವಾಗಿ ನಿರ್ಧರಿಸಲು ಸಾಧ್ಯವಾಗದು. ಇದು ಈ ಎರಡು ರೀತಿಯ ಫಂಟಕಗಳ ನಡುವಿರುವ ಎರಡನೆಯ ವ್ಯತ್ಯಾಸ.

ಉದಾಹರಣೆಗಾಗಿ, ಕರ್ನಾಲ್ಲಿ ಎಂಬುದು ಕರ್ನಾ(ಕರ್ನಾ) ಮತ್ತು ಕಲ್ಲಿ ಎಂಬ ಎರಡು ಪದಗಳ ಜೋಡಣೆಯಿಂದ ಸಿದ್ಧವಾಗಿದೆ. ಆದರೆ ಅದು ಎಲ್ಲಾ ರೀತಿಯ ಕಪ್ಪು ಬಣ್ಣದ ಕಲ್ಲುಗಳನ್ನೂ ಗುರುತಿಸುವುದಿಲ್ಲ, ಒಂದು ವಿಶಿಷ್ಟವಾದ ಜಾತಿಗೆ ಸೇರಿದ ಕಲ್ಲುಗಳನ್ನೂ ಮಾತ್ರ ಗುರುತಿಸುತ್ತದೆ. ಇದಕ್ಕೆ ಬದಲು, ಕರ್ನಾಲ್ಲಿ ಪದಕಂತೆ ಎಲ್ಲಾ ರೀತಿಯ ಕಪ್ಪುಬಣ್ಣದ ಕಲ್ಲುಗಳನ್ನೂ ಗುರುತಿಸಬಲ್ಲು ದು.

ಜೋಡುಪದದ ಅರ್ಥವನ್ನು ತಿಳಿಯಲು ರೂಢಿಯಲ್ಲಿ ಅದು ಯಾವ ಅರ್ಥದಲ್ಲಿ ಬಳಕೆಯಾಗುತ್ತದೆ ಇಲ್ಲವೇ ರೂಢಿಯಲ್ಲಿ ಎಂತಹ ವ್ಯಕ್ತಿ ಅಥವಾ ವಸ್ತುವನ್ನು ಅದು ಗುರುತಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಉದಾಹರಣೆಗಾಗಿ ಕರ್ನಾಲ್ಲಿ ಪದ ಯಾವ ರೀತಿಯ ಕಲ್ಲುಗಳನ್ನೂ ಗುರುತಿಸುತ್ತದೆ ಎಂಬುದನ್ನು ರೂಢಿಯ ಬಳಕೆಯಿಂದ ಮಾತ್ರವೇ ತಿಳಿದುಕೊಳ್ಳಲು ಸಾಧ್ಯ.

ಜೋಡುಪದ ಮತ್ತು ಪದಕಂತೆಗಳ ನಡುವಿರುವ ಈ ಎರಡು ವ್ಯತ್ಯಾಸಗಳನ್ನು ಎಲ್ಲಾ ರೀತಿಯ ಜೋಡುಪದ ಮತ್ತು ಪದಕಂತೆಗಳ ನಡುವೆಯೂ ಸ್ಪಷ್ಟ

ವಾಗಿ ಕಾಣಲು ಸಾಧ್ಯವಾಗದಿರಬಹುದು. ಆದರೆ ಹೆಚ್ಚಿನೆಡೆಗಳಲ್ಲಾ ಅವೆರಡನ್ನು ಈ ವ್ಯತ್ಯಾಸಗಳ ಸಹಾಯದಿಂದ ಪ್ರತ್ಯೇಕಿಸಲು ಸಾಧ್ಯವಿದೆ.

ಇದಲ್ಲದೆ, ಜೋಡುಪದ ಮತ್ತು ಪದಕಂತೆಗಳ ನಡುವೆ ವಾಕ್ಯದಲ್ಲಿ ಅವು ಯಾವ ರೀತಿಯಲ್ಲಿ ಬಳಕೆಯಾಗುತ್ತವೆ ಎಂಬ ವಿಷಯದಲ್ಲಿಯೂ ವ್ಯತ್ಯಾಸವಿದೆ. ಹಿಂದಿನ ಅಧ್ಯಾಯದಲ್ಲಿ ವಿವರಿಸಿದ ಹಾಗೆ, ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಕೆಲಸವನ್ನು ಈ ಎರಡು ರೀತಿಯ ಫಳಿಕಗಳೂ ನಡೆಸಬಲ್ಲು ವಾದರೂ, ಇದಕ್ಕಾಗಿ ಜೋಡುಪದಗಳು ‘ಹೆಸರಿಸುವ’ ವಿಧಾನವನ್ನು ಬಳಸುತ್ತವೆ ಮತ್ತು ಪದಕಂತೆಗಳು ‘ವರ್ಣಿಸುವ’ ವಿಧಾನವನ್ನು ಬಳಸುತ್ತವೆ.

ಈ ವ್ಯತ್ಯಾಸಕ್ಕೆ ಜೋಡುಪದ ಮತ್ತು ಪದಕಂತೆಗಳ ನಡುವಿರುವ ಎರಡನೆಯ (ಅಧ್ಯಕ್ಷ ಸಂಬಂಧಿಸಿದ) ವ್ಯತ್ಯಾಸವೇ ಮುಖ್ಯ ಕಾರಣ. ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಬೇಕಿದ್ದಲ್ಲಿ ವರ್ಣಿಸಲು ಬಳಸುವ ಫಳಿಕದ ಅಧ್ಯವನ್ನು ಸಂಪೂರ್ಣವಾಗಿ ಅದರ ಒಳರಚನೆಯ ಸಹಾಯದಿಂದ ತಿಳಿದುಕೊಳ್ಳಲು ಸಾಧ್ಯವಿರಬೇಕು. ಜೋಡುಪದಗಳ ಅಧ್ಯವನ್ನು ಈ ರೀತಿ ಪಡೆಯಲು ಸಾಧ್ಯವಿಲ್ಲವಾದ ಕಾರಣ ಅವು ವರ್ಣಿಸುವ ವಿಧಾನದಲ್ಲಿ ಬಳಕೆಯಾಗಲಾರವು.

ಜೋಡುಪದವನ್ನು ಒಂದು ಚಾರಿತ್ರಿಕ ಸ್ತ್ರೋಮ್ ಎಂದು ಕರೆಯಬಹುದು. ಯಾವುದಾದರೂ ಒಂದು ವಸ್ತುವನ್ನು ಗುರುತಿಸಲು (ಹೆಸರಿಸಲು) ಭಾಷೆಯಲ್ಲಿ ಪದವಿಲ್ಲದರೂವಾಗ, ಇಲ್ಲವೇ ಇರುವ ಪದ ನೆನಪಿಗೆ ಬಾರದಿರುವಾಗ, ಹೊಸ ಪದವೋಂದನ್ನು ತಯಾರಿಸಲು ಜನರು ಸಮಾಸವೆಂಬ ಈ ವ್ಯಾಕರಣೆ ಶ್ರೀಯೆಯನ್ನು ಬಳಸುತ್ತಾರೆ. ಈ ಶ್ರೀಯೆಯ ಮೂಲಕ ತಯಾರಾಗಿರುವ ಪದ ಅನಂತರ ಇತರರ ಮಾತಿನಲ್ಲಾ ಸೇರಿಕೊಂಡು ರೂಢಿಗೆ ಒಂದಾಗ ಮಾತ್ರ ಅದು ಭಾಷೆಯ ಪದ ವೆನಿಸಬಲ್ಲುದು.

ಆದರೆ ಪದಕಂತೆಗಳು ಆ ರೀತಿಯವಲ್ಲ. ಭಾಷೆಯನ್ನು ಬಳಸುವಾಗ ಅವನ್ನು ಬೇಕಾದ ಹಾಗೆ ಹೊಸದಾಗಿ ತಯಾರಿಸಿಕೊಂಡು ಬಳಸಲಾಗುತ್ತದೆ.

ಈ ಕಾರಣಕ್ಕಾಗಿ, ಒಂದು ಭಾಷೆಯ ಅಧ್ಯಕ್ಷೋತ್ವವನ್ನು ತಯಾರಿಸುವಾಗ ಅದರಲ್ಲಿ ಆ ಭಾಷೆಯ ಎಲ್ಲಾ ಜೋಡುಪದಗಳನ್ನೂ ಕೊಡುವ ಅವಶ್ಯಕತೆಯಿದೆ; ಆದರೆ ಎಲ್ಲಾ ಪದಕಂತೆಗಳನ್ನೂ ಕೊಡುವ ಅವಶ್ಯಕತೆಯಲ್ಲ; ಹಾಗೆ ಕೊಡಲು ಸಾಧ್ಯವೂ ಆಗದು. ಯಾಕೆಂದರೆ, ಒಂದು ಭಾಷೆಯಲ್ಲಿರುವ ಜೋಡುಪದಗಳ ಸಂಖ್ಯೆ ಚಿಕ್ಕದು. ಆದರೆ ಪದಕಂತೆಗಳ ಸಂಖ್ಯೆ ಬಹಳ ದೊಡ್ಡದು. ಅದು ಅನಂತ ಎಂದೇ ಹೇಳಲೂ ಸಾಧ್ಯವಿದೆ.

ಇ.೨ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿನ ವ್ಯತ್ಯಾಸ

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕುಕರ್ತಾ

ಜೋಡುಪದಗಳ ವಿಷಯದಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಹಲವು ವ್ಯಾಸಗಳಿವೆ. ಐವನ್ನು ಸರಿಯಾಗಿ ತಿಳಿದುಕೊಳ್ಳಲೇ ಸಂಸ್ಕೃತದ ಎಲ್ಲಾ ಸಮಾಸಗಳನ್ನು ಕನ್ನಡದಲ್ಲಿ ಕಾಣಲು ನಡೆಸಿದ ಕನ್ನಡ ವ್ಯೇಯಾಕರಣಿಗಳ ಪ್ರಯತ್ನ ಹಲವು ರೀತಿಯ ಗೊಂದಲಗಳಿಗೆ ಎಡಿಮಾಡಿದೆ.

ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಈ ವ್ಯಾಸಗಳಲ್ಲಿ ಮುಖ್ಯವಾದ ಕೆಲವನ್ನು ಕೆಳಗೆ ವಿವರಿಸಲಾಗಿದೆ.

ಇ.ಇ.೧ ಸಂಸ್ಕೃತದ ಜೋಡುಪದಗಳು

ಸಂಸ್ಕೃತದಲ್ಲಿ ಮೇಲೆ (ಇ.ಇ)ರಲ್ಲಿ ತಿಳಿಸಿರುವಂತಹ ಜೋಡುಪದ ಮತ್ತು ಪದಕಂತೆಗಳ ನಡುವೆ ಕಾಣಿಸಬೇಕಾದ ವ್ಯಾಸಗಳು ಬಹಳ ಮಟ್ಟಿಗೆ ಅಳಿದು ಹೋಗಿವೆ. ಆ ಭಾಷೆ ದಿನನಿತ್ಯದ ವ್ಯಾಪಹಾರಿಕ ಭಾಷೆಯಾಗಿ ಉಳಿಯದೆ ಸುಮಾರು ಎರಡು ಸಾವಿರ ಪದಕಂತೆಗಳಿಂದಲೂ ಬರಿಯ ಕಾವ್ಯಗಳ ಮತ್ತು ಶಾಸ್ತ್ರಗಳ ಭಾಷೆಯಾಗಿ ಮಾತ್ರವೇ ಉಳಿದುಕೊಂಡಿರುವುದೇ ಇದಕ್ಕೆ ಕಾರಣವಿರ ಬೇಕು.

ಎರಡು ಪದಗಳನ್ನು ಒಟ್ಟು ಸೇರಿಸಿದೊಡನೆ ಸಂಸ್ಕೃತದಲ್ಲಿ ಒಂದು ಜೋಡುಪದ (ಸಮಸ್ತಪದ) ಸಿದ್ಧವಾಗಿಬಿಡುತ್ತದೆ. ಅನಂತರ ಅವೆರಡು ಒಂದೇ ಪದವಾಗಿ ಆ ಭಾಷೆಯಲ್ಲಿ ರೂಢಿಗೆ ಬರಬೇಕಾದ ಅವಶ್ಯಕತೆಯೇ ಇಲ್ಲ.

ಹಾಗಾಗಿ, ಜೋಡುಪದ ಮತ್ತು ಪದಕಂತೆಗಳ ನಡುವಿನ ವ್ಯಾಸ ಸಂಸ್ಕೃತದಲ್ಲಿ ಮುಖ್ಯವಾಗಿ ವಿಭಕ್ತಿಪ್ರತ್ಯಯಗಳು ಯಾವ ಜಾಗಗಳಲ್ಲಿಲ್ಲ ಬರಬಲ್ಲವು ಎಂಬುದರ ಮೇಲೆ ಅವಲಂಬಿಸಿದೆ. ಒಂದು ಘಟಕದ ಅಂಗಗಳಾಗಿ ಬರುವ ಪದಗಳಿಲ್ಲವೂ ವಿಭಕ್ತಿಪ್ರತ್ಯಯದೊಂದಿಗೆ ಬರುತ್ತವೇಯಾದರೆ ಅದೊಂದು ಪದಕಂತೆ ಮತ್ತು ಕೊನೆಯ ಅಂಗ ಮಾತ್ರ ವಿಭಕ್ತಿಪ್ರತ್ಯಯದೊಂದಿಗೆ ಬರುತ್ತದೆ ಯಾದರೆ ಅದೊಂದು ಜೋಡುಪದ ಎಂಬುದಾಗಿ ಸಂಸ್ಕೃತದಲ್ಲಿ ಒಂದು ನಿಯಮವನ್ನು ಮಾಡಲು ಸಾಧ್ಯವಿದೆ.

ಈ ನಿಯಮಕ್ಕೆ ಕೆಲವು ಅಪವಾದಗಳವೇಯಾದರೂ ಸಾಧಾರಣವಾಗಿ ಸಂಸ್ಕೃತದಲ್ಲಿ ವಿಭಕ್ತಿಪ್ರತ್ಯಯ ಲೋಪವಾದಾಗಲೇಲ್ಲ ಜೋಡುಪದ ಸಿದ್ಧಸೂತ್ರದೆ ಯೆಂದು ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟರುವ ಸಂಸ್ಕೃತದ ಪದಕಂತೆಗಳನ್ನು ಮತ್ತು ಜೋಡುಪದಗಳನ್ನು ಹೋಲಿಸಿ ನೋಡಬಹುದು.

ಪದಕಂತೆ	ಜೋಡುಪದ	
ಮಾತ್ರಾ ಸದ್ಯಾಂತಃ	ಮಾತ್ರಾಸದ್ಯಾಂತಃ	‘ತಾಯಿಯ ಹಾಗಿರುವವನು’
ಸ್ವರಾಂತ್ರಾ ಪತ್ರಿತಃ	ಸ್ವರಾಂತ್ರಪತ್ರಿತಃ	‘ಸ್ವರಾಂತ್ರದಿಂದ ಬಿಂದುವನು’
ಕರ್ಮಾಣಿ ಕುಶಲಃ	ಕರ್ಮಾಣಕುಶಲಃ	‘ಕೆಲಸದಲ್ಲಿ ಕುಶಲನಾದವನು’

ಎತ್ತಿದ್ದಂತಃ	ಎತ್ತಿದ್ದಂತಃ	‘ಹೆಚ್ಚಿಗೆ ಹೋದವನು’
ರಾಜ್ಯಾಂಶಃ ಪ್ರಾರುಷಃ	ರಾಜ್ಯಾಂಶಃ ಪ್ರಾರುಷಃ	‘ರಾಜನ ಜನ’

ಮೊದಲನೇ ಕಾಲಂನಲ್ಲಿ ಕೊಟ್ಟಿರುವ ಪದಕಂತೆಗಳಲ್ಲಿ ಎರಡು ಪದಗಳೂ ವಿಭಕ್ತಿ ಪ್ರತ್ಯೆಯದೊಂದಿಗೆ ಬಂದಿವೆ, ಆದರೆ ಅವುಗಳ ಎದುರು ಎರಡನೇ ಕಾಲಂನಲ್ಲಿ ಕೊಟ್ಟಿರುವ ಜೋಡುಪದಗಳಲ್ಲಿ ಎರಡನೇಯ ಪದ ಮಾತ್ರ ವಿಭಕ್ತಿ ಪ್ರತ್ಯೆಯದೊಂದಿಗೆ ಬಂದಿದೆ, ಮೊದಲನೆಯ ಪದ ವಿಭಕ್ತಿ ಪ್ರತ್ಯೆಯವಿಲ್ಲದೆ ಬಂದಿದೆ.

ಮೇಲೆ ಸೂಚಿಸಿದ ಹಾಗೆ, ಪದಕಂತೆ ಮತ್ತು ಜೋಡುಪದಗಳ ನಡುವೆ ಸಂಸ್ಕೃತದಲ್ಲಿ ಕಾಣಿಸುವ ಈ ವ್ಯಾಖ್ಯಾಸವೇ ಕನ್ನಡದಲ್ಲಿ ಇರಬಹುದೆಂದು ಭಾವಿಸಿ, ಸಂಸ್ಕೃತದ ಈ ಪದರಚನೆಯ ನಿಯಮವನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಕನ್ನಡದ ವೈಯಾಕರಣಿಗಳು ಪ್ರಯೋಗಿಸಿದ್ದಾರೆ.

ಪದಕಂತೆಯೊಂದರಲ್ಲಿ ಎರಡು ಅಥವಾ ಜಾಸ್ತಿ ಪದಗಳು ಒಳಕೆಯಾಗಿವೆಯಾದರೆ, ಅವುಗಳಲ್ಲಿ ಪ್ರತಿಯೊಂದನ್ನೂ ವಿಭಕ್ತಿ ಪ್ರತ್ಯೆಯದೊಂದಿಗೆ ಬಳಸಬೇಕೆಂಬ ನಿಯಮ ಸಂಸ್ಕೃತದಲ್ಲಿದೆ. ಹಾಗಾಗಿ, ಆ ಪದಗಳಲ್ಲಿ ಯಾವುದಾದರೂ ಒಂದು ಪದದೊಂದಿಗೆ ವಿಭಕ್ತಿ ಪ್ರತ್ಯೆಯ ಬಂದಿಲ್ಲವಾದರೆ, ಅದು ತನ್ನ ಅನಂತರ ಬಂದಿರುವ ಪದದೊಂದಿಗೆ ಸೇರಿ ಸಮಸ್ತಪದವಾಗಿದೆಯೆಂದೇ ಅಧ್ಯ.

ಆದರೆ ಕನ್ನಡದಲ್ಲಿ ಇಂತಹ ನಿಯಮವಿಲ್ಲ. ಕನ್ನಡದ ಪದಕಂತೆಗಳಲ್ಲಿ ಬರುವ ಪದಗಳಲ್ಲಿ ಕೊನೆಯದಕ್ಕೆ ಮಾತ್ರ ವಿಭಕ್ತಿ ಪ್ರತ್ಯೆಯವನ್ನು ಸೇರಿಸಲು ಸಾಧ್ಯ. ಉಳಿದ ಪದಗಳು ನಾಮಪದಗಳಾಗಿವೆಯಾದರೆ ಷಟ್ಕಿಯಲ್ಲಿ ಬರುತ್ತವೆ, ಮತ್ತು ಗುಣಪದ, ಎಣಿಕೆಯ ಪದ ಇಲ್ಲವೇ ಕ್ಯಂತಗಳಾಗಿವೆಯಾದರೆ ಯಾವ ಪ್ರತ್ಯೆಯವೂ ಸೇರದೆ ಹಾಗೆಯೇ ಬರುತ್ತವೆ.

ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಈ ಮುಖ್ಯವಾದ ವ್ಯಾಖ್ಯಾಸವನ್ನು ಕೆಳಗೆ (ಇ.ಎ.ಅ-ಜಿ)ನೇ ವಿಭಾಗಗಳಲ್ಲಿ ವಿವರಿಸಲಾಗಿದೆ.

ಇ.ಎ.ಅ ಪದಕಂತೆಗಳಲ್ಲಿ ಗುಣಪದಗಳ ಒಳಕೆ

ಸಂಸ್ಕೃತದ ಪದಕಂತೆಗಳಲ್ಲಿ ಒಂದು ಗುಣಪದವನ್ನು ಒಳಪಟ್ಟಿಕೊಂಡಿಲ್ಲ ಅದಕ್ಕೆ ವಿಭಕ್ತಿ ಪ್ರತ್ಯೆಯವನ್ನು ಸೇರಿಸಬೇಕಾಗುತ್ತದೆ ಮತ್ತು ಈ ವಿಭಕ್ತಿ ಪ್ರತ್ಯೆಯ ಅದರ ಅನಂತರ ಬರುವ ನಾಮಪದದ (ವಿಶೇಷದ) ವಿಭಕ್ತಿ ಪ್ರತ್ಯೆಯವೇ ಆಗಿರಬೇಕಾಗುತ್ತದೆ (ಇ.ಎ.ಅ ನೋಡಿ).

ಆದರೆ, ಕನ್ನಡದಲ್ಲಿ ಈ ರೀತಿ ಗುಣಪದಗಳಿಗೆ ವಿಭಕ್ತಿ ಪ್ರತ್ಯೆಯವನ್ನು ಸೇರಿಸಿ ಹೇಳುವ ವಿಧಾನ ಒಳಕೆಯಲ್ಲಿಲ್ಲ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಸಂಸ್ಕೃತ ಪದಕಂತೆಗಳನ್ನು ಅವುಗಳ ಕನ್ನಡ ರೂಪದೊಂದಿಗೆ ಹೋಲಿಸಿ ನೋಡ
ಬಹುದು.

- (ಒಕ) ಏಕೀಕರಣ ಸ್ವರ್ವಾಂಶಾಂಶ ಸ್ವರ್ವಾಂಶಾಂಶ ಸ್ವರ್ವಾಂಶಾಂಶ
‘ಒಂದು ಕಪ್ಪು ಹಾವನ್ನು’
- (ಒಬ್ಬ) ಏಕೀಕರಣ ಸ್ವರ್ವಾಂಶಾಂಶ ಸ್ವರ್ವಾಂಶಾಂಶ ಸ್ವರ್ವಾಂಶಾಂಶ
‘ಒಂದು ಕಪ್ಪು ಹಾವಿನಿಂದ’
- (ಒಗ) ಏಕೀಕರಣ ಸ್ವರ್ವಾಂಶಾಂಶ ಸ್ವರ್ವಾಂಶಾಂಶ ಸ್ವರ್ವಾಂಶಾಂಶ
‘ಒಂದು ಕಪ್ಪು ಹಾವಿಗೆ’

(ಒಕ-ಒಬ್ಬ-ಒಗ) ಸಂಸ್ಕೃತ ಪದಕಂತೆಗಳಲ್ಲಿ ದ್ವಿತೀಯಾ, ತೃತೀಯಾ ಮತ್ತು ಚತುರ್ಥೀ ವಿಭಕ್ತಿ ಪ್ರತ್ಯೇಯಗಳು ಪದಕಂತೆಯ ಮೂರು ಪದಗಳೊಂದಿಗೂ ಬಂದಿವೆ. ಆದರೆ ಅವುಗಳ ಕನ್ನಡ ರೂಪಗಳಲ್ಲಿ ಪದಕಂತೆಯ ಕೊನೆಯ ಪದವಾಗಿರುವ ಇಂವು ಎಂಬುದರೊಂದಿಗೆ ಮಾತ್ರ ವಿಭಕ್ತಿ ಪ್ರತ್ಯೇಯಗಳು ಬಂದಿವೆ.

ಇವುಗಳಲ್ಲಿ ಕೃಷ್ಣ ‘ಕಪ್ಪು’ ಪದವನ್ನು ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯೇಯ ವಿಲ್ಲದೆಯೂ ಬಳಸಲು ಸಾಧ್ಯವಿದೆ. ಹಾಗೆ ಮಾಡಿದಲ್ಲಿ ಅದು ಆದರ ಅನಂತರ ಬರುವ ಸ್ವರ್ವ ‘ಹಾವು’ ಪದದೊಂದಿಗೆ ಸೇರಿ ಕೃಷ್ಣ ಸ್ವರ್ವ ಎಂಬ ಜೋಡುಪದ ವಾಗುತ್ತದೆ. ಆದರೆ ಕನ್ನಡದಲ್ಲಿ ಕಪ್ಪು ಪದ ಹೇಗಿದ್ದರೂ ವಿಭಕ್ತಿ ಪ್ರತ್ಯೇಯ ವಿಲ್ಲದೆಯೇ ಕಪ್ಪು ಇಂವು ಪದಕಂತೆಯಲ್ಲಿ ಬಂದಿರುವುದಾದ ಕಾರಣ ಅದನ್ನು ಆ ರೀತಿ ಜೋಡುಪದವಾಗಿ ಬದಲಾಯಿಸಲು ಸಾಧ್ಯವಾಗದು.

- (ಒಕ) ಏಕೀಕರಣ ಸ್ವರ್ವಾಂಶಾಂಶ ಸ್ವರ್ವಾಂಶಾಂಶ
‘ಒಂದು ಕಪ್ಪು ಹಾವನ್ನು’
- (ಒಬ್ಬ) ಏಕೀಕರಣ ಸ್ವರ್ವಾಂಶಾಂಶ ಸ್ವರ್ವಾಂಶಾಂಶ
‘ಒಂದು ಕಪ್ಪು ಹಾವಿನಿಂದ’
- (ಒಗ) ಏಕೀಕರಣ ಸ್ವರ್ವಾಂಶಾಂಶ ಸ್ವರ್ವಾಂಶಾಂಶ
‘ಒಂದು ಕಪ್ಪು ಹಾವಿಗೆ’

ಮೇಲೆ ಕೊಟ್ಟಿರುವ (ಒಕ-ಒಬ್ಬ-ಒಗ) ಪದಕಂತೆಗಳನ್ನು ಅದಕ್ಕೆ ಹಿಂದೆ ಕೊಟ್ಟಿರುವ (ಒಕ-ಒಬ್ಬ-ಒಗ) ಪದಕಂತೆಗಳೊಂದಿಗೆ ಹೋಲಿಸಿ ನೋಡಿದಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ವ್ಯತ್ಯಾಸ ಸ್ಪಷ್ಟವಾದೀತು.

ಸಂಸ್ಕೃತದ (ಗರ-ಗ) ಪದಕಂತೆಗಳಲ್ಲಿ ಕೃಷ್ಣ ಪದದೊಂದಿಗೆ ಬಂದಿದ್ದ ವಿಭಕ್ತಿ ಪ್ರತ್ಯೇಯಗಳು (ಎರ-ಗ) ಪದಕಂತೆಗಳಲ್ಲಿ ಲೋಪಗೊಂಡಿವೆ; ಆದರೆ ಅವಕ್ಕೆ ಸಮಾನವಾಗಿರುವ ಕನ್ನಡದ ಪದಕಂತೆಗಳಲ್ಲಿ ಯಾವ ರೀತಿಯ ವ್ಯಾಖ್ಯಾಸವೂ ಆಗಿಲ್ಲ.

ಇಂತಹ ಸಂದರ್ಭಗಳಲ್ಲಿ ಎರಡು ಪದಗಳು ಒಟ್ಟು ಸೇರಿ ಒಂದು ಜೋಡುಪದವಾಗಿದೆಯೆಂದು ಹೇಳಬೇಕಿದ್ದಲ್ಲಿ ಕನ್ನಡದಲ್ಲಿ ಅದಕ್ಕೆ ಒಂದು ವಿಶಿಷ್ಟವಾದ ಅರ್ಥವೂ ಬಂದಿರುವುದು ಅವಶ್ಯ. ಈ ಅರ್ಥ ಆದರ ಅಂಗಗಳಾಗಿ ಬಂದಿರುವ ಪದಗಳು ಕೊಡುವ ಅರ್ಥಕ್ಕಿಂತ ಭಿನ್ನವಾಗಿರಬೇಕು.

ಉದಾಹರಣೆಗಾಗಿ, ಚೆಕ್ಕೆಮ್ಮೆ ಎಂಬುದು ಒಂದು ಜೋಡುಪದ; ಆದರೆ, ಚೆಕ್ಕೆದಿಕೆ ಎಂಬುದು ಒಂದು ಪದಕಂತೆ. ಚೆಕ್ಕೆಮ್ಮೆ ಎಂಬುದು ಚೆಕ್ಕೆ ಅಮ್ಮನನ್ನು ಸೂಚಿಸುವುದಿಲ್ಲ; ಅಮ್ಮನ ತಂಗಿಯನ್ನು ಸೂಚಿಸುತ್ತದೆ; ಆದರೆ, ಚೆಕ್ಕೆದಿಕೆ ಎಂಬುದು ಚೆಕ್ಕೆ ಅಡಿಕೆಯನ್ನೇ ಸೂಚಿಸುತ್ತದೆ. ಚೆಕ್ಕೆಮ್ಮೆ ಎಂಬುದರ ಬಳಕೆಯಲ್ಲಿ ಅರ್ಥದ ಬದಲಾವಣೆಯೂ ಸೇರಿಕೊಂಡಿದೆ; ಆದರೆ, ಚೆಕ್ಕೆದಿಕೆ ಎಂಬುದರಲ್ಲಿ ಅಂತಹ ಬದಲಾವಣೆ ಸೇರಿಕೊಂಡಿಲ್ಲ.

ಗುಣಪದವನ್ನು ನಾಮಪದದೊಂದಿಗೆ ಬಳಸಿರುವ ಸಂದರ್ಭದಲ್ಲಿ ಈ ರೀತಿ ಅರ್ಥದ ಬದಲಾವಣೆ ನಡೆದಿಲ್ಲವಾದರೆ ಅದನ್ನು ಕನ್ನಡದಲ್ಲಿ ಪದಕಂತೆಯೆಂದೇ ಪರಿಗಣಿಸಬೇಕಲ್ಲದೆ ಜೋಡುಪದವೆಂದು ಪರಿಗಣಿಸಲು ಯಾವ ಆಧಾರವೂ ಇರುವುದಿಲ್ಲ.

ಜಿ.ಇ.ಇ ಕೃದಂತಗಳ ಬಳಕೆ

ಕೃದಂತಗಳನ್ನು ನಾಮಪದಕಂತೆಗಳಲ್ಲಿ ಬಳಸಬೇಕಿದ್ದರೂ ಸಂಸ್ಕೃತದಲ್ಲಿ ಅವಕ್ಕೆ ನಾಮಪದದ ಲಿಂಗ-ವಚನ-ವಿಭಕ್ತಿಗಳನ್ನು ಸೂಚಿಸುವ ವಿಭಕ್ತಿ ಪ್ರತ್ಯೇಯ ವೈಂದನ್ನು ಸೇರಿಸುವ ಅವಶ್ಯಕತೆಯಿದೆ. ಆದರೆ ಕನ್ನಡದಲ್ಲಿ ಆ ರೀತಿ ಕೃದಂತಗಳಿಗೆ ವಿಭಕ್ತಿ ಪ್ರತ್ಯೇಯವನ್ನು ಸೇರಿಸಲು ಸಾಧ್ಯವಾಗದು. ಇದಕ್ಕೆ ಕಾರಣವೇನೆಂದರೆ, ಮೇಲೆ (ಜಿ.ಇ.ಇ)ರಲ್ಲಿ ಸೂಚಿಸಿದ ಹಾಗೆ, ಕನ್ನಡದಲ್ಲಿ ವಿಭಕ್ತಿ ಪ್ರತ್ಯೇಯಗಳು ನಾಮಪದಕಂತೆಗಳ ಕೊನೆಯ ಪದದೊಂದಿಗೆ ಮಾತ್ರ ಬರುತ್ತವೆ.

- (ಇಕ) ಏಕಂ ಮೃತಂ ಸರ್ಪಂ
‘ಒಂದು ಸತ್ತ ಹಾವನ್ನು’
- (ಇಇ) ಏಕೇನ ಮೃತೇನ ಸರ್ಪೇಽಣ
‘ಒಂದು ಸತ್ತ ಹಾವಿನಿಂದ’
- (ಇಗ) ಏಕಾರ್ಯ ಮೃತಾರ್ಯ ಸರ್ಪಾರ್ಯ
‘ಒಂದು ಸತ್ತ ಹಾವಿಗೆ’

ಸಂಸ್ಕೃತದಲ್ಲಿ ಇಂತಹ ಕೃದಂತಗಳನ್ನು ವಿಭಕ್ತಿ ಪ್ರತ್ಯೇಯಗಳನ್ನು ಸೇರಿಸದೆ ಬಳಸಲು ಸಾಧ್ಯವಿದೆ. ಹಾಗೆ ಮಾಡಿದಾಗ ಅವು ಅವುಗಳ ಮುಂದಿರುವ ನಾಮ ಪದದೊಂದಿಗೆ ಸೇರಿ ಜೋಡುಪದಗಳಾಗುತ್ತವೆ. ಆದರೆ ಕನ್ನಡದ ಕೃದಂತಗಳು ಪದಕಂತೆಗಳಲ್ಲೇನೇ ವಿಭಕ್ತಿ ಪ್ರತ್ಯೇಯವಿಲ್ಲದೆ ಬರುತ್ತವೆ. ಹಾಗಾಗಿ, ಅವುಗಳೊಂದಿಗೆ ವಿಭಕ್ತಿ ಪ್ರತ್ಯೇಯ ಬಂದಿಲ್ಲ ಎಂಬ ವಿಷಯದ ಆಧಾರದ ಮೇಲೆ ಅವು ಅನಂತರ ಬರುವ ನಾಮಪದಗಳೊಂದಿಗೆ ಸೇರಿ ಜೋಡುಪದಗಳಾಗಿವೆಯೆಂದು ಹೇಳಲು ಸಾಧ್ಯವಿಲ್ಲ.

- (ಇಕ) ಏಕಂ ಮೃತಸರಪದಂ
‘ಒಂದು ಸತ್ಯ ಹಾವನ್ನು’
- (ಇಖಿ) ಏಕೇನ ಮೃತಸರಪದೇಣ
‘ಒಂದು ಸತ್ಯ ಹಾವಿನಿಂದ’
- (ಇಗ) ಏಕಾಯ ಮೃತಸರಪರಾಯ
‘ಒಂದು ಸತ್ಯ ಹಾವಿಗೆ’

ಇಲ್ಲಾ (ಇಕ-ಗ) ಮತ್ತು (ಇಕ-ಗ) ಪದಕಂತೆಗಳ ನಡುವೆ ಸಂಸ್ಕೃತದಲ್ಲಿ ವಿಭಕ್ತಿಗಳ ಮಣಿಗೆ ವ್ಯತ್ಯಾಸವಿದೆ, ಆದರೆ ಕನ್ನಡದಲ್ಲಿ ಯಾವ ವ್ಯತ್ಯಾಸವೂ ಇಲ್ಲ. (ಇಕ-ಗ)ಗಳಲ್ಲಿ ಬರುವ ಮೃತಸರಪದ ಎಂಬುದನ್ನು ಸಂಸ್ಕೃತದಲ್ಲಿ ಜೋಡುಪದ ಎಂಬುದಾಗಿ ಪರಿಗಣಿಸಲು (ಇಕ-ಗ)ಗಳಲ್ಲಿ ಮೃತ ಪದದ ಅನಂತರ ಕಾಣಿಸುತ್ತಿದ್ದ ವಿಭಕ್ತಿ ಪ್ರತ್ಯೇಯ ಇಲ್ಲವಾಗಿರುವುದನ್ನು ಆಧಾರವಾಗಿ ಕೊಡಲು ಸಾಧ್ಯವಿದೆ.

ಆದರೆ ಕನ್ನಡದ ಸತ್ಯ ಪದ (ಇಕ-ಗ)ಗಳಲ್ಲಿ ಮಾತ್ರವಲ್ಲದೆ (ಇಕ-ಗ)ಗಳಲ್ಲಾ ವಿಭಕ್ತಿ ಪ್ರತ್ಯೇಯವಿಲ್ಲದೆಯೇ ಬಂದಿರುವ ಕಾರಣ, ಕನ್ನಡದಲ್ಲಿ ಸತ್ಯ ಇಂತಹ ಎಂಬುದನ್ನು ಜೋಡುಪದ ಎಂಬುದಾಗಿ ಪರಿಗಣಿಸಲು ಯಾವ ಆಧಾರವೂ ಸಿಗುವುದಿಲ್ಲ.

ಇ.ಇ.ಇ ನಿದೇಶಕ ಪದಗಳ ಬಳಕೆ

ಸಂಸ್ಕೃತದ ಪದಕಂತೆಗಳಲ್ಲಿ ಅಯಂ ‘ಇವನು’, ಸಃ ‘ಅವನು’ ವೊದಲಾದ ಮಾತನಾಡುವವನಿಗೂ ಮಾತಿನಲ್ಲಿ ಬರುವ ವ್ಯಕ್ತಿ, ವಸ್ತು ವೊದಲಾದವುಗಳಿಗೂ ನಡುವಿರುವ ‘ಸಾಫ್ಫಿನೀಯ’ ಸಂಬಂಧವನ್ನು ಸೂಚಿಸುವ ನಿದೇಶಕ ಪದಗಳನ್ನು ಬಳಸಬೇಕಿದ್ದಲ್ಲಿ ಅವುಗಳೊಂದಿಗೆ ವಿಭಕ್ತಿ ಪ್ರತ್ಯೇಯಗಳನ್ನು ಸೇರಿಸುವ ಅವಶ್ಯಕತೆ ಇಂದಿ. ಹಾಗಾಗಿ ಅವು ಇಂತಹ ವಿಭಕ್ತಿ ಪ್ರತ್ಯೇಯಗಳಿಲ್ಲದೆ ಬಂದಾಗ ಅವುಗಳ

ಅನಂತರ ಬರುವ ನಾಮಪದಗಳೊಂದಿಗೆ ಸೇರಿ ಜೋಡುಪದಗಳಾಗಿವೆಯೆಂದು ಹೇಳಲು ಬರುತ್ತದೆ.

ಆದರೆ ಕನ್ನಡದಲ್ಲಿ ಇಂತಹ ಪದಗಳನ್ನು ಪದಕಂತೆಗಳಲ್ಲಿ ಬಳಸುವಾಗಲೇಲ್ಲ ಈ ಮತ್ತು ಆ ಎಂಬ ಸಂಕ್ಷಿಪ್ತ ರೂಪಗಳನ್ನು ಬಳಸುವ ಅವಶ್ಯಕತೆಯಿದೆ. ಸಂಸ್ಕೃತದಲ್ಲಿ ಕಾಣಿಸುವ ಹಾಗೆ ಅವಕ್ಕೆ ವಿಭಕ್ತಿ ಪ್ರತ್ಯೇಗಳನ್ನು ಸೇರಿಸುವ ಕ್ರಮ ಕನ್ನಡದಲ್ಲಿಲ್ಲ.

- (ಇಕ) ಇಮುಂ ಫೆಟಂ
‘ಈ ಕೊಡವನ್ನು’
- (ಇಖಿ) ಅಸ್ತಾತ್ರ ಫೆಟರತ್ರ
‘ಈ ಕೊಡದಿಂದ’
- (ಇಗ) ತಸ್ತಾತ್ರ ಫೆಟರತ್ರ
‘ಆ ಕೊಡದಿಂದ’
- (ಇಘಿ) ತಸ್ತಿನ್ ಫೆಟೀ
‘ಆ ಕೊಡದಲ್ಲಿ’

ಸಂಸ್ಕೃತದ ಇದಂ ‘ಈ’ ಎಂಬುದು (ಇಕ)ದಲ್ಲಿ ಇಮುಂ ಎಂಬುದಾಗಿ ದ್ವಿತೀಯಾ ವಿಭಕ್ತಿಯಲ್ಲಿ ಬಂದಿದೆ ಮತ್ತು (ಇಖಿ)ದಲ್ಲಿ ಅಸ್ತಾತ್ರ ಎಂಬುದಾಗಿ ತೃತೀಯಾ ವಿಭಕ್ತಿಯಲ್ಲಿ ಬಂದಿದೆ; ತತ್ತ ‘ಆ’ ಎಂಬುದು (ಇಗ)ದಲ್ಲಿ ತಸ್ತಾತ್ರ ಎಂಬುದಾಗಿ ತೃತೀಯಾ ವಿಭಕ್ತಿಯಲ್ಲಿ ಬಂದಿದೆ ಮತ್ತು (ಇಘಿ)ದಲ್ಲಿ ತಸ್ತಿನ್ ಎಂಬುದಾಗಿ ಸಪ್ತಮೀ ವಿಭಕ್ತಿಯಲ್ಲಿ ಬಂದಿದೆ. ಈ ಎಲ್ಲಾ ಬಳಕೆಗಳಲ್ಲಾ ಅವು ಅವುಗಳ ಅನಂತರ ಬರುವ ನಾಮಪದದ (ಫೆಟ ಎಂಬುದರ) ವಿಭಕ್ತಿಯಲ್ಲೇ ಬಂದಿರುವುದನ್ನು ಗಮನಿಸಬಹುದು.

ಆದರೆ ಕನ್ನಡದ ಈ ಮತ್ತು ಆ ಎಂಬುವುಗಳು ಆ ರೀತಿ ವಿಭಕ್ತಿ ಪ್ರತ್ಯೇಯ ದೊಂದಿಗೆ ಬರುವುದಿಲ್ಲ. ಅವುಗಳ ಅನಂತರ ಬರುವ ನಾಮಪದ ಯಾವ ವಿಭಕ್ತಿಯಲ್ಲೇ ಇರಲಿ ಅವಕ್ಕೆ ಕನ್ನಡದಲ್ಲಿ ಬಂದೇ ರೂಪವಿರುತ್ತದೆ. ಇದು ಕನ್ನಡದಲ್ಲಿ ಪದಕಂತೆಗಳನ್ನು ರಚಿಸುವ ವಿಧಾನ.

ಸಂಸ್ಕೃತದಲ್ಲಿ ಮೇಲೆ ಕೊಟ್ಟಿರುವ ನಿದರ್ಶನಕ ಪದಗಳನ್ನು ವಿಭಕ್ತಿ ಪ್ರತ್ಯೇಯವಿಲ್ಲದೆಯೂ (ತದ್ವಾಟರತ್ರ ಆ ಕೊಡದಿಂದ, ತದ್ವಾಟೀ ‘ಆ ಕೊಡದಲ್ಲಿ’ ಮೊದಲಾದವುಗಳ ಹಾಗೆ) ಬಳಸಲು ಸಾಧ್ಯವಿದೆ ಮತ್ತು ಹಾಗೆ ಬಳಸಿದಾಗ ಸಂಸ್ಕೃತದಲ್ಲಿ ಜೋಡುಪದ ಸಿಗುತ್ತದೆಯೆಂದು ಹೇಳಲು ಸಾಧ್ಯವಿದೆ.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರಿಗೆ

ಆದರೆ ಕನ್ನಡದಲ್ಲಿ ಈ ರೀತಿ ಜೋಡುಪದವನ್ನು ರಚಿಸಲು ಸಾಧ್ಯವಾಗದು. ಯಾಕೆಂದರೆ ಇಂತಹ ಪದಕಂತೆಗಳಲ್ಲಿ ಕನ್ನಡದ ನಿರ್ದೇಶಕ ಪದಗಳು ಈ ಕೊಡದಿಂದ, ಆ ಕೊಡದಲ್ಲಿ ಎಂಬವುಗಳಲ್ಲಿ ಕಾಣಿಸುವ ಹಾಗೆ ವಿಭಕ್ತಿ ಪ್ರತ್ಯೆಯವಿಲ್ಲದ ರೂಪದಲ್ಲಿ ಮಾತ್ರ ಬರಬಲ್ಲವು.

ಕನ್ನಡದ ಕೆಲವು ವಾಕೆಗಳಲ್ಲಿ ಈ ಯಾಡುಗಳ ಎಂಬಂತಹ ಪದ ಕಂತೆಗಳನ್ನು ಜೋಡುಪದ (ಸಮಾಸ)ಗಳೆಂದು ತೋರಿಸಿಕೊಡುವುದಕಾಗಿ ಅವಕ್ಕೆ ಅವನು ಯಾಡುಗಳ ಎಂಬಂತಹ ಒಳನ್ನು (ವಿಗ್ರಹವಾಕ್ಯ)ಗಳನ್ನು ಕೊಡಲಾಗಿದೆ.

ಆದರೆ ಇಲ್ಲಿ ಮೊದಲನೆಯ ಪದದಲ್ಲಿ ವಿಭಕ್ತಿ ಪ್ರತ್ಯೆಯವಿದೆಯೆಂದು ಹೇಳಲು ಸಾಧ್ಯವಾಗದು. ಯಾಕೆಂದರೆ ಕನ್ನಡದಲ್ಲಿ *ಅವನನ್ನು ಯಾಡುಗಳನ್ನು ಇಲ್ಲವೇ *ಅವನಿಂದ ಯಾಡುಗಳಿಂದ ಎಂಬುದಾಗಿ ಸಂಕ್ಷುತ್ತದೆ ಇಮಂ ಝಟಂ, ಅರ್ಥಾತ್ ಝಟಾತ್ ಎಂಬವುಗಳ ಹಾಗೆ ಪದಕಂತೆಯ ಮೊದಲನೆಯ ಪದಕ್ಕೆ ವಿಭಕ್ತಿ ಪ್ರತ್ಯೆಯವನ್ನು ಸೇರಿಸಲು ಸಾಧ್ಯವಾಗದು.

ಇನ್ನೊಂದು ವಿಷಯವೇನೆಂದರೆ, ಕನ್ನಡದಲ್ಲಿ ಅವನು ಯಾಡುಗಳ ಎಂಬುದು ಒಂದು ವಾಕ್ಯವಾಗುತ್ತದ್ದಲ್ಲದೆ ಪದಕಂತೆಯಾಗುವುದಿಲ್ಲ. ಹಾಗಾಗಿ ಆ ಯಾಡುಗಳ ಎಂಬುದನ್ನು ಅವನು ಯಾಡುಗಳ ಎಂಬುದರಿಂದ ಸಾಧಿಸುವುದೂ ಸರಿಯಲ್ಲ.

ಜಿ.ಇ.ಇ ದ್ವಿತೀಯ ವಿಭಕ್ತಿಯ ಒಳಕೆ

ಕನ್ನಡ ವಾಕ್ಯಗಳಲ್ಲಿ ಕಾಣಿಸುವ ಇನ್ನೊಂದು ವೈಶಿಷ್ಟ್ಯವೇನೆಂದರೆ, ಅಪ್ರಾಣಿ ವಾಚಕ ಪದಗಳು ಶ್ರೀಯಾಪದದ ಪಕ್ಷದಲ್ಲಿ ಇವೆಯಾದರೆ ಅವುಗಳೊಂದಿಗೆ ಇತ್ತೀಯಾ ವಿಭಕ್ತಿ ಪ್ರತ್ಯೆಯವನ್ನು ತೆಗೆದು ಹಾಕಲು ಸಾಧ್ಯವಿದೆ. ಆದರೆ ಆ ಪದವನ್ನು ವಾಕ್ಯದಲ್ಲಿ ಚೇರಿಡಿಗೆ ಸಾಗಿಸಿದಾಗ ಇಲ್ಲವೇ ಒತ್ತಿ ಹೇಳುವ ಉಂಟು ಪ್ರತ್ಯೆಯವನ್ನು ಅದಕ್ಕೆ ಸೇರಿಸಿದಾಗ ಆ ರೀತಿ ತೆಗೆದು ಹಾಕಿದ ದ್ವಿತೀಯಾ ವಿಭಕ್ತಿ ಪ್ರತ್ಯೆಯ ತಿರುಗಿ ಕಾಣಿಸಿಕೊಳ್ಳುತ್ತದೆ.

- (ಇಕ) ರಾಜು ಬೇಂಗಳೂರಿನಲ್ಲಿ ಒಂದು ಮನೆ ಕಟ್ಟಿದ್ದನೆ
- (ಇಬಿ) ರಾಜು ಬೇಂಗಳೂರಿನಲ್ಲಿ ಒಂದು ಮನೆಯನ್ನು ಕಟ್ಟಿದ್ದನೆ
- (ಇಗ) ರಾಜು ಒಂದು ಮನೆಯನ್ನು ಬೇಂಗಳೂರಿನಲ್ಲಿ ಕಟ್ಟಿದ್ದನೆ

ಮನೆ ಪದದೊಂದಿಗಿದ್ದ ದ್ವಿತೀಯ ವಿಭಕ್ತಿ ಪ್ರತ್ಯೆಯ (ಇಕ) ವಾಕ್ಯದಲ್ಲಿ ಬಿಂದುಹೋಗಿದೆ, ಆದರೆ (ಇಬಿ-ಗ) ವಾಕ್ಯಗಳಲ್ಲಿ ಅದು ಉಳಿದುಕೊಂಡಿದೆ.

ಈ ರೀತಿ ಶ್ರೀಯಾಪದದ ಪಕ್ಷದಲ್ಲಿ ಅಪ್ರಾಣಿವಾಚಕ ನಾಮಪದಗಳು ವಿಭಕ್ತಿ ಪ್ರತ್ಯೆಯವಿಲ್ಲದೆ ಬಂದಿರುವುದನ್ನು ನೋಡಿ, ಕನ್ನಡದ ವೈಯಾಕರಣಿಗಳು ಅಂತಹ ರಚನೆಗಳು (ಮನೆಕಟ್ಟು ಎಂಬಂತಹವುಗಳು) ‘ಶ್ರೀಯಾಸಮಾಸ’ವೆಂಬ ಕನ್ನಡಕ್ಕೆ

ವಿಶಿಷ್ಟವಾಗಿರುವ ಸಮಾಸವೊಂದಕ್ಕೆ ಉದಾಹರಣೆಗಳಾಗುತ್ತವೆಯೆಂದು ವಾದಿಸಿದ್ದಾರೆ.

ಆದರೆ ನಿಜಕ್ಕೂ ಇದು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಾಕ್ಯ ರಚನೆಯಲ್ಲಿ (ಎಂದರೆ ವಿಭಕ್ತಿ ಪ್ರತ್ಯೇಯಗಳ ಬಳಕೆಯಲ್ಲಿ) ಕಾಣಿಸುವ ಒಂದು ವ್ಯಾಖ್ಯಾಸ ಮಾತ್ರ (ಅ.ಇ ನೋಡಿ). ಇಲ್ಲಿ ಹೊಸ ಪದದ ರಚನೆಯಾಗಿಲ್ಲ.

ಇ.ಇ.ಇ ನಾಮಪದಗಳ ಬಳಕೆ

ಕನ್ನಡದಲ್ಲಿ ಎರಡು ನಾಮಪದಗಳನ್ನು ಒಂದು ಪದಕಂತೆಯ ಅಂಗಗಳನ್ನಾಗಿ ಮಾಡಿ ಬಳಸಬೇಕಾಗಿದೆಯಾದರೆ ಅವೇರಡನ್ನು ಸಂಬಂಧಿಸಲು ಮೊದಲನೆಯದ ರೋಂದಿಗೆ ಷಟ್ಕೀ ‘ವಿಭಕ್ತಿ’ ಪ್ರತ್ಯೇಯವನ್ನು ಬಳಸುವ ಅವಶ್ಯಕತೆಯಿದೆ.

ಆದರೆ ಸಂಸ್ಕೃತದಲ್ಲಿ ಅವೇರಡನ್ನೂ ಒಂದೇ ವಿಭಕ್ತಿಯಲ್ಲಿರಿಸಿ ಬಳಸಲಾಗುತ್ತದೆ. ಸಂಸ್ಕೃತದಲ್ಲಿ ನಾಮಪದ ಮತ್ತು ಗುಣಪದಗಳ ನಡುವೆ ವ್ಯಾಖ್ಯಾಸವಿಲ್ಲದಿರುವುದೇ ಇದಕ್ಕೆ ಕಾರಣ.

- (೨ಕ) ಏಕೆಂ ಮೃತ್ತಿಕೆಂ ಘಟಂ
‘ಒಂದು ಮಣಿನ ಕೊಡವನ್ನು’
- (೨ಬಿ) ಏಕೇನ ಮೃತ್ತಿಕೇನ ಘಟೇನ
‘ಒಂದು ಮಣಿನ ಕೊಡದಿಂದ’
- (೨ಗ) ಏಕಾರಯ ಮೃತ್ತಿಕಾರಯ ಘಟಾರಯ
‘ಒಂದು ಮಣಿನ ಕೊಡಕ್ಕೆ’

(೨ಕ-ಗ) ಪದಕಂತೆಗಳಲ್ಲಿ ಎಣಿಕೆಯನ್ನು ಸೂಚಿಸುವ ಏಕ ಪದ ಮಾತ್ರವಲ್ಲದೆ ಮೃತ್ತಿಕ ನಾಮಪದವೂ ವಿಶೇಷ ನಾಮಪದದ (ಘಟ ಎಂಬುದರ) ವಿಭಕ್ತಿಗಳಲ್ಲಿ ಬಂದಿದೆ. ಇಲ್ಲಾ ಈ ವಿಭಕ್ತಿ ಪ್ರತ್ಯೇಯಗಳನ್ನು ಲೋಪಮಾಡುವುದರ ಮೂಲಕ ಜೋಡುಪದಗಳನ್ನು ಸಾಧಿಸಲು ಸಾಧ್ಯವಿದೆ. (ಮೃತ್ತಿಕಘಟಂ ಮಣಿನ ಕೊಡವನ್ನು’, ಮೃತ್ತಿಕಘಟೇನ ‘ಮಣಿನ ಕೊಡದಿಂದ’).

ಆದರೆ (೨ಕ-ಗ) ಕನ್ನಡ ಪದಕಂತೆಗಳಲ್ಲಿ ಮಣಿ ನಾಮಪದ ಆ ರೀತಿ ವಿಶೇಷದ ವಿಭಕ್ತಿಗಳಲ್ಲಿ ಬರುವ ಬದಲು ಎಲ್ಲಿಡೆಯಲ್ಲಾ ಅದನ್ನು ವಿಶೇಷ ದೊಂದಿಗೆ ಸಂಬಂಧಿಸಬಲ್ಲ ಅ ಪ್ರತ್ಯೇಯದೊಂದಿಗೆ (ಷಟ್ಕೀ ವಿಭಕ್ತಿಯಲ್ಲಿ) ಬಂದಿದೆ.

ಇಂತಹ ಸಂದರ್ಭಗಳಲ್ಲಿ ಮಾತ್ರ ಕನ್ನಡದಲ್ಲಾ ಸಂಸ್ಕೃತದ ಹಾಗೆ ‘ವಿಭಕ್ತಿ ಪ್ರತ್ಯೇಯ’ ಲೋಪವಾಗುವುದರ ಮೂಲಕ ಜೋಡುಪದ ಸಿದ್ಧಿಸುತ್ತದೆಯೆಂದು

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರ್ಣ

ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ, ಅರಮನೆ ‘ಅರಸನ ಮನೆ’, ಮೂಗುದಾರ ‘ಮೂಗಿನ ದಾರ’, ಕಣ್ಣೀರು ‘ಕಣ್ಣಿನ ನೀರು’ ಹೊದಲಾದವುಗಳಲ್ಲಿ ಈ ರೀತಿ ಷಟ್ಪೀ ವಿಭಕ್ತಿಯ ಲೋಪವನ್ನು ಕಾಣಬಹುದು.

ವಿಭಕ್ತಿ ಲೋಪದ ಮಟ್ಟಿಗೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಸ್ಪಷ್ಟವಾದರೂ ಸಮಾನತೆಯಿದೆಯಾದರೆ ಅದು ಇಲ್ಲಿ ಮಾತ್ರ. ಆದರೆ ನಿಜಕ್ಕೂ ಕನ್ನಡದಲ್ಲಿ ಷಟ್ಪೀ ವಿಭಕ್ತಿಯಿಂಬುದು ಒಂದು ವಿಭಕ್ತಿ ಪ್ರತ್ಯೇಯವಲ್ಲ ಎಂಬುದನ್ನು ಮುಂದೆ (ಆ.ಜಿ.ಜಿ)ರಲ್ಲಿ ನೋಡಲಿರುವೆವೆ.

ಇ.ಇ.೨ ಪದಗಳ ಸಂಖ್ಯೆ

ಸಂಸ್ಕೃತದಲ್ಲಿ ಎಷ್ಟು ಪದಗಳನ್ನು ಬೇಕಿದ್ದರೂ ಒಟ್ಟಿಗೆ ಸೇರಿಸಿ ಜೋಡುಪದಗಳನ್ನು ತಯಾರಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಬಾಣಭಟ್ಟನ ಕಾದಂಬರಿಯಲ್ಲಿ ಬರುವ ಕೆಲವು ಜೋಡುಪದಗಳು ಒಂದು ಇಡೀ ಪ್ರಟಿವನ್ನೇ ತುಂಬುವಷ್ಟು ಉದ್ದವಾಗಿವೆ.

ವೇದ ಕಾಲದ ಸಂಸ್ಕೃತದಲ್ಲಿ ಈ ರೀತಿಯಿರಲಿಲ್ಲ. ಅದರಲ್ಲಿ ಬಳಕೆಯಾಗುವ ಜೋಡುಪದಗಳ ಸಂಖ್ಯೆಯೂ ಕಡಿಮೆಯಿತ್ತು ಮತ್ತು ಅವು ಜಾಸ್ತಿ ಉದ್ದವಾಗಿಯೂ ಇರಲಿಲ್ಲ. ಹೆಚ್ಚಿನ ಜೋಡುಪದಗಳಲ್ಲಾಗಿ ವರಡಕ್ಕಿಂತ ಜಾಸ್ತಿ ಪದಗಳು ಅಂಗಗಳಾಗಿರಲಿಲ್ಲ. ಬಹುಶಃ ವೇದಕಾಲದಲ್ಲಿ ಸಂಸ್ಕೃತ ವ್ಯವಹಾರದ ಭಾಷೆಯಾಗಿದ್ದುದೇ ಇದಕ್ಕೆ ಕಾರಣವಿರಬೇಕು.

ಇದೇ ರೀತಿಯಲ್ಲಿ ಕನ್ನಡದಲ್ಲಿ ಬಳಕೆಯಾಗುವ ಜೋಡುಪದಗಳಲ್ಲಿ ವರಡಕ್ಕಿಂತ ಜಾಸ್ತಿ ಅಂಗಗಳಿರುವ ಪದಗಳು ಬಹಳ ಕಡಿಮೆ. ಹೆಚ್ಚಿನವುಗಳಲ್ಲಾಗಿ ವರಡು ಪದಗಳು ಮಾತ್ರ ಒಟ್ಟು ಸೇರಿರುತ್ತವೆ. ಈ ಕಾರಣಕ್ಕಾಗಿ ಕನ್ನಡದಲ್ಲಿ ‘ಸಮಸ್ತಪದ’ಗಳನ್ನು ‘ಜೋಡುಪದ’ ಎಂಬ ಹೆಸರಿನಿಂದ ಕರೆಯುವುದು ಸರಿಯಾಗಿದೆ.

ಇ.ಇ.೩ ಜೋಡುಪದಗಳ ಅಥವಾ

ಅಥವಾ ಮಟ್ಟಿಗೆ ಸಂಸ್ಕೃತದಲ್ಲಿ ಪದಕಂತೆ ಮತ್ತು ಜೋಡುಪದಗಳ ನಡುವೆ ವ್ಯತ್ಯಾಸವಿದೆಯೆಂದು ವ್ಯೇಯಾಕರಣಿಗಳು ಹೇಳುವರಾದರೂ ಈ ವ್ಯತ್ಯಾಸ ಸ್ಪಷ್ಟವಾಗಿ ಕಾಣಿಸುವುದು ವೇದ ಕಾಲದ ಸಂಸ್ಕೃತದಲ್ಲಿ ಮಾತ್ರ. ಅನಂತರದ ಕಾವ್ಯ ಮತ್ತು ಶಾಸ್ತ್ರಗಳ ಸಂಸ್ಕೃತದಲ್ಲಿ ಇದು ಬಹಳ ಮಟ್ಟಿಗೆ ಅಳಿದು ಹೋಗಿದೆ.

ಕಾವ್ಯಗಳಲ್ಲಿ ಬಳಕೆಯಲ್ಲಿರುವ ಕೆಲವು ಜೋಡುಪದಗಳಲ್ಲಿ ಮಾತ್ರ ಇಂತಹ ಅಥವಾ ವೈಶಿಷ್ಟ್ಯವನ್ನು ಕಾಣಲು ಸಾಧ್ಯವಿದೆ. ಉದಾಹರಣೆಗಾಗಿ, ನೀಲೋಽಂತ್ರಲ ಜೋಡುಪದಕ್ಕೆ ‘ನೀಲಿಬಣ್ಣದ ಕಮಲ’ ಎಂಬ ಅಥವಾ ಮನ್ನು ಕೊಟ್ಟರೆ ಅದು

ಸಾಧುವೆನಿಸದು. ಆ ಪದ ಒಂದು ವಿಶಿಷ್ಟವಾದ ಜಾತಿಗೆ ಸೇರಿದ ಕಮಲವನ್ನು ಮಾತ್ರ ಸೂಚಿಸುತ್ತದೆ.

ಆದರೆ ಸಂಸ್ಕೃತದ ಹೆಚ್ಚಿನ ಜೋಡುಪದಗಳಲ್ಲಿ ಇಂತಹ ಅರ್ಥವೈಶಿಷ್ಟವೀ ಕಾಣಿಸುವುದಿಲ್ಲ. ಉದಾಹರಣೆಗಾಗಿ, ಶೃಂಗಾರಾಂಗ: ಪದಕಂತೆಗೂ ಶೃಂಗಾರಾಂಗ: ಜೋಡುಪದಕ್ಕೂ ನಡುವೆ ಸಂಸ್ಕೃತದಲ್ಲಿ ಅರ್ಥದ ಮಣಿಗೆ ಯಾವ ವ್ಯಾಖ್ಯಾಸವೂ ಇಲ್ಲ.

ಕನ್ನಡದಲ್ಲಿ ಮೇಲೆ (ಜ.ಎ.ಒ)ರಲ್ಲಿ ಸೂಚಿಸಿದ ಹಾಗೆ ಹೆಚ್ಚಿನೆಡಿಗಳಲ್ಲಿ ಅರ್ಥವ್ಯಾಖ್ಯಾಸ ಮೂಡಿಬಂದಿಲ್ಲವಾದರೆ ಎರಡು ಪದಗಳು ಒಟ್ಟಿಗೆ ಸೇರಿರುವ ಸಂದರ್ಭಗಳಲ್ಲಿ ಸಮಾಸ ನಡೆದೆಯೆಂದು ಹೇಳಲು ಸಾಧ್ಯವಾಗದು.

ಜಿ.ಇ ಸಂಸ್ಕೃತ ಸಮಾಸಗಳ ವಿಭಜನೆ

ಸಂಸ್ಕೃತದಲ್ಲಿ ಮುಖ್ಯವಾಗಿ ತತ್ಪರುಷ, ಅವ್ಯಯೀಭಾವ, ದ್ವಾಂದ್ವ ಮತ್ತು ಬಹುವ್ಯೇಹಿ ಎಂಬುದಾಗಿ ನಾಲ್ಕು ರೀತಿಯ ಸಮಾಸಗಳಿವೆಯೆಂದು ಅದರ ವ್ಯೈಯಾಕರಣಿಗಳು ಹೇಳುತ್ತಾರೆ. ಇವನ್ನು ಬಳಸಿ ತಯಾರಿಸಿದ ಜೋಡುಪದಗಳಲ್ಲಿ ‘ಪ್ರಧಾನ ಪದ’ ಯಾವುದು ಎಂಬುದರ ಮೇಲೆ ಈ ವಿಭಜನೆ ಅವಲಂಬಿಸಿದೆ.

ಜೋಡುಪದದ ಅಂಗಗಳಾಗಿ ಬರುವ ಎರಡು ಪದಗಳಲ್ಲಿ ಎರಡನೆಯದು ಆ ಪದಕ್ಕೆ ಪ್ರಧಾನ ಪದವಾಗಿದೆಯಾದರೆ ತತ್ಪರುಷ, ಹೊದಲನೆಯದು ಪ್ರಧಾನ ಪದವಾಗಿದೆಯಾದರೆ ಅವ್ಯಯೀಭಾವ, ಎರಡೂ ಪ್ರಧಾನ ಪದಗಳಾಗಿವೆಯಾದರೆ ದ್ವಾಂದ್ವ, ಮತ್ತು ಎರಡೂ ಪ್ರಧಾನ ಪದವಲ್ಲ ವಾದರೆ ಬಹುವ್ಯೇಹಿ.

ಉದಾಹರಣೆಗಾಗಿ, ರಾಜಾಂತರ ಜೋಡುಪದದಲ್ಲಿ ರಾಜ ಮತ್ತು ಖುಷಿ ಎಂಬ ಎರಡು ಅಂಗಗಳಿವೆ. ಆ ಪದ ಒಬ್ಬ ಖುಷಿಯನ್ನು ಸೂಚಿಸುವ ಕಾರಣ, ಅದರ ಪ್ರಧಾನ ಪದ ಖುಷಿ ಎಂದು ಹೇಳಬೇಕಾಗುತ್ತದೆ. ಹೀಗೆ ಈ ಪದದಲ್ಲಿ ಎರಡನೆಯ ಅಂಗ ಪ್ರಧಾನವಾಗಿರುವ ಕಾರಣ, ಅದು ತತ್ಪರುಷ ಸಮಾಸಕ್ಕೆ ಉದಾಹರಣೆ.

ಉಪರಾಜಂ ‘ಅರಸನ ಹತ್ತಿರ’ ಜೋಡುಪದವನ್ನು ಸಂಸ್ಕೃತದಲ್ಲಿ ಅವ್ಯಯೀಭಾವ ಸಮಾಸಕ್ಕೆ ಉದಾಹರಣೆಯಾಗಿ ಕೊಡಲಾಗುತ್ತದೆ. ಇದು ಯಾರ ಹತ್ತಿರ ಎಂಬುದನ್ನು ತಿಳಿಸುವ ಒಂದು ಶ್ರೀಯಾವಿಶೇಷಣ(ಅವ್ಯಯ)ವಾಗಿದ್ದು, ಅದರ ಅಂಗಗಳಾಗಿರುವ ಉಪ ‘ಹತ್ತಿರ’ ಮತ್ತು ರಾಜ ‘ಅರಸ’ ಎಂಬ ಎರಡು ಪದಗಳಲ್ಲಿ ಉಪ ಎಂಬ ಹೊದಲನೆಯ ಪದ ಪ್ರಧಾನವಾದುದು.

ರಾಮಲಕ್ಷ್ಮಣರೆ ‘ರಾಮಲಕ್ಷ್ಮಣರು’ ಜೋಡುಪದ ದ್ವಾಂದ್ವ ಸಮಾಸಕ್ಕೆ ಉದಾಹರಣೆ. ಇದರಲ್ಲಿ ರಾಮ ಮತ್ತು ಲಕ್ಷ್ಮಣ ಎಂಬ ಎರಡು ಪದಗಳು

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರಣ

ಅಂಗಗಳಾಗಿ ಸೇರಿಕೊಂಡಿವೆ. ಇವುಗಳಲ್ಲಿ ಯಾವುದನ್ನೂ ಪ್ರಧಾನಪಡವಲ್ಲ ಎಂದು ಹೇಳಲು ಸಾಧ್ಯವಿಲ್ಲವಾದ ಕಾರಣ, ಅದರ ಎರಡು ಅಂಗಗಳೂ ಪ್ರಧಾನ ಪಡಗಳೇ ಎಂದು ಹೇಳಬೇಕಾಗುತ್ತದೆ.

ಹಿಂತಾಂಬರಃ ‘ಹಳದಿಬಟ್ಟೀಯ ವಶಕ್ತಿ’ ಎಂಬುದು ಬಹುವೀಚಿ ಸಮಾಸಕ್ಕೆ ಉದಾಹರಣೆ. ಇದರಲ್ಲಿ ಹಿಂತ ‘ಹಳದಿ’ ಮತ್ತು ಅಂಬರ ‘ಬಟ್ಟೀ’ ಎಂಬ ಎರಡು ಪಡಗಳು ಅಂಗಗಳಾಗಿ ಒಂದಿದ್ದು, ಅವುಗಳಲ್ಲಿ ಯಾವುದನ್ನೂ ಅದರ ಪ್ರಧಾನ ಪಡವೆಂಬುದಾಗಿ ಹೇಳಲು ಸಾಧ್ಯವಾಗುವುದಿಲ್ಲ.

ಆ ಜೋಡುಪಡದ ಹೊರಗಿರುವ, ಎಂದರೆ ಅದರ ಅಂಗವಾಗಿ ಭಾರದಿರುವ ವ್ಯಕ್ತಿ ಎಂಬಂತಹ ಪಡವೊಂದು ಅದರ ಪ್ರಧಾನ ಪಡವೆಂದು ಹೇಳಬೇಕಾಗುತ್ತದೆ. ಯಾಕೆಂದರೆ ಈ ಜೋಡುಪಡ ಒಬ್ಬ ವಶಕ್ತಿಯನ್ನು ಗುರುತಿಸುತ್ತದಲ್ಲದೆ ಒಂದು ಬಣ್ಣ(ಹಿಂತ)ವನ್ನಾಗಲೀ ಇಲ್ಲವೇ ಒಂದು ಬಟ್ಟೀ(ಅಂಬರ)ವನ್ನಾಗಲೀ ಗುರುತಿಸುವುದಿಲ್ಲ.

ತತ್ಪರುಷ ಸಮಾಸದ ಉಪಭೇದಗಳಾಗಿ ಕರ್ಮಧಾರಯ ಮತ್ತು ದ್ವಿಗು ಎಂಬ ಇನ್ನೂ ಎರಡು ರೀತಿಯ ಸಮಾಸಗಳನ್ನು ಸಂಕ್ಷೇತದಲ್ಲಿ ಗುರುತಿಸುವ ಕ್ರಮ ರೂಢಿಯಲ್ಲಿದೆ.

(ಗ) ತತ್ಪರುಷ ಜೋಡುಪಡದ ಅಂಗಗಳಾಗಿ ಬರುವ ಪಡಗಳನ್ನು ಒಳ ನುಡಿಯ (ವಿಗ್ರಹವಾಕ್ಯದ) ಮೂಲಕ ಸಂಬಂಧಿಸುವಾಗ ಅವೇರಡನ್ನೂ ಒಂದೇ ವಿಭಕ್ತಿಯಲ್ಲಿರಿಸಿ (ಎಂದರೆ ಪ್ರಥಮಾ ವಿಭಕ್ತಿಯಲ್ಲಿರಿಸಿ) ಸಂಬಂಧಿಸಲು ಸಾಧ್ಯ ವಿದೆಯಾದರೆ ಅದನ್ನು ಕರ್ಮಧಾರಯವೆಂಬ ಉಪವಿಭಾಗದಲ್ಲಿ ಸೇರಿಸುವುದು ರೂಢಿ.

ಉದಾಹರಣೆಗಾಗಿ ಕೃಷ್ಣಸರ್ಪಣಃ ‘ಕಪ್ಪುಹಾವು’ ಎಂಬುದರ ಅಂಗವಾಗಿರುವ ಪಡಗಳನ್ನು ಕೃಷ್ಣಃ ಸರ್ಪಣಃ ಎಂಬುದಾಗಿ ಒಂದೇ ವಿಭಕ್ತಿಯಲ್ಲಿ (ಪ್ರಥಮಾ ವಿಭಕ್ತಿಯಲ್ಲಿ) ಇರಿಸಿ ಸಂಬಂಧಿಸಬಹುದು. ಹಾಗಾಗಿ ಅದು ಕರ್ಮಧಾರಯ ವಾಗುತ್ತದೆ.

ಆದರೆ, ವೃಕಭಯ ‘ತೋಳನ ಹೆದರಿಕೆ’ ಎಂಬ ಇನ್ನೊಂದು ಜೋಡುಪಡ ತತ್ಪರುಷಕ್ಕೆ ಉದಾಹರಣೆಯಾಗಬಲ್ಲದಾದರೂ ಕರ್ಮಧಾರಯಕ್ಕೆ ಉದಾಹರಣೆಯಾಗಲಾರದು. ಯಾಕೆಂದರೆ, ಈ ಜೋಡುಪಡದ ಅಂಗಗಳಾಗಿ ಬರುವ ವೃಕ ತೋಳ’ ಮತ್ತು ಭಯ ‘ಹೆದರಿಕೆ’ ಪಡಗಳನ್ನು ಒಂದೇ ವಿಭಕ್ತಿಯಲ್ಲಿರಿಸಿ ಸಂಬಂಧಿಸಲು ಸಾಧ್ಯವಾಗದು. ವೃಕಭಯ ಭಯಂ ಎಂಬುದಾಗಿ ಅವುಗಳಲ್ಲಿ ಮೌದಲನೆಯ ಪಡವನ್ನು ಪಂಚಮೀ ವಿಭಕ್ತಿಯಲ್ಲಿ ಇರಿಸುವ ಅವಶ್ಯಕತೆ ಸಂಕ್ಷೇತದಲ್ಲಿದೆ.

(೨) ತತ್ವರೂಪ ಜೋಡುಪದದ ಅಂಗಗಳಾಗಿ ಬರುವ ಪದಗಳಲ್ಲಿ ಮೊದಲನೆಯದು ಎಣಿಕೆಯನ್ನು ಸೂಚಿಸುವ ಪದವಾಗಿದೆಯಾದರೆ ಅದನ್ನು ‘ದ್ವಿಗು’ ಎಂಬ ಉಪವಿಭಾಗದಲ್ಲಿ ಸೇರಿಸುವ ಕ್ರಮವಿದೆ.

ಉದಾಹರಣೆಗಾಗಿ ಶ್ರೀಲೋಕರಂ ‘ಮೂರು ಲೋಕಗಳು’ ಜೋಡುಪದದಲ್ಲಿ ಮೊದಲನೆಯ ಅಂಗವಾಗಿರುವ ಶ್ರೀ ‘ಮೂರು’ ಎಂಬುದು ಎಣಿಕೆಯ ಪದವಾಗಿದೆ. ಹಾಗಾಗಿ, ಅದನ್ನು ತಂಪಾರಿಸುವಲ್ಲಿ ದ್ವಿಗು ಸಮಾಸದ ಒಳಕೆಯಾಗಿದೆಯೆಂದು ಹೇಳಬಹುದು.

ಜ.ಜಿ ಕನ್ನಡ ಜೋಡುಪದಗಳ ಒಳರಚನೆ

ಮೇಲೆ (ಜಿ.ಗರಲ್ಲಿ) ಸೂಚಿಸಿದ ಹಾಗೆ, ಸಂಸ್ಕೃತದ ಆರು ಸಮಾಸಗಳೂ ಕನ್ನಡದಲ್ಲಿ ವೇಯಿಂಬುದಾಗಿ ಕನ್ನಡದ ವೈಯಾಕರಣಿಗಳು ಹೇಳುತ್ತಾರೆ. ಇದಲ್ಲದೆ, ಗಮಕ ಮತ್ತು ಕ್ರಿಯಾಸಮಾಸಗಳೆಂಬ ಬೇರೆ ಎರಡು ರೀತಿಯ ಕನ್ನಡದವೇ ಆದ ಸಮಾಸಗಳೂ ಕನ್ನಡದಲ್ಲಿ ವೇಯಿಂದು ಇವರು ಹೇಳುತ್ತಾರೆ.

ಆದರೆ ಇದು ಕನ್ನಡದ ಜೋಡುಪದಗಳನ್ನು ಸಂಸ್ಕೃತ ವ್ಯಾಕರಣದ ಮತ್ತು ಪದರಚನೆಯ ದೃಷ್ಟಿಯಿಂದ ಪರಿಶೀಲಿಸಿದುದರಿಂದಾಗಿ ಮಣ್ಣಿಬಂದ ತಪ್ಪು ಕಲ್ಪನೆ. ಕನ್ನಡದ ಜೋಡುಪದಗಳನ್ನು ಕನ್ನಡದ್ದೇ ಆದ ವ್ಯಾಕರಣದ ಮತ್ತು ಪದರಚನೆಯ ದೃಷ್ಟಿಯಿಂದ ಪರಿಶೀಲಿಸಿದಲ್ಲಿ ಸಂಸ್ಕೃತದ ವಿಭಜನೆಗಿಂತ ತೀರ್ಭಿನ್ನವಾಗಿರುವ ಬೇರೊಂದು ರೀತಿಯ ಕನ್ನಡದ್ದೇ ಆದ ವಿಭಜನೆ ನಮಗೆ ದೊರಕುತ್ತದೆ.

ಹೊಸಗನ್ನಡದ ಜೋಡುಪದಗಳಲ್ಲಿ ಸಾಮಾನ್ಯವಾಗಿ ಎರಡನೆಯ ಅಂಗವಾಗಿ ಬರುವ ಪದ ನಾಮಪದವಾಗಿರುತ್ತದೆ. ಮೊದಲನೆಯದು ನಾಮಪದವಿರಬಹುದು, ಕ್ರಿಯಾಪದವಿರಬಹುದು ಇಲ್ಲವೇ ಗುಣಪದವಿರಬಹುದು.

ಈ ವಿಷಯದ ಆಧಾರದ ಮೇಲೆ ಕನ್ನಡದ ಜೋಡುಪದಗಳನ್ನು ಕೆಳಗೆ ಸೂಚಿಸಿದ ಹಾಗೆ ಮೂರು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ (ಹೆಚ್ಚಿನ ವಿವರಗಳಿಗೆ ಕನ್ನಡ ಪದಗಳ ಒಳರಚನೆ (ಭಂಗ್ ೨೦೦೭) ನೋಡಿ).

- (ಗ) ನಾಮಪದವಿರುವವು: ಬಯಲಾಟ, ಸೆಲಗಡಲೆ, ಶೈಮಂಗ್
- (ಇ) ಕ್ರಿಯಾಪದವಿರುವು: ಕಡೆಗೊಳಿಲು, ಸೀಡಿಮಂಡ್ಲ, ತೂಗುದಿಳಿ
- (ಇ) ಗುಣಪದವಿರುವವು: ದೊಡ್ಡಮೃತ್ಯು, ಶಿರುಬೆರಳು, ಕರ್ನಲ್ಲು

ಜ.ಜಿ.ಗ ನಾಮಪದವಿರುವ ಜೋಡುಪದಗಳು

ಕರ್ನಾಟಕೆ ಬೇಕು ಕರ್ನಾಡದ್ದೇ ಏಕ್ಕುಕರ್ನಾ
 ‘ನಾಮಪದವಿರುವ’ ಜೋಡುಪದಗಳಲ್ಲಿ ಹೆಚ್ಚಿನವಕ್ಕೂ ಒಳನುಡಿಯನ್ನು (ವಿಗ್ರಹ ವಾಕ್ಯವನ್ನು) ಹೇಳುವಾಗ ಮೊದಲನೇಯ ಅಂಗವನ್ನು ಷಟ್ಟಿಂದು ವಿಭಕ್ತಿಯಲ್ಲಿರಿಸುವ ಮೂಲಕ ಎರಡನೇಯ ಅಂಗದೊಂದಿಗೆ ಸಂಬಂಧಿಸಲು ಸಾಧ್ಯವಿದೆ.

<u>ಒಳನುಡಿ</u>	<u>ಜೋಡುಪದ</u>
ಬೆಂಕಿಯ ಪಟ್ಟಿಗೆ	ಬೆಂಕಿಪಟ್ಟಿಗೆ
ನೆಲದ ಕಡಲೆ	ನೆಲಕಡಲೆ
ಬಯಲಿನ ಶಾಟ	ಬಯಲಾಟ
ಕಾಲಿನ ಮುಣ್ಣ	ಕಾಲ್ಯಾಣ
ಶೈಯ ಮಗ್ಗು	ಶೈಮಗ್ಗು

ಈ ನಿಯಮಕ್ಕೆ ಅನೇಕಾಲು, ಶೈಗಂಬ, ಇಲಿಕೆಂಬಿ, ನೆಲದಾವರೆ ಮೊದಲಾದ ಕೆಲವು ಅಪವಾದಗಳಿವೆ. ಯಾಕೆಂದರೆ, ಮೇಲೆ ಕೊಟ್ಟಿರುವ ಜೋಡುಪದಗಳ ಹಾಗೆ ಇವುಗಳ ಎರಡು ಅಂಗಗಳನ್ನು ಷಟ್ಟಿಂದು ವಿಭಕ್ತಿಯ ಮೂಲಕ ಸಂಬಂಧಿಸಲು ಸಾಧ್ಯವಾಗುತ್ತದೆ.

ಉದಾಹರಣೆಗಾಗಿ ಅನೇಕಾಲು ಪದ ‘ಅನೆಯ ಕಾಲ’ನ್ನು ಸೂಚಿಸುವ ಬದಲು ‘ಆನೆಯ ಕಾಲಿನ ಹಾಗೆ ಕಾಲು ಬಾತುಕೊಳ್ಳಿವ ಒಂದು ರೋಗ’ವನ್ನು ಸೂಚಿಸುತ್ತೆದೆ. ಇಂತಹ ಜೋಡುಪದಗಳಲ್ಲಿ ಮೊದಲನೇಯ ಅಂಗ, ಎರಡನೇಯ ಅಂಗ, ಇಲ್ಲವೇ ಎರಡೂ ಅಂಗಗಳು ಉಪಮಾನಗಳಾಗಿರಲು ಸಾಧ್ಯವಿದೆ.

<u>ಜೋಡುಪದ</u>	<u>ಒಳನುಡಿ</u>
ಕಲ್ಲೆದ್ದೆ	ಕಲ್ಲಿನ ಹಾಗೆ ಕರಿಷ್ಮಾಗಿರುವ ಎದೆ
ನೆಲದಾವರೆ	ನೆಲದಲ್ಲಿ ಬೆಳೆಯುವ ತಾವರೆಯಂತಹ ಹೂ
ಇಲಿಕೆಂಬಿ	ಇಲಿಯ ಕೆವಿಯ ಹಾಗಿರುವ ಎಲೆಯಿರುವ ಗಿಡ

ಇದಲ್ಲದೆ, ಬೇರೆ ಕೆಲವು ಜೋಡುಪದಗಳ ಅಂಗಗಳನ್ನು ಷಟ್ಟಿಂದು ವಿಭಕ್ತಿಯ ಮೂಲಕ ಸಂಬಂಧಿಸಲು ಸಾಧ್ಯವಿದೆಯಾದರೂ ಅವುಗಳ ಅಫ್ಫವನ್ನು ಸರಿಯಾಗಿ ಸೂಚಿಸುವ ಹಾಗೆ ಬೇರೆ ರೀತಿಯ ಒಳನುಡಿಗಳನ್ನು ಕೊಡಲು ಸಾಧ್ಯವಿದೆ, ಮತ್ತು ಈ ಅಧಾರದ ಮೇಲೆ ಅವನ್ನು ಹಲವು ಉಪವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ.

ಸಾಮಾನ್ಯವಾಗಿ ಇಂತಹ ಒಳನುಡಿಗಳಲ್ಲಿ ಜೋಡುಪದದ ಅಂಗಗಳಾಗಿ ಬಂದಿರುವ ನಾಮಪದಗಳಲ್ಲಿ ಒಂದರೊಡನೊಂದನ್ನು ಸಂಬಂಧಿಸುವುದಕ್ಕಾಗಿ ಯಾವುದಾದರೊಂದು ಕ್ರಿಯಾಪದವನ್ನು ಒಳಗೊಂಡಿರುತ್ತದೆ. ಈ

ಕ್ರಿಯಾಪದದ ಆಧಾರದ ಮೇಲೆಯೂ ಇಂತಹ ಜೋಡುಪದಗಳನ್ನು ವಿಂಗಡಿಸಬಹುದು.

<u>ಜೋಡುಪದ</u>	<u>ಒಳನುಡಿ</u>
ತಾಲ್ಟುಕೋ	ಕಾಲು ಇರುವ ಮನೆ
ಅರಮನೆ	ಅರಸನು ವಾಸಿಸುವ ಮನೆ
ಜೋನುರುಳು	ಜೀನನ್ನು ಸಂಗೃಹಿಸುವ ಹುಳು
ಬೆಂಕಿಫೆಟ್‌ಗೋ	ಬೆಂಕಿಯನ್ನು ಹೊತ್ತಿಸಲು ಬಳಸುವ ಪೆಟ್ಟಿಗೆ
ಕೈಲೊಡಲಿ	ಕೈಯಿಂದ ಕಡಿಯಲು ಬಳಸುವ ಕೊಡಲಿ
ರಣ್ಣಾಸ್ನೇ	ಕಣ್ಣಿನಿಂದ ಮಾಡುವ ಸನ್ನೆ
ತಪ್ಪುಕಾರಣಕೋ	ತಪ್ಪಿಗೆ ಕೊಡುವ ಕಾರಣಕೆ
ಮೂರುದಾರ	ಮೂಗಿಗೆ ಕಟ್ಟುವ ದಾರ
ಕಣ್ಣೀರು	ಕಣ್ಣಿನಲ್ಲಿ ಬರುವ ನೀರು
ತಲೇಗೂಡಲು	ತಲೇಯಲ್ಲಿ ಬೆಳೆದ ಕೂಡಲು

ಮೇಲೆ ಕೊಟ್ಟಿರುವ ಜೋಡುಪದಗಳೆಲ್ಲವನ್ನೂ ಅವುಗಳ ಮೊದಲನೆಯ ಅಂಗವಾಗಿ ಒಂದಿರುವ ಪದವನ್ನು ಷಟ್ಟೀ ವಿಭಕ್ತಿಯಲ್ಲಿ ರಿಸ್ವುದರ ಮೂಲಕ ಸಾಧಿಸಲು ಸಾಧ್ಯವಿದೆಯೆಂಬುದನ್ನು ಗಮನಿಸಬಹುದು (ಕಾಲಿನ ಮಣಿ, ಜೋನಿನ ಯುಳ್ಳ, ತೈಯ ಕೊಡಲಿ, ತಪ್ಪಿನ ಕಾರಣಕೆ, ಕಣ್ಣಿನ ನೀರು).

ಇ.ಇ.ಇ ಕ್ರಿಯಾಪದವಿರುವ ಜೋಡುಪದಗಳು

ಕ್ರಿಯಾಪದವಿರುವ ಜೋಡುಪದಗಳಲ್ಲಿ ಮೊದಲನೆಯ ಅಂಗವಾಗಿ ಒಂದು ಕ್ರಿಯಾಪದ ಬಂದಿರುತ್ತದೆ. ಈ ಕ್ರಿಯಾಪದಕ್ಕೂ ಎರಡನೆಯ ಅಂಗವಾಗಿ ಬಂದಿರುವ ನಾಮಪದಕ್ಕೂ ನಡುವೆ ಬೇರೆ ಬೇರೆ ರೀತಿಯ ಸಂಬಂಧಗಳಿರಲು ಸಾಧ್ಯವಿದೆ.

(ಇ) ಕ್ರಿಯಾಪದವು ತಿಳಿಸುವ ಘಟನೆಯಲ್ಲಿ ನಾಮಪದವು ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತು ತೊಡಗಿಕೊಂಡಿರಬಹುದು. ಉದಾಹರಣೆಗಾಗಿ, ಸುಳಿಗಾಳಿ ಜೋಡುಪದದ ಎರಡನೆಯ ಅಂಗವಾಗಿ ಇಂಥಾಗಿ ನಾಮಪದ ಬಂದಿದ್ದು, ಇದು ಸುಳಿ ಘಟನೆಯಲ್ಲಿ ತೊಡಗಿದೆ; ಸಿದಿಮುದ್ದು ಎಂಬುದರಲ್ಲಿ ಹೀಗೆಯೇ.

(ಇ) ಬೇರೆ ಯಾರಾದರೂ ಅದನ್ನು ಆ ಘಟನೆಯಲ್ಲಿ ತೊಡಗಿಸಿರಬಹುದು ಉದಾಹರಣೆಗಾಗಿ, ತೂನುಡಿಯ ಜೋಡುಪದದಲ್ಲಿ ಎರಡನೆಯ ಅಂಗ

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕ್ಕೆರೆ

ವಾಗಿರುವ ದಿಲಷವನ್ನು ಯರೋ ತಾಗಲು ಬಳಸಿದ್ದಾರೆ; ಚುಚ್ಚುಮಧ್ಯ
ಜೋಡುಪದವೂ ಇಂತಹದೇ.

(ಇ) ಅದು ಆ ಫಟನೆಯ ಕರಣವಾಗಿರಬಹುದು. ಉದಾಹರಣೆಗಾಗಿ,
ಬಿಳಸುಗಲ್ಲು ಜೋಡುಪದದಲ್ಲಿ ಎರಡನೆಯ ಅಂಗವಾಗಿರುವ ಕಲ್ಲು ಬೀಸುವ
ಫಟನೆಯ ಕರಣವಾಗಿದೆ; ಕದೆರೋಲು ಜೋಡುಪದದಲ್ಲಿ ಹೀಗೆಯೇ.

(ಈ) ಅದು ಆ ಫಟನೆಯ ಆಕರಣವಾಗಿರಬಹುದು. ಉದಾಹರಣೆಗಾಗಿ,
ಸುಡುಗಾಡು ಜೋಡುಪದದಲ್ಲಿ ಎರಡನೆಯ ಅಂಗವಾಗಿರುವ ಕಾಡು ನಾಮ
ಪದವು ಸುಡು ಫಟನೆಯ ಆಕರಣವಾಗಿದೆ (ಸುಡುಪುದೆಲ್ಲಿ ಎಂಬುದನ್ನು ಅದು
ಸೂಚಿಸುತ್ತದೆ); ಜಾರುಬಂಡಿ ಜೋಡುಪದವೂ ಇಂತಹದೇ.

ಇದಲ್ಲದೆ, ಇಂತಹ ಜೋಡುಪದಗಳಲ್ಲಿ ಬರುವ ಶ್ರೀಯಾಪದಗಳು ಬೇರೆ
ಬೇರೆ ರೀತಿಯ ಫಟನೆಗಳನ್ನು ಸೂಚಿಸಲು ಸಾಧ್ಯವಿದ್ದು, ಅವನ್ನವಲಂಬಿಸಿಯೂ
ಇಂತಹ ಜೋಡುಪದಗಳನ್ನು ವಿಭಜಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಈ
ಶ್ರೀಯಾಪದಗಳು ಸೂಚಿಸುವ ಫಟನೆ ಹಲವು ಬಾರಿ ನಡೆಯುವಂತಹದಿರಬಹುದು
(ಸುರಿಮಳ್, ಬಿಳಸುಗಲ್ಲು) ಇಲ್ಲವೇ ಒಮ್ಮೆ ಮಾತ್ರ ನಡೆಯುವಂತಹದಿರ
ಬಹುದು (ಬಿಚ್ಚುಗ್ರಹಿ, ಪುರಿಗಡಲ್).

ಝ.ಝ.ಝ ಗುಣಪದವಿರುವ ಜೋಡುಪದಗಳು

ಜೋಡುಪದಗಳಲ್ಲಿ ಮೊದಲನೆಯ ಅಂಗವಾಗಿ ಗುಣಪದ ಬಂದಿದೆಯಾದಲ್ಲಿ
ಅವಕ್ಕೆ ಎರಡು ರೀತಿಯ ಒಳರಚನೆಗಳಿರಲು ಸಾಧ್ಯವಿದೆ. ಅವುಗಳಲ್ಲಿ ಕೆಲವಕ್ಕೆ
ಎರಡನೆಯ ಅಂಗವಾಗಿ ಬಂದಿರುವ ನಾಮಪದ ಪ್ರಥಾನ ಪದವಾಗಿರಬಲ್ಲದು
ಮತ್ತು ಬೇರೆ ಕೆಲವಕ್ಕೆ ಅಂಗಗಳಾಗಿ ಬಂದಿರುವ ಪದಗಳಲ್ಲಿ ಯಾವುದೂ
ಪ್ರಥಾನ ಪದವಾಗಿರದೆ, ಜೋಡುಪದದಿಂದ ಹೊರಗಿರುವ ಪದವೊಂದು ಪ್ರಥಾನ
ಪದವಾಗಿರಬಲ್ಲದು.

ಕೆಳಗೆ ಕೂಟ್ಟಿರುವ (ಕ-ಖ) ಜೋಡುಪದಗಳ ನಡುವೆ ಈ ವ್ಯಾಖ್ಯಾಸವನ್ನು
ಕಾಣಬವುದು.

<u>ಜೋಡುಪದ</u>	<u>ಒಳನುಡಿ</u>
(ಅಕ್) ಕದೆಜಲ್ಲು	(ಬಾಯಿಯ) ಕಡೆಯಲ್ಲಿರುವ ಹಲ್ಲು
(ಖಖಿ) ಕದೆಗಳ್ಳು	ಕಣ್ಣಿನ ಕಡೆಯಲ್ಲಿರುವ ಭಾಗ
(ಇಕ್) ಮುಂಬಾರಿಲು	(ಮನೆಯ) ಮುಂದುಗಡೆಯಿರುವ ಭಾಗಿಲು
(ಇಖಿ) ಮುಂಗ್ರೇ	ಕೈಯ ಮುಂದಿರುವ ಭಾಗ
(ಗಂಕ್) ನಡುಬೆರಳು	(ಕೈಯಲ್ಲಿ) ನಡುವೆ ಇರುವ ಬೆರಳು
(ಗಂಖಿ) ನಡುಷರಲು	ಹಗಲೆನ ನಡುವೆ ಇರುವ ಭಾಗ

(ಒಕ) ಚೀಕ್ಕಾಸು	ಚಿಕ್ಕದಾಗಿರುವ ಕಾಸು
(ಒಬ್ಬ) ಚೀಕ್ಕಮ್ಮು	ಅಮ್ಮನಿಗಿಂತ ಚಿಕ್ಕವಳಾಗಿರುವ ಹೆಂಗಸು

(ಆ-ಒ) ಜೋಡುಪದಗಳಲ್ಲಿ (ಕ) ಮತ್ತು (ಇ)ಜೋಡುಪದಗಳ ನಡುವೆ ಪ್ರಧಾನ ಪದದ ಮಟ್ಟಿಗೆ ವ್ಯಾಸವಿದೆಯೆಂಬುದನ್ನು ಗಮನಿಸಬಹುದು. ಇಲ್ಲಿ ಪ್ರತಿಯೊಂದರಲ್ಲಾ (ಕ)ಜೋಡುಪದಕ್ಕೆ ಎರಡನೆಯು ಅಂಗವಾಗಿ ಬಂದ ಪದ ಪ್ರಧಾನ ಪದವಾಗಿದೆಯಾದರೆ, (ಇ)ಜೋಡುಪದಕ್ಕೆ ಅದರ ಎರಡು ಅಂಗಗಳಲ್ಲಿ ಒಂದೂ ಪ್ರಧಾನ ಪದವಾಗಿರದೆ, ಜೋಡುಪದದ ಹೊರಗಿರುವ ಪದವೊಂದು ಪ್ರಧಾನ ಪದವಾಗಿದೆ.

ಉದಾಹರಣೆಗಾಗಿ, (ಆ)ದಲ್ಲಿ ಬಂದಿರುವ ಕಡೆಯಲ್ಲಿ ಜೋಡುಪದಕ್ಕೆ ಅದರ ಎರಡನೆಯು ಅಂಗವಾಗಿರುವ ಯಲ್ಲಿ ಪದ ಪ್ರಧಾನ ಪದವಾಗಿದೆ. ಆದರೆ, (ಇ)ದಲ್ಲಿ ಬಂದಿರುವ ಕಡೆಗಳ್ಲಿ ಜೋಡುಪದಕ್ಕೆ ಆ ಪದದ ಅಂಗವಾಗಿಲ್ಲದ (ಎಂದರೆ ಅದರ ಹೊರಗಿರುವ) ಭಾಗ ಪದ ಪ್ರಧಾನ ಪದವಾಗಿದೆ.

ಉಳಿದ (ಇ-ಒ) ಪದಯುಗ್ಗೆಗಳಲ್ಲಾ ಇಂತಹದೇ ವ್ಯಾಸವಿದೆಯೆಂಬುದನ್ನು ಅವುಗಳ ಮುಂದೆ ಕೊಟ್ಟಿರುವ ಒಳನುಡಿಗಳಿಂದ ತಿಳಿಯಬಹುದು.

ಗುಣಪದವಿರುವ ಜೋಡುಪದಗಳ ನಡುವೆ ಇನ್ನೂ ಕೆಲವು ವ್ಯಾಸಗಳನ್ನು ಕಾಣಲು ಸಾಧ್ಯವಿದ್ದು, ಅವು ಬೇರೆ ಕೆಲವು ರೀತಿಯ ವಿಭಜನೆಗಳಿಗೆ ಆಧಾರ ವಾಗಬಲ್ಲವು. ಉದಾಹರಣೆಗಾಗಿ, ಈ ಜೋಡುಪದಗಳ ಮೊದಲನೆಯು ಅಂಗವಾಗಿ ಬಂದಿರುವ ಗುಣಪದವು ನಾಮವಿಶೇಷಣವಾಗಿರಲೂ ಸಾಧ್ಯವಿದೆ, ಕ್ರಿಯಾವಿಶೇಷಣವಾಗಿರಲೂ ಸಾಧ್ಯವಿದೆ.

(ಒಬ್ಬ) ಗುಣಪದ ನಾಮವಿಶೇಷಣವಾಗಿರುವ ಜೋಡುಪದಗಳು:

ಚೀಕ್ಕಾಸು	ಚಿಕ್ಕ ಕಾಸು
ಕೆಂದರಾಳಿ	ಕೆಂಪು ತಾಳಿ (ತೆಂಗು)
ಕರಿತುಕ್ಕಳಿ	ಕರಿ (ಕಪ್ಪು) ತುಳಸಿ

(ಒಬ್ಬ) ಗುಣಪದ ಕ್ರಿಯಾವಿಶೇಷಣವಾಗಿರುವ ಜೋಡುಪದಗಳು:

ಮುಂದಾಡ	(ಕೆಲಸಕ್ಕೆ) ಮುಂದಾಗಿ ಕೊಡುವ ಕಡ
ಅಡ್ಡದಾರಿ	ಅಡ್ಡಕೆ ಹೊಗುವ ದಾರಿ
ಯೋರಬಾರಿಲು	(ಮನೆಯು) ಹೊರಗಿರುವ ಬಾಗಿಲು

ಇನ್ನೊಂದು ರೀತಿಯ ವ್ಯಾಸವೇನೆಂದರೆ, ಕೆಲವು ಗುಣಪದಗಳು ನೇರವಾಗಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿನ ಗುಣಧರ್ಮವನ್ನು ಸೂಚಿಸುವುವಾದರೆ,

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರ್ಣ

ಇನ್ನು ಕೆಲವು ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿಗೂ ಬೇರೊಬ್ಬ ವ್ಯಕ್ತಿ ಇಲ್ಲವೇ ವಸ್ತುವಿಗೂ ನಡುವೆ ಅಂತಹ ಗುಣಧರ್ಮದ ಮಟ್ಟಿಗೆ ವ್ಯತ್ಯಾಸವೇನಿದೆ ಯೆಂಬುದನ್ನು ತಿಳಿಸುತ್ತವೆ.

ಉದಾಹರಣೆಗಾಗಿ, ಕರಿತುಳಿಸಿ ಎಂಬುದು ತುಳಿಸಿಯ ಒಂದು ಗುಣಧರ್ಮ ಪನ್ನು ಸೂಚಿಸುವ ಮೂಲಕ ಬೇರೆ ರೀತಿಯ ತುಳಿಸಿಗಳಿಂದ ಅದನ್ನು ಬೇರೆಡಿಸುತ್ತದೆ. ಆದರೆ, ನಡುಬೇರಕು ಎಂಬುದು ಕೈಯಲ್ಲಿರುವ ಬೆರಳುಗಳ ನಡುವಿರುವ ಸಂಬಂಧವನ್ನು ಸೂಚಿಸುವುದರ ಮೂಲಕ ಅವುಗಳಲ್ಲಿ ಒಂದು ಬೆರಳನ್ನು ಗುರುತಿಸುತ್ತದೆ.

ಇ.ಇ.ಇ ಕೆಲವು ಅಪವಾದಗಳು

ಕನ್ನಡದ ಜೋಡುಪದಗಳಲ್ಲಿ ಹೆಚ್ಚಿನವುಗಳಲ್ಲಾ ಎರಡನೆಯ ಅಂಗವಾಗಿ ಒಂದು ನಾಮಪದ ಬಂದಿರುತ್ತದೆಯೆಂಬುದಾಗಿ ಮೇಲೆ ಸೂಚಿಸಲಾಗಿತ್ತು. ಇದಕ್ಕೆ ಅಪವಾದವಾಗಿ ಕೆಲವು ಜೋಡುಪದಗಳ ಒಳನುಡಿಯಲ್ಲಿ ಗುಣಪದ ಎರಡನೆಯ ಅಂಗವಾಗಿ ಬಂದಿರುವುದನ್ನು ಕಾಣಬಹುದು; ಆದರೆ, ಇಂತಹ ಸಂದರ್ಭಗಳಲ್ಲಾ ಜೋಡುಪದದಲ್ಲಿ ಅದು ಮೊದಲನೆಯ ಅಂಗವಾಗಿ ಬದಲಾಗಿರುತ್ತದೆ. ಎರಡನೆಯ ಅಂಗ ನಾಮಪದವೇ ಆಗಿರಬೇಕೆಂಬ ಕನ್ನಡ ಜೋಡುಪದಗಳ ಸಾಮಾನ್ಯ ಸ್ವರೂಪವನ್ನು ಇದು ಒತ್ತಿ ಹೇಳುತ್ತದೆ.

ಉದಾಹರಣೆಗಾಗಿ, ‘ಕೈಯ ಮುಂದಿರುವ ಭಾಗ’ ಎಂಬ ಒಳನುಡಿಯಲ್ಲಿ ಮುಂದೆ ಪದ ಎರಡನೆಯ ಅಂಗವಾಗಿದೆಯಾದರೂ ಅದರಿಂದ ತಯಾರಾದ ಮುಂಗ್ರೆ ಜೋಡುಪದದಲ್ಲಿ ಆ ಗುಣಪದ ಅದರ ಮೊದಲನೆಯ ಅಂಗವಾಗಿ ಬದಲಾಗಿರುವುದನ್ನು ಕಾಣಬಹುದು.

ಈ ನಿಯಮಕ್ಕೆ ಅಪವಾದಗಳಾಗಿ ಕಾಣಿಸುವ ಬೇರೆ ಕೆಲವು ಜೋಡುಪದಗಳೂ ಕನ್ನಡದಲ್ಲಿವೆ. ಉದಾಹರಣೆಗಾಗಿ, ಕೈಕಿಂಡಿ, ಬಾನುಲಿ, ಇಂಡಿಕಾರು, ಒಡರುಟ್ಟು ಮೊದಲಾದ ಜೋಡುಪದಗಳಲ್ಲಿ ಎರಡನೆಯ ಅಂಗವಾಗಿ ಒಂದು ಕ್ರಿಯಾಪದ ಬಂದಿರುವ ಹಾಗೆ ಕಾಣಿಸುತ್ತದೆ. ಆದರೆ ಇಲ್ಲಿ ಎರಡನೆಯ ಅಂಗಗಳಾಗಿ ಬಂದಿರುವ ಫಿಡಿ, ಉಲಿ, ಜಾರು, ಇಟ್ಟು ಮೊದಲಾದವುಗಳು ಇಡಿ, ಕಟ್ಟು, ನಗು, ಟುಡು, ತಪ್ಪು, ಬದುಕು ಮೊದಲಾದವುಗಳ ಹಾಗೆ ‘ಸೊನ್ನೆ’ ಪ್ರತ್ಯೇಯದ ಮೂಲಕ ತಯಾರಾಗಿರುವ ನಾಮಪದಗಳಿಂದು ಹೇಳಲು ಸಾಧ್ಯವಿದೆ.

ಕನ್ನಡದ ಜೋಡುಪದಗಳ ಈ ವಿಭಜನೆಯಲ್ಲಿ ಒಂದು ಮುಖ್ಯವಾದ ವಿಷಯವನ್ನು ಮನಸ್ಸಿನಲ್ಲಿರಿಸಿಕೊಳ್ಳಲ್ಪಡು ಅವಶ್ಯ. ಪ್ರತ್ಯೇಯಗಳನ್ನು ಒಳಸಿ ತಯಾರಿಸಿರುವ ನಾಮಪದಗಳ ಹಾಗೆ ಸಮಾಸವೆಂಬ ವಿಧಾನವನ್ನು ಒಳಗೆ ತಯಾರಿಸಿರುವ ಈ ಜೋಡುಪದಗಳೂ ಹಲವಾರು ವಿಷಯಗಳಲ್ಲಿ ಅನಿಯಮಿತ

ವಾಗಿರುತ್ತವೆ. ಹಾಗಾಗಿ, ಮೇಲೆ ವಿವರಿಸಿರುವ ವಿಭಜನೆಗಳಿಗೆ ಅಪವಾದಗಳನ್ನು ಕಂಡುಹಿಡಿಯುವುದೇನೂ ಕಷ್ಟವಲ್ಲ. ಎಂದರೆ, ಈ ವಿಭಜನೆಗಳು ಭಾಷೆಯ ಒಂದು ‘ಒಲವನ್ನು ಸೂಚಿಸುತ್ತಿರುವುದು ತಕ್ಷಬಂಧವಾದ ನಿಯಮವನ್ನಲ್ಲ.

ಇ.೯ ಸಂಸ್ಕೃತದ ಸಮಾಸಗಳು ಕನ್ನಡದಲ್ಲಿ ಹೇಳೋ?

ಹೊಸಗನ್ನಡದಲ್ಲಿ ಬರುವ ಜೋಡುಪದಗಳನ್ನು ಕನ್ನಡದ್ದೇ ಆದ ವ್ಯಾಕರಣದ ದೃಷ್ಟಿಯಿಂದ ಪರಿಶೀಲಿಸಿದೊದ್ದರೆ, ಮೇಲೆ ವಿವರಿಸಿದಂತಹ ಒಳರಚನೆ ಅವುಗಳಲ್ಲಿ ದೆರುಂಬ ವಿಷಯ ಸ್ಪಷ್ಟವಾಗುತ್ತದೆ. ಇದಲ್ಲದೆ ಆ ಒಳರಚನೆಯ ಆಧಾರದ ಮೇಲೆ ಅವನ್ನು ಮುಖ್ಯವಾಗಿ ನಾಮಪದವಿರುವವು, ಶ್ರೀಯಾಪದ ವಿರುವವು ಮತ್ತು ಗುಣಪದವಿರುವವು ಎಂಬ ಮೂರು ರೀತಿಯ ಸಮಾಸಗಳಲ್ಲಿ ವಿಭಜಿಸಲು ಸಾಧ್ಯ ಎಂಬ ವಿಷಯವೂ ಸ್ಪಷ್ಟವಾಗುತ್ತದೆ.

ಈ ವಿಭಜನೆ ಸಂಸ್ಕೃತದಲ್ಲಿ ಒಳಕೆಯಲ್ಲಿರುವ ಜೋಡುಪದಗಳ ವಿಭಜನೆ ಗಿಂತ ತೀರ ಭಿನ್ನವಾದುದು. ಜೋಡುಪದಗಳ ಅಂಗಗಳಾಗಿ ಬರುವ ಪದಗಳಲ್ಲಿ ಪ್ರಧಾನವಾಗಿರುವ ಪದ ಯಾವುದು ಎಂಬ ವಿಷಯದ ಆಧಾರದ ಮೇಲೆ ಸಂಸ್ಕೃತದ ವೈಯಾಕರಣಿಗಳು ಅದರ ಜೋಡುಪದಗಳನ್ನು ಮುಖ್ಯವಾಗಿ ತತ್ವರೂಪ, ದ್ವಾಂದ್ವ, ಅವ್ಯಯೀಭಾವ ಮತ್ತು ಬಹುವೀಹಿ ಎಂಬುದಾಗಿ ವಿಂಗಡಿಸಿದ್ದಾರೆ.

ಸಂಸ್ಕೃತದ ಈ ವಿಭಜನೆಯನ್ನು ಕನ್ನಡಕ್ಕೂ ಅಳವಡಿಸಲು ಸಾಧ್ಯ ಎಂಬುದು ಕನ್ನಡ ವೈಯಾಕರಣಿಗಳ ಅಭಿಪ್ರಾಯ. ಎಂದರೆ, ಮೇಲಿನ ನಾಲ್ಕು ಸಮಾಸಗಳಲ್ಲದೆ ತತ್ವರೂಪದ ಉಪಭೇದಗಳಾಗಿರುವ ಕರ್ಮಧಾರಿಯ ಮತ್ತು ದ್ವಿಗು ಎಂಬ ಬೇರೆ ಏರಡು ಸಮಾಸಗಳನ್ನು ಮತ್ತು ಕನ್ನಡದವೇ ಆದ ಶ್ರೀಯಾಸಮಾಸ ಮತ್ತು ಗಮಕಸಮಾಸ ಎಂಬ ಇನ್ನೂ ಏರಡು ಸಮಾಸಗಳನ್ನು ಒಳಗೊಂಡಿ ಮೂಲಕ ಕನ್ನಡ ಸಮಾಸಗಳನ್ನು ವರ್ಣಿಸಲು ಸಾಧ್ಯ ಎಂಬುದು ಅವರ ಅಭಿಪ್ರಾಯ. ಈ ಅಭಿಪ್ರಾಯ ಸರಿಯೇ ಎಂಬುದನ್ನು ಇಲ್ಲಿ ಪರಿಶೀಲಿಸುವುದು ಅವಶ್ಯ.

ಇ.೯.೧ ವಿಭಜನೆಯ ಆಧಾರ

ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದ ಜೋಡುಪದಗಳನ್ನು ಮುಖ್ಯವಾಗಿ ಅವುಗಳ ಅಂಗಗಳಾಗಿ ಬರುವ ಪದಗಳಲ್ಲಿ ಯಾವುದು ಪ್ರಧಾನ ಪದವಾಗಿ ನಿಲ್ಲುತ್ತದೆ ಎಂಬ ವಿಷಯದ ಆಧಾರದ ಮೇಲೆ ತತ್ವರೂಪ, ಅವ್ಯಯೀಭಾವ, ದ್ವಾಂದ್ವ ಮತ್ತು ಬಹುವೀಹಿ ಎಂಬ ನಾಲ್ಕು ಸಮಾಸಗಳಾಗಿ ವಿಂಗಡಿಸಲಾಗಿದೆ.

ಏರಡನೆಯ ಪದ ಪ್ರಧಾನವಾಗಿದೆಯಾದರೆ ತತ್ವರೂಪ, ಮೌದಲನೆಯ ಪದ ಪ್ರಧಾನವಾಗಿದೆಯಾದರೆ ಅವ್ಯಯೀಭಾವ, ಏರಡು ಪದಗಳೂ ಪ್ರಧಾನವಾಗಿವೆ

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರಿಂ
ಯಾದರೆ ದ್ವಿಂದ್ವ ಮತ್ತು ಒಂದೂ ಪ್ರಧಾನವಾಗಿಲ್ಲ ವಾದರೆ ಬಹುವೀಹಿ ಎಂದು
ಹೇಳುವುದು ಈ ವಿಭಜನೆಯ ಸಾರ.

ಈ ನಾಲ್ಕು ಸಮಾಸಗಳೊಳಗೆ ಬಹುವೀಹಿ ಸಮಾಸದಲ್ಲಿ ಮಾತ್ರ ಜೋಡು
ಪದದ ಅಂಗವಾಗಿ ಒಂದಿರುವ ಪದಗಳಲ್ಲಿ ಯಾವುದೂ ಪ್ರಧಾನಪದವಾಗಿರದೆ
ಜೋಡುಪದದ ಹೊರಗಿರುವ ಪದವೊಂದು ಪ್ರಧಾನಪದವಾಗಿರುತ್ತದೆ.

ಆದರೆ ಹೊಸಗನ್ನಡದ ಜೋಡುಪದಗಳನ್ನು ವಿಂಗಡಿಸುವಲ್ಲಿ ಈ ರೀತಿ
ಪ್ರಧಾನಪದ ಯಾವುದು ಎಂಬ ವಿಷಯ ಅಷ್ಟೋಂದು ಮುಖ್ಯವಾದ ಪಾತ್ರವನ್ನು
ವಹಿಸುವುದಿಲ್ಲ. ಯಾಕೆಂದರೆ, ಕನ್ನಡದ ಜೋಡುಪದಗಳಲ್ಲಿ ಹೆಚ್ಚಿನವುಗಳಲ್ಲಾಗಿ
ಪ್ರಧಾನಪದ ಎರಡನೆಯ ಅಂಗವಾಗಿರುತ್ತದೆ.

ಹಾಗಾಗಿ, ಮೇಲಿನ ವಿಷಯದ ಬದಲು ಜೋಡುಪದದ ಹೊದಲನೆಯ
ಅಂಗವಾಗಿ ಬರುವ ಪದ ಯಾವ ಪದವರ್ಗಕ್ಕೆ ಸೇರುತ್ತದೆ - ಅದು
ನಾಮಪದವೇ, ಶ್ರೀಯಾಪದವೇ, ಅಥವಾ ಗುಣಪದವೇ ಎಂಬ ವಿಷಯ ಕನ್ನಡದ
ಜೋಡುಪದಗಳ ವಿಭಜನೆಯಲ್ಲಿ ಹೆಚ್ಚಿನ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
ಈ ಕಾರಣಕ್ಕಾಗಿ, ಕನ್ನಡದ ಜೋಡುಪದಗಳನ್ನು ಸಂಸ್ಕೃತದಲ್ಲಿ ಕಾಣಿಸುವ ಹಾಗೆ
ಆರು (ಇಲ್ಲವೇ ನಾಲ್ಕು) ಸಮಾಸಗಳಾಗಿ ವಿಂಗಡಿಸಲು ಪ್ರಯತ್ನಿಸಿದಲ್ಲಿ
ಗೊಂದಲವಲ್ಲದೆ ಬೇರೇನೂ ಸಿಗಲಾರದು.

ಕನ್ನಡದ ಜೋಡುಪದಗಳಲ್ಲಿ ಗುಣಪದವುಳ್ಳವರ್ಗಗಳನ್ನು ಮಾತ್ರ ಅವುಗಳ
ಪ್ರಧಾನಪದ ಯಾವುದು ಎಂಬ ವಿಷಯದ ಆಧಾರದ ಮೇಲೆ ಎರಡು ಉಪ
ವಿಭಾಗಗಳಾಗಿ ವಿಂಗಡಿಸಲು ಸಾಧ್ಯ. ಮೇಲೆ (ಜ.ಇ.ಇರಲ್ಲಿ) ಸೂಚಿಸಿರುವ ಹಾಗೆ
ಮುಂಬಾರಿಲು ಮತ್ತು ಮುಂಗ್ರೆ ಎಂಬಂತಹ ಜೋಡುಪದಗಳ ನಡುವೆ
ಇಂತಹ ವ್ಯತ್ಯಾಸವಿದೆ.

ಹಾಗಾಗಿ ಇವುಗಳಲ್ಲಿ ಹೊದಲನೆಯದನ್ನು (ಮುಂಬಾರಿಲು ಎಂಬುದನ್ನು)
ತತ್ಪರುಪಡ ಹಾಗೆ ಎರಡನೆಯ ಅಂಗ ಪ್ರಧಾನವಾಗಿರುವ ಸಮಾಸವೆಂದೂ
ಎರಡನೆಯದನ್ನು (ಮುಂಗ್ರೆ ಎಂಬುದನ್ನು) ಬಹುವೀಹಿಯ ಹಾಗೆ ಯಾವ
ಅಂಗವೂ ಪ್ರಧಾನವಾಗಿಲ್ಲದ ಸಮಾಸವೆಂದೂ ಪರಿಗಣಿಸಲು ಸಾಧ್ಯವಿದೆ.

ಆದರೆ ಕನ್ನಡ ಪ್ರಯೋಕರಣೀಗಳು ಇವೆರಡನ್ನೂ ಅವೃತ್ಯಾಂಭಾವದಲ್ಲಿ (ಅವು
ಕನ್ನಡದಲ್ಲಿ ಅವೃತ್ಯಾವಲ್ಲಿವಾದ ಕಾರಣ ಅವಕ್ಕೆ 'ಅಂಶೀ' ಎಂಬ ಬೇರೆಯೇ
ಒಂದು ಹೆಸರನ್ನು ಕೊಟ್ಟಿ) ಸೇರಿಸಿದ್ದಾರೆ, ಮತ್ತು ಬಹುವೀಹಿಗೆ ಬೇರೆ ರೀತಿಯ
ಜೋಡುಪದಗಳನ್ನು ಉದಾಹರಣೆಗಳನ್ನಾಗಿ ಕೊಟ್ಟಿ ಗೊಂದಲ ಇನ್ನೂ ಹೆಚ್ಚಿನ
ಹಾಗೆ ಮಾಡಿದ್ದಾರೆ.

ಕರ್ಮಧಾರಣವನ್ನು ತತ್ಪರುಪಡ ಒಂದು ಉಪಭೇದವೆಂಬುದಾಗಿ ಪರಿಗಣಿಸಿರುವುದು ಸಂಸ್ಕೃತದಲ್ಲಿ ಈ ಜೋಡುಪದಗಳ ಅಂಗಗಳಾಗಿ ಬರುವ ಪದಗಳ
ನಡುವೆ ಎಂತಹ ಸಂಬಂಧವಿದೆ ಎಂಬ ವಿಷಯದ ಆಧಾರದ ಮೇಲೆ ಎಂಬು

ದನ್ನ ಮೇಲೆ (ಜ.ಿರಲ್ಲಿ) ನೋಡಿರುವೆವು. ಜೋಡುಪದಗಳ ಅಂಗಗಳನ್ನು ಪ್ರತಿಫಲಿಸಿ ಮೂಲಕ ಸಂಬಂಧಿಸಲಾಗಿದೆಯಾದರೆ ಅವು ಕರ್ಮಧಾರಯಕ್ಕೆ ಉದಾಹರಣೆಗಳಾಗುತ್ತವೆ ಮತ್ತು ಬೇರೆ ವಿಭಕ್ತಿಗಳ ಮೂಲಕ ಸಂಬಂಧಿಸಲಾಗಿದೆಯಾದರೆ ಅವು (ಕರ್ಮಧಾರಯವಲ್ಲದ) ತತ್ವರುಷಕ್ಕೆ ಉದಾಹರಣೆಗಳಾಗುತ್ತವೆ.

ಆದರೆ ಕನ್ನಡದಲ್ಲಿ ಇಂತಹದೇ ವಿಭಜನೆಯನ್ನು ಒಳಗೊಂಡಿ ಬಳಸುವುದು ಕಷ್ಟಾದ್ಯಾ. ಯಾಕೆಂದರೆ ಮೊದಲನೆಯದಾಗಿ, ಸಂಸ್ಕೃತದಲ್ಲಿ ಕರ್ಮಧಾರಯ ಸಮಾಸದ ಮೂಲಕ ತಯಾರಾಗುವ ಜೋಡುಪದಗಳಲ್ಲಿ ಹೆಚ್ಚಿನವಕ್ಕೂ ಪ್ರತಿಯಾಗಿ ಕನ್ನಡದಲ್ಲಿ ಗುಣಪದವನ್ನೋಳಗೊಂಡಿರುವಂತಹ ಜೋಡುಪದಗಳು ಬರುತ್ತವೆ. ಇದಲ್ಲದೆ, ಇವುಗಳಲ್ಲಿ ಬರುವ ಮೊದಲನೆಯ ಅಂಗ ಅವುಗಳ ಒಳನುಡಿಯಲ್ಲಿ (ವಿಗ್ರಹವಾಕ್ಯದಲ್ಲಿ) ಯಾವ ವಿಭಕ್ತಿ ಪ್ರತ್ಯೇಯದೊಂದಿಗೂ ಸೇರದೆ ಬರುತ್ತವೆ (ಇ.ಇ ನೋಡಿ).

ಹಾಗಾಗಿ, ಅವುಗಳನ್ನು ತತ್ವರುಷದ ಉಪಭೇದವೆಂದು ಪರಿಗಣಿಸುವ ಬದಲು ಗುಣಪದವಿರುವವುಗಳೊಂಬ ಬೇರೆಯೇ ಒಂದು ವಿಭಾಗದಲ್ಲಿ ಇರಿಸುವ ಅವಶ್ಯಕತೆಯಿದೆ.

ಇಂತಹ ಗುಣಪದವಿರುವ ಜೋಡುಪದಗಳು ಕರ್ಮಧಾರಯವೆಂದೆನಿಸಲು (ಇಲ್ಲವೇ ತತ್ವರುಷದ ಒಂದು ಉಪವಿಭಾಗವೆಂದೆನಿಸಲು) ಅವುಗಳ ಎರಡು ಅಂಗಗಳೂ ಒಂದೇ ವಿಭಕ್ತಿಯಲ್ಲಿ ಬರುವುದು ಅವಶ್ಯಕ. ಈ ಅವಶ್ಯಕತೆಯನ್ನು ಪೂರ್ಣೀಸುವುದಕ್ಕಾಗಿ ಕನ್ನಡದ ವೈಯಾಕರಣಿಗಳು ಇಂತಹ ಜೋಡುಪದಗಳಿಗೆ ಒಳನುಡಿಯನ್ನು ಹೇಳುವಾಗ ಗುಣಪದಗಳನ್ನು ಹಾಗೆಯೇ ಒಳಗೊಂಡಿದ್ದೆ, ಅವುಗಳ ನಾಮರೂಪದಲ್ಲಿ ಒಳನುತ್ತಾರೆ (ಝೋಸದು ಕನ್ನಡ > ಝೋಸರನ್ನಡ, ಕರಿದು ಮುರಿಲು > ಕರ್ಮುರಿಲು) ಎಂಬುದನ್ನು ಮೇಲೆ ನೋಡಿದ್ದೇವೆ.

ಆದರೆ ಇಂತಹ ಒಳನುಡಿಗಳು ಕನ್ನಡದಲ್ಲಿ ‘ವಾಕ್ಯ’ (ಇಲ್ಲವೇ ವಾಕ್ಯಾಂಶ) ಗಳಾಗಲಾರವು. ಉದಾಹರಣೆಗಾಗಿ ಝೋಸದು ಎಂಬುದು ಕನ್ನಡದಲ್ಲಿ ಝೋಸ ಗುಣಪದವನ್ನು ಕ್ರಿಯಾಪದದ ಜಾಗದಲ್ಲಿ ಎಂದರೆ ವಾಕ್ಯದ ಕೊನೆಯಲ್ಲಿ ಇರಿಸಬೇಕಾದಾಗ ಒಳನುವ ರೂಪ (ಈ ಶ್ರುತಿಕ್ರಿಯೆಯ ಝೋಸದು ಎಂಬುದಾಗಿ). ಅದನ್ನು ಝೋಸದರ್ಕೆ, ಝೋಸದರ ಎಂಬಂತಹ ವಿಭಕ್ತಿ ರೂಪದಲ್ಲಾ ಒಳನುಡಿಗಳು ಸಾಧ್ಯವಿದೆ.

ಆದರೆ, ನಾಮಪದದ ಮುಂದೆ ಇರಿಸಿ ಝೋಸದು ಶ್ರುತಿಕ್ರಿಯೆಯ ಝೋಸದರ್ಕೆ ಅದಕ್ಕೆ ಝೋಸ ಶ್ರುತಿಕ್ರಿಯೆಯ ಎಂಬುದಕ್ಕಿಂತ ತೀರ ಭಿನ್ನವಾದ ಅಥವ ಬರುತ್ತದೆ. ಇದಲ್ಲದೆ, *ಝೋಸದರ ಶ್ರುತಿಕ್ರಿಯೆಯ ಎಂಬಂತಹ ಒಳನುಡಿಗಳನ್ನು ಕನ್ನಡದಲ್ಲಿ ಇಲ್ಲವಾದುದರಿಂದ, ಈ ಗುಣಪದವುಳ್ಳ ಜೋಡುಪದಗಳನ್ನು

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಒಂದೇ ವಿಭಕ್ತಿಯಲ್ಲಿರುವ ಎರಡು ನಾಮಪದಗಳನ್ನು ಜೋಡಿಸುವುದರ
ಮೂಲಕ ಪಡೆಯುವುದು ಕಷ್ಟ.

ಅಂಗಗಳೆರಡು ವಿಶೇಷಣ-ವಿಶೇಷ್ಯ ಸಂಬಂಧದಿಂದ ಸೇರಿಕೊಂಡಿವೆಯಾದರೆ ಅಂತಹ ಜೋಡುಪದವನ್ನು ಕರುಣಾರಯಮೆಂದು ಕರೆಯಬಹುದೆಂಬುದಾಗಿ ಬೇರೆಯೇ ಒಂದು ವಿಷಯವನ್ನು ಕೆಲವರು ವೈಯಾಕರಣಿಗಳು ತತ್ವರುಪದ ವಿಭಜನೆಗೆ ಆಧಾರವಾಗಿ ಕೊಡಲು ಪ್ರಯತ್ನಿಸಿದ್ದಾರೆ. ಆದರೆ, ಅಂತಹ ವಿಭಜನೆಯ ವ್ಯಾಪ್ತಿಯಲ್ಲಿ ಕನ್ನಡದ ಗುಣಪದವಿರುವ ಜೋಡುಪದಗಳಲ್ಲಿ ಕೆಲವು ಮಾತ್ರ ಬರಬಲ್ಲವಲ್ಲದೆ ಎಲ್ಲವೂ ಬರಲಾರವು.

ಉದಾಹರಣೆಗಾಗಿ, ಕನ್ನಡದ ನಡುಷರಲು, ಟಿಕ್ಕಮ್ಮ ವೊದಲಾದಪುಗಳು ಗುಣಪದವಿರುವ ಜೋಡುಪದಗಳಾಗಿವೆ. ಆದರೆ ಅವುಗಳ ಅಂಗಗಳಾಗಿ ಬಂದಿರುವ ನಾಮಪದಗಳು (ಇಗಲು, ಅಮ್ಮ ವೊದಲಾದವು) ಅವುಗಳಲ್ಲಿ ಬಂದಿರುವ ಗುಣಪದಗಳ (ನಡು, ಟಿಕ್ಕ ವೊದಲಾದಪುಗಳ) ವಿಶೇಷ್ಯಗಳಲ್ಲ. ಈ ಜೋಡುಪದಗಳ ಅಂಗಗಳಾಗಿಲ್ಲದಂತಹ ಭಾಗ, ಹೊಂಗಸು ವೊದಲಾದ ಪದಗಳು ಅವುಗಳ ವಿಶೇಷ್ಯಗಳು (ಇಗಲಿನ ನಡುಭಾಗ > ನಡುಷರಲು). ಹಾಗಾಗಿ ಅಂತಹ ಜೋಡುಪದಗಳಿಗೆ ವಿಶೇಷಣ-ವಿಶೇಷ್ಯ ಸಂಬಂಧ ಆಧಾರ ವಾಗಲಾರದು.

ಇನ್ನೊಂದು ವಿಷಯವೇನೆಂದರೆ, ಸಂಸ್ಕೃತದಲ್ಲಿ ಎರಡು ನಾಮಪದಗಳು ಅಂಗಗಳಾಗಿ ಬಂದಿರುವ ಚಂದ್ರಪುಮಿಂ, ನೋಡಭಿಂದೇ ವೊದಲಾದ ಜೋಡುಪದಗಳಲ್ಲಾ ಕರುಣಾರಯ ಸಮಾಸವಿದೆಯೆಂದು ಹೇಳಬೇಕಾಗುತ್ತದೆ. ಈ ಪದಗಳಲ್ಲಾ ಪ್ರಥಮ ವಿಭಕ್ತಿಯ ಮೂಲಕ ಎರಡು ಅಂಗಗಳನ್ನು ಸಂಬಂಧಿಸಲಾಗಿದೆಯೆಂಬುದೇ ಇದಕ್ಕೆ ಕಾರಣ.

ಆದರೆ ಕನ್ನಡದಲ್ಲಿ ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸಿ ರಚಿಸಿದ ಜೋಡುಪದಗಳು ಗುಣಪದವೈಂದನ್ನು ನಾಮಪದದೊಂದಿಗೆ ಸೇರಿಸಿ ರಚಿಸಿದ ಜೋಡುಪದಗಳಿಂತ ತೀರಾ ಭಿನ್ನವಾಗಿರುತ್ತವೆ (ಇ.೨-೪ ನೋಡಿ). ಹಾಗಾಗಿ, ಅಂತಹ ವಿಭಜನೆ ಕನ್ನಡದ ಮಟ್ಟಿಗೆ ಸಮರ್ಪಕವಾಗಲಾರದು.

ತತ್ವರುಪ ಸಮಾಸದಲ್ಲಿ ವೊದಲನೆಯ ಅಂಗವಾಗಿ ಬರುವ ಪದ ಎಣಿಕೆಯನ್ನು ಸೂಚಿಸುವ ಪದವಾಗಿದೆಯಾದರೆ ಅದನ್ನು ದ್ವಿಗು ಎಂಬ ಬೇರೊಂದು ಉಪವಿಭಾಗದಲ್ಲಿ ಇರಿಸುವ ಕ್ರಮ ಸಂಸ್ಕೃತದಲ್ಲಿ ರೂಢಿಯಲ್ಲಿದೆ. ಕನ್ನಡದಲ್ಲಿ ಇಂತಹ ಜೋಡುಪದಗಳು ತತ್ವರುಪದ ಅಂಗವಾಗಿ ಬರುವ ಬದಲು ಕರುಣಾರಯದ (ಎಂದರೆ ಗುಣಪದವಿರುವ ಸಮಾಸದ) ಅಂಗವಾಗಿ ಬರುತ್ತವೆ. ಯಾಕೆಂದರೆ, ಕನ್ನಡದಲ್ಲಿ ಎಣಿಕೆಯ ಪದಗಳು ಗುಣಪದಗಳ ಹಾಗೆ ನಾಮಪದಗಳೊಂದಿಗೆ ಬರುವಾಗ ವಿಭಕ್ತಿ ಪ್ರತ್ಯೇಯವಿಲ್ಲದೆ ಬರುತ್ತವೆ.

ಉದಾಹರಣೆಗಾಗಿ, ಕನ್ನಡದಲ್ಲಿ ಮೂರು ಪ್ರಸ್ತುತಗಳಿಂದ ಎನ್ನುತ್ತೇವಲ್ಲದೆ *ಮೂರರಿಂದ ಪ್ರಸ್ತುತಗಳಿಂದ ಎಂದು ಹೇಳುವುದಿಲ್ಲ; ಅದರೆ ಸಂಸ್ಕೃತದಲ್ಲಿ ತ್ರಿಭ್ಯಃ ಪ್ರಸ್ತುತೀಭ್ಯಃ ‘ಮೂರು ಪ್ರಸ್ತುತಗಳಿಂದ’ ಎಂಬುದಾಗಿ ಭ್ಯಃ ವಿಭಕ್ತಿ ಪ್ರತ್ಯಯವನ್ನು ಪ್ರಸ್ತುತ ನಾಮಪದಕ್ಕೆ ಮಾತ್ರವಲ್ಲದೆ, ತ್ರಿ ಎಣಿಕೆಯ ಪದಕ್ಕೂ ಸೇರಿಸಿ ಹೇಳಲಾಗುತ್ತದೆ (ಗಂ.೩ ನೋಡಿ).

ಈ ರೀತಿ ಜೋಡುಪದಗಳ ವಿಭಜನೆಗೆ ಕನ್ನಡದಲ್ಲಿ ಆಧಾರವಾಗಬಲ್ಲ ವಿಷಯಗಳು ಸಂಸ್ಕೃತದಲ್ಲಿ ಆಧಾರವಾಗಬಲ್ಲ ವಿಷಯಗಳಿಗಂತ ತೀರಾ ಭಿನ್ನ ವಾಗಿರುವುವಾದ ಕಾರಣ, ಜೋಡುಪದಗಳ (ಸಮಾಸಗಳ) ವಿಭಜನೆಯನ್ನು ಸಂಸ್ಕೃತದಿಂದ ಕನ್ನಡಕ್ಕೆ ಹಾಗೆಯೇ ತಂದು ಅಳವಡಿಸಲು ಸಾಧ್ಯವಾಗದು.

ಇ.೯.೨ ಒಳನುಡಿಗಳ ಬಳಕೆ

ಜೋಡುಪದಗಳ ಒಳರಚನೆ ಎಂತಹದು ಎಂಬುದನ್ನು ಮತ್ತು ಅಪುಗಳ ಅಂಗಗಳಾಗಿ ಬಂದಿರುವ ಪದಗಳ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು ಅಪುಗಳಿಗೆ ಎಂತಹ ಒಳನುಡಿ (ವಿಗ್ರಹವಾಕ್ಯ)ಗಳನ್ನು ಕೊಡಬೇಕಾಗುತ್ತದೆ ಅಥವಾ ಕೊಡಲು ಸಾಧ್ಯ ಎಂಬ ವಿಷಯದ ಆಧಾರದ ಮೇಲೆ ನಿರ್ಧರಿಸಬೇಕಾಗುತ್ತದೆ.

ಉದಾಹರಣೆಗಾಗಿ, ಮೀಂಚೆಯು ಜೋಡುಪದಕ್ಕೆ ಮೀಂಚೆವ ಯು ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದ್ದ ಅದನ್ನು ಈ ಯು ಮೀಂಚೆತ್ತದೆ ಎಂಬ ವಾಕ್ಯದಿಂದ ಪಡೆಯಲು ಸಾಧ್ಯವಿದೆ. ಈ ವಾಕ್ಯದಲ್ಲಿ ಜೋಡುಪದದ ಅಂಗಗಳಾಗಿ ಬಂದಿರುವ ಮೀಂಚೆ ಮತ್ತು ಯು ಎಂಬ ಪದಗಳು ಅನುಕ್ರಮವಾಗಿ ಬಂದು ಫಟನೆಯನ್ನು ಸೂಚಿಸುವ ಕ್ರಿಯಾಪದ ಮತ್ತು ಆ ಫಟನೆಯನ್ನು ನಡೆಸುವ ಜಂತುಗಳಾಗಿವೆ.

ಇದೇ ರೀತಿಯಲ್ಲಿ ಕರ್ಣಾಟಕನ್ನೇ ಜೋಡುಪದಕ್ಕೆ ಕರ್ಣಾಟಕನ್ದಿನದ ಮಾಡಿದ ಸನ್ನೇ ಎಂಬ ಒಳನುಡಿಯನ್ನು ಕೊಡಲು ಸಾಧ್ಯವಿದ್ದು, ಅದರ ಅಂಗಗಳಾಗಿ ಬಂದಿರುವ ಕರ್ಣಾಟಕ ಮತ್ತು ಸನ್ನೇ ಎಂಬ ಎರಡು ನಾಮಪದಗಳ ನಡುವೆ ತೃತೀಯಾ ವಿಭಕ್ತಿಯ ಮೂಲಕ ಸೂಚಿತವಾಗುವ ಕರ್ಣಾ-ಕಾರ್ಯ ಸಂಬಂಧವಿದೆಯೆಂದು ಹೇಳಬಹುದು.

ಸಾಮಾನ್ಯವಾಗಿ ಜೋಡುಪದಗಳ ಒಳನುಡಿಯನ್ನು ಅಪುಗಳ ಅಫ್ರಕ್ಕನು ಸಾರವಾಗಿ ಕೊಡುವುದು ರೂಢಿ. ಅದರೆ ಕೆಲವೊಮ್ಮೆ ಅಪುಗಳ ಅಫ್ರಕ್ಕನು ಅಪುಗಳ ಅಂಗಗಳಾಗಿ ಬಂದಿರುವ ಪದಗಳಿಗೂ ಹೊಂದಿಕೆಯಾಗಿರಲು ಸಾಧ್ಯವಿದೆ. ಅಂತಹ ಸಂದರ್ಭಗಳಲ್ಲಿ ಒಂದು ಜೋಡುಪದದ ಒಳನುಡಿ ಅದರ ಅಫ್ರವನ್ನು ಸೂಚಿಸದಿರಲು ಸಾಧ್ಯವಿದೆ.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಉದಾಹರಣೆಗಾಗಿ, ಈಸ್ಟರ್ನ್ ಜೋಡುಪದ ಬಹಳ ಹಳೆಯದಾಗಿರುವ ಒಂದು ಮನೆಯನ್ನು ಗುರುತಿಸಲು ಸಾಧ್ಯವಿದೆಯಾದರೂ ಆ ಪದಕ್ಕೆ ಒಳನ್ನಡಿಯನ್ನು ಕೊಡುವಾಗ ಈಸ್ಟ್ ಎಂಬುದರ ಬಿದಲು ಇಂಥೆ ಎಂಬ ಗುಣಪದವನ್ನು ಬಳಸುವುದು ಸರಿಯಾಗೆದು.

ନିଜକ୍ଷୁ ଜୋଇଦୁପଦପ୍ରୋଧକ୍ଷେ ଏରଦୁ ରିତିଯ ଉଳ୍ଳନ୍ଦିଗଳମ୍ବୁ
କୌଦଲୁ ସାଧ୍ୟାବିଦେ. ଆ ପଦପନ୍ଥ ମୋଦଲ ବାରିଗେ ଭାବେଯିଲ୍ଲ ବଳସିଦାଗ
ଅଦକ୍ଷେ ଯାଵ ଅଧିକ ଐତ୍ତିରବହୁଦୁ ଏଂବୁଦନ୍ତ ଶୂଚିଶୁଵ ଉଳ୍ଳନ୍ଦି
ଯୋନଦୁ, ମୁତ୍ତୁ ରାଧିଗେ ବିନ ମେଲେ ଅଦୁ ଗୁରୁତିଶୁଵ ପୃଷ୍ଠକେ ଐଲ୍ଲପେ
ପଞ୍ଚୁବିନିଲ୍ଲ ବଦଲାବଣୀଗଳାଦୁଦରିଂଦାଗି ଅଦର ଅଧିକଦଲାଲ୍ଲ ମାପାଣଟୁ
ଗଳାଗିବେଯାଦଲ୍ଲ, ଅଦର କେଗିନ ଅଧିକପେନେଂବୁଦନ୍ତ ଶୂଚିଶୁଵ ଉଳ୍ଳନ୍ଦି
ଯୁନେଶ୍ୟୁନଦୁ.

ಸಾಮಾನ್ಯವಾಗಿ ಜೋಡುಪದದ ಅಂಗಗಳನ್ನು ಅದರ ಕಾಗಿನ ಅಥವಕ್ಕೆ ಹೊಂದಿಕೆಯಾಗುವ ಹಾಗೆ ಅವುಗಳಲ್ಲಿ ಒಂದನ್ನು ಇನ್ನೊಂದರೊಂದಿಗೆ ಸಂಬಂಧಿಸುವಂತಹ ಒಳನುಡಿ ವೈಯಾಕರಣಿಗಳಿಗೆ ಒಟ್ಟಿಗೆಯಾಗುತ್ತದೆ. ಇದು ಈ ಎರಡು ರೀತಿಯ ಒಳನುಡಿಗಳ ಸಮ್ಮುಳೆನವಾಗಿರಲೂ ಸಾಧ್ಯವಿದೆ.

ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಕಾಣಿಸುವ ಕೆಲವು ಜೋಡುಪದಗಳು ಮೇಲೊಂದಕ್ಕೆ ಒಂದೇ ರೀತಿಯವಾಗಿ ಕಂಡುಬಂದರೂ ಅವುಗಳ ಒಳನ್ನುಡಿ ಗಳನ್ನು ಪರಿಶೀಲಿಸಿದಾಗ ಅವು ಒಂದಕ್ಕಿಂತ ಒಂದು ತೀರಾ ಭಿನ್ನವಾಗಿರುವುದು ಕಂಡುಬರುತ್ತದೆ. ಜೋಡುಪದಗಳ ವಿಭಜನೆಗೆ ಅವುಗಳ ಒಳನ್ನುಡಿ ಒಂದು ಮುಖ್ಯವಾದ ಆಧಾರವಾಗುವುದರಿಂದ ಈ ವೃತ್ತಾಸವನ್ನು ಕಡೆಗಳಿಸಲು ಸಾಧ್ಯವಿಲ್ಲ.

సంస్కృతదినం కన్నడక్కే ఏరవలాగి బంద జోడుపదగళగూ కన్నడదల్లి కొడబేకాగువ ఒళనుడి సంస్కృతదల్లి కొడువ ఒళనుడిగింత భిన్నవాగిరలు సాధ్య ఎంబుదన్న ముందే (జి.ఎరల్లి) నోడలిరువెపు.

ಜ.೨ ಕನ್ನಡ ವ್ಯಾಂಗಾಕರಣಿಗಳು ಹೇಳುವ ಸಮಾಸಗಳು

ಸಂಕ್ಷೇತ ಜೀವಿದುಪದಗಳ ವಿಭಜನೆಯನ್ನು ಕನ್ನಡಕ್ಕೆ ಹಾಗೆಯೇ ಅಳವಡಿಸಲು ಕನ್ನಡ ವೈಯಾಕರಣಿಗಳು ಪ್ರಯತ್ನಿಸಿದ್ದರೆಂದು ಮೇಲೆ ಹೇಳಿದ್ದೆ. ಈ ಪ್ರಯತ್ನ ಕನ್ನಡದ ಅತ್ಯೇ ಪ್ರಾಚೀನ ವ್ಯಾಕರಣ ಗ್ರಂಥಗಳ ಕಾಲದಿಂದಲೂ ನಡೆದು ಬಂದಿದೆ. ಪ್ರಾಕೃತ, ಅಪಬ್ರಂಶ, ಪಾಲಿ ಮೌದಲಾದವುಗಳ ಹಾಗೆ ಕನ್ನಡವೂ ಸಂಕ್ಷೇತದ ಒಂದು (ವಿಕೃತ) ರೂಪವೆಂಬ ತಪ್ಪು ಕಲ್ಪನೆ ಇದಕ್ಕೆ ಆಧಾರ ವಾಗಿದ್ದಿರಬೇಕು.

ಈ ಎರಡು ಭಾಷೆಗಳಲ್ಲಿ ಒಳಕೆಯಾಗುವ ಜೋಡುಪದಗಳ ಒಳರಚನೆ ಮೇಲೆ ವಿವರಿಸಿದ ಹಾಗೆ ಒಂದಕ್ಕಿಂತ ಒಂದು ತೀರಾ ಭಿನ್ನವಾಗಿದೆಯಾದ ಕಾರಣ, ಈ ಪ್ರಯತ್ನ ಸಫಲವಾಗುವುದು ಅಸಂಭವವೇ. ಹಾಗಿದ್ದರೂ ನಮ್ಮ ವ್ಯೇಯಾಕರಣಿಗಳು ಅದನ್ನು ಇವತ್ತಿಗೂ, ಎಂದರೆ ಈ ಎರಡು ಭಾಷೆಗಳು ಬೇರೆ ಬೇರೆ ಭಾಷಾಕುಟಿಂಬಗಳಿಗೆ ಸೇರಿದವುಗಳೆಂಬ ವಿಷಯ ತಿಳಿದಮೇಲೂ, ಹಾಗೆಯೇ ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಆಶ್ಚರ್ಯದ ಪನ್ನು ತರುವ ಸಂಗತಿ.

ಸಂಸ್ಕೃತದ ಆರು ಸಮಾಸಗಳನ್ನು (ತತ್ಪರುಷ, ಅವ್ಯಯೀಭಾವ, ದ್ವಂದ್ವ ಮತ್ತು ಬಹುವೀಷಿ ಎಂಬ ನಾಲ್ಕು ಮುಖ್ಯ ಸಮಾಸಗಳನ್ನು ಮತ್ತು ಅವುಗಳಲ್ಲಿ ಒಂದಾದ ತತ್ಪರುಷದ ಎರಡು ಉಪಭೇದಗಳಾಗಿರುವ ಕರ್ಮಧಾರಯ ಮತ್ತು ದ್ವಿಗು ಎಂಬವುಗಳನ್ನು) ಕನ್ನಡಕ್ಕೆ ಅಳವಡಿಸುವುದರಲ್ಲಿ ಎಂತಹ ತೊಂದರೆಗಳೆಲ್ಲ ಇವೆ ಎಂಬುದನ್ನು, ಮತ್ತು ಅವುಗಳಿಗಂತೆ ಭಿನ್ನವಾದ ಹಾಗೂ ಕನ್ನಡದವೇ ಆದ ಕ್ರಿಯಾಸಮಾಸ ಮತ್ತು ಗಮಕಸಮಾಸಗಳೆಂಬವು ಕನ್ನಡದಲ್ಲಿವೆಯೆಂದು ಸಾಧಿಸುವುದು ಹೇಗೆ ಅಸಾಧ್ಯ ಎಂಬುದನ್ನು ಕೆಳಗೆ ವಿವರಿಸಲಾಗಿದೆ.

ಇ.೨.೧ ತತ್ಪರುಷ

ಸಂಸ್ಕೃತದಲ್ಲಿ ರಾಜೀಂದ್ರ, ಇಂದ್ರಧನು ಮೊದಲಾದ ಜೋಡುಪದಗಳನ್ನು ‘ತತ್ಪರುಷ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. (ಇ.ಇ)ರಲ್ಲಿ ವಿವರಿಸಿದ ಹಾಗೆ, ಈ ಜೋಡುಪದಗಳಲ್ಲಿ ಎರಡನೆಯ ಅಂಗ ಪ್ರಧಾನ ಪದವಾಗಿದೆ ಎಂಬ ವಿಷಯ ಇದಕ್ಕೆ ಆಧಾರವಾಗಿದೆ. ಆದರೆ ಕನ್ನಡದ ಜೋಡುಪದಗಳನ್ನು ಈ ವಿಷಯದ ಆಧಾರದ ಮೇಲೆ ಹೆಸರಿಸುವುದರಿಂದ ಯಾವ ಪ್ರಯೋಜನವೂ ದೊರಕಲಾರದು.

ಯಾಕೆಂದರೆ, ಕನ್ನಡದಲ್ಲಿ ಹೆಚ್ಚು ಕಡಿಮೆ ಎಲ್ಲಾ ಜೋಡುಪದಗಳಲ್ಲಿ ಎರಡನೆಯ ಅಂಗ ಪ್ರಧಾನ ಪದವಾಗಿರುತ್ತದೆ (ಇ.೬ ನೋಡಿ). ಹಾಗಾಗಿ, ಮೇಲಿನ ವಿಷಯವನ್ನು ಒಳಿಸಿದಲ್ಲಿ ಕನ್ನಡದ ಎಲ್ಲಾ ಜೋಡುಪದಗಳೂ ತತ್ಪರುಷವೆಂಬ ಒಂದೇ ಸಮಾಸಕ್ಕೆ ಉದಾಹರಣೆಗಳಾಗಬಲ್ಲವು. ಎಂದರೆ, ಮೇಲಿನ ವಿಷಯವನ್ನು ಒಳಿಸಿದಲ್ಲಿ ನಮಗೆ ಕನ್ನಡದಲ್ಲಿ ಜೋಡುಪದಗಳ ವಿಭಜನೆಯೇ ಸಿಗುವುದಿಲ್ಲ.

ಉದಾಹರಣೆಗಾಗಿ, ಸಂಸ್ಕೃತದ ಅವ್ಯಯೀಭಾವಕ್ಕೆ ಸಮನಾಗಿರುವ (‘ಅಂಶಿ’ ಎಂಬ ಹೆಸರಿನ) ಸಮಾಸಕ್ಕೆ ಕನ್ನಡ ವ್ಯಾಕರಣಗಳಲ್ಲಿ ಉದಾಹರಣೆಗಳನ್ನಾಗಿ ಕೊಡುವ ಕೆಳದುಟಿ (ಕೆಳಗಿನ ತುಟಿ) ಯೂರಬಾರಿಲು (ಹೊರಗಿನ ಬಗಿಲು) ಮೊದಲಾದವುಗಳಲ್ಲಿ ಎರಡನೆಯ ಅಂಗ ಪ್ರಧಾನ ಪದವೆನ್ನಲು ಯಾವ ತೊಂದರೆಯೂ ಇಲ್ಲ.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಇದೇ ರೀತಿಯಲ್ಲಿ, ಕನ್ನಡದ ವೈಯಾಕರಣಿಗಳು ಬಹುವ್ಯೇಹಿ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡುವ ಯಣಿಗಳ್ಲಿ, ಒಲವಾದಿ ಮೊದಲಾದವುಗಳಲ್ಲಿ ಕೆಳಗೆ (ಇ.ಆ.ಎ)ರಲ್ಲಿ ವಿವರಿಸಿರುವ ಹಾಗೆ ಏರಡನೆಯ ಅಂಗವಾಗಿ ಬರುವ ಪದ ಪ್ರಧಾನವೆಂದು ವಾದಿಸಲು ಸಾಧ್ಯವಿದೆ.

ಇದಲ್ಲದೆ, ಕನ್ನಡ ವೈಯಾಕರಣಿಗಳು ಗಮಕ, ಶ್ರಯಾಸಮಾಸ ಮೊದಲಾದ ಇತರ ಹೆಸರುಗಳಿಂದ ಕರೆಯುವ ಜೋಡುಪದ ಇಲ್ಲವೇ ಪದಕಂತೆಗಳಲ್ಲಿ ಏರಡನೆಯ ಪದವೇ ಪ್ರಧಾನ ಪದವಾಗಿರುತ್ತದೆ.

ಹಾಗಾಗಿ, ಕನ್ನಡದ ಮಟ್ಟಿಗೆ ತತ್ವರೂಪ ಸಮಾಸ ಎಂಬುದು ಒಂದು ಅನವಶ್ಯಕವಾದ ಕಲ್ಪನೆ.

ಇ.೨.೨ ಕರ್ಮಧಾರಯ

ಕನ್ನಡ ವ್ಯಾಕರಣಗಳಲ್ಲಿ ಕರ್ಮಧಾರಯ ಸಮಾಸಕ್ಕೆ ಕೊಡುವ ಉದಾಹರಣೆಗಳಲ್ಲಿ ಹೆಚ್ಚಿನವೂ ಜೋಡುಪದಗಳೇ ಅಲ್ಲ. ಗುಣಪದಗಳನ್ನು ಕನ್ನಡದಲ್ಲಿ ಹಾಗೆಯೇ ಅವುಗಳಿಗೆ ವಿಭಕ್ತಿ ಪ್ರತ್ಯೇಯಗಳನ್ನು ಸೇರಿಸದೆ ನಾಮಪದಗಳೊಂದಿಗೆ ಬಳಸುವ ಕ್ರಮವಿದೆಯಾದ ಕಾರಣ, ಸಂಸ್ಕೃತದ ಜೋಡುಪದಗಳೊಂದಿಗೆ ಹೋಲಿಸಿದಾಗ ಅವು ಜೋಡುಪದಗಳ ಹಾಗೆ ಕಾಣಿಸುತ್ತವೆ. ಆದರೆ ನಿಜಕ್ಕೂ ಕನ್ನಡದಲ್ಲಿ ಅವು ಪದಕಂತೆಗಳಲ್ಲಿದೆ ಜೋಡುಪದಗಳಲ್ಲವೆಂಬುದನ್ನು ಮೇಲೆ (ಇ.೩)ರಲ್ಲಿ ಸ್ವಷ್ಟವಾಗಿ ತೋರಿಸಿಕೊಡಲಾಗಿದೆ.

ಕರ್ಮಧಾರಯಕ್ಕೆ ಕೊಟ್ಟಿರುವ ಬೇರೆ ಕೆಲವು ಜೋಡುಪದಗಳು (ತೆರುಗೆಚ್ಚಿ, ಬಳಸಿಲು, ಯಳಗನ್ನಡ, ಬೆಳ್ಗಲ್ಲಿ, ಮೊದಲಾದವುಗಳು) ಕನ್ನಡದಲ್ಲಿ ಜೋಡುಪದಗಳಾಗಿವೆಯಾದರೂ ಅವನ್ನು ತತ್ವರೂಪದ ಉಪವಿಭಾಗವೆಂದು ಹೇಳಲು ಸಾಧ್ಯವಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಕನ್ನಡದಲ್ಲಿ ಈ ಜೋಡುಪದಗಳ ಮೊದಲನೆಯ ಅಂಗವಾಗಿ ಬಂದಿರುವ ಪದ ನಾಮಪದವಲ್ಲ. ಅದು ಗುಣಪದವೆಂಬ ಬೇರೆಯೇ ಒಂದು ಪದವಗಳಕ್ಕೆ ಸೇರುವ ಪದ.

ಹಾಗಾಗಿ, ಈ ಜೋಡುಪದಗಳು ಕರ್ಮಧಾರ ಸಮಾಸಕ್ಕೆ ಉದಾಹರಣೆಗಳೆಂದು ಹೇಳುವುದಿದ್ದಲ್ಲಿ, ಅದು ಸಂಸ್ಕೃತದ ಹಾಗೆ ತತ್ವರೂಪದ ಅಂಗವಾಗಿರದೆ, ಬೇರೆಯೇ ಒಂದು ಸಮಾಸವಾಗಿದೆಯೆಂದು ವಾದಿಸಬೇಕಾಗುತ್ತದೆ.

ಮೇಲೆ ಕೊಟ್ಟಿರುವ ಗುಣಪದವಿರುವ ಜೋಡುಪದಗಳನ್ನು ಅವುಗಳ ಅಂಗಗಳಿರದು ಒಂದೇ ವಿಭಕ್ತಿಯಲ್ಲಿಲ್ಲವಿದೆಯಲ್ಲಿ ಕರ್ಮಧಾರಯವೆಂದು ಕರೆದಲ್ಲಿ ಬೇರೆಂದು ತೊಂದರೆ ಕಾಣಿಸಿಕೊಳ್ಳುತ್ತದೆ. ಅದೇನೆಂದರೆ, ಅಂಗಗಳಾಗಿ ಬಂದಿರುವ ಪದಗಳಲ್ಲಿ ಏರಡೂ ಒಂದೇ ವಿಭಕ್ತಿಯಲ್ಲಿರುವಂತಹ ಏರಡು ನಾಮಪದಗಳನ್ನು ಸೇರಿಸಿ ರಚಿಸಿದ ಜೋಡುಪದಗಳೂ ಕನ್ನಡದಲ್ಲಿ ಕೆಲವಿವೆ.

ಉದಾಹರಣೆಗಾಗಿ ಅರಮನೆ (ಅರಸನು ಇರುವ ಮನೆ), ಕಾಲ್ಕ್ರಿಟ್ (ಕಾಲು ಇರಿಸುವ ಮನೆ) ಹೊದಲಾದ ಜೋಡುಪದಗಳಲ್ಲಿ ಒಂದೇ ವಿಭಕ್ತಿಯಲ್ಲಿರುವ ಎರಡು ನಾಮಪದಗಳು ಒಟ್ಟಿಗೆ ಸೇರಿವೆ. ಆದರೆ ಇವುಗಳ ಹೊದಲನೆಯ ಪದಗಳನ್ನಾಗಿ ಅಭಿಪ್ರಾಯದ ಮೇರೆಗೆ ಅವು ಕರ್ಮಧಾರರುವಾಗಲಾರವು. ಅಂತೂ ಸಂಸ್ಕೃತದ ಕರ್ಮಧಾರರುವನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸುವುದು ಅಸಾಧ್ಯ.

ಮೇಲೆ (ಇ.ಇ.ಇ)ನೇ ವಿಭಾಗದಲ್ಲಿ ಕ್ರಿಯಾಪದವಿರುವ ಜೋಡುಪದಗಳಿಂದು ಕರೆದಿರುವ ಯೂರಿಗಡಲೆ, ಸಿಡಿಮುದ್ದು, ಕಡೆಗೋಲು ಎಂಬಂತಹ ಜೋಡುಪದಗಳನ್ನು ಕೆಲವರು ವೈಯಾಕರಣಿಗಳು ಕರ್ಮಧಾರರುವೆಂದು ಪರಿಗಣಿಸಿದ್ದಾರೆ (ಶ್ರೀಕಂತಯ್ಯ ಗಣಾ ನೋಡಿ). ಇಂತಹ ಜೋಡುಪದಗಳಿಗೆ ಹುರಿದ ಕಡಲೆ, ಸಿಡಿಯುವ ಮದ್ದ, ಕಡೆಯುವ ಕೋಲು ಎಂಬುದಾಗಿ ಕ್ರಿಯಾಪದದ ಕೃದಂತರೂಪವೇಂದರೆ ಒಳಿಸಿರುವ ಒಳನುಡಿ(ಪಿಗ್ರಹವಾಕ್)ವನ್ನು ಕೊಡುವುದರ ಮೂಲಕ ಇದನ್ನು ಸಮಾಧಿಕಾರಿಸಲಾಗಿದೆ.

ಆದರೆ ಇಲ್ಲಾ ಜೋಡುಪದದ ಅಂಗಗಳಾಗಿ ಬಂದಿರುವ ಪದಗಳಲ್ಲಿ ಹೊದಲನೆಯದು (ಒಳನುಡಿಯಲ್ಲಾ ಹೊದಲನೆಯದು) ನಾಮಪದವಲ್ಲ ಎಂಬುದನ್ನು ಗಮನಿಸಬೇಕು. ಸಂಸ್ಕೃತದಲ್ಲಿ ಕೃದಂತಗಳು ನಾಮಪದಗಳಾಗಿ ಒಳಕೆಯಾಗುತ್ತವೆ. ಯಾಕೆಂದರೆ, ಅವಕ್ಕೆ ವಿಭಕ್ತಿ ಪ್ರತ್ಯೇಯಗಳನ್ನು ಸೇರಿಸಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಕೃದಂತಗಳು ನಾಮಪದಗಳಲ್ಲ; ಅವು ಗುಣಪದಗಳ ಜಾಗದಲ್ಲಿ (ಎಂದರೆ ನಾಮಪದಗಳ ವಿಶೇಷಣಗಳಾಗಿ) ಒಳಕೆಯಾಗಬಲ್ಲ ಕ್ರಿಯಾರೂಪಗಳು ಮಾತ್ರ.

ಇ.೨.೫ ದ್ವಿಗು

ತತ್ಪರುಷ ಸಮಾಸಕ್ಕೆ ಸೇರಿದ ಜೋಡುಪದಗಳಲ್ಲಿ ಹೊದಲನೆಯ ಅಂಗವಾಗಿ ಒಂದು ಎಣಿಕೆಯ ಪದ ಬಂದಿದೆಯಾದರೆ, ಅವನ್ನು ಸಂಸ್ಕೃತದ ವೈಯಾಕರಣಿಗಳು ದ್ವಿಗು ಎಂಬ ಒಂದು ಉಪವಿಭಾಗದಲ್ಲಿ ವರ್ಗೀಕರಿಸುತ್ತಾರೆ. ಸಂಸ್ಕೃತದಲ್ಲಿ ಎಣಿಕೆಯ ಪದಗಳು ಇತರ ನಾಮಪದಗಳ ಹಾಗೆಯೇ ಒಳಕೆಯಾಗುವುವಾದ ಕಾರಣ ಈ ಸಮಾಸವನ್ನು ಸಂಸ್ಕೃತದಲ್ಲಿ ತತ್ಪರುಷದ ಒಂದು ಉಪವಿಭಾಗವೆಂದು ಪರಿಗಣಿಸುವುದರಲ್ಲಿ ತಪ್ಪಿಲ್ಲ.

ಆದರೆ ಕನ್ನಡದಲ್ಲಿ ಎಣಿಕೆಯ ಪದಗಳು ಕೆಲವು ವಿಷಯಗಳಲ್ಲಿ ನಾಮಪದಗಳ ಹಾಗೆ ಒಳಕೆಯಾಗುತ್ತವೆ ಮತ್ತು ಬೇರೆ ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗೆ ಒಳಕೆಯಾಗುತ್ತವೆ. ಉದಾಹರಣೆಗಾಗಿ, ಬೇರೆ ನಾಮಪದಗಳೊಂದಿಗೆ ಒಳಿಸಿದಾಗ ಅವು ಕನ್ನಡದಲ್ಲಿ ನಾಮಪದಗಳ ಹಾಗೆ ಷಟ್ಕೀ ವಿಭಕ್ತಿಯಲ್ಲಿ ಬರುವುದಿಲ್ಲ. ಇದಕ್ಕೆ ಬದಲು ಗುಣಪದಗಳ ಹಾಗೆ ಯಾವ ಪ್ರತ್ಯೇಯ

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರಣ
ದೊಂದಿಗೂ ಸೇರದೆ ಹಾಗೆಯೇ ಬರುತ್ತವೆ (ಮೂರು ಪ್ರಸ್ತುತಗಳನ್ನು, ಮೂರು
ಪ್ರಸ್ತುತಗಳಿಗೆ).

ನಾಮಪದಗಳ ಜಾಗದಲ್ಲಿ ಬರುವಾಗ ಮಾತ್ರ ಅವು ಇತರ ನಾಮಪದಗಳ
ಹಾಗೆ ವಿಭಕ್ತಿ ಪ್ರತ್ಯೆಯಗಳೊಂದಿಗೆ ಬರುತ್ತವೆ (ಮೂರನ್ನು ಇಲ್ಲಿ ಕೊಡು).

ಇಬ್ಬರ, ಇಮ್ಮಿಡಿ, ಮುನ್ಮಿರು, ನಲುವತ್ತು ಮೊದಲಾದ ಜೋಡು
ಪದಗಳ ಒಳರಚನೆಯಲ್ಲಿ ಎಣಿಕೆಯ ಪದಗಳು ಗುಣಪದಗಳ ಹಾಗೆ ವಿಭಕ್ತಿ
ಪ್ರತ್ಯೆಯವಿಲ್ಲದೆ ಒಳಕೆಯಾಗಿವೆಯಾದ ಕಾರಣ ಅಂತಹ ಜೋಡುಪದಗಳನ್ನು
ಗುಣಪದವಿರುವ ಜೋಡುಪದಗಳ ವಿಭಾಗದಲ್ಲಿ ಸೇರಿಸುವುದೇ ಒಳ್ಳೆಯದು.

ಈ ಜೋಡುಪದಗಳ ಅಂಗಗಳಾಗಿ ಬರುವ ಪದಗಳು ಸಮಾನ (ಇಲ್ಲವೇ
ಅಸಮಾನ) ವಿಭಕ್ತಿಯಲ್ಲಿರುವವಗಳೊಂದು ಹೇಳಲು ಸಾಧ್ಯವಿಲ್ಲವಾದ ಕಾರಣ
(ಅವು ಯಾವ ವಿಭಕ್ತಿಯಲ್ಲಿ, ಇಲ್ಲವಾದ ಕಾರಣ) ಅವನ್ನು ತತ್ವರೂಪದಲ್ಲಿ
ಸೇರಿಸುವುದು ಕನ್ನಡದ ಮಟ್ಟಿಗಂತೂ ಕಷ್ಟಸಾಧ್ಯ.

ಇ.೨.೪ ಅವ್ಯಯೀಭಾವ

ಸಂಸ್ಕೃತದಲ್ಲಿ ಯಥಾಶಕ್ತಿ, ಉಪಕೃಷ್ಟಂ, ಪ್ರತಿದಿನಂ, ಪರೋಳಕ್ಷಂ
ಮೊದಲಾದ ಜೋಡುಪದಗಳನ್ನು ಅವ್ಯಯೀಭಾವ ಸಮಾಸಕ್ಕೆ ಉದಾಹರಣೆ
ಗಳನ್ನಾಗಿ ಕೊಡುವುದು ಕ್ರಮ. ಇವುಗಳಲ್ಲಿ ಅವ್ಯಯದೊಂದಿಗೆ ನಾಮಪದವನ್ನು
ಸೇರಿಸಲಾಗಿದೆ, ಮತ್ತು ಈ ಜೋಡುಪದಗಳನ್ನು ವಾಕ್ಯಗಳಲ್ಲಿ ಅವ್ಯಯಗಳಾಗಿ
ಒಳಗೊಂಡಿದೆ.

ಆದರೆ ಕನ್ನಡದಲ್ಲಿ ಈ ರೀತಿ ಅವ್ಯಯಕ್ಕೆ ನಾಮಪದಗಳನ್ನು ಸೇರಿಸಿ ರಚಿಸಿದ
ಮತ್ತು ವಾಕ್ಯಗಳಲ್ಲಿ ಅವ್ಯಯಗಳಾಗಿ ಒಳಕೆಯಾಗುವ ಜೋಡುಪದಗಳು
ಕಾಣಿಸುವುದಿಲ್ಲವಾದ ಕಾರಣ, ಮೇಲೆ ಕೊಟ್ಟಿರುವ ಸಂಸ್ಕೃತದ ಜೋಡುಪದ
ಗಳಲ್ಲಿ ಕಾಣಿಸುವ ಇನ್ನೊಂದು ಅಂಶವನ್ನು ಆಧಾರವಾಗಿಸುವ ಮೂಲಕ,
ಕನ್ನಡದಲ್ಲಿ ಅವ್ಯಯೀಭಾವಕ್ಕೆ ಉದಾಹರಣೆಗಳನ್ನು ಮುದುಕಿ ಹಿಡಿಯಲಾಗಿದೆ.

ಮೇಲೆ ಕೊಟ್ಟಿರುವ ಸಂಸ್ಕೃತದ ಜೋಡುಪದಗಳಲ್ಲಿ ಮೊದಲನೆಯ ಅಂಗ
ವಾಗಿ ಬಂದಿರುವ ಪದ ಪ್ರಥಾನವಾಗಿದ್ದು, ಈ ವಿಷಯದಲ್ಲಿ ಅದು ಇತರ
ಜೋಡುಪದಗಳಿಗಿಂತ ಭಿನ್ನವಾಗಿದೆ. ಉದಾಹರಣೆಗಾಗಿ, ಯಥಾಶಕ್ತಿ ಜೋಡು
ಪದದಲ್ಲಿ ಶಕ್ತಿ ಎಂಬುದು ಪ್ರಥಾನ ಪದವಲ್ಲ, ಯಥಾ ಎಂಬುದೇ ಪ್ರಥಾನ
ಪದ. ‘ಎಷ್ಟು ಶಕ್ತಿಯಿದೆಯೋ ಅಷ್ಟು’ ಎಂಬುದಾಗಿ ಇದು ಶಕ್ತಿಯ ಪ್ರಮಾಣ
ವನ್ನು ಸೂಚಿಸುವ ಜೋಡುಪದ.

ಇದೇ ರೀತಿಯಲ್ಲಿ, ಕನ್ನಡದಲ್ಲಿ ಬರುವ ತುದಿನಾಲಿಗೆ, ಅಂಗ್ಯ, ದೊರ
ವ್ಯ, ಖಿಂಗಾಲು ಮೊದಲಾದವುಗಳ ಮೊದಲನೆಯ ಅಂಗ ಪ್ರಥಾನ

ಪದವಾಗಿದೆ ಯೆಂಬುದಾಗಿ ಭಾವಿಸಿ, ಅವನ್ನು ಈ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕನ್ನಡ ವ್ಯಾಕರಣಗಳಲ್ಲಿ ಕೊಡಲಾಗಿದೆ (ಇದು ಯಾಕೆ ತತ್ವವು ಎಂಬುದನ್ನು ಕೆಳಗೆ ವಿವರಿಸಲಾಗಿದೆ).

ಇದಲ್ಲದೆ, ಈ ಜೋಡುಪದಗಳು ಕನ್ನಡದಲ್ಲಿ ಅವ್ಯಯಗಳಾಗಿ ಬಳಕೆ ಯಾಗುವುದಿಲ್ಲವಾದ ಕಾರಣ ಕೆಲವರು ವೈಯಾಕರಣಿಗಳು ಅವನ್ನು ಅವ್ಯಯೀ ಭಾವವೆಂದು ಕರೆಯುತ್ತಾರೆ. ಇವುಗಳಲ್ಲಿ ಅಂಶವನ್ನು ಅಂಶಿಯೋಂದಿಗೆ ಸಂಬಂಧಿಸಲಾಗುತ್ತದೆಯೆಂಬುದೇ ಇದಕ್ಕೆ ಅಧಾರ.

ಉದಾಹರಣೆಗಾಗಿ, ತುದಿನಾಲಿಗೆ ಜೋಡುಪದದಲ್ಲಿ ತುದಿ ಎಂಬುದು ನಾಲಿಗೆಯ ಒಂದು ಅಂಶವನ್ನು ಸೂಚಿಸುತ್ತದೆ; ಈ ಅಂಶವನ್ನು ಪಡೆದಿರುವ ನಾಲಿಗೆ ಪದದೊಂದಿಗೆ (ಎಂದರೆ ಅಂಶಿಯೋಂದಿಗೆ) ತುದಿ ಎಂಬ ಅದರ ಅಂಶವನ್ನು ಸೂಚಿಸುವ ಪದವನ್ನು ಸೇರಿಸಿ ತುದಿನಾಲಿಗೆ ಪದವನ್ನು ತಯಾರಿಸಲಾಗಿದೆ.

ಆದರೆ ಮೇಲೆ ಸೂಚಿಸಿದ ಹಾಗೆ, ಇಂತಹ ಜೋಡುಪದಗಳಲ್ಲಿ ಎಲ್ಲ ವರ್ಕ್ವು ಮೊದಲನೆಯ ಅಂಗ ಪ್ರಧಾನ ಪದವಾಗಿರುತ್ತದೆ ಎಂದು ಹೇಳುವುದು ಕಷ್ಟ. ಉದಾಹರಣೆಗಾಗಿ ಈರಬಾರಿಲು ಎಂಬುದಕ್ಕೆ ‘ಬಾಗಿಲಿನ ಹೊರಗು’ (ಅಥವಾ ‘ಬಾಗಿಲಿನ ಹೊರಗೆ’) ಎಂಬ ಒಳನುಡಿಯನ್ನು ಕೊಟ್ಟರೆ ಅದು ಆ ಪದದ ಅಫ್ರಣವನ್ನು ಸರಿಯಾಗಿ ಸೂಚಿಸಲಾರದು. ಈರಬಾರಿಲು ಎಂಬುದು ಹೊರಗಿನ ಬಾಗಿಲನ್ನು ಸೂಚಿಸುವುದಾದ ಕಾರಣ, ಅದರಲ್ಲಿ ಎರಡನೆಯ ಪದ ಪ್ರಧಾನ ವಾಗಿದೆಯಲ್ಲದೆ ಮೊದಲನೆಯದಲ್ಲ.

ಇದೇ ರೀತಿಯಲ್ಲಿ ಶೇಷದು ಜೋಡುಪದಕ್ಕೆ ‘ತುಟಿಯ ಕೆಳಗು’ ಎಂಬ ಒಳನುಡಿಯನ್ನು ಕೊಟ್ಟರೆ ಅದು ಆ ಪದದ ಅಫ್ರಣವನ್ನು ಸರಿಯಾಗಿ ಸೂಚಿಸಲಾರದು. ನಿಜಕ್ಕೂ ಈ ಜೋಡುಪದ ‘ಕೆಳಗಿನ ತುಟಿಯನ್ನು ಸೂಚಿಸುವ ಕಾರಣ, ಕಮುಂಧಾರಯಕ್ಕೆ ಮಾತ್ರವೇ ಉದಾಹರಣೆಯಾಗಬಲ್ಲದು.

ಇದಲ್ಲದೆ, ಇದೇ ಅಂಶ ಸಮಾಸಕ್ಕೆ ಕನ್ನಡದ ವೈಯಾಕರಣಿಗಳು ಉದಾಹರಣೆಗಳನ್ನಾಗಿ ಕೊಡುವ ರೀಂಗಾಲು, ಈರಬವ್ಯ, ನಡುಷಣಲು ಮೊದಲಾದ ಬೇರೆ ಕೆಲವು ಜೋಡುಪದಗಳಲ್ಲಿ ಕಾಣಿಸುವ ಅಂಗಗಳಲ್ಲಿ ಯಾವುದೂ ಪ್ರಧಾನ ಪದವಾಗಿ ಇಲ್ಲದಿರುವುದನ್ನು ಗಮನಿಸಬಹುದು.

ಉದಾಹರಣೆಗಾಗಿ, ನಡುಷಣಲು ಎಂಬುದು ‘ಹಗಲಿನ ನಡು ಭಾಗ’ವನ್ನು ಸೂಚಿಸುವುದಾದ ಕಾರಣ ಅದರ ಅಂಗಗಳಾಗಿ ಬಂದಿರುವ ನಡು ಮತ್ತು ಇರಲು ಎಂಬ ಎರಡು ಪದಗಳಲ್ಲಿ ಯಾವುದೂ ಅದರ ಪ್ರಧಾನ ಪದವಾಗಿರದೆ, ಆ ಜೋಡುಪದದ ಹೊರಗಿರುವ ಭಾಗ ಎಂಬ ಪದ ಅದರ ಪ್ರಧಾನ ಪದವೆಂದು ಹೇಳಬೇಕಾಗುತ್ತದೆ.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಪರಿ

ಹಾಗಾಗಿ ಈ ಪದಗಳನ್ನು ಅಂಶಿ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡುವ ಬದಲು ಬಹುವೀಹಿ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡುವುದೇ ಯೋಗ್ಯವೆಂದು ತೋರುತ್ತದೆ.

‘ಅಂಶಿ’ ಪಾರಿಭಾಷಿಕ ಪದವೂ ಕನ್ನಡದ ಈ ಜೋಡುಪದಗಳನ್ನು ವರ್ಣಿಸಲು ಸಮರ್ಪಕವಾದುದಲ್ಲ. ಯಾಕೆಂದರೆ, ಅಂಶ ಮತ್ತು ಅಂಶಿಗಳ ನಡುವಿರುವ ಸಂಬಂಧವನ್ನು ಸೂಚಿಸಲಿರುವಂತಹ ಚೀಕ್ಕೆಮೃತ್ಯು, ದೊಡ್ಡಷ್ಟ ಮೌದಲಾದ ಜೋಡುಪದಗಳಲ್ಲಾ ಇಂತಹದೇ ರಚನೆ ಕಾಣಿಸುತ್ತದೆ (ಜಿ.ಖಿ.ಎ.ನೋಡಿ).

ಇ.೨.೩ ದ್ವಂದ್ವ

ದ್ವಂದ್ವ ಸಮಾಸಕ್ಕೆ ಕನ್ನಡದಲ್ಲಿ ಕೊಟ್ಟಿರುವ ಉದಾಹರಣೆಗಳೆಲ್ಲ ಪದಕಂತೆ ಗಳಲ್ಲಿದೆ ಜೋಡುಪದಗಳಲ್ಲ. ಸಂಸ್ಕೃತದಲ್ಲಿ ರಾಮಲಕ್ಷ್ಮಿಣಿ, ಮಾತಾ ಶಿತರಣ ಮೌದಲಾದವುಗಳನ್ನು ಜೋಡುಪದಗಳೆಂದು ಕರೆಯಲು ಅವುಗಳ ಅಂಗಗಳಾಗಿ ಬಂದಿರುವ ಪದಗಳಲ್ಲಿ ಕೊನೆಯದರೆಂದಿಗೆ ಮಾತ್ರ ವಿಭಕ್ತಿ ಪ್ರತ್ಯೇಯಗಳು ಬಂದಿವೆಯೆಂಬುದೇ ಮುಖ್ಯ ಕಾರಣ.

ಇಂತಹ ಜೋಡುಪದಗಳಲ್ಲಿ ಎರಡೇ ಅಂಗಗಳಿರಬೇಕೆಂದೇನಿಲ್ಲ. ಉದಾಹರಣೆಗಾಗಿ, ರೂಲೆನ್‌ಶೋಲಕಪರಿತಾಷಬಂಧನವ್ಯಾಸನಾನಿ ಎಂಬ ಜೋಡುಪದದಲ್ಲಿ ಒಟ್ಟು ಬಹುದು ಅಂಗಗಳಿವೆ.

ಆದರೆ ಕನ್ನಡದಲ್ಲಿ ಜೋಡುಪದಗಳನ್ನು ವಿಭಕ್ತಿ ಪ್ರತ್ಯೇಯದ ಬಳಕೆಯಾಗಿದೆಯೇ ಅಥವಾ ಇಲ್ಲವೇ ಎಂಬ ವಿಷಯದ ಆಧಾರದ ಮೇಲೆ ವರ್ಣಿಸಲು ಇಲ್ಲವೇ ವಿಭಜಿಸಲು ಸಾಧ್ಯವಿಲ್ಲವೆಂಬುದನ್ನು ನಾವು ಮೇಲೆ (ಖಿ.ಎ.)ರಲ್ಲಿ ನೋಡಿರುವೇವು. ಹಾಗಾಗಿ, ದ್ವಂದ್ವವೆಂಬ ಸಮಾಸ ಕನ್ನಡದಲ್ಲಿ ಇಲ್ಲವೆಂದು ಹೇಳುವುದೇ ಒಳ್ಳೆಯಾದು.

ಇ.೨.೪ ಬಹುವೀಹಿ

ಸಂಸ್ಕೃತದಲ್ಲಿ ಒಕ್ಕೆರ್ಕಣಣಿ ‘ಕೈಯಲ್ಲಿ ಚಕ್ರವನ್ನು ಹಿಡಿದವನು’, ಹಿಂತಾಂಬಿರ ‘ಹಳದಿ ಬಹ್ಯೇಯನ್ನುಟ್ಟವನು’, ದತ್ತಾಧನ ‘ಹಣವನ್ನು ಕೊಟ್ಟವನು’ ಮೌದಲಾದ ಜೋಡುಪದಗಳನ್ನು ಬಹುವೀಹಿ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡುವುದು ಕ್ರಮ. ಈ ಜೋಡುಪದಗಳ ಅಂಗಗಳಾಗಿ ಬಂದಿರುವ ಪದಗಳಲ್ಲಿ ಯಾವ ಪದವೂ ಅದರ ಪ್ರಧಾನ ಪದವಾಗಿಲ್ಲದಿರುವುದೇ ಅವನ್ನು ಬಹುವೀಹಿಯೆಂದು ಕರೆಯಲು ಕಾರಣ.

ಉದಾಹರಣೆಗಾಗಿ, ಒಕ್ಕೆರ್ಕಣಣಿ ಜೋಡುಪದದಲ್ಲಿ ಒಕ್ಕೆ ಮತ್ತು ಪಾಣಿ ‘ಕೈ’ ಎಂಬ ಎರಡು ಪದಗಳು ಒಟ್ಟು ಸೇರಿದ್ದು, ಆ ಪದಗಳಿಗಿಂತ ಭಿನ್ನವಾದ ಸ್ವಾ:

‘ಅವನು’ ಇಲ್ಲವೇ ವೈಶ್ಯಕ್ರಿಯೆ ಎಂಬ ಪದ ಅದರ ಪ್ರಥಾನ ಪದವಾಗಿದೆ. ಎಂದರೆ, ಚಕ್ರವರ್ತಣಿ ಎಂಬುದು ಚಕ್ರವನ್ನಾಗಲಿ, ಕೈಯನ್ನಾಗಲಿ ಹೆಸರಿಸದೆ, ಕೈಯಲ್ಲಿ ಚಕ್ರವನ್ನು ಹಿಡಿದಿರುವ ಒಬ್ಬ ವೈಶ್ಯಕ್ರಿಯನ್ನು (ಕೃಷ್ಣನನ್ನು) ಹೆಸರಿಸುತ್ತದೆ.

ಕನ್ನಡ ವ್ಯಾಕರಣಗಳಲ್ಲಿ ಬಹುವೀಚಿ ಸಮಾಸಕ್ಕೆ ಉದಾಹರಣೆಗಳಾಗಿ ಕೊಡುವ ಯಣೆಗಣ್ಣ, ಚಲವಾದಿ, ರ್ಯಾಂಡ್ಮೂರ್, ಯಣಾಣಂ ಹೊದಲಾದ ಜೋಡುಪದಗಳಲ್ಲಿ ಈ ರೀತಿ ಅವುಗಳ ಅಂಗಗಳಾಗಿರುವ ಪದಗಳಲ್ಲಿ ಯಾವುದೂ ಪ್ರಥಾನ ಪದವಲ್ಲ ಎಂದು ವಾದಿಸುವುದು ಕಷ್ಟಸಾಧ್ಯ.

ಉದಾಹರಣೆಗಾಗಿ, ಚಲವಾದಿ ಎಂಬುದರಲ್ಲಿ ವರದನೆಯ ಅಂಗವಾಗಿ ಬಂದಿರುವ ವಾದಿ ಪದವನ್ನು ಪ್ರಥಾನ ಪದವೆಂದು ಪರಿಗಣಿಸಲು ಸಾಧ್ಯವಿದೆ. ಕನ್ನಡದ ವೈಯಾಕರಣಿಗಳು ಬಹುವೀಚಿಗೆ ಉದಾಹರಣೆಯಾಗಿ ಕೊಡುವ ಇತರ ಹಲವಾರು ಜೋಡುಪದಗಳೂ ಸಂಸ್ಕೃತದ ಬಹುವೀಚಿ ಪದಗಳಿಗಿಂತ ಒಂದು ಮುಖ್ಯವಾದ ವಿಷಯದಲ್ಲಿ ಭಿನ್ನವಾಗಿವೆ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ.

ಸಂಸ್ಕೃತದಲ್ಲಿ ನಾಮಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯೇಯಗಳು ನಾಮಪದಗಳ ಲಿಂಗ, ವಚನ, ಮತ್ತು ವಿಭಕ್ತಿ ಈ ಮೂರನ್ನೂ ಸೂಚಿಸುತ್ತವೆ ಎಂಬುದನ್ನು ನಾವು ಮುಂದೆ ಏಳನೇ ಅಧ್ಯಾಯದಲ್ಲಿ ನೋಡಲಿರುವೇವು. ಆದರೆ ಕನ್ನಡದಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯೇಯಗಳು ವಿಭಕ್ತಿಯನ್ನು ಮಾತ್ರ ಸೂಚಿಸುತ್ತವೆ. ಲಿಂಗ ಮತ್ತು ವಚನಗಳನ್ನು ಸೂಚಿಸಲು ಕನ್ನಡದಲ್ಲಿ ಬೇರೆಯೇ ಪ್ರತ್ಯೇಯಗಳಿವೆ.

ಉದಾಹರಣೆಗಾಗಿ, ಸಂಸ್ಕೃತದ ದುರುಧ್ಯಃ ಎಂಬುದರಲ್ಲಿ ಬಂದಿರುವ ಧ್ಯಃ ವಿಭಕ್ತಿಪ್ರತ್ಯೇಯ ಪ್ರಲ್ಲಿಂಗ, ಬಹುವಚನ ಮತ್ತು ಚತುರ್ಥಿ ವಿಭಕ್ತಿ - ಈ ಮೂರನ್ನೂ ಒಟ್ಟಾಗಿ ಸೂಚಿಸುತ್ತದೆ. ಆದರೆ ಇದಕ್ಕೆ ಸಮನಾಗಿ ಕನ್ನಡದಲ್ಲಿ ಬರುವ ನುರುಳಿಗೆ ನಾಮಪದರೂಪದಲ್ಲಿ ಇಂತು ಪ್ರತ್ಯೇಯ ಬಹುವಚನವನ್ನು ಮಾತ್ರ ಸೂಚಿಸುತ್ತದೆ; ಚತುರ್ಥಿ ವಿಭಕ್ತಿಯನ್ನು ಸೂಚಿಸುವುದಕ್ಕಾಗಿ ಈ ಪದರೂಪದಲ್ಲಿ ಬಹುವಚನ ಪ್ರತ್ಯೇಯಕ್ಕಿಂತ ಭಿನ್ನವಾಗಿರುವ ಇಗೆ ಪ್ರತ್ಯೇಯ ಬಂದಿದೆ.

ಸಂಸ್ಕೃತದ ಹೀತಾಂಬರ ಜೋಡುಪದವನ್ನು (ಅಧ್ವಾ ಬೇರೆ ಯಾವುದೇ ನಾಮಪದವನ್ನು) ಸಂಸ್ಕೃತ ವಾಕ್ಯದಲ್ಲಿ ಪ್ರಯೋಗಿಸಬೇಕಾದಾಗ ಅದಕ್ಕೆ ಲಿಂಗ, ವಚನ ಮತ್ತು ವಿಭಕ್ತಿ ಈ ಮೂರನ್ನೂ ಸೂಚಿಸುವಂತಹ ವಿಭಕ್ತಿ ಪ್ರತ್ಯೇಯ ವೈಂದನ್ನು ಸೇರಿಸಲೇಬೇಕೆಂಬ ನಿಯಮವಿದೆ. ಆದರೆ ಕನ್ನಡದಲ್ಲಿ ಚಲವಾದಿ ಜೋಡುಪದವನ್ನು (ಇಲ್ಲವೇ ಇತರ ಯಾವುದೇ ನಾಮಪದವನ್ನು) ವಾಕ್ಯದಲ್ಲಿ ಹಾಗೆಯೇ ಅದಕ್ಕೆ ಯಾವ ಪ್ರತ್ಯೇಯವನ್ನೂ ಸೇರಿಸದೆ ಬಳಸಲು ಸಾಧ್ಯ. ಇದು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಇನ್ನೊಂದು ಮುಖ್ಯ ವ್ಯಾತ್ಯಾಸ.

- (ಒಳಕ) ಹಿತಾಂಬರಃ ಮತ್ತು ದತಃ
‘ಹಳದಿ ಬಟ್ಟೆಯುಟ್ಟವನು ಎಲ್ಲಿಗೆ ಹೋದ? ’
(ಒಳಬಿ) ಚಲವಾದಿ ಎಲ್ಲಿಗೆ ಹೋದ?

ಮೇಲೆ ಕೊಟ್ಟಿರುವ (ಒಳಕ) ಸಂಸ್ಕೃತ ವಾಕ್ಯದಲ್ಲಿ ಹಿತಾಂಬರ ಪದವನ್ನು ಅದಕ್ಕೆ ಪುಲ್ಲಿಂಗ-ಪಕವಚನ-ಪ್ರತ್ಯಯವಾದ ಅಸ್ತಿತ್ವ ಎಂಬು ದನ್ನ (ವಿಸಗರೂಪದಲ್ಲಿ) ಸೇರಿಸಿ ಬಳಸಲಾಗಿದೆ. ಆದರೆ (ಒಳಬಿ) ಕನ್ನಡ ವಾಕ್ಯದಲ್ಲಿ ಚಲವಾದಿ ಪದವನ್ನು ಅದಕ್ಕೆ ಯಾವ ಪ್ರತ್ಯಯವನ್ನೂ ಸೇರಿಸಿದೆ ಹಾಗೆಯೇ ಬಳಸಲಾಗಿದೆ.

ಸಂಸ್ಕೃತದ ಹಿತಾಂಬರ ಜೊಡುಪದದಲ್ಲಿ ಹಿತ ಮತ್ತು ಅಂಬರ ಎಂಬ ಎರಡು ಪದಗಳು ಮಾತ್ರ ಆ ಜೊಡುಪದದ ಅಂಗಗಳಾಗಿ ಬಂದಿವೆ. ಅವಗಳ ಅನಂತರ ಬರುವ ಅಸ್ತಿತ್ವ ಎಂಬುದು ಲಿಂಗ, ವಚನ ಮತ್ತು ವಿಭಕ್ತಿಗಳನ್ನು ಸೂಚಿಸುವ ಪ್ರತ್ಯಯ (ಇದು ಇಲ್ಲಿ ವಿಸಗರೂಪದಲ್ಲಿದೆ). ಈ ಪ್ರತ್ಯಯ ಹಿತಾಂಬರ ಪದದ ಅಂಗವಲ್ಲ; ಆ ಪದವನ್ನು ವಾಕ್ಯದಲ್ಲಿ ಪ್ರಯೋಗಿಸುವಾಗ ಅದರೊಂದಿಗೆ ಬಳಸಬೇಕಾಗಿರುವ ಪ್ರತ್ಯಯ ಮಾತ್ರ.

ಆದರೆ ಕನ್ನಡದ ಚಲವಾದಿ ಪದದಲ್ಲಿ ಚಲ ಮತ್ತು ವಾದ ಎಂಬೆರಡು ಪದಗಳು ಮಾತ್ರವಲ್ಲದೆ ಇ ಪ್ರತ್ಯಯವೂ ಆ ಪದದ ಅಂಗವಾಗಿ ಬಂದಿದೆ. ಹಿತಾಂಬರಃ ಎಂಬುದರಲ್ಲಿ ಬರುವ ಅಸ್ತಿತ್ವ ಪ್ರತ್ಯಯದ ಹಾಗೆ ಚಲವಾದಿ ಎಂಬುದರಲ್ಲಿ ಬರುವ ಇ ಪ್ರತ್ಯಯವನ್ನು ಕನ್ನಡದಲ್ಲಿ ಒಂದು ಪದರೂಪ ಪ್ರತ್ಯಯವೆಂದು ಪರಿಗಣಿಸಲು ಯಾವ ಆಧಾರವೂ ಇಲ್ಲ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವ ವಿಷಯವೇನೆಂದರೆ, ವಾದ ಪದದ ಅನಂತರ ಬರುವ ಇ ಪ್ರತ್ಯಯ ಕನ್ನಡದಲ್ಲಿ ಪದರಚನೆಗೆ ಸಂಬಂಧಿಸಿದು ದಲ್ಲಿದೆ ಪದರೂಪದ ರಚನೆಗೆ (ಇಲ್ಲವೇ ವಾಕ್ಯರಚನೆಗೆ) ಸಂಬಂಧಿಸಿದುದಲ್ಲ. ಹಾಗಾಗಿ, ಈ ಜೊಡುಪದವನ್ನು ಎರಡು ರೀತಿಯಲ್ಲಿ ವಣಿಕಸಲು ಸಾಧ್ಯವಿದೆ.

(ಗ) ಚಲ ಮತ್ತು ವಾದಿ ಎಂಬ ಎರಡು ಪದಗಳು ಅದರ ಅಂಗಗಳೆಂದು ಹೇಳಬಹುದು; ಇಲ್ಲವೇ

(ಅ) ಚಲ ಮತ್ತು ವಾದ ಎಂಬ ಎರಡು ಪದಗಳು ಮತ್ತು ಇ ಎಂಬ ಪ್ರತ್ಯಯ - ಈ ಮೂರು ಅದರ ಅಂಗಗಳೆಂದು ಹೇಳಬಹುದು.

ಮೊದಲನೆಯ ವಣಿಕಸೆಯ ಪ್ರಕಾರ, ವಾದಿ ಎಂಬುದು ಚಲವಾದಿ ಜೊಡುಪದದ ಪ್ರಥಾನ ಪದವೆನಿಸುತ್ತದೆ ಮತ್ತು ಈ ಕಾರಣಕ್ಕಾಗಿ ಅದು ಒಹುವ್ವೀಡಿಗೆ ಉದಾಹರಣೆಯಾಗಲಾರದು.

ಎರಡನೆಯ ವಿಧಾನದ ಪ್ರಕಾರ, ಪದ ಮತ್ತು ಪ್ರತ್ಯೇಯಗಳಿರುತ್ತಾ ಈ ಜೋಡುಪದದ ಒಳರಚನೆಯಲ್ಲಿ ಒಳಕೆಯಾಗಿವೆಯಾದ ಕಾರಣ, ಅದನ್ನು ಜೋಡುಪದಗಳಿಗಂತೆ ಭಿನ್ನವಾಗಿರುವ ಬೇರೆಯೇ ಒಂದು ವರ್ಗದಲ್ಲಿ ಸೇರಿಸುವ ಅವಶ್ಯಕತೆಯಿದೆ.

ಎಂದರೆ, ಕರ್ಮಧಾರಯ ಸಮಾಸದಿಂದ ಸಿದ್ಧವಾದ ಚಲವಾದ ಜೋಡುಪದಕ್ಕೆ ಇ ಪ್ರತ್ಯೇಯವನ್ನು ಸೇರಿಸುವುದರ ಮೂಲಕ ಚಲವಾದಿ ಪದವನ್ನು ತಯಾರಿಸಲಾಗಿದೆಯಂದು ಹೇಳಬೇಕಾಗುತ್ತದೆ.

ಇ.೨.೨ ಶ್ರೀಯಾಸಮಾಸ

ಕನ್ನಡದಲ್ಲಿ ಸಂಸ್ಕೃತದಲ್ಲಿಲ್ಲದ ಶ್ರೀಯಾಸಮಾಸವೆಂಬ ಹೊಸದೊಂದು ರೀತಿಯ ಸಮಾಸವಿದೆಯೆಂದು ಕನ್ನಡ ವ್ಯೇಯಾಕರಣಿಗಳು ಹೇಳಿರುವುದು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಿಭಕ್ತಿಗಳ ಒಳಕೆಯಲ್ಲಿರುವ ವ್ಯತ್ಯಾಸವನ್ನು ಸರಿಯಾಗಿ ತಿಳಿದುಕೊಳ್ಳಲುದರಿಂದಾಗಿ ಎಂಬುದನ್ನು ನಾವು ಹೇಳೆ (ಜಿ.ಇ.ಜರಲ್ಲಿ) ನೋಡಿರುವೆವು.

ಮರವೇರು, ಶೈಮುರಿ, ಮರೋಂಗಾನು, ಬಿಲ್ಲೋತ್ತು, ನಿದ್ದೋಮಾಡುವೊದಲಾ ದವುಗಳನ್ನು ಇವರು ಶ್ರೀಯಾಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಟ್ಟಿದ್ದಾರೆ. ಇಂತಹ ಒಳಕೆಗಳಲ್ಲಿ ನಾಮಪದದ ವಿಭಕ್ತಿ ಪ್ರತ್ಯೇಯ (ದ್ವಿತೀಯಾ ವಿಭಕ್ತಿ ಪ್ರತ್ಯೇಯ) ಲೋಪಗೊಂಡಿರುವುದು ನಿಜವಾದರೂ ಅದು ಕನ್ನಡದ ಒಂದು ವಾಕ್ಯರಚನೆಯ ನಿಯಮದ ಮೂಲಕ ಲೋಪಗೊಂಡಿದೆಯಲ್ಲದೆ ಪದರಚನೆಯ ನಿಯಮದ ಮೂಲಕವಲ್ಲ.

ಇದಕ್ಕೆ ಬದಲು ವೊದಲನೆಯ ಅಂಗವಾಗಿ ಒಂದು ಶ್ರೀಯಾಪದ ಒಂದಿರುವ ಒಂಚು ಮುದ್ದು, ಸುಳಿಗಳಿ, ಬಿಳಿಸುಗಲನ್ನು ವೊದಲಾದ ಕನ್ನಡಕ್ಕೆ ವಿಶಿಷ್ಟವಾಗಿರುವ ಜೋಡುಪದಗಳನ್ನೇ ಶ್ರೀಯಾಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡುವುದು ಒಳ್ಳೆಯಾದು (ಇ.೩.೨ ನೋಡಿ).

ಇ.೨.೩ ಗಮಕ ಸಮಾಸ

ಕನ್ನಡದ ಇನ್ನೊಂದು ವಿಶಿಷ್ಟ ಸಮಾಸವೆಂದು ಪರಿಗಣಿಸಲ್ಪಟ್ಟಿರುವ ಗಮಕ ಸಮಾಸವೂ ಇದೇ ರೀತಿಯದು. ಕನ್ನಡ ವ್ಯಾಕರಣಗಳಲ್ಲಿ ಇದಕ್ಕೆ ಉದಾಹರಣೆಗಳನ್ನಾಗಿ (೧) ವೊದಲನೆಯ ಅಂಗದಲ್ಲಿ ಷಟ್ಟೀ ವಿಭಕ್ತಿಯನ್ನು ಹಾಗೆಯೇ ಉಳಿಸಿಕೊಂಡಿರುವ ಬಿಸಿಯ ಡಾಲು, ತೆರಿಯ ಮಂಗ ವೊದಲಾದವುಗಳನ್ನು, (೨) ಕೃತ್ಯಾ ಪ್ರತ್ಯೇಯವನ್ನು ಹಾಗೆಯೇ ಉಳಿಸಿಕೊಂಡಿರುವ ತೂಗುವ ತೋಟ್ಟಿಲು, ಕಂಡ ವಿಚಾರ ವೊದಲಾದವುಗಳನ್ನು ಮತ್ತು (೩) ವೊದಲನೆಯ ಅಂಗದಲ್ಲಿ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ವಿಭಕ್ತಿ ಪ್ರತ್ಯೇಯವಿಲ್ಲದೆ ಬರುವ ಈ ಮರ, ಈ ಯಾಡುಗ ಮೊದಲಾದವುಗಳನ್ನು
ಕೊಡುವುದು ರೂಢಿ.

ಆದರೆ ನಿಜಕ್ಕೂ ಇವು ಕನ್ನಡದಲ್ಲಿ ಪದಕಂತೆಗಳಲ್ಲದೆ ಜೋಡುಪದಗಳಲ್ಲ.
ಮೇಲೆ (ಇ.ಎ.ಎ-ಇ)ರಲ್ಲಿ ವಿವರಿಸಿರುವ ಹಾಗೆ, ಕೃಂತಗಳು ಮತ್ತು ಅ, ಈ
ಮೊದಲಾದ ಜಾಗವನ್ನು ಸೂಚಿಸುವ ಪದಗಳು ಪದಕಂತೆಗಳಲ್ಲಿ ವಿಭಕ್ತಿ
ಪ್ರತ್ಯೇಯವಿಲ್ಲದೆ ಬರುತ್ತವೆಯೆಂಬುದು ಕನ್ನಡ ಭಾಷೆಯ ವಾಕ್ಯರಚನೆಯು
ನಿಯಮವಲ್ಲದೆ ಪದರಚನೆಯ ನಿಯಮವಲ್ಲ. ಹಾಗಾಗಿ ಇಂತಹ ರಚನೆಗಳನ್ನು
ಪದಕಂತೆಗಳೆಂದು ಹೇಳಬೇಕಲ್ಲದೆ ಜೋಡುಪದಗಳೆಂದು ಹೆಸರಿಸುವುದಕ್ಕೆ
ಕನ್ನಡದಲ್ಲಿ ಯಾವ ಆಧಾರವೂ ಇಲ್ಲ (ಸೇಡಿಯಾಪು ಕೃಷ್ಣಭಟ್ಟ ಇಂಡಿಯನ್‌

ಜಿ.ಅ ಸಂಸ್ಕೃತದಿಂದ ಎರವಲಾಗಿ ಬಂದ ಜೋಡುಪದಗಳು

ಕನ್ನಡಕ್ಕೆ ಸಂಸ್ಕೃತದಿಂದ ಹಲವಾರು ಪದಗಳು ಎರವಲಾಗಿ ಬಂದಿದ್ದು
ಇವುಗಳಲ್ಲಿ ಜೋಡುಪದಗಳೂ ಹಲವಿವೆ. ಈ ಜೋಡುಪದಗಳು ಎಂತಹವು,
ಅವನ್ನು ವರ್ಣಿಸುವುದಕ್ಕಾಗಿ ಸಂಸ್ಕೃತ ವ್ಯಾಕರಣಗಳಲ್ಲಿ ಒಳಕೆಯಲ್ಲಿರುವ
ವಿಧಾನವನ್ನೇ ಕನ್ನಡ ವ್ಯಾಕರಣದಲ್ಲಾ ಒಳಸಲು ಸಾಧ್ಯವೇ? ಎಂದರೆ,
ಸಂಸ್ಕೃತದಿಂದ ಎರವಲಾಗಿ ಬಂದಿರುವ ಈ ಜೋಡುಪದಗಳಲ್ಲಿ ಸಂಸ್ಕೃತದ
ನಾಲ್ಕು (ಇಲ್ಲವೇ ಆರು) ಸಮಾಸಗಳನ್ನು ಕಾಣಲು ಸಾಧ್ಯವೇ ಎಂಬುದನ್ನು ಇಲ್ಲ
ಪರಿಶೀಲಿಸುವ ಅವಶ್ಯಕತೆಯಿದೆ.

ಜಿ.ಅ.ಒ ಜೋಡುಪದಗಳ ಒಳನುಡಿಗಳು

ಈ ಪದಗಳು ಸಂಸ್ಕೃತದಿಂದ ಎರವಲಾಗಿ ಬಂದಿವೆಯಾದರೂ ಕನ್ನಡದಲ್ಲಿ
ಅವಕ್ಕೆ ಕನ್ನಡದ್ದೇ ಆದ, ಎಂದರೆ ಕನ್ನಡದ ವ್ಯಾಕರಣ ನಿಯಮಗಳಿಗೆ
ಹೊಂದಿಕೊಳ್ಳುವಂತಹ ಒಳಕೆಗಳಿವೆ. ಹಾಗಾಗಿ, ಅವುಗಳ ಒಳರಚನೆಯನ್ನು
ಕನ್ನಡದವೇ ಆದ ನಿಯಮಗಳ ಮೂಲಕ ವರ್ಣಿಸುವ ಅವಶ್ಯಕತೆಯಿದೆ.

ಉದಾಹರಣೆಗಾಗಿ, ಈ ಜೋಡುಪದಗಳಿಗೆ ಒಳನುಡಿ(ವಿಗ್ರಹವಾಕ್)ವನ್ನು
ಹೇಳುವಾಗ ಅದನ್ನು ಕನ್ನಡದಲ್ಲಿ ಹೇಳಬೇಕಲ್ಲದೆ ಸಂಸ್ಕೃತದಲ್ಲಿ ಹೇಳಿದರೆ
ಅದು ಕನ್ನಡದಲ್ಲಿ ಆ ಪದಗಳ ಒಳರಚನೆಯೆಂತಹದು ಎಂಬುದನ್ನು ತಿಳಿಸ
ಲಾರದು. ಕನ್ನಡ ವೈಯಾಕರಣಿಗಳಲ್ಲಿ ಹೆಚ್ಚಿನವರೂ ಸಂಸ್ಕೃತದಿಂದ ಎರವಲಾಗಿ
ಬಂದಿರುವ ಜೋಡುಪದಗಳಿಗೆ ಸಂಸ್ಕೃತ ವೈಯಾಕರಣಿಗಳು ಕೊಡುವ ಒಳ
ನುಡಿಗಳನ್ನು ಹಾಗೆಯೇ ಕನ್ನಡದಲ್ಲಾ ಕೊಟ್ಟಿದ್ದಾರೆ. ಇದು ಸರಿಯಲ್ಲ.

ಸಂಸ್ಕೃತದಿಂದ ಎರವಲಾಗಿ ಬಂದಿರುವ ಎಲ್ಲಾ ಜೋಡುಪದಗಳಿಗೂ
ಕನ್ನಡದಲ್ಲಿ ಒಳರಚನೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗದೆಂಬುದನ್ನು ಇಲ್ಲ

ಗಮನಿಸುವುದು ಅವಶ್ಯ. ಆದರೆ ಇದು ಕನ್ನಡದವೇ ಆದ ಪದಗಳಿಗೂ ಅನ್ವಯಿಸುವಂತಹ ಸಂಗತಿ.

ಉದಾಹರಣೆಗಾಗಿ, ಕನ್ನಡದ ಎಣ್ಣ ಪದ ಎಣ್ಣ ಮತ್ತು ನೊಯ್ಯ ಎಂಬ ಎರಡು ಪದಗಳು ಒಟ್ಟಿಗೆ ಸೇರಿದುದರಿಂದಾಗಿ ಸಿದ್ಧವಾದ ಜೋಡುಪದವೆಂದು ಹೇಳುವುದಕ್ಕೆ ಚಾರಿತ್ರಿಕ ಆಧಾರವಿದೆ. ಆದರೆ ಹೊಸಗನ್ನಡದಲ್ಲಿ ಈ ಪದವನ್ನು ಈ ರೀತಿ ಒಳರಚನೆಯಿರುವ ಪದವೆಂದು ಪರಿಗಣಿಸಲು ಅಷ್ಟೋಂದು ಸಮರ್ಪಕವಾದ ಆಧಾರವಿಲ್ಲ. ಹಾಗಾಗಿ, ಹೊಸಗನ್ನಡದ ಮಟ್ಟಿಗೆ ಎಣ್ಣ ಎಂಬ ಪದವನ್ನು ಒಳರಚನೆಯಿಲ್ಲದ ಪದವೆಂದು ಪರಿಗಣಿಸುವುದೇ ಹೇಳಲು.

ಇದೇ ರೀತಿಯಲ್ಲಿ ಸಂಸ್ಕೃತದಿಂದ ಎರಡಲಾಗಿ ಬಂದ ಪದಗಳಲ್ಲಿ ಕೆಲವನ್ನು ಜೋಡುಪದಗಳೆಂದು ಪರಿಗಣಿಸುವ ಬದಲು ಕನ್ನಡದ ಮಟ್ಟಿಗೆ ಒಳರಚನೆಯಿಲ್ಲದ ಪದಗಳೆಂದು ಪರಿಗಣಿಸುವ ಅವಶ್ಯಕತೆ ಕಂಡುಬಂದಿತು. ಇದಕ್ಕೆ ಕಾರಣವೇನೆಂದರೆ, ಸಂಸ್ಕೃತದಲ್ಲಿ ಅವಕ್ಕೆ ಒಳರಚನೆಯನ್ನು ಸಾಧಿಸಲು ಆಧಾರವಿದ್ದರೂ ಆ ಪದದೊಂದಿಗೆ ಅಂತಹ ಆಧಾರ ಕನ್ನಡಕ್ಕೆ ಎರಡಲಾಗಿ ಬಾರದಿರಲು ಸಾಧ್ಯವಿದೆ. ಇದು ನಾವು ವರ್ಣಿಸುತ್ತಿರುವ ಕನ್ನಡದ ಬೇರೆ ಬೇರೆ ಪ್ರಭೇದಗಳಲ್ಲಿ ಬೇರೆ ಬೇರೆಯಾಗಿರಲೂ ಸಾಧ್ಯವಿದೆ.

ಇ.ಅ.ಅ ವಿಭಜನೆ

ಸಂಸ್ಕೃತದಿಂದ ಎರಡಲಾಗಿ ಬಂದು ಹೊಸಗನ್ನಡದಲ್ಲಿ ಒಳಕೆಗೆ ಬಂದಿರುವ ಜೋಡುಪದಗಳಿಗೆ ಕನ್ನಡದವೇ ಆದ ಒಳನುಡಿಗಳನ್ನು ಕೊಟ್ಟು ಪರಿಶೀಲಿಸಿದಲ್ಲಿ, ಅವನ್ನು ಎರಡು ಮುಖ್ಯ ವರ್ಗಗಳಲ್ಲಿ ವಿಂಗಡಿಸಲು ಸಾಧ್ಯ ಎಂಬ ವಿಷಯ ಸ್ವಾಷಾಂತ್ರ್ಯದಲ್ಲಿ ವ್ಯಾಪಕವಾಗಿದೆ. ಹೊದಲನೆಯ ಅಂಗವಾಗಿ (ಇ) ನಾಮಪದವಿರುವವವು ಮತ್ತು (ಇ) ಗುಣಪದವಿರುವವಗಳು ಎಂಬವುಗಳೇ ಈ ಎರಡು ವರ್ಗಗಳು.

ಇವು ಹೀಗೆ ಕನ್ನಡದವೇ ಆದ ಜೋಡುಪದಗಳನ್ನು ವಿಭಜಿಸುವಲ್ಲಿ ಒಳಿಸಿದ ವರ್ಗಗಳೇ ಎಂಬುದನ್ನು ಗಮನಿಸಬಹುದು. ಹೊದಲನೆಯ ಅಂಗವಾಗಿ ಕ್ರಿಯಾಪದವಿರುವವವು ಎಂಬ ಮೂರನೇ ವರ್ಗ ಮಾತ್ರ ಈ ಎರಡಲಾಗಿ ಬಂದಿರುವ ಜೋಡುಪದಗಳಲ್ಲಿ ಕಾಣಿಸುವುದಿಲ್ಲ.

ನಾಮಪದವಿರುವ ಜೋಡುಪದಗಳ ಎರಡು ಅಂಗಗಳನ್ನು ಕನ್ನಡದವೇ ಆದ ಜೋಡುಪದಗಳ ಹಾಗೆ ಷಟ್ಕೀಯ ಮೂಲಕ ಸಂಬಂಧಿಸಲು ಸಾಧ್ಯ ಎಂಬುದನ್ನು ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು.

ಒಳನುಡಿ

ಮಾನದ ರಾನಿ
ಯುನದ ಶದಿ

ಜೋಡುಪದ

ಮಾನರಾನಿ
ಯುನಾದಿ

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರಣ

ಲಗ್ಗುದ ಪತ್ರಿಕೆ	ಲಗ್ಗುಪತ್ರಿಕೆ
ಜಗತ್ತಿನ ನುರು	ಜಗದ್ದುರು
ಭೂಮಿಯ ಕಂಡ	ಭೂಕಂಡ

ಸಂಸ್ಕೃತದಿಂದ ಎರವಲಾಗಿ ಬಂದ ಜೋಡುಪದಗಳಲ್ಲಿ ಎಲ್ಲವನ್ನೂ ಈ ರೀತಿ ಷಟ್ಟೀ ವಿಭಕ್ತಿಯ ಮೂಲಕ ಸಾಧ್ಯವಾಗದು. ಕೆಲವು ಜೋಡು ಪದಗಳ ಅಂಗಗಳಾಗಿ ಬಂದಿರುವ ಪದಗಳಲ್ಲಿ ಮೊದಲನೆಯದು ಕನ್ನಡದಲ್ಲಿ ನಾಮಪದವಾಗಿ ಬಳಕೆಯಲ್ಲಿಲ್ಲದಿರುವುದೇ ಇದಕ್ಕೆ ಕಾರಣ.

ಉದಾಹರಣೆಗಾಗಿ, ಕೃಷ್ಣಸರ್ಪಣ, ರಾಢನಿದ್ರೆ, ಮೂಲನಿವಾಸಿ, ಶುಭಶಾಯ್ಯ, ಮಾಣಾನಗರ, ದೃಢಮನಸ್ಸು, ಪ್ರಾಣವಿರಾಮ, ದೀಪಣಣಯುಷ್ಯ ಮೊದಲಾದವುಗಳ ಅಂಗಗಳನ್ನು ಮೇಲೆ ಕೊಟ್ಟಿರುವ ಜೋಡುಪದಗಳಲ್ಲಿ ಕಾಣಿಸುವ ಹಾಗೆ ಷಟ್ಟೀ ವಿಭಕ್ತಿಯ ಮೂಲಕ ಸಂಬಂಧಿಸಲು ಸಾಧ್ಯವಾಗದು.

ಇಂತಹ ಜೋಡುಪದಗಳಲ್ಲಿ ಕೆಲವಕ್ಕೆ ಒಳನುಡಿಯನ್ನು ಕೊಡುವಾಗ ಅವುಗಳ ಮೊದಲನೆಯ ಅಂಗವಾಗಿ ಬಂದಿರುವ ಪದವನ್ನು ಅಗು ಕ್ರಿಯಾಪದದ ವಿಶೇಷಣವನ್ನಾಗಿ ಮಾಡಿ ಹೇಳಲು ಸಾಧ್ಯವಿದೆ.

ಒಳನುಡಿ

ರಾಢವಾದ ನಿದ್ರೆ	ರಾಢನಿದ್ರೆ
ದೃಢವಾದ ಮನಸ್ಸು	ದೃಢಮನಸ್ಸು
ದೀಪಣವಾದ ಶಯುಷ್ಯ	ದೀಪಣಯುಷ್ಯ

ಜೋಡುಪದ

ಆದರೆ ಬೇರೆ ಕೆಲವಕ್ಕೆ (ಕೃಷ್ಣಸರ್ಪಣ, ಪರಲೋಹಕ, ಮೂಲನಿವಾಸಿ ಮೊದಲಾದವುಗಳಿಗೆ) ಈ ರೀತಿ ಅಗು ಕ್ರಿಯಾಪದವನ್ನು ಒಳಸಿ ಒಳನುಡಿಯನ್ನು ಹೇಳಲು ಸಾಧ್ಯವಾಗದು. ಇದಕ್ಕೆ ಕಾರಣವೇನೆಂದರೆ, ಈ ಗುಣಪದವಿರುವ ಜೋಡುಪದಗಳಿಗೆ ಕ್ರಿಯಾವಿಶೇಷಣ ಮತ್ತು ನಾಮವಿಶೇಷಣ ಎಂಬುದಾಗಿ ಎರಡು ಮೂಲಗಳಿವೆ.

ಕ್ರಿಯಾವಿಶೇಷಣ ಮೂಲವಾಗಿರುವ ಜೋಡುಪದಗಳಿಗೆ ಒಳನುಡಿಯನ್ನು ಹೇಳಬೇಕಿದ್ದಲ್ಲಿ ಅವುಗಳ ಮೊದಲನೆಯ ಅಂಗವನ್ನು ಅಗು ಕ್ರಿಯಾಪದದ ವಿಶೇಷಣವನ್ನಾಗಿ ಮಾಡಿ ಹೇಳಲು ಸಾಧ್ಯವಾಗುತ್ತದೆ, ಆದರೆ ನಾಮವಿಶೇಷಣ ಮೂಲವಾಗಿರುವ ಜೋಡುಪದಗಳಿಗೆ ಅಂತಹ ಒಳನುಡಿಯನ್ನು ಹೇಳಲು ಸಾಧ್ಯವಾಗುವುದಿಲ್ಲ.

ಇ.೬ ತಿರುಳು

ಕನ್ನಡದ ಜೋಡುಪದಗಳಿಗೆ ಕನ್ನಡದವೇ ಆದ ಒಳರಚನೆಗಳಿವೆಯಾದ ಕಾರಣ, ಸಂಸ್ಕೃತದ ಸಮಾಸ ವಿಧಾನಗಳನ್ನು ಕನ್ನಡ ವ್ಯಾಕರಣದಲ್ಲಿ ಹಾಗೆಯೇ ಅಳವಡಿಸಿಕೊಳ್ಳಲು ಸಾಧ್ಯವಾಗದು. ಸಂಸ್ಕೃತದಿಂದ ಎರವಲಾಗಿ ಬಂದಿರುವ ಜೋಡುಪದಗಳಿಗೂ ಕನ್ನಡದಲ್ಲಿ ಇಂತಹ ಕನ್ನಡದವೇ ಆದ ಒಳರಚನೆಗಳು ಇವೆಯಲ್ಲದೆ ಸಂಸ್ಕೃತದಲ್ಲಿರುವಂತಹ ಒಳರಚನೆಗಳಿಲ್ಲ.

ಸಂಸ್ಕೃತ ವ್ಯಾಕರಣದಲ್ಲಿ ಜೋಡುಪದಗಳನ್ನು ಸಾಮಾನ್ಯವಾಗಿ ಅವುಗಳ ಅಂಗಗಳಾಗಿ ಬರುವ ಪದಗಳಲ್ಲಿ ಯಾವುದು ಪ್ರಧಾನ ಎಂಬ ವಿಷಯದ ಆಧಾರದ ಮೇಲೆ ವಿಂಗಡಿಸುವುದು ಕ್ರಮ. ಎರಡನೆಯ ಅಂಗ ಪ್ರಧಾನವಾದರೆ ತತ್ಪರುಷ, ಮೊದಲನೆಯದು ಪ್ರಧಾನವಾದರೆ ಅವ್ಯಯಿಭಾವ, ಎರಡೂ ಪ್ರಧಾನವಾದರೆ ದ್ವಾಂದ್ವ, ಮತ್ತು ಒಂದೂ ಪ್ರಧಾನವಲ್ಲವಾದರೆ (ಎಂದರೆ ಹೊರಗಿನ ಪದವೊಂದು ಪ್ರಧಾನವಾಗಿದೆಯಾದರೆ) ಬಹುವೀಕ್ಷಿ ಎಂಬುದಾಗಿ ಅದರ ಜೋಡುಪದಗಳನ್ನು ವಿಭజಿಸಲಾಗುತ್ತದೆ.

ಆದರೆ ಕನ್ನಡದಲ್ಲಿ ಬರುವ ಜೋಡುಪದಗಳಲ್ಲಿ ಹೆಚ್ಚಿನವುಗಳಲ್ಲಾಗಿ ಎರಡನೆಯ ಪದ ಪ್ರಧಾನವಾಗಿರುತ್ತದೆ. ಹಾಗಾಗಿ ಅವುಗಳ ವಿಭಜನೆಯನ್ನು ಸಂಸ್ಕೃತದ ಹಾಗೆ ಅಂಗವಾಗಿ ಬಂದಿರುವ ಪದಗಳ ಪ್ರಾಧಾನ್ಯತೆಯ ಆಧಾರದ ಮೇಲೆ ಸಾಧಿಸುವುದರಿಂದ ತೃಪ್ತಿಕರವಾದ ವಿಭಜನೆ ಸಿಗಲಾರದು.

ಈ ಜೋಡುಪದಗಳಲ್ಲಿ ಎರಡನೆಯ ಅಂಗ ಹೆಚ್ಚಿನವುಗಳಲ್ಲಾಗಿ ನಾಮಪದ ವಾಗಿದ್ದು, ಮೊದಲನೆಯದು ನಾಮಪದ, ಗುಣಪದ ಇಲ್ಲವೇ ಕ್ರಿಯಾಪದವಾಗಿರಲು ಸಾಧ್ಯವಿದೆ. ಹಾಗಾಗಿ ಕನ್ನಡದ ಜೋಡುಪದಗಳನ್ನು ಅವುಗಳ ಮೊದಲನೆಯ ಅಂಗದ ಪದವರ್ಗವನ್ನಾಧರಿಸಿ ಮೂರು ಮುಖ್ಯ ವಿಭಾಗಗಳಲ್ಲಿ (ನಾಮಪದ ವಿರುವಪ್ಪ, ಗುಣಪದವಿರುವಪ್ಪ ಮತ್ತು ಕ್ರಿಯಾಪದವಿರುವಪ್ಪ ಎಂಬುದಾಗಿ) ವಿಂಗಡಿಸುವುದು ಕನ್ನಡ ವ್ಯಾಕರಣದ ಮಟ್ಟಿಗೆ ಅತ್ಯಂತ ಸಮರ್ಪಕವಾದ ವಿಧಾನ ವೆಂದು ಹೇಳಬಹುದು. ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದ ಜೋಡುಪದಗಳಿಗೂ ಈ ವಿಭಜನೆ ಅನ್ವಯಿಸುತ್ತದೆ.

೬. ಲಿಂಗ ಮತ್ತು ವಚನಗಳು

క.గ మున్సిపాలిటీ

ಕನ್ನಡ ವಾಕ್ಯಗಳ ಒಳರಚನೆಯಲ್ಲಿ ‘ಲಿಂಗ’ ಮತ್ತು ‘ವಚನ’ ಎಂಬ ಈ ಎರಡು ವಾಕ್ಯರಣಿತಪ್ತಿಗಳಿಗೆ ಮುಖ್ಯವಾದ ಸ್ಥಾನವಿದೆ. ವಾಕ್ಯದಲ್ಲಿ ಒಳಕೆಯಾಗುವ ನಾಮ ಪದಗಳನ್ನು ಮೂರು ಉಪವರ್ಗಗಳಲ್ಲಿ ವಿಂಗಡಿಸುವ ಕೆಲಸವನ್ನು ಅಪ್ಯಗಳ ‘ಲಿಂಗ’ ನಡೆಸುತ್ತದೆ ಮತ್ತು ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಎಣಿಕೆಯೆಂತಹದು ಎಂಬುದನ್ನು ಅಪ್ಯಗಳ ‘ವಚನ’ ತಿಳಿಸುತ್ತದೆ.

ಕನ್ನಡದಲ್ಲಿ ಪುಲ್ಲಿಂಗ್, ಶ್ರೀಲಿಂಗ್ ಮತ್ತು ನಪುಂಸಕಲಿಂಗ್ ಎಂಬುದಾಗಿ ಮೂರು ಲಿಂಗಗಳಿವೆ. ಇವು ಗಂಡು, ಹೆಣ್ಣು ಮತ್ತು ಇತರ ಎಂಬುದಾಗಿ ನಾಮ ಪದಗಳು ಗುರುತಿಸುವ ವರ್ಶಿಕೆ, ವಸ್ತು ಮೊದಲಾದವುಗಳ ಸ್ವರೂಪವನ್ನನುಸರಿಸಿ ನಾಮಪದಗಳನ್ನು ವಿಂಗಡಿಸುತ್ತವೆ.

ಇದಲ್ಲದೆ, ಏಕವಚನ ಮತ್ತು ಬಹುವಚನ ಎಂಬುದಾಗಿ ಕನ್ನಡದಲ್ಲಿ ಎರಡು ವಚನಗಳಿವೆ. ಇವು ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವು ಗಳು ಒಂದೇ ಅಥವಾ ಒಂದಕ್ಕಿಂತ ಜಾಸ್ತಿಯೇ ಎಂಬುದಾಗಿ ಅವರುಗಳ ಎಣಿಕೆಯನ್ನು ಸೂಚಿಸುತ್ತವೆ. ನಾಮಪದವನ್ನು ಅದರ ಪ್ರಕೃತಿ ರೂಪದಲ್ಲಿ, ಎಂದರೆ ಅದಕ್ಕೆ ಯಾವ ಪ್ರತ್ಯೇಕಿಯವನ್ನೂ ಸೇರಿಸದೆ ಬಳಸಿದರೆ ಏಕವಚನ ಮತ್ತು ರು ಇಲ್ಲವೇ ಈಶ್ವರ ಪ್ರತ್ಯೇಕಿಯದೊಂದಿಗೆ ಬಳಸಿದರೆ ಬಹುವಚನ.

ଲିଙ୍ଗ ମୁତ୍ତୁ ବଚନଗଳେିବ କୁ ଏରଦୁ ଵ୍ୟାକରଣତତ୍ତ୍ଵଗଳା ନାମପଦ
ଗଳ ବଳକେଗେ ସଂବିଧିଷିଦ୍ଧବୁଗକୁ ଏଂବୁଦ୍ଧିଲ୍ଲ ଗମନିଶୁବ୍ରଦୁ ଅପର୍ଯ୍ୟା
ଶ୍ରୀଯାପଦଗଳ ବଳକେଯଲ୍ଲ ଜିବନ୍ତୁ କାଣଲୁ ସାଧ୍ୟାବିଦେଯାଦରହା ଆଲି
ଅପୁଗଳ ସ୍ଵରୂପ ଶ୍ରୀଯାପଦଗଳେିଠିବିଗେ ବରୁବ ନାମପଦଗଳ ସ୍ଵରୂପ
ବନ୍ଦୁଵଲିବିଷିଦେଯଲ୍ଲ ଦେ ଶ୍ରୀଯାପଦଗଳ ସ୍ଵରୂପବନ୍ଦୁଵଲିବିଲି.

ಉದಾಹರಣೆಗಿ, ಬರುತ್ತಾರೋ ಎಂದಾಗ ‘ಹಲವು ಮಂದಿ ವೃಕ್ಷಗಳು ಬರುತ್ತಾರೋ’ ಎಂಬ ಅರ್ಥ ಬರುವುದಲ್ಲದೆ ‘ಬರುವ ಕ್ರಿಯೆಯನ್ನು ಒಬ್ಬ ವೃಕ್ಷ ಹಲವು ಬಾರಿ ಮಾಡುತ್ತಾನೆ (ಎಂದರೆ ಹಲವು ಬಾರಿ ಒಂದು ಹೊಗಿ ಮಾಡುತ್ತಾನೆ)’ ಎಂಬ ಅರ್ಥ ಬರಲಾರದು. ಹಾಗಾಗಿ, ಬರುತ್ತಾರೋ ಕ್ರಿಯಾಪದದಲ್ಲಿ ಒಂದಿರುವ ಬಹುವಚನ ಆ ಕ್ರಿಯಾಪದಕ್ಕೆ ಸಂಬಂಧಿಸಿದುದಲ್ಲ.

ಕ್ರಿಯಾಪದಗಳಲ್ಲಿ ಕಾಣಿಸುವ ಲಿಂಗ ವ್ಯಾತ್ಯಾಸವೂ ಇದೇ ರೀತಿಯಲ್ಲಿ ನಾಮ ಪದಕ್ಕೆ ಸಂಬಂಧಿಸಿದುದಲ್ಲದೆ ನೇರವಾಗಿ ಕ್ರಿಯಾಪದಕ್ಕೆ ಸಂಬಂಧಿಸಿದುದಲ್ಲ.

- (೧) ನಿನ್ನ ಜಾನಕಿ ಶ್ರುತ್ಯಾರಿನೆ ಹೋಗಿದ್ದಳು
- (೨) ರಾಜು ಸಂತೋಷಲ್ಲಿ ಯಾರನ್ನು ಕಂಡಿದ್ದ?
- (೩) ನಾಯಿ ಏನು ಮಾಡುತ್ತದೆ?

(೧-೩)ನೇ ವಾಕ್ಯಗಳಲ್ಲಿ ಕ್ರಿಯಾಪದಗಳು ಮೂರು ಬೇರೆ ಬೇರೆ ಲಿಂಗಗಳಲ್ಲಿ ಬಂದಿವೆಯಂಬುದನ್ನು ಗಮನಿಸಬಹುದು. (೧)ನೇ ವಾಕ್ಯದ ಹೋಗಿದ್ದಳು ಕ್ರಿಯಾಪದ ಸ್ತ್ರೀಲಿಂಗದಲ್ಲಿದೆ, (೨)ನೇ ವಾಕ್ಯದ ಕಂಡಿದ್ದ ಕ್ರಿಯಾಪದ ಪುಲ್ಲಿಂಗದಲ್ಲಿದೆ ಮತ್ತು (೩)ನೇ ವಾಕ್ಯದ ಮಾಡುತ್ತದೆ ಕ್ರಿಯಾಪದ ನಪುಂಸಕ ಲಿಂಗದಲ್ಲಿದೆ.

ಆದರೆ ಕ್ರಿಯಾಪದಗಳಲ್ಲಿ ಕಾಣಿಸುವ ಈ ಲಿಂಗಭೇದ ಅವುಗಳೊಂದಿಗೆ ಆ ವಾಕ್ಯಗಳಲ್ಲಿ ಬಂದಿರುವ ಜಾನಕಿ, ರಾಜು ಮತ್ತು ನಾಯಿ ಎಂಬವುಗಳಲ್ಲಿ ಕಾಣಿಸುವ ಲಿಂಗ ವ್ಯಾತ್ಯಾಸವನ್ನುವಲಂಬಿಸಿದೆಯಲ್ಲದೆ ಕ್ರಿಯಾಪದವು ಸೂಚಿಸುವ ಫಟನೆಯ ಸ್ವರೂಪವನ್ನುವಲಂಬಿಸಿಲ್ಲ.

ನಾಮಪದಗಳಿಗೆ ಸಂಬಂಧಿಸಿದ ಹಾಗೆ ಸಾಮಾನ್ಯವಾಗಿ ‘ಪುರುಷ’ ಎಂಬ ಇನ್ನೊಂದು ವ್ಯಾಕರಣ ತತ್ವವನ್ನು ಹೆಸರಿಸುವ ಕ್ರಮ ರೂಢಿಯಲ್ಲಿದೆ. ಆದರೆ, ನಿಜಕ್ಕೂ ಈ ವ್ಯಾಕರಣತತ್ವ ನಾಮಪದಗಳಿಗೆ ಸಂಬಂಧಿಸಿದುದಲ್ಲ. ವಾಕ್ಯದ ಆಡುಗ ಮತ್ತು ಕೇಳುಗರನ್ನು ಸೂಚಿಸುವ ‘ಪುರುಷಪದ’ ಎಂಬ ಬೇರೆಯೇ ಒಂದು ಪದವರ್ಗಕ್ಕೆ ಸೇರುವ ಪದಗಳಿಗೆ ಸಂಬಂಧಿಸಿದ ಹಾಗೆ ಈ ತತ್ವ ಬಳಕೆಯಲ್ಲಿದೆ (೧೦.೨.೧ ನೋಡಿ).

೪.೨ ಲಿಂಗಭೇದಗಳು

೪.೨.೧ ‘ಲಿಂಗ’ ಪದದ ಬಳಕೆ

ಕನ್ನಡ ವ್ಯಾಕರಣಗಳಲ್ಲಿ ‘ಲಿಂಗ’ ಪದವನ್ನು ಎರಡು ಅಥವಾ ಬಳಸಲಾಗಿದೆ. ‘ವಿಭಕ್ತಿಗಳನ್ನು ಪಡೆಯಬಲ್ಲ ನಾಮಪ್ರಕೃತಿಗಳು’ ಎಂಬುದು ಅದರ ಒಂದು ಅಥವ; ‘ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗಗಳೆಂಬ ನಾಮಪ್ರಕೃತಿಗಳ ವರ್ಗಗಳು (ಇಲ್ಲವೇ ಪ್ರಭೇದಗಳು)’ ಎಂಬುದು ಅದರ ಇನ್ನೊಂದು ಅಥವ.

ಓಗೆ ಒಂದೇ ಪಾರಿಭಾಷಿಕ ಪದವನ್ನು ಎರಡು ಭಿನ್ನವಾದ ಅಥವಾ ಬಳಸುವುದರಿಂದ ಅನವಶ್ಯಕವಾಗಿ ಗೊಂದಲಕ್ಕೆಡೆಯಾಗಲು ಸಾಧ್ಯವಿದೆ. ಹಾಗಾಗಿ, ಮೊದಲನೆಯ ಅಥವಾ ಪದದಲ್ಲಿ ‘ನಾಮಪ್ರಕೃತಿ’ (ಇಲ್ಲವೇ ನಾಮಪದ) ಪದವನ್ನೇ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಲುಪಂಹೋಗಿಸಿ, ‘ಲಿಂಗ’ ಪದವನ್ನು ಎರಡನೆಯ ಅರ್ಥದಲ್ಲಿ ಮಾತ್ರ ಉಳಿಸಿ
ಕೊಳ್ಳುವುದು ಒಳ್ಳೆಯದು.

ಇದಲ್ಲದೆ, ಕನ್ನಡದಲ್ಲಿ ಸಂಸ್ಕೃತದ ಹಾಗೆ ನಾಮಪ್ರಕೃತಿಗಳನ್ನು ವಾಕ್ಯದಲ್ಲಿ
ಬಳಸುವಾಗಲೇಲ್ಲ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿಯೇ ಬಳಸಬೇಕೆಂಬ ನಿಯಮ
ವಿಲ್ಲ (ಆ.ಇ ನೋಡಿ). ಅವಶ್ಯವಿಲ್ಲದಲ್ಲಿ ಅವಕ್ಕೆ ವಿಭಕ್ತಿ ಪ್ರತ್ಯಯವನ್ನು ಸೇರಿಸದೆ
ಹಾಗೆಯೇ ಪ್ರಕೃತಿರೂಪದಲ್ಲಾ ಬಳಸಲು ಸಾಧ್ಯವಿದೆ.

ಹಾಗಾಗಿ, ಸಂಸ್ಕೃತದ ಹಾಗೆ ಕನ್ನಡದಲ್ಲಿ ‘ನಾಮಪದ’ ಮತ್ತು ‘ನಾಮ
ಪ್ರಕೃತಿ’ (ಇಲ್ಲವೇ ‘ಪ್ರಾತಿಪದಿಕ’) ಎಂಬುದಾಗಿ ಎರಡು ಪಾರಿಭಾಷಿಕ ಪದಗಳನ್ನು
ಬಳಸುವ ಅವಶ್ಯಕತೆಯೂ ಇಲ್ಲ, ಮತ್ತು ಈ ಕಾರಣಕಾಗಿ ಮೇಲೆ ಕೊಟ್ಟಿರುವ
ಮೊದಲನೆಯ ಅರ್ಥದಲ್ಲಿ ‘ಲಿಂಗ’ ಪದವನ್ನು ಬಳಸುವ ಅವಶ್ಯಕತೆಯೂ ಇಲ್ಲ.

೪.೨.೨ ಕನ್ನಡದಲ್ಲಿ ಲಿಂಗವಿಭಜನೆ

‘ಲಿಂಗ’ ಎಂಬುದು (ಮೇಲೆ ಕೊಟ್ಟಿರುವ ಎರಡನೆಯ ಅರ್ಥದಲ್ಲಿ) ನಾಮಪದ
ಗಳನ್ನು ವಿಭಜಿಸುವಲ್ಲಿ ಬಳಕೆಯಾಗುವ ಒಂದು ವ್ಯಾಕರಣತತ್ವ ಎಂದು ಹೇಳಬಹುದು. ಹೆಚ್ಚಿನ ಭಾಷೆಗಳಲ್ಲಾ ನಾಮಪದಗಳನ್ನು ಗಂಡು, ಹೆಚ್ಚಿನ ಮತ್ತು
ಇತರ ಎಂಬ ವ್ಯಾಖ್ಯಾಸದ ಆಧಾರದ ಮೇಲೇನೇ ಪ್ರಲೀಂಗ, ಶ್ರೀಲಿಂಗ ಮತ್ತು
ನಪುಂಸಕಲಿಂಗ ಎಂಬುದಾಗಿ ವಿಭಜಿಸುವುದು ರೂಢಿ. ಕನ್ನಡದಲ್ಲಾ ಹೀಗೆಯೇ.

ನಾಮಪದಗಳ ಲಿಂಗವನ್ನು ಕನ್ನಡದಲ್ಲಿ ಮುಖ್ಯವಾಗಿ ಅವುಗಳ ಅರ್ಥ
ದಿಂದಲೇನೇ ತಿಳಿದುಕೊಳ್ಳುವ ಅವಶ್ಯಕತೆಯಿದೆ. ಕೆಲವು ನಾಮಪದಗಳಲ್ಲಿ ಈ
ವ್ಯಾಖ್ಯಾಸವನ್ನು ಸೂಚಿಸುವ ಪ್ರತ್ಯಯಗಳು ಕಾಣಿಸಿಕೊಳ್ಳುವುದರೂ ಹೆಚ್ಚಿನೆಡೆ
ಗಳಲ್ಲಾ ನಾಮಪದಗಳ ಅರ್ಥವೇ ಈ ವಿಭಜನೆಯ ಆಧಾರವಾಗಿರುತ್ತದೆ.

ಉದಾಹರಣೆಗಾಗಿ, ಯಂತುರ-ರುದುರಿ, ಅಜ್ಞ-ಅಜ್ಞ, ರೋಯ-ರೋತಿ
ಮೊದಲಾದ ಕೆಲವು ನಾಮಪದಗಳಲ್ಲಿ ಲಿಂಗವನ್ನು ಸೂಚಿಸುವ ಪ್ರತ್ಯಯಗಳು
ಬಂದಿವೆ. ಆದರೆ ಅಜ್ಞ, ಅಶ್ವ, ಮರ, ಯೋಗಸು, ಗಂಡಸು ಮೊದಲಾದ
ಪದಗಳಲ್ಲಿ ಅಂತಹ ಪ್ರತ್ಯಯಗಳಿಲ್ಲ. ಅವುಗಳ ಲಿಂಗವನ್ನು ಅರ್ಥದಿಂದಲೇನೇ
ತಿಳಿಯಬೇಕಾಗುತ್ತದೆ.

ಇದಲ್ಲದೆ, ಕನ್ನಡದಲ್ಲಿ ಗಂಡು ಮತ್ತು ಹೆಚ್ಚಿನ ಎಂಬ ಲಿಂಗಭೇದ
ಮನುಷ್ಯರನ್ನು ಗುರುತಿಸುವ ನಾಮಪದಗಳ ಬಳಕೆಯಲ್ಲಿ ಮಾತ್ರ ಕಾಣಿಸಿ
ಕೊಳ್ಳುತ್ತದೆ. ಇತರ ಪ್ರಾಣಿಗಳಲ್ಲಾ ಗಂಡು-ಹೆಚ್ಚಿನ ಎಂಬ ಬೇದವನ್ನು ಕಾಣಲು
ಸಾಧ್ಯವಿದೆಯಾದರೂ ಅವನ್ನು ಗುರುತಿಸುವ ನಾಮಪದಗಳನ್ನೇಲ್ಲ ಕನ್ನಡದಲ್ಲಿ
ಮನುಷ್ಯೇತರರನ್ನು ಸೂಚಿಸುವ ನಪುಂಸಕಲಿಂಗದಲ್ಲಿ ಸೇರಿಸುವುದೇ ರೂಢಿ.

(ಇ) ಮನುಷ್ಯ

ಮನುಷ್ಯೇತರ

ಲಿಂಗ ಮತ್ತು ವಚನಗಳು

ಯಾದುಗ ಬಂದ	ದನ ಬಂತು
ಯಾದುರಿ ಬಂದಜು	ವತ್ತು ಬಂತು

ಕನ್ನಡದಲ್ಲಿ ಕಾಣಿಸುವ ಲಿಂಗಭೇದದ ಇನ್ನೊಂದು ಪ್ರಶ್ನೆಯೇನೆಂದರೆ, ಅದರಲ್ಲಿ ಪುಂ-ಸ್ತ್ರೀ ಲಿಂಗಭೇದ ಏಕವಚನದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ; ಈ ಕಾರಣಕ್ಕಾಗಿ, ಬಹುವಚನದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಎಂಬ ಲಿಂಗಭೇದದ ಬದಲು ಮನುಷ್ಯ-ಮನುಷ್ಯೇತರ ಎಂಬ ಲಿಂಗಭೇದ ಕನ್ನಡದಲ್ಲಿದೆ.

(ಇಕ) ಏಕವಚನ

ಪುಲ್ಲಿಂಗ	ಯಾದುಗ ಬಂದ
ಸ್ತ್ರೀಲಿಂಗ	ಯಾದುರಿ ಬಂದಜು
ನಪುಂಸಕಲಿಂಗ	ವತ್ತು ಬಂತು

(ಇಖಿ) ಬಹುವಚನ

ಮನುಷ್ಯ	ಯಾದುಗರು ಬಂದರು
	ಯಾದುರಿಯರು ಬಂದರು
ಮನುಷ್ಯೇತರ	ವತ್ತುರಾಜು ಬಂದುವು

೪.೧.೨ ಸಂಸ್ಕೃತದಲ್ಲಿ ವಿಭಜನೆ

ಸಂಸ್ಕೃತದಲ್ಲಿ ಬಳಕೆಯಲ್ಲಿರುವ ನಾಮವದಗಳ ಲಿಂಗ ವಿಭಜನೆ ಕನ್ನಡದಲ್ಲಿ ವಿಭಜನೆಗಿಂತ ಹಲವು ವಿಷಯಗಳಲ್ಲಿ ಭಿನ್ನವಾಗಿದೆ.

(ಗ) ಸಂಸ್ಕೃತದಲ್ಲಿ ಈ ವಿಭಜನೆಗೆ ಅರ್ಥದ ಆಧಾರ ಬಹಳ ಕಡಿಮೆ. ಪದಗಳ ಕೊನೆಯ ವಣಿಕವನ್ನಾಧರಿಸಿ ಅವುಗಳ ಲಿಂಗ ಯಾವುದು ಎಂಬುದನ್ನು ನಿರ್ಧರಿಸಲು ಸ್ಪಷ್ಟ ಮಣಿಗೆ ಸಾಧ್ಯವಾಗುವುದಾದರೂ ಹೆಚ್ಚಿನೆಡಿಗಳಲ್ಲಾ ನಾಮ ಪದಗಳ ಲಿಂಗವನ್ನು ಅವುಗಳ ಬಳಕೆಯ ಆಧಾರದ ಮೇಲೇನೇ ತಿಳಿದುಕೊಳ್ಳುವ ಅವಶ್ಯಕತೆ ಸಂಸ್ಕೃತದಲ್ಲಿದೆ.

ಉದಾಹರಣೆಗಾಗಿ, ಸಂಸ್ಕೃತದಲ್ಲಿ ಎಲ್ಲಾ ರೀತಿಯ ನಾಮಪದಗಳೂ ಪುಲ್ಲಿಂಗ, ಸ್ತ್ರೀಲಿಂಗ ಇಲ್ಲವೇ ನಪುಂಸಕಲಿಂಗದಲ್ಲಿ ಬರಬಲ್ಲವು: ವಣಿಕ: ‘ಬಣಿ’ ಎಂಬುದು ಪುಲ್ಲಿಂಗ, ಮತ್ತಿ ‘ಬುದ್ಧಿ’ ಎಂಬುದು ಸ್ತ್ರೀಲಿಂಗ ಮತ್ತು ಮಧು ‘ಜೀನು’ ಎಂಬುದು ನಪುಂಸಕ ಲಿಂಗ; ‘ಹೆಂಡತಿ’ ಎಂಬ ಅರ್ಥವಿರುವ ದಾರ್ಢ ಪದ ಪುಲ್ಲಿಂಗ, ಜಪ್ತಿ ಪದ ಸ್ತ್ರೀಲಿಂಗ ಮತ್ತು ಕಲತ್ರಿಂ ಪದ ನಪುಂಸಕಲಿಂಗ.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಪರಿ

ಹೆಚ್ಚಿನ ನಾಮಪದಗಳಿಗೂ ಸಂಸ್ಕೃತದಲ್ಲಿ ಒಂದು ನಿಶ್ಚಯವಾದ ಲಿಂಗ ವಿರುತ್ತದೆ. ಆದರೆ ಕೆಲವನ್ನು ಸಂದರ್ಭಕ್ಕನುಸಾರವಾಗಿ ಎರಡು ಇಲ್ಲವೇ ಮೂರು ಲಿಂಗಗಳಲ್ಲಿ ಬಳಸಲು ಸಾಧ್ಯವಿದೆ.

ಹಾಗಾಗಿ, ಸಂಸ್ಕೃತದ ಅಧಕಕೋಶಗಳಲ್ಲಿ ನಾಮಪದಗಳ ಅಧವನ್ನು (ಮತ್ತು ಪದವಗವನ್ನು) ಕೊಡಬೇಕಾಗುತ್ತದೆ ಮಾತ್ರವಲ್ಲ, ಪ್ರತಿಯೊಂದು ನಾಮಪದದ ಎದುರಿಗೂ ಅದು ಒಂದೇ ಲಿಂಗದಲ್ಲಿ ಬರುವಂತಹದೋ ಇಲ್ಲವೇ ಎರಡು ಅಧವಾ ಮೂರು ಲಿಂಗಗಳಲ್ಲಿ ಬರುವಂತಹದೋ ಎಂಬುದನ್ನು ಮತ್ತು ಯಾವ ಲಿಂಗದಲ್ಲಿ (ಅಧವಾ ಲಿಂಗಗಳಲ್ಲಿ) ಬರುವಂತಹದು ಎಂಬುದನ್ನು ಸ್ವಷ್ಟವಾಗಿ ಸೂಚಿಸಬೇಕಾಗುತ್ತದೆ.

(ಈಕ) ಯಾವಾಗಲೂ ಒಂದೇ ಲಿಂಗದಲ್ಲಿ ಬರುವ ಪದಗಳು

ಪುಲ್ಲಿಂಗ: ಹಿತ್ಯ, ತಿಲಕ, ಧೀ, ತಡಿ ‘ಪಟು’, ಚೋಳಲ ‘ರವಿಕೆ’, ತಕ್ಕ, ತಿಮಿಂರಿಲ, ತಿರಸಾಧರ, ಅತ್ಯನ್ತ, ನಿಧಿ, ಇತ್ಯಾದಿ.

ಸ್ತ್ರೀಲಿಂಗ: ಮಾತ್ಯ, ನದಿ, ನರ, ಶ್ರೀ, ಲಿಹಿ, ನಿದಾ, ಮರಾನವಮಿ, ಚಚಾರ, ಕಾದಂಬರಿ, ಇತ್ಯಾದಿ.

ನಪ್ಯಂಸಕಲಿಂಗ: ಷ್ಯಾದಯ, ಚಿತ್ರ, ತಾಂಬೂಲ, ಮಥು, ಅಸ್ಥಿ, ಯಕ್ಕತ್ತ, ಬ್ರಹ್ಮನ್, ಇತ್ಯಾದಿ.

(ಈಂಬಿ) ಎರಡು ಅಧವಾ ಮೂರು ಲಿಂಗಗಳಲ್ಲಿ ಬರಬಲ್ಲ ಪದಗಳು

ಪುಂ-ಸ್ತ್ರೀಲಿಂಗ: ತಿಧಿ, ವಜ್ರ, ಠೀಲ ‘ಕೀಲು’, ಕುಟ ‘ಮನೆ’, ಇತ್ಯಾದಿ.

ಪುಂ-ನಪ್ಯಂಸಕಲಿಂಗ: ಕತ್ಯ, ತಂಡುಲ, ವೋದಕ, ಮೂಲ, ಕಣಂಡಯ, ಕೆರಿಂಟ, ಕುಟುಂಬ, ಅಣ್ಣಕ, ಇತ್ಯಾದಿ.

ಸ್ತ್ರೀ-ನಪ್ಯಂಸಕಲಿಂಗ: ದಿಂಚಿತ್ಯ(ತೀರ), ಶಾಲ(ಲಾ), ನೃಸೋನ(ನಾ), ಇತ್ಯಾದಿ.

ಪುಂ-ಸ್ತ್ರೀ-ನಪ್ಯಂಸಕಲಿಂಗ: ಶುಂಚಿ, ಗುರು, ನಿತ್ಯ, ನಿದಿತ, ಪ್ರಕಾಶಕ, ಪ್ರರಕೀಯ, ಇತ್ಯಾದಿ.

ಆದರೆ ಕನ್ನಡದಲ್ಲಿ ಈ ಸಮಸ್ಯೆಯಿಲ್ಲ. ಎಲ್ಲಾ ನಾಮಪದಗಳ ಲಿಂಗವನ್ನೂ ಅವುಗಳ ಅಧವದ ಆಧಾರದ ಮೇಲೇನೇ ಉಂಟಿಸಿಕೊಳ್ಳಲು ಸಾಧ್ಯವಿದೆಯಾದ ಕಾರಣ, ಅವುಗಳ ಲಿಂಗವನ್ನು ಕನ್ನಡದ ಅಧಕಕೋಶದಲ್ಲಿ ಸೂಚಿಸುವ ಅವಶ್ಯಕತೆಯಿಲ್ಲ.

ಲಿಂಗ ಮತ್ತು ವಚನಗಳು

ಸಂಸ್ಕೃತದಲ್ಲಿ ನಾಮಪದಗಳ ಲಿಂಗವನ್ನು ತಿಳಿದುಕೊಳ್ಳಲ್ಪಡು ಬಹಳ ಕಷ್ಟದ ಕೆಲಸವಾದ ಕಾರಣ ಅದರ ವೈಯಾಕರಣಿಗಳು ನಾಮಪದಗಳನ್ನು ಪ್ರಲೀಂಗ, ಸ್ತೋಲಿಂಗ ಮತ್ತು ನಪುಂಸಕ ಲಿಂಗ ಎಂಬುದಾಗಿ ಮೂರು ಲಿಂಗಗಳಲ್ಲಿ ಮಾತ್ರವಲ್ಲದೆ ಪ್ರಂಸ್ತೀ ಲಿಂಗ, ಪ್ರನ್ವಾಪುಂಸಕಲಿಂಗ, ಸ್ತೀನಪುಂಸಕಲಿಂಗ ಇತ್ಯಾದಿ ಯಾಗಿ ಬೇರೆ ಕೆಲವು ವರ್ಗಗಳಲ್ಲಿ ವಿಂಗಡಿಸಲು ಪ್ರಯತ್ನಿಸಿದ್ದಾರೆ.

ಕನ್ನಡದ ವೈಯಾಕರणಿಗಳು ಸಂಸ್ಕೃತದ ಈ ಕ್ಷೇತ್ರವಾದ ಲಿಂಗವಿಭಜನೆ ಯನ್ನು ಕನ್ನಡಕ್ಕಾಗಿ ಅಳವಡಿಸಹೊಂದಿ ಅನವಶ್ಯಕವಾಗಿ ಅದು ಇರುವುದಕ್ಕಿಂತ ಹೆಚ್ಚು ಕ್ಷೇತ್ರವಾಗಿ ಕಾಣುವ ಹಾಗೆ ಮಾಡಿದ್ದಾರೆ ಮತ್ತು ಗೊಂದಲವನ್ನು ತಂದು ಹಾಕಿದ್ದಾರೆ.

(ಇ) ಸಂಸ್ಕೃತದಲ್ಲಿ ಪ್ರಂ-ಸ್ತೀ ಲಿಂಗಭೇದ ಕನ್ನಡದ ಹಾಗೆ ಏಕವಚನದಲ್ಲಿ ಮಾತ್ರವಲ್ಲದೆ (ಡ.ಎ.ಎ ನೋಡಿ), ದ್ವಿವಚನ ಮತ್ತು ಒಮ್ಮವಚನಗಳಲ್ಲಿ ಕಾಣಿಸಿಕೊಳ್ಳುತ್ತದೆ.

(೨)	ಏಕವಚನ	ದ್ವಿವಚನ	ಒಮ್ಮವಚನ
‘ಅವನು’	ಸಃ	ತೆ	ತೇ
‘ಅವಳು’	ಸಾ	ತೇ	ತಾಃ
‘ಅದು’	ತತ್	ತೇ	ತಾನಿ

(೩) ಕನ್ನಡದಲ್ಲಿ ನಾಮಪದಗಳ ಲಿಂಗಭೇದವನ್ನು ಶ್ರೀಯಾರೂಪಗಳಲ್ಲಿ ಸೂಚಿಸುವ ಕ್ರಮವಿದೆ; ಆದರೆ ಸಂಸ್ಕೃತದ ಶ್ರೀಯಾರೂಪಗಳು ಪುರಾಣ ಮತ್ತು ವಚನ ಭೇದಗಳನ್ನು ಮಾತ್ರ ಸೂಚಿಸುತ್ತವೆಯಲ್ಲದೆ ಲಿಂಗಭೇದವನ್ನು ಸೂಚಿಸುವುದಿಲ್ಲ. ಇದು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಇನ್ನೊಂದು ಘ್ಯಾಸ್.

(೪)	<u>ಸಂಸ್ಕೃತದ ಶ್ರೀಯಾರೂಪಗಳು</u>	<u>ಕನ್ನಡದ ಶ್ರೀಯಾರೂಪಗಳು</u>
ತತ್ತ್ವ ರಾಮಃ ಅಸ್ತಿ		ಅಲ್ಲಿ ರಾಮು ಇದಾನೆ
ತತ್ತ್ವ ಸೀತಾ ಅಸ್ತಿ		ಅಲ್ಲಿ ಸೀತೆ ಇದಾಂಕೆ
ತತ್ತ್ವ ರೃಣಂ ಅಸ್ತಿ		ಅಲ್ಲಿ ಮನೆ ಇದೆ

(೫) ರಲ್ಲಿ ಕನ್ನಡದ ಇರು ಶ್ರೀಯಾಪದಕ್ಕೆ ಅದರೊಂದಿಗೆ ಬರುವ ನಾಮ ಪದದ ಲಿಂಗವನ್ನನು ಸರಿಸಿ ಇದಾನೆ, ಇದಾಂಕೆ ಮತ್ತು ಇದೆ ಎಂಬ ಮೂರು

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ರೂಪಗಳಿವೆ; ಅದರೆ ಸಂಸ್ಕೃತದ ಅಸ್ತ್ರ ಕ್ರಿಯಾಪದಕ್ಕೆ ಎಲ್ಲಾ ಸಂದರ್ಭಗಳಲ್ಲಿ
ಅಸ್ತಿ ಎಂಬ ಒಂದೇ ರೂಪವಿದೆ.

ಕನ್ನಡದ ಕ್ರಿಯಾರೂಪಗಳಲ್ಲಿ ಈ ಲಿಂಗಭೇದ ಆಡುಗ ಮತ್ತು ಕೇಳುಗರನ್ನು
ಬಿಟ್ಟು ಇತರ ವ್ಯಕ್ತಿಗಳನ್ನು (ಇಲ್ಲವೇ ವಸ್ತುಗಳನ್ನು) ಸೂಚಿಸುವಲ್ಲಿ ಮಾತ್ರ
ಕಾಣಿಸಿಕೊಳ್ಳುತ್ತದೆ. ಆಡುಗ ಮತ್ತು ಕೇಳುಗರನ್ನು ಸೂಚಿಸುವ ಸಂದರ್ಭಗಳಲ್ಲಿ
ಅದು ಸಂಸ್ಕೃತದ ಹಾಗೆ ವಚನ ಭೇದವನ್ನು ಮಾತ್ರ ಸೂಚಿಸುತ್ತದೆ.

- (೬ಕ) ಅಧಿಂ ದಬ್ಬಾಳಿ
‘ನಾನು ಹೋಗುತ್ತೇನೆ’
- (೬ಬಿ) ತ್ವಂ ದಬ್ಬಾಳಿ
‘ನೀನು ಹೋಗುತ್ತೀ’

(೬ಕ) ವಾಕ್ಯವನ್ನಾಡಿದ ವ್ಯಕ್ತಿ ಗಂಡಸಾಗಿರಬಹುದು ಇಲ್ಲವೇ ಹೆಂಗಸಾಗಿರ
ಬಹುದು. ಈ ವ್ಯತ್ಯಾಸವನ್ನು ಸಂಸ್ಕೃತದ ದಬ್ಬಾಳಿ ಕ್ರಿಯಾರೂಪ ಇಲ್ಲವೇ
ಕನ್ನಡದ ಡೊಂಗುತ್ತೇನೆ ಕ್ರಿಯಾರೂಪ ಸೂಚಿಸಲಾರದು. (೬ಬಿ) ವಾಕ್ಯದಲ್ಲಿ
ಹೀಗೆಯೇ.

೩.೫.೪ ಭಾಷೆಗಳ ನಡುವಿನ ವ್ಯತ್ಯಾಸಗಳು

ಮೇಲೆ ಸೂಚಿಸಿದ ಹಾಗೆ, ಹೆಚ್ಚಿನ ಭಾಷೆಗಳಲ್ಲಿ ನಾಮಪದಗಳ ವಿಭಜನೆ ನಿಜ
ಜೀವನದ ಲಿಂಗಭೇದವನ್ನು ಅವಲಂಬಿಸಿರುತ್ತದೆಯಾದ ಕಾರಣ, ಅದನ್ನು ‘ಲಿಂಗ
ವಿಭಜನೆ’ಯೆಂಬುದಾಗಿ ಕರೆಯುವುದರಲ್ಲಿ ತಪ್ಪಿಲ್ಲ. ಆದರೆ, ನಿಜಕ್ಕೂ ಇದು
ಮುಖ್ಯವಾಗಿ ನಾಮಪದಗಳನ್ನು ವಿಭಜಿಸುವುದಕ್ಕಾಗಿ ಬಳಕೆಯಾಗುವ ಒಂದು
ವ್ಯಾಕರಣ ವಿಧಾನ ಮಾತ್ರ ಎಂಬುದನ್ನು ಮರೆಯಬಾರದು. ಯಾಕೆಂದರೆ, ಕೆಲವು
ಭಾಷೆಗಳಲ್ಲಿ ಈ ವಿಭಜನೆ ನಿಜ ಜೀವನದ ಲಿಂಗಭೇದಕ್ಕಿಂತ ತೀರ ಭಿನ್ನವಾ
ಗಿರಲೂ ಸಾಧ್ಯವಿದೆ.

ಉದಾಹರಣೆಗಾಗಿ, ಹಿಂದಿ ಭಾಷೆಯಲ್ಲಿ ಪ್ರಲೀಂಗ ಮತ್ತು ಸ್ತೀಲಿಂಗ ಎಂಬ
ಎರಡು ವರಗಳು ಮಾತ್ರ ಕಾಣಿಸಿಕೊಳ್ಳುತ್ತವೆ. ಸಂಸ್ಕೃತದಲ್ಲಿ ಕಾಣಿಸುವ ಹಾಗೆ
ಅದರಲ್ಲಿ ನಿಜೀವ ವಸ್ತುಗಳನ್ನು ಸೂಚಿಸುವ ಪದಗಳನ್ನು ಪ್ರಲೀಂಗ ಮತ್ತು
ಸ್ತೀಲಿಂಗಗಳಾಗಿ ವಿಂಗಡಿಸಲಾಗಿದ್ದು ಅದಕ್ಕೆ ಅಥವಾ ಆಧಾರ ಬಹಳ ಕಡಿಮೆ.
ಈ ರೀತಿ ಎರಡು ಲಿಂಗಗಳನ್ನು ಮಾತ್ರ ಬಳಸುವ ಬೇರೆಯೂ ಕೆಲವು ಭಾಷೆಗಳು
ಭಾರತದಲ್ಲಿವೆ.

ಬೇರೆ ಕೆಲವು ಭಾಷೆಗಳು (ಉದಾಹರಣೆಗಾಗಿ, ಪಾಜೆ ಎಂಬ ದ್ರಾವಿಡ
ಭಾಷೆ) ಗಂಡು ಮತ್ತು ಇತರ ಎಂಬ ಲಿಂಗವಿಭಜನೆಯನ್ನು ಬಳಸುತ್ತದೆ ಮತ್ತು

ಲಿಂಗ ಮತ್ತು ವಚನಗಳು

ಆಸ್ತೇಲಿಯಾದ ದಿಯಾರಿ ಭಾಷೆ ಹೆಣ್ಣಿ ಮತ್ತು ಇತರ ಎಂಬ ಲಿಂಗ ವಿಭಜನೆಯನ್ನು ಬಳಸುತ್ತದೆ.

ಗಂಡು, ಹೆಣ್ಣಿ ಮತ್ತು ಇತರ ಎಂಬ ಈ ವೃತ್ತಾಸದ ಬದಲು ಬೇರೆ ವೃತ್ತಾಸಗಳನ್ನು ನಾಮಪದಗಳ ವಿಭಜನೆಗೆ ಅಧಾರವಾಗಿ ಬಳಸುವ ಭಾಷೆಗಳೂ ಹಲವಿವೆ. ಉದಾಹರಣೆಗಾಗಿ, ಆಸ್ತೇಲಿಯಾದ ದೀಬಾಕಲ್ ಭಾಷೆಯಲ್ಲಿ (೧) ಹೆಂಗಸರು, (೨) ಗಂಡಸರು ಮತ್ತು ಇತರ ಪ್ರಾಣಿಗಳು, (೩) ಮಾಂಸವಚಿಕತ ಆಹಾರ ಮತ್ತು (೪) ಇತರ ಎಂಬುದಾಗಿ ನಾಲ್ಕು ವಿಧದ ಲಿಂಗಗಳಿವೆ.

ಬೇರೆ ಕೆಲವು ಭಾಷೆಗಳಲ್ಲಿ ಚಿಕ್ಕ ವಸ್ತು, ಪ್ರಾಣಿ ಮೊದಲಾದವುಗಳಿಗಾಗಿ ಬೇರೆಯೇ ಒಂದು ಲಿಂಗವಿರುತ್ತದೆ. ಅಷ್ಟಿಕಾದ ಕೆಲವು ಭಾಷೆಗಳಲ್ಲಿ ನಾಮಪದಗಳನ್ನು ಮನುಷ್ಯರು, ಚಿಕ್ಕಪು, ದೊಡ್ಡಪು, ಉದ್ದದವು, ಶ್ರೀಯೆ, ಭಾವನೆ ಮೊದಲಾದ ೨೦-೨೫ ಲಿಂಗಗಳಲ್ಲಿ ವಿಭಜಿಸುವ ಕ್ರಮವಿದೆ.

ಇಲ್ಲಿ ನಾವು ಗಮನಿಸಬೇಕಾಗಿರುವ ವಿಷಯವೇನೆಂದರೆ, ನಾಮಪದಗಳನ್ನು ವಿಭಜಿಸುವ ಕ್ರಮ ಭಾಷೆಯಿಂದ ಭಾಷೆಗೆ ಭಿನ್ನವಾಗಿರಲು ಸಾಧ್ಯ. ಕನ್ನಡದ ಲಿಂಗವಿಭಜನೆಯನ್ನು ಕನ್ನಡದೇ ಆದ ದೃಷ್ಟಿಕೋನದ ಮೂಲಕ ಪರಿಶೀಲಿಸಿದಲ್ಲಿ ಮಾತ್ರ ಅದರ ನಿಜವಾದ ಸ್ವರೂಪ ನಮಗೆ ಗೊತ್ತಾಗುತ್ತದೆ.

೪.೨.೧ ಎಣಿಕೆಯ ಪದಗಳಲ್ಲಿ ಲಿಂಗಭೇದ

ಕನ್ನಡದ ಎಣಿಕೆಯ ಪದಗಳು ಕೆಲವು ವಿಷಯಗಳಲ್ಲಿ ನಾಮಪದಗಳ ಹಾಗೆ ಮತ್ತು ಬೇರೆ ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗೆ ಬಳಕೆಯಾಗುತ್ತವೆ ಯೆಂಬುದನ್ನು ನಾವು ಮುಂದೆ (೧೦.೧)ರಲ್ಲಿ ನೋಡಲಿರುವೆವು.

ನಾಮಪದಗಳ ಜಾಗದಲ್ಲಿ ಬಳಕೆಯಾಗುವ ಸಂದರ್ಭದಲ್ಲಿ ಅವು ಲಿಂಗ ಮತ್ತು ವಚನ ಭೇದಗಳನ್ನು ಸೂಚಿಸಬಲ್ಲವು. ಈ ವಿಷಯದಲ್ಲಿ ಅವು ನಾಮಪದಗಳನ್ನು ಹೋಲುತ್ತವೆ.

ಒಬ್ಬನು, ಒಬ್ಬಿಂದು ಮತ್ತು ಒಂದು ಎಂಬ ಪದಗಳು ಏಕವಚನದ ಮೂರು ರೂಪಗಳಾಗಿವೆ. ಕನ್ನಡದಲ್ಲಿ ಒಬ್ಬರು ಎಂಬ ಬಹುವಚನ ರೂಪವಿದೆಯಾದರೂ ಅದಕ್ಕೆ ಸಾಮಾನ್ಯವಾಗಿ ಗೌರವಾರ್ಥದಲ್ಲಿ ಏಕವಚನದ ಅರ್ಥವೇ ಇದೆ.

ಎರಡರಿಂದ ಬಿದರ ಪರೆಗಿನ ಪದಗಳಿಗೆ ಬಹುವಚನದ ಎರಡೆರಡು (ಮನುಷ್ಯ-ಮನುಷ್ಯೇತರ) ಲಿಂಗರೂಪಗಳಿವೆ (ಇಬ್ಬರು-ಎರಡು, ಮೂರು-ಮೂರು, ನಾಲ್ಕುರು-ನಾಲ್ಕು, ಬಿಂಬಿ-ಬಿಂಬಿ). ಉಳಿದ ಪದಗಳಿಗೂ ಹಳೆಗನ್ನಡದಲ್ಲಿ ಲಿಂಗರೂಪಗಳಿದ್ದವು. ಆದರೆ ಹೊಸಗನ್ನಡದಲ್ಲಿ ಅವುಗಳ ಬಳಕೆಯಿಲ್ಲ.

೪.೨ ವಚನಭೇದಗಳು

ಕನ್ನಡಕ್ಕೆ ಬೇಕು ಕನ್ನಡದೇ ವಾರ್ಕರಣ

ನಾಮಪದಗಳು ಗುರುತಿಸುವ ವರ್ಕೆ, ವಸ್ತು ಮೊದಲಾದವುಗಳ ಸಂಖ್ಯೆಯನ್ನು ಸೂಚಿಸುವುದಕ್ಕಾಗಿ ವಚನ ಎಂಬ ವ್ಯಾಕರಣ ತತ್ವದ ಬಳಕೆಯಲ್ಲಿದೆ. ಕನ್ನಡದಲ್ಲಿ ನಾಮಪದಗಳನ್ನು ಅವಕ್ಷೇಪಣ ವಚನ ಪ್ರತ್ಯೇಯವನ್ನು ಸೇರಿಸದೆ ಹಾಗೆಯೇ ಬಳಸಿದಲ್ಲಿ ಅವು ಗುರುತಿಸುವ ಸಂಖ್ಯೆ ಒಂದು (ಇಲ್ಲವೇ ಅನಿದಿಂಷ್ಟ) ಎಂಬ ಅರ್ಥ ಬರುತ್ತದೆ. ಅವುಗಳೊಂದಿಗೆ ಬಹುವಚನ ಪ್ರತ್ಯೇಯವನ್ನು ಬಳಸಿದಲ್ಲಿ ಅವುಗಳ ಸಂಖ್ಯೆ ಒಂದಕ್ಕಿಂತ ಜಾಸ್ತಿ ಎಂಬ ಅರ್ಥ ಬರುತ್ತದೆ.

ವಚನಗಳ ಮಟ್ಟಿಗೆ ಸಂಸ್ಕೃತ ಕನ್ನಡಕ್ಕಿಂತ ಕೆಲವು ವಿಷಯಗಳಲ್ಲಿ ಭಿನ್ನವಾಗಿದೆ. ಈ ವ್ಯಾತ್ಯಾಸಗಳನ್ನು ಸರಿಯಾಗಿ ತಿಳಿದುಕೊಳ್ಳಲ್ಲಿ ಕನ್ನಡದ ವೈಯಾಕರಣಿಗಳು ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸುತ್ತೇವೆ.

೬.೨.೧ ವಚನಗಳ ಸಂಖ್ಯೆ

ಸಂಸ್ಕೃತದಲ್ಲಿ ಏಕವಚನ, ದ್ವಿವಚನ ಮತ್ತು ಬಹುವಚನ ಎಂಬುದಾಗಿ ಮೂರು ವಚನಗಳಿವೆ. ಆದರೆ ಕನ್ನಡದಲ್ಲಿ ಏಕವಚನ ಮತ್ತು ಬಹುವಚನಗಳೆಂಬ ಎರಡು ವಚನಗಳು ಮಾತ್ರ ಇವೆ. ಸಂಸ್ಕೃತದ ವಚನರೂಪಗಳನ್ನು ಕನ್ನಡದ ವಚನ ರೂಪಗಳೊಂದಿಗೆ ಹೋಲಿಸಿ ನೋಡಿದಾಗ ಈ ವಿಷಯ ಸ್ವಷ್ಟವಾಗುತ್ತದೆ.

- | | | |
|------|--|---|
| (೧೦) | ಒತ್ತಿಗೆ ಪ್ರಸ್ತುತಿಗೆ
ದ್ವಾರಾ ಪ್ರಸ್ತುತಿಗೆ
ತಯಾರಿಗೆ ಪ್ರಸ್ತುತಿಗೆ | ಒಂದು ಪ್ರಸ್ತುತ
ವರದು ಪ್ರಸ್ತುತಗೆಳು
ಮೂಲು ಪ್ರಸ್ತುತಗೆಳು |
|------|--|---|

ಪ್ರಸ್ತುತ ಪದಕ್ಕೆ ಸಂಸ್ಕೃತದಲ್ಲಿ ಮಾರು ವಚನ ರೂಪಗಳಿವೆ; ಆದರೆ ಕನ್ನಡದಲ್ಲಿ ಈ ಪದಕ್ಕೆ ಎರಡು ವಚನ ರೂಪಗಳು ಮಾತ್ರ ಇವೆ ಎಂಬುದನ್ನು ಹೀಲಿನ ಉದಾಹರಣೆಯಿಂದ ತಿಳಿಯಬಹುದು. ಪ್ರಸ್ತುತಕಗಳ ಸಂಖ್ಯೆ ಎರಡಾಗಿರಲಿ ಇಲ್ಲವೇ ಅದಕ್ಕಿಂತ ಜಾಸ್ತಿ ಇರಲಿ, ಕನ್ನಡದಲ್ಲಿ ಬಹುವಚನವನ್ನು ಸೂಚಿಸುವ ಗಳು ಪ್ರತ್ಯೇಯವೇ ಒಳಕೆಯಾಗುತ್ತದೆ.

କନ୍ଦଦ ପୈଯାକରଣିଗଳିଲ୍ଲ କେଲାରୁ ସଂଶ୍ଳତଦ ଵାଁକରଣବନ୍ନୀ
କନ୍ଦକ୍ଷେତ୍ର ଅଳ୍ପବଦିସୁଵ ଭରଦିଲ୍ଲ, କନ୍ଦଦଲାଲ୍ଲ କାଲୁଙ୍କୋ, କ୍ରେଗର୍ ମୋଦଲାଦ
ପଦଗଳିଲ୍ଲ ଦ୍ୱିଵଚନବନ୍ନୀ କଂଠୁକେହାଂଦିଦାରେ । କୁ ପଦଗର୍ ଏରତୁ
ବସୁଗଳିନ୍ନୀ ସୋଚିବୁପୁରୁ ନିଜବାଦରୀ ଇପୁଗଳିହାଂଦିଗେ ବହୁଵଚନଦ
ରକ୍ତ ପୃତ୍ୟୟବେ ବିନିରୁପ କାରଣ ଅପୁଗଳିଲ୍ଲ ଦ୍ୱିଵଚନପିଦୀଯିନ୍ନୁପୁଦକ୍ଷେ
କନ୍ଦଦଲ୍ଲ ଯାବ ଆଧାରପୁ ଇଲ୍.

ಇದಲ್ಲದೆ, ಕನ್ನಡದಲ್ಲಿ ಎರಡೇ ವಚನಗಳಿವೆಯೆಂಬುದು ಒಂದು ಕೊರತೆಯಲ್ಲ ಮತ್ತು ಸಂಸ್ಕೃತದಲ್ಲಿ ಮೂರು ವಚನಗಳಿವೆಯೆಂಬುದು ಒಂದು ಹಗಳಿಕೆಯೂ ಅಲ್ಲ. ವ್ಯಕ್ತಿ, ವಸ್ತು ಮೂದಲಾದವುಗಳ ಸಂಖ್ಯೆಯನ್ನು ಸೂಚಿಸುವಲ್ಲಿ ಭಾಷೆಗಳು ಒಂದಕ್ಕಿಂತ ಒಂದು ಭಿನ್ನವಾಗಿರಲು ಸಾಧ್ಯ ಎಂಬುದನ್ನಷ್ಟೇ ಇದು ಸೂಚಿಸುತ್ತದೆ.

ಯಾಕೆಂದರೆ, ಮೂರಕ್ಕಿಂತ ಜಾಸ್ತಿ ವಚನಭೇದವನ್ನು ತೋರಿಸುವ ಭಾಷೆಗಳೂ ಕೆಲವಿವೆ. ಉದಾಹರಣೆಗಾಗಿ ಫಿಜಿ ಭಾಷೆಯಲ್ಲಿ ಪಕವಚನ, ದ್ವಿವಚನ ಮತ್ತು ಬಹುವಚನಗಳು ಮಾತ್ರವಲ್ಲದೆ ಶ್ರಿವಚನ ಎಂಬುದೂ ಇದೆ. ಇದಲ್ಲದೆ, ಕೆಲವು ಎಂಬುದನ್ನು ಸೂಚಿಸುವ ಐದನೇಯದೊಂದು ವಚನವೂ ಈ ಭಾಷೆಯಲ್ಲಿದೆ. ಸುರ್ಪರುಂಗ ಎಂಬ ಇನ್ನೊಂದು ಭಾಷೆಯಲ್ಲಿ ಶ್ರಿವಚನ ಮಾತ್ರವಲ್ಲದೆ ಚತುರಂತವನ್ನೂ ಇದೆ. ನಾಮಪದಗಳಲ್ಲಿ ಯಾವ ವಚನಭೇದವನ್ನೂ ತೋರಿಸಿದರುವ ಶೈರ್ ನಂತರ ಭಾಷೆಗಳೂ ಕೆಲವಿವೆ.

೪.೩.೨ ವಚನ ಮತ್ತು ವಿಭಕ್ತಿ

ಸಂಸ್ಕೃತದಲ್ಲಿ ವಚನ ಮತ್ತು ವಿಭಕ್ತಿ ಇವೆರಡನ್ನೂ ಒಂದೇ ಪ್ರತ್ಯೇಯ ಸೂಚಿಸುತ್ತದೆ. ಆದರೆ ಕನ್ನಡದಲ್ಲಿ ಇವೆರಡನ್ನು ಸೂಚಿಸಲು ಬೇರೆ ಬೇರೆ ಪ್ರತ್ಯೇಯಗಳಿವೆ.

ಉದಾಹರಣೆಗಾಗಿ, ಸಂಸ್ಕೃತದ ನದಿಳಭಿಃ ‘ನದಿಗಳಿಂದ’ ಎಂಬ ಪದರೂಪದಲ್ಲಿ ಬಂದಿರುವ ಭಿಃ ಪ್ರತ್ಯೇಯ ಬಹುವಚನ ಮತ್ತು ತೃತೀಯಾ ವಿಭಕ್ತಿ ಇವೆರಡನ್ನೂ ಒಟ್ಟಾಗಿ ಸೂಚಿಸುತ್ತದೆ. ಇದೇ ರೀತಿಯಲ್ಲಿ, ನದಿಳಷ್ಟು ‘ನದಿಗಳಲ್ಲಿ’ ಎಂಬ ಪದರೂಪದಲ್ಲಿ ಬಂದಿರುವ ಈ ಪ್ರತ್ಯೇಯ ಬಹುವಚನ ಮತ್ತು ಸಪ್ತಮೀ ವಿಭಕ್ತಿ ಇವೆರಡನ್ನೂ ಒಟ್ಟಾಗಿ ಸೂಚಿಸುತ್ತದೆ.

ಆದರೆ ಮೇಲೆ ಈ ಪದಗಳ ಎದುರು ಕೊಟ್ಟಿರುವ ಕನ್ನಡದ ನದಿಗಳಿಂದ ಮತ್ತು ನದಿಗಳಲ್ಲಿ ಎಂಬ ಪದರೂಪಗಳಲ್ಲಿ ಬಹುವಚನವನ್ನು ಸೂಚಿಸಲು ಗಳ ಪ್ರತ್ಯೇಯ ಬಂದಿದೆ ಮತ್ತು ವಿಭಕ್ತಿಗಳನ್ನು ಸೂಚಿಸಲು ಅದಕ್ಕಿಂತ ತೀರ ಭಿನ್ನವಾದ ಇಂದ (ತೃತೀಯಾ) ಮತ್ತು ಅಲ್ಲಿ (ಸಪ್ತಮೀ) ಪ್ರತ್ಯೇಯಗಳು ಬಂದಿವೆ.

ಸಂಸ್ಕೃತದಲ್ಲಿ ಈ ರೀತಿ ವಿಭಕ್ತಿ ಮತ್ತು ವಚನಗಳನ್ನು ಒಂದೇ ಪ್ರತ್ಯೇಯ ಸೂಚಿಸುವ ಕಾರಣ, ಅದರಲ್ಲಿ ವಿಭಕ್ತಿಯನ್ನು ಸೂಚಿಸುವ ಅವಶ್ಯಕತೆಯಲ್ಲಿ ದಿರುವಲ್ಲಿ ವಚನವನ್ನು ಸೂಚಿಸುವುದಕ್ಕಾಗಿ ‘ವಿಭಕ್ತಿ’ ಪ್ರತ್ಯೇಯಗಳನ್ನು ಬಳಸಬೇಕಾಗುತ್ತದೆ; ಕನ್ನಡದಲ್ಲಿ ಈ ಅವಶ್ಯಕತೆಯಲ್ಲ.

ಈ ಕಾರಣಕಾಗಿ, ಸಂಸ್ಕೃತಕ್ಕೆ ‘ಪ್ರಥಮಾ ವಿಭಕ್ತಿ’ ಎಂಬುದು ಬೇಕಾಗುತ್ತದೆ; ಆದರೆ ಕನ್ನಡಕ್ಕೆ ಬೇಕಾಗುವುದಿಲ್ಲ ಎಂಬುದನ್ನು ಮುಂದೆ (ಆ.ಜಿ.ಗ)ರಲ್ಲಿ ನೋಡಿರುವೆವು.

೪.೨.೨ ಏಕವಚನದ ಸೂಚನೆ

ಸಂಸ್ಕೃತದಲ್ಲಿ ವಚನ ಮತ್ತು ವಿಭಕ್ತಿಗಳನ್ನು ಒಂದೇ ಪ್ರತ್ಯೇಯ ಸೂಚಿಸುವ ಕಾರಣ, ಅದರಲ್ಲಿ ದ್ವಿವಚನ ಮತ್ತು ಬಹುವಚನಗಳನ್ನು ಮಾತ್ರವಲ್ಲದೆ ಏಕವಚನವನ್ನು ಸೂಚಿಸುವುದಕ್ಕಾಗಿಯೂ ಪ್ರತ್ಯೇಯಗಳವೇಯೆಂದು ಹೇಳಲು ಸಾಧ್ಯವಾಗುತ್ತದೆ. ಉದಾಹರಣೆಗಾಗಿ, ಷ್ಟುಪ್ತುಕ್ತಃ ಪದರೂಪದಲ್ಲಿ ಬರುವ ಅಸ್ತ (ಅಃ) ಪ್ರತ್ಯೇಯ ಏಕವಚನ ಮತ್ತು ಪ್ರಥಮಾ ವಿಭಕ್ತಿ ಇವೆರಡನ್ನೂ ಒಟ್ಟಾಗಿ ಸೂಚಿಸುತ್ತದೆಯೆಂದು ಹೇಳಲು ಸಾಧ್ಯವಿದೆ.

ಆದರೆ ಕನ್ನಡದಲ್ಲಿ ವಚನ ಮತ್ತು ವಿಭಕ್ತಿಗಳನ್ನು ಬೇರೆ ಬೇರೆ ಪ್ರತ್ಯೇಯಗಳು ಸೂಚಿಸುವ ಕಾರಣ, ಏಕವಚನವನ್ನು ಸೂಚಿಸುವುದಕ್ಕಾಗಿ ಪ್ರತ್ಯೇಯವೇಯೆಂದನ್ನು ಬಳಸುವ ಅವಶ್ಯಕತೆಯಿಲ್ಲ. ಬಹುವಚನವನ್ನು ಸೂಚಿಸಬೇಕಾದಾಗ ಮಾತ್ರವಚನ ಪ್ರತ್ಯೇಯವನ್ನು ಬಳಸಿದರೆ ಸಾಕು.

ಕನ್ನಡದಲ್ಲಿ ಲಿಂಗವನ್ನು ಸೂಚಿಸುವ ಪ್ರತ್ಯೇಯ ಕೆಲವು ಸಂದರ್ಭಗಳಲ್ಲಿ ವಚನವನ್ನೂ ಸೂಚಿಸಬಲ್ಲದು. ಉದಾಹರಣೆಗಾಗಿ, ಅವನು ಸರ್ವನಾಮದಲ್ಲಿ ನು ಎಂಬುದು ಪ್ರಲೀಂಗವನ್ನು ಮಾತ್ರವಲ್ಲದೆ ಏಕವಚನವನ್ನೂ ಸೂಚಿಸುತ್ತಿದೆ; ಇದಕ್ಕೆ ಬದಲು, ಅವರು ಸರ್ವನಾಮದಲ್ಲಿ ರು ಎಂಬುದು ಪ್ರಂ-ಸ್ತ್ರೀ (ಮನುಷ್ಯ) ಲಿಂಗದೊಂದಿಗೆ ಬಹುವಚನವನ್ನೂ ಸೂಚಿಸುತ್ತಿದೆ.

ಇಂತಹ ಸಂದರ್ಭಗಳಲ್ಲಿ ಮಾತ್ರ ಕನ್ನಡದಲ್ಲಿ ಏಕವಚನವನ್ನು ಸೂಚಿಸುವ ಪ್ರತ್ಯೇಯವಿದೆಯೆಂದು ಹೇಳಲು ಸಾಧ್ಯವಿದೆ.

೪.೨.೩ ವಚನವನ್ನು ಸೂಚಿಸದಿರುವುದು

ವಸ್ತುಗಳನ್ನು ಸೂಚಿಸುವ ಪದಗಳನ್ನು ಅವು ಒಂದಕ್ಕಿಂತ ಜಾಸ್ತಿ ವಸ್ತುಗಳನ್ನು ಗುರುತಿಸುತ್ತಿದ್ದರೂ ಬಹುವಚನ ಪ್ರತ್ಯೇಯವಿಲ್ಲದೇನೇ ಬಳಸುವ ಕ್ರಮ ಕನ್ನಡದಲ್ಲಿ ರೂಢಿಯಲ್ಲಿದೆ. ಅವುಗಳ ಸಂಖ್ಯೆಯನ್ನು ಸ್ಪಷ್ಟವಾಗಿ ತಿಳಿಸಬೇಕಾದಲ್ಲಿ ಮಾತ್ರ ಬಹುವಚನ ಪ್ರತ್ಯೇಯವನ್ನು ಬಳಸಿದರೆ ಸಾಕು.

- (೧೧) ಎಲ್ಲಾ ಷ್ಟುಪ್ತುಕರ್ತನಾಲ್ಲಿ ಹೇಜಿನ ಹೇಜಲಿರಿಸಿದ್ದೋನೆ
- (೧೨) ನಾಲ್ಕು ಷ್ಟುಪ್ತುಕ ಸಿಕ್ಕಿತು

ಷ್ಟುಪ್ತುಕ ಪದ (೧೧)ನೇ ವಾಕ್ಯದಲ್ಲಿ ರಜು ಬಹುವಚನ ಪ್ರತ್ಯೇಯದೊಂದಿಗೆ ಬಂದಿದೆ; ಆದರೆ (೧೨)ನೇ ವಾಕ್ಯದಲ್ಲಿ ಅದು ಆ ಪ್ರತ್ಯೇಯವಿಲ್ಲದೆ ಬಂದಿದೆ. ಹೀಗಿದ್ದರೂ ಅದು ಈ ಎರಡು ವಾಕ್ಯಗಳಲ್ಲಾ ಒಂದಕ್ಕಿಂತ ಜಾಸ್ತಿ ವಸ್ತುಗಳನ್ನು ಸೂಚಿಸುತ್ತದೆ.

ಲಿಂಗ ಮತ್ತು ವಚನಗಳು

ಸಂಸ್ಕೃತದಲ್ಲಿ ಈ ರೀತಿ ವಚನ ಪ್ರತ್ಯೇಯವನ್ನು ಬಳಸದೆ ಇರಲು ಸಾಧ್ಯ ವಾಗದು. ಎಣಿಕೆಯ ಪದ ಬಂದಿರುವ ಕಡೆಗಳಲ್ಲಿ ಅದರಲ್ಲಿ ವಚನವನ್ನು ಸೂಚಿಸಬೇಕಾಗುತ್ತದೆ.

- (ಒಂಟ) ಏಕಃ ವೃಶ್ಚಿಂತಾ ಅಪತತ್ತ
‘ಒಂದು ಮರ ಬಿತ್ತು’
- (ಒಂಟಿ) ದ್ವಾ ವೃಶ್ಚಿಂತಾ ಅಪತತ್ತಾಂ
‘ಎರಡು ಮರಗಳು ಬಿದ್ದವು/ಎರಡು ಮರ ಬಿತ್ತು’
- (ಒಂಟಿಗ) ಶ್ರೀಣಿ ವೃಶ್ಚಿಂತಾ ಅಪತತ್ತಾಂ
‘ಮೂರು ಮರಗಳು ಬಿದ್ದವು/ಮೂರು ಮರ ಬಿತ್ತು’

(ಒಂಟ-ಗ) ವಾಕ್ಯಗಳಲ್ಲಿ ವೃಶ್ಚಿಂತಾ ‘ಮರ’ ಪದ ಮಾತ್ರವಲ್ಲದೆ ಅದರೊಂದಿಗೆ ಬಂದಿರುವ ಎಣಿಕೆಯ ಪದಗಳೂ ಆ ಪದದ ವಚನವನ್ನು ಸೂಚಿಸುತ್ತಿವೆ.

ಸಂಸ್ಕೃತದಲ್ಲಿ ಈ ರೀತಿ ಕನ್ನಡದ ಹಾಗೆ ಅವಶ್ಯಕತೆಯಿಲ್ಲದಲ್ಲಿ ವಚನ ಪ್ರತ್ಯೇಯವನ್ನು ತೆಗೆದುಹಾಕಲು ಸಾಧ್ಯವಾಗದಿರುವುದಕ್ಕೆ ಅದರಲ್ಲಿ ವಚನ ಮತ್ತು ವಿಭಕ್ತಿಗಳಿರದನ್ನೂ ಒಂದೇ ಪ್ರತ್ಯೇಯ ಸೂಚಿಸುತ್ತಿರುವುದೇ ಮುಖ್ಯ ಕಾರಣ. ವಚನವನ್ನು ಸೂಚಿಸುವ ಅವಶ್ಯಕತೆಯಿಲ್ಲದಲ್ಲಿ ವಿಭಕ್ತಿಯನ್ನು ಸೂಚಿಸಬೇಕಾಗುತ್ತದೆ ತಾನೇ!

೪.೪ ತಿರುಳು

ಲಿಂಗ ಮತ್ತು ವಚನಗಳೆಂಬ ಈ ಎರಡು ವ್ಯಾಕರಣತಪ್ತಿಗಳ ಬಳಕೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ತೆರನಾಗಿರುತ್ತದೆ. ಕೆಲವು ಭಾಷೆಗಳಲ್ಲಿ ಲಿಂಗ ಮತ್ತು ವಚನಗಳ ಬಳಕೆಯಾಗದೇ ಇರಲೂ ಸಾಧ್ಯವಿದೆ.

ಈ ವಿಷಯದಲ್ಲಿ ಕನ್ನಡ ಸಂಸ್ಕೃತಕ್ಕಿಂತ ಹಲವು ರೀತಿಯಲ್ಲಿ ಭಿನ್ನವಾಗಿದೆಯಾದ ಕಾರಣ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಕನ್ನಡ ವ್ಯಾಕರಣದಲ್ಲಿ ಅಳವಡಿಸಿಕೊಳ್ಳಲು ಇಲ್ಲವೇ ಅವುಗಳಲ್ಲಿ ಅಲ್ಲ ಸ್ವಲ್ಪ ಬದಲಾವಣಿಗಳನ್ನು ಮಾಡಿ ಉಪಯೋಗಿಸಿಕೊಳ್ಳಲು ಸಾಧ್ಯವಾಗದು.

ಹಾಗಾಗಿ, ಈ ಎರಡು ವ್ಯಾಕರಣ ತಪ್ತಿಗಳು ಕನ್ನಡದಲ್ಲಿ ಯಾವ ರೀತಿಯಲ್ಲಿ ಬಳಕೆಯಾಗುತ್ತವೆ ಎಂಬುದನ್ನು ಪೂರ್ತಿಕೊಗಿ ಅಭ್ಯಾಸ ಮಾಡಿ ಅದರ ಆಧಾರದ ಮೇಲೆ ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣ ನಿಯಮಗಳನ್ನು ಸಿದ್ಧಪಡಿಸಿಕೊಳ್ಳಲು ಅತ್ಯವಶ್ಯ.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳು ಎಂತಹವು ಎಂಬುದನ್ನು ಈ ಎರಡು ವ್ಯಾಕರಣ ತತ್ವಗಳು ಸೂಕ್ಷ್ಮವಾಗಿ ಸೂಚಿಸುತ್ತವೆ. ಈ ವಿಷಯವನ್ನು ನಾಮಪದಗಳಲ್ಲಿ ಮಾತ್ರವಲ್ಲದೆ, ಕ್ರಿಯಾಪದಗಳಲ್ಲಿ, ನಾಮಪದಗಳ ವಿಶೇಷಣಗಳಲ್ಲಿ ಮತ್ತು ಸರ್ವನಾಮ(ಪದ)ಗಳಲ್ಲಾ ಸೂಚಿಸುವ ಕ್ರಮವಿದೆ.

ಈ ವಿಷಯದಲ್ಲಾ ಬೇರೆ ಬೇರೆ ಭಾಷೆಗಳು ಬೇರೆ ಬೇರೆ ತರನಾಗಿರಬಲ್ಲವಾದ ಕಾರಣ, ಪ್ರತಿಯೊಂದು ಭಾಷೆಯ ವ್ಯಾಕರಣದಲ್ಲಾ ಆ ಭಾಷೆಯಲ್ಲಿ ಕಾಣಿಸುವ ಒಳಕೆ ಎಂತಹದು ಎಂಬುದನ್ನು ಪ್ರತ್ಯೇಕವಾಗಿ ಪರಿಶೀಲಿಸಿ ವಿವರಿಸುವುದು ಅವಶ್ಯ.

ಒ. ವಿಭಕ್ತಿಗಳು ಮತ್ತು ಕಾರಕಗಳು

೨.೧ ಮುನ್ಸೈಟ್

ಸಂಸ್ಕೃತ ವ್ಯಾಕರಣಗಳಲ್ಲಿ ವಿಭಕ್ತಿ ಮತ್ತು ಕಾರಕ ಎಂಬುದಾಗಿ ಎರಡು ವ್ಯಾಕರಣ ತತ್ವಗಳು ಬಳಕೆಯಾಗುತ್ತವೆ. ಪ್ರಥಮಾ, ದ್ವಿತೀಯಾ, ತೃತೀಯಾ, ಚತುರ್ಥಿಯೇ, ಪಂಚಮೀ, ಷಷ್ಟಿಯೇ ಮತ್ತು ಸಪ್ತಮೀ ಎಂಬುದಾಗಿ ಏಳು ವಿಭಕ್ತಿಗಳನ್ನು ಮತ್ತು ಇದಕ್ಕಿಂತ ಭಿನ್ನವಾದ ಕರ್ತ್ವ, ಕರ್ಮ, ಕರಣ, ಸಂಪ್ರದಾನ, ಅಪಾದಾನ ಮತ್ತು ಅಧಿಕರಣ ಎಂಬುದಾಗಿ ಆರು ಕಾರಕಗಳನ್ನು ಈ ವ್ಯಾಕರಣಗಳಲ್ಲಿ ಬಳಸಲಾಗುತ್ತದೆ.

ಕನ್ನಡದ ವೈಯಾಕರಣಿಗಳು ಇವೆಲ್ಲವನ್ನೂ ಹಾಗೆಯೇ ಎತ್ತಿಕೊಂಡು ಕನ್ನಡ ವ್ಯಾಕರಣಕ್ಕೆ ಹೊಂದಿಸಿಕೊಂಡಿದ್ದಾರೆ. ಹಾಗೆ ಹೊಂದಿಸಿಕೊಳ್ಳಲು ಸಾಧ್ಯವಾಗದ ಕೆಲವು ಕಡೆಗಳಲ್ಲಿ ಕನ್ನಡದಲ್ಲಿಲ್ಲದಂತಹ ವಿಭಕ್ತಿರೂಪಗಳನ್ನು (ಮರದತ್ತಣಿಂ, ರಾಮನ ದೋಯಿಂದ) ಮತ್ತು ವಿಭಕ್ತಿ ಪ್ರಯೋಗಗಳನ್ನು (ಕರ್ಮಣಿ ಪ್ರಯೋಗ) ಕನ್ನಡದ ಮೇಲೆ ಹೊರಿಸಿದ್ದಾರೆ.

ಇಲ್ಲಿ ಎರಡು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ಅವಶ್ಯಕತೆಯಿದೆ. ಕನ್ನಡ ವ್ಯಾಕರಣಕ್ಕೆ ವಿಭಕ್ತಿ ಮತ್ತು ಕಾರಕ ಎಂಬ ಈ ಎರಡು ವ್ಯಾಕರಣ ತತ್ವಗಳ ಅವಶ್ಯಕತೆಯಿದೆಯೇ ಎಂಬುದು ಇವುಗಳಲ್ಲಿ ವೊದಲನೆಯ ಪ್ರಶ್ನೆ. ಸಂಸ್ಕೃತ ವ್ಯಾಕರಣವನ್ನು ಬರೆಯುವಲ್ಲಿ ಈ ಎರಡು ತತ್ವಗಳ ಅವಶ್ಯಕತೆಯಿದೆಯಂಬುದನ್ನು ಅದರ ವೈಯಾಕರಣಿಗಳು ಸ್ವಷ್ಟವಾಗಿಯೇ ತೋರಿಸಿಕೊಂಡ್ರಿಯಿದ್ದಾರೆ.

ಆದರೆ ಕನ್ನಡ ವ್ಯಾಕರಣಕ್ಕೂ ಅವುಗಳ ಅವಶ್ಯಕತೆಯಿದೆಯೇ ಎಂಬುದನ್ನು ಕನ್ನಡ ವೈಯಾಕರಣಿಗಳು ಪರಿಶೀಲಿಸಿದ ಹಾಗಿಲ್ಲ. ಸಂಸ್ಕೃತ ವ್ಯಾಕರಣದಲ್ಲಿ ಈ ಎರಡು ವ್ಯಾಕರಣತತ್ವಗಳನ್ನು ಬಳಸಿದ್ದಾರೆ, ಹಾಗಾಗಿ ಕನ್ನಡ ವ್ಯಾಕರಣದಲ್ಲಿ ಅವನ್ನು ಬಳಸಬೇಕಾಗುತ್ತದೆ ಎಂಬುದಾಗಿ ಅವರು ನಿರ್ಧರಿಸಿದ ಹಾಗಿದೆ. ಎಲ್ಲಾ ಭಾಷೆಗಳ ವ್ಯಾಕರಣದಲ್ಲಿ ಈ ಎರಡು ವ್ಯಾಕರಣತತ್ವಗಳು ಇರಲೇಬೇಕೆಂದಿಲ್ಲ ಎಂಬುದನ್ನು ಅವರು ಗಮನಿಸಿದ ಹಾಗಿಲ್ಲ.

ಹಾಗಾಗಿ, ನಾವು ವೊದಲಿಗೆ ಸಂಸ್ಕೃತ ವ್ಯಾಕರಣದಲ್ಲಿ ಬಳಕೆಯಾಗುತ್ತಿರುವ ಕಾರಕ ಮತ್ತು ವಿಭಕ್ತಿಗಳೇಂಬ ಈ ಎರಡು ತತ್ವಗಳ ನಡುವೆ ಎಂತಹ ವ್ಯತ್ಯಾಸ

ಗಳಿವೆ ಮತ್ತು ಆ ವ್ಯಾಕರಣದಲ್ಲಿ ಅವು ಎಂತಹ ಕಾರ್ಯಗಳನ್ನು ಸಾಧಿಸುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು.

ಅನಂತರ, ಕನ್ನಡ ವ್ಯಾಕರಣದಲ್ಲಿ ಅಂತಹ ಕಾರ್ಯಗಳನ್ನು ಸಾಧಿಸಬೇಕಾದ ಸಂದರ್ಭಗಳವೆಯೇ? ಇವೆಯಾದರೆ ಆ ಸಂದರ್ಭಗಳಲ್ಲಿ ವಿಭಕ್ತಿ ಮತ್ತು ಕಾರಕ ಎಂಬ ಈ ಎರಡು ತತ್ವಗಳನ್ನು ಬಳಸಲೇ ಬೇಕಾಗುತ್ತದೆಯೇ? ಎಂಬುದನ್ನು, ಎಂದರೆ ನಿಜಕ್ಕೂ ಈ ಎರಡು ತತ್ವಗಳ ಅವಶ್ಯಕತೆ ಕನ್ನಡ ವ್ಯಾಕರಣಕ್ಕಿಂತ ಎಂಬುದನ್ನು ಪರಿಶೀಲಿಸಬೇಕು.

ಕನ್ನಡದ ವೈಯಾಕರಣಿಗಳು ಮಾತ್ರವಲ್ಲದೆ ಭಾರತದ ಇತರ ಭಾಷೆಗಳ ವೈಯಾಕರಣಿಗಳೂ ಇದೇ ರೀತಿಯಲ್ಲಿ ಸಂಸ್ಕೃತದ ವ್ಯಾಕರಣ ಪರಂಪರೆಯನ್ನು ಅನುಸರಿಸುತ್ತ ವಿಭಕ್ತಿ ಮತ್ತು ಕಾರಕಗಳೆಂಬ ಈ ಎರಡು ವ್ಯಾಕರಣತತ್ವಗಳನ್ನು ಅವು ಅವಶ್ಯವೇ ಅಥವಾ ಅನವಶ್ಯವೇ ಎಂಬುದನ್ನು ಪರಿಶೀಲಿಸದೆ ಹಾಗೆಯೇ ತಮ್ಮ ಭಾಷೆಯ ವ್ಯಾಕರಣಗಳಿಗೆ ಅಳವಡಿಸಿಕೊಂಡಿದ್ದಾರೆ. ಮತ್ತು ಹಾಗೆ ಮಾಡುವುದರ ಮೂಲಕ ಹಲವೆಡಿಗಳಲ್ಲಿ ಆ ವ್ಯಾಕರಣಗಳು ಬಹಳ ಕ್ಷಿಷ್ಟವಾಗು ವಂತೆಯೂ ಮಾಡಿದ್ದಾರೆ.

ಈ ವಿಷಯವನ್ನು ಸ್ವಲ್ಪ ಆಳವಾಗಿ ಪರಿಶೀಲಿಸಿದಲ್ಲಿ, ಕನ್ನಡ ವ್ಯಾಕರಣಕ್ಕೆ ವಿಭಕ್ತಿಯೆಂಬ ಒಂದು ವ್ಯಾಕರಣತತ್ವ ಮಾತ್ರ ಇದ್ದರೆ ಸಾಕು, ಅದಕ್ಕಿಂತ ಭಿನ್ನವಾಗಿರುವ ಕಾರಕವೆಂಬ ವ್ಯಾಕರಣತತ್ವ ಅವಶ್ಯವಿಲ್ಲ ಎಂಬುದು ಸಿದ್ಧವಾಗುತ್ತದೆ. ಇದನ್ನು ನಾನು ಬೇರೊಂದು ಪ್ರಸ್ತುತಕದಲ್ಲಿ (ಭಟ್ ಗಣಿತ) ಕೂಲಂಕಶವಾಗಿ ಚೆಚೆಸಿದ್ದೇನೆ.

ಸಂಸ್ಕೃತದಲ್ಲಿ ವಿಭಕ್ತಿಗಳನ್ನು ನೇರವಾಗಿ ಅವುಗಳ ಅರ್ಥದೊಂದಿಗೆ ಸಂಬಂಧಿಸಲು ಸಾಧ್ಯವಾಗದೆ ಇರುವ ಕಾರಕ, ಅದರ ವೈಯಾಕರಣಿಗಳು ಕಾರಕವೆಂಬ ತತ್ವವೋಂದನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆಯುಂಟಾಗಿತ್ತು. ಆದರೆ ಕನ್ನಡದಲ್ಲಿ ವಿಭಕ್ತಿಗಳನ್ನು ನೇರವಾಗಿ ಅರ್ಥದೊಂದಿಗೆ ಸಂಬಂಧಿಸಲು ಸಾಧ್ಯವಿದೆ. ಹಾಗಾಗಿ ಅದಕ್ಕೆ ಕಾರಕಗಳೆಂಬ ಕಲ್ಪಿತ ತತ್ವಗಳ ಅವಶ್ಯಕತೆ ಇಲ್ಲ.

ಇದಲ್ಲದೆ, ಇಂತಹ ಅವಶ್ಯವಿಲ್ಲದ ವ್ಯಾಕರಣ ತತ್ವಗಳನ್ನು ಕಲ್ಪಿಸಿಕೊಳ್ಳುವ ದರಿಂದಾಗಿ ಕನ್ನಡ ವ್ಯಾಕರಣ ಅನವಶ್ಯಕವಾಗಿ ಜಾಸ್ತಿ ಕ್ಷಿಷ್ಟವಾಗುತ್ತದೆ.

ನಾವಿಲ್ಲ ಪರಿಶೀಲಿಸಬೇಕಾಗಿರುವ ಎರಡನೇಯ ಪ್ರಶ್ನೆಯೇನೆಂದರೆ, ಸಂಸ್ಕೃತದಲ್ಲಿ ಬರುವ ಏಳು ವಿಭಕ್ತಿಗಳು ಕನ್ನಡದಲ್ಲಾ ಬರುವ ಅವಶ್ಯಕತೆಯಿದೆಯೇ, ಮತ್ತು ಅವು ನಿಜಕ್ಕೂ ಕನ್ನಡದಲ್ಲಿ ಬರುತ್ತಿವೆಯೇ ಎಂಬುದು. ಈ ವಿಷಯದ ಮಟ್ಟಿಗೆ ಕನ್ನಡದ ವೈಯಾಕರಣಿಗಳಲ್ಲಿ ಅಭಿಪ್ರಾಯಭೇದವಿದ್ದು ಸ್ವಲ್ಪ ಮಟ್ಟಿಗೆ ಸಂಶೋಧನೆಯೂ ನಡೆದಿದೆಯೆಂದು ಹೇಳಬಹುದು. ಆದರೂ ಸಂಸ್ಕೃತವ್ಯಾಕರಣದ ಪ್ರಭಾವದಿಂದ ಪೂರ್ತಿರೂಪಾಗಿ ಹೊರಬಂದು ಕನ್ನಡ ವಿಭಕ್ತಿಗಳನ್ನು ಕನ್ನಡದ್ದೇ ಆದ ಸ್ವಭಾವವನ್ನನುಸರಿಸಿ ವಿವರಿಸುವ ಕೆಲಸ ಇನ್ನೂ ನಡೆದಿಲ್ಲ.

ಈ ವಿಷಯವನ್ನು ನಾನು ಮುಂದಿನ ಅಧ್ಯಾಯದಲ್ಲಿ ಪರಿಶೀಲಿಸಲಿದ್ದು, ಈ ಅಧ್ಯಾಯದಲ್ಲಿ ಕನ್ನಡಕ್ಕೆ ಕಾರಕ ಇಲ್ಲವೇ ಅಂತಹದೇ ಆದ ಬೇರೆ ಕಲ್ಪಿತವಾದ ವ್ಯಾಕರಣತತ್ವ ಯಾಕೆ ಅವಶ್ಯವಿಲ್ಲ ಎಂಬುದನ್ನು ಸ್ವಲ್ಪ ವಿಸ್ತಾರವಾಗಿ ವಿವರಿಸಲು ಯತ್ನಿಸುತ್ತೇನೆ.

೨.೭ ವಿಭಕ್ತಿಗಳ ಕೆಲಸ

ವಾಕ್ಯವೊಂದರಲ್ಲಿ ಸಾಮಾನ್ಯವಾಗಿ ಒಂದು ಶ್ರೀಯಾಪದ ಮತ್ತು ಒಂದು ಅಥವಾ ಅದಕ್ಕಿಂತ ಹೆಚ್ಚು ನಾಮಪದಗಳು (ಇಲ್ಲವೇ ನಾಮಪದಕಂತೆಗಳು) ಬಳಕೆಯಾಗುತ್ತವೆ. ಶ್ರೀಯಾಪದಗಳು ಯಾವುದಾದರೂ ಒಂದು ಫಣನೆಯನ್ನು ತಿಳಿಸುತ್ತವೆ ಮತ್ತು ನಾಮಪದಗಳು ಆ ಫಣನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುತ್ತವೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯವನ್ನು ಪರಿಶೀಲಿಸಬಹುದು.

(ಗ) ರಾಜು ಇರಿಯನ್ನು ಒಂದು ಮರಕ್ಕೆ ಕಟ್ಟಿದ

(ಗ)ನೇ ವಾಕ್ಯದಲ್ಲಿ ಒಂದಿರುವ ಕಟ್ಟಿ ಶ್ರೀಯಾಪದ ಒಂದು ಫಣನೆಯನ್ನು ತಿಳಿಸುತ್ತದೆ. ಅದೇ ವಾಕ್ಯದಲ್ಲಿ ಒಂದಿರುವ ರಾಜು, ಇರಿ ಮತ್ತು ಮರ ನಾಮಪದಗಳು ಆ ಫಣನೆಯಲ್ಲಿ ತೊಡಗಿರುವ ವ್ಯಕ್ತಿ ಮತ್ತು ವಸ್ತುಗಳನ್ನು ಗುರುತಿಸುತ್ತವೆ.

ವಾಕ್ಯವೊಂದರಲ್ಲಿ ಈ ರೀತಿ ಶ್ರೀಯಾಪದದೊಂದಿಗೆ ಒಂದಕ್ಕಿಂತ ಜಾಸ್ತಿ ನಾಮಪದಗಳು ಒಂದಾಗ, ಅವುಗಳ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಬೇಕಾಗುತ್ತದೆ ಮಾತ್ರವಲ್ಲ, ಆ ಶ್ರೀಯಾಪದವು ತಿಳಿಸುವ ಫಣನೆಯಲ್ಲಿ ಅವು ಯಾವ ಯಾವ ಕೆಲಸಗಳಲ್ಲಿ ತೊಡಗಿವೆ ಎಂಬುದನ್ನೂ ತಿಳಿಸಬೇಕಾಗುತ್ತದೆ.

ಉದಾಹರಣೆಗಾಗಿ, *ರಾಜು ಇರಿ ಮರ ಕಟ್ಟಿದ ಎಂದಿಷ್ಟೇ ಹೇಳಿದರೆ, 'ಯಾರು ಯಾರನ್ನು ಯಾವುದಕ್ಕೆ ಕಟ್ಟಿದ್ದು' ಎಂಬ ವಿಷಯ ಸ್ವಷ್ಟವಾಗಲಾರದು. ಇದನ್ನು ಸ್ವಷ್ಟಪಡಿಸುವುದಕ್ಕಾಗಿ ವಾಕ್ಯದಲ್ಲಿ ಬರುವ ಈ ನಾಮಪದಗಳೊಂದಿಗೆ ವಿಭಕ್ತಿ ಪ್ರತ್ಯಯಗಳನ್ನು ಬಳಸುವ ಅವಶ್ಯಕತೆಯಿದೆ.

ಮೇಲೆ ಕೊಟ್ಟಿರುವ (ಗ)ನೇ ವಾಕ್ಯದಲ್ಲಿ ಮರ ಪದದ ಅನಂತರ ಕ್ಕೆ ವಿಭಕ್ತಿ ಪ್ರತ್ಯಯ ಬಂದಿದ್ದು, 'ಕಟ್ಟಿ ಹಾಕಿದ್ದ ಯಾವುದಕ್ಕೆ' ಎಂಬುದನ್ನು ಅದು ತಿಳಿಸುತ್ತದೆ; ಇರಿ ನಾಮಪದದ ಅನಂತರ ಅನ್ನು ವಿಭಕ್ತಿ ಪ್ರತ್ಯಯ ಬಂದಿದ್ದು 'ಮರಕ್ಕೆ ಯಾರನ್ನು ಕಟ್ಟಿ ಹಾಕಿದ್ದು' ಎಂಬುದನ್ನು ಅದು ತಿಳಿಸುತ್ತದೆ.

ವಿಭಕ್ತಿಗಳ ಮತ್ತು ಕಾರಕಗಳು

ಈ ರೀತಿ ನಾಮಪದಗಳು ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತುವಿಗೂ ಕ್ರಿಯಾ ಪದವು ತಿಳಿಸುವ ಫೆಟನೆಗೂ ನಡುವಿರುವ ಸಂಬಂಧವೇನೆಂಬುದನ್ನು ತಿಳಿಸಲು ವಿಭಕ್ತಿ ಪ್ರತ್ಯೇಯಗಳ (ಅಥವಾ ಬೇರಾವುದಾದರೂ ಸಾಧನಗಳ) ಅವಶ್ಯಕತೆಯಿದೆ. ಕನ್ನಡದಂತಹ ಕೆಲವು ಭಾಷೆಗಳಲ್ಲಿ ಈ ಕೆಲಸಕೂಗಿ ವಿಭಕ್ತಿ ಪ್ರತ್ಯೇಯಗಳ ಬಳಕೆ ಯಾಗುತ್ತದೆ. ಅದರೆ ಬೇರೆ ಭಾಷೆಗಳಲ್ಲಿ ಬೇರೆ ಸಾಧನಗಳ ಬಳಕೆಯಾಗುವುದೂ ಇದೆ. ಉದಾಹರಣೆಗಾಗಿ ಇಂಗ್ಲಿಷ್ ಭಾಷೆಯ ವಾಕ್ಯಗಳಲ್ಲಿ ಪದಗಳ ಜಾಗವೂ ಈ ಕೆಲಸವನ್ನು ನಡೆಸಬಲ್ಲು ದು.

- (ಇಕ) Raju tied Hari to the tree
‘ರಾಜು ಹರಿಯನ್ನು ಮರಕ್ಕೆ ಕಟ್ಟಿದ’
- (ಇಖಿ) Hari tied Raju to the tree
‘ಹರಿ ರಾಜುವನ್ನು ಮರಕ್ಕೆ ಕಟ್ಟಿದ’

(ಇಕ) ಮತ್ತು (ಇಖಿ) ವಾಕ್ಯಗಳ ನಡುವೆ ಕಾಣಿಸುವ ಅರ್ಥ ವ್ಯತ್ಯಾಸ Raju ಮತ್ತು Hari ಎಂಬ ಈ ಎರಡು ಪದಗಳು ವಾಕ್ಯದಲ್ಲಿ ಎಲ್ಲಿ ಬಂದಿವೆ ಎಂಬುದರ ಮೇಲೆ, ಎಂದರೆ ವಾಕ್ಯದಲ್ಲಿ ಅವುಗಳ ಜಾಗ ಯಾವುದು ಎಂಬುದರ ಮೇಲೆ ಅವಲಂಬಿಸಿದೆ. ಈ ವಾಕ್ಯಗಳಲ್ಲಿ ಕ್ರಿಯಾಪದಕ್ಷಿಂತ ಮೊದಲು ಬಂದಿರುವ ನಾಮಪದ ‘ಕಟ್ಟಿದವರು ಯಾರು’ ಎಂಬುದನ್ನು ತಿಳಿಸುತ್ತದೆ ಮತ್ತು ಕ್ರಿಯಾ ಪದದ ಅನಂತರ ಬಂದಿರುವ ನಾಮಪದ ‘ಯಾರನ್ನು ಕಟ್ಟಿದ್ದು’ ಎಂಬುದನ್ನು ತಿಳಿಸುತ್ತದೆ.

ಇದಲ್ಲದೆ, ಈ ಎರಡು ವಾಕ್ಯಗಳಲ್ಲಾಗಿ ‘ಯಾವುದಕ್ಕೆ ಕಟ್ಟಿದ್ದು’ ಎಂಬುದನ್ನು ತಿಳಿಸಲು to ಎಂಬ ಉಪಸರ್ಗದ ಬಳಕೆಯಾಗಿದೆ.

ಕನ್ನಡದಲ್ಲಿ ಇಂತಹ ಕೆಲಸಗಳನ್ನೇಲ್ಲ ಮುಖ್ಯವಾಗಿ ವಿಭಕ್ತಿ ಪ್ರತ್ಯೇಯಗಳೇ ನಡೆಸುವುದಾದ ಕಾರಣ, ಅವು ಯಾವುವೆಲ್ಲ ಇವೆ ಮತ್ತು ವಾಕ್ಯಗಳಲ್ಲಿ ಅವುಗಳ ಬಳಕೆಯೆಂತಹದು ಎಂಬುದನ್ನು ಕನ್ನಡ ವ್ಯಾಕರಣದಲ್ಲಿ ವಿಸ್ತಾರವಾಗಿ ವಿವರಿಸುವ ಅವಶ್ಯಕತೆಯಿದೆ.

೩.೨ ಕಾರಕಗಳ ಕೆಲಸ

ಮೇಲೆಯೇ ಸೂಚಿಸಿರುವ ಹಾಗೆ, ಸಂಸ್ಕೃತ ವ್ಯಾಕರಣಗಳಲ್ಲಿ ವಿಭಕ್ತಿ ಎಂಬ ವ್ಯಾಕರಣ ತತ್ವ ಮಾತ್ರವಲ್ಲದೆ ‘ಕಾರಕ’ ಎಂಬ ಇನ್ನೊಂದು ವ್ಯಾಕರಣ ತತ್ವವೂ ಬಳಕೆಯಾಗುತ್ತದೆ. ಕಾರಕಗಳೇಂಬ ಈ ವ್ಯಾಕರಣ ತತ್ವವು ನಡೆಸುವ ಕೆಲಸ ವಿಭಕ್ತಿಗಳು ನಡೆಸುವ ಕೆಲಸಕ್ಕಿಂತ ಶಿರೋಭಿನ್ನವಾದುದು.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರಣ

ಅವು ವಿಭಕ್ತಿಗಳ ಯಾಗೆ ನಿಜಕ್ಕೂ ವಾಕ್ಯಗಳಲ್ಲಿ ಕಾಣಿಸುವ ಅಂಗಗಳಲ್ಲ; ಸಂಸ್ಕೃತ ವೈಯಾಕರಣಿಗಳು ತಮ್ಮ ಅನುಕೂಲಕ್ಕಾಗಿ ಸೃಷ್ಟಿಸಿಕೊಂಡಿರುವ ವೈಯಾಕರಣಿಕ ಪರಿಕಲ್ಪನೆಗಳು ಮಾತ್ರ.

ಅವರು ಈ ಪರಿಕಲ್ಪನೆಗಳನ್ನು ಸೃಷ್ಟಿಸಿಕೊಳ್ಳಲು ಕಾರಣವೇನೇಂದರೆ, ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯೇಯಗಳನ್ನು ಅವು ಸೂಚಿಸಬೇಕಾಗಿರುವ ಅಥವಾ ದೊಂದಿಗೆ ಸೇರವಾಗಿ ಸಂಬಂಧಿಸುವುದು ಬಹಳ ಕಡ್ಡ. ಈ ಕಾರಣಕ್ಕಾಗಿ, ವಿಭಕ್ತಿಗಳನ್ನು ಮೊದಲು ತಾವು ಕಲ್ಪಿಸಿಕೊಂಡಿರುವ ಕಾರಕಗಳೊಂದಿಗೆ ಸಂಬಂಧಿಸಿ, ಅನಂತರ ಅಂತಹ ಕಾರಕಗಳ ಮೂಲಕ ವಾಕ್ಯದ ಅಥವಾ ವೇನೆಂಬುದನ್ನು ವಿವರಿಸಿ ಹೇಳಲು ಸಂಸ್ಕೃತದ ವೈಯಾಕರಣಿಗಳು ಪ್ರಯತ್ನಿಸಬೇಕಾಗಿದೆ.

ಸಂಸ್ಕೃತದಲ್ಲಿ ಈ ರೀತಿ ವಿಭಕ್ತಿಗಳಿಗೂ ಅವುಗಳ ಅರ್ಥಕ್ಕೂ ಸೇರವಾದ ಸಂಬಂಧವಿಲ್ಲದಿರಲು ಹಲವು ಕಾರಣಗಳಿವೆ. ಅವುಗಳಲ್ಲಿ ಕೆಲವನ್ನು ಕೆಳಗೆ ವಿವರಿಸಲಾಗಿದೆ.

೨.೨.೧ ಒಂದು ವಿಭಕ್ತಿಗೆ ಹಲವು ಅರ್ಥಗಳು

ಸಂಸ್ಕೃತದಲ್ಲಿ ಪ್ರಥಮಾ ವಿಭಕ್ತಿಗೆ ಒಂದು ನಿಶ್ಚಯಾದ ಅರ್ಥವನ್ನು ಕೊಡಲು ಸಾಧ್ಯವಾಗದು. ಯಾಕೆಂದರೆ, ಒಂದು ಘಟನೆಯನ್ನು ನಡೆಸಿಕೊಡುವ ವ್ಯಕ್ತಿಯನ್ನು ಮಾತ್ರವಲ್ಲದೆ ಆ ಘಟನೆಯಲ್ಲಿ ತೊಡಗಿರುವ ಇತರ ವ್ಯಕ್ತಿ, ವಸ್ತು ಮೊದಲಾದವರು ಪ್ರಥಮಾ ವಿಭಕ್ತಿಯ ಮೂಲಕ ಸಂಸ್ಕೃತದಲ್ಲಿ ಸೂಚಿಸಲು ಸಾಧ್ಯವಿದೆ.

- (ಇಕ) ರಾಮಃ ಸ್ತಾಳಿಲಾರ್ಯಂ ಓದನಂ ಕರಣೋಃ ಜಚತಿ
‘ರಾಮನು ಮುಡಕೆಯಲ್ಲಿ ಅನ್ನವನ್ನು ಕಟ್ಟಿಗೆಯನ್ನು ಬಳಸಿ ಬೇಯಿಸುತ್ತಾನೆ’
- (ಇಬಿ) ಸ್ತಾಳಿಲೀ ಜಚತಿ
‘ಮುಡಕೆಯಲ್ಲಿ (ಅನ್ನವನ್ನು) ಬೇಯಿಸುತ್ತಾನೆ’
- (ಇಗ) ಕರಣ್ಣಂ ಜಚತಿ
‘ಕಟ್ಟಿಗೆಯನ್ನು ಬಳಸಿ (ಅನ್ನವನ್ನು) ಬೇಯಿಸುತ್ತಾನೆ’

(ಇಕ-ಗ)ದಲ್ಲಿ ಕೊಟ್ಟಿರುವ ಮೂರು ವಾಕ್ಯಗಳಲ್ಲಿ ಪ್ರಥಮಾ ವಿಭಕ್ತಿಗೆ ಮೂರು ಬೇರೆ ಬೇರೆ ಅರ್ಥಗಳವೇಯೆಂಬುದನ್ನು ಗಮನಿಸಬಹುದು. (ಇಕ) ವಾಕ್ಯದಲ್ಲಿ ಅದು ಬೇಯಿಸುವ ಘಟನೆಯನ್ನು ನಡೆಸಿಕೊಡುವ ವ್ಯಕ್ತಿಯನ್ನು ಸೂಚಿಸುತ್ತದೆ; ಆದರೆ, (ಇಬಿ) ವಾಕ್ಯದಲ್ಲಿ ಅದು ಆ ಘಟನೆಯನ್ನು ನಡೆಸಲು

ವಿಭಕ್ತಿಗಳ ಮತ್ತು ಕಾರಕಗಳು

ಬಳಸಿದ ಪಾಠೀಯನ್ನು ಸೂಚಿಸುತ್ತದೆ ಮತ್ತು (ಇಗ) ವಾಕ್ಯದಲ್ಲಿ ಅದಕ್ಕಾಗಿ ಬಳಸಲಾಗಿರುವ ಕಟ್ಟಿಗೆಯನ್ನು ಸೂಚಿಸುತ್ತದೆ.

(ಇಂ) ಮತ್ತು (ಇಗ) ವಾಕ್ಯಗಳಲ್ಲಿ ಬೇಯುವ ಪದಾರ್ಥ ಮತ್ತು ಬೇಯಿಸುವ ವ್ಯಕ್ತಿ ಇವೆರಡನ್ನು ಹೆಸರಿಸಿಲ್ಲವಾದ ಕಾರಣ, ಸಾಫಲೀ ಮಾಡಿಕೆ ಎಂಬುದನ್ನು (ಇಂ) ವಾಕ್ಯದಲ್ಲಿಯೂ ಕಾಷ್ಟಂ ‘ಕಟ್ಟಿಗೆ’ ಎಂಬುದನ್ನು (ಇಗ) ವಾಕ್ಯದಲ್ಲಿಯೂ ಪ್ರಾಧಮಾ ವಿಭಕ್ತಿಯಲ್ಲಿ ಬಳಸಲು ಸಾಧ್ಯವಾಗಿದೆ. ಇದು ಸಂಸ್ಕೃತದ ವೈಶಿಷ್ಟ್ಯ.

ಹೀಗೆ ಪ್ರಾಧಮಾ ವಿಭಕ್ತಿಗೆ ಈ ಮೂರು (ಇಕ-ಗ) ವಾಕ್ಯಗಳಲ್ಲಿ ಮೂರು ಬೇರೆ ಬೇರೆ ಅರ್ಥಗಳಿವೆ.

೨.೩.೨ ಒಂದೇ ಅರ್ಥಕ್ಕೆ ಹಲವು ವಿಭಕ್ತಿಗಳು

ಸಂಸ್ಕೃತದಲ್ಲಿ ಈ ರೀತಿ ಒಂದೇ ವಿಭಕ್ತಿ ಪ್ರತ್ಯೇಯವನ್ನು ಹಲವು ಅರ್ಥಗಳಲ್ಲಿ ಬಳಸಲು ಸಾಧ್ಯವಿದೆ ಮಾತ್ರವಲ್ಲ, ಒಂದೇ ಅರ್ಥವನ್ನೂ ಹಲವು ವಿಭಕ್ತಿಗಳ ಮೂಲಕ ಸೂಚಿಸಲು ಸಾಧ್ಯವಿದೆ.

ಉದಾಹರಣೆಗಾಗಿ, ಮೇಲೆ ಸೂಚಿಸಿರುವ ಅರ್ಥಗಳಲ್ಲಿ ಹೊದಲನೇಯದನ್ನು, ಎಂದರೆ ಘಟನೆಯನ್ನು ನಡೆಸುವುದು ಯಾರು ಎಂಬುದನ್ನು, ಸಂಸ್ಕೃತದಲ್ಲಿ ಪ್ರಾಧಮಾ ವಿಭಕ್ತಿಯ ಮೂಲಕವೂ ಸೂಚಿಸಬಹುದು, ತೃತೀಯಾ ವಿಭಕ್ತಿಯ ಮೂಲಕವೂ ಸೂಚಿಸಬಹುದು (ಇಕ-ಇ ನೋಡಿ).

ಸಂಸ್ಕೃತದಲ್ಲಿ ‘ಕರ್ತವ್ಯ’ ಮತ್ತು ‘ಕರ್ಮಣ’ ಎಂಬುದಾಗಿ ಎರಡು ರೀತಿಯ ವಾಕ್ಯಗಳು ಬಳಕೆಯಲ್ಲಿವೆ. ಘಟನೆಯೊಂದನ್ನು ನಡೆಸುವ ವ್ಯಕ್ತಿಯನ್ನು ಕರ್ತವ್ಯ ವಾಕ್ಯದಲ್ಲಿ ಪ್ರಾಧಮಾ ವಿಭಕ್ತಿಯ ಮೂಲಕ ಮತ್ತು ಕರ್ಮಣ ವಾಕ್ಯದಲ್ಲಿ ತೃತೀಯಾ ವಿಭಕ್ತಿಯ ಮೂಲಕ ಸೂಚಿಸಲಾಗುತ್ತದೆ.

- (ಇಕ) ದೇವದತ್ತಃ ಗ್ರಂಥಂ ಪರತಿ
‘ದೇವದತ್ತನು ಪುಸ್ತಕವನ್ನು ಓದುತ್ತಾನೆ’
- (ಇಂ) ದೇವದತ್ತೇನ ಗ್ರಂಥಃ ಪರ್ಯತೇ
‘ದೇವದತ್ತನು ಪುಸ್ತಕವನ್ನು ಓದುತ್ತಾನೆ’

(ಇಕ) ಮತ್ತು (ಇಂ) ವಾಕ್ಯಗಳಿರದಕ್ಕೂ ಸಂಸ್ಕೃತದಲ್ಲಿ ಅರ್ಥ ಒಂದೇ; ಹೀಗಿದ್ದರೂ ಘಟನೆಯನ್ನು ನಡೆಸುವ (ಓದುವ) ವ್ಯಕ್ತಿಯನ್ನು (ಇಕ)ದಲ್ಲಿ ಪ್ರಾಧಮಾ ವಿಭಕ್ತಿಯ ಮೂಲಕ ಸೂಚಿಸಲಾಗಿದೆ ಮತ್ತು (ಇಂ)ದಲ್ಲಿ ತೃತೀಯಾ ವಿಭಕ್ತಿಯ ಮೂಲಕ ಸೂಚಿಸಲಾಗಿದೆ. ಎಂದರೆ, ಈ ಎರಡು ವಾಕ್ಯಗಳಲ್ಲಿ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಒಂದೇ ಅರ್ಥವನ್ನು ಎರಡು ಬೇರೆ ಬೇರೆ ವಿಭಕ್ತಿ ಪ್ರತ್ಯ್ಯಯಗಳ ಮೂಲಕ ಸೂಚಿಸಲಾಗಿದೆ.

ಕನ್ನಡ ವ್ಯಾಕರಣಗಳಲ್ಲಿ (ಇಬ್ಬ) ವಾಕ್ಯವನ್ನು ‘ದೇವದತ್ತನಿಂದ ಪುಸ್ತಕ ಒದಲ್ಪಡುತ್ತದೆ’ ಎಂಬುದಾಗಿ ಅನುವಾದಿಸುವುದು ರೂಢಿ. ಆದರೆ ಇಂತಹ ವಾಕ್ಯ ಕನ್ನಡದಲ್ಲಿ ಸಂಸ್ಕೃತದ ಪ್ರಭಾವದಿಂದ ಬಂದಿದ್ದು, ಹೊಸಗನ್ನಡದಲ್ಲಿ ಇಲ್ಲವೇ ಮಾತಿನಲ್ಲಿ ಇದು ಇಲ್ಲವೆಂದೇ ಹೇಳಬಹುದು.

ಇದೇ ರೀತಿಯಾಗಿ ದ್ವಿತೀಯಾ ಮತ್ತು ಸಪ್ತಮೀ ವಿಭಕ್ತಿಗಳನ್ನು ಒಂದೇ ಅರ್ಥದಲ್ಲಿ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ, ‘ಕುಳಿತಿದ್ದಾನೆ’ ಎಂಬ ಅರ್ಥ ಕೊಡುವ ಅಸ್ತ್ರೀ ಮತ್ತು ಅಧ್ಯಾಸ್ತೀ ಎಂಬ ಎರಡು ಕ್ರಿಯಾಪದಗಳ ಬಳಕೆಯನ್ನು ಗಮನಿಸಬಹುದು.

- (ಇಕ) ಷವಂತೇ ಅಸ್ತ್ರೀ
‘ಗುಡ್ಡದಲ್ಲಿ ಕುಳಿತಿದ್ದಾನೆ’
- (ಇಬ್ಬ) ಷವಂತಂ ಅಧ್ಯಾಸ್ತೀ
‘ಗುಡ್ಡದಲ್ಲಿ ಕುಳಿತಿದ್ದಾನೆ’

(ಜಿಕ್ವಿ) ವಾಕ್ಯಗಳೇರಡರಲ್ಲಿ ಗುಡ್ಡವು ಕುಳಿತುಕೊಳ್ಳುವ ಜಾಗವಾಗಿದೆ. ಹೀಗಿದ್ದರೂ, (ಇಕ) ವಾಕ್ಯದಲ್ಲಿ ಅದು ಸಪ್ತಮಿಯಲ್ಲಿ ಬಂದಿದೆ, ಮತ್ತು (ಇಬ್ಬ) ದಲ್ಲಿ ದ್ವಿತೀಯಿಯಲ್ಲಿ ಬಂದಿದೆ.

೨.೩.೨ ಬೇರೆ ಕಾರಣಗಳು

ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯ್ಯಯಗಳಿಗೂ ಅವು ಸೂಚಿಸಬೇಕಾಗಿರುವ ಅರ್ಥಕ್ಕೂ ನಡುವೆ ನೇರವಾದ ಸಂಬಂಧವಿಲ್ಲದಿರಲು ಬೇರೆಯೂ ಕೆಲವು ಕಾರಣಗಳವೇ. ಉದಾಹರಣೆಗಾಗಿ, ಕೆಲವು ಸಂದರ್ಭಗಳಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯ್ಯಯಗಳಿಗೆ ಸಂಸ್ಕೃತದಲ್ಲಿ ವಿಶಿಷ್ಟವಾದ ಅರ್ಥವೇ ಇರುವುದಿಲ್ಲ.

ಇದಲ್ಲದೆ, ಈ ವಿಭಕ್ತಿ ಪ್ರತ್ಯ್ಯಯಗಳು ವಿಭಕ್ತಿಘರಣನ್ನು ಮಾತ್ರವಲ್ಲದೆ, ನಾಮಪದದ ಲಿಂಗ-ವಚನಗಳನ್ನೂ ಸೂಚಿಸುತ್ತವೆ. ನಾಮಪದಗಳ ಕೊನೆಯ ಅಕ್ಷರಗಳನ್ನನುಸರಿಸಿಯೂ ಸಂಸ್ಕೃತದ ವಿಭಕ್ತಿ ಪ್ರತ್ಯ್ಯಯಗಳಲ್ಲಿ ಕೆಲವು ವ್ಯಾಖ್ಯಾನಗಳು ಕಾಣಿಸಿಕೊಳ್ಳುತ್ತವೆ. (ವಿವರಗಳಿಗೆ ಲ.ಇ.ನೋಡಿ). ಇಂತಹ ವ್ಯಾಖ್ಯಾನಗಳೂ ಸಂಸ್ಕೃತದ ವಿಭಕ್ತಿ ಪ್ರತ್ಯ್ಯಯಗಳನ್ನು ಅವುಗಳ ಅರ್ಥದೊಂದಿಗೆ ಸಂಬಂಧಿಸುವ ಕೆಲಸ ಹೆಚ್ಚು ಶ್ಲಷ್ಟವಾಗುವಂತೆ ಮಾಡಿವೆ.

೨.೩.೩ ಕಾರಕಗಳ ಮೂಲಕ ಸಂಬಂಧಿಸುವುದು

ವಿಭಕ್ತಿಗಳ ಮತ್ತು ಕಾರಕಗಳು

ಮೇಲೆ ವಿವರಿಸಿದ ಹಾಗೆ, ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯೇಯಗಳಿಗೂ ಅವು ಸೂಚಿಸಬೇಕಾಗಿರುವ ಅರ್ಥಗಳಿಗೂ ನಡುವೆ ನೇರವಾದ ಸಂಬಂಧವಿಲ್ಲವಾದ ಕಾರಣ, ಸಂಸ್ಕೃತದ ವೈಯಾಕರಣಿಗಳು ವಾಕ್ಯದ ರಚನೆಯನ್ನು ಮತ್ತು ಅದರಲ್ಲಿ ಬಳಕೆಯಾಗುವ ವಿಭಕ್ತಿಗಳ ಸ್ವರೂಪವನ್ನು ಹೊದಲಿಗೆ ಕಾರಕಗಳ ಮೂಲಕ ವಿವರಿಸಿ, ಅನಂತರ ಆ ರಚನೆಯನ್ನು ಅದರ ಅರ್ಥದೊಂದಿಗೆ ಸಂಬಂಧಿಸಬೇಕಾಗಿದೆ.

ನಿಜಕ್ಕೂ ಭಾಷೆಯಲ್ಲಿರುವುದು ವಿಭಕ್ತಿ ಪ್ರತ್ಯೇಯಗಳು ಮತ್ತು ಅವು ಸೂಚಿಸಬೇಕಾಗಿರುವ ಅರ್ಥ (ಎಂದರೆ ನಾಮಪದಕ್ಕೂ ಶ್ರೀಯಾಪದಕ್ಕೂ ನಡುವಿರುವ ಸಂಬಂಧ) ಇವೆರಡು ಮಾತ್ರ. ಮೇಲೆ ಸೂಚಿಸಿದ ಹಾಗೆ, ಕಾರಕಗಳೆಂಬುವು ಸಂಸ್ಕೃತದ ವೈಯಾಕರಣಿಗಳು ತಮ್ಮ ಅನುಕೂಲಕ್ಕಾಗಿ ಸೃಷ್ಟಿಗೊಂಡಿರುವ ಕಾಲ್ಪನಿಕ ತತ್ವಗಳು ಮಾತ್ರ. ಅವು ಆ ಭಾಷೆಯಲ್ಲಿ ವಿಭಕ್ತಿಗಳ ಬಳಕೆ ಒಂದು ವಿಶಿಷ್ಟವಾದ ರೀತಿಯಲ್ಲಿ ದೆಯಾದ ಕಾರಣ ಮಾತ್ರ ಬೇಕಾಗಿವೆ.

ಉದಾಹರಣೆಗಾಗಿ, ಮೇಲೆ ಕೊಟ್ಟಿರುವ (೬-ಗ) ವಾಕ್ಯಗಳಲ್ಲಿ ಪ್ರಥಮಾ ವಿಭಕ್ತಿಯಲ್ಲಿ ಬಂದಿರುವ ಪದಗಳನ್ನು ಮತ್ತು (ಇಖಿ) ವಾಕ್ಯದಲ್ಲಿ ತೃತೀಯಾ ವಿಭಕ್ತಿಯಲ್ಲಿ ಬಂದಿರುವ ಪದವನ್ನು ಸಂಸ್ಕೃತದ ವೈಯಾಕರಣಿಗಳು ಕತ್ತೆ ಕಾರಕವೆಂದು ಪರಿಗಣಿಸುತ್ತಾರೆ. ಇದಕ್ಕೆ ಬದಲು, (ಇಖಿ) ವಾಕ್ಯದಲ್ಲಿ ಪ್ರಥಮೆಯಲ್ಲಿ ಬಂದಿರುವ ಪದವನ್ನು ಕರುಂಕಾರಕವೆಂದು ಪರಿಗಣಿಸುತ್ತಾರೆ.

ವಿಭಕ್ತಿ ಮತ್ತು ಅವುಗಳ ಅರ್ಥಗಳ ನಡುವೆ ಮಾತ್ರವಲ್ಲ, ವಿಭಕ್ತಿ ಮತ್ತು ಕಾರಕಗಳ ನಡುವೆಯೂ ಸಂಸ್ಕೃತದಲ್ಲಿ ನೇರವಾದ ಸಂಬಂಧವಿಲ್ಲ. ಇದಕ್ಕೆ ಕಾರಣವೇನೆಂದರೆ, ವಿಭಕ್ತಿಗಳು ಸೂಚಿಸಬೇಕಾಗಿರುವ ಅರ್ಥವನ್ನು ವಿವರಿಸುವುದಕ್ಕಾಗಿ ಮಾತ್ರವಲ್ಲದೆ, ವ್ಯಾಕರಣದ ಬೇರೆ ಕೆಲವು ನಿಯಮಗಳನ್ನು ಸಂಪೂರ್ಣವಾಗಿ ವರ್ಣಿಸುವುದಕ್ಕಾಗಿಯೂ ಸಂಸ್ಕೃತದ ವೈಯಾಕರಣಿಗಳು ಈ ಕಾರಕಗಳನ್ನು ಬಳಸುತ್ತಾರೆ.

ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ (೬-೨) ವಾಕ್ಯಗಳನ್ನು ಪರಿಶೀಲಿಸಬಹುದು.

- (೬-ಗ) ಅರ್ಥಂ ದೀರ್ಘವೃತ್ತಿ
‘ಪಗಡೆಗಳಲ್ಲಿ ಜೂಜಾಡುತ್ತಾನೆ’
- (೬-ಖಿ) ಅಕ್ಷೇಪಃ ದೀರ್ಘವೃತ್ತಿ
- (೬-೨) ಅಜ್ಯಂ ಜುಞೋಽತಿ
‘ತುಪ್ಪದಲ್ಲಿ ಹೋಮ ಮಾಡುತ್ತಾನೆ’
- (೬-೩) ಅಜ್ಯೇನ ಜುಞೋಽತಿ

ಕಣ್ಣಪತ್ರಕ್ಕೆ ಬೇಕು ಕಣ್ಣದಡ್ಡೇ ವ್ಯಾಕರಣ

(ಇ) ಮತ್ತು (ಇನೇ ವಾಕ್ಯಗಳಿರದರಲ್ಲೂ ನಾಮಪದವನ್ನು ದ್ವಿತೀಯಾ ವಿಭಕ್ತಿಯಲ್ಲಾಗಲಿ ಇಲ್ಲವೇ ತೃತೀಯಾ ವಿಭಕ್ತಿಯಲ್ಲಾಗಲಿ ಬಳಸಲು ಸಾಧ್ಯ ವಿದೆ. ಅಕ್ಷಯ್ಯ ‘ಪಗಡೆ’ ಎಂಬುದು (ಇಕ)ದಲ್ಲಿ ದ್ವಿತೀಯೀಯಲ್ಲಿ ಬಂದಿದೆ ಮತ್ತು (ಇಬಿ)ದಲ್ಲಿ ತೃತೀಯೀಯಲ್ಲಿ ಬಂದಿದೆ; ಅಜ್ಯೈ ‘ತುಪ್ಪ’ ಎಂಬುದು (ಇಕ)ದಲ್ಲಿ ದ್ವಿತೀಯೀಯಲ್ಲಿ ಬಂದಿದೆ ಮತ್ತು (ಇಬಿ)ದಲ್ಲಿ ತೃತೀಯೀಯಲ್ಲಿ ಬಂದಿದೆ.

ಆದರೆ ಸಂಸ್ಕೃತದ ವೈಯಾಕರಣಿಗಳು (ಇರ) ವಾಕ್ಯಗಳಲ್ಲಿ ಅಕ್ಷಯ್ಯ ನಾಮಪದ ದ್ವಿತೀಯೀಯಲ್ಲಿ ಬಂದರೆ ಕರುವನ್ನು ಸೂಚಿಸುತ್ತದೆ ಮತ್ತು ತೃತೀಯೀಯಲ್ಲಿ ಬಂದರೆ ಕರಣವನ್ನು ಸೂಚಿಸುತ್ತದೆ ಎಂಬುದಾಗಿ ಹೇಳುತ್ತಾರೆ ಮತ್ತು ಅಂತಹದೇ (ಇರ) ವಾಕ್ಯಗಳಲ್ಲಿ ಅಜ್ಯೈ ‘ತುಪ್ಪ’ ನಾಮಪದ ದ್ವಿತೀಯೀಯಲ್ಲಿ ಬಂದರೂ ಕರುವವೇ, ತೃತೀಯೀಯಲ್ಲಿ ಬಂದರೂ ಕರುವವೇ ಎಂಬುದಾಗಿ ಹೇಳುತ್ತಾರೆ.

ಅವರು ಈ ರೀತಿ (ಇಬಿ) ವಾಕ್ಯದಲ್ಲಿ ಅಜ್ಯೈ ನಾಮಪದ ತೃತೀಯೀಯಲ್ಲಿ ಬಂದಿದೆಯಾದರೂ ಅದನ್ನು ಕರಣವೇಂದು ಪರಿಗಣಿಸಿರಲು ಮೇಲೆ ಹೇಳಿದಂತಹ ಎರಡನೇಯ ಅವಶ್ಯಕತೆಯೇ (ವ್ಯಾಕರಣ ನಿಯಮಗಳನ್ನು ಸಂಪೂರ್ಣವಾಗಿ ಬರೆಯಬೇಕೆಂಬುದೇ) ಮುಖ್ಯ ಕಾರಣ.

ಸಂಸ್ಕೃತದಲ್ಲಿ ಕ್ರಿಯಾಪದಕ್ಕೆ ಅನ ಪ್ರತ್ಯೇಯವನ್ನು ಸೇರಿಸಿ ತಯಾರಿಸಿದ ಪದದ ಮೂಲಕ ಅದರ ಕರಣವನ್ನು ಸೂಚಿಸಲು ಸಾಧ್ಯ ಎಂಬ ವ್ಯಾಕರಣ ನಿಯಮವೊಂದಿದೆ. ಈ ನಿಯಮದ ಪ್ರಕಾರ, ಶಾತ್ರಾ ‘ತುಂಡು ಮಾಡು’ ಕ್ರಿಯಾಪದದಿಂದ ಸಿದ್ಧವಾಗುವ ಶಾತನ ಪದದ ಮೂಲಕ ಅದರ ಕರಣವಾಗಿರುವ ‘ಚೂರಿ’ಯನ್ನು ಸೂಚಿಸಲು ಸಾಧ್ಯವಿದೆ.

ಈ ‘ಹೋಮ ಮಾಡು’ ಕ್ರಿಯಾಪದದೊಂದಿಗೆ (ಇನೇ ವಾಕ್ಯದಲ್ಲಿ ಬಂದಿರುವ ಜುಹ್ಯೋಽತಿ ‘ಹೋಮ ಮಾಡುತ್ತಾನೆ’ ಎಂಬುದು ಆ ಕ್ರಿಯಾಪದದ ಒಂದು ರೂಪ) ತೃತೀಯಾ ವಿಭಕ್ತಿಯಲ್ಲಿ, ಬರುವ ಅಜ್ಯೈ ‘ತುಪ್ಪ’ ನಾಮಪದವನ್ನು ಕರಣ ಎಂಬುದಾಗಿ ಪರಿಗಣಿಸಿದಲ್ಲಿ, ಆ ಕ್ರಿಯಾಪದದಿಂದ ಸಿದ್ಧವಾಗುವ ಇವನ ಪದಕ್ಕೂ ಅದು ಸೂಚಿಸುವ ಕ್ರಿಯೀಯ ಕರಣವಾದ ‘ತುಪ್ಪ’ ಎಂಬ ಅರ್ಥವನ್ನು ಕೊಡಬೇಕಾದೀತು.

ಆದರೆ ನಿಜಕ್ಕೂ ಸಂಸ್ಕೃತದಲ್ಲಿ ಇವನ ಎಂಬುದರ ಅರ್ಥ ‘ಆಹುತಿಯಾಗಿ ತುಪ್ಪವನ್ನು ಹೋಮದಲ್ಲಿ ಹಾಕಲು ಬಳಸುವ ಸಾಧನ’ ಎಂಬುದು. ‘ಹೋಮ ಮಾಡುವುದು’ ಎಂಬ ಅರ್ಥವೂ ಅದಕ್ಕಿಂತೆ. ಆಹುತಿಯಾಗಿ ಬಳಸುವ ತುಪ್ಪ ಎಂಬ ಅರ್ಥ ಅದಕ್ಕಿಲ್ಲ. ಹಾಗಾಗಿ, ಸಂಸ್ಕೃತ ವೈಯಾಕರಣಿಗಳು ಅಜ್ಯೈ ‘ತುಪ್ಪ’ ಎಂಬುದನ್ನು ಈ ಕ್ರಿಯಾಪದದ ಕರಣವೇಂದು ಪರಿಗಣಿಸುವುದಿಲ್ಲ.

ಸಂಸ್ಕೃತ ವ್ಯಾಕರಣದಲ್ಲಿ ಕಾಣಿಸುವ ಇಂತಹ ಹಲವು ಸಮಸ್ಯೆಗಳಿಂದಾಗಿ ಅದರ ಪೈಯಾಕರಣಿಗಳಿಗೆ ವಿಭಕ್ತಿಗಳನ್ನು ಅಥವಡೊಂದಿಗೆ ಮಾತ್ರವಲ್ಲದೆ ಕಾರಕಗಳೊಂದಿಗೂ ನೇರವಾಗಿ ಸಂಬಂಧಿಸಲು ಸಾಧ್ಯವಾಗುವುದಿಲ್ಲ.

೨.೪ ಪಾಶ್ಚತ್ಯ ವ್ಯಾಕರಣಗಳಲ್ಲಿ ಕಲ್ಪಿತ ತತ್ವ

ಕೆಲವು ಪಾಶ್ಚತ್ಯ ಭಾಷೆಗಳ ವ್ಯಾಕರಣಗಳಲ್ಲಿಯೂ ಇಂತಹದೇ ವ್ಯಾಕರಣ ತತ್ವವೊಂದನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಕಂಡುಬಂದಿದೆ. ಇದನ್ನು ವ್ಯಾಕರಣ ಸಂಬಂಧ (grammatical relation) ಎಂಬುದಾಗಿ ಕರೆಯುವುದು ರೂಢಿ.

ಸಚೆಕ್ಪು (subject), ದೈರೆಕ್ಟ್ ಆಬ್ಜೆಕ್ಟು (direct object), ಮತ್ತು ಇಂಡಿರೆಕ್ಟ್ ಆಬ್ಜೆಕ್ಟು (indirect object) ಎಂಬವುಗಳು ಇಂತಹ ವ್ಯಾಕರಣ ಸಂಬಂಧಗಳು.

ಸಂಸ್ಕೃತ ವ್ಯಾಕರಣದ ಕರ್ತೃ, ಕರ್ಮ ಮೊದಲಾದ ಕಾರಕಗಳ ಹಾಗೆಯೇ ಪಾಶ್ಚತ್ಯ ವ್ಯಾಕರಣಗಳ ಸಚೆಕ್ಪು, ಆಬ್ಜೆಕ್ಟು, ಮೊದಲಾದ ವ್ಯಾಕರಣ ಸಂಬಂಧ ಗಳೂ ಕಲ್ಪಿತ ತತ್ವಗಳಾಗಿವೆ. ಇದಲ್ಲದೆ, ಅವನ್ನು ಕಲ್ಪಿಸಿಕೊಂಡಿರುವುದಕ್ಕೆ ಕಾರಣವೂ ಸಂಸ್ಕೃತ ವ್ಯಾಕರಣದಲ್ಲಿ ರುವಂತಹದೇ.

ವಿಭಕ್ತಿ ಪ್ರತ್ಯೆಯಗಳಿಗೂ ಅವು ಸೂಚಿಸಬೇಕಾಗಿರುವ ಅಥವಾ ನಡುವೆ ಈ ಭಾಷೆಗಳಲ್ಲಿ ನೇರವಾದ ಹೋಂದಾಣಿಕೆಯಿಲ್ಲವಾದ ಕಾರಣ, ಅವುಗಳ ವ್ಯಾಕರಣ ಗಳಲ್ಲಿ ಸಚೆಕ್ಪು, ಆಬ್ಜೆಕ್ಟು ಮೊದಲಾದ ಈ ವ್ಯಾಕರಣ ಸಂಬಂಧಗಳನ್ನು ಕಲ್ಪಿಸಿಕೊಳ್ಳಬೇಕಾಗಿದೆ.

ಉದಾಹರಣೆಗಾಗಿ, ಇಂಗ್ಲಿಷ್ ಭಾಷೆಯಲ್ಲಿ ಒಂದು ಫಟನೆಯನ್ನು ನಡೆಸಿ ಕೊಡುವ ವ್ಯಕ್ತಿಯನ್ನು ಮಾತ್ರವಲ್ಲದೆ, ಆ ಫಟನೆಯ ಕರಣ, ಕಾರಣ ಮತ್ತು ಜಾಗ (ಅಧಿಕರಣ) ಈ ಮೂರನ್ನೂ ಕ್ರಿಯಾಪಡದ ಮುಂದಿರುವ ಜಾಗದಲ್ಲಿ (ಎಂದರೆ ಪ್ರಥಮ ವಿಭಕ್ತಿಯಲ್ಲಿ ಬರುವ ನಾಮಪಡದ ಜಾಗದಲ್ಲಿ) ಇಲಿಸಲು ಸಾಧ್ಯವಿದೆ.

- (ಅಕ) John opened the door with a key
‘ಜೀನ್ ಬಾಗಿಲನ್ನು ಒಂದು ಕೀಲಿಯಿಂದ ತೆರೆದ’
- (ಅಖ) The key opened the door
‘ಒಂದು ಕೀಲಿಯಿಂದ ಬಾಗಿಲನ್ನು ತೆರೆಯಲಾಯಿತು’
- (ಅಗ) The wind opened the door
‘ಗಾಳಿಗೆ ಬಾಗಿಲು ತೆರೆಯಿತು’
- (ಎ) The garden is swarming with bees

ಕನ್ನಡಕ್ಕೆ ಬೇಕು ಕನ್ನಡದ್ದೇ ಏಷ್ಟುಕರ್ತಾ
‘ತೋಟದಲ್ಲಿ ಜೀನುಹುಳಗಳು ಗುಂಪಾಗಿ ಹಾರುತ್ತಿವೆ’

(ಲಕ-ಗ) ಮತ್ತೆ (ಇ)ನೇ ಇಂಗ್ಲಿಷ್ ವಾಕ್ಯಗಳಲ್ಲಿ ಜೊಲಿನ್ ಎಂಬುದು (ಲಕ)ದಲ್ಲಿ, ತೇ ಎಂಬುದು (ಲಭ)ದಲ್ಲಿ, ವಿಂದ್ ‘ಗಾಳಿ’ ಎಂಬುದು (ಲಗ)ದಲ್ಲಿ ಮತ್ತು ರಾಡನ್ ಎಂಬುದು (ಇ)ರಲ್ಲಿ ಕ್ರಿಯಾಪದದ ಮುಂದಿರುವ ಜಾಗದಲ್ಲಿ (ಎಂದರೆ ‘ಪ್ರಫಮೆ’ರಲ್ಲಿ) ಬಂದಿರುವುದನ್ನು ಗಮನಿಸಬಹುದು.

ಈ ಕಾರಣಕ್ಕಾಗಿ, ಇಂಗ್ಲಿಷ್ ವಾಕ್ಯಗಳಲ್ಲಿ ಕ್ರಿಯಾಪದದ ಮುಂದಿರುವ ನಾಮ ಪದವನ್ನು ನೇರವಾಗಿ ಕ್ರಿಯೆಯನ್ನು ನಡೆಸಿಕೊಡುವವನು ಎಂಬ ಅರ್ಥದೊಂದಿಗೆ, ಇಲ್ಲವೇ ಬೇರೆ ಯಾವುದಾದರೂ ಒಂದು ನಿಶ್ಚಯವಾದ ಅರ್ಥದೊಂದಿಗೆ ಸಂಬಂಧಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಈ ಜಾಗವನ್ನು ಸಬ್ಜೆಕ್ಟ್ ಜಾಗ ಎಂಬುದಾಗಿ ಕರೆದು ಅನಂತರ ಬೇರೆ ನಿಯಮಗಳ ಮೂಲಕ ಅದನ್ನು ಅರ್ಥ ದೊಂದಿಗೆ ಸಂಬಂಧಿಸಬೇಕಾಗಿದೆ.

೨.೪ ಕನ್ನಡಕ್ಕೆ ಕಾರಕಗಳು ಬೇಕಾಗಿಲ್ಲದಿರುವುದು

ಕನ್ನಡದಲ್ಲಿ ವಿಭಕ್ತಿ ಪ್ರತ್ಯೇಯಗಳನ್ನು ಅವುಗಳು ಸೂಚಿಸಬೇಕಾಗಿರುವ ಅರ್ಥ ದೊಂದಿಗೆ ನೇರವಾಗಿ ಸಂಬಂಧಿಸಲು ಸಾಧ್ಯವಿದೆ. ಈ ವಿವರದಲ್ಲಿ ಕನ್ನಡ ಭಾಷೆ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಿಗಿಂತ ತೀರ ಭಿನ್ನವಾದುದು.

ಉದಾಹರಣೆಗಾಗಿ, ಕನ್ನಡದಲ್ಲಿ ಒಂದು ನಾಮಪದವನ್ನು ದ್ವಿತೀಯಾ ವಿಭಕ್ತಿಯಲ್ಲಿ ಬಳಸಬೇಕೆಂದಿದ್ದಲ್ಲಿ ಅದು ಕ್ರಿಯಾಪದವು ತಿಳಿಸುವ ಫಟನೆಯ ಪರಿಣಾಮವನ್ನು ಒಂದಲ್ಲಿ ಒಂದು ರೀತಿಯಲ್ಲಿ ತೋರಿಸಲೇಬೇಕೆಂಬ ನಿಯಮ ವಿದೆ. ಇದಲ್ಲದೆ, ಅದು ಗುರುತಿಸುವ ವ್ಯಕ್ತಿ ಸ್ವೇಚ್ಛೆಯಿಂದ ಆ ಫಟನೆಯಲ್ಲಿ ತೊಡಗಿರಬಾರದೆಂಬ ನಿಯಮವೂ ಇದೆ.

ಇದೇ ರೀತಿಯಲ್ಲಿ ಒಂದು ನಾಮಪದವನ್ನು ಸಪ್ತಮೀ ವಿಭಕ್ತಿಯಲ್ಲಿ ಬಳಸಬೇಕೆಂದಿದ್ದಲ್ಲಿ ಅದು ಒಂದಲ್ಲಿ ಒಂದು ರೀತಿಯಲ್ಲಿ ಫಟನೆ ನಡೆಯುವ ಜಾಗವನ್ನು ಸೂಚಿಸುತ್ತಿರಬೇಕೆಂಬ ನಿಯಮವಿದೆ.

೨.೪.೧ ಎರಡು ರೀತಿಯ ಸಂಬಂಧಗಳು

ಕನ್ನಡದಲ್ಲಿ ವಿಭಕ್ತಿ ಪ್ರತ್ಯೇಯಗಳಿಗೂ ಅವುಗಳ ಅರ್ಥಕ್ಕೂ ನಡುವೆ ನೇರವಾದ ಸಂಬಂಧವಿದ್ದ ಇಂಗ್ಲಿಷ್ ನಲ್ಲಿ ಅಂತಹ ಸಂಬಂಧವಿಲ್ಲದಿರಲು ಬೇರೆಯೂ ಒಂದು ಮುಖ್ಯವಾದ ಕಾರಣವಿದೆ.

ವಾಕ್ಯಪೋಂದರಲ್ಲಿ ಬರುವ ನಾಮಪದಗಳಿಗೂ ಕ್ರಿಯಾಪದಕ್ಕೂ ನಡುವೆ ಎರಡು ರೀತಿಯ ಸಂಬಂಧಗಳಿರಲು ಸಾಧ್ಯವಿದೆ. ಮೇಲೆ ವಿವರಿಸಿದೆಂತಹ ಅರ್ಥ ಸಂಬಂಧವೊಂದು; ಮತ್ತು ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು

ಮೊದಲಾದವುಗಳಲ್ಲಿ ಯಾವುದರ ವಿಷಯವಾಗಿ ಮಾತನಾಡುತ್ತಿದ್ದೇವೆ, ಯಾವುದನ್ನ ಹೊಸತಾಗಿ ಗುರುತಿಸುತ್ತಿದ್ದೇವೆ ಎಂಬಂತಹ ‘ಭಾಷಾವ್ಯವಹಾರ’ಕ್ಕೆ ಸಂಬಂಧಿಸಿದಂತಹ ವಿಷಯಗಳನ್ನ ಸೂಚಿಸುವ ಸಂಬಂಧ ಇನ್ನೊಂದು.

ಕನ್ನಡದಲ್ಲಿ ಈ ಎರಡು ೧೯ತಿಯ ಸಂಬಂಧಗಳನ್ನ ಸೂಚಿಸಲು ಬೇರೆ ಬೇರೆ ಸಾಧನಗಳಿವೆ. ಆದರೆ ೪೦ಗ್ಲಿಫ್‌ನಲ್ಲಿ ಇವೆರಡನ್ನೂ ಒಂದೇ ಸಾಧನದ ಮೂಲಕ ಸೂಚಿಸಬೇಕಾಗಿದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ (೧೦ಕ-ಬಿ) ೪೦ಗ್ಲಿಫ್ ವಾಕ್ಯಗಳನ್ನು ಅವುಗಳ ಭಾಷಾಂತರಗಳಾಗಿ ಕೊಟ್ಟಿರುವ ಕನ್ನಡ ವಾಕ್ಯಗಳೊಂದಿಗೆ ಹೋಲಿಸಿ ನೋಡಬಹುದು.

(೧೦ಕ) The boy pushed the old man

‘ಹುಡುಗ ಮುದುಕನನ್ನು ದೂಡಿದ’

(೧೦ಬಿ) The old man was pushed by the boy

‘ಮುದುಕನನ್ನು ಹುಡುಗ ದೂಡಿದ’

(೧೦ಕ) ಮತ್ತು (೧೦ಬಿ) ವಾಕ್ಯಗಳ ಸದ್ಪರಿಂಪ ವ್ಯಾತ್ಯಾಸವೇನೇಂದರೆ, (೧೦ಕ)ದಲ್ಲಿ ಆಡುಗನು ಒಬ್ಬ ಯಾಡುಗನ ವಿಷಯವಾಗಿ ಮಾತನಾಡುತ್ತಿದ್ದಾನೆ, ಆದರೆ (೧೦ಬಿ)ದಲ್ಲಿ ಆತ ಒಬ್ಬ ಮುದುಕನ ವಿಷಯವಾಗಿ ಮಾತನಾಡುತ್ತಿದ್ದಾನೆ.

೪೦ಗ್ಲಿಫ್‌ನಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವಿನ ಬದಲು ಇನ್ನೊಬ್ಬ ವ್ಯಕ್ತಿ ಇಲ್ಲವೇ ವಸ್ತುವನ್ನು ಮಾತನಾಡುವ ವಿಷಯವನ್ನಾಗಿ ಮಾಡಿ ವಾಕ್ಯವನ್ನು ರಚಿಸಬೇಕಿದ್ದಲ್ಲಿ ಅವುಗಳ ಜಾಗವನ್ನು ಅದಲು ಬದಲು ಮಾಡುವುದರೊಂದಿಗೆ ಕ್ರಿಯಾರೂಪವನ್ನೂ ಬದಲಿಸಬೇಕಾಗುತ್ತದೆ. ಕನ್ನಡದಲ್ಲಿ ಇದು ಅವಶ್ಯವಲ್ಲ. (೧೦ಬಿ)ದಲ್ಲಿ ಕಾಣಿಸಿದ ಹಾಗೆ ನಾಮಪದಗಳ ಜಾಗವನ್ನು ಅದಲು ಬದಲು ಮಾಡಿದರೆ ಸಾಕು.

೪೦ಗ್ಲಿಫ್‌ನಲ್ಲಿ ಈ ಕಾರಣಕ್ಕಾಗಿ ಕರ್ತವರಿ ಮತ್ತು ಕರ್ಮಣಿ ಎಂಬುದಾಗಿ ಎರಡು ಬಗೆಯ ವಾಕ್ಯಗಳ ಅವಶ್ಯಕತೆಯಿದೆ. ಆದರೆ ಕನ್ನಡದಲ್ಲಿ ಇದು ಅವಶ್ಯ ವಿಲ್ಲ. ಮೇಲೆ (೨.೩.೨)ರಲ್ಲಿ ಸೂಚಿಸಿದ ಹಾಗೆ, ಕನ್ನಡ ವ್ಯಾಕರಣಗಳಲ್ಲಿ *ಮುದುಕನು ಯಾಡುಗನಿಂದ ದೂಡಲ್ಪಡುತ್ತಾನೆ ಎಂಬಂತಹ ವಾಕ್ಯಗಳನ್ನು ಕರ್ಮಣಿ ಪ್ರಯೋಗಕ್ಕೆ ಉದಾಹರಣೆಗಳನ್ನಾಗಿ ಕೊಡುವುದು ನಿಜವಾದರೂ ಅಂತಹ ವಾಕ್ಯಗಳು ೪೦ಗ್ಲಿಫ್ (ಇಲ್ಲವೇ ಸಂಸ್ಕೃತ) ವಾಕ್ಯಗಳ ಭಾಷಾಂತರಗಳು ಮಾತ್ರ. ಬರಹದಲ್ಲಿ ಅವುಗಳ ಬಳಕೆ ಬಹಳ ಅಪರೂಪ; ಮಾತಿನಲ್ಲಂತೂ ಇಲ್ಲವೇ ಇಲ್ಲವೆಂದು ಹೇಳಬಹುದು. ನಿಜಕ್ಕೂ ಕನ್ನಡಕ್ಕೆ ಅಂತಹ ವಾಕ್ಯಗಳ ಅವಶ್ಯಕತೆಯೂ ಇಲ್ಲ.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರ್ತಾ

ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಾಗುವ ಈ ಎರಡು ರೀತಿಯ ವಾಕ್ಯಗಳಲ್ಲಿ ಪದಗಳ ಜಾಗವನ್ನು ಅದಲು ಬದಲು ಮಾಡುವುದೆಲೊಂದಿಗೆ ಬೇರೆ ಬದಲಾವಣೆ ಗಳನ್ನು ಮಾಡಬೇಕಾಗುತ್ತದೆ ಎಂಬುದು ಅವುಗಳಲ್ಲಿ ಸರ್ವನಾಮಗಳನ್ನು ಬಳಸಿದಾಗ ಸ್ಪಷ್ಟವಾಗುತ್ತದೆ.

- (ಗಿರು) He pushed her
 ‘ಅವನು ಅವಳನ್ನು ದೂಡಿದ’
 (ಗಿರು) She was pushed by him
 ‘ಅವಳನ್ನು ಅವನು ದೂಡಿದ’

(ಗಿರು) ವಾಕ್ಯದಲ್ಲಿ he ‘ಅವನು’ ಮತ್ತು her ‘ಅವಳನ್ನು’ ಎಂಬ ಎರಡು ಸರ್ವನಾಮಗಳನ್ನು ಬಳಸಲಾಗಿದೆ; ಆ ವಾಕ್ಯದ ಕರ್ಮಣಿ ರೂಪವಾದ (ಗಿರು) ವಾಕ್ಯದಲ್ಲಿ ಈ ಎರಡು ಸರ್ವನಾಮಗಳ ಜಾಗವನ್ನು ಬದಲಾಯಿಸಲಾಗಿದೆ ಮಾತ್ರವಲ್ಲ, ಅವುಗಳ ವಿಭಕ್ತಿರೂಪಗಳನ್ನೂ ಬದಲಾಯಿಸಲಾಗಿದೆ.

(ಗಿರು) ವಾಕ್ಯದಲ್ಲಿ ಇಂಗ್ಲಿಷ್ನ ನ he ಎಂಬುದು him ಎಂದಾಗಿದೆ ಮತ್ತು her ಎಂಬುದು she ಎಂದಾಗಿದೆ. ಆದರೆ ಕನ್ನಡದಲ್ಲಿ ಇಂತಹ ವಿಭಕ್ತಿ ರೂಪಗಳ ಬದಲಾವಣೆ ಅವಶ್ಯವಿಲ್ಲ. ಮೇಲೆ (ಗಿರು) ವಾಕ್ಯದ ಕನ್ನಡ ರೂಪದಲ್ಲಿ ಅವನು ಮತ್ತು ಅವಳನ್ನು ಎಂಬ ಎರಡು ಸರ್ವನಾಮಗಳು ಸ್ವಲ್ಪವೂ ಬದಲಾಗಿದೆ (ಗಿರು) ವಾಕ್ಯದಲ್ಲಿ ರೂಪಂತೆಯೇ ಉಳಿದುಕೊಂಡಿದೆ. ಅವುಗಳ ಜಾಗ ಮಾತ್ರ ಬದಲಾಗಿದೆ.

ಕನ್ನಡದಲ್ಲಿ ಈ ರೀತಿ ಅಥವ ಸಂಬಂಧ ಮತ್ತು ಭಾಷಾವ್ಯವಹಾರ ಸಂಬಂಧ ಗಳನ್ನು ಬೇರೆ ಬೇರೆಯಾಗಿ ಮತ್ತು ಸ್ವತಂತ್ರವಾಗಿ ಸೂಚಿಸುವ ವಿಧಾನ ಬಳಕೆಯಲ್ಲಿದೆ. ಪದಗಳ ಜಾಗದ ಮೂಲಕ ಭಾಷಾವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಸೂಚಿಸಲಾಗುತ್ತದೆ ಮತ್ತು ವಿಭಕ್ತಿ ಪ್ರತ್ಯಂಗಳ ಮೂಲಕ ಅಥವಕ್ಕೆ ಸಂಬಂಧಿಸಿದ ವಿಷಯಗಳನ್ನು ಸೂಚಿಸಲಾಗುತ್ತದೆ.

ಹಾಗಾಗಿ, ಕನ್ನಡದ ವಾಕ್ಯಗಳಲ್ಲಿ ಭಾಷಾವ್ಯವಹಾರಕ್ಕೆ ಸಂಬಂಧಿಸಿದಂತಹ ಬದಲಾವಣೆಗಳನ್ನು ಮಾಡಲು ಅವುಗಳಲ್ಲಿ ಬರುವ ಪದಗಳ ಜಾಗವನ್ನು ಮಾತ್ರ ಬದಲಾಯಿಸಿದರೆ ಸಾಕು, ಇಂಗ್ಲಿಷ್ನಲ್ಲಿ ಕಾಣಿಸುವ ಹಾಗೆ, ವಿಭಕ್ತಿರೂಪಗಳನ್ನು ಮತ್ತು ಕ್ರಿಯಾರೂಪಗಳನ್ನು ಬದಲಾಯಿಸುವ ಅವಶ್ಯಕತೆಯಿಲ್ಲ.

ಅಥವ ಸಂಬಂಧಗಳನ್ನು ಮತ್ತು ಭಾಷಾವ್ಯವಹಾರ ಸಂಬಂಧಗಳನ್ನು ಈ ರೀತಿ ಒಟ್ಟಿಗೆ ಸೇರಿಸಿದೆ ಬೇರೆ ಬೇರಾಗಿ ಇರಿಸಿರುವ ಕಾರಣ ಕನ್ನಡದಲ್ಲಿ ವಿಭಕ್ತಿ ಪ್ರತ್ಯಂಗಳಿಗೂ ಅವು ಸೂಚಿಸಬೇಕಾಗಿರುವ ಅಥವಕ್ಕೂ ನಡುವೆ ನೇರವಾದ ಹೊಂದಾಣಿಕೆಯಿದೆ.

ಈ ಕಾರಣಕ್ಕಾಗಿ, ಕನ್ನಡದ ವಾಕ್ಯರಚನೆಯನ್ನು ಮತ್ತು ಅದರಲ್ಲಿ ಬಳಕೆ ಯಾಗುವ ವಿಭಕ್ತಿ ಪ್ರತ್ಯೇಯಗಳನ್ನು ವರ್ಣಿಸುವಾಗ ಕರ್ತೃ, ಕಮಾಟ, ಕರಣ ಮೊದಲಾದ ಕಾರಕಗಳನ್ನಾಗಲಿ ಇಲ್ಲವೇ ಸಚ್ಚೆಕ್ಕೆ, ದೈರೆಕ್ಟ್ ಆಬ್ಜೆಕ್ಟ್, ಇಂಡೆರೆಕ್ಟ್ ಆಬ್ಜೆಕ್ಟ್ ಮೊದಲಾದ ಬೇರೆ ರೀತಿಯ ವ್ಯಾಕರಣ ಸಂಬಂಧ ಗಳನ್ನಾಗಲಿ ಬಳಸಿಕೊಳ್ಳುವ ಅವಶ್ಯಕತೆಯಿಲ್ಲ ('ಭಾಷಾವ್ಯವಹಾರ'ದ ಕುರಿತು ಹೆಚ್ಚನ ವಿವರಗಳಿಗೆ ತಿರುಮಲೀಶಾ ಇಂಡೆ ನೋಡಿ).

೨.೫.೨ ಕನ್ನಡ ವಾಕ್ಯಗಳಲ್ಲಿ ಸಚ್ಚೆಕ್ಕೆ ಎಂಬ ತತ್ವ

ಅವಶ್ಯವಿಲ್ಲದ ಕಲ್ಪಿತ ವ್ಯಾಕರಣ ತತ್ವಗಳನ್ನು ಬಳಸುವುದರಿಂದ ಕನ್ನಡ ವ್ಯಾಕರಣ ಹೇಗೆ ಅನವಶ್ಯಕವಾಗಿ ಕ್ಲಿಪ್ಪವಾಗುತ್ತದೆ ಎಂಬುದನ್ನು ಇತ್ತೀಚೆಗೆ ಪೂರ್ಣತ್ವ ವ್ಯಾಕರಣ ಪರಂಪರೆಯಲ್ಲಿ ಬರೆದ ಕನ್ನಡ ವ್ಯಾಕರಣಗಳು ಬಹಳ ಸ್ವಷ್ಟವಾಗಿ ತೋರಿಸಿಕೊಟ್ಟಿವೆ.

ಈ ಕನ್ನಡ ವ್ಯಾಕರಣಗಳಲ್ಲಿ ಪೂರ್ಣತ್ವ ವ್ಯಾಕರಣಗಳಲ್ಲಿ ಬರುವ ಸಚ್ಚೆಕ್ಕೆ, ದೈರೆಕ್ಟ್ ಆಬ್ಜೆಕ್ಟ್ ಮತ್ತು ಇಂಡೆರೆಕ್ಟ್ ಆಬ್ಜೆಕ್ಟ್ ಎಂಬ ವ್ಯಾಕರಣ ಸಂಬಂಧ ಗಳನ್ನು ಬಳಸಬೇಕಾಗುತ್ತದೆ. ಆದರೆ, ಕನ್ನಡದ ಮಟ್ಟಿಗೆ ಇದು ಕೆಲವು ಪರಿಹರಿಸಲಾಗದ ಸಮಸ್ಯೆಗಳನ್ನು ತಂದುಹಾಕಿದೆ.

ಉದಾಹರಣೆಗಾಗಿ, ಕನ್ನಡ ವಾಕ್ಯಗಳಲ್ಲಿ ಯಾವ ನಾಮಪದವನ್ನು ಸಚ್ಚೆಕ್ಕೆ ಎಂಬುದಾಗಿ ಹೇಸರಿಸಬೇಕು ಎಂಬುದು ಒಂದು ದೊಡ್ಡ ಸಮಸ್ಯೆಯಾಗಿದ್ದು, ಈ ವಿಷಯದಲ್ಲಿ ಬಹಳ ಚರ್ಚೆ ನಡೆದಿದೆ. ಮೊದಲನೇಯ ನಾಮಪದ ಪ್ರಥಮಾ ವಿಭಕ್ತಿಯಲ್ಲಿ ಬರುವ ಬದಲು ಚರ್ಚೆ ವಿಭಕ್ತಿಯಲ್ಲಿ ಬರುವಂತಹ ಕೆಲವು ಕನ್ನಡ ವಾಕ್ಯಗಳು ಈ ಸಂದರ್ಭದಲ್ಲಿ ವೈಯಾಕರಣಿಗಳಿಗೆ ತೊಂದರೆಯನ್ನು ಕೊಡುತ್ತವೆ.

ಸಾಮಾನ್ಯವಾಗಿ, ಕೆಲವು ಮಾನಸಿಕ ಇಲ್ಲವೇ ದೈಹಿಕ ಅವಸ್ಥೆಗಳನ್ನು ಅನುಭವಿಸುವ (ಇಲ್ಲವೇ ಅನುಭವಿಸಿದ) ವೃತ್ತಿಯನ್ನು ಈ ರೀತಿ ಚರ್ಚೆ ವಿಭಕ್ತಿಯ ಮೂಲಕ ಸೂಚಿಸುವುದು ಕನ್ನಡದ ವ್ಯಾಕರಣ ನಿಯಮ.

- (೧) ರಾಜುವಿಗೆ ಇಂದ್ರನ್ನು ಕಂಡು ಈದರಿಕೆಯಾಯಿತು
- (೨) ರಾಜುವಿಗೆ ಈಂಡತಿಯ ನೆನಪಾಯಿತು
- (೩) ರಾಜುವಿಗೆ ಒಂದು ಇಂಡ ಇಂಡು ಕೇಳಿಸಿತು

(೧-೩)ರಂತಹ ವಾಕ್ಯಗಳಲ್ಲಿ ಚರ್ಚೆ ವಿಭಕ್ತಿಯಲ್ಲಿ ಬಂದಿರುವ ಪದ (ರಾಜುವಿಗೆ ಎಂಬುದು) ಸಚ್ಚೆಕ್ಕೆ ಎಂದು ಕೆಲವರು ಹೇಳುತ್ತಾರೆ ಮತ್ತು ವಿಭಕ್ತಿ ಪ್ರತ್ಯೇಯವಿಲ್ಲದಿರುವ ಪದ (ಈದರಿಕೆ, ನೆನಪು) ಇಲ್ಲವೇ ಇಂಡು ಎಂಬುದು) ಸಚ್ಚೆಕ್ಕೆ ಎಂದು ಬೇರೆ ಕೆಲವರು ವಾದಿಸುತ್ತಾರೆ (ಶ್ರೀಧರ್ ಇಂಡೆ ನೋಡಿ).

ಈ ಎರಡು ಅಭಿಪ್ರಾಯಗಳಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪಿ ಎಂದು ಹೇಳುವುದು ಕಷ್ಟ. ಯಾಕೆಂದರೆ, (ಗೀ-ಗಳ) ವಾಕ್ಯಗಳಲ್ಲಿ ಯಾವುದನ್ನು ಸಬ್ಜೆಕ್ಟ್ ಎಂಬುದಾಗಿ ಆರಿಸಿಕೊಂಡರೂ ಒಂದಲ್ಲಿ ಒಂದು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಇಂತಹ ವಾಕ್ಯಗಳಲ್ಲಿ ಸಾಮಾನ್ಯವಾಗಿ ವಿಭಕ್ತಿ ಪ್ರತ್ಯೆಯದೊಂದಿಗೆ ಬಾರ ದಿರುವ ಪದ ಶ್ರೀಯಾಪದದೊಂದಿಗೆ ಸೇರಿ ವಾಕ್ಯವು ತಿಳಿಸುವ ಫಟನೆಯನ್ನು ಸೂಚಿಸುವುದಾದ ಕಾರಣ, ಅದನ್ನು ಸಬ್ಜೆಕ್ಟ್ ಎಂದು ಹೇಳುವುದು ಅಷ್ಟೋಂದು ಉಚಿತವೆಂದು ತೋರುವುದಿಲ್ಲ.

ಉದಾಹರಣೆಗಾಗಿ, (ಗೀ)ನೇ ವಾಕ್ಯದಲ್ಲಿ ನಿಜಕ್ಕೂ ಈದರಿಕೆ ಎಂಬುದು ಶ್ರೀಯಾಪದದ ಭಾಗ ಮಾತ್ರ. ಈದರಿಕೆಯಾಗುವುದು ಎಂಬುದೇ ಇಲ್ಲಿ ನಡೆದಿರುವ ಫಟನೆ. ಹಾಗಾಗಿ ಈದರಿಕೆ ಎಂಬುದನ್ನು ವಾಕ್ಯದ ಸಬ್ಜೆಕ್ಟ್ ಎಂಬುದಾಗಿ ಹೆಸರಿಸುವುದು ಸ್ವಲ್ಪ ವಿಚಿತ್ರವಾಗಿ ತೋರುತ್ತದೆ.

ಇದಕ್ಕೆ ಬದಲು, ಈ (ಗೀ)ನೇ ವಾಕ್ಯ ರಾಜುವಿಗೆ ಏನಾಯಿತು ಎಂಬುದನ್ನು ತಿಳಿಸುತ್ತಿದೆಯಾದ ಕಾರಣ, ಅದರಲ್ಲಿ ರಾಜು ಪದವೇ ಸಬ್ಜೆಕ್ಟ್ ಎಂದು ಹೇಳಿದಲ್ಲಿ ಬೇರೆಯೇ ತೊಂದರೆ ಕಾಣಿಸಿಕೊಳ್ಳುತ್ತದೆ.

ಇಂತಹ ವಾಕ್ಯಗಳಲ್ಲಿ ಶ್ರೀಯಾಪದದ ಕೊನೆಯಲ್ಲಿ ಬರುವ ‘ಅಖಾತ್’ ಪ್ರತ್ಯೆಯಗಳು ಚತುರ್ಥೀ ವಿಭಕ್ತಿಯಲ್ಲಿರುವ ಪದದ ಪುರುಷ-ಲಿಂಗ-ವಚನಗಳನ್ನು ಸೂಚಿಸುವ ಬದಲು, ವಿಭಕ್ತಿ ಪ್ರತ್ಯೆಯವಿಲ್ಲದಿರುವ ಪದದ ಪುರುಷ-ಲಿಂಗ-ವಚನಗಳನ್ನು ಸೂಚಿಸುತ್ತವೆ.

ಉದಾಹರಣೆಗಾಗಿ, (ಗೀ)ನೇ ವಾಕ್ಯದಲ್ಲಿ ಬಂದಿರುವ ಇನ್ನು ಶ್ರೀಯಾರೂಪದ ಅಖಾತ್ ಪ್ರತ್ಯೆಯ ಈದರಿಕೆ ಪದದ ಪುರುಷ-ಲಿಂಗ-ವಚನಗಳನ್ನು ಸೂಚಿಸುತ್ತದೆ ಯಲ್ಲದೆ ರಾಜು ಪದದ ಪುರುಷ-ಲಿಂಗ-ವಚನಗಳನ್ನು ಸೂಚಿಸುವುದಿಲ್ಲ. ಇದೇ ರೀತಿಯಲ್ಲಿ (ಗಳ)ನೇ ವಾಕ್ಯದಲ್ಲಿ ಕೇಳಿಸಿತು ಶ್ರೀಯಾರೂಪದ ಅಖಾತ್ ಪ್ರತ್ಯೆಯ ಧಾರು ಪದದ ಪುರುಷ-ಲಿಂಗ-ವಚನಗಳನ್ನು ಸೂಚಿಸುತ್ತದೆ.

ಹಾಗಾಗಿ, (ಗೀ)ನೇ ವಾಕ್ಯದಲ್ಲಿ ರಾಜು ಪದ ಸಬ್ಜೆಕ್ಟ್ ಎಂದು ಹೇಳಿದಲ್ಲಿ ಅಂತಹ ವಾಕ್ಯಗಳಲ್ಲಿ ಬರುವ ಶ್ರೀಯಾಪದದ ಅಖಾತ್ ಪ್ರತ್ಯೆಯ ವಾಕ್ಯದ ಸಬ್ಜೆಕ್ಟನ್ನು ಅವಲಂಬಿಸಿಲ್ಲ ಎಂದು ಹೇಳಬೇಕಾಗುತ್ತದೆ. ಇದೂ ಒಂದು ಸಮಸ್ಯೆಯೇ.

ಕನ್ನಡ ವಾಕ್ಯಗಳಲ್ಲಿ ಸಬ್ಜೆಕ್ಟ್ ಯಾವುದು ಎಂಬುದನ್ನು ನಿರ್ಧರಿಸುವಲ್ಲಿ ಬೇರೆಯೂ ಕೆಲವು ತೊಂದರೆಗಳನ್ನು ವೈಯಾಕರಣಿಗಳು ಎದುರಿಸಬೇಕಾಗಿದೆ. ಉದಾಹರಣೆಗಾಗಿ, ಇಂಗ್ಲಿಷ್ ವೊದಲಾದ ಪಾಶ್ಚಾತ್ಯ ಭಾಷೆಗಳ ವ್ಯಾಕರಣದಲ್ಲಿ

ಸರ್ಕಾರ ಮತ್ತು ಅಕ್ಯಾಡೆಮಿಕ ಎಂಬ ಎರಡು ರೀತಿಯ ವಾಕ್ಯಗಳ ನಡುವಿರುವ ವ್ಯತ್ಯಾಸಕ್ಕೆ ಒಪ್ಪಣಿ ಮಹತ್ವವಿದೆ. ಇದಕ್ಕೆ ವಿರುದ್ಧವಾಗಿ ಕನ್ನಡ ವ್ಯಾಕರಣದಲ್ಲಿ ಪಚ್ಚಿಕೆ ಮತ್ತು ಅನ್ವಯಿಕೆ ಫೋಟನೆಗಳನ್ನು ಸೂಚಿಸುವ ಬೇರೆಯೇ ಎರಡು ರೀತಿಯ ವಾಕ್ಯಗಳ ನಡುವಿರುವ ವ್ಯತ್ಯಾಸಕ್ಕೆ ಹೆಚ್ಚಿನ ಮಹತ್ವವಿದೆ.

ಸಬ್ಜೆಕ್ಟ್ ಎಂಬ ವ್ಯಾಕರಣ ತತ್ವವನ್ನು ಮುಖ್ಯವಾಗಿ ಸರ್ಕಾರ-ಅಕ್ಯಾಡೆಮಿಕ ವಾಕ್ಯಭೇದದ ಆಧಾರದ ಮೇಲೆ ಸಾಧಿಸಲಾಗಿದೆಯಾದ ಕಾರಣ, ಮತ್ತು ಈ ವಾಕ್ಯಭೇದ ಕನ್ನಡದಲ್ಲಿ ಅಷ್ಟೇಂದು ಮಹತ್ವವಾದುದಲ್ಲಿವಾದ ಕಾರಣ, ಸಬ್ಜೆಕ್ಟ್ ತತ್ವವನ್ನು ಕನ್ನಡಕ್ಕೆ ಅಳವಡಿಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ಕೆಳಗೆನ (೨.೪.೧)ನೇ ವಿಭಾಗದಲ್ಲಿ ವಿವರಿಸಲಾಗಿದೆ.

೨.೪.೧ ಎರಡು ವ್ಯವಸ್ಥೆಗಳು

ಸರ್ಕಾರ-ಅಕ್ಯಾಡೆಮಿಕ ವ್ಯತ್ಯಾಸಕ್ಕೆ ಮಹತ್ವವನ್ನು ಕೊಡುವ ಭಾಷೆಗಳಲ್ಲಿ ಒಂದು ಮುಖ್ಯ ವ್ಯತ್ಯಾಸವಿದೆ. ಈ ವ್ಯತ್ಯಾಸ ಅಕ್ಯಾಡೆಮಿಕ ವಾಕ್ಯಗಳಲ್ಲಿ ಬರುವ ನಾಮಪದವು ಸರ್ಕಾರ ವಾಕ್ಯಗಳಲ್ಲಿ ಬರುವ ಎರಡು ನಾಮಪದಗಳಲ್ಲಿ ಯಾವುದಕ್ಕೆ ಸಮಾನವಾಗಿದೆ ಎಂಬುದರ ಮೇಲೆ ಅವಲಂಬಿಸಿದೆ. ಈ ವ್ಯತ್ಯಾಸದ ಸ್ಪರ್ಶಾಪವೇನೆಂಬುದನ್ನು ತಿಳಿಯಲು ಮೊದಲಿಗೆ ಸರ್ಕಾರ ಮತ್ತು ಅಕ್ಯಾಡೆಮಿಕ ವಾಕ್ಯಗಳಲ್ಲಿ ಬರುವ ನಾಮಪದಗಳನ್ನು ಬೇರೆ ಬೇರಾಗಿ ಗುರುತಿಸಿಕೊಳ್ಳುವುದು ಅವಶ್ಯ.

ಅಕ್ಯಾಡೆಮಿಕ ವಾಕ್ಯಗಳಲ್ಲಿ ಕ್ರಿಯಾಪದದೊಂದಿಗೆ ಸಾಮಾನ್ಯವಾಗಿ ಒಂದೇ ಒಂದು ಮುಖ್ಯವಾದ ನಾಮಪದ ಬರುತ್ತಿದ್ದ ಅದನ್ನು ‘ಸ’ ಎಂಬುದಾಗಿ ಗುರುತಿಸಬಹುದು. ಇದಕ್ಕೆ ಬದಲು ಸರ್ಕಾರ ವಾಕ್ಯಗಳಲ್ಲಿ ಎರಡು ಮುಖ್ಯ ನಾಮಪದಗಳು ಬರುತ್ತಿದ್ದ ಅವನ್ನು ‘ನಿ’ ಮತ್ತು ‘ಕೆ’ ಎಂಬುದಾಗಿ ಗುರುತಿಸಬಹುದು. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಅಕ್ಯಾಡೆಮಿಕ ಮತ್ತು ಸರ್ಕಾರ ವಾಕ್ಯಗಳನ್ನು ಪರಿಶೀಲಿಸಬಹುದು:

- (ಒಜಿ) ರಾಜು ಅತ್ತೆ
- (ಒಂಟಿ) ರಾಜು ಇರಿಯನ್ನು ದೂಡಿದ

(ಒಜಿ)ನೇ ವಾಕ್ಯ ಅಕ್ಯಾಡೆಮಿಕವಾಗಿದ್ದ ಅದರಲ್ಲಿ ಕ್ರಿಯಾಪದದೊಂದಿಗೆ ರಾಜು ಎಂಬ ಒಂದೇ ಒಂದು ಮುಖ್ಯ ನಾಮಪದ (‘ಸ’ ಎಂಬುದು) ಬಂದಿದೆ.

(ಒಂಟಿ)ನೇ ವಾಕ್ಯ ಸರ್ಕಾರವಾಗಿದ್ದ ಅದರಲ್ಲಿ ಕ್ರಿಯಾಪದದೊಂದಿಗೆ ಎರಡು ಮುಖ್ಯ ನಾಮಪದಗಳು ಬಂದಿವೆ. ಇವುಗಳಲ್ಲಿ ಮೊದಲನೆಯದನ್ನು (ರಾಜು ಎಂಬುದನ್ನು) ‘ನಿ’ ಎಂಬುದಾಗಿ ಮತ್ತು ಎರಡನೆಯದನ್ನು (ಇರಿ ಎಂಬು

ದನ್ನ) ‘ಕ’ ಎಂಬುದಾಗಿ ಪರಿಗಣಿಸಬಹುದು. ಇವುಗಳಲ್ಲಿ ‘ನ’ ಎಂಬುದು ಸಮಾನವಾಗಿ ಒಂದು ಫೋಟನೆಯನ್ನು ನಡೆಸುವ ವ್ಯಕ್ತಿಯನ್ನು ಸೂಚಿಸುತ್ತದೆ ಮತ್ತು ‘ಕ’ ಎಂಬುದು ಅಂತಹ ಫೋಟನೆಯಿಂದ ಯಾವುದಾದರೆಂದು ರೀತಿಯಲ್ಲಿ ಪ್ರಭಾವಿತನಾಗಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುತ್ತದೆ.

ಕೆಲವು ಭಾಷೆಗಳಲ್ಲಿ ಅಕಮುಕ ವಾಕ್ಯದ ‘ಸ’ ನಾಮಪದಕ್ಕೆ ಸಕಮುಕ ವಾಕ್ಯದ ‘ನ’ ನಾಮಪದ ಸಮಾನವಾಗಿರುವುದಾದರೆ, ಬೇರೆ ಕೆಲವು ಭಾಷೆಗಳಲ್ಲಿ ‘ಕ’ ನಾಮಪದ ಸಮಾನವಾಗಿರುತ್ತದೆ. ಈ ಸಮಾನತೆ ನಾಮಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯ, ಅವಕ್ಕೂ ಕ್ರಿಯಾಪದಕ್ಕೂ ನಡುವಿರುವ ಸಂಬಂಧ, ಮೊದಲಾದವುಗಳನ್ನು ಅವಲಂಬಿಸಿದೆ.

ಕೆಲವು ಭಾಷೆಗಳಲ್ಲಿ ಈ ಎರಡು ರೀತಿಯ ವ್ಯವಸ್ಥೆಗಳೂ ಒಟ್ಟಾಗಿ ಕಾಣಿಸಿ ಕೊಳ್ಳುತ್ತವೆ. ಉದಾಹರಣೆಗಾಗಿ, ಹಿಂದೀ ಭಾಷೆಯಲ್ಲಿ ಅಪ್ರಾಣ ಸಮಯದ ವಾಕ್ಯಗಳಲ್ಲಿ ಮೊದಲನೆಯ ವ್ಯವಸ್ಥೆ ಕಾಣಿಸುತ್ತದೆ ಮತ್ತು ಪ್ರಾಣ ಸಮಯದ ವಾಕ್ಯಗಳಲ್ಲಿ ಎರಡನೆಯ ವ್ಯವಸ್ಥೆ ಕಾಣಿಸುತ್ತದೆ.

(ಅ) ಮೊದಲನೆಯ ವ್ಯವಸ್ಥೆಗೆ ಉದಾಹರಣೆ:

- (ಒಟಕ) ರಾಮ್ ಸೋಽತಾ ಽಃ
‘ರಾಮ ನಿಧಿಸುತ್ತಿದ್ದಾನೆ’
- (ಒಟಕ) ರಾಮ್ ಶಿತಾಭಾ ಪಥಾತಾ ಽಃ
‘ರಾಮ ಪುಸ್ತಕ ಒಂದಿತ್ತಿದ್ದಾನೆ’

(ಒಟಕ) ಸಕಮುಕ ವಾಕ್ಯದಲ್ಲಿ ‘ನ’ ನಾಮಪದವಾಗಿ ಬಂದಿರುವ ರಾಮ್ ಎಂಬುದು (ಒಟಕ) ಅಕಮುಕ ವಾಕ್ಯದಲ್ಲಿ ‘ಸ’ ನಾಮಪದವಾಗಿ ಬಂದಿರುವ ರಾಮ್ ಪದಕ್ಕೆ ಸಮನಾಗಿದೆಯೆಂದು ಹೇಳಬಹುದು. ಯಾಕೆಂದರೆ, (ಒಟಕ) ವಾಕ್ಯದ ಕ್ರಿಯಾಪದವು ‘ಸ’ ನಾಮಪದದ ಪುರಾಷ-ಲಿಂಗ-ವಚನಗಳನ್ನು ತೋರಿಸುತ್ತದೆ ಮತ್ತು (ಒಟಕ) ವಾಕ್ಯದ ಕ್ರಿಯಾಪದವು ‘ನ’ ನಾಮಪದದ (ರಾಮ್ ಎಂಬುದರ) ಪುರಾಷ-ಲಿಂಗ-ವಚನಗಳನ್ನು ತೋರಿಸುತ್ತದೆ.

(ಆ) ಎರಡನೆಯ ವ್ಯವಸ್ಥೆಗೆ ಉದಾಹರಣೆ:

- (ಒಟಿಬಿ) ರಾಮ್ ಸೋಽಯಾ
‘ರಾಮ ನಿದ್ದೇಮಾಡಿದ’
- (ಒಟಿಬಿ) ರಾಮ್ ನೋ ಶಿತಾಭಾ ಪಥಿಃ
‘ರಾಮ ಪುಸ್ತಕ ಒದಿದ’

ವಿಭಕ್ತಿಗಳ ಮತ್ತು ಕಾರಕಗಳು

(ಗಳಬಿ) ಸರ್ಕಾರಕ ವಾಕ್ಯದಲ್ಲಿ ‘ನ’ ನಾಮಪದವಾಗಿ ಬಂದಿರುವ ರಾಮ್ ಎಂಬುದು (ಗಳಬಿ) ಅಕರ್ಮಕ ವಾಕ್ಯದ ‘ಸ’ ನಾಮಪದಕ್ಕೆ (ರಾಮ್ ಎಂಬುದಕ್ಕೆ) ಸಮನಾಗಿಲ್ಲ ಎಂಬುದನ್ನು ಗಮನಿಸಬಹುದು. ಅದು ನೇರ ಪಂಬ ವಿಶ್ವಿವಾದ ವಿಭಕ್ತಿ ಪ್ರತ್ಯಯ(ಲಾಪಸಗ್ರ)ದೊಂದಿಗೆ ಬಂದಿದೆ, ಮತ್ತು ಆ ವಾಕ್ಯದ ಕ್ರಿಯಾಪದ ಅದರ ಲಿಂಗ-ವಚನಗಳನ್ನು ತೋರಿಸುತ್ತಿಲ್ಲ.

ಇದಕ್ಕೆ ಬದಲು, (ಗಳಬಿ) ವಾಕ್ಯದ ಕ್ರಿಯಾಪದ ಆ ವಾಕ್ಯದ ‘ಕ’ ನಾಮಪದವಾಗಿ ಬಂದಿರುವ ಕೆತಾಬ್ ಎಂಬುದರ ಲಿಂಗ-ವಚನಗಳನ್ನು ಸೂಚಿಸುತ್ತದೆ. ಎಂದರೆ, ಈ (ಗಳಬಿ-ಗಳಬಿ) ವಾಕ್ಯಗಳಲ್ಲಿ ಅಕರ್ಮಕ ವಾಕ್ಯದ ‘ಸ’ ನಾಮಪದಕ್ಕೆ (ಕೆತಾಬ್ ಎಂಬುದಕ್ಕೆ) ಸರ್ಕಾರಕ ವಾಕ್ಯದ ‘ಕ’ ನಾಮಪದ (ರಾಮ್ ಎಂಬುದು) ಸಮನಾಗಿದೆ.

ಮೊದಲನೆಯ ವ್ಯವಸ್ಥೆಯನ್ನು ಬಳಸುವ ಸರ್ಕಾರಕ ವಾಕ್ಯಗಳಲ್ಲಿ ‘ನ’ ನಾಮಪದವನ್ನು ಸಬ್ಜೆಕ್ಟ್ ಎಂದೂ ಎರಡನೆಯ ವ್ಯವಸ್ಥೆಯನ್ನು ಬಳಸುವ ಸರ್ಕಾರಕ ವಾಕ್ಯಗಳಲ್ಲಿ ‘ಕ’ ನಾಮಪದವನ್ನು ಸಬ್ಜೆಕ್ಟ್ ಎಂದೂ ಪರಿಗಣಿಸಬೇಕೆಂಬುದು ಕೆಲವರ ಅಭಿಪ್ರಾಯ. ಆದರೆ, ಬೇರೆ ಕೆಲವರ ಅಭಿಪ್ರಾಯದಂತೆ ಈ ಎರಡು ರೀತಿಯ ವ್ಯವಸ್ಥೆಗಳಲ್ಲಿ ಸರ್ಕಾರಕ ವಾಕ್ಯದ ‘ನ’ ನಾಮಪದವನ್ನೇ ಸಬ್ಜೆಕ್ಟ್ ಎಂಬುದಾಗಿ ಪರಿಗಣಿಸಬೇಕು (ಜಾಸ್ತಿ ವಿವರಗಳಿಗೆ ದಿಕ್ಷಣ್ ಗಣಣಣ ನೋಡಿ).

೨.೩.೪ ಕನ್ನಡದ ವೈಶಿಷ್ಟ್ಯಗಳು

ಕನ್ನಡದ ಮುಣಿಗೆ ಹೇಳುವುದಾದರೆ, ಅದರ ವಾಕ್ಯಗಳು ಈ ಎರಡು ವ್ಯವಸ್ಥೆಗಳಿಗೂ ಸೇರದೆ ಅವುಗಳಿಂದ ಹೊರಗೆ ನಿಲ್ಲತ್ವವೇ. ಹಾಗಾಗಿ ಅವುಗಳಲ್ಲಿಯಾವ ನಾಮಪದವನ್ನು ಸಬ್ಜೆಕ್ಟ್ ಎಂಬುದಾಗಿ ಪರಿಗಣಿಸಬೇಕು ಎಂಬ ವಿಷಯ ದಲ್ಲಿ ನಿರ್ಧಾರಕ್ಕೆ ಬರಲು ತೋಂದರೆಯಾಗಿದೆ.

ಉದಾಹರಣೆಗಾಗಿ, ಕನ್ನಡದಲ್ಲಿ ಅನ್ಯೇಜ್ಞಿಕ ಘಟನೆಗಳಲ್ಲಿ ತೋಡಿರುವ ವ್ಯಕ್ತಿಗಳು ಆ ಘಟನೆಯ ಮೂಲಕ ಒಂದು ಅನುಭವವನ್ನು ಪಡೆಯುವಂತಿದ್ದರೆ ಅವನ್ನು ಚತುರ್ಥಿಯ ವಿಭಕ್ತಿಯ ಮೂಲಕ ಸೂಚಿಸುವ ಕ್ರಮವಿದೆ. ಹಾಗಾಗಿ ಅದರ ಅಕರ್ಮಕ ಮತ್ತು ಸರ್ಕಾರಕ ವಾಕ್ಯಗಳಿರುವೂ ಎರಡು ಬೇರೆ ಬೇರೆ ರೀತಿಯವುಗಳಾಗಿ ಕಾಣಿಸಿಕೊಳ್ಳುತ್ತವೆ.

(ಒಕ) ಅವನು ಯೋದರಿದ

(ಒಬಿ) ಅವನಿಗೆ ಯೋದರಿತು

(ಒಂಕ) ಅವನು ಕತೆ ಮರೀತ

(ಒಂಬಿ) ಅವನಿಗೆ ಕತೆ ಮರೀತಿತು

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಮೇಲೆ (ಗಣಕ) ಮತ್ತು (ಅಂಕ) ವಾಕ್ಯಗಳಲ್ಲಿ ‘ಪ್ರಥಮಾ’ ವಿಭಕ್ತಿಯಲ್ಲಿ ಬಂದಿರುವ ಅವನು ಪದವನ್ನು ಸಚ್ಚೆಕ್ಕು ಎಂದು ಕರೆಯಬಹುದು, ಆದರೆ (ಗಣಬಿ) ಮತ್ತು (ಅಂಬಿ) ವಾಕ್ಯಗಳಲ್ಲಿ ಚತುರ್ಥಿಯಲ್ಲಿ ಬಂದಿರುವ ಅವನಿಗೆ ಪದವನ್ನು ಹಾಗೆ ಕರೆಯಲು ಸಾಧ್ಯವೇ?

ಈ ಪ್ರಶ್ನೆಗೆ ಉತ್ತರ ಕೊಡುವುದು ಯಾಕೆ ಕಷ್ಟ ಎಂಬುದನ್ನು ಮೇಲೆಯೇ ನೋಡಿರುವೆವು. (ಅಂಬಿ) ವಾಕ್ಯದಲ್ಲಿ ತತ್ವ ಎಂಬುದನ್ನು ಸಚ್ಚೆಕ್ಕು ಎಂದು ಪರಿಗಣಿಸಲು ಸಾಧ್ಯ, ಆದರೆ (ಗಣಬಿ) ವಾಕ್ಯದಲ್ಲಿ ಯಾವುದು ಸಚ್ಚೆಕ್ಕು? ಅದರಲ್ಲಿ ಸಚ್ಚೆಕ್ಕು ಎಂಬುದೇ ಇಲ್ಲ ಎಂದು ಹೇಳಿದೆವಾದರೆ, ಮೇಲೆ ವಿವರಿಸಿದ ಅಕರ್ಮಣ-ಸಕರ್ಮಣ ವಾಕ್ಯ ವಿಭಜನೆಗೆ ಅದು ಅಪವಾದವಾಗಿ ನಿಲ್ಲುತ್ತದೆ.

ನಿಜಕ್ಕೂ ಇಲ್ಲಿ ಗಮನಿಸಬೇಕಾಗಿರುವ ಸಂಗತಿಯೇನೆಂದರೆ, ಕನ್ನಡ ವಾಕ್ಯಗಳ ಒಳರಚನೆಯನ್ನು ವಿವರಿಸುವಲ್ಲಿ ಸಕರ್ಮಣ ಮತ್ತು ಅಕರ್ಮಣ ಎಂಬ ವಿಭಜನೆ ಗಿಂತಲೂ ಐಚ್ಛಿಕ ಮತ್ತು ಅನೈಚ್ಯಿಕ ಎಂಬ ವಿಭಜನೆಯೇ ಹೆಚ್ಚು ಸಹಾಯಕ ವಾಗುತ್ತದೆ. ಇವುಗಳಲ್ಲಿ ಎರಡನೆಯ ವಿಭಜನೆ ಮೌದಲನೆಯದನ್ನು ಅಡ್ಡಕ್ಕೆ ಕತ್ತಲಿಸುವ ಕಾರಣ, ಅವುಗಳಲ್ಲಿ ಯಾವುದಾದರೂ ಬಂದನ್ನು ಮುಖ್ಯ ವಿಭಜನೆಯಾಗಿ ಆಸಿಕೊಳ್ಳುವ ಅವಶ್ಯಕತೆಯಿದೆ.

ಕನ್ನಡದ ಮಟ್ಟಿಗೆ ಐಚ್ಛಿಕ-ಅನೈಚ್ಯಿಕ ವಿಭಜನೆಯೇ ಮುಖ್ಯವಾದ ವಿಭಜನೆ (ಇದನ್ನು ಬೆಂಬಲಿಸುವ ಬೇರೊಂದು ವಿಷಯಕ್ಕೆ (ಇ.ಜಿ.ಜಿ) ನೋಡಿ). ಹಾಗಾಗಿ, ಸಕರ್ಮಣ-ಅಕರ್ಮಣ ವಿಭಜನೆಯ ಆಧಾರದ ಮೇಲೆ ನಿಂತಿರುವ ಸಚ್ಚೆಕ್ಕು ಎಂಬ ವ್ಯಾಕರಣತತ್ವವನ್ನು ಕನ್ನಡಕ್ಕೆ ಅನ್ವಯಿಸಲು ಸಾಧ್ಯವಿಲ್ಲವೆಂದೇ ಹೇಳಬೇಕಾಗುತ್ತದೆ. ನಿಜಕ್ಕೂ ಅದು ಕನ್ನಡಕ್ಕೆ ಅವಶ್ಯವೂ ಇಲ್ಲ.

೨.ಜಿ.ಜಿ ಎರಡು ರೀತಿಯ ವ್ಯಾಕರಣ ಕಾರ್ಯಗಳು

ಕನ್ನಡ ವಾಕ್ಯಗಳಲ್ಲಿ ಕಾಣಿಸುವ ವ್ಯಾಕರಣ ಕಾರ್ಯಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲು ಸಾಧ್ಯವಿದೆ. ಅವುಗಳಲ್ಲಿ ಮೌದಲನೆಯ ವರ್ಗಕ್ಕೆ ಸೇರಿದ ವ್ಯಾಕರಣ ಕಾರ್ಯಗಳನ್ನು ವಿವರಿಸಲು ನಾಮಪದಗಳ ವಿಭಕ್ತಿರೂಪಗಳನ್ನು (ಎಂದರೆ ವಿಭಕ್ತಿರೂಪಗಳು ಸೂಚಿಸುವಂತಹ ನಾಮಪದಗಳಿಗೂ ಶ್ರೀಯಾಪದಕ್ಕೂ ನಡುವಿರುವ ಸಂಬಂಧವನ್ನು) ಬಳಸಿಕೊಳ್ಳುವ ಅವಶ್ಯಕತೆಯಿದೆ.

ಎರಡನೆಯ ವರ್ಗಕ್ಕೆ ಸೇರಿದ ವ್ಯಾಕರಣ ಕಾರ್ಯಗಳು ಇವುಗಳಿಗಂತ ತೀರಿಬಿಸುವಾಗಿದ್ದು, ಅವನ್ನು ವಿವರಿಸಲು ಭಾಷಾವ್ಯವಹಾರದಲ್ಲಿ ನಾಮಪದಗಳ ಸಾಫ್ತೆನೇನು ಎಂಬ ವಿಷಯವನ್ನು ಬಳಸಿಕೊಳ್ಳಬೇಕಾಗುತ್ತದೆ.

ಲುದಾಪರಣೆಗಾಗಿ, ಶ್ರೀಯಾಪದಗಳ ‘ಜೋಡಿಸುವ’ ರೂಪದ ಸಹಾಯದಿಂದ ಕನ್ನಡದಲ್ಲಿ ಎರಡು ವಾಕ್ಯಗಳನ್ನು ಜೋಡಿಸಲು ಸಾಧ್ಯವಿದೆ. ಇದು ಮೌದಲನೆಯ ವರ್ಗಕ್ಕೆ ಸೇರುವ ವ್ಯಾಕರಣ ಕಾರ್ಯ.

- (ಎಂಕ) ಅವನು ಕಾಡಿದೆ ಯೋಳದ
- (ಎಂಬಿ) ಅವನು ಕಟ್ಟಿದೆ ತಂದ
- (ಎಂ) ಅವನು ಕಾಡಿದೆ ಯೋಳಿ ಕಟ್ಟಿದೆ ತಂದ

(ಎಂಕ) ಮತ್ತು (ಎಂಬಿ) ವಾಕ್ಯಗಳನ್ನು ಜೋಡಿಸುವುದರ ಮೂಲಕ (ಎಂ)ನೇ ವಾಕ್ಯವನ್ನು ತಯಾರಿಸಲಾಗಿದೆ ಮತ್ತು ಇದಕ್ಕಾಗಿ (ಎಂಕ) ವಾಕ್ಯದಲ್ಲಿ ಬಂದಿರುವ ಯೋಳದ ಕ್ರಿಯಾಪದವನ್ನು ಯೋಳಿ ಎಂಬುದಾಗಿ ಅದರ ಜೋಡಿಸುವ ರೂಪಕ್ಕೆ ಬದಲಾಯಿಸಲಾಗಿದೆ. ಎಂತಹ ವಾಕ್ಯಗಳನ್ನು ಈ ರೀತಿ ಜೋಡಿಸಲು ಸಾಧ್ಯ ಎಂಬುದು ಅವುಗಳಲ್ಲಿ ಬರುವ ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧವನ್ನು ಅವಲಂಬಿಸಿದೆ.

ಜೋಡಿಕೊಳ್ಳುವ ವಾಕ್ಯಗಳೇ ರದರಲ್ಲಿ ಒಂದು ಘಟನೆಯಲ್ಲಿ ಸ್ವೇಚ್ಛೆಯಿಂದ ತೊಡಗಿರುವಂತಹ ವ್ಯಕ್ತಿಯನ್ನು ಗುರುತಿಸಲಾಗಿದೆಯಾದರೆ, ಅವೆರಡೂ ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತಿರಬೇಕು ಎಂಬ ನಿಯಮ ಕನ್ನಡದಲ್ಲಿದೆ. ಕೆಳಗೆ ಕೊಟ್ಟಿರುವ (ಎಂ-ಎಂ) ವಾಕ್ಯಗಳು ಈ ವಿಷಯವನ್ನು ಸ್ವಷ್ಟಪಡಿಸುತ್ತವೆ.

- (ಎಂಕ) ರಾಜು ಅಶ್ವ ತಂದು ಬೇಯಿಸಿದ
- (ಎಂಬಿ) *ರಾಜು ಅಶ್ವ ತಂದು ಇರಿ ಬೇಯಿಸಿದ
- (ಎಂಕ) ರಾಜು ಆ ನಾಯಿಯನ್ನು ಹಿಡಿಸಿ ಕೊಲ್ಲಿಸಿದ
- (ಎಂಬಿ) *ರಾಜು ಆ ನಾಯಿಯನ್ನು ಹಿಡಿಸಿ ಇರಿ ಕೊಲ್ಲಿಸಿದ
- (ಎಂ) ಮರ ಬಿದ್ದು ಮರಾಡು ಮುರಿಯಿತು
- (ಎಂ) ರಾಜು ಬೋಬ್ಬಿ ಡಾಕೆ ಮನುಖಿಗೆ ಎಚ್ಚರವಾಯಿತು

(ಎಂ-ಎಂ) ಮತ್ತು (ಎಂಕ-ಎಂ) ವಾಕ್ಯಗಳಲ್ಲಿ ಒಟ್ಟು ಸೇರಿರುವ ಎರಡು ಉಪವಾಕ್ಯಗಳಲ್ಲಾ ಸ್ವೇಚ್ಛೆಯಿಂದ ಘಟನೆಯಲ್ಲಿ ತೊಡಗುವ ವ್ಯಕ್ತಿಗಳನ್ನು ಗುರುತಿಸಲಾಗಿದೆ. (ಎಂಕ) ಮತ್ತು (ಎಂಬಿ) ವಾಕ್ಯಗಳಲ್ಲಿ ಇವು ಒಬ್ಬನೇ ವ್ಯಕ್ತಿಯನ್ನು (ರಾಜುವನ್ನು) ಸೂಚಿಸುವುದಾದ ಕಾರಣ ಆ ವಾಕ್ಯಗಳು ವ್ಯಾಕರಣ ಸಮೂತ್ಪಾದಿತವಾಗಿವೆ.

ಆದರೆ (ಎಂಬಿ) ಮತ್ತು (ಎಂಕ) ವಾಕ್ಯಗಳಲ್ಲಿ ಅವು ಬೇರೆ ಬೇರೆ ವ್ಯಕ್ತಿಗಳನ್ನು (ರಾಜು ಮತ್ತು ಇರಿ ಎಂಬವರನ್ನು) ಸೂಚಿಸುತ್ತವೆ. ಹಾಗಾಗಿ, ಆ ವಾಕ್ಯಗಳು ವ್ಯಾಕರಣಸಮೂತ್ಪಾದಿತವಾಗಿಲ್ಲ.

(ಎಂ)ನೇ ವಾಕ್ಯದಲ್ಲಿ ಸ್ವೇಚ್ಛೆಯಿಂದ ಘಟನೆಯಲ್ಲಿ ತೊಡಗುವಂತಹ ಯಾವ ವ್ಯಕ್ತಿಯನ್ನೂ ಗುರುತಿಸಿಲ್ಲವಾದ ಕಾರಣ ಆ ವಾಕ್ಯ ವ್ಯಾಕರಣ ಸಮೂತ್ಪಾದಿತವಾಗಿಲ್ಲ.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ವಾಗಿದೆ; ಮರ ಮತ್ತು ಮಾಡು ಇವೆರಡೂ ಸ್ವೇಚ್ಛೆಯಿಂದ ಫಟನೆಯಲ್ಲಿ
ತೊಡಗುವವುಗಳಲ್ಲ.

(೨೬)ನೇ ವಾಕ್ಯದ ಹೊದಲನೆಯ ಉಪವಾಕ್ಯದಲ್ಲಿ ಮಾತ್ರ ಸ್ವೇಚ್ಛೆಯಿಂದ ಫಟನೆಯಲ್ಲಿ ತೊಡಗುವ ವ್ಯಕ್ತಿಯನ್ನು (ರಾಜುವನ್ನು) ಗುರುತಿಸಲಾಗಿದೆ; ಎರಡನೆಯ ವಾಕ್ಯದಲ್ಲಿ ಬಂದಿರುವ ಮನು ಎಂಬುದು ಎಚ್ಚರವಾಗುವ ಫಟನೆಯಲ್ಲಿ ತೊಡಗಿದ್ದು, ಅದು ಸ್ವೇಚ್ಛೆಯಿಂದ ತೊಡಗುವ ಫಟನೆಯಲ್ಲ. ಹಾಗಾಗಿ, ಆ ವಾಕ್ಯ ವ್ಯಾಕರಣಸಮ್ಮತವಾಗಿದೆ.

ಕನ್ನಡದಲ್ಲಿ ಈ ರೀತಿ ನಾಮಪದಕ್ಕೂ ಶ್ರೀಯಾಪದಕ್ಕೂ ನಡುವಿರುವ ಅಧಿಕಾರಣಾಂಧವನ್ನು ಬಳಸಿಕೊಳ್ಳುವ ವ್ಯಾಕರಣ ಕಾಯಂಗಳು ಇನ್ನೂ ಹಲವಿವೆ. ಇದಕ್ಕೆ ಬದಲು, ಭಾಷಾವ್ಯವಹಾರಕ್ಕೆ ಸಂಬಂಧಿಸಿದ ವಿಷಯವನ್ನು ಬಳಸುವ ಎರಡನೇ ರೀತಿಯ ವ್ಯಾಕರಣ ಕಾಯಂಗಳೂ ಕನ್ನಡದಲ್ಲಿ ಹಲವಿವೆ.

ಉದಾಹರಣೆಗಾಗಿ, ಒಂದು ವಾಕ್ಯದಲ್ಲಿ ಬಂದಿರುವ ಅವನು, ಇವನು ಹೊದಲಾದ ಸರ್ವನಾಮ(ಪದ)ಗಳು ಯಾವ ನಾಮಪದದೊಂದಿಗೆ ಸಂಬಂಧಿಸಿವೆ ಎಂಬುದು ಆ ವಾಕ್ಯದಲ್ಲಿ ಅವು ಎಲ್ಲಿ ಬರುತ್ತವೆ ಎಂಬುದರ ಮೇಲೆ, ಎಂದರೆ ಯಾರ ವಿಷಯವಾಗಿ ಆ ವಾಕ್ಯವನ್ನು ಹೇಳಲಾಗಿದೆ ಎಂಬ ಭಾಷಾವ್ಯವಹಾರಕ್ಕೆ ಸಂಬಂಧಿಸಿದ ವಿಷಯದ ಮೇಲೆ ಅವಲಂಬಿಸಿದೆ.

(೨೭ಕ) ರಾಜು ಇರಿಯನ್ನು ಕರೋಯಲಿಲ್ಲ, ಯಾಕೆಂದರೆ ಅವನು ಬರುವಾಗ ಬಿಂಳಿ ತದವಾಗಿತ್ತು.

(೨೭ಬಿ) ಇರಿಯನ್ನು ರಾಜು ಕರೋಯಲಿಲ್ಲ, ಯಾಕೆಂದರೆ ಅವನು ಬರುವಾಗ ಬಿಂಳಿ ತದವಾಗಿತ್ತು.

ಅವನು ಸರ್ವನಾಮವು (೨೭ಕ)ದಲ್ಲಿ ರಾಜುವನ್ನು ಗುರುತಿಸುತ್ತದೆ, ಆದರೆ (೨೭ಬಿ)ದಲ್ಲಿ ಅದು ಹರಿಯನ್ನು ಗುರುತಿಸುತ್ತದೆ. ಈ ವ್ಯಾಕ್ಯಸಕ್ಕೆ ಕಾರಣ ವೇನೆಂದರೆ, (೨೭ಕ)ದ ಹೊದಲನೆಯ ಉಪವಾಕ್ಯ ರಾಜುವಿನ ಕುರಿತಾಗಿ ಒಂದು ಸಂಗತಿಯನ್ನು ತಿಳಿಸುತ್ತದೆ, ಆದರೆ (೨೭ಬಿ)ದ ಹೊದಲನೆಯ ಉಪವಾಕ್ಯ ಇದನ್ನು ಹರಿಯ ಕುರಿತಾಗಿ ತಿಳಿಸುತ್ತದೆ.

ಈ ರೀತಿ ಜೋಡಿಸಿರುವ ಎರಡು ವಾಕ್ಯಗಳಲ್ಲಿ ಹೊದಲನೆಯದನ್ನು ಯಾರ ವಿಷಯವಾಗಿ ಹೇಳಲಾಗಿದೆ ಎಂಬ ‘ಭಾಷಾವ್ಯವಹಾರ’ಕ್ಕೆ ಸಂಬಂಧಿಸಿದಂತಹ ವಿಷಯವೇ ಅದರಲ್ಲಿ ಬರುವ ಎರಡು ನಾಮಪದಗಳಲ್ಲಿ ಯಾವುದರೊಂದಿಗೆ ಎರಡನೆಯ ವಾಕ್ಯದಲ್ಲಿ ಬರುವ ಸರ್ವನಾಮವನ್ನು ಸಂಬಂಧಿಸಬೇಕು ಎಂಬುದನ್ನು ನಿರ್ಧರಿಸುವಲ್ಲಿ ಆಧಾರವಾಗುತ್ತದೆ.

ಈ ಎರಡು (ಒಟ್ಟ-ಬಿ) ವಾಕ್ಯಗಳ ನಡುವೆ ವಿಭಕ್ತಿ ಪ್ರತ್ಯೇಯಗಳ ಬಳಕೆಯಲ್ಲಿ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲವಾದುದರಿಂದ, ಅವುಗಳ ನಡುವಿನ ವ್ಯತ್ಯಾಸಕ್ಕೆ ‘ಅಧಿಕ ಸಂಬಂಧ’ದಲ್ಲಿರುವ ವ್ಯತ್ಯಾಸ ಕಾರಣವಾಗಲು ಸಾಧ್ಯವಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ.

ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳು ಈ ವಿಷಯದಲ್ಲಿ ಕನ್ನಡಕ್ಕಿಂತ ಭಿನ್ನವಾಗಿವೆ. ಯಾಕೆಂದರೆ, ಈ ಎರಡು ಭಾಷೆಗಳಲ್ಲಿ ಹೇಳೆ ವಿವರಿಸಿದಂತಹ ಎರಡು ರೀತಿಯ ವ್ಯಾಕರಣ ಕಾಯಂಗಳನ್ನು ಕನ್ನಡದ ಹಾಗೆ ಬೇರೆಡಿಸಲು ಸಾಧ್ಯವಾಗುತ್ತದೆ. ಹಾಗಾಗಿ, ಅವುಗಳಲ್ಲಿ ಬಳಕೆಯಾಗುವ ಎಲ್ಲಾ ರೀತಿಯ ವ್ಯಾಕರಣ ಕಾಯಂಗಳನ್ನು ಕಲ್ಪಿತವಾದ ವ್ಯಾಕರಣ ಸಂಬಂಧಗಳ ಮೂಲಕ ವೇ ವಿವರಿಸಬೇಕಾಗುತ್ತದೆ.

ಇಂಗ್ಲಿಷ್ ವ್ಯಾಕರಣಗಳಲ್ಲಿ ‘ಸಬ್ಜಿಕ್ಟ್’ ಎಂಬ ಕಲ್ಪಿತವಾದ ವ್ಯಾಕರಣ ಸಂಬಂಧವನ್ನು ಆ ಭಾಷೆಯಲ್ಲಿ ಬಳಕೆಯಾಗುವ ವ್ಯಾಕರಣ ಕಾಯಂಗಳ pivot ಎಂದರೆ ‘ನಿಯಂತ್ರಕ’ ಎಂಬುದಾಗಿ ಪರಿಗಣಿಸುವ ಅವಶ್ಯಕತೆ ಕಂಡುಬಂದಿದೆ. ಸಂಸ್ಕೃತದಲ್ಲಿಯೂ ‘ಕರ್ತೃಕಾರಕ’ ಎಂಬ ಕಲ್ಪಿತವಾದ ವ್ಯಾಕರಣ ಸಂಬಂಧ ವನ್ನು ಆ ಭಾಷೆಯಲ್ಲಿ ಬಳಕೆಯಾಗುವ ಹೆಚ್ಚಿನ ವ್ಯಾಕರಣ ಕಾಯಂಗಳಗೂ ನಿಯಂತ್ರಕವಾಗಿ ಬಳಸಬೇಕಾಗಿದೆ.

ಆದರೆ ಕನ್ನಡದಲ್ಲಿ ಬಳಕೆಯಾಗುವ ವ್ಯಾಕರಣ ಕಾಯಂಗಳನ್ನು ಹೇಳೆ ವಿವರಿಸಿದ ಹಾಗೆ ನೇರವಾಗಿ (ಗ) ನಾಮಪದಕ್ಕೂ ಕ್ರಿಯಾಪದಕ್ಕೂ ನಡುವಿರುವ ಸಂಬಂಧಗಳ ಮೂಲಕ ಇಲ್ಲವೇ (ಅ) ಭಾಷಾವ್ಯವಹಾರಕ್ಕೆ ಸಂಬಂಧಿಸಿದ ವಿಷಯದ ಆಧಾರದ ಹೇಳೆ ವಣಿಕಸಲು ಸಾಧ್ಯವಿದೆಯಾದ ಕಾರಣ ಅದಕ್ಕೆ ವ್ಯಾಕರಣ ಸಂಬಂಧಗಳ (ಸಬ್ಜಿಕ್ಟ್, ಆಬ್ಜಿಕ್ಟ್ ಹೊದಲಾದವುಗಳ ಇಲ್ಲವೇ ಕರ್ತೃ, ಕರ್ಮ ಹೊದಲಾದ ಕಾರಕಗಳ) ಅವಶ್ಯಕತೆಯಿಲ್ಲ (ಜಾಸ್ತಿ ವಿವರಗಳಿಗೆ ಭಾಷ್ಯ ಗಣಣ ನೋಡಿ).

೨.೬ ತಿರುಳು

ಕನ್ನಡದ ವ್ಯಾಕರಣಗಳಲ್ಲಿ ವಿಭಕ್ತಿ ಮತ್ತು ಕಾರಕ ಎಂಬ ಎರಡು ವ್ಯಾಕರಣ ತತ್ವಗಳನ್ನು ಬಳಸುವುದು ರೂಡಿ. ಸ್ವಲ್ಪ ಆಳವಾಗಿ ವಿಚಾರಿಸಿದಾಗ, ಈ ಎರಡು ವ್ಯಾಕರಣ ತತ್ವಗಳು ಸಂಸ್ಕೃತಕ್ಕೆ ಅವಶ್ಯವೆಂಬುದು ನಿಜವಾದರೂ ಕನ್ನಡಕ್ಕೆ ಅವುಗಳಲ್ಲಿ ಒಂದು ಮಾತ್ರ, ಎಂದರೆ ವಿಭಕ್ತಿ ಮಾತ್ರ ಅವಶ್ಯ, ಕಾರಕ ಎಂಬುದರ ಅವಶ್ಯಕತೆಯಿಲ್ಲ ಎಂಬ ವಿಷಯ ಸ್ಪಷ್ಟವಾಗುತ್ತದೆ.

ಕನ್ನಡದಲ್ಲಿ ವಿಭಕ್ತಿಗಳನ್ನು ಅವು ಸೂಚಿಸಬೇಕಾಗಿರುವ ಅಧಿಕ್ಷೋಂದಿಗೆ (ಎಂದರೆ ನಾಮಪದಕ್ಕೂ ಕ್ರಿಯಾಪದಕ್ಕೂ ನಡುವೆ ಎಂತಹ ಸಂಬಂಧವಿದೆ ಎಂಬ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ವಿಷಯದೊಂದಿಗೆ) ನೇರವಾಗಿ ಸಂಬಂಧಿಸಲು ಸಾಧ್ಯ ಆದರೆ ಸಂಸ್ಕೃತದಲ್ಲಿ
ಇದು ಸಾಧ್ಯವಿಲ್ಲ ಎಂಬುದೇ ಈ ವ್ಯಶ್ಯಾಸಕ್ಕೆ ಮುಖ್ಯ ಕಾರಣ.

ವಾಕ್ಯರಚನೆಯಲ್ಲಿ ಬಳಕೆಯಾಗುವ ವ್ಯಾಕರಣ ಕಾರ್ಯಗಳನ್ನು ವರ್ಣಿಸು
ವಲ್ಲಾ ಸಂಸ್ಕೃತಕ್ಕೆ ಕಾರಕಗಳ ಅವಶ್ಯಕತೆಯಿದೆ ಆದರೆ ಕನ್ನಡಕ್ಕೆ ಇದರ
ಅವಶ್ಯಕತೆಯಿಲ್ಲ.

ಇಂಗ್ಲಿಷ್ ವೊದಲಾದ ಕೆಲವು ಪಾಶ್ಚಾತ್ಯ ಭಾಷೆಗಳಿಗೂ ಸಂಸ್ಕೃತದ ಹಾಗೆ
ಎರಡು ವಿಧವಾದ ವ್ಯಾಕರಣ ತತ್ವಗಳು (ವಿಭಕ್ತಿಗಳು ಮತ್ತು ಸಚ್ಚೆಕ್ಷಣೆ, ಆಬ್ಜೆಕ್ಟ್
ಮೊದಲಾದ ವ್ಯಾಕರಣ ಸಂಬಂಧಗಳು) ಮೇಲೆ ವಿವರಿಸಿದ ಕಾರಣಕ್ಕಾಗಿಯೇ
ಅವಶ್ಯವೆಂದು ಕಂಡುಬಂದಿದೆ. ಆದರೆ ಕನ್ನಡಕ್ಕೆ ಅವುಗಳಲ್ಲಿ ಒಂದು ಮಾತ್ರ
ಎಂದರೆ ವಿಭಕ್ತಿಗಳು ಮಾತ್ರ ಇದ್ದರೆ ಸಾಕು. ಸಚ್ಚೆಕ್ಷಣೆ, ಆಬ್ಜೆಕ್ಟ್, ವೊದಲಾದ
ವ್ಯಾಕರಣ ಸಂಬಂಧಗಳ ಅವಶ್ಯಕತೆ ಕನ್ನಡಕ್ಕಿಲ್ಲ.

ನಿಜಕ್ಕೂ ಕನ್ನಡ ವ್ಯಾಕರಣಗಳಲ್ಲಿ ಅಂತಹ ವ್ಯಾಕರಣ ತತ್ಪರ್ಯಗಳನ್ನು ಕಲ್ಪಿಸಿ
ಕೊಳ್ಳಲು ಪ್ರಯೋಜನಿಸಿದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ರ. ವಿಭಕ್ತಿಗಳು

ಆ.೧ ಮುನೊಣೆಟ್

ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಿಭಕ್ತಿಗಳ ಬಳಕೆಯಲ್ಲಿ ಕಾಣಿಸುವ ಒಂದು ಮುಖ್ಯವಾದ ವ್ಯಾಕಾಸವನ್ನು ಹಿಂದಿನ ಅಧ್ಯಾಯದಲ್ಲಿ ಪರಿಶೀಲಿಸಲಾಗಿತ್ತು. ಅದೇನೆಂದರೆ, ಕನ್ನಡದಲ್ಲಿ ವಿಭಕ್ತಿ ಪ್ರತ್ಯೆಯಗಳಿಗೂ ಅವುಗಳ ಅರ್ಥಕ್ಕೂ ನಡುವೆ ನೇರವಾದ ಹೊಂದಾಣಿಕೆಯಿದೆ, ಆದರೆ ಸಂಸ್ಕೃತದಲ್ಲಿ ಆ ರೀತಿ ನೇರವಾದ ಹೊಂದಾಣಿಕೆಯಿಲ್ಲ.

ಈ ವ್ಯಾಕಾಸದ ಅಧಾರದ ಹೇಳಿ, ಸಂಸ್ಕೃತ ವ್ಯಾಕರಣಗಳಲ್ಲಿ ವಿಭಕ್ತಿ ಪ್ರತ್ಯೆಯಗಳ ಬಳಕೆಯನ್ನು ವಿವರಿಸುವುದಕ್ಕಾಗಿ ‘ಕಾರಕ’ವೆಂಬ ವ್ಯಾಕರಣ ತತ್ವವೊಂದನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಯಾಕೆ ಇದೆ, ಮತ್ತು ಕನ್ನಡದಲ್ಲಿ ಅಂತಹ ಅವಶ್ಯಕತೆ ಯಾಕೆ ಇಲ್ಲ ಎಂಬುದನ್ನು ಅಲ್ಲಿ ವಿವರಿಸಲಾಗಿತ್ತು.

ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ವಿಭಕ್ತಿಗಳ ಸಂಖ್ಯೆಯಲ್ಲಿ ಮತ್ತು ಅವುಗಳ ಬಳಕೆಯಲ್ಲಿ ಎಂತಹ ವ್ಯಾಕಾಸಗಳಿವೆ ಎಂಬುದನ್ನು ಈ ಅಧ್ಯಾಯದಲ್ಲಿ ಪರಿಶೀಲಿಸಲಾಗಿದೆ ಮತ್ತು ‘ವಿಭಕ್ತಿ ಪಲ್ಲಟ’ ವೆಂಬ ವ್ಯಾಕರಣ ಪರಿಕಲ್ಪನೆಯನ್ನು ಈ ಎರಡು ಭಾಷೆಗಳ ವ್ಯಾಕರಣಗಳಲ್ಲಿ ಹೇಗೆ ಬಳಸಿಕೊಳ್ಳಲು ಸಾಧ್ಯ ಎಂಬುದನ್ನು ಮುಂದಿನ ಅಧ್ಯಾಯದಲ್ಲಿ ವಿವರಿಸಲಾಗಿದೆ.

ಈ ಎಲ್ಲಾ ವ್ಯಾಕಾಸಗಳನ್ನೂ ಪರಿಶೀಲಿಸಿದಾಗ ಒಂದು ವಿಷಯವಂತೂ ಸ್ವಷ್ಟವಾಗುತ್ತದೆ. ಸಂಸ್ಕೃತ ವ್ಯಾಕರಣಗಳಲ್ಲಿ ಕಾಣಿಸುವ ವಿಭಕ್ತಿ ಪ್ರತ್ಯೆಯಗಳ ವೇವಸ್ಥಿಯನ್ನು ಹಾಗೆಯೇ ಕನ್ನಡ ವ್ಯಾಕರಣದಲ್ಲಿ ತಂದಿರಸುವ ಕನ್ನಡ ವೈಯಾಕರಣಿಗಳಿಗೆ ಪ್ರಯೋಜನಿಸಿ ಸಫಲವಾಗಲು ಸಾಧ್ಯವೇ ಇಲ್ಲ.

ಆ.೨ ವಿಭಕ್ತಿಗಳ ಹೆಸರು

ಸಂಸ್ಕೃತದ ವಿಭಕ್ತಿಗಳನ್ನು ಒಂದು ಕ್ರಮದಲ್ಲಿ ಪಟ್ಟಿಮಾಡಿ ಅವಕ್ಕೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥಿ, ಪಂಚಮೀ, ಷಷ್ಥಿ ಮತ್ತು ಸಪ್ತಮೀ (ಎಂದರೆ ಅನುಕ್ರಮವಾಗಿ ಒಂದನೇ, ಎರಡನೇ, ಮೂರನೇ, ನಾಲ್ಕನೇ, ಐದನೇ, ಆರನೇ ಮತ್ತು ಏಳನೇ) ವಿಭಕ್ತಿಗಳೆಂದು ಹೆಸರು ಕೊಡಲಾಗಿದೆ. ಈ ಹೆಸರುಗಳನ್ನು ಕನ್ನಡ ವೈಯಾಕರಣಿಗಳು ಸಂಸ್ಕೃತದಿಂದ ಹಾಗೆಯೇ ಕನ್ನಡಕ್ಕೆ ವರ್ಗಾಯಿಸಿಕೊಂಡಿದ್ದಾರೆ.

ಸಂಸ್ಕೃತದಲ್ಲಿ ವಿಭಕ್ತಿಗಳನ್ನು ಈ ರೀತಿ ಪ್ರಧಮಾ, ದ್ವಿತೀಯಾ, ತೃತೀಯಾ ಮೊದಲಾಗಿ ಪಟ್ಟಿಮಾಡಿ ಹೆಸರಿಸಲು ಒಂದು ಉತ್ತಮವಾದ ಕಾರಣವಿದೆ. ಅದರಲ್ಲಿ ಬರುವ ವಿಭಕ್ತಿಗಳಲ್ಲಿ ಯಾವುವಕ್ಕೆಲ್ಲ ಒಂದೇ ರೂಪದಲ್ಲಿರುವ ಪ್ರತ್ಯೇಯಗಳಿವೆ ಎಂಬುದನ್ನು ಸುಲಭವಾಗಿ ವಿವರಿಸಿ ಹೇಳಲು ಮೇಲಿನ ಕ್ರಮ ಅಶ್ಯಂತ ಯೋಗ್ಯವಾದುದು. ಬೇರೆ ಯಾವ ರೀತಿಯಲ್ಲಿ ಈ ವಿಭಕ್ತಿಗಳನ್ನು ಪಟ್ಟಿಮಾಡಿ ಹೇಳಿದರೂ ಆ ರೀತಿ ಒಂದೇ ರೂಪದಲ್ಲಿ ಬರುವ ಪ್ರತ್ಯೇಯಗಳನ್ನು ಅಷ್ಟೋಂದು ಸುಲಭವಾಗಿ (ಎಂದರೆ ಒಟ್ಟೊಟ್ಟಾಗಿ) ಸೂಚಿಸಲು ಸಾಧ್ಯವಾಗದು.

ಉದಾಹರಣೆಗಾಗಿ, ದೇವಃ ನಾಮಪದಕ್ಕೆ ದ್ವಿವಚನದ ಪ್ರಧಮಾ ಮತ್ತು ದ್ವಿತೀಯಾ ವಿಭಕ್ತಿಗಳೇರಡರಲ್ಲಿ ದೇವರೆ ಎಂಬ ಒಂದೇ ರೂಪವಿದೆ, ತೃತೀಯಾ, ಚತುರ್ಥಿಯ ಮತ್ತು ಪಂಚಮಿಗಳಿಂಬ ಮೂರು ವಿಭಕ್ತಿಗಳಲ್ಲಿ ದೇವಾಭ್ಯಾಂ ಎಂಬ ಒಂದೇ ರೂಪವಿದೆ, ಮತ್ತು ಷಷ್ಟಿ ಹಾಗೂ ಸಪ್ತಮೀ ವಿಭಕ್ತಿಗಳೇರಡರಲ್ಲಿ ದೇವಂಯೋಽಃ ಎಂಬ ಒಂದೇ ರೂಪವಿದೆ.

ದ್ವಿವಚನ

ಪ್ರಧಮಾ-ದ್ವಿತೀಯಾ	ದೇವರೆ
ತೃತೀಯಾ-ಚತುರ್ಥಿಯ-ಪಂಚಮೀ	ದೇವಾಭ್ಯಾಂ
ಷಷ್ಟಿ-ಸಪ್ತಮೀ	ದೇವಂಯೋಽಃ

ಒಮ್ಮವಚನ

ಚತುರ್ಥಿಯ-ಪಂಚಮೀ	ದೇವೇಭ್ಯಾಃ
----------------	-----------

ಇದೇ ರೀತಿಯಲ್ಲಿ ಅಗ್ನಿ ನಾಮಪದಕ್ಕೆ (ಗ) ಏಕವಚನದ ಪಂಚಮಿ-ಷಷ್ಟಿಗಳಲ್ಲಿ, (ಅ) ದ್ವಿವಚನದ ಪ್ರಧಮಾ-ದ್ವಿತೀಯಿಗಳಲ್ಲಿ, ತೃತೀಯಾ-ಚತುರ್ಥಿಯ-ಪಂಚಮಿಗಳಲ್ಲಿ ಮತ್ತು ಷಷ್ಟಿ-ಸಪ್ತಮಿಗಳಲ್ಲಿ, ಹಾಗೂ (ಇ) ಒಮ್ಮವಚನದ ಚತುರ್ಥಿಯ-ಪಂಚಮಿಗಳಲ್ಲಿ ಸಮಾನವಾದ ರೂಪಗಳಿವೆ.

ಏಕವಚನ

ಪಂಚಮೀ-ಷಷ್ಟಿ	ಅಗ್ನೋಽಃ
-------------	---------

ದ್ವಿವಚನ

ಪ್ರಧಮಾ-ದ್ವಿತೀಯಾ	ಅಗ್ನೀ
ತೃತೀಯಾ-ಚತುರ್ಥಿಯ-ಪಂಚಮೀ	ಅಗ್ನಿಭ್ಯಾಂ
ಷಷ್ಟಿ-ಸಪ್ತಮೀ	ಅಗ್ನಂಯೋಽಃ

ಒಮ್ಮವಚನ

ಚತುರ್ಥಿಯ-ಪಂಚಮೀ	ಅಗ್ನಿಭ್ಯಾಃ
----------------	------------

ಸಂಸ್ಕೃತದ ವಿಭಕ್ತಿಗಳನ್ನು ಮೇಲೆ ಸೂಚಿಸಿದ ಹಾಗೆ ಪಟ್ಟಿ ಮಾಡಿದಲ್ಲಿ ಒಂದೇ ರೂಪವಿರುವ ವಿಭಕ್ತಿಗಳಿಲ್ಲ ಒಟ್ಟೊಟ್ಟಿಗೆ ಬರುತ್ತವೆ; ಬೇರೆ ಯಾವ ಕ್ರಮದಲ್ಲಿ ಅವನ್ನು ಪಟ್ಟಿ ಮಾಡಿದರೂ ಅವು ಆ ರೀತಿ ಒಟ್ಟೊಟ್ಟಿಗೆ ಬರಲಾರವು ಮತ್ತು ಈ ಕಾರಣಕಾಗಿ ಅವುಗಳ ನಡುವಿರುವ ರೂಪಸಾದೃಶ್ಯವನ್ನು ಅಷ್ಟೋಂದು ಸುಲಭವಾಗಿ ವಿವರಿಸಿ ಹೇಳಲು ಸಾಧ್ಯವಾಗದು.

ಎಂದರೆ, ರೂಪಸಾದೃಶ್ಯವನ್ನು ತೋರಿಸುವ ಸಂಸ್ಕೃತದ ವಿಭಕ್ತಿ ರೂಪಗಳು ಈ ರೀತಿ ಒಟ್ಟೊಟ್ಟಾಗಿ ನಾಮವಹಿಗಳ ರೂಪಾವಳಿಗಳಲ್ಲಿ ಕಾಣಿಸಿಕೊಳ್ಳಬೇಕಿದ್ದಲ್ಲಿ ಅವನ್ನು ಸಂಸ್ಕೃತ ವ್ಯಾಕರಣದಲ್ಲಿ ಮೇಲೆ ಕಾಣಿಸಿದ ಹಾಗೆ ಪ್ರಥಮಾ, ದ್ವಿತೀಯಾ, ತೃತೀಯಾ ಇತ್ಯಾದಿಯಾಗಿ ವಿಂಗಡಿಸುವುದು ಅವಶ್ಯ.

ಕನ್ನಡದ ವಿಭಕ್ತಿಗಳನ್ನು ಮೇಲಿನ ಸಂಸ್ಕೃತ ವಿಭಕ್ತಿಗಳ ಕ್ರಮವನ್ನನು ಸರಿಸಿ ಪ್ರಥಮಾ, ದ್ವಿತೀಯಾ, ತೃತೀಯಾ ಹೊದಲಾಗಿ ಹೆಸರಿಸುವುದರಿಂದ ಇಂತಹ ಪ್ರಯೋಜನವೇನೂ ಸಿಗಲಾರದು. ಯಾಕೆಂದರೆ, ಕನ್ನಡದಲ್ಲಿ ಸಂಸ್ಕೃತದ ಹಾಗೆ ಒಂದೇ ರೂಪವಿರುವ ವಿಭಕ್ತಿಗಳೇ ಇಲ್ಲ.

ಸಂಸ್ಕೃತದ ಏಳು ವಿಭಕ್ತಿಗಳನ್ನು ಕನ್ನಡದಲ್ಲಿ ಕಾಣಲು ಪ್ರಯೋತ್ಸಿದಲ್ಲಿ ಮಾತ್ರ ಅದರಲ್ಲಿ ಕೆಲವು ಒಂದೇ ರೂಪವಿರುವ ವಿಭಕ್ತಿಗಳವೇಯೆಂದು ಹೇಳಲು ಸಾಧ್ಯ. ಆದರೆ ಅಂತಹ ಪ್ರಯೋಜನವ್ಯಾಪ್ತಿ ತೃತೀಯಾ-ಪಂಚಮಿಗಳು (ನಡುವಿರುವ ಚತುರ್ಥಿಯನ್ನು ಬಿಟ್ಟು) ಇಂದ ಎಂಬ ಒಂದೇ ರೂಪದವಾಗಿ ಕಾಣಿಸುತ್ತವೆ. ಹಾಗಾಗಿ, ಪ್ರತ್ಯೇಯಿಗಳನ್ನು ಹೆಸರಿಸುವ ಈ ಮೇಲಿನ ಸಂಸ್ಕೃತದ ಕ್ರಮ ಕನ್ನಡಕ್ಕೆ ಅನುಕೂಲವಾಗುವ ಬದಲು ಪ್ರತಿಕೂಲವಾಗುತ್ತದೆ.

ನಿಜಕ್ಕೂ ಕನ್ನಡದ ವಿಭಕ್ತಿಗಳನ್ನು ಪ್ರಥಮಾ, ದ್ವಿತೀಯಾ, ತೃತೀಯಾ ಹೊದಲಾಗಿ ಕರೆಯುವ ಬದಲು, ವಾಕ್ಯಗಳಲ್ಲಿ ಬಳಸಿದಾಗ ಅವಕ್ಕೆ ಎಂತಹ ಅಥವ ಬರುತ್ತದೆ ಎಂಬುದನ್ನು ಸೂಚಿಸುವಂತಹ ಹೆಸರುಗಳನ್ನು ಕೊಡುವುದರೇ ಉತ್ತಮ. ಇದರಿಂದ ಅವನ್ನು ಕಲಿಯಬೇಕೆಂದರುವ ವಿದ್ಯಾರ್ಥಿಗಳಿಗೂ ಅವನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕಾಗಿರುವ ಇತರರಿಗೂ ಪ್ರಯೋಜನವಾದೀತು.

ಉದಾಹರಣೆಗಾಗಿ, ಇಂದ ಪ್ರತ್ಯೇಯ ಕನ್ನಡದಲ್ಲಿ ಮುಖ್ಯವಾಗಿ ಒಂದು ಚಲನೆಯ ಮೂಲ(ಸುರು)ವನ್ನು ಸೂಚಿಸುತ್ತದೆ ಮತ್ತು ಈ ಪ್ರತ್ಯೇಯ ಚಲನೆಯ ಕೊನೆ ಇಲ್ಲವೇ ಗುರಿಯನ್ನು ಸೂಚಿಸುತ್ತದೆ. ಈ ವಿಭಕ್ತಿಗಳನ್ನು ‘ತೃತೀಯಾ’ (ಇಲ್ಲವೇ ‘ಪಂಚಮೀ’) ಮತ್ತು ‘ಚತುರ್ಥೀ’ ಎಂಬುದಾಗಿ ಹೆಸರಿಸುವ ಬದಲು ಅವುಗಳ ಈ ಪ್ರಥಾನವಾದ ಅಥವಾ ಅವನ್ನು ಸೂಚಿಸುವ ಹಾಗೆ ‘ಸುರು’ ವಿಭಕ್ತಿ ಮತ್ತು ‘ಕೊನೆ’ ವಿಭಕ್ತಿ ಎಂಬುದಾಗಿ ಹೆಸರಿಸಿದಲ್ಲಿ ವಾಕ್ಯದಲ್ಲಿ ಅವುಗಳ ಬಳಕೆಯೆಂತಹದು ಎಂಬುದನ್ನು ವಿವರಿಸುವ ಕೆಲಸ ಸುಲಭವಾದೀತು.

ಇದೇ ರೀತಿಯಲ್ಲಿ, ಕನ್ನಡದ ಅನ್ನ ಪ್ರತ್ಯೆಯ ಮುಖ್ಯವಾಗಿ ಒಂದು ಫಟನೆ ಯಿಂದ ಬಾಧಿತವಾಗಿರುವ ವೈಶೀ ಇಲ್ಲವೇ ವಸ್ತುವನ್ನು ಸೂಚಿಸುತ್ತದೆ ಮತ್ತು ಅಲ್ಲಿ ಪ್ರತ್ಯೆಯ ಒಂದು ಫಟನೆ ನಡೆದಿರುವ ಜಾಗವನ್ನು ಸೂಚಿಸುತ್ತದೆ. ಹಾಗಾಗಿ ಇವೆರಡನ್ನು ಯಾವ ವಿಶಿಷ್ಟವಾದ ಅರ್ಥವನ್ನೂ ಕೊಡುವ 'ದ್ವಿತೀಯ' ಮತ್ತು 'ಸಪ್ತಮೀ' ವಿಭಕ್ತಿಗಳೆಂಬ ಹೆಸರುಗಳಿಂದ ಕರೆಯುವ ಬದಲು, ಅವುಗಳ ಮುಖ್ಯ ಅರ್ಥವನ್ನು ಸ್ವಷ್ಟವಾಗಿ ಸೂಚಿಸುವ 'ಬಾಧಿತ' ಇಲ್ಲವೇ 'ಅಗುಗ' ವಿಭಕ್ತಿ ಮತ್ತು 'ಜಾಗ' ವಿಭಕ್ತಿ ಎಂಬುದಾಗಿ ಹೆಸರಿಸುವುದೇ ಕನ್ನಡದ ಮಟ್ಟಿಗೆ ಉತ್ತಮವಾದ ಕ್ರಮ.

ಆದರೆ ಇಷ್ಟವರಗೆ ಸಂಸ್ಕೃತದ ಹೆಸರುಗಳನ್ನೇ ಬಳಸಿ ಅಭ್ಯಾಸವಾಗಿರುವ ವ್ಯಾಕರಣ ಪಂಡಿತರಿಗೆ ಮಾತ್ರ ಇದು ಸ್ವಲ್ಪ ತೊಂದರೆ ಕೊಡಬಹುದು.

ಕನ್ನಡದ ವೈಯಾಕರಣಿಗಳು ಸಂಸ್ಕೃತದಲ್ಲಿ ಕಾಣಿಸುವ ಇತರ (ಪ್ರಥಮಾ, ಪಂಚಮೀ ಮೌದಲಾದ) ವಿಭಕ್ತಿಗಳಿಗೆ ಸಮನಾದ ವಿಭಕ್ತಿಗಳೂ ಕನ್ನಡದಲ್ಲಿವೆಯೆಂದು ಹೇಳುತ್ತಾರಾದರೂ ನಿಜಕ್ಕೂ ಕನ್ನಡದಲ್ಲಿ ಅದಕ್ಕೆ ಆಧಾರವಿಲ್ಲವೆಂಬು ದನ್ನ ಮುಂದೆ ನೋಡಲಿರುವೆವೆ.

ಅ.ಇ ವಿಭಕ್ತಿ, ಲಿಂಗ ಮತ್ತು ವಚನ

ಹಿಂದೆ ಆರನೆಯ ಅಧ್ಯಾಯದಲ್ಲಿ ವಿವರಿಸಿದ ಹಾಗೆ, ಕನ್ನಡದಲ್ಲಿ ಬರುವ ವಿಭಕ್ತಿ ಪ್ರತ್ಯೆಯಗಳು ವಿಭಕ್ತಿಯ ಅರ್ಥವನ್ನು (ಎಂದರೆ ನಾಮಪದಕ್ಕೂ ಶ್ರೀಯಾಪದಕ್ಕೂ ನಡುವಿರುವ ಸಂಬಂಧವನ್ನು) ಮಾತ್ರ ಸೂಚಿಸುತ್ತವೆ; ಲಿಂಗ ಮತ್ತು ವಚನಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಇವಕ್ಕಿಂತ ತೀರ ಭಿನ್ನವಾದ ಪ್ರತ್ಯೆಯ ಗಳು ಬಳಕೆಯಾಗುತ್ತವೆ.

ಆದರೆ, ಸಂಸ್ಕೃತದಲ್ಲಿ ಬರುವ ವಿಭಕ್ತಿ ಪ್ರತ್ಯೆಯಗಳು ವಿಭಕ್ತಿಯ ಅರ್ಥವನ್ನು ಮಾತ್ರವಲ್ಲದೆ ಲಿಂಗ-ವಚನಗಳನ್ನೂ ಸೂಚಿಸುತ್ತವೆ. ಇದು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಒಂದು ಮುಖ್ಯವಾದ ವ್ಯಾಖ್ಯಾನ.

ಉದಾಹರಣೆಗಾಗಿ, ಸಂಸ್ಕೃತದಲ್ಲಿ ಪುಲ್ಲಿಂಗದ ದೇವ, ಸ್ತ್ರೀಲಿಂಗದ ದೇವಿ ಮತ್ತು ನಪುಂಸಕಲಿಂಗದ ಜಗತ್ ಪದಗಳಿಗೆ ದ್ವಿತೀಯ ವಿಭಕ್ತಿಯ ಏಕವಚನ, ದ್ವಿವಚನ ಮತ್ತು ಒಮ್ಮವಚನಗಳಲ್ಲಿ ಬರುವ ವಿಭಕ್ತಿರೂಪಗಳನ್ನು ಗಮನಿಸಬಹುದು.

ನಾಮಪದ	ದ್ವಿತೀಯ ವಿಭಕ್ತಿಯ ರೂಪಗಳು	
ಏಕವಚನ	ದ್ವಿವಚನ	ಬಹುವಚನ
ದೇವ (ಪುಲ್ಲಿಂಗ)	ದೇವಂ	ದೇವಾ
ದೇವಿ (ಸ್ತ್ರೀಲಿಂಗ)	ದೇವಿಂ	ದೇವಿಣಿ

ಮೇಲೆ ದೇವಂ ಪದದಲ್ಲಿ ಅಂ ಪ್ರತ್ಯೆಯ ಬಂದಿದೆ. ಇದು ದ್ವಿತೀಯಾ ವಿಭಕ್ತಿಯನ್ನು ಮಾತ್ರವಲ್ಲದೆ ಪ್ರಲೀಂಗ ಮತ್ತು ಏಕವಚನಗಳನ್ನೂ ಸೂಚಿಸುತ್ತದೆ ಯೆಂದು ಹೇಳಬೇಕಾಗುತ್ತದೆ. ಯಾಕೆಂದರೆ, ದೇವಿಎಂ ಪದದಲ್ಲಿ ದ್ವಿತೀಯಾ ವಿಭಕ್ತಿಯನ್ನು ಸೂಚಿಸಲು ಅದಕ್ಕಿಂತ ತೀರ ಭಿನ್ನವಾದ ಇಂ ಪ್ರತ್ಯೆಯ ಬಂದಿದೆ. ಈ ಪ್ರತ್ಯೆಯಕ್ಕೂ ದ್ವಿತೀಯಾ ವಿಭಕ್ತಿಯನ್ನು ಮಾತ್ರವಲ್ಲದೆ ಸ್ತೀಲಿಂಗ ಮತ್ತು ಏಕವಚನಗಳನ್ನು ಸೂಚಿಸುವ ಅರ್ಥವಿದೆಯೆಂದು ಹೇಳಬೇಕಾಗುತ್ತದೆ. ಜಗತ್ತು ಪದದಲ್ಲಿ ‘ಶಾಸ್ತಿ’ ಪ್ರತ್ಯೆಯ ಬಂದಿದ್ದು, ಅದರ ಮೇಲೆ ದ್ವಿತೀಯಾ ವಿಭಕ್ತಿಯನ್ನು ಮಾತ್ರವಲ್ಲದೆ ನವ್ಯಂಸಕಲಿಂಗ ಮತ್ತು ಏಕವಚನಗಳನ್ನು ಸೂಚಿಸುವ ಕೆಲಸನ್ನೂ ಹೊರಿಸಬೇಕಾಗಿದೆ.

ಇದೇ ರೀತಿಯಲ್ಲಿ ಪ್ರಲೀಂಗ ದ್ವಿವಚನವನ್ನು ಸೂಚಿಸಲು ಜಿ ಪ್ರತ್ಯೆಯ, ಪ್ರಲೀಂಗ ಬಹುವಚನವನ್ನು ಸೂಚಿಸಲು ಅನ್ನ ಪ್ರತ್ಯೆಯ, ಸ್ತೀಲಿಂಗ ಬಹುವಚನವನ್ನು ಸೂಚಿಸಲು ಇ ಪ್ರತ್ಯೆಯ, ನವ್ಯಂಸಕ ದ್ವಿವಚನವನ್ನು ಸೂಚಿಸಲು ಈ ಪ್ರತ್ಯೆಯ ಹೊದಲಾದವು ಬಂದಿರುವುದನ್ನು ಇದೇ ದ್ವಿತೀಯಾ ವಿಭಕ್ತಿಯಲ್ಲಿ ಕಾಣಬಹುದು. ಈ ಕಾರಣಕಾಗಿ, ಸಂಸ್ಕಾರದಲ್ಲಿ ವಿಭಕ್ತಿ ಪ್ರತ್ಯೆಯಗಳನ್ನು ಲಿಂಗ ಪ್ರತ್ಯೆಯಗಳಿಂದ ಇಲ್ಲವೇ ವಚನ ಪ್ರತ್ಯೆಯಗಳಿಂದ ಬೇರೆರೂಪಿಸಲು ಸಾಧ್ಯ ವಾಗುವುದಿಲ್ಲ.

ಅದರೆ ಕನ್ನಡದಲ್ಲಿ ವಿಭಕ್ತಿ ಪ್ರತ್ಯೆಯಗಳು ವಿಭಕ್ತಿಯ ಅರ್ಥವನ್ನು ಮಾತ್ರ ಸೂಚಿಸುತ್ತವೆ. ಲಿಂಗ ಮತ್ತು ವಚನ ಭೇದಗಳನ್ನು ಸೂಚಿಸಲು ಕನ್ನಡದಲ್ಲಿ ಬೇರೆಯೇ ಪ್ರತ್ಯೆಯಗಳು ಬರುತ್ತವೆ. ಇವುಗಳಲ್ಲಿ ಲಿಂಗ ಪ್ರತ್ಯೆಯಗಳು ಯಾಡುಗ-ಯಾಡುರಿ, ಅಜ್ಞ-ಅಜ್ಞ ಹೊದಲಾದ ಕೆಲವೇ ಕೆಲವು ನಾಮವದಗಳ ಗಳೊಂದಿಗೆ ಮಾತ್ರ ಬರುತ್ತವೆ; ಉಳಿದೆಗಳಲ್ಲಿಲ್ಲ ನಾಮವದಗಳ ಲಿಂಗವನ್ನು ಅವುಗಳ ಅರ್ಥದಿಂದಲೇನೇ ತಿಳಿದುಕೊಳ್ಳಬೇಕಾಗುತ್ತದೆ (ಇ.ಇ.ಎ ನೋಡಿ). ಅದಕಾಗಿ ಪ್ರತ್ಯೆಯಗಳ ಒಳಕೆಯಿಲ್ಲ.

ಕನ್ನಡದ ವಚನ ಪ್ರತ್ಯೆಯಗಳು ಕೆಲವು ಸಂದರ್ಭಗಳಲ್ಲಿ ಲಿಂಗಭೇದವನ್ನೂ ಸೂಚಿಸಬಲ್ಲವು. ಉದಾಹರಣೆಗಾಗಿ, ಬಹುವಚನದ ರು ಪ್ರತ್ಯೆಯ ಮನುಷ್ಯ (ಪುಂ-ಸ್ತೀ) ಲಿಂಗವನ್ನೂ ಸೂಚಿಸಬಲ್ಲದು ಮತ್ತು ವು ಪ್ರತ್ಯೆಯ ಮನುಷ್ಯೇತರ (ನವ್ಯಂಸಕ) ಲಿಂಗವನ್ನೂ ಸೂಚಿಸಬಲ್ಲದು. ಆದರೆ ಏಲ್ಲ ಸಂದರ್ಭಗಳಲ್ಲಾ ಈ ಪ್ರತ್ಯೆಯಗಳು ವಿಭಕ್ತಿ ಪ್ರತ್ಯೆಯಗಳಿಂತ ಭಿನ್ನವಾಗಿರುತ್ತವೆ.

ಕನ್ನಡದಲ್ಲಿ ಲಿಂಗ ಮತ್ತು ವಚನ ಪ್ರತ್ಯೆಯಗಳು ವಿಭಕ್ತಿ ಪ್ರತ್ಯೆಯಗಳಿಂತ ಬೇರೆಯಾಗಿರುವುದನ್ನು ಕೆಳಗಿನ ಪದರೂಪಗಳಲ್ಲಿ ಸ್ವಷ್ಟವಾಗಿ ಕಾಣಬಹುದು.

ನಾಮಪದ	ದೀತೀಯ ವಿಭಕ್ತಿಯ ರೂಪಗಳು
ವಿಕವಚನ	ಉಮುವಚನ
ಘುಡುರ (ಪುಲ್ಲಿಂಗ)	ಘುಡುನನನ್ನು
ಘುಡುರಿ (ಸ್ತ್ರೇಲಿಂಗ)	ಘುಡುರಿಯನನ್ನು
ಕಲ್ಲು (ನಪುಂಸಕ ಲಿಂಗ)	ಕಲ್ಲುನನ್ನು ಕಲ್ಲುರಳನ್ನು

ಮೇಲೆ ಕೊಟ್ಟಿರುವ ಎಲ್ಲಾ ಪದರೂಪಗಳಲ್ಲಿ ಅನ್ನು ಪ್ರತ್ಯೇಯ ಬಂದಿದ್ದಿ ಅದು ದ್ವಿತೀಯ ವಿಭಕ್ತಿಯನ್ನು ಮಾತ್ರವೇ ಸೂಚಿಸುತ್ತದೆ. ಲಿಂಗ ಮತ್ತು ವಚನ ಗಳನ್ನು ಸೂಚಿಸುವುದಕ್ಕಾಗಿ ಈ ಪದರೂಪಗಳಲ್ಲಿ ಅ (ಅನ್), ಇ, ರು ಮತ್ತು ರಳು ಪ್ರತ್ಯೇಯಗಳು ಬಂದಿದ್ದು, ಅವನ್ನು ವಿಭಕ್ತಿ ಪ್ರತ್ಯೇಯದಿಂದ ಬೇರೆಡಿಸಲು ಯಾವ ತೋಂದರೆಯೂ ಇಲ್ಲ.

ಸಂಸ್ಕೃತದ ವಿಭಕ್ತಿ ಪ್ರತ್ಯೇಯಗಳು ಮೇಲೆ ಸೂಚಿಸಿದ ಹಾಗೆ ನಾಮಪದದ ವಿಭಕ್ತಿ, ಲಿಂಗ ಮತ್ತು ವಚನಗಳನ್ನನುಸರಿಸಿ ಮಾತ್ರವಲ್ಲದೆ ಅವುಗಳ ಕೊನೆಯ ಅಕ್ಷರವನ್ನನುಸರಿಸಿಯೂ ಭಿನ್ನವಾಗಿರುತ್ತದೆ.

ಉದಾಹರಣೆಗಾಗಿ, ಪುಲ್ಲಿಂಗದಲ್ಲಿರುವ ಅರ್ಥ ಮತ್ತು ನುರು ಎಂಬ ಎರಡು ನಾಮಪದಗಳಿಗೆ ತೃತೀಯ ವಿಭಕ್ತಿ ಏಕವಚನದಲ್ಲಿ ಅರ್ಥಿನಾ ಮತ್ತು ನುರುಣಾ ಎಂಬ ರೂಪಗಳವೇ. ದುರು ಪದದ ಕೊನೆಯ ಅಕ್ಷರದಲ್ಲಿರುವ ರಕಾರದಿಂದಾಗಿ ತೃತೀಯ ಏಕವಚನದ ನಾ ಎಂಬುದು ಇಂ ಎಂದಾಗಿದೆ. ಇಂತಹ ಬೇರೆಯೂ ಹಲವು ವ್ಯಾತ್ಯಾಸಗಳು ಸಂಸ್ಕೃತದ ವಿಭಕ್ತಿ ಪ್ರತ್ಯೇಯಗಳಲ್ಲಿ ಕಾಣಿಸುತ್ತಿರುವುದು ಕಾರಣ, ಅದರ ನಾಮಪದಗಳಿಗಿರುವ ವಿಭಕ್ತಿ ರೂಪಗಳನ್ನು ಕಲಿಯುವುದು ಒಂದು ಬಹಳ ಕಷ್ಟವಾದ ಕೆಲಸವಾಗಿದೆ.

ಕನ್ನಡದಲ್ಲಿಯೂ ನಾಮಪದಗಳ ಸ್ವರೂಪವನ್ನವಲಂಬಿಸಿ ವಿಭಕ್ತಿ ಪ್ರತ್ಯೇಯ ದಲ್ಲಿ ಕೆಲವು ವ್ಯಾತ್ಯಾಸಗಳು ಕಾಣಿಸಿಕೊಳ್ಳುತ್ತದೆ. ಉದಾಹರಣೆಗಾಗಿ, ಚತುರ್ಥಿಯ ಪ್ರತ್ಯೇಯಕ್ಕಿರುವ ಇರೆ, ರೆ ಮತ್ತು ಕ್ರೆ ರೂಪಗಳು ಮುಖ್ಯವಾಗಿ ನಾಮಪದದ ಸ್ವರೂಪವನ್ನವಲಂಬಿಸಿವೆ. ಆದರೆ, ಸಂಸ್ಕೃತಕ್ಕೆ ಹೋಲಿಸಿದೆವಾದರೆ ಕನ್ನಡದಲ್ಲಿ ಕಾಣಿಸುವ ಈ ವ್ಯಾತ್ಯಾಸಗಳು ಅತ್ಯಲ್ಪವೆಂದೇ ಹೇಳಬಹುದು.

ಅ.ಇ ಪ್ರತ್ಯೇಯಗಳ ಅವಶ್ಯಕತೆ

ಮೇಲೆ ವಿವರಿಸಿದ ಹಾಗೆ, ಸಂಸ್ಕೃತದ ವಿಭಕ್ತಿ ಪ್ರತ್ಯೇಯಗಳು ವಿಭಕ್ತಿಯನ್ನು ಮಾತ್ರವಲ್ಲದೆ ನಾಮಪದದ ಲಿಂಗ ಮತ್ತು ವಚನಗಳನ್ನೂ ಸೂಚಿಸಬೇಕಾಗಿದೆಯಾದ ಕಾರಣ, ನಾಮಪದವೊಂದನ್ನು ವಾಕ್ಯದಲ್ಲಿ ಬಳಸುವಾಗಲೇಲ್ಲ ಅದಕ್ಕೆ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಯಾವುದಾದರೊಂದು ವಿಭಕ್ತಿ ಪ್ರತ್ಯೆಯವನ್ನು ಸೇರಿಸಿಯೇ ಬಳಸಬೇಕೆಂಬುದಾಗಿ ಸಂಸ್ಕೃತ ವ್ಯಾಕರಣದಲ್ಲಿ ನಿಯಮವೋಂದನ್ನು ಮಾಡಲು ಸಾಧ್ಯವಾಗಿದೆ.

ಆದರೆ ಕನ್ನಡದಲ್ಲಿ ಇಂತಹ ನಿಯಮವನ್ನು ಮಾಡಲು ಸಾಧ್ಯವಾಗದು. ಯಾಕೆಂದರೆ, ಕನ್ನಡದ ನಾಮಪದಗಳು ಅವಶ್ಯವಿದ್ದಲ್ಲಿ ಮಾತ್ರ ವಿಭಕ್ತಿ ಪ್ರತ್ಯೆಯ ದೊಂದಿಗೆ ಬರುತ್ತವೆ. ಇಲ್ಲವಾದಲ್ಲಿ ಅವು ಯಾವ ವಿಭಕ್ತಿ ಪ್ರತ್ಯೆಯದೊಂದಿಗೂ ಸೇರಿಕೊಳ್ಳಬೇಕು ಎಂಬುದನ್ನು ಬಳಕೆಯಾಗುತ್ತದೆ.

ಯಾವ ಸಂದರ್ಭದಲ್ಲಿ ಈ ರೀತಿ ಕನ್ನಡ ನಾಮಪದಗಳೊಂದಿಗೆ ವಿಭಕ್ತಿ ಪ್ರತ್ಯೆಯವನ್ನು ಬಳಸುವ ಅವಶ್ಯಕತೆಯಿಲ್ಲದೆ ಮತ್ತು ಯಾವ ಸಂದರ್ಭದಲ್ಲಿ ಅದರ ಅವಶ್ಯಕತೆಯಿಲ್ಲ ಎಂಬುದು ಆ ನಾಮಪದಗಳನ್ನು ಬಳಸಬೇಕಾಗಿರುವ ವಾಕ್ಯದ ಸ್ವರೂಪವನ್ನುವಲಂಬಿಸಿದೆ. ಹಿಂದಿನ ಅಧ್ಯಾಯದಲ್ಲಿ ವಿವರಿಸಿದ ಹಾಗೆ, ವಾಕ್ಯಗಳಲ್ಲಿ ಸಾಮಾನ್ಯವಾಗಿ ಒಂದು ಕ್ರಿಯಾಪದ ಮತ್ತು ಒಂದು ಅಥವಾ ಜಾಸ್ತಿ ನಾಮಪದಗಳು (ಇಲ್ಲವೇ ನಾಮಪದಕಂತೆಗಳು) ಬರುತ್ತವೆ.

ಇವುಗಳಲ್ಲಿ ಕ್ರಿಯಾಪದವು ಒಂದು ಫಟನೆಯನ್ನು ಸೂಚಿಸುತ್ತದೆ ಮತ್ತು ಅದರೊಂದಿಗೆ ಬರುವ ನಾಮಪದಗಳು (ಇಲ್ಲವೇ ನಾಮಪದಕಂತೆಗಳು) ಆ ಫಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು, ವಿಷಯ ವೋದಲಾದುವನ್ನು ಗುರುತಿಸುತ್ತವೆ.

ಈ ವ್ಯಕ್ತಿ, ವಸ್ತು ವೋದಲಾದವುಗಳು ಯಾವ ಕೆಲಸದಲ್ಲಿ ತೊಡಗಿಕೊಂಡಿವೆ ಎಂಬುದನ್ನು - ಎಂದರೆ ಅವನ್ನು ಗುರುತಿಸುವ ನಾಮಪದಗಳಿಗೂ ಕ್ರಿಯಾಪದಕ್ಕೂ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು - ನಾಮಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯೆಯಗಳು ತಿಳಿಸುತ್ತವೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯವನ್ನು ಪರಿಶೀಲಿಸಬಹುದು.

(೧) ರಾಜು ತನ್ನ ಕಾರನ್ನ ಇರಿಗೆ ಮಾರಿದ

(೧)ನೇ ವಾಕ್ಯದಲ್ಲಿ ರಾಜು, ಇರಿ ಮತ್ತು ಕಾರು ಎಂಬ ಮೂರು ನಾಮಪದಗಳು ಒಂದಿದ್ದು, ಅವು ಮಾರು ಕ್ರಿಯಾಪದವು ಸೂಚಿಸುವ (ಎಂದರೆ ಮಾರುವ) ಫಟನೆಯಲ್ಲಿ ತೊಡಗಿಕೊಂಡಿರುವ ಎರಡು ವ್ಯಕ್ತಿಗಳನ್ನು ಮತ್ತು ಒಂದು ವಸ್ತುವನ್ನು ಗುರುತಿಸುತ್ತವೆ.

ಇವುಗಳಲ್ಲಿ ಇರಿ ನಾಮಪದದೊಂದಿಗೆ ಚತುರ್ಥಿ ವಿಭಕ್ತಿ ಪ್ರತ್ಯೆಯು ರೇಖಾ ಒಂದಿದ್ದು, ಅದು ‘ಮಾರಿದ್ದ ಯಾವ ವ್ಯಕ್ತಿಗೆ’ ಎಂಬುದನ್ನು (ಹರಿಗೆ ಎಂಬುದಾಗಿ) ತಿಳಿಸುತ್ತದೆ ಮತ್ತು ಕಾರು ನಾಮಪದದೊಂದಿಗೆ ದ್ವಿತೀಯಾ ವಿಭಕ್ತಿ ಪ್ರತ್ಯೆಯ ಅನ್ನು ಒಂದಿದ್ದು; ಅದು ‘ಮಾರಿದ್ದ ಯಾವುದನ್ನು’ ಎಂಬುದನ್ನು (ಕಾರನ್ನ ಎಂಬುದಾಗಿ) ತಿಳಿಸುತ್ತದೆ.

ಮಾರಿದ್ದ ಯಾರು ಎಂಬುದನ್ನು ಸೂಚಿಸಲು ಕನ್ನಡದಲ್ಲಿ ಇವೆರಡಕ್ಕಿಂತ ಭಿನ್ನವಾದ ಪ್ರಶ್ನೆಯದ ಅವಶ್ಯಕತೆಯಿಲ್ಲ. ಯಾಕೆಂದರೆ, ಮೇಲಿನ ಎರಡು ವಿಭಕ್ತಿ ಪ್ರಶ್ನೆಯಗಳೂ ಇಲ್ಲದಿರುವ ಮೂರನೇಯ ನಾಮಪದವೇ ಆ ವ್ಯಕ್ತಿಯನ್ನು ಸೂಚಿಸುವುದೆಂಬುದಾಗಿ ತಿಳಿದುಕೊಳ್ಳಲು ಸಾಧ್ಯವಿದೆ.

ಬೇರೆ ಬೇರೆ ರೀತಿಯ ಕ್ರಿಯಾಪದಗಳು ಬೇರೆ ಬೇರೆ ರೀತಿಯ ಫಟನೆಗಳನ್ನು ಸೂಚಿಸಬಲ್ಲವಾದ ಕಾರಣ, ಅವುಗಳಲ್ಲಿ ತೊಡಗಿಕೊಂಡಿರಬೇಕಾದ ವ್ಯಕ್ತಿ, ವಸ್ತು ಮೊದಲಾದವುಗಳೂ ಬೇರೆ ಬೇರೆ ರೀತಿಯವಾಗಿರುತ್ತವೆ. ಉದಾಹರಣೆಗಾಗಿ, ಅಳು ಕ್ರಿಯಾಪದವು ಸೂಚಿಸುವ ಫಟನೆಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಭಾಗವಹಿಸಬಲ್ಲ; ಆದರೆ, ಬೀಳು ಕ್ರಿಯಾಪದವು ಸೂಚಿಸುವ ಫಟನೆಯಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ತೊಡಗಿಕೊಂಡಿರಲು ಸಾಧ್ಯವಿದೆ.

- (ಎಕ) ರಾಜು ಅತ್ತು
- (ಎಂಬಿ) *ಪ್ರಸ್ತುತ ಅತ್ತಿತು

- (ಇಕ) ರಾಜು ಬಿದ್ದು
- (ಇಂಬಿ) ಪ್ರಸ್ತುತ ಬಿತ್ತು

ಬಯ್ದು, ದೂಡು, ಹೊರಳು, ಕೊಲ್ಲು ಮೊದಲಾದ ಕ್ರಿಯಾಪದಗಳು ಸೂಚಿಸುವ ಫಟನೆಗಳಲ್ಲಿ ಅವನ್ನು ನಡೆಸುವ ವ್ಯಕ್ತಿ ಮತ್ತು ಅವುಗಳಿಂದ ಬಾಧಿತವಾಗುವ ವ್ಯಕ್ತಿ ಎಂಬುದಾಗಿ ಇಬ್ಬರು ವ್ಯಕ್ತಿಗಳು ಭಾಗವಹಿಸಬಲ್ಲರು.

ಹಾಗಾಗಿ, ಇಂತಹ ಕ್ರಿಯಾಪದಗಳಿರುವ ವಾಕ್ಯಗಳಲ್ಲಿ ಒಬ್ಬ ವ್ಯಕ್ತಿಯನ್ನು ಇನ್ನೊಬ್ಬ ವ್ಯಕ್ತಿಯಿಂದ ಬೇರೆದಿಸುವುದಕ್ಕಾಗಿ ವಿಭಕ್ತಿ ಪ್ರಶ್ನೆಯವನ್ನು ಬಳಸುವ ಅವಶ್ಯಕತೆಯಿದೆ. ಕನ್ನಡದಲ್ಲಿ ಇದಕ್ಕಾಗಿ ಫಟನೆಗಳಿಂದ ಬಾಧಿತನಾಗುವ ವ್ಯಕ್ತಿಯನ್ನು ಅನ್ನು ಪ್ರಶ್ನೆಯದ ಮೂಲಕ ಸೂಚಿಸಲಾಗುತ್ತದೆ.

- (ಇಕ) ಡಂಡಿ ರಾಜುವನ್ನು ದೂಡಿದ
- (ಇಂಬಿ) ಡಂಡಿಯನ್ನು ರಾಜು ದೂಡಿದ

(ಇಕ-ಎಂಬಿ) ವಾಕ್ಯಗಳಲ್ಲಿ ‘ದೂಡಿದ್ದ ಯಾರನ್ನು’ ಎಂಬುದನ್ನು ಸೂಚಿಸುವ ದಕ್ಕಾಗಿ ಅನ್ನು ವಿಭಕ್ತಿ ಪ್ರಶ್ನೆಯಿರುವ ಪದವನ್ನು ಬಳಸಲಾಗಿದೆ. ಆದರೆ ‘ದೂಡಿದ್ದ ಯಾರು’ ಎಂಬುದನ್ನು ಸೂಚಿಸುವುದಕ್ಕಾಗಿ ರಾಜು ಪದವನ್ನು ಅದಕ್ಕೆ ಯಾವ ವಿಭಕ್ತಿ ಪ್ರಶ್ನೆಯವನ್ನೂ ಸೇರಿಸದೆ ಬಳಸಲಾಗಿದೆ.

ಕನ್ನಡ ವಾಕ್ಯಗಳಲ್ಲಿ ಈ ರೀತಿ ಫಂಗಿನಿಗಳನ್ನು ನಡೆಸುವ ವ್ಯಕ್ತಿಯನ್ನು ಸೂಚಿಸುವುದಕ್ಕಾಗಿ ಯಾವ ವಿಭಕ್ತಿ ಪ್ರತ್ಯೇಯವನ್ನೂ ಒಳಗೊಂಡಿಲ್ಲ. ನಿಜಕ್ಕೂ ಅಂತಹ ಪ್ರತ್ಯೇಯದ ಅವಶ್ಯಕತೆಯೇ ಇಲ್ಲ; ಯಾಕೆಂದರೆ ಅನ್ನು ವಿಭಕ್ತಿ ಪ್ರತ್ಯೇಯದ ಮೂಲಕ ಸೂಚಿಸಿದರುವ ವ್ಯಕ್ತಿಯೇ ಫಂಗಿನಿಗಳನ್ನು ನಡೆಸುವವನು ಎಂಬುದಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಇಂತಹ ವಾಕ್ಯಗಳು ತಿಳಿಸುವ ಫಂಗಿನೆಯಲ್ಲಿ ಒಬ್ಬ ವ್ಯಕ್ತಿ ಮತ್ತು ಒಂದು ವಸ್ತು ಭಾಗವಹಿಸುತ್ತಿರುವುದರೆ ಅವುಗಳಲ್ಲಿ ಎರಡಕ್ಕೂ ವಿಭಕ್ತಿ ಪ್ರತ್ಯೇಯವನ್ನು ಸೇರಿಸದಿರಲು ಸಾಧ್ಯವಿದೆ. ಯಾಕೆಂದರೆ, ಅವುಗಳಲ್ಲಿ ಯಾವುದಕ್ಕೆ ಯಾವ ಕೆಲಸ ಎಂಬುದನ್ನು ಸಾಮಾನ್ಯವಾಗಿ ಸಂದರ್ಭದಿಂದಲೇ ಉಪಃಖಿಕೊಳ್ಳಲು ಸಾಧ್ಯವಾಗುತ್ತದೆ.

ಉದಾಹರಣೆಗಾಗಿ, ಕಟ್ಟಿಸುವ ಕೆಲಸವನ್ನಾಗಲೀ ಇಲ್ಲವೇ ಎತ್ತುವ ಕೆಲಸ ವನ್ನಾಗಲಿ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಮಾಡಬಲ್ಲನಲ್ಲದೆ ಒಂದು ವಸ್ತುವಲ್ಲ. ಹಾಗಾಗಿ, ಅಂತಹ ಶ್ರೀಯಾಪದವಿರುವ ವಾಕ್ಯಗಳಲ್ಲಿ ಎರಡು ನಾಮಪದಗಳನ್ನೂ ವಿಭಕ್ತಿ ಪ್ರತ್ಯೇಯವನ್ನು ಸೇರಿಸದೆ ಒಳಗೊಂಡಿರುವುದು ಸಾಧ್ಯವಿದೆ.

- (ಇ) ರಾಜು ಒಂದು ಮನೆ ಕಟ್ಟಿಸಿದ
- (ಈ) ಯರಿ ಕೈ ಎತ್ತಿದ

(ಇ) ನೇ ವಾಕ್ಯದಲ್ಲಿ ಕಟ್ಟಿಸು ಶ್ರೀಯಾಪದದೊಂದಿಗೆ ರಾಜು ಮತ್ತು ಮನೆ ಎಂಬ ಎರಡು ನಾಮಪದಗಳು ಬಂದಿದ್ದು ಅವೆರಡೂ ವಿಭಕ್ತಿ ಪ್ರತ್ಯೇಯವಿಲ್ಲದೆ ಒಳಕೊಯಾಗಿವೆ. ಈ ನಾಮಪದಗಳು ಗುರುತಿಸುವ ವ್ಯಕ್ತಿ ಮತ್ತು ವಸ್ತುಗಳ ಕೆಲಸವೇನು ಎಂಬುದನ್ನು ತಿಳಿಯಲು ವಿಭಕ್ತಿ ಪ್ರತ್ಯೇಯದ ಅವಶ್ಯಕತೆಯಿಲ್ಲ ದಿರುವುದೇ ಇದಕ್ಕೆ ಕಾರಣ.

(ಇ) ನೇ ವಾಕ್ಯಕ್ಕೆ ‘ಕಟ್ಟಿಸಿದ್ದ ಮನೆಯನ್ನು’ ಎಂಬ ಅರ್ಥ ಬರಬಲ್ಲುದಲ್ಲದೆ ‘ಕಟ್ಟಿಸಿದ್ದ ರಾಜುವನ್ನು’ ಎಂಬ ಅರ್ಥ ಬರುವುದು ಕಷ್ಟಸಾಧ್ಯ. (ಈ) ನೇ ವಾಕ್ಯದಲ್ಲಾ ಹೀಗೆಯೇ.

ವಾಕ್ಯದಲ್ಲಿ ಬರುವ ನಾಮಪದಗಳೆರಡೂ ವಸ್ತುಗಳನ್ನು ಸೂಚಿಸುತ್ತಿದ್ದಲ್ಲಿ ಅಫ್ವಾ ನಾಮಪದಗಳಿಗೆ ಶ್ರೀಯಾಪದದೊಂದಿಗಿರುವ ಸಂಬಂಧವನ್ನು ಚಾಸಿ ಸ್ವೀಕಾರಿಸಿಕೊಂಡಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಅನ್ನು ಪ್ರತ್ಯೇಯ ಕಾಣಿಸಿಕೊಳ್ಳುತ್ತದೆ.

- (ಇ) ಬಿರುಗಾಳಿ ಮರವನ್ನು ಉರುಳಿಸಿತು
- (ಈ) ನನ್ನ ಕೈ ಯರಿಯನ್ನು ಎತ್ತಿ ಖಿಡಿದಿರೋ

(ಒ)ನೇ ವಾಕ್ಯದಲ್ಲಿ ಎರಡು ನಾಮಪದಗಳೂ ವಸ್ತುಗಳನ್ನು ಸೂಚಿಸುತ್ತಿವೆ. ಹಾಗಾಗಿ, ಅವುಗಳಲ್ಲಿ ಬಾಧಿತವಾಗಿರುವ ನಾಮಪದದೊಂದಿಗೆ ಅನ್ನು ಪ್ರತ್ಯೇಯ ವನ್ನು ಬಳಸಬೇಕಾಗಿದೆ. ಇದಕ್ಕೆ ಬದಲು (ಆ)ನೇ ವಾಕ್ಯದಲ್ಲಿ ಒಂದು ನಾಮಪದ (ಕಂತೆ) ವ್ಯಕ್ತಿಯನ್ನು ಸೂಚಿಸುತ್ತಿದ್ದು ಇನ್ನೊಂದು ವಸ್ತುವನ್ನು ಸೂಚಿಸುತ್ತಿದೆಯಾದರೂ, ಅವೆರಡರ ನಡುವೆ ಬಾಧಿತವಾಗಿರುವುದು ವ್ಯಕ್ತಿಯಾದ ಕಾರಣ, ಅದರೊಂದಿಗೆ ಅನ್ನು ಪ್ರತ್ಯೇಯವನ್ನು ಬಳಸಬೇಕಾಗಿದೆ.

ಕನ್ನಡದಲ್ಲಿ ಈ ರೀತಿ ಅವಶ್ಯವಿರುವಲ್ಲಿ ಮಾತ್ರ ವಿಭಕ್ತಿ ಪ್ರತ್ಯೇಯವನ್ನು ಬಳಸಿ ಅವಶ್ಯವಿಲ್ಲದಲ್ಲಿ ಅವನ್ನು ಬಳಸದಿರಲು ಸಾಧ್ಯವಿದೆ. ಆದರೆ ಸಂಸ್ಕೃತದಲ್ಲಿ ಅವಶ್ಯವಿರಲಿ ಅಥವಾ ಇಲ್ಲದಿರಲಿ, ವಾಕ್ಯದಲ್ಲಿ ನಾಮಪದವನ್ನು ಬಳಸುವಲ್ಲಿಲ್ಲ ಆದರೊಂದಿಗೆ ಖಿಡ್ಡಾಯವಾಗಿಯೂ ವಿಭಕ್ತಿ ಪ್ರತ್ಯೇಯವನ್ನು ಬಳಸಲೇ ಬೇಕೆಂಬ ನಿಯಮವಿದೆ.

ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದಲ್ಲಿ ವಚನ ಮತ್ತು ವಿಭಕ್ತಿಗಳನ್ನು ಸೂಚಿಸಲು ಕನ್ನಡದ ಹಾಗೆ ಬೇರೆ ಬೇರೆ ಪ್ರತ್ಯೇಯಗಳಿಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ವಿಭಕ್ತಿಯನ್ನು ಸೂಚಿಸಬೇಕಾಗಿಲ್ಲದಲ್ಲಿ ವಚನವನ್ನು ಸೂಚಿಸಬೇಕಾಗುತ್ತದೆಯಾದ ಕಾರಣ, ವಿಭಕ್ತಿ ಪ್ರತ್ಯೇಯವನ್ನು ಅವಶ್ಯವಿಲ್ಲದಲ್ಲಿ ಬಳಸಬೇಕಾಗುತ್ತದೆ.

೫.೪ ಪ್ರತ್ಯೇಯಗಳ ಸಂಖ್ಯೆ

ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಿಭಕ್ತಿ ಪ್ರತ್ಯೇಯಗಳ ಸಂಖ್ಯೆಯಲ್ಲಾಗಿ ಬಹಳ ವ್ಯತ್ಯಾಸವಿದೆ. ಸಂಸ್ಕೃತದಲ್ಲಿ ಎಷ್ಟು ವಿಭಕ್ತಿಗಳಿವೇಯೋ ಅಷ್ಟೇ ಕನ್ನಡದಲ್ಲಾಗಿ ಇರಬೇಕೆಂದು ಕನ್ನಡದ ವ್ಯೇಯಾಕರಣೆಗಳು ಭಾವಿಸಿರುವಂತಿದೆ. ಇದಕ್ಕಾಗಿ ರಾಮನ ದೇಸೆಯಿಂದ ಎಂಬಂತಹ ಕನ್ನಡದ ಪದಕಂತೆಯನ್ನೂ ಅವರು ವಿಭಕ್ತಿರೂಪವೆಂದು ಪರಿಗಣಿಸಿದ್ದಾರೆ.

ಆದರೆ ನಿಜಕ್ಕೂ ವಿಭಕ್ತಿಗಳ ಸಂಖ್ಯೆ ಭಾಷೆಯಿಂದ ಭಾಷೆಗೆ ಭಿನ್ನವಾಗಿರಲು ಸಾಧ್ಯ. ಒಂದೇ ಒಂದು ವಿಭಕ್ತಿ ಪ್ರತ್ಯೇಯವನ್ನೂ ಬಳಸದ ಭಾಷೆಗಳೂ ಹಲವಿವೆ. ಸಂಸ್ಕೃತಕ್ಕಿಂತ ಎಷ್ಟೋ ಜಾಸ್ತಿ, ಎಂದರೆ ಹತ್ತಿಪ್ಪತ್ತು ವಿಭಕ್ತಿ ಪ್ರತ್ಯೇಯಗಳಿರುವ ಭಾಷೆಗಳೂ ಕೆಲವಿವೆ. ಉದಾಹರಣೆಗಾಗಿ, ಉರಾಲಿಕ್ ಭಾಷಾಕುಟುಂಬಕ್ಕೆ ಸೇರಿದ ಪೇರೊಮ್ಯಾಕ್ ಭಾಷೆಯಲ್ಲಿ ಒಟ್ಟು ಅಲ್ಲ ವಿಭಕ್ತಿ ಪ್ರತ್ಯೇಯಗಳಿವೆ!

ವಾಕ್ಯದಲ್ಲಿ ಬರುವ ನಾಮಪದಗಳನ್ನು (ಇಲ್ಲವೇ ನಾಮಪದಕಂತೆಗಳನ್ನು) ತೀಯಾಪದದೊಂದಿಗೆ ಸಂಬಂಧಿಸುವುದೇ ವಿಭಕ್ತಿ ಪ್ರತ್ಯೇಯಗಳ ಮುಖ್ಯ ಕೆಲಸವೆಂಬುದನ್ನು ನಾವು ಮೇಲೆ ನೋಡಿರುವೇವು. ಆದರೆ ಈ ಕೆಲಸವನ್ನು ವಿಭಕ್ತಿ ಪ್ರತ್ಯೇಯಗಳ ಮೂಲಕವೇ ಮಾಡಬೇಕೆಂದೇನೂ ನಿಯಮವಿಲ್ಲ. ಬೇರೆ ಸಾಧನ

ಕನ್ನಡಕ್ಕೆ ಬೇಕು ಕನ್ನಡದ್ದೇ ಹ್ಯಾಕರ್ಜಿ
ಗಳನ್ನು ಬಳಸಿಯೂ ನಾಮಪದಗಳಿಗೆ ಕ್ರಿಯಾಪದದೊಂದಿಗೆ ಎಂತಹ ಸಂಬಂಧ
ವಿದೆಯೆಂಬುದನ್ನು ಸೂಚಿಸಲು ಸಾಧ್ಯವಿದೆ.

ಉದಾಹರಣೆಗಾಗಿ, ಇಂಗ್ಲಿಷ್ ಭಾಷೆಯಲ್ಲಿ ಈ ಕೆಲಸವನ್ನು ಒಂದು
ನಾಮಪದ ವಾಕ್ಯದಲ್ಲಿ ಕ್ರಿಯಾಪದದ ಮೊದಲು ಬಂದಿದೆಯೇ ಅಥವಾ ಅನಂತರ
ಬಂದಿದೆಯೇ ಎಂಬ ವಿಷಯವೂ ನಡೆಸಬಲ್ಲು ದು.

- (೩ಕ) *Raju pushed Hari*
 ‘ರಾಜು ಹರಿಯನ್ನು ದೂಡಿದ’
 (೩ಬಿ) *Hari pushed Raju*
 ‘ರಾಜುವನ್ನು ಹರಿ ದೂಡಿದ’

(೩ಕ-ಬಿ) ಇಂಗ್ಲಿಷ್ ವಾಕ್ಯಗಳಲ್ಲಿ ‘ಯಾರು ದೂಡಿದ್ದು’ ಎಂಬುದನ್ನು *push*
 ‘ದೂಡು’ ಕ್ರಿಯಾಪದದ ಮೊದಲು ಬಂದಿರುವ ನಾಮಪದ ಗುರುತಿಸುತ್ತದೆ
 ಮತ್ತು ‘ಯಾರನ್ನು ದೂಡಿದ್ದು’ ಎಂಬುದನ್ನು ಅದರ ಅನಂತರ ಬಂದಿರುವ
 ನಾಮಪದ ಗುರುತಿಸುತ್ತದೆ. (೩ಕ) ವಾಕ್ಯದಲ್ಲಿ *Raju* ನಾಮಪದ ಕ್ರಿಯಾಪದದ
 ಮೊದಲು ಬಂದಿದೆಯಾದ ಕಾರಣ, ದೂಡಿದವನು *ರಾಜು*; ಇದಕ್ಕೆ ಬದಲು,
 (೩ಬಿ) ವಾಕ್ಯದಲ್ಲಿ *Hari* ನಾಮಪದ ಮೊದಲು ಬಂದಿದೆಯಾದ ಕಾರಣ,
 ದೂಡಿದವನು *ಹರಿ*.

ಆದರೆ ಈ ಇಂಗ್ಲಿಷ್ ವಾಕ್ಯಗಳ ಕೆಳಗೆ ಕೊಟ್ಟಿರುವ ಎರಡು ಕನ್ನಡ
 ವಾಕ್ಯಗಳಲ್ಲಿ ‘ಯಾರು ದೂಡಿದ್ದು’ ಎಂಬುದನ್ನು ವಿಭಕ್ತಿ ಪ್ರತ್ಯೇಯವಿಲ್ಲದ
 ನಾಮಪದ ಸೂಚಿಸುತ್ತದೆ ಮತ್ತು ‘ಯಾರನ್ನು ದೂಡಿದ್ದು’ ಎಂಬುದನ್ನು
 ದ್ವಿತೀಯ ವಿಭಕ್ತಿಯಲ್ಲಿರುವ ನಾಮಪದ ಸೂಚಿಸುತ್ತದೆ. ಇಂಗ್ಲಿಷ್ನ ಹಾಗೆ
 ಅವು ಯಾವ ಜಾಗದಲ್ಲಿ ಬಂದಿವೆ ಎಂಬುದಕ್ಕೆ ಈ ಅಧ್ಯಾವನ್ನು ಕೊಡುವ ಶಕ್ತಿ
 ಕನ್ನಡದಲ್ಲಿಲ್ಲ.

ಇದೇ ಕೆಲಸವನ್ನು ನಡೆಸಲು ಮುಂಡಾರಿ ಭಾಷೆಯಲ್ಲಿ ಬೇರೋಂದು ವ್ಯವಸ್ಥೆಗೆ
 ಬಳಕೆಯಲ್ಲಿದೆ. ಈ ಭಾಷೆಯ ಕ್ರಿಯಾಪದಗಳಲ್ಲಿನೇ ಅವು ಸೂಚಿಸುವ ಫಂಟನೆ
 ಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಲು ಕೆಲವು ಆಖ್ಯಾತ ಪ್ರತ್ಯೇಯ
 ಗಳು ಬಳಕೆಯಾಗುತ್ತವೆ. ಈ ಪ್ರತ್ಯೇಯಗಳ ಜಾಗವೇ ಅವಕ್ಕೂ ಕ್ರಿಯಾಪದಕ್ಕೂ
 ನಡುವೆ ಎಂತಹ ಸಂಬಂಧವಿದೆ ಎಂಬುದನ್ನು ತಿಳಿಸುತ್ತದೆ.

- (೧೦) ದಲ್-ಕೆದ್-ಕೊ-ಶಿ-ಎ
 ಹೊಡೆ-ಭೂತಕಾಲ-ಅವರು-ಕ್ರಿಯಾಪದ-ಅವನು
 ‘ಅವನು ಅವರಿಗೆ ಹೊಡೆದ’

(೧೦)ನೇ ವಾಕ್ಯದಲ್ಲಿ ಒಂದು ಕ್ರಿಯಾಪದ ಮಾತ್ರ ಬಂದಿದೆಯಾದರೂ ಅದಕ್ಕೆ ಒಂದು ಇಡೀ ವಾಕ್ಯದ ಅರ್ಥವಿದೆ. ಅದರಲ್ಲಿ ಬಂದಿರುವ ದಲ್ಲಿ ‘ಹೊಡೆ’ ಎಂಬುದು ಫಳನೆಯನ್ನು ಸೂಚಿಸುವುದಾದರೆ, ಅದರ ಅನಂತರ ಬಂದಿರುವ ಕೆದ್ದು ಪ್ರತ್ಯೇಯ ಭೂತಕಾಲವನ್ನು, ಕೊ ‘ಅವರು’ ಪ್ರತ್ಯೇಯ ಹೊಡೆದುದು ಯಾರಿಗೆ ಎಂಬುದನ್ನೂ, ಏ ‘ಅವನು’ ಪ್ರತ್ಯೇಯ ಹೊಡೆದುದು ಯಾರು ಎಂಬು ದನ್ನೂ ತಿಳಿಸುತ್ತವೆ.

ಕೊ ಮತ್ತು ಏ ಎಂಬ ಈ ಎರಡು ಪ್ರತ್ಯೇಯಗಳ ಜಾಗವೇ ಅವುಗಳಲ್ಲಿ ಹೊಡೆಯುವ ವೈಕ್ಕಿಯನ್ನು ಸೂಚಿಸುವ ಪ್ರತ್ಯೇಯ ಯಾವುದು ಮತ್ತು ಹೊಡೆತೆ ತಿಂದ ವೈಕ್ಕಿಯನ್ನು ಸೂಚಿಸುವ ಪ್ರತ್ಯೇಯ ಯಾವುದು ಎಂಬ ವಿಷಯವನ್ನು ಸ್ವಷ್ಟಪಡಿಸುತ್ತದೆ.

ಕನ್ನಡದಲ್ಲಿ ಅನ್ನ, ಇಂದ, ಗ್ರಹ ಮತ್ತು ಅಲ್ಲಿ ಎಂಬ ನಾಲ್ಕು ವಿಭಕ್ತಿಗಳು ಮಾತ್ರ ಬಳಕೆಯಲ್ಲಿವೆ. ಇವುಗಳನ್ನು ದ್ವಿತೀಯಾ, ತೃತೀಯಾ, ಚತುರ್ಥಿಯ ಮತ್ತು ಸಹಸ್ರಮಿಗಳಿಂದು ಕರೆಯುವುದು ರೂಢಿ.

ಸಂಸ್ಕೃತದ ಈ ಹೆಸರುಗಳು ಕನ್ನಡದ ಮಟ್ಟಿಗೆ ಅಣೈಂದು ತೆಪ್ಪಿಕರ ವಾಗಿಲ್ಲವೆಂಬುದನ್ನು ಹೇಳಿ (ಆ.ಎ)ರಲ್ಲಿ ನೋಡಿರುವೆವು. ಅರ್ಥ ಮತ್ತು ಬಳಕೆಗಳ ಮಟ್ಟಿಗೂ ಸಂಸ್ಕೃತದಲ್ಲಿ ಈ ಹೆಸರಿನಿಂದ ಗುರುತಿಸಲಾಗುವ ವಿಭಕ್ತಿಗಳಿಗೂ ಕನ್ನಡದ ವಿಭಕ್ತಿಗಳಿಗೂ ನಡುವೆ ಹಲವು ಮುಖ್ಯವಾದ ವ್ಯತ್ಯಾಸಗಳಿವೆ.

ಆದರೆ, ಈ ಪ್ರಸ್ತುತದ ಒಂದುಗಳಿಗೆ ಸಂಸ್ಕೃತ ಹೆಸರುಗಳೇ ರೂಢಿಯಾಗಿವೆ ಯಾದ ಕಾರಣ, ಅನವಕ್ಯಕವಾಗಿ ಅವರಲ್ಲಿ ಗೊಂದಲವುಂಟಾಗದ ಹಾಗೆ ಆ ಹೆಸರುಗಳನ್ನೇ ಇಲ್ಲಾ ಬಳಸಲಾಗಿದೆ. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ವಿಭಕ್ತಿಗಳ ಅರ್ಥದಲ್ಲಿ ಮತ್ತು ಬಳಕೆಗಳಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಪರಿಶೀಲಿಸುವುದರ ಮೂಲಕ ಅವುಗಳ ಸಂಖ್ಯೆಯಲ್ಲಾ ವ್ಯತ್ಯಾಸ ಹೇಗೆ ಕಾಣಿಸಿ ಕೊಳ್ಳುತ್ತದೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ಅ.ಜ.ಇ ಪ್ರಥಮಾ ವಿಭಕ್ತಿ

ಸಂಸ್ಕೃತದಲ್ಲಿರುವ ಹಾಗೆ ಕನ್ನಡದಲ್ಲಿ ಪ್ರಥಮಾ ವಿಭಕ್ತಿಯೆಂಬುದಿಲ್ಲ. ಇದಕ್ಕೆ ಮುಖ್ಯವಾಗಿ ಎರಡು ವಿಷಯಗಳನ್ನು ಕಾರಣಗಳಿಂದು ಪರಿಗಳಿಸಬಹುದು.

(೧) ಕನ್ನಡದಲ್ಲಿ ವಿಭಕ್ತಿ ಪ್ರತ್ಯೇಯಗಳನ್ನು ಅವಶ್ಯವಿದ್ದಲ್ಲಿ ಮಾತ್ರ ಬಳಸಿ, ಅವಶ್ಯವಿಲ್ಲದಲ್ಲಿ ಅವನ್ನು ಬಳಸದಿರಲು ಸಾಧ್ಯವಿದೆ, ಆದರೆ ಸಂಸ್ಕೃತದಲ್ಲಿ ಇದು ಸಾಧ್ಯವಿಲ್ಲ.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಷ್ಟುಕರ್ತೃ

(ಉ) ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯೇಯಗಳು ವಿಭಕ್ತಿಯನ್ನು ಮಾತ್ರವಲ್ಲದೆ, ನಾಮಪದದ ಲಿಂಗ ಮತ್ತು ವಚನಗಳನ್ನೂ ಸೂಚಿಸುತ್ತವೆ, ಆದರೆ ಕನ್ನಡದಲ್ಲಿ ವಿಭಕ್ತಿ ಪ್ರತ್ಯೇಯಗಳು ವಿಭಕ್ತಿಯನ್ನು ಮಾತ್ರ, ಎಂದರೆ ನಾಮಪದಕ್ಕೂ ಕ್ರಿಯಾ ಪದಕ್ಕೂ ನಡುವಿರುವ ಸಂಬಂಧವನ್ನು ಮಾತ್ರ ಸೂಚಿಸುತ್ತವೆ.

ಈ ಎರಡು ಕಾರಣಗಳಾಗಿ ಸಂಸ್ಕೃತಕ್ಕೆ ಪ್ರಧಮಾ ಎಂಬ ವಿಭಕ್ತಿ ಪ್ರತ್ಯೇಯ ಬೇಕಾಗುತ್ತದೆ, ಆದರೆ ಕನ್ನಡಕ್ಕೆ ಬೇಕಾಗುವುದಿಲ್ಲ. ಪ್ರಧಮಾ ವಿಭಕ್ತಿಯನ್ನು ಬಳಸಬೇಕಾಗಿರುವ ಸಂದರ್ಭಗಳಲ್ಲಿ ಕನ್ನಡದ ನಾಮಪದಗಳು ಯಾವ ಪ್ರತ್ಯೇಯ ವನ್ನೂ ಪಡೆಯಿದೆ ಹಾಗೆಯೇ ಬಳಕೆಯಾಗುತ್ತವೆ.

ಕನ್ನಡದ ವೈಯಾಕರಣಿಗಳು ಸಂಸ್ಕೃತದ ಹಾಗೆ ಕನ್ನಡದಲ್ಲಿ ಪ್ರಧಮಾ ವಿಭಕ್ತಿಯೆಂಬುದಿರಬೇಕು ಎಂಬುದಾಗಿ ಭಾವಿಸಿರುವ ಕಾರಣ ಅದಕ್ಕೆ ಅನುರೂಪ ವಾದ ಒಂದು ಪ್ರತ್ಯೇಯವನ್ನು ಮತ್ತು ಕಾರಣಗಳಿಗೆ ಹೋಸಗನ್ನಡದಲ್ಲಿ ೦ (ಸೊನ್ನೆ ಇಲ್ಲವೇ ಅನುಸ್ಪಾರ)ವನ್ನು ಮತ್ತು ಹೋಸಗನ್ನಡದಲ್ಲಿ ೯ ಎಂಬುದನ್ನು ಇದಕ್ಕಾಗಿ ಆರಿಸಿಕೊಳ್ಳಲಾಗಿದೆ.

ಆದರೆ ಇವು ಅಕಾರಾಂತ ಪದಗಳೊಂದಿಗೆ ಮಾತ್ರ ಬರುವುವಾದ ಕಾರಣ, ಉಳಿದ ಕಡೆಗಳಲ್ಲಿ ಪ್ರಧಮಾ ವಿಭಕ್ತಿ ಪ್ರತ್ಯೇಯ ಲೋಪ ಹೊಂದುತ್ತದೆಯೆಂದು ಅವರು ಹೇಳಬೇಕಾಗಿದೆ. ಇದಲ್ಲದೆ, ಹೋಸಗನ್ನಡದಲ್ಲಿ ಅಕಾರಾಂತ ಪದಗಳೂ ಇಂತಹ ಉಕಾರವನ್ನು ಪಡೆಯಿದೆ ಬರಬಲ್ಲವಾದ ಕಾರಣ, ಅಲ್ಲಿ ಪ್ರತ್ಯೇಯ ಲೋಪವನ್ನು ಕಾಣಬೇಕಾಗಿದೆ.

(ಒಂಟ) ಯಾಡುಗನು ಮನೆಗೆ ಡೊರಿದಾಳ್ಳನೆ

(ಒಂಟಿ) ಯಾಡುಗ ಮನೆಗೆ ಡೊರಿದಾಳ್ಳನೆ

(ಒಂಟ) ?ತಾಯಿಯ ಅಡುಗೆ ಮಾಡುತ್ತಿದಾಳ್ಳಜ್

(ಒಂಟಿ) ತಾಯಿ ಅಡುಗೆ ಮಾಡುತ್ತಿದಾಳ್ಳಜ್

ಕನ್ನಡದಲ್ಲಿ ಸಾಮಾನ್ಯವಾಗಿ ಮೇಲೆ (ಬಿ) ವಾಕ್ಯಗಳಲ್ಲಿ ಕೊಟ್ಟಿರುವಂತಹ ಪ್ರಯೋಗಗಳೇ ಜಾಸ್ತಿ ಎಂಬುದನ್ನು ಇಲ್ಲಿ ಗಮನಿಸಬಹುದು.

ಶಾಸ್ತ್ರೀಯ ಗ್ರಂಥಗಳಲ್ಲಿ ಬಳಕೆಯಾಗುವ ಕನ್ನಡದಲ್ಲಿ ವಿಭಕ್ತಿ ಪ್ರತ್ಯೇಯ ವಿಲ್ಲದೆ ಬರುವ ನಾಮಪದಗಳ ಮುಂದೆ (ಅವು ಅಕಾರದಲ್ಲಿ ಮಾತ್ರವಲ್ಲದೆ ಇತರ ಸ್ವರಗಳಲ್ಲಿ ಕೊನೆಗೊಂದಿರುವುದೂ) ವ್ಯಾಕರಣವು, ಪ್ರತ್ಯೇಯವು, ಯರಿಯು ಎಂಬುದಾಗಿ ಉಕಾರವನ್ನು ಸೇರಿಸಿ ಹೇಳುವುದು ಸ್ವಲ್ಪ ಜಾಸ್ತಿ.

ಇದಕ್ಕೆ ಕಾರಣವೇನೆಂದರೆ, ಇಂತಹ ಬರವಣಿಗಳಲ್ಲಿ ಕ್ಲಿಷ್ಟವಾಗಿರುವ ವಾಕ್ಯಗಳನ್ನು ಬಳಸುವುದು ಸ್ವಲ್ಪ ಜಾಸ್ತಿ. ಅಂತಹ ವಾಕ್ಯಗಳಲ್ಲಿ ವಿಭಕ್ತಿ ಪ್ರತ್ಯೇಯ ವಿಲ್ಲದೆ ಬಂದಿರುವ ನಾಮಪದಗಳನ್ನು ಇತರ ಪದಗಳಿಂದ (ಉದಾಹರಣೆಗಾಗಿ,

ಇನ್ನೊಂದು ನಾಮಪದಕಂತೆಯ ಅಂಗವಾಗಿ ಬಂದಿರುವ ಪದಗಳಿಂದ) ಬೇರೆ ಮಾಡಲು ಈ ಉತ್ತರವ ಪ್ರಯೋಜನಕ್ಕೆ ಬರುತ್ತದೆ.

ಅ.ಜ.ಇ ದ್ವಿತೀಯ ವಿಭಕ್ತಿ

ಕನ್ನಡದಲ್ಲಿ ದ್ವಿತೀಯ ವಿಭಕ್ತಿ ಪ್ರತ್ಯೇಯವಾದ ಅನ್ನ ಎಂಬುದನ್ನು ಅವಶ್ಯ ವಿದಲ್ಲಿ ಮಾತ್ರ ಬಳಸಿ, ಅವಶ್ಯವಿಲ್ಲದಲ್ಲಿ ನಾಮಪದವನ್ನು ಪ್ರಕೃತಿರೂಪದಲ್ಲಿನೇ ಬಳಸಲು ಸಾಧ್ಯವಿದೆ. ಆದರೆ ಸಂಸ್ಕೃತದಲ್ಲಿ ಇದು ಸಾಧ್ಯವಿಲ್ಲ. ದ್ವಿತೀಯ ವಿಭಕ್ತಿ ಬರಬೇಕಾದ ಸಂದರ್ಭಗಳಲ್ಲಿಲ್ಲ ಕಡ್ಡಾಯವಾಗಿಯೂ ಆ ಪ್ರತ್ಯೇಯವನ್ನು ಬಳಸಲೇಬೇಕು ಎಂಬ ನಿಯಮ ಸಂಸ್ಕೃತದಲ್ಲಿದೆ (ಅ.ಇ ನೋಡಿ).

ಇದಲ್ಲದೆ, ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ದ್ವಿತೀಯ ವಿಭಕ್ತಿಯ ಬಳಕೆಯಲ್ಲಿ ಬೇರೆಯೂ ಕೆಲವು ವ್ಯತ್ಯಾಸಗಳಿವೆ.

(ಗ) ಒಂದು ಚಲನೆಯ ಗುರಿ ಯಾವುದು ಎಂಬುದನ್ನು ಸೂಚಿಸಲು ಸಂಸ್ಕೃತದಲ್ಲಿ ದ್ವಿತೀಯ ವಿಭಕ್ತಿಯನ್ನು ಬಳಸಲು ಸಾಧ್ಯವಿದೆ. ಆದರೆ, ಕನ್ನಡದಲ್ಲಿ ಇದು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿಲ್ಲ ಕನ್ನಡದಲ್ಲಿ ಚತುರ್ಥಿ ವಿಭಕ್ತಿಯನ್ನೇ ಬಳಸಬೇಕಾಗುತ್ತದೆ.

(ಒ) ಸಃ ರಾಮಂ ರಾಜ್ಣತಿ

(ಒಕ) ‘ಅವನು ಹಳ್ಳಿಗೆ ಹೋಗುತ್ತಾನೆ’

(ಒಒ) *ಅವನು ಹಳ್ಳಿಯನ್ನು ಹೋಗುತ್ತಾನೆ

(ಒಒ)ನೇ ಸಂಸ್ಕೃತ ವಾಕ್ಯದಲ್ಲಿ ಹೋಗುವುದು ಎಲ್ಲಿಗೆ (ಹಳ್ಳಿಗೆ) ಎಂಬುದನ್ನು ಸೂಚಿಸಬೇಕಾದಲ್ಲಿ ದ್ವಿತೀಯ ವಿಭಕ್ತಿಯನ್ನು ರಾಮಂ ‘ಹಳ್ಳಿಯನ್ನು’ ಎಂಬಲ್ಲಿ ಬಳಸಲು ಸಾಧ್ಯವಾಗಿದೆ. ಆದರೆ ಕನ್ನಡದಲ್ಲಿ ಇದು ಅಸಾಧ್ಯ ಎಂಬುದನ್ನು ವ್ಯಾಕರಣದ ಮಟ್ಟಿಗೆ ಸರಿಯಲ್ಲದ (ಒಒಒ) ವಾಕ್ಯ ಸ್ವಷ್ಟಪಡಿಸುತ್ತದೆ.

(ಇ) ಯಾರೊಡನೆ ಮಾತನಾಡುತ್ತಿದ್ದಾನೆ ಎಂಬುದನ್ನು ತಿಳಿಸುವುದಕ್ಕಾಗಿ ಸಂಸ್ಕೃತದಲ್ಲಿ ದ್ವಿತೀಯ ವಿಭಕ್ತಿಯನ್ನು ಬಳಸಲು ಸಾಧ್ಯ, ಆದರೆ ಕನ್ನಡದಲ್ಲಿ ಇದಕ್ಕಾಗಿ ಚತುರ್ಥಿ ವಿಭಕ್ತಿಯನ್ನು ಇಲ್ಲವೇ ಒದನೆ ಪದವನ್ನು ಬಳಸಬೇಕಾಗುತ್ತದೆ ದ್ವಿತೀಯ ವಿಭಕ್ತಿಯನ್ನು ಬಳಸಲು ಸಾಧ್ಯವಿಲ್ಲ.

(ಒಳ) ಸಃ ಜಿತರಂ ಉವಾಚ

(ಒಳಕ) ‘ಅವನು ತಂದೆಯೊಡನೆ ಮಾತನಾಡಿದ’

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

(ಗಳಿ) ‘ಅವನು ತಂದೆಗೆ ಹೇಳಿದ’

(ಗಳಿಗ) *ಅವನು ತಂದೆಯನ್ನು ಹೇಳಿದ

(ಗಳಿ) ನೇ ಸಂಸ್ಕೃತ ವಾಕ್ಯದಲ್ಲಿ ಯಾರೋಡನೆ ಮಾತನಾಡಿದ್ದು ಎಂಬುದನ್ನು ಸೂಚಿಸಲು ಹಿತರಂ ‘ತಂದೆಯನ್ನು’ ಎಂಬುದಾಗಿ ದ್ವಿತೀಯಾ ವಿಭಕ್ತಿಯನ್ನು ಬಳಸಲಾಗಿದೆ. ಆದರೆ ಕನ್ನಡದಲ್ಲಿ ಇದು ಸಾಧ್ಯವಿಲ್ಲ ಎಂಬುದನ್ನು ವ್ಯಾಕರಣದ ಮಟ್ಟಿಗೆ ಸರಿಯಲ್ಲದ (ಗಳಿಗ) ವಾಕ್ಯ ಸ್ಪಷ್ಟಪಡಿಸುತ್ತದೆ.

(ಇ) ಸಂಸ್ಕೃತದಲ್ಲಿ ದ್ವಿತೀಯನ್ನು ವಾಕ್ಯದಲ್ಲಿ ಬಂದಿರುವ ಎರಡು ನಾಮಪದಗಳೊಂದಿಗೆ, ಅವು ಬೇರೆ ಬೇರೆ ವ್ಯಕ್ತಿ ಇಲ್ಲವೇ ವಸ್ತುಗಳನ್ನು ಗುರುತಿಸುತ್ತಿದ್ದರೂ, ಬಳಸಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಇದು ಸಾಧ್ಯ ವಿಲ್ಲ.

(ಇಂ) ಸೂದಃ ತಂಡುಲಾನಾ ಓದನಂ ಪಢತಿ

(ಇಂಕ) ‘ಅಡುಗೆಯವನು ಅಕ್ಷಯನ್ನು ಬೇಯಿಸುತ್ತಾನೆ’

(ಇಂಖ) ‘ಅಡುಗೆಯವನು ಅನ್ನವನ್ನು ಬೇಯಿಸುತ್ತಾನೆ’

(ಇಂಗ) *ಅಡುಗೆಯವನು ಅಕ್ಷಯನ್ನು ಅನ್ನವನ್ನು ಬೇಯಿಸುತ್ತಾನೆ

(ಇಂ) ಬಾಲಾ ಅಂಧಂ ಗೃಹಂ ನರುತಿ

(ಇಂಕ) ‘ಹುಡುಗಿ ಕುರುಡನನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ’

(ಇಂಖ) *ಹುಡುಗಿ ಕುರುಡನನ್ನು ಮನೆಯನ್ನು ಕರೆದುಕೊಂಡು ಹೋಗುತ್ತಾಳೆ

(ಇಂ) ಇಂದ್ರಃ ಕಣಂ ಕವಚಂ ಯಾಡತೇ

(ಇಂಕ) ‘ಇಂದ್ರನು ಕಣನ ಹತ್ತಿರ ಕವಚವನ್ನು ಯಾಡಿಸುತ್ತಾನೆ’

(ಇಂಖ) *ಇಂದ್ರನು ಕಣನನ್ನು ಕವಚವನ್ನು ಯಾಡಿಸುತ್ತಾನೆ

(ಇಂ-ಇಂ) ಸಂಸ್ಕೃತ ವಾಕ್ಯಗಳಲ್ಲಿ ಎರಡು ಬೇರೆ ಬೇರೆ ನಾಮಪದಗಳು ದ್ವಿತೀಯಾ ವಿಭಕ್ತಿಯಲ್ಲಿ ಬಂದಿರುವುದನ್ನು ಕಾಣಬಹುದು. ಆದರೆ ಇವುಗಳ ಕನ್ನಡ ರೂಪದಲ್ಲಿ ದ್ವಿತೀಯಾ ವಿಭಕ್ತಿಯನ್ನು ಅವುಗಳಲ್ಲಿ ಒಂದರೊಡನೆ ಮಾತ್ರ ಬಳಸಲು ಸಾಧ್ಯವಾಗಿದೆಯಲ್ಲದೆ ಎರಡರೊಡನೆಯೂ ಬಳಸಲು ಸಾಧ್ಯವಾಗಿಲ್ಲ ಎಂಬುದನ್ನು ವ್ಯಾಕರಣದ ಮಟ್ಟಿಗೆ ಸರಿಯಲ್ಲದ (ಗಳಿಗ), (ಇಂಖ) ಮತ್ತು (ಇಂಖ) ವಾಕ್ಯಗಳು ಸ್ಪಷ್ಟಪಡಿಸುತ್ತವೆ.

(ಇ) ಸಂಸ್ಕೃತದಲ್ಲಿ ದ್ವಿತೀಯಾ ವಿಭಕ್ತಿಗೆ ಒಂದು ನಿಶ್ಚಿತವಾದ ಅಥವಾ ಅಧಿಕವನ್ನು ಕೊಡಲು ಅದರ ವೈಯಾಕರಣಿಗಳಿಗೆ ಸಾಧ್ಯವಾಗಿಲ್ಲ. ಇತರ ವಿಭಕ್ತಿ ಪ್ರತ್ಯೇಯ ಗಳು ಸೂಚಿಸಿರುವಂತಹ ಅಥವಾ ದ್ವಿತೀಯೆಯದು ಎಂಬುದಾಗಿ ಅದಕೊಂಡು ನಿಷೇಧ ರೂಪದ ಅಥವಾ ಅಧಿಕವನ್ನಷ್ಟೇ ಕೊಡಲು ಸಾಧ್ಯವಾಗಿದೆ (ತಾರಾಪ್ರೋರ್ವಾಲಾ

ರೇ.೨ ನೋಡಿ). ಮೇಲೆ ಸೂಚಿಸಿದ ಹಾಗೆ ಒಂದೇ ವಾಕ್ಯದಲ್ಲಿ ಎರಡು ಕ್ರಿಯಾ ಸಂಬಂಧಗಳನ್ನು ಅದು ಸೂಚಿಸಬಲ್ಲದೆಂಬುದೂ ಈ ಸಮಸ್ಯೆಗೆ ಒಂದು ಕಾರಣ ವಿರಬಹುದು.

ಆದರೆ ಕನ್ನಡದಲ್ಲಿ ಈ ಸಮಸ್ಯೆಯಿಲ್ಲ. ಅದರಲ್ಲಿ ದ್ವಿತೀಯಾ ವಿಭಕ್ತಿಗೆ ಒಂದು ನಿಶ್ಚಯಾದ ಅರ್ಥವಿದ್ದು, ಅದು ಫಟನೆಯೊಂದರಲ್ಲಿ ಸೈಜ್ಜೆಯಿಂದ ತೊಡಗಿರುವ ಮತ್ತು ಇನ್ನೊಬ್ಬ ವೈಕ್ರಿಯ ಕಾರ್ಯದಿಂದಾಗಿ ತೊಡಗಿರುವ ವೈಕ್ರಿ, ವಸ್ತು ಮೊದಲಾದವುಗಳನ್ನು ಸೂಚಿಸುತ್ತದೆ. ಇದೇ ಅರ್ಥದಲ್ಲಿ ಅದನ್ನು ಮೇಲೆ (ಅ.ಇ)ರಲ್ಲಿ ‘ಅಗು’ ಇಲ್ಲವೇ ‘ಬಾಧಿತ’ ಎಂಬುದಾಗಿ ಹೇಸರಿಸಲಾಗಿದೆ.

ಅ.ಇ.ಇ ತೃತೀಯಾ ಮತ್ತು ಪಂಚಮೀ ವಿಭಕ್ತಿಗಳು

ಸಂಸ್ಕೃತದಲ್ಲಿ ತೃತೀಯಾ ಮತ್ತು ಪಂಚಮೀ ಎಂಬ ಎರಡು ವಿಭಕ್ತಿ ಪ್ರತ್ಯೇಯ ಗಳಿದ್ದು, ಕನ್ನಡದಲ್ಲಿ ಇವಕ್ಕನುಗುಣವಾಗಿ ಇಂದ ಎಂಬ ಒಂದೇ ವಿಭಕ್ತಿ ಪ್ರತ್ಯೇಯ ಬಳಕೆಯಲ್ಲಿದೆ. ಕನ್ನಡದ ಕೆಲವು ವೈಯಾಕರಣಿಗಳು ದೋಸೆಯಿಂದ ಎಂಬುದನ್ನು ಪಂಚಮೀ ವಿಭಕ್ತಿ ಪ್ರತ್ಯೇಯವೆಂದು ಕರೆದಿದ್ದಾರೇನೋ ನಿಜ. ಆದರೆ ಇದು ಒಂದು ನಾಮಪದವಲ್ಲದೆ ಪ್ರತ್ಯೇಯವಲ್ಲ.

ಸೇಡಿಯಾಪು ಕೃಷ್ಣಭಟ್ಟರು (ರೇ.೨:೧೯೪) ಹೇಳುವ ಹಾಗೆ, ದೋಸೆಯಿಂದ ಎಂಬುದು ಇಂದ ಪ್ರತ್ಯೇಯವನ್ನು ಅಂಟಿಸಿಕೊಂಡಿರುವ ದಿಶಾ ಎಂಬ ಸಂಸ್ಕೃತ ಪದದ ತದ್ವಾಪ ರೂಪ ಮಾತ್ರ. ರಾಮನ ದೋಸೆಯಿಂದ ಎಂಬಂತಹ ಬಳಕೆಯಲ್ಲಿ ಒಂದು ಪದಕಂತೆ ಬಂದಿದೆಯಲ್ಲದೆ ರಾಮ ನಾಮಪದದ ವಿಭಕ್ತಿರೂಪ ಬಂದಿಲ್ಲ.

ಕನ್ನಡದಲ್ಲಿ ಇಂದ ಪ್ರತ್ಯೇಯಕ್ಕಿರುವ ಅತಿ ಮುಖ್ಯವಾದ ಬಳಕೆಯೆಂದರೆ, ಚಲನೆ ಯಾವ ದಿಕ್ಕಿನಿಂದ ನಡೆಯಿತು ಎಂಬುದಾಗಿ ಚಲನೆಯ ಮೂಲವನ್ನು ಸೂಚಿಸುವುದು.

- (ಗಳಕ) ರಾಜು ಮನೋಯಿಂದ ಬಂದ
- (ಗಳಬಿ) ಸೀತೆ ಬಾಬಿಯಿಂದ ನೀರೋತ್ತಿದಳು
- (ಗಳ) ರಾಮು ಇರಿಯಿಂದ ಪ್ರಸ್ತುತವನ್ನು ಕೆಸಿದುಕೊಂಡ

(ಗಳ-ಗಳ)ನೇ ವಾಕ್ಯಗಳಲ್ಲಿ ಕಾಣಿಸುವ ಹಾಗೆ, ಇಂದ ಪ್ರತ್ಯೇಯಕ್ಕೆ ಕನ್ನಡ ದಲ್ಲಿ ಮುಖ್ಯವಾಗಿ ಅಪಾದಾನಾರ್ಥ (ಇಲ್ಲವೇ ಅಪಕಣಾರ್ಥ)ವಿದ್ದು, ಇದಕ್ಕೆ ವಿರುದ್ಧವಾದ ಸಂಪ್ರದಾನಾರ್ಥ (ಇಲ್ಲವೇ ಸಹಯೋಗಾರ್ಥ)ವನ್ನು ಕೊಡುವ ಶಕ್ತಿ ಇರೆ (ಚತುರ್ಧಿ) ಪ್ರತ್ಯೇಯಕ್ಕಿದೆ.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರಿಗೆ

ಯಾವ ದಿಕ್ಕಿನಿಂದ ಇಲ್ಲವೇ ಯಾವ ಜಾಗದಿಂದ ಚಲನೆ ನಡೆಯುತ್ತದೆ ಎಂಬುದನ್ನು ಇಂದ ಪ್ರತ್ಯಯ ಸೂಚಿಸುತ್ತದೆ ಮತ್ತು ಯಾವ ದಿಕ್ಕಿಗೆ ಇಲ್ಲವೇ ಜಾಗಕ್ಕೆ ಚಲನೆ ನಡೆಯುತ್ತದೆ ಎಂಬುದನ್ನು ಇಗೆ ಪ್ರತ್ಯಯ ಸೂಚಿಸುತ್ತದೆ.

- (೨೦) ರಾಜು ಮನೋ ಹೊಳದ
- (೨೧) ಶಿಶಿತೆ ಕರ್ಣಿಗೆ ನೀರು ಸುರಿಯುತ್ತಿದ್ದಾಳೆ
- (೨೨) ಯಾಡುಗರು ಶಾಲೆಯಿಂದ ಮನೋ ಬುದ್ಧಿಗಳನ್ನು ಪಡಿಸುತ್ತದೆ.

ಸಹಯೋಗಾರ್ಥಕವನ್ನು ಸೂಚಿಸುವಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ವ್ಯಾತ್ಯಾಸವನ್ನು ಕೆಳಗೆ ಕೊಟ್ಟಿರುವ (೨೩)ನೇ ವಾಕ್ಯವೂ ಸ್ವಷ್ಟ ಪಡಿಸುತ್ತದೆ.

- (೨೪) ದೇವೋದೇ ದೇವೋಽಭಿರ್ ಶರಮತಾ
‘ದೇವನು ದೇವತೆಗಳೊಂದಿಗೆ ಬಂದ’

ಇದೇ ರೀತಿಯಲ್ಲಿ ಸಮಾನ ಇಲ್ಲವೇ ಸದೃಶ ಎಂಬ ಅರ್ಥದಲ್ಲಿ ಸಂಸ್ಕೃತದಲ್ಲಿ ತೃತೀಯಾ ವಿಭಕ್ತಿಯ ಪ್ರಯೋಗವಿದೆ. ಆದರೆ ಕನ್ನಡದಲ್ಲಿ ಇದಕ್ಕಾಗಿ ಚತುರ್ಥಿಯ ವಿಭಕ್ತಿಯ ಪ್ರಯೋಗವಿದೆ.

- (೨೫) ಅನೋನ ಸದ್ಯಾಶೋದ ಲೋಳಕೋ ನ ಭಾತೋದ ನ ಭವಿಷ್ಯತ್
‘ಇವನಿಗೆ ಸದೃಶನಾದವನು ಜಗತ್ತಿನಲ್ಲಿ ಹಂಟಿಯೂ ಇಲ್ಲ, ಹಂಟ್ವ ವುದೂ ಇಲ್ಲ’

(೨೬) ಸಂಸ್ಕೃತ ವಾಕ್ಯದಲ್ಲಿ ಅನೋನ ಎಂಬುದು ತೃತೀಯಿಯಲ್ಲಿ ಬಂದಿದೆ, ಆದರೆ ಕನ್ನಡದಲ್ಲಿ ಅವನಿಗೆ ಎಂಬುದಾಗಿ ಚತುರ್ಥಿಯ ಪದರೂಪದ ಒಳಕೆಯಾಗಿದೆ. ಅವನಿಂದ ಎಂಬುದನ್ನು ಇಲ್ಲಿ ಬಳಸಲು ಸಾಧ್ಯವಾಗದು.

ಸಂಸ್ಕೃತದಲ್ಲಿ ಸಹಯೋಗವನ್ನು ತೃತೀಯಾ ವಿಭಕ್ತಿ ಸೂಚಿಸುತ್ತದೆ ಮತ್ತು ವಿಯೋಗವನ್ನು ಪಂಚಮೀ ವಿಭಕ್ತಿ ಸೂಚಿಸುತ್ತದೆ. ಆದರೆ ಕನ್ನಡದಲ್ಲಿ ಇದಕ್ಕೆ ವಿರುದ್ಧವಾದ ಪ್ರಯೋಗವಿದ್ದು, ತೃತೀಯಾ ವಿಭಕ್ತಿ ವಿಯೋಗವನ್ನು ಸೂಚಿಸುತ್ತದೆ.

- (೨೭) ವೃತ್ತಾತ್ಮ ಘಲಂ ಪತತಿ
‘ಮರದಿಂದ ಹಣ್ಣಿ ಬೀಳುತ್ತದೆ’
- (೨೮) ಅಣಂ ಅಸ್ತಾತ್ ವನಾತ್ ಗಂತುಬಿಂಬಾವಿ

(ಅಜಿ)ನೇ ಸಂಸ್ಕೃತ ವಾಕ್ಯದಲ್ಲಿ ಪಂಚಮಿಯ ವೃತ್ತಾತ್ಮ ಪದರೂಪ ಬಂದಿದೆ; ಆದರೆ ಕನ್ನಡದಲ್ಲಿ ತೃತೀಯೀಯ ಮರದಿಂದ ಎಂಬುದು ಬಂದಿದೆ. ಇದೇ ರೀತಿಯಲ್ಲಿ (ಉತ್ತಿ)ನೇ ಸಂಸ್ಕೃತ ವಾಕ್ಯದಲ್ಲಿ ಪಂಚಮಿಯ ಅಸ್ತಾತ್ಮ ವನಾಶ ಪದಕಂತೆ ಬಂದಿದೆ; ಆದರೆ ಕನ್ನಡದಲ್ಲಿ ತೃತೀಯೀಯ ಈ ಕಾಡಿನಿಂದ ಪದಕಂತೆ ಬಂದಿದೆ.

ಕನ್ನಡದಲ್ಲಿ ಈ ರೀತಿ ಇಂದ ಪ್ರತ್ಯೇಯಕ್ಕೆ ವಿಯೋಗವೇ ಮುಖ್ಯವಾದ ಆಧ್ಯಾತ್ಮಾದ ಕಾರಣ, ಅದನ್ನು ತೃತೀಯಾ ಎಂದು ಕರೆಯುವ ಬದಲು ಪಂಚಮೀ ಎಂದು ಕರೆಯುವುದೇ ಯೋಗ್ಯ ಎಂಬುದಾಗಿ ಸೇಡಿಯಾಪ್ತ ಕೃಷ್ಣಭಟ್ಟರು (ರಣಾಃಗಳ) ವಾದಿಸಿದ್ದಾರೆ.

ಸಂಸ್ಕೃತದಲ್ಲಿ ತೃತೀಯಾ ವಿಭಕ್ತಿಯನ್ನು ಕರಣಾಥದಲ್ಲಾ ಬಳಸುವ ಕ್ರಮವಿದೆ. ಕನ್ನಡದಲ್ಲಾ ಕರಣವನ್ನು ಸೂಚಿಸುವುದಕ್ಕಾಗಿ ಇಂದ ವಿಭಕ್ತಿಯ ಬಳಕೆಯೇ ಬರುತ್ತದೆಯೆಂದು ಭಾವಿಸಿ ಕನ್ನಡದ ವೈಯಾಕರಣಿಗಳು ಅದನ್ನು ತೃತೀಯಾ ವಿಭಕ್ತಿಯೆಂದು ಕರೆದಿದ್ದಾರೆ.

ಆದರೆ ನಿಜಕ್ಕೂ ಇದು ಸರಿಯಲ್ಲ. ಕೃಷ್ಣಭಟ್ಟರು (ರಣಾ) ತೋರಿಸಿ ಕೊಟ್ಟಿರುವ ಹಾಗೆ, ಕನ್ನಡದಲ್ಲಿ ಕರಣಾಥಕ್ಕೆ ಸಪ್ತಮಿಯನ್ನು ಬಳಸುವುದೇ ಜಾಸ್ತಿ (ಅ.ಜಿ.ಎ ನೋಡಿ).

ಅ.ಜಿ.ಇ ಚತುರ್ಥಿ ವಿಭಕ್ತಿ

ಸಂಸ್ಕೃತದಲ್ಲಿ ಚಲನೆಯ ಗುರಿ ಇಲ್ಲವೇ ಉದ್ದೇಶಕ್ಕೆ ಸಂಬಂಧಿಸಿದ ಹಾಗೆ ದ್ವಿತೀಯಾ (ಅ.ಜಿ.ಇ ನೋಡಿ), ಚತುರ್ಥಿ ಮತ್ತು ಸಪ್ತಮಿ ಎಂಬ ಈ ಮೂರು ವಿಭಕ್ತಿಗಳನ್ನೂ ಬಳಸಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಇಂತಹ ಸಂದಭ್ಯ ಗಳಲ್ಲಿ ಚತುರ್ಥಿಯನ್ನು ಮಾತ್ರ ಬಳಸಲು ಸಾಧ್ಯ.

(ಉತ್ತರ) ರಾಮಃ ಗ್ರಾಮಂ ರಚಿತಿ

‘ರಾಮ ಉರಿಗೆ ಹೋಗುತ್ತಾನೆ’

(ಉತ್ತರ) ರಾಮಃ ಗ್ರಾಮಾಯ ರಚಿತಿ

‘ರಾಮ ಉರಿಗೆ (ಉರಿನ ಕಡೆಗಾಗಿ) ಹೋಗುತ್ತಾನೆ’

(ಉತ್ತರ) ರಾಮಃ ಗ್ರಾಮೇ ರಚಿತಿ

‘ರಾಮ ಉರಿಗೆ ಹೋಗುತ್ತಾನೆ (ಹೋಗಿ ಉರಿನ್ನು ಸೇರುತ್ತಾನೆ)’

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕ್ಕೆರೂ

ಸಂಸ್ಕೃತದ ಗ್ರಂಥ ಪದ (೨೬) ವಾಕ್ಯದಲ್ಲಿ ದ್ವಿತೀಯೆಯಲ್ಲಿ, (೨೭) ವಾಕ್ಯದಲ್ಲಿ ಚತುರ್ಥಿಯಲ್ಲಿ ಮತ್ತು (೨೮) ವಾಕ್ಯದಲ್ಲಿ ಸಪ್ತಮಿಯಲ್ಲಿ ಬಂದಿದೆ. ಆದರೆ ಕನ್ನಡದ ಉರು ಪದ ಮೇಲಿನ ಮೂರು ವಾಕ್ಯಗಳಲ್ಲಾ ಚತುರ್ಥೀ ವಿಭಕ್ತಿಯಲ್ಲೇ ಬಂದಿದೆ.

ಸಂಸ್ಕೃತದಲ್ಲಿ ಸಂಪ್ರದಾನ ‘ಕೊಡುವುದು’ ಎಂಬುದೇ ಚತುರ್ಥೀ ವಿಭಕ್ತಿಯ ಮುಖ್ಯವಾದ ಅರ್ಥ ಎಂಬುದಾಗಿ ವಿದ್ವಾಂಸರು ಹೇಳುತ್ತಾರೆ. ಆದರೆ ಕನ್ನಡದಲ್ಲಿ ಈ ವಿಭಕ್ತಿಗೆ ಚಲನೆಯ ಗುರಿ (ಇಲ್ಲವೇ ಕೊನೆ)ಯನ್ನು ಸೂಚಿಸುವುದೇ ಮುಖ್ಯ ವಾದ ಅರ್ಥ. ಅದು ತೃತೀಯ ವಿಭಕ್ತಿಯ ವಿರುದ್ಧ ನಿಲ್ಲುತ್ತದೆ ಮಾತ್ರವಲ್ಲ, ತೃತೀಯ ವಿಭಕ್ತಿಯೊಂದಿಗೆ ಸೇರಿ ಸಪ್ತಮೀ ವಿಭಕ್ತಿಯ ವಿರುದ್ಧವೂ ನಿಲ್ಲುತ್ತದೆ.

ಕನ್ನಡದಲ್ಲಿ ತೃತೀಯ ಮತ್ತು ಚತುರ್ಥೀ ವಿಭಕ್ತಿಗಳ ಬಳಕೆಯಲ್ಲಿ ಚಲನೆಯ ಅರ್ಥ ಬರುತ್ತದೆ, ಸಪ್ತಮೀಯ ಬಳಕೆಯಲ್ಲಿ ಬರುವುದಿಲ್ಲ. ಆದರೆ, ಸಂಸ್ಕೃತದಲ್ಲಿ ಚಲನೆಯ ಅರ್ಥ ಚತುರ್ಥೀ ವಿಭಕ್ತಿಯಲ್ಲಿ ಮಾತ್ರವಲ್ಲದೆ ಸಪ್ತಮೀ ವಿಭಕ್ತಿಯಲ್ಲಾ ಬರಬಲ್ಲದು (೨೮ ನೋಡಿ).

ಅ.ಜಿ.ಜಿ ಷಷ್ಟಿ ವಿಭಕ್ತಿ

ಕನ್ನಡದ ಅ ಪ್ರತ್ಯೇಯವನ್ನು ಷಷ್ಟಿ ವಿಭಕ್ತಿಯೆಂದು ಕರೆಯುವ ರೂಢಿಯಿದೆ. ಆದರೆ ನಿಜಕ್ಕೂ ಅದು ಕನ್ನಡದಲ್ಲಿ ವಿಭಕ್ತಿ ಪ್ರತ್ಯೇಯವಾಗಿ ಬಳಕೆಯಲ್ಲಿಲ್ಲ. ಈ ವಿಷಯದಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ.

ಅ ಪ್ರತ್ಯೇಯದ ಮೂಲಕ ಕನ್ನಡದಲ್ಲಿ ಒಂದು ನಾಮಪದವನ್ನು ಇನ್ನೊಂದು ನಾಮಪದದೊಂದಿಗೆ ಸಂಬಂಧಿಸಲು ಸಾಧ್ಯವಿದೆಯಲ್ಲದೆ ಕ್ರಿಯಾಪದದೊಂದಿಗೆ ಸಂಬಂಧಿಸಲು ಸಾಧ್ಯವಾಗದು. ಹಾಗಾಗಿ ಅದು ಕನ್ನಡದಲ್ಲಿ ವಿಭಕ್ತಿ ಪ್ರತ್ಯೇಯ ವಲ್ಲ.

ಆದರೆ ಸಂಸ್ಕೃತದಲ್ಲಿ ಷಷ್ಟಿ ಪ್ರತ್ಯೇಯ ಒಂದು ವಿಭಕ್ತಿಯೇ. ಯಾಕೆಂದರೆ, ಆ ಪ್ರತ್ಯೇಯದ ಮೂಲಕ ನಾಮಪದಗಳನ್ನು ಕ್ರಿಯಾಪದದೊಂದಿಗೂ ನೇರವಾಗಿ ಸಂಬಂಧಿಸಲು ಸಂಸ್ಕೃತದಲ್ಲಿ ಸಾಧ್ಯವಿದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ (೨೯-೩೦) ಸಂಸ್ಕೃತ ವಾಕ್ಯಗಳನ್ನು ಪರಿಶೀಲಿಸಬಹುದು.

- (೨೯) ನೇರಿಯಂ ಮವು ಮರ್ಹಿಂ ದುಲಂಧಃ
‘ನನಗೆ ಈ ಭೂಮಿಯನ್ನು ಗೆಲ್ಲುವುದು ಕಷ್ಟವಲ್ಲ’
- (೩೦) ಭಿಮಮಸ್ಯ ಅನುಕರಿಷ್ಠಾಮಿ
- (೨೯ಕ) ‘(ನಾನು) ಭಿಮನನ್ನು ಅನುಕರಿಸುತ್ತೇನೆ’
- (೨೯ಬಿ) *ನಾನು ಭಿಮನ ಅನುಕರಿಸುತ್ತೇನೆ’
- (೩೦) ಮವು ಶ್ರೀತಿಃ ಸಂಜರತಃ

(೧೦ಕ) ‘ನನಗೆ ಪ್ರೀತಿಯುಂಟಾಯಿತು’

(೧೦ಖ) *ನನ್ನ ಪ್ರೀತಿಯುಂಟಾಯಿತು’

(೧೮-೨೦) ಸಂಸ್ಕೃತ ವಾಕ್ಯಗಳಲ್ಲಿ ನಾಮಪದಗಳ ಷಟ್ಟೀ ರೂಪಗಳನ್ನು (ಮುಮು ಮತ್ತು ಭೀಮಸ್ಯ ಎಂಬವುಗಳನ್ನು) ನೇರವಾಗಿ ಕ್ರಿಯಾಪದಗಳೊಂದಿಗೆ ಸಂಬಂಧಿಸಲು ಬಳಸಲಾಗಿದೆ. ಆದರೆ ಅವುಗಳ ಕೆಳಗೆ ಕೊಟ್ಟರುವ ಕನ್ನಡ ವಾಕ್ಯಗಳಲ್ಲಿ ಈ ರೀತಿ ಷಟ್ಟೀ ರೂಪಗಳನ್ನು ಬಳಸಲು ಸಾಧ್ಯವಾಗಿಲ್ಲ.

(೨೧) ಮತ್ತು (೨೦)ನೇ ವಾಕ್ಯಗಳಲ್ಲಿ ಷಟ್ಟೀ ವಿಭಕ್ತಿಯಲ್ಲಿರುವ ಸಂಸ್ಕೃತದ ಮುಮು ‘ನನ್ನ’ ಪದರೂಪಕ್ಕೆ ಬದಲಾಗಿ ಕನ್ನಡದಲ್ಲಿ ಚತುರ್ಥಿ ವಿಭಕ್ತಿಯಲ್ಲಿರುವ ನನಗೆ ರೂಪವೂ (೨೯)ನೇ ವಾಕ್ಯದಲ್ಲಿ ಷಟ್ಟೀ ವಿಭಕ್ತಿಯಲ್ಲಿರುವ ಸಂಸ್ಕೃತದ ಭೀಮಸ್ಯ ‘ಭೀಮನ’ ಪದರೂಪಕ್ಕೆ ಬದಲಾಗಿ ಕನ್ನಡದಲ್ಲಿ ದ್ವಿತೀಯಾ ವಿಭಕ್ತಿಯಲ್ಲಿರುವ ಭೀಮನನ್ನು ರೂಪವೂ ಬಂದಿರುವುದನ್ನು ಗಮನಿಸಬಹುದು.

ಈ ಮೂರು ಬಳಕೆಗಳಲ್ಲಾಗಿ ಸಂಸ್ಕೃತದಲ್ಲಿ ನಾಮಪದವನ್ನು ಕ್ರಿಯಾಪದ ದೊಂದಿಗೆ ಸಂಬಂಧಿಸುವುದಕ್ಕಾಗಿ ಅದರ ಷಟ್ಟೀ ರೂಪವನ್ನು ಬಳಸಲು ಸಾಧ್ಯವಾಗಿದೆ. ಆದರೆ ಕನ್ನಡದಲ್ಲಿ ಹೀಗೆ ಸಂಬಂಧಿಸಲು ಷಟ್ಟೀರೂಪವನ್ನು (ನನ್ನ ಇಲ್ಲವೇ ಭೀಮನ ಎಂಬವುಗಳನ್ನು) ಬಳಸುವ ಬದಲು ಚತುರ್ಥಿ ಇಲ್ಲವೇ ದ್ವಿತೀಯಾ ರೂಪವನ್ನು ಬಳಸಬೇಕಾಗಿದೆ. ಕನ್ನಡದಲ್ಲಿ ಈ ಕೆಲಸಕ್ಕಾಗಿ ಷಟ್ಟೀ ರೂಪವನ್ನು ಬಳಸಲು ಸಾಧ್ಯವಾಗದು.

ಹಾಗಾಗಿ, ಕನ್ನಡದಲ್ಲಿ ಅ ಪ್ರತ್ಯೇಯವನ್ನು ಬಳಸಿ ತಯಾರಿಸಿದ ಷಟ್ಟೀ ರೂಪವನ್ನು ಒಂದು ‘ವಿಭಕ್ತಿ’ ರೂಪವೆಂದು ಪರಿಗೆಣಿಸುವುದು ಸರಿಯಲ್ಲ. ಒಂದು ನಾಮಪದವನ್ನು ಇನ್ನೊಂದು ನಾಮಪದದೊಂದಿಗೆ ಸಂಬಂಧಿಸುವುದಕ್ಕಾಗಿ ಆ ನಾಮಪದವನ್ನು ಅದರ ‘ವಿಶೇಷಣ’ ರೂಪಕ್ಕೆ ಬದಲಾಯಿಸುವುದೇ ಕನ್ನಡದಲ್ಲಿ ಈ ಷಟ್ಟೀ ಪ್ರತ್ಯೇಯಕ್ಕಿರುವ ಕೆಲಸ.

ಸಂಸ್ಕೃತದಲ್ಲಿ ವಿಶೇಷಣವೆಂಬುದಿಲ್ಲವಾದ ಕಾರಣ ಅದಕ್ಕೆ ನಾಮಪದವನ್ನು ವಿಶೇಷಣರೂಪಕ್ಕೆ ಪರಿವರ್ತಿಸುವ ಪ್ರತ್ಯೇಯದ ಅವಶ್ಯಕತೆಯಿಲ್ಲ. ಸಾಮಾನ್ಯವಾಗಿ ಒಂದು ನಾಮಪದವನ್ನು ಇನ್ನೊಂದು ನಾಮಪದದೊಂದಿಗೆ ಸಂಬಂಧಿಸಲು ಸಂಸ್ಕೃತದಲ್ಲಿ ಅವರದನ್ನಾಗಿ ಒಂದೇ ವಿಭಕ್ತಿಯಲ್ಲಿ ಬಳಸುವುದು ಕ್ರಮ (೨.೨.೨ ನೋಡಿ).

ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ವ್ಯತಾಸವನ್ನು ಕೆಳಗಿನ (೨೧)ನೇ ವಾಕ್ಯದಲ್ಲಿ ಕಾಣಬಹುದು.

(೨೧) ಮೃತ್ಯುಕ್ರಂ ಘಟಂ ಅನರ್ಯ
‘ಮನ್ನಿನ ಕೊಡವನ್ನು ತಾ’

(ಇಗ)ನೇ ಸಂಸ್ಕೃತ ವಾಕ್ಯದಲ್ಲಿ ಮೃತ್ಯುಕ ಮತ್ತು ಷಟ ಎಂಬ ಎರಡು ನಾಮಪದಗಳು ಒಂದೇ ವಿಭಕ್ತಿಯಲ್ಲಿ (ದ್ವಿತೀಯೆಯಲ್ಲಿ) ಒಂದಿದ್ದು ಅವು ಒಂದರೊಡನೆಂದು ಸಂಬಂಧಿಸಿವೆ. ಆದರೆ ಕನ್ನಡದಲ್ಲಿ ಹೊದಲನೆಯದು ಷಟ್ಯಿಯಲ್ಲಿ ಬಂದಿದ್ದು, ಆ ಪ್ರತ್ಯೇಕ ಮೂಲಕ ಅದು ಎರಡನೆಯದರೊಂದಿಗೆ ಸಂಬಂಧಿಸಿದೆ.

ನಾಮಪದಗಳಿರಿದನ್ನು ಸಂಸ್ಕೃತ ಭಾಷೆಯಲ್ಲಿ ಷಟ್ಯಿ ವಿಭಕ್ತಿಯ ಮೂಲಕ ಸಂಬಂಧಿಸಲು ಸಾಧ್ಯವಿದೆ. ಆದರೆ, ಅವಯವಗಳು, ಸ್ವಾಮ್ಯ, ನಂಟು, ಹೊದಲಾದ ಕೆಲವು ವಿಶಿಷ್ಟವಾದ ಸಂಬಂಧಗಳನ್ನು ಮಾತ್ರ ಈ ರೀತಿ ಷಟ್ಯಿಯ ಮೂಲಕ ಸಂಬಂಧಿಸಲು ಸಾಧ್ಯ.

- (ಇಂ) ಮರು ಶ್ರುತ್ಯಾರ್ಥಂ ಇದ್ ಅಸ್ತಿ
‘ನನ್ನ ಪ್ರಸ್ತುತ ಇಲ್ಲಿ ಇದೆ’
- (ಇಂ) ಜಾಗಾನಾಂ ರಾಜರ ಸಿಂಹಃ
‘ಪಶುಗಳ ರಾಜ ಸಿಂಹ’
- (ಇಂ) ಸಃ ಮರು ಹಿತ್ಯಃ ಭಾರತಾ
‘ಅವನು ನನ್ನ ತಂದೆಯ ಅಣ್ಣಿ’

ಇದಕ್ಕೆ ಬದಲು, ಎರಡು ನಾಮಪದಗಳ ನಡುವೆ ಎಂತಹ ಸಂಬಂಧ ಗಳನ್ನೆಲ್ಲ ಕಲ್ಪಿಸಲು ಸಾಧ್ಯವೋ ಅವೆಲ್ಲವನ್ನೂ ಕನ್ನಡದಲ್ಲಿ ಅ ಪ್ರತ್ಯೇಕ ಮೂಲಕ ಸಂಬಂಧಿಸಬಹುದು. ಇದಲ್ಲದೆ ಕೆಲವು ಗುಣಪದಗಳನ್ನೂ ಕನ್ನಡದಲ್ಲಿ ಈ ಪ್ರತ್ಯೇಕ ಮೂಲಕ ನಾಮಪದದೊಂದಿಗೆ ಸಂಬಂಧಿಸಲು ಸಾಧ್ಯವಿದೆ (ದಷ್ಟದ ಯಲಿರೆ, ಎತ್ತರದ ರೋಡೆ, ಕೋಳಿಪದ ಯಾದುರಿ, ಎಳೆಯ ಮಿದಿ).

ಕನ್ನಡದ ಅ ಪ್ರತ್ಯೇಕಕ್ಕೂ ಕನ್ನಡದ್ದೇ ಆದ ಅನ್ವಯ, ಇಂದ, ರೆ ಮತ್ತು ಅಲ್ಲಿ ‘ವಿಭಕ್ತಿ’ ಪ್ರತ್ಯೇಕಗಳಿಗೂ ನಡುವೆ ಹಲವು ವ್ಯಾಖ್ಯಾಸಗಳಿವೆ. ಇವನ್ನೆಲ್ಲ ಪರಿಶೀಲಿಸಿದಾಗ ನಿಜಕ್ಕೂ ಕನ್ನಡದಲ್ಲಿ ಅ ಪ್ರತ್ಯೇಕ ಯಾಕೆ ಒಂದು ವಿಭಕ್ತಿ ಪ್ರತ್ಯೇಕ ವಲ್ಲ ಎಂಬ ವಿಷಯ ಸ್ವಷ್ಟವಾಗುತ್ತದೆ.

(ಗ) ಕನ್ನಡದ ಅ ಪ್ರತ್ಯೇಕ ಗುಣಪದಗಳನ್ನು ಮತ್ತು ಕ್ರಿಯಾಪದಗಳ ಕ್ರಿಯಾಪದಗಳನ್ನು ಹೊಂದುತ್ತದೆ. ಈ ಮೂರೂ ಕನ್ನಡದಲ್ಲಿ ನಾಮಪದಗಳ ವಿಶೇಷಣಗಳಾಗಿ ಬರಬಲ್ಲ ಪದ(ರೂಪ)ಗಳೆಂಬುದನ್ನು ಇಲ್ಲಿ ಗಮನಿಸಬಹುದು.

<u>ಗುಣಪದ</u>	<u>ಕ್ರಿಯಾಪದ</u>	<u>ಅ ಪ್ರತ್ಯೇಕ</u>
ದೊಡ್ಡ ಮನೆ	ಮುರಿದ ಮನೆ	ಅರಿಸನ ಮನೆ

ಕರ್ಪೂರ ಕಲ್ಲು	ಬಿದ್ದ ಕಲ್ಲು	ನುಡ್ಡಿದ ಕಲ್ಲು
ಉದ್ದಿಷ್ಟ ಯಗ್ಗು	ಕಟ್ಟಿದ ಯಗ್ಗು	ಯಲ್ಲಿನ ಯಗ್ಗು
ಯಂಚ್ಚು ನಾಯಿ	ಇಸಿದ ನಾಯಿ	ನಮ್ಮೆ ನಾಯಿ

(ಇ) ‘ಮತ್ತು’ ಎಂಬ ಅರ್ಥವನ್ನು ಕೊಡುವ ಈ ಪ್ರತ್ಯೇಯವನ್ನು ಕನ್ನಡದಲ್ಲಿ ಎಲ್ಲಾ ವಿಭಕ್ತಿರೂಪಗಳೊಂದಿಗೂ ಬಳಸಲು ಸಾಧ್ಯವಿದೆ (ಮನೆಯನ್ನೂ, ಮನೆಯಂದಲೂ, ಮನೆಯೂ, ಮನೆಯಲ್ಲೂ); ಆದರೆ ಅ ಪ್ರತ್ಯೇಯವಿರುವ ನಾಮ ಪದಗಳೊಂದಿಗೆ ಅದನ್ನು ಬಳಸಲು ಸಾಧ್ಯವಾಗದು.

ಇದೇ ರೀತಿಯಲ್ಲಿ ಗುಣಪದಗಳೊಂದಿಗಾಗಲೀ ಇಲ್ಲವೇ ಕ್ರಿಯಾಪದಗಳ ಕೃದಂತ ರೂಪದೊಂದಿಗಾಗಲೀ ಈ ಪ್ರತ್ಯೇಯವನ್ನು ಬಳಸಲು ಸಾಧ್ಯವಾಗದು. ಈ ವಿಷಯದಲ್ಲಿ ಅ ಪ್ರತ್ಯೇಯವಿರುವ ನಾಮಪದಗಳ ಬಳಕೆ ಗುಣಪದ ಮತ್ತು ಕೃದಂತಗಳ ಹಾಗಿದೆಯಲ್ಲದೆ, ವಿಭಕ್ತಿರೂಪಗಳ ಬಳಕೆಯ ಹಾಗಿಲ್ಲ.

(ಇ) ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾಗಿರುವ ವಿಷಯವೇನೇಂದರೆ, ಗುಣಪದಗಳು, ಕ್ರಿಯಾಪದಗಳ ಕೃದಂತ ರೂಪಗಳು ಮತ್ತು ನಾಮಪದಗಳ ಷಷ್ಟಿ ರೂಪ ಇವು ಮೂರೂ ಕನ್ನಡದಲ್ಲಿ ಪದಕಂತೆಗಳನ್ನು ತಂತ್ರಾರಿಸುವುದಕ್ಕಾಗಿ ಮಾತ್ರವೇ ಬಳಕೆಯಾಗುತ್ತದೆ. ಅವು ನೇರವಾಗಿ ವಾಕ್ಯಗಳನ್ನು ತಯಾರಿಸುವಲ್ಲಿ ಬಳಕೆಯಾಗುವುದಿಲ್ಲ. ಇದಕ್ಕೆ ಬದಲು, ಅನ್ನು, ಇಂದ, ನೇ ಮತ್ತು ಅಲ್ಲಿ ಪ್ರತ್ಯೇಯಗಳು ನೇರವಾಗಿ ವಾಕ್ಯಗಳನ್ನು ತಯಾರಿಸುವಲ್ಲಿ ಬಳಕೆಯಾಗುತ್ತದೆ.

ಪದಕಂತೆಗಳ ತಯಾರಿಕೆಯಿಂಬುದು ವಾಕ್ಯಗಳ ತಯಾರಿಕೆಗಿಂತ ಕೆಳಗಿನ ಸ್ತುರದಲ್ಲಿ ಬರುವ ವ್ಯಾಕರಣ ಕಾರ್ಯ. ಕನ್ನಡದ ಷಷ್ಟಿ ಪ್ರತ್ಯೇಯ ಈ ಕೆಳಗಿನ ಸ್ತುರದಲ್ಲಿ ಮಾತ್ರವೇ ಬರಬಲ್ಲದು.

ಇದಕ್ಕೆ ಬದಲು, ಅನ್ನು, ಇಂದ ವೊದಲಾದ ವಿಭಕ್ತಿ ಪ್ರತ್ಯೇಯಗಳು ಅದಕ್ಕಿಂತ ಮೇಲಿರುವ ವಾಕ್ಯರಚನೆಯ ಸ್ತುರದಲ್ಲಿ ಬಳಕೆಯಾಗುತ್ತದೆ. ಹಾಗಾಗಿ, ಕನ್ನಡದ ಷಷ್ಟಿ ಪ್ರತ್ಯೇಯವನ್ನು ಇತರ ‘ವಿಭಕ್ತಿ’ ಪ್ರತ್ಯೇಯಗಳೊಂದಿಗೆ ಒಂದೇ ಗುಂಪಿನಲ್ಲಿ ಇರಿಸಿ ಹೇಳುವುದು ಸರಿಯಲ್ಲ.

ಅ.ಜಿ.ಇ ಸಪ್ತಮೀ ವಿಭಕ್ತಿ

ಸಪ್ತಮೀ ವಿಭಕ್ತಿ ಪ್ರತ್ಯೇಯ ಸಂಸ್ಕೃತ ಮತ್ತು ಕನ್ನಡಗಳೆರಡರಲ್ಲಿ ಬಳಕೆಯಾಗುತ್ತದೆ. ಅದರೆ ಅದರ ಬಳಕೆಯಲ್ಲಿ ಈ ಎರಡು ಭಾಷೆಗಳ ನಡುವೆ ಕೆಲವು ಮುಖ್ಯವಾದ ವ್ಯಾತ್ಯಾಸಗಳಿವೆ.

(ಇ) ಮೇಲೆ (ಅ.ಜಿ.ಇರಲ್ಲಿ) ಸೂಚಿಸಿದ ಹಾಗೆ, ಸಂಸ್ಕೃತದಲ್ಲಿ ಸಪ್ತಮಿಯ ಮೂಲಕ ಒಂದು ಚಲನೆಯ ಕೊನೆ ಯಾವುದು (ಯಾವ ಜಾಗದಲ್ಲಿ ಚಲನೆ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಮುಕ್ತಾಯವಾಯಿತು) ಎಂಬುದನ್ನು ಸೂಚಿಸಲು ಸಾಧ್ಯ; ಆದರೆ ಕನ್ನಡದಲ್ಲಿ
ಇದಕ್ಕಾಗಿ ಚತುರ್ಥಿಯನ್ನು ಬಳಸಬೇಕಾಗುತ್ತದೆ.

(ಇಂ) ಪ್ರೋಫೆಸರ್ ಹೈಫೆಲ್ ಮಾಸ ದೂತಾನ್
'ದೂತರನ್ನು ನಗರಗಳಿಗೆ ಕರ್ಜಾಹಿಸಿದ'

(ಇಂ)ನೇ ಸಂಸ್ಕೃತ ವಾಕ್ಯದಲ್ಲಿ ಸಪ್ತಮಿಯ ಪ್ರೋಫೆಸರ್ 'ನಗರಗಳಲ್ಲಿ'
ಬಂದಿದೆ; ಆದರೆ ಕನ್ನಡದಲ್ಲಿ ಚತುರ್ಥಿಯ ನಗರರಳಿಗೆ ಬಂದಿದೆ.

(೨) ಕನ್ನಡದಲ್ಲಿ ಸಪ್ತಮಿಯನ್ನು ಬಳಸಬೇಕೆದಲ್ಲಿ ಅದು ಚಲನೆಯ ಜಾಗ ವಾಗಿರಬೇಕಲ್ಲದೆ ಕೊನೆಯಾಗಿರಬಾರದು. ಸಪ್ತಮಿಗೂ ಚತುರ್ಥಿಗೂ ನಡುವೆ ಕನ್ನಡದಲ್ಲಿರುವ ಈ ವ್ಯಾತ್ಯಾಸವನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು.

(ಇಂಕ) ರಾಜು ಕಾಡಿಗೆ ಓದಿದ
(ಇಂಬಿ) ರಾಜು ಕಾಡಿನಲ್ಲಿ ಓದಿದ

ಓದುವ ಚಲನೆ ಕಾಡಿನ ದಿಕ್ಕಿಗಾಗಿ ಎಂದರೆ ಕಾಡಿನಲ್ಲಿ ಕೊನೆಗೊಳ್ಳುವಂತೆ ನಡೆದಿದೆಯಾದರೆ, (ಇಂಕ)ದಲ್ಲಿ ಕಾಣಿಸಿದಂತೆ ಕನ್ನಡದಲ್ಲಿ ಚತುರ್ಥಿಯನ್ನು ಬಳಸಬೇಕಾಗುತ್ತದೆ; ಅದು ಕಾಡಿನೊಳಗೇನೇ (ಎಂದರೆ ಕಾಡು ಆ ಚಲನೆಯ ಜಾಗವಾಗಿರುವಂತೆ) ನಡೆದಿದೆಯಾದರೆ (ಇಂಬಿ)ದಲ್ಲಿ ಕಾಣಿಸಿದಂತೆ ಸಪ್ತಮಿಯನ್ನು ಬಳಸಬೇಕಾಗುತ್ತದೆ.

(೩) ಕನ್ನಡದ ಇನ್ನೊಂದು ವೈಶಿಷ್ಟ್ಯವೇನೆಂದರೆ, ಘಟನೆಯಲ್ಲಿ ಬಳಕೆಯಾಗುವ ಕರಣ, ದ್ರವ್ಯ, ಕಾಲ ಮೌದಲಾದ ಬೇರೆ ಕೆಲವು ಸಂಬಂಧಗಳನ್ನು ಸೂಚಿಸುವುದಕ್ಕಾಗಿಯೂ ಅದರಲ್ಲಿ ಸಪ್ತಮಿಯನ್ನು ಬಳಸಲು ಸಾಧ್ಯವಿದೆ.

(ಇಂ) ರಾಜು ಚಮಚದಲ್ಲಿ ಉಣಿ ಮಾಡಿದ
(ಇಂ) ಜಾನಕಿ ಒಂದು ಮೂರ್ತಿಯನ್ನು ಮಣಿನಲ್ಲಿ ಮಾಡಿದಳು
(ಇಂ) ಶಕ್ತಿ ಪಿದೇ ಮಿನಿಟನಲ್ಲಿ ಉಣಿ ಮುರಿಸಿದಳು

(೪) ಸಂಸ್ಕೃತದಲ್ಲಿ ಸಪ್ತಮೀ ವಿಭಕ್ತಿಯನ್ನು ಎಲ್ಲಾ ರೀತಿಯ ನಾಮಪದಗಳೊಂದಿಗೂ 'ಜಾಗ' ಎಂಬ ಅರ್ಥದಲ್ಲಿ ಬಳಸಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಮನುಷ್ಯರನ್ನು ಸೂಚಿಸುವ ಪದಗಳೊಂದಿಗೆ ಅದನ್ನು ಈ ಅರ್ಥದಲ್ಲಿ ಬಳಸಲು ಸಾಧ್ಯವಿಲ್ಲ.

(ಇಂ) ಪ್ರೋಫೆಸರ್ ಹೈಫೆಲ್ ಮಾಸ ದೂತಾನ್

‘ಪೌರರಲ್ಲಿಗೆ ದೂತರನ್ನ ಕಟ್ಟಿಸಿದ’

- (ಇಂ) ತಸ್ಮಿನ್ ವಿದೇನ ಪ್ರಯರನ್ ಮುನೆ
‘ಅವನು ಮುನಿಗೆ ಖಡ್ಗದಲ್ಲಿ ಹೊಡೆದ’

ಸಂಸ್ಕೃತದ (ಇ)ನೇ ವಾಕ್ಯದಲ್ಲಿ ಪೌರೋಣು ‘ಪೌರರಲ್ಲಿ’ ಎಂಬುದಾಗಿ ಮನುಷ್ಯರನ್ನ ಸೂಚಿಸುವ ಪದವೊಂದು ನೇರವಾಗಿ ಸಪ್ತಮೀ ವಿಭಕ್ತಿಯಲ್ಲಿ ಬಂದಿದೆ. ಅದರೆ, ಕನ್ನಡದಲ್ಲಿ ಈ ರೀತಿ ಸಪ್ತಮೀ ರೂಪವನ್ನು ಮಾತ್ರವೇ ಬಳಸಲು ಸಾಧ್ಯವಾಗದು.

(ಇ)ನೇ ವಾಕ್ಯದ ಕನ್ನಡ ಅನುವಾದದಲ್ಲಿ ಪೌರರಲ್ಲಿಗೆ ಎಂಬುದು ಬಂದಿದೆ. ಇದರಲ್ಲಿ ಜಾಗವನ್ನು ಸೂಚಿಸುವುದಕ್ಕಾಗಿ ಅಲ್ಲಿಗೆ ಪದವನ್ನು ಬಳಸಲಾಗಿದ್ದು, ಅದರೊಂದಿಗೆ ಪೌರರು ಪದವನ್ನು ಸಂಬಂಧಿಸುವುದಕ್ಕಾಗಿ ಅದರ ವಿಶೇಷಣ ರೂಪವನ್ನು (ಪೌರರ ಎಂಬ ಅ ಪ್ರತ್ಯೇಯವನ್ನು ಸೇರಿಸಿರುವ ರೂಪವನ್ನು) ಬಳಸಲಾಗಿದೆ.

ಇದಕ್ಕೆ ಬದಲು, (ಇಂ)ನೇ ವಾಕ್ಯದ ಕನ್ನಡ ಅನುವಾದದಲ್ಲಿ ಸಪ್ತಮೀಯ ಬದಲು ಚತುರ್ಥಿಯನ್ನು (ಮುನಿಗೆ ಎಂಬುದನ್ನು) ಬಳಸಲಾಗಿದೆ.

ಕನ್ನಡದಲ್ಲಿ ಮನುಷ್ಯರನ್ನು ಸೂಚಿಸುವ ಪದಗಳೊಂದಿಗೆ ಬರುವ ಸಪ್ತಮೀ ವಿಭಕ್ತಿಗೆ ನೇರವಾಗಿ ಜಾಗದ ಅಧಿಕವಿಲ್ಲ. ರಾಮನಲ್ಲಿ ಎಂದರೆ ರಾಮನ ಬಳಿಯಲ್ಲಿ ಎಂಬ ಅಧಿಕ ಮಾತ್ರ ಬರುತ್ತದೆ.

ಕನ್ನಡದಲ್ಲಿ ಬಳಕೆಯಾಗುವ ನಾಲ್ಕು ವಿಭಕ್ತಿ ಪ್ರತ್ಯೇಯಗಳಿಗೆ ಎಂತಹ ಬಳಕೆಗಳೆಲ್ಲ ಇವೆ ಎಂಬುದನ್ನು ಕೊಲಂಕಶವಾಗಿ ಪರಿಶೀಲಿಸುವ ಕೇಲಸ ಇನ್ನೂ ನಡೆದಿಲ್ಲ. ಸಂಸ್ಕೃತದ ವಿಭಕ್ತಿಗಳನ್ನು ಮತ್ತು ಅವುಗಳ ಬಳಕೆಗಳನ್ನು ಕನ್ನಡದಲ್ಲಾಗಿ ಕಾಣುವ ಪ್ರಯತ್ನವೇ ನಡೆದಿದೆ.

ಸಂಸ್ಕೃತಕ್ಕಿಂತ ಕನ್ನಡ ಈ ವಿಷಯದಲ್ಲಿ ತೀರ ಭಿನ್ನವಾಗಿರಲು ಸಾಧ್ಯ ಎಂಬುದನ್ನು ಗಮನದಲ್ಲಿರಿಸಿಕೊಂಡು ಕನ್ನಡದ ವಿಭಕ್ತಿಗಳನ್ನು ನೇರವಾಗಿ ಪರಿಶೀಲಿಸಿದಲ್ಲಿ ಮಾತ್ರ ಕನ್ನಡ ವಿಭಕ್ತಿಗಳ ನಿಜವಾದ ಸ್ವರೂಪ ಎಂತಹದು ಎಂಬ ವಿಷಯ ಸ್ವಷ್ಟವಾದಿತು.

ಅ.೯ ತಿರುಳು

ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಿಭಕ್ತಿ ಪ್ರತ್ಯೇಯಗಳ ಸಂಖ್ಯೆ, ಅವುಗಳ ಅಧಿಕ ಮತ್ತು ಅವುಗಳ ಬಳಕೆ - ಇವೆಲ್ಲದರಲ್ಲಿ ಹಲವಾರು ರೀತಿಯ ವ್ಯತ್ಯಾಸಗಳಿವೆ. ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸುವ ಮೂಲಕ ಕನ್ನಡ ವ್ಯಾಕರಣದ ನಿಜವಾದ ಸ್ವರೂಪ ಎಂತಹದು ಎಂಬುದನ್ನು ವಿವರಿಸಿ ಹೇಳಲು ಸಾಧ್ಯವಾಗದು.

ಕನ್ನಡಕ್ಕೆ ಬೇಕು ಕನ್ನಡದೇ ವ್ಯಾಕರಣ

ಇದಲ್ಲದೆ, ಕನ್ನಡದ ವಿಭಕ್ತಿಗಳಿಗೆ ದೀಪ್ತಿಯೂ, ತೃತೀಯೂ, ಚತುರ್ಥೀಯೂ ಸಹಿತ ಸಹಾಯ ಮಾಡುವ ಅರ್ಥವು ಹೀಗೆ ಇರುತ್ತದೆ. ಈ ಪ್ರಯೋಗವು ಕನ್ನಡದ ಮುಕ್ಕಿಗೆ ಅರ್ಥಾಗ್ರಹಣ ಮತ್ತು ಕಾಂತಿಗೆ ಅನುಷ್ಠಾನ ಮಾಡುವ ಬಗ್ಗೆ ಇದ್ದು. ಈ ಪ್ರಯೋಗವು ಕನ್ನಡದಲ್ಲಿ ಅವುಗಳಿಗೆ ಮುಕ್ಕಿ ಮತ್ತು ಅರ್ಥಾಗ್ರಹಣ ಮಾಡುವ ಬಗ್ಗೆ ಇದ್ದು. ಈ ಪ್ರಯೋಗವು ಕನ್ನಡದಲ್ಲಿ ಅವುಗಳಿಗೆ ಮುಕ್ಕಿ ಮತ್ತು ಅರ್ಥಾಗ್ರಹಣ ಮಾಡುವ ಬಗ್ಗೆ ಇದ್ದು.

ಕನ್ನಡದಲ್ಲಿ ಪ್ರಥಮವಾ ವಿಭಕ್ತಿಯೆಂಬುದಿಲ್ಲ. ದ್ವಿತೀಯೆಯನ್ನು ಅವಶ್ಯವಿದ್ದಾಗ ಮಾತ್ರ ಬಳಸುವ ಅನುಕೂಲತೆ ಕನ್ನಡದಲ್ಲಿದೆ. ತೃತೀಯಾ, ಚತುರ್ಥಿಯೇ ಮತ್ತು ಸಪ್ತಮಿಗಳು ಕನ್ನಡದಲ್ಲಿ ಮುಖ್ಯವಾಗಿ ಜಾಗವನ್ನು ಸೂಚಿಸುತ್ತಿದ್ದು, ಅವುಗಳಲ್ಲಿ ಹೊದಲನೆಯ ಎರಡು ವಿಭಕ್ತಿಗಳು ಒಲನೆಗೆ ಸಂಬಂಧಿಸಿದ ಜಾಗವನ್ನು ಸೂಚಿಸುತ್ತವೆ ಮತ್ತು ಮೂರನೆಯದು ಬಿಂದು ಜಾಗವನ್ನು ಸೂಚಿಸುತ್ತದೆ.

ತೃತೀಯೆಗಿಂತ ಭಿನ್ನವಾದ ಪಂಚಮಿಯೆಂಬ ವಿಭಕ್ತಿ ಕನ್ನಡದಲ್ಲಿಲ್ಲ. ಸಂಸ್ಕೃತ ವಿಭಕ್ತಿಗಳ ಅಥವಾಕ್ಷೇತ್ರ ಹೋಲಿಸಿದೆವಾದರೆ ಕನ್ನಡದ ತೃತೀಯೆಯನ್ನು ಪಂಚಮಿಯೆಂದು ಕರೆಯುವುದೇ ಒಳ್ಳೆಯದು.

ಕನ್ನಡದಲ್ಲಿ ಬಳಕೆಯಾಗುವ ಷಟ್ಟೀ ಪ್ರತ್ಯೇಯಕೈ ವಿಭಕ್ತಿಯಾಗಿ ಬಳಕೆಯಿಲ್ಲ. ಯಾಕೆಂದರೆ, ಅದು ಎರಡು ನಾಮಪದಗಳ ನಡುವಿನ ಸಂಬಂಧವನ್ನು ಸೂಚಿಸುತ್ತದೆಯಲ್ಲದೆ ನಾಮಪದ ಮತ್ತು ಕ್ರಿಯಾಪದ ನಡುವಿರುವ ಸಂಬಂಧವನ್ನು ಸೂಚಿಸುವುದಿಲ್ಲ.

೬. ವಿಭಕ್ತಿಪಲ್ಟ

೬.೧ ಮನೋಽಟ

ಕನ್ನಡ ವ್ಯಾಕರಣಗಳಲ್ಲಿ ‘ವಿಭಕ್ತಿಪಲ್ಟ’ ಎಂಬ ವಿಭಾಗವೊಂದಿರುತ್ತದೆ. ಒಂದೇ ಅಥವಾ ಉದಾಹರಣೆಯಲ್ಲಿ ಎರಡು ಅಥವಾ ಜಾಸ್ತಿ ವಿಭಕ್ತಿಗಳು ಬಳಕೆಯಾಗುವ ಕೆಲವು ಸಂಭಾಷಣೆಗಳನ್ನು ಸಾಮಾನ್ಯವಾಗಿ ಈ ವಿಭಾಗದಲ್ಲಿ ವಿವರಿಸಲಾಗುತ್ತದೆ.

ಆದರೆ ಸ್ವಲ್ಪ ಸೂಕ್ಷ್ಮವಾಗಿ ಈ ಸಂಭಾಷಣೆಗಳನ್ನು ಪರಿಶೀಲಿಸಿದಾಗ, ಅವು ಗಳಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯೇಯಗಳಿಗೆ ಕನ್ನಡದಲ್ಲಿ ಒಂದೇ ಅಥವಾ ಉದಾಹರಣೆಯಲ್ಲ, ಬೇರೆ ಬೇರೆ ಅಥವಾ ಹೆಚ್ಚೆಂಬ ವಿಷಯ ಸ್ವಷ್ಟವಾಗುತ್ತದೆ. ಎಂದರೆ, ಹೆಚ್ಚೆಂಬ ಕರಣಿಗಳು ತಿಳಿಸುವ ಹಾಗೆ ಅವು ಒಂದೇ ಅಥವಾ ಉದಾಹರಣೆಯಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯೇಯಗಳಲ್ಲ.

ಸಂಸ್ಕೃತ ವ್ಯಾಕರಣಗಳಲ್ಲಿಯೂ ‘ವಿಭಕ್ತಿಪಲ್ಟ’ಗಳನ್ನು ವರ್ಣಿಸುವ ಕ್ರಮ ವಿದೆ. ಆದರೆ, ಅವುಗಳಲ್ಲಿ ಕೆಲವೇ ಕೆಲವಕ್ಕೆ ಮಾತ್ರ ಕನ್ನಡದ ಹಾಗೆ ಅಥವಾ ಬೇರೆ ವನ್ನು ಹೊಂದಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ, ಹೆಚ್ಚೆಂಬ ಕರಣಿಗಳಲ್ಲಿ ಅವನ್ನು ಒಂದು ವಿಭಕ್ತಿಯ ಅಥವಾ ಉದಾಹರಣೆಯಲ್ಲಿ ಇನ್ನೊಂದು ವಿಭಕ್ತಿಯ ಬಳಕೆಯೆಂಬು ದಾಗಿ ವರ್ಣಿಸಲು ಸಾಧ್ಯವಿದೆ.

ಕನ್ನಡದಲ್ಲಿ ಎಲ್ಲಾ ವಿಭಕ್ತಿ ಪ್ರತ್ಯೇಯಗಳಿಗೂ ಅಥವಾ ಉದಾಹರಣೆಯಿಂದಿಗೆ ನೇರವಾದ ಸಂಬಂಧವಿದೆ ಮತ್ತು ಸಂಸ್ಕೃತದಲ್ಲಿ ಇಲ್ಲ ಎಂಬುದೇ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಅವುಗಳ ವಿಭಕ್ತಿ ಪ್ರತ್ಯೇಯಗಳ ಬಳಕೆಯಲ್ಲಿ ಕಾಣಿಸುವ ಈ ವ್ಯಾಕಾಂಕ್ಷೆ ಮೂಲ ಕಾರಣ.

ಕನ್ನಡದಲ್ಲಿ ಮುಖ್ಯವಾಗಿ ಇಂತಹ ಎರಡು ರೀತಿಯ ‘ವಿಭಕ್ತಿಪಲ್ಟ’ಗಳನ್ನು ಕಾಣಬಹುದು.

(ಗ) ಶ್ರೀಯಾಪದವನ್ನು ಹಾಗೆಯೇ ಉಳಿಸಿ, ಅದರೊಂದಿಗೆ ಬರುವ ನಾಮಪದಗಳನ್ನು ಬೇರೆ ಬೇರೆ ವಿಭಕ್ತಿ ಪ್ರತ್ಯೇಯಗಳೊಂದಿಗೆ ಬಳಸಲು ಸಾಧ್ಯ ಎಂಬುದು ಒಂದು ರೀತಿಯ ವಿಭಕ್ತಿಪಲ್ಟ.

(ಉ) ಶ್ರೀಯಾಪದದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದಾಗ ಅದರೊಂದಿಗೆ ಬರುವ ನಾಮಪದಗಳ ವಿಭಕ್ತಿಗಳಲ್ಲಿ ಕೆಲವು

ವಿಭಕ್ತಿಪಲ್ಲಟ

ಬದಲಾವಣೆಗಳನ್ನು ಮಾಡಬೇಕಾಗುವುದೆಂಬುದು ಇನ್ನೊಂದು ರೀತಿಯ ವಿಭಕ್ತಿಪಲ್ಲಟ.

ಈ ಎರಡು ರೀತಿಯ ವಿಭಕ್ತಿಪಲ್ಲಟಗಳಲ್ಲಾ ಕನ್ನಡ ವಾಕ್ಯಗಳಲ್ಲಾ ಅಥವ ಬದಲಾಗದೆ ಉಳಿಯುವುದಿಲ್ಲ. ಸಂಸ್ಕೃತದಲ್ಲಾ ಈ ಎರಡು ರೀತಿಯ ವಿಭಕ್ತಿಪಲ್ಲಟಗಳನ್ನು ಕಾಣಬಹುದು. ಆದರೆ ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದ ಈ ವಿಭಕ್ತಿಪಲ್ಲಟವನ್ನು ಕನ್ನಡದ ಹಾಗೆ ಅಥವವ್ಯತ್ಯಾಸದೊಂದಿಗೆ ಹೆಚ್ಚಿನೆಡೆಗಳಲ್ಲಾ ಹೊಂದಿಸಿಕೊಳ್ಳಲು ಸಾಧ್ಯವಾಗದು.

೩.೨ ಶ್ರೀಯಾಪದದಲ್ಲಿ ಬದಲಾವಣೆಯಾಗದೆ ವಿಭಕ್ತಿಪಲ್ಲಟ

ಹಿಂದಿನ ಅಧ್ಯಾಯದಲ್ಲಿ ವಿವರಿಸಿದ ಹಾಗೆ, ವಿಭಕ್ತಿ ಪ್ರತ್ಯೇಯಗಳು ನಾಮಪದ ಮತ್ತು ಶ್ರೀಯಾಪದಗಳ ನಡುವಿರುವ ಸಂಬಂಧ ಎಂತಹದು ಎಂಬುದನ್ನು ತಿಳಿಸುತ್ತವೆ; ಎಂದರೆ, ನಾಮಪದಗಳು ಗುರುತಿಸುವಂತಹ ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದವುಗಳು ಶ್ರೀಯಾಪದವು ತಿಳಿಸುವ ಘಟನೆಯಲ್ಲಿ ಎಂತಹ ಕೆಲಸವನ್ನು ನಡೆಸುತ್ತವೆ ಎಂಬುದನ್ನು ಅವು ಸೂಚಿಸುತ್ತವೆ.

ಈ ವಿವರಾದಲ್ಲಿ ಕನ್ನಡದ ಶ್ರೀಯಾಪದಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆ. (ಗ) ಕೆಲವು ಶ್ರೀಯಾಪದಗಳೊಂದಿಗೆ ನಾಮಪದಗಳನ್ನು ಒಂದು ವಿಶಿಷ್ಟವಾದ ರೀತಿಯಲ್ಲಿ ಮಾತ್ರ ಸಂಬಂಧಿಸಲು ಸಾಧ್ಯವಿದೆ. ಆದರೆ (ಇ) ಬೇರೆ ಕೆಲವು ಶ್ರೀಯಾಪದಗಳೊಂದಿಗೆ ನಾಮಪದಗಳನ್ನು ಬೇರೆ ಬೇರೆ ರೀತಿಯಲ್ಲಿ ಸಂಬಂಧಿಸಲು ಸಾಧ್ಯವಿದೆ.

ಎರಡನೆಯ ಗುಂಪಿಗೆ ಸೇರಿರುವ ಶ್ರೀಯಾಪದಗಳೊಂದಿಗೆ ನಾಮಪದಗಳನ್ನು ಅವು ಸೂಚಿಸಬಲ್ಲ ಸಂಬಂಧಗಳನ್ನುಸರಿಸಿ ಬೇರೆ ಬೇರೆ ವಿಭಕ್ತಿ ಪ್ರತ್ಯೇಯಗಳಲ್ಲಿ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯಜೋಡಿಗಳನ್ನು ಪರಿಶೀಲಿಸಬಹುದು.

- (ಗಕ) ರಾಜು ಪ್ರಸ್ತುತರ್ಕಗಳನ್ನು ಕಪಾಟಿನಲ್ಲಿ ತುಂಬಿಸಿದ
- (ಗಬಿ) ರಾಜು ಕಪಾಟನ್ನು ಪ್ರಸ್ತುತರ್ಕಿಂದ ತುಂಬಿಸಿದ
- (ಇಕ) ಇರಿ ಪಾಠವನ್ನು ಮರ್ತಿದಾನ್
- (ಇಬಿ) ಇರಿಗೆ ಪಾಠ ಮರ್ತಿದೆ
- (ಇಕ) ಜಾನಕಿ ಏಣಿಲಿಂದ ಮರವನ್ನು ಇತ್ತಿದಳು
- (ಇಬಿ) ಜಾನಕಿ ಏಣಿಲಿಂದ ಮರಕ್ಕೆ ಇತ್ತಿದಳು

(ಗ-ಇ) ವಾಕ್ಯಜೋಡಿಗಳಲ್ಲಿ ಬಂದಿರುವ (ಕ-ಇ) ವಾಕ್ಯಗಳಲ್ಲಿ ಶ್ರೀಯಾರೂಪಗಳು ಬದಲಾಗದೆ ಉಳಿದವೆಯಾದರೂ ಅವುಗಳೊಂದಿಗೆ ಬಂದಿರುವ

ನಾಮಪದಗಳ ವಿಭಕ್ತಿಗಳು ಬದಲಾಗಿವೆ. ಉದಾಹರಣೆಗಾಗಿ, ಪ್ರಸ್ತುತ ನಾಮ ಪದ (ಗರ್ತ)ದಲ್ಲಿ ದ್ವಿತೀಯೆಯಲ್ಲಿ ಬಂದಿದೆ, ಆದರೆ (ಗಳಿ)ದಲ್ಲಿ ತೃತೀಯೆಯಲ್ಲಿ ಬಂದಿದೆ. ಇದಲ್ಲದೆ, (ಗರ್ತ)ದಲ್ಲಿ ಸಪ್ತಮಿಯಲ್ಲಿದ್ದ ಕರ್ತಾಟು ನಾಮಪದ (ಗಳಿ) ದಲ್ಲಿ ದ್ವಿತೀಯೆಯಲ್ಲಿ ಬಂದಿದೆ.

ಉಳಿದ (ಕ-ಖ) ವಾಕ್ಯಗಳಲ್ಲಾಗಿ ಕ್ರಿಯಾಪದ ಬದಲಾಗದೆ ಉಳಿದಿದೆ; ಆದರೆ ಅದರೊಂದಿಗೆ ಬಂದಿರುವ ಬಂದು ಅಥವಾ ಜಾಸ್ತಿ ನಾಮಪದಗಳು ಅವುಗಳ ವಿಭಕ್ತಿ ಪ್ರತ್ಯೇಯದಲ್ಲಿ ಬದಲಾಗಿವೆ.

ಇಲ್ಲಿ ನಾವು ಗಮನಿಸಬೇಕಾಗಿರುವ ವಿಷಯವೇನೆಂದರೆ, ಕನ್ನಡದಲ್ಲಿ ಇಂತಹ ‘ವಿಭಕ್ತಿಪಲ್ಲಿಟಗಳು’ ಅಥವಾ ಬಂದಿರುವ ಬಂದು ಅಥವಾ ಜಾಸ್ತಿಗಳಲ್ಲಿ ಮುಖ್ಯವಾಗಿ ‘ಸಮಗ್ರತೆ’, ‘ಸ್ವೇಚ್ಛೆ’ ಮತ್ತು ‘ಸಾನ್ವಿಧ್ಯ’ ಎಂಬುದಾಗಿ ಮೂರು ರೀತಿಯ ಅಥವಾ ಸಾಂಪ್ರದಾಯಿಕಗಳನ್ನು ಕಾಣಲು ಸಾಧ್ಯ (ಜಾಸ್ತಿ ವಿವರಗಳಿಗೆ ಭಣ್ಣಾ ಇಂತಲ, ೨೦೦೪ ನೋಡಿ).

೯.೨.೧ ಸಮಗ್ರತೆ

ಕನ್ನಡದ ಕ್ರಿಯಾಪದಗಳನ್ನು ಅವು ಸೂಚಿಸುವ ಫೆಟನೆ ಬಂದು ವಸ್ತುವನ್ನು ಸಮಗ್ರವಾಗಿ ಬಾಧಿಸುವುದೇ ಅಥವಾ ಅಸಮಗ್ರವಾಗಿ ಬಾಧಿಸುವುದೇ ಎಂಬ ವಿಷಯದ ಹೇಳೆ ಎರಡು ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆ.

ಈಜು, ದಾಟು, ತುಂಬು ಹೊದಲಾದ ಕ್ರಿಯಾಪದಗಳು ಸೂಚಿಸುವ ಫೆಟನೆ ಬಂದು ವಸ್ತುವನ್ನು ಸಮಗ್ರವಾಗಿ ಬಾಧಿಸುತ್ತದೆ; ಆದರೆ ಮುಟ್ಟು, ಕತ್ತರಿಸು, ಇರಿ, ನೋಡು ಹೊದಲಾದ ಕ್ರಿಯಾಪದಗಳು ಸೂಚಿಸುವ ಫೆಟನೆ ಬಂದು ವಸ್ತುವನ್ನು ಅಸಮಗ್ರವಾಗಿ ಬಾಧಿಸುತ್ತದೆ.

- (ಇ) ಇರಿ ಪೋಜಿನ್ನು ಮುಟ್ಟಿದ್ದ
- (ಇ) ಇರಿ ನದಿಯನ್ನು ಶೆಚಿದ

ಹರಿ ಹೇಜಿನ ತುದಿಯನ್ನು ಮಾತ್ರವೇ ಮುಟ್ಟಿರುವನಾದರೂ (ಇ)ನೇ ವಾಕ್ಯವನ್ನು ಬಳಸಲು ಸಾಧ್ಯವಿದೆ; ಆದರೆ (ಇ)ನೇ ವಾಕ್ಯವನ್ನು ಬಳಸಬೇಕಿದ್ದಲ್ಲಿ ಅವನು ನದಿಯನ್ನು ಸಮಗ್ರವಾಗಿ, ಎಂದರೆ ಬಂದು ದಡದಿಂದ ಇನ್ನೊಂದು ದಡದವರೆಗೆ ಕೂಡಿ ದಾಟಿರಬೇಕಾಗುತ್ತದೆ.

ಸಮಗ್ರವಾಗಿ ಬಾಧಿಸುವ ಕ್ರಿಯಾಪದಗಳಲ್ಲಿ ಕೆಲವಕ್ಕೆ ಸಮಗ್ರ ಮತ್ತು ಅಸಮಗ್ರ ಎಂಬ ಈ ಎರಡು ರೀತಿಯ ಅಥವಾ ಬರಲು ಸಾಧ್ಯವಿದ್ದು, ಇದು ಅವುಗಳೊಂದಿಗೆ ಬರುವ ನಾಮಪದದ ವಿಭಕ್ತಿಯನ್ನು ವಲಂಬಿಸಿದೆ.

ಲುದಾಪರಣೆಗಾಗಿ, ಇಂತಹ ಕೆಲವು ಶ್ರೀಯಾಪದಗಳು ದ್ವಿತೀಯಾ ವಿಭಕ್ತಿಯಲ್ಲಿರುವ ನಾಮಪದದೊಂದಿಗೆ ಬಂದಾಗ ಸಮಗ್ರಾಧ್ಯಾವನ್ನು ಕೊಡುತ್ತವೆ ಮತ್ತು ಚರ್ಚಾರ್ಥಿಗಳೇ ವಿಭಕ್ತಿಯಲ್ಲಿರುವ ನಾಮಪದದೊಂದಿಗೆ ಬಂದಾಗ ಅಸಮಗ್ರಾಧ್ಯಾವನ್ನು ಕೊಡುತ್ತವೆ (ಇಕ-ಎ ನೋಡಿ).

ಹಾಗಾಗಿ, ಅಂತಹ ಏರಡು ಬಳಕೆಗಳನ್ನು ದ್ವಿತೀಯಾ-ಚರ್ಚಾರ್ಥಿಗಳ ಪಲ್ಲಟಕ್ಕೆ ಲುದಾಪರಣೆಯಾಗಿ ಕೊಡಲು ಸಾಧ್ಯವಿದೆಯಾದರೂ ಅಲ್ಲಿ ದ್ವಿತೀಯಾ ಮತ್ತು ಚರ್ಚಾರ್ಥಿಗಳು ಒಂದೇ ಅಧಕದಲ್ಲಿ ಒಂದಿವೆ ಎಂದು ಹೇಳುವುದು ಸರಿಯಲ್ಲ. ಯಾಕೆಂದರೆ ಆ ಏರಡು ವಿಭಕ್ತಿಗಳು ಬೇರೆ ಬೇರೆ ಅಧಕಗಳನ್ನು ಕೊಡುವುದಕ್ಕಾಗಿ ಬಳಕೆಯಾಗುತ್ತವೆ.

(ಇಕ) ಬೇಕ್ಕು ಮರವನ್ನು ಇತ್ತಿತು

(ಇಬಿ) ಬೇಕ್ಕು ಮರಕ್ಕೆ ಇತ್ತಿತು

ಬೇಕ್ಕು ಮರಕ್ಕೆ ಬುಡದಿಂದಲೇನೇ ಹತ್ತಿದೆಯಾದರೆ (ಇಕ) ಮರವನ್ನು ಮತ್ತು ಮಾಡಿನಿಂದ ಮರಕ್ಕೆ ಹತ್ತಿದೆಯಾದರೆ (ಇಬಿ) ಮರವನ್ನು ಬಳಸಲು ಸಾಧ್ಯವಿದೆ. ಮರದ ಮಟ್ಟಿಗೆ ಮೊದಲನೆಯಿದು ಸಮಗ್ರಾಧ್ಯಾವನ್ನು ಕೊಡುವುದಾದರೆ ಏರಡನೆಯಿದು ಅಸಮಗ್ರಾಧ್ಯಾವನ್ನು ಕೊಡುತ್ತದೆ. ಈ ಅಧ್ಯಾ ವೃತ್ಯಾಸವನ್ನು (ಇಕ-ಗ) ವಾಕ್ಯಗಳಲ್ಲಿ ಕಾಣಬಹುದು.

(ಇಕ) ಜಾನಕಿ ಏಣೆಯಂದ ಮರವನ್ನು ಇತ್ತಿದ್ದಳು

(ಇಬಿ) ಜಾನಕಿ ಏಣೆಯಂದ ಮರಕ್ಕೆ ಇತ್ತಿದ್ದಳು

(ಇಗ) ಜಾನಕಿ ಮಾಡಿನಿಂದ ಮರಕ್ಕೆ ಇತ್ತಿದ್ದಳು

(ಇಕ) ದಿಂದ ಜಾನಕಿ ಏಣೆಯನ್ನು ಬಳಸಿ (ನೇಲದಿಂದ) ಮರವನ್ನೇರಿದಳೇಂಬ ಅಧ್ಯಾ ಸಿಗುವುದಾದರೆ, (ಇಬಿ) ದಿಂದ ಆಕೆ, ಏಣೆಯ ಮೇಲೆ ನಿಂತಿದ್ದವಳು, ಅಲ್ಲಿಂದ ಮರಕ್ಕೆ ಹತ್ತಿದಳೇಂಬ ಅಧ್ಯಾ ಸಿಗುತ್ತದೆ. ಮರದ ಬುಡದಿಂದಲೇ ಹತ್ತಿದಳೇಂಬ ಅಧ್ಯಾ (ಇಬಿ) ವಾಕ್ಯಕ್ಕೆ ಬರಲಾರದು. ಅಂತಹ ಅಧ್ಯಾ (ಇಗ) ವಾಕ್ಯಕ್ಕೂ, ಅದರಲ್ಲಿ ಮರ ನಾಮಪದ ಚರ್ಚಾರ್ಥಿಯಲ್ಲಿ ಬಂದಿರುವ ಕಾರಣ, ಬರಲಾರದು.

ಕನ್ನಡದಲ್ಲಿ ದ್ವಿತೀಯಾ-ಸಪ್ತಮೀ ವಿಭಕ್ತಿಪಲ್ಲಟವೂ ಇದೇ ರೀತಿಯಲ್ಲಿ ಸಮಗ್ರ ಮತ್ತು ಅಸಮಗ್ರಾಧ್ಯಾಗಳನ್ನು ಕೊಡಬಲ್ಲುದು.

(ಇಕ) ಅತ ಕಾವೇರಿ ನದಿಯನ್ನು ಈಜಿದ

(ಇಬಿ) ಅತ ಕಾವೇರಿ ನದಿಯಲ್ಲಿ ಈಜಿದ

ಕರ್ನಾಟಕ ಬೇಕು ಕರ್ನಾಟಕ್ಕೆ ವ್ಯಾಕರಣ

- (ಇಕ) ಅವನು ಒಂದು ಪ್ರಸ್ತುತ(ವನ್ನು) ಬರೆದಿದ್ದಾನೆ
(ಇಬಿ) ಅವನು ಒಂದು ಪ್ರಸ್ತುತದಲ್ಲಿ (ಒಂದು ಕರ್ತೆ) ಬರೆದಿದ್ದಾನೆ

ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಈಚಿದನೆಂಬ ಅಥವ ನದಿ ಪದ ದ್ವಿತೀಯಿಂದಲ್ಲಿರುವ (ಅಕ) ವಾಕ್ಯಕ್ಕಿಂದ ಮತ್ತು ನದಿಯಲ್ಲಿ ಎಲ್ಲೋಂದು ಕಡೆ ಈಚಿದನೆಂಬ ಅಥವ ನದಿ ಪದ ಸಪ್ತಮಿಯಲ್ಲಿರುವ (ಅಬಿ) ವಾಕ್ಯಕ್ಕಿಂದ ಎಂಬುದನ್ನು ಗಮನಿಸಬಹುದು.

ಇದೇ ರೀತಿಯಲ್ಲಿ (ಇಕ) ವಾಕ್ಯಕ್ಕೆ ಅವನೊಂದು ಇಡೀ ಪ್ರಸ್ತುತವನ್ನು ಬರೆದಿದ್ದನೆಂಬ ಸಮಗ್ರಾರ್ಥ ಬರುತ್ತದೆ. ಅದರಲ್ಲಿ ಪ್ರಸ್ತುತ ಪದ ದ್ವಿತೀಯಿಂದಲ್ಲಿರುವದೇ ಇದಕ್ಕೆ ಕಾರಣ. ಇದಕ್ಕೆ ಬದಲು, (ಇಬಿ) ವಾಕ್ಯಕ್ಕೆ ಅವನು ಪ್ರಸ್ತುತವ ಒಂದು ಭಾಗದಲ್ಲಿ ಬರೆದಿದ್ದನೆಂಬ ಅಸಮಗ್ರಾರ್ಥ ಬರುತ್ತದೆ. ಅದರಲ್ಲಿ ಪ್ರಸ್ತುತ ಪದ ಸಪ್ತಮಿಯಲ್ಲಿರುವದೇ ಇದಕ್ಕೆ ಕಾರಣ. ಈ ಅಥವ ವ್ಯಾಸವನ್ನು (ಇಬಿ)ದಲ್ಲಿ ಕಂಸದೊಳಗೆ ಕೊಟ್ಟಿರುವ ಪದ ಸ್ವಷ್ಟಪಡಿಸುತ್ತದೆ.

ಮೇಲೆ ಇ.ಆರಲ್ಲಿ ಕೊಟ್ಟಿರುವ (ಇಕ-ಇಬಿ) ವಾಕ್ಯಗಳಲ್ಲಿ ಇಂತಹ ದ್ವಿತೀಯಾ-ಸಪ್ತಮೀ ವಿಭಕ್ತಿಪಲ್ಲಟ ಮಾತ್ರವಲ್ಲದೆ, ದ್ವಿತೀಯಾ-ತೃತೀಯಾ ವಿಭಕ್ತಿ ಪಲ್ಲಟವೂ ಇದೆ. ಈ ವಾಕ್ಯಗಳನ್ನು ಕೆಳಗೆ ಪ್ರಾಣಿಗಳ ಕೊಡಲಾಗಿದೆ.

- (ಇಕ) ರಾಜು ಪ್ರಸ್ತುತಗಳನ್ನು ಕಪಾಟಿನಲ್ಲಿ ತುಂಬಿಸಿದ
(ಇಬಿ) ರಾಜು ಕಪಾಟನ್ನು ಪ್ರಸ್ತುತಗಳಿಂದ ತುಂಬಿಸಿದ

(ಇಕ) ವಾಕ್ಯದ ಪ್ರಕಾರ ತನ್ನಲ್ಲಿರುವ ಪ್ರಸ್ತುತಗಳೆಲ್ಲವನ್ನೂ ರಾಜು ಕಪಾಟಿನಲ್ಲಿ ತುಂಬಿಸಿದನೆಂಬ ಅಥವ ಬರುತ್ತದೆ, ಆದರೆ ಕಪಾಟು ತುಂಬಿತೆಂಬ ಅಥವ ಬರುವುದಿಲ್ಲ. (ಇಬಿ) ವಾಕ್ಯದ ಪ್ರಕಾರ ಕಪಾಟಿನಲ್ಲಿ ಇನ್ನೂ ಸ್ವಲ್ಪ ಜಾಗ ಉಳಿದಿರಲು ಸಾಧ್ಯವಿದೆ.

(ಇಬಿ) ವಾಕ್ಯ ಇದಕ್ಕಿಂತ ಭಿನ್ನವಾಗಿದೆ. ಆ ವಾಕ್ಯದ ಪ್ರಕಾರ, ಕಪಾಟು ಪ್ರಸ್ತುತದಿಂದ ತುಂಬಿತೆಂಬ ಅಥವ ಬರುತ್ತದೆ, ಆದರೆ ರಾಜುವಿಗೆ ತನ್ನಲ್ಲಿರುವ ಪ್ರಸ್ತುತಗಳೆಲ್ಲವನ್ನೂ ಆ ಕಪಾಟಿನಲ್ಲಿ ತುಂಬಿಸಲು ಸಾಧ್ಯವಾಯಿತೆಂಬ ಅಥವ ಬರುವುದಿಲ್ಲ. ಈ ವಾಕ್ಯದ ಪ್ರಕಾರ, ಕಪಾಟು ತುಂಬಿದ ಮೇಲೂ ಸ್ವಲ್ಪ ಪ್ರಸ್ತುತರಾಜುವಿನ ಹತ್ತಿರ ಉಳಿದಿರಲು ಸಾಧ್ಯವಿದೆ.

(ಇಕ-ಇಬಿ) ವಾಕ್ಯಗಳಲ್ಲಿ ಕಾಣಿಸಿದ ಹಾಗೆ, ಮತ್ತು ಇದರಂತೆಯೇ (ಇಕ-ಇಬಿ) ವಾಕ್ಯಗಳಲ್ಲಾಗಿ ಕಾಣಿಸಿದ ಹಾಗೆ, ಸಮಗ್ರಾರ್ಥವನ್ನು ಕೊಡುವ ಶ್ರೀಯಾಪದ ಗಳೊಂದಿಗೆ ದ್ವಿತೀಯಿಂದಲ್ಲಿ ಬರುವ ನಾಮಪದವನ್ನು ಬಳಸಿದಾಗ ಆ ಶ್ರೀಯಾಪದಗಳು ಸೂಚಿಸುವ ಫಳನೆಯು ನಾಮಪದವು ಸೂಚಿಸುವ ವಸ್ತುವನ್ನು ಸಮಗ್ರ

ವಾಗಿ ಬಾಧಿಸುತ್ತದೆಯೆಂಬುದು ಕನ್ನಡ ವಾಕ್ಯರಚನೆಯ ಒಂದು ಸಾಮಾನ್ಯ ನಿಯಮ.

೯.೨.೨ ಸ್ಪೇಚ್‌ಫ್ಲೈಪ್ರೈವ್‌ತೀ

ನಾಮಪದವೋಂದನ್ನು ಪ್ರಕೃತಿ (ಪ್ರಥಮಾ) ರೂಪದಲ್ಲಿ ಬಳಸುವ ಬದಲು ಚತುರ್ಥಿಯಲ್ಲಿ ಬಳಸಿದಾಗ, ಆ ನಾಮಪದವು ಗುರುತಿಸುವ ವ್ಯಕ್ತಿ ಘಟನೆಯಲ್ಲಿ ಸ್ಪೇಚ್‌ಯೆಂದ ಪ್ರವೃತ್ತವಾಗಿಲ್ಲ ಎಂಬ ಅರ್ಥ ಸಿಗುತ್ತದೆ. ಇಲ್ಲಿ ವಿಭಕ್ತಿಪಲ್ಲಿ ಕಾಣಿಸುವುದು ನಿಜವಾದರೂ ‘ಪ್ರಥಮಾ’ ಮತ್ತು ಚತುರ್ಥಿ ವಿಭಕ್ತಿಗಳು ಒಂದೇ ಅರ್ಥದಲ್ಲಿ ಬಂದಿವೆಯೆಂದು ಹೇಳುವುದು ಸರಿಯಲ್ಲ.

- (೧೦ಕ) ಸನ್ಯಾಸಿ ತಲೆ ತುರಿಸಿದ
- (೧೦ಬಿ) ಸನ್ಯಾಸಿಗೆ ತಲೆ ತುರಿಸಿತು
- (೧೧ಕ) ಯಾಲಿಯನ್ನು ಕಂಡು ಇರಿ ಇದರಿದ
- (೧೧ಬಿ) ಯಾಲಿಯನ್ನು ಕಂಡು ಇರಿಗೆ ಇದರಿತು
- (೧೨ಕ) ಪ್ರಸ್ತುತವನ್ನು ತರಲು ಅವನು ಮರೊತಿದಾನ್
- (೧೨ಬಿ) ಪ್ರಸ್ತುತವನ್ನು ತರಲು ಅವನಿಗೆ ಮರೊತಿದೆ

(೧೦-೧೨) ವಾಕ್ಯಗಳಲ್ಲಿ ನಾಮಪದವನ್ನು ಚತುರ್ಥಿಯಲ್ಲಿ ಬಳಸಿದಾಗ ಕ್ರಿಯಾಪದವು ತಿಳಿಸುವ ಘಟನೆಗೆ ನಾಮಪದವು ಗುರುತಿಸುವ ವ್ಯಕ್ತಿ ಜವಾಬ್ದಾರನಲ್ಲ (ಎಂದರೆ ಆ ಘಟನೆ ಆತನ ಹತೋಟಿಯಲ್ಲಿರಲಿಲ್ಲ) ಎಂಬ ಅರ್ಥ ಸಿಗುತ್ತದೆ. ಆದರೆ ಅದೇ ನಾಮಪದವನ್ನು ಯಾವ ವಿಭಕ್ತಿ ಪ್ರತ್ಯೇಯವನ್ನೂ ಸೇರಿಸದೆ (‘ಪ್ರಥಮೆಯಲ್ಲಿ’) ಬಳಸಿದಾಗ ಅದು ಗುರುತಿಸುವ ವ್ಯಕ್ತಿ ಘಟನೆಗೆ ಜವಾಬ್ದಾರನೆಂಬ ಅರ್ಥ ಸಿಗುತ್ತದೆ.

ಪ್ರೇರಣಾರ್ಥವನ್ನು ಕೊಡುವ ವಾಕ್ಯಗಳಲ್ಲಿ ಪ್ರೇರಿತನಾಗಿರುವ ವ್ಯಕ್ತಿಯನ್ನು ದ್ವಿತೀಯೆಯಿಂದಲೂ ಸೂಚಿಸಬಹುದು ಮತ್ತು ಕೈಯಲ್ಲಿ ಎಂಬ ಪದದೊಡನೆ ಬಂದಿರುವ ಷಟ್ಕೀಯಿಂದಲೂ ಸೂಚಿಸಬಹುದು. ಇಲ್ಲಿ ಪ್ರೇರಿತನಾಗಿರುವ ವ್ಯಕ್ತಿ ಸ್ಪೇಚ್‌ಯೆಂದ ಮತ್ತು ಸ್ವಶಕ್ತಿಯೆಂದ ಕಾಯಂದಲ್ಲಿ ತೊಡಗಿರುವನೋ ಇಲ್ಲವೋ ಎಂಬ ವಿಷಯ ಆತನನ್ನು ಸೂಚಿಸುವುದಕ್ಕಾಗಿ ಯಾವ ವಿಭಕ್ತಿ ಪ್ರತ್ಯೇಯವನ್ನೂ ಬಳಸಲಾಗಿದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ.

- (೧೩ಕ) ನಳಿಸಿಯು ಯಾಡುಗನನ್ನು ಮರಕ್ಕೆ ಇತ್ತಿಸಿದಳು
- (೧೩ಬಿ) ನಳಿಸಿಯು ಯಾಡುಗನ ಕೈಯಲ್ಲಿ ಮರಕ್ಕೆ ಇತ್ತಿಸಿದಳು

ಕನ್ನಡಕ್ಕೆ ಬೇಕು ಕನ್ನಡದ್ದೇ ಏಷ್ಟುಕರ್ತಾ

(ಗಳಿಕ) ವಾಕ್ಯದಿಂದ ನಳಿನಿ ಹುಡುಗನನ್ನು ಕೈಯಿಂದ ಎತ್ತಿ ಮರಕ್ಕೆ ಹತ್ತಿಸಿದಳಿಂಬ ಅಥವಾ (ಗಳಿಖಿ) ವಾಕ್ಯದಿಂದ ನಳಿನಿ ಆತನನ್ನು ಮರಕ್ಕೆ ಹತ್ತಿವಂತೆ ಪ್ರೇರೇಪಿಸಿದಳಿಂಬ ಅಥವಾ ಸಿಗುತ್ತದೆ. ಹುಡುಗನು ಸ್ವೇಚ್ಛೆಯಿಂದ ಮರಕ್ಕೆ ಹತ್ತಿದನೆಂಬ ಅಥವಾ ಎರಡನೆಯ ವಾಕ್ಯದಲ್ಲಿ ಮಾತ್ರ ಸಿಗುತ್ತದೆ.

೬.೨.೩ ಸಾನ್ವಿಧ್ಯ

ಒಯ್ಯು ಕ್ರಿಯಾಪದದೊಂದಿಗೆ ಬೈಗಳನ್ನು ತಿನ್ನುವ ವ್ಯಕ್ತಿಯನ್ನು ಗುರುತಿಸುವ ನಾಮಪದ ದ್ವಿತೀಯೀಯಲ್ಲಾ ಬರಬಲ್ಲದು ಚತುರ್ಥಿಯಲ್ಲಾ ಬರಬಲ್ಲದು. ಇಲ್ಲಾ ದ್ವಿತೀಯಾ-ಚತುರ್ಥಿ ವಿಭಕ್ತಿಪಲ್ಲಟಕ್ಕೆ ಕನ್ನಡದಲ್ಲಿ ಅಥವಾ ವ್ಯಾತ್ಯಾಸ ವನ್ನು ಸೂಚಿಸುವ ಶಕ್ತಿಯಿದೆ.

(ಗಳಿಕ) ಮಾಲಿನಿ ರವಿಯನ್ನು ಚನ್ನಾಗಿ ಬೈದಳು

(ಗಳಿಖಿ) ಮಾಲಿನಿ ರವಿಗೆ ಚನ್ನಾಗಿ ಬೈದಳು

(ಗಳಿಕ) ವಾಕ್ಯದಲ್ಲಿ ರವಿ ಪದ ದ್ವಿತೀಯಾ ವಿಭಕ್ತಿಯಲ್ಲಿ ಬಂದಿದ್ದು, ಇದಕ್ಕೆ ಮಾಲಿನಿ ರವಿಯನ್ನು ಹಿಂದಿನಿಂದ ಎಂದರೆ ಅವನಿಲ್ಲದಾಗ ಅವನ ತಾಯಿಯ ಹತ್ತಿರ ಅಥವಾ ಬೇರೆ ಯಾರಾದರೂ ಒಬ್ಬನ ಹತ್ತಿರ ಬೈದಿದ್ದಾಳೆ ಎಂಬ ಅಥವಾ ಬರುತ್ತದೆ.

(ಗಳಿಖಿ) ದಲ್ಲಿ ಅದೇ ಪದ ಚತುರ್ಥಿಯಲ್ಲಿ ಬಂದಿದ್ದು, ಇದಕ್ಕೆ ಮಾಲಿನಿ ರವಿಯನ್ನು ಆತನ ಎದುರಿಗೇನೇ ಬೈದಿದ್ದಾಳೆ ಎಂಬ ಅಥವಾ ಬರುತ್ತದೆ.

ಕನ್ನಡದಲ್ಲಿ ದೂರು ಕ್ರಿಯಾಪದವು ಸೂಚಿಸುವ ಫಟನೆಯನ್ನು ಸಾಮಾನ್ಯ ವಾಗಿ ಒಬ್ಬ ವ್ಯಕ್ತಿಯ ಎದುರಿಗೇನೇ ಮಾಡುವುದಿಲ್ಲವಾದ ಕಾರಣ ಆ ವ್ಯಕ್ತಿಯನ್ನು ಗುರುತಿಸುವ ನಾಮಪದ ಚತುರ್ಥಿಯಲ್ಲಿ ಬರುವುದಿಲ್ಲ.

ಇದಕ್ಕೆ ಬದಲು, ಈಳಿಕು ಕ್ರಿಯಾಪದವು ತಿಳಿಸುವ ಫಟನೆಯನ್ನು ಸಾಮಾನ್ಯ ವಾಗಿ ಒಬ್ಬ ವ್ಯಕ್ತಿಯ ಎದುರಿಗೆ ಮಾತ್ರವೇ ನಡೆಸುವ ಕಾರಣ, ಆ ವ್ಯಕ್ತಿಯನ್ನು ಗುರುತಿಸುವ ನಾಮಪದ ದ್ವಿತೀಯಲ್ಲಿ ಬರುವುದಿಲ್ಲ.

(ಗಳಿ) ಮಾಲಿನಿ ರವಿಯನ್ನು ದೂರಿದಳು

(ಗಳಿ) ಮಾಲಿನಿ ರವಿಗೆ ಈಳಿಕಿದಳು

ಕನ್ನಡದಲ್ಲಿ ಚತುರ್ಥಿ ವಿಭಕ್ತಿಗೆ ಈ ರೀತಿ ‘ಸಮೃಧಿದಲ್ಲಿ’ ಎಂಬ ಅಥವಾ ಬರಲು ಆ ವಿಭಕ್ತಿಗೆ ಒಂದು ಅನುಭವವನ್ನು ಪಡೆಯುವ ವ್ಯಕ್ತಿಯನ್ನು

ಸೂಚಿಸುವ ಅರ್ಥವಿರುವದೇ ಮುಖ್ಯ ಕಾರಣ. ಒಬ್ಬನ ಸಮೂಹಿದಲ್ಲಿ ಬೈದರೆ ಮಾತ್ರವೇ ಆತನಿಗೆ ಆ ಬೈಗಳನ ಅನುಭವವಾಗಬಲ್ಲದು ತಾನೇ!

೯.೨.೪ ಬೇರೆ ಅರ್ಥಗಳು

ಮೇಲೆ ಸೂಚಿಸಿದ ಅರ್ಥಬೇದಗಳನ್ನು ಮಾತ್ರವಲ್ಲದೆ ಬೇರೆಯೂ ಕೆಲವು ಅರ್ಥ ಭೇದಗಳನ್ನು ಕನ್ನಡದಲ್ಲಿ ಈ ರೀತಿ ‘ವಿಭಕ್ತಿಪಲ್ಲಿಟ’ದ ಮೂಲಕ ಸೂಚಿಸಲು ಸಾಧ್ಯವಿದೆ.

ಉದಾಹರಣೆಗಾಗಿ ಬೀಳಜು ಕ್ರಿಯಾಪದ್ದಮೊಂದಿಗೆ ಬಿದ್ದಿರುವ ಜಾಗವನ್ನು ಸೂಚಿಸುವ ಪದವನ್ನು ಚರ್ಚಾರ್ಥಿಯಲ್ಲಿಯೂ ಬಳಸಲು ಸಾಧ್ಯವಿದೆ, ಸಪ್ತಮೀಯಲ್ಲಿಯೂ ಬಳಸಲು ಸಾಧ್ಯವಿದೆ.

(೧೨ಕ) ಸುರೋಶನ ಚೆಂಡು ನೀರಿರೆ ಬಿದ್ದಿದೆ

(೧೨ಬಿ) ಸುರೋಶನ ಚೆಂಡು ನೀರಿನಲ್ಲಿ ಬಿದ್ದಿದೆ

ಆದರೆ ಈ ಎರಡು ವಾಕ್ಯಗಳಲ್ಲಿ ಚರ್ಚಾರ್ಥಾ ಮತ್ತು ಸಪ್ತಮೀ ವಿಭಕ್ತಿಗಳು ಒಂದೇ ಅರ್ಥದಲ್ಲಿ ಬಂದಿಲ್ಲ ಎಂಬುದನ್ನು ಗಮನಿಸಬಹುದು. ಕನ್ನಡದಲ್ಲಿ ಚರ್ಚಾರ್ಥಾ ವಿಭಕ್ತಿಯ ಬಳಕೆಯಾದಾಗಲೇಲ್ಲ ಚಲನೆಯ ಅರ್ಥ ಬರುತ್ತದೆ, ಆದರೆ ಸಪ್ತಮೀ ವಿಭಕ್ತಿಯ ಬಳಕೆಯಾದಾಗ ಅಂತಹ ಚಲನೆಯ ಅರ್ಥ ಬರಬೇಕಾಗಿಲ್ಲ.

ಮೇಲೆ (೧೨ಕ) ವಾಕ್ಯವು ಚೆಂಡು ನೀರಿಗೆ ಹೋಗಿ ಬಿದ್ದಿದೆಯೆಂಬುದನ್ನೂ ಮತ್ತು (೧೨ಬಿ) ವಾಕ್ಯವು ಅದು ನೀರಿನಲ್ಲಿ ಬಿದ್ದಿಕೊಂಡಿದೆಯೆಂಬುದನ್ನೂ ತಿಳಿಸುತ್ತಿದ್ದ ವೋದಲನೆಯದರಲ್ಲಿ ಮಾತ್ರ ಚಲನೆಯ ಅರ್ಥ ಕಾಣಿಸುತ್ತದೆ.

೯.೨ ಸಂಸ್ಕೃತದಲ್ಲಿ ವಿಭಕ್ತಿಪಲ್ಲಿಟ

ಕನ್ನಡದಲ್ಲಿ ಸಾಮಾನ್ಯವಾಗಿ ವಿಭಕ್ತಿ ವ್ಯಾತ್ಯಾಸವಿರುವಲ್ಲಿಲ್ಲ ಅರ್ಥವ್ಯಾತ್ಯಾಸವನ್ನೂ ಕಾಣಲು ಸಾಧ್ಯ ಎಂಬುದಾಗಿ ಒಂದು ನಿಯಮವನ್ನು ಮಾಡಬಹುದು. ಇದಲ್ಲದೆ ಈ ಅರ್ಥ ವ್ಯಾತ್ಯಾಸ ವಿಭಕ್ತಿಯ ಮುಖ್ಯ ಅರ್ಥದಿಂದಲೇನೇ ಸಾಧ್ಯ ವಾಗುವಂತಹ ವ್ಯಾತ್ಯಾಸವೂ ಆಗಿರುತ್ತದೆ ಎಂಬುದು ಕನ್ನಡದ ವೈಶಿಷ್ಟ್ಯ.

ಸಂಸ್ಕೃತದಲ್ಲಿ ಕೆಲವು ಸಂದಭಗಳಲ್ಲಿ ವಿಭಕ್ತಿಪಲ್ಲಿಟಗಳಿಗೆ ಈ ರೀತಿ ಅರ್ಥವನ್ನು ಹೊಂದಿಸಿ ಹೇಳಲು ಸಾಧ್ಯವಿದೆ. ಆದರೆ ಇದಕ್ಕೆ ಅಪವಾದಗಳೂ ಹಲವಿವೆ.

(೧೩ಕ) ರಾಮಃ ರಾಮಂ ರಚತಿ

‘ರಾಮ ಹಳ್ಳಿಗೆ ಹೋಗುತ್ತಾನೆ’

ಕಣ್ಣಪತ್ರಕೆ ಬೇಕು ಕಣ್ಣದಿಂದೇ ಏಕ್ಕುಕರ್ನಿ

- (ಒಟ್ಟ) ರಾಮುಃ ಗ್ರಾಮಾಯ ಗಚ್ಛತಿ
‘ರಾಮ ಹಳ್ಳಿಗೆ (ಹಳ್ಳಿಯ ಕಡೆಗಾಗಿ) ಹೋಗುತ್ತಾನೆ’
- (ಒಟ್ಟ) ರಾಮುಃ ಗ್ರಾಮೇ ಗಚ್ಛತಿ
‘ರಾಮ ಹಳ್ಳಿಗೆ ಹೋಗುತ್ತಾನೆ (ಹೋಗಿ ಹಳ್ಳಿಯನ್ನು ಸೇರುತ್ತಾನೆ)’

(ಒಟಕ-ಗ) ವಾಕ್ಯಗಳಲ್ಲಿ ಗಚ್ಛತಿ ಕ್ರಿಯಾರೂಪದೊಂದಿಗೆ ಗ್ರಾಮ ನಾಮ ಪದ ಮೂರು ಬೇರೆ ಬೇರೆ ವಿಭಕ್ತಿಗಳಲ್ಲಿ ಬಳಕೆಯಾಗಿರುವುದನ್ನು ಕಾಣಬಹುದು. ಈ ಮೂರು ಬಳಕೆಗಳಿಗೆ ಹೆಚ್ಚು ಕಡಿಮೆ ಒಂದೇ ಅಥವಾ ವಿದೇಯೆಂದು ಹೇಳಲು ಸಾಧ್ಯವಿದೆಯಾದರೂ ಅವುಗಳ ನಡುವೆ ಅಥವಾ ದಲ್ಲಿ ಸೂಕ್ತವಾದ ವ್ಯಾಖ್ಯಾಸ ಗಳೂ ಇವೆ. ಇವನ್ನು ಹೀಗೆ ಅವುಗಳ ಕನ್ನಡ ಅನುವಾದದಲ್ಲಿ ಕಂಸಗಳೊಳಗೆ ಕೊಟ್ಟಿರುವ ಪದಗಳು ಸೂಚಿಸುತ್ತಿವೆ.

ದ್ವಿತೀಯೆಯು ಒಂದು ದಿಕ್ಕಿನಲ್ಲಿ ಚಲನೆ ನಡೆಯುತ್ತಿದೆಯೆಂದಿಷ್ಟೇ ಸೂಚಿಸುವುದಾದರೆ, ಆ ದಿಕ್ಕು ಯಾವುದು ಎಂಬುದನ್ನು ಚತುರ್ಧಿಕ ತಿಳಿಸುತ್ತದೆ ಮತ್ತು ಚಲನೆಯ ಮೂಲಕ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಯಾವ ಸಾನದಲ್ಲಿ ಒಂದು ನಿಲ್ಲತ್ತದೆ ಎಂಬುದನ್ನು ಸಹ್ಯಮಿ ತಿಳಿಸುತ್ತದೆ (ತಾರಾಪ್ರೋರ್ವಾಲಾ ೧೯೫೨).

ಆದರೆ ಸಂಸ್ಕೃತದಲ್ಲಿ ಕಾಣಿಸುವ ಬೇರೆ ಹಲವು ವಿಭಕ್ತಿಪಲ್ಲಟಗಳಿಗೆ ಈ ರೀತಿ ಅಥವಾ ವ್ಯಾಖ್ಯಾಸವನ್ನು ಹೊಂದಿಸಲು ಸಾಧ್ಯವಾಗದು. ಉದಾಹರಣೆಗಾಗಿ, ಪ್ರೇರಣಾಥರ್ ಕ್ರಿಯಾಪದಗಳೊಂದಿಗೆ ಪ್ರೇರಿತನಾಗುವಂತಹ ವ್ಯಕ್ತಿಯನ್ನು ಗುರುತಿಸುವ ನಾಮಪದವೀಂದು ಬರುತ್ತಿದ್ದು, ಅದನ್ನು ಸಂಸ್ಕೃತದಲ್ಲಿ ದ್ವಿತೀಯೆಯಲ್ಲಾ ಬಳಸಬಹುದು, ತೃತೀಯೆಯಲ್ಲಾ ಬಳಸಬಹುದು. ಈ ವಿಭಕ್ತಿಪಲ್ಲಟಕ್ಕೆ ಹೊಂದಿಕೆಯಾಗುವಂತಹ ಅಥವಾ ವ್ಯಾಖ್ಯಾಸವಾವುದೂ ಸಂಸ್ಕೃತದಲ್ಲಿ ಇರುವ ಹಾಗೆ ಕಾಣಿಸುವುದಿಲ್ಲ.

- (ಒಟಕ) ದೇವದತ್ತೇನ ಘಟಂ ಕಾರಯತಿ
‘ದೇವದತ್ತನ ಮೂಲಕ ಕೊಡವನ್ನು ಮಾಡಿಸುತ್ತಾನೆ’
- (ಒಟ್ಟ) ದೇವದತ್ತಂ ಘಟಂ ಕಾರಯತಿ
‘ದೇವದತ್ತನ ಮೂಲಕ ಕೊಡವನ್ನು ಮಾಡಿಸುತ್ತಾನೆ’

(ಒಟ)ನೇ ಸಂಸ್ಕೃತ ವಾಕ್ಯದಲ್ಲಿ ಕಾರಯತಿ ‘ಮಾಡಿಸುತ್ತಾನೆ’ ಕ್ರಿಯಾಪದವು ಸೂಚಿಸುವ ಘಟನೆಯಿಂದ ಪ್ರೇರಿತನಾಗುವ ವ್ಯಕ್ತಿ ದೇವದತ್ತ. ಆತನನ್ನು ಗುರುತಿಸುವ ನಾಮಪದ (ಒಟಕ)ದಲ್ಲಿ ತೃತೀಯೆಯಲ್ಲಿ ಬಂದಿದೆ ಮತ್ತು

(೧೯ಬಿ) ದಲ್ಲಿ ದ್ವಿತೀಯಲ್ಲಿ ಬಂದಿದೆ. ಆದರೆ ಈ ವಿಭಕ್ತಿ ವ್ಯತ್ಯಾಸಕ್ಕೆ ಹೊಂದಿಕೆಯಾಗುವಂತಹ ಅರ್ಥವ್ಯತ್ಯಾಸ ಈ ವಾಕ್ಯಗಳಲ್ಲಿಲ್ಲ.

ಇದೇ ರೀತಿಯಲ್ಲಿ, ಕಾರಣವನ್ನು ಸೂಚಿಸುವ ಪದ ಸಂಸ್ಕೃತದಲ್ಲಿ ಕಾರಣೇನ ಎಂಬುದಾಗಿ ತೃತೀಯಿಯಲ್ಲಾ ಬರಬಲ್ಲದು, ಕಾರಣಾತ್ಮ ಎಂಬುದಾಗಿ ಪಂಚಮಿಯಲ್ಲಾ ಬರಬಲ್ಲದು;

ಯಾರೋಂದಿಗೆ ಮಾತನಾಡಿದುದು ಎಂಬುದನ್ನು ಸೂಚಿಸುವ ಪದ ಚತುರ್ಥಿಯಲ್ಲಾ ಬರಬಲ್ಲದು, ದ್ವಿತೀಯಿಯಲ್ಲಾ ಬರಬಲ್ಲದು;

ಯಾರಿಗೆ ಕೊಟ್ಟದ್ದು ಎಂಬುದನ್ನು ಸೂಚಿಸುವ ಪದ ಚತುರ್ಥಿಯಲ್ಲಾ ಬರಬಲ್ಲದು, ಷಷ್ಟಿ ಇಲ್ಲವೇ ಸಪ್ತಮಿಯಲ್ಲಾ ಬರಬಲ್ಲದು (ಸ್ವೀಜರ್ ಗಳಲ್ಲಿ ನೋಡಿ).

ಇವನ್ನೆಲ್ಲ ವಿಭಕ್ತಿಪಲ್ಲಿಟವೆಂದು ಕರೆಯುವುದಕ್ಕೂ ಮೇಲೆ ವಿವರಿಸಿದಂತಹ ಕನ್ನಡದ ಬಳಕೆಗಳನ್ನು ವಿಭಕ್ತಿಪಲ್ಲಿಟವೆಂದು ಕರೆಯುವುದಕ್ಕೂ ನಡುವೆ ವ್ಯತ್ಯಾಸ ವಿದೆಯೆಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ.

೩.೫ ಕ್ರಿಯಾಪದದಲ್ಲಿ ಬದಲಾವಣೆ

ಕ್ರಿಯಾಪದದಲ್ಲಿ ಬದಲಾವಣೆಗಳನ್ನು ಮಾಡುವುದರ ಮೂಲಕ ಅದು ಸೂಚಿಸುವ ಘಟನೆಯಲ್ಲಿ ಬಳಕೆಯಾಗುವ ವ್ಯಕ್ತಿ, ವಸ್ತು ವೊದಲಾದವುಗಳ ಸಂಖ್ಯೆಯನ್ನು ಜಾಸ್ತಿಯಾ ಮಾಡಬಹುದು ಇಲ್ಲವೇ ಕಡಿಮೆಯಾ ಮಾಡಬಹುದು.

ಉದಾಹರಣೆಗಾಗಿ, ಒಂದು ಕ್ರಿಯಾಪದಕ್ಕೆ ಪ್ರೇರೇಪಿಸು ಎಂಬ ಅರ್ಥವನ್ನು ಕೊಡುವ ಇಸ್ತು ಪ್ರತ್ಯೇಯವನ್ನು ಸೇರಿಸಿದಾಗ ಅದು ಸೂಚಿಸುವ ಘಟನೆಯಲ್ಲಿ ಪ್ರೇರೇಪಿಸುವ ವ್ಯಕ್ತಿಯಾ ಸೇರುವನಾದ ಕಾರಣ ಅದರೊಂದಿಗೆ ಬರಬಲ್ಲ ವ್ಯಕ್ತಿಗಳ ಸಂಖ್ಯೆ ಜಾಸ್ತಿಯಾಗುತ್ತದೆ.

ಇದಕ್ಕೆ ಬದಲು, ಆತ್ಮಧರ್ಮಕಾರದ ಕೊಳ್ಳು ಎಂಬುದನ್ನು ಸೇರಿಸಿದಾಗ ಅದು ಸೂಚಿಸುವ ಘಟನೆಗೆ ಸಂಬಂಧಿಸಿದಂತಹ ಎರಡು ಕೆಲಸಗಳನ್ನೂ ಒಬ್ಬನೇ ವ್ಯಕ್ತಿ ವಹಿಸುವಂತಾಗುವ ಕಾರಣ, ಅದರೊಂದಿಗೆ ಬರಬಲ್ಲ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗುತ್ತದೆ.

(೨೦ಕ) ರಾಜು ಓಡಿದ

(೨೦ಬಿ) ಇರಿ ರಾಜುವನ್ನು ಓಡಿಸಿದ

(೨೧ಕ) ನಾನು ರಾಜುವಿಗೆ ಇರಿಯ ಕೈಯಲ್ಲಿ ಪಾಠ ಇಂಳಿಸಿದೆ

(೨೧ಬಿ) ನಾನು ಇರಿಯ ಕೈಯಲ್ಲಿ ಪಾಠ ಇಂಳಿಸಿಕೊಂಡೆ

ಕಾರ್ಯಕ್ರಮ ಬೇಕು ಕಾನ್ವಯದ್ದೇ ಏಕ್ಕೆರೂ

(ಎಂಕ) ವಾಕ್ಯದಲ್ಲಿ ಬಂದಿರುವ ಓಡು ಕ್ರಿಯಾಪದಕ್ಕೆ (ಎಂಬಿ) ವಾಕ್ಯದಲ್ಲಿ ಪ್ರೀರಣಾಧಾರಕವಾದ ಇಸು ಪ್ರತ್ಯೇಯವನ್ನು ಸೇರಿಸಲಾಗಿದೆ ಮತ್ತು ಇದರಿಂದಾಗಿ ಅದು ಸೂಚಿಸುವ ಫಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಂಖ್ಯೆ ಜಾಸ್ತಿಯಾಗಿದೆ (ರಾಜು ಮತ್ತು ಜರಿ).

ಆದರೆ, (ಎಗ) ವಾಕ್ಯದಲ್ಲಿ ಬಂದಿರುವ ಈಜಿಸು ಕ್ರಿಯಾಪದದೊಂದಿಗೆ (ಎಂಬಿ) ವಾಕ್ಯದಲ್ಲಿ ಆತ್ಮಾಧಾರಕವಾದ ಕೊಶ್ಚ ಎಂಬುದನ್ನು ಸೇರಿಸಲಾಗಿದೆ ಮತ್ತು ಇದರಿಂದಾಗಿ ಅದರಲ್ಲಿ ಬರುವ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗಿದೆ; (ಎಂಕ)ದಲ್ಲಿದ್ದ ರಾಜು (ಎಂಬಿ)ದಲ್ಲಿ ಬಂದಿಲ್ಲ. (ಎಂಕ) ವಾಕ್ಯದಲ್ಲಿ ಇಬ್ಬರು ಮಾಡುವ ಕೆಲಸವನ್ನು (ಎಂಬಿ)ದಲ್ಲಿ ಒಬ್ಬನೇ ನಡೆಸುತ್ತಿದ್ದನೇ ಎಂಬುದನ್ನು ಗಮನಿಸಬಹುದು.

ಈ ರೀತಿ ವಾಕ್ಯದಲ್ಲಿ ಬರುವ ನಾಮಪದಗಳ ಸಂಖ್ಯೆ ಹೆಚ್ಚುಕ್ಕಡಿಮೆಯಾದಾಗ, ಕೆಲವೊಮ್ಮೆ ಅವುಗಳಲ್ಲಿ ಹೊದಲಿಗೆ ಬಳಕೆಯಾಗಿದ್ದ ನಾಮಪದಗಳ ವಿಭಕ್ತಿಯಲ್ಲಿ ಬದಲಾವಣೆಯಾಗಲು ಸಾಧ್ಯವಿದೆ.

ಉದಾಹರಣೆಗಾಗಿ, (ಎಂಕ)ದಲ್ಲಿ ವಿಭಕ್ತಿ ಪ್ರತ್ಯೇಯವಿಲ್ಲದೆ ಬಂದಿದ್ದ ರಾಜು ನಾಮಪದ (ಎಂಬಿ)ದಲ್ಲಿ ದ್ವಿತೀಯಾ ವಿಭಕ್ತಿ ಪ್ರತ್ಯೇಯದೊಂದಿಗೆ ಬಂದಿದೆ. ಹೊಸತಾಗಿ ಸೇರಿದ ಜರಿ ಪದವನ್ನು ಆ ವಾಕ್ಯದಲ್ಲಿ ವಿಭಕ್ತಿ ಪ್ರತ್ಯೇಯವಿಲ್ಲದೆ ಬಳಸಬೇಕಾಗಿದೆಯೆಂಬುದೇ ಇದಕ್ಕೆ ಕಾರಣ.

(ಎಂಕ)ದಲ್ಲಿ ವಿಭಕ್ತಿ ಪ್ರತ್ಯೇಯವಿಲ್ಲದೆ ('ಪ್ರಥಮೆಯಲ್ಲಿ') ಬಂದಿದ್ದ ರಾಜು ಪದ (ಎಂಬಿ)ದಲ್ಲಿ ದ್ವಿತೀಯಾ ವಿಭಕ್ತಿಗೆ ಬದಲಾದುದನ್ನು ವಿಭಕ್ತಿಪಲ್ಲಿಪವೆಂದು ಹೇಳಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಇಂತಹ ವಿಭಕ್ತಿಗಳ ಬದಲಾವಣೆಗಳೂ ಅಥವ ವ್ಯತ್ಯಾಸವನ್ನು ಸೂಚಿಸುತ್ತವೆ. (ಎಂಬಿ) ಸೂಚಿಸುವ ಫಟನೆಯನ್ನು ರಾಜು ಸ್ವೇಚ್ಛೆಯಿಂದ ನಡೆಸುವುದಿಲ್ಲ.

ಇದಕ್ಕೆ ಬದಲು, ಸಂಸ್ಕೃತದಲ್ಲಿ ಕಾಣಿಸುವ ಇಂತಹ ಹಲವು ವಿಭಕ್ತಿಗಳ ಬದಲಾವಣೆಗಳಿಗೆ ಅಥವಾವನ್ನು ಹೊಂದಿಸಿಕೊಡಲು ಸಾಧ್ಯವಾಗುವುದಿಲ್ಲ.

ಉದಾಹರಣೆಗಾಗಿ, ಕನ್ನಡದ ಪ್ರೀರಣಾಧಾರಕ ವಾಕ್ಯಗಳಲ್ಲಿ ಪ್ರೀರಿತನಾಗುವ ವ್ಯಕ್ತಿಯನ್ನು ಗುರುತಿಸುವ ನಾಮಪದವನ್ನು ದ್ವಿತೀಯೆಯಲ್ಲಾ ಬಳಸಬಹುದು ಇಲ್ಲವೇ ಕೈಯಲ್ಲಿ ಪದದೊಂದಿಗೆ ಷಟ್ಕಿಯಲ್ಲಾ ಬಳಸಬಹುದು. ದ್ವಿತೀಯೆಯಲ್ಲಿ ಬಳಸಿದಾಗ ಪ್ರೀರಿತನಾದ ವ್ಯಕ್ತಿ ಸ್ವೇಚ್ಛೆಯಿಂದ ಕೆಲಸವನ್ನು ನಡೆಸಿಲ್ಲ ಎಂಬ ಅಥವ ಬರುತ್ತದೆ ಆದರೆ ಕೈಯಲ್ಲಿ ಎಂಬುದರೊಂದಿಗೆ ಷಟ್ಕಿಯಲ್ಲಿ ಬಳಸಿದಾಗ ಆ ಅಥವ ಬರುವುದಿಲ್ಲ.

(ಎಂಕ) ನಾನು ರಾಜುವನ್ನು ಮೂರು ವೈಲು ಓಡಿಸಿದೆ

(ಎಂಬಿ) ನಾನು ರಾಜುವಿನ ಕೈಯಲ್ಲಿ ಮೂರು ವೈಲು ಓಡಿಸಿದೆ

(೨೨ಕ) ವಾಕ್ಯಕ್ಕೆ ನಾನೂ ರಾಜುವಿನ ಹಿಂದೆಯೇ ಓಡಿ ಅವನು ಮೂರು ಮೈಲು ಓಡುವ ಹಾಗೆ ಮಾಡಿದೆ ಎಂಬ ಅರ್ಥ ಬರಲು ಸಾಧ್ಯವಿದೆ. ಆದರೆ, (೨೨ಬಿ) ವಾಕ್ಯಕ್ಕೆ ಆ ಅರ್ಥವಿಲ್ಲ. ಹಾಗಾಗಿ, (೨೨ಕ) ವಾಕ್ಯಕ್ಕೆಂತ (೨೨ಬಿ) ವಾಕ್ಯದಲ್ಲಿ ರಾಜುವಿಗೆ ಹೆಚ್ಚಿನ ಸ್ವೇಚ್ಛಾಪ್ರಪೃಶಿಯಿದೆ ಎಂದು ಹೇಳಲು ಸಾಧ್ಯವಿದೆ.

ಸಂಸ್ಕೃತದಲ್ಲಿ ಕರ್ತವರಿ ಮತ್ತು ಕರ್ಮಣಿ ಎಂಬ ಎರಡು ಪ್ರಯೋಗಗಳಿಂದ ಇವುಗಳಲ್ಲಿ ನಾಮಪದಗಳ ವಿಭಕ್ತಿಪ್ರಲ್ಲಿಟವನ್ನು ಕಾಣಬಹುದು. ಆದರೆ ಈ ವಿಭಕ್ತಿ ಪ್ರಲ್ಲಿಟಕ್ಕೆ ಅರ್ಥವ್ಯತ್ಯಾಸವನ್ನು ಹೊಂದಿಸಿ ಹೇಳುವುದು ಕಷ್ಟಸಾಧ್ಯ.

- (೨೩ಕ) ಶೀಶುಪಾಲಃ ಕೃಷ್ಣಂ ನಿಂದತ್ತಿ
‘ಶೀಶುಪಾಲ ಕೃಷ್ಣನನ್ನ ನಿಂದಿಸುತ್ತಾನೆ’
(೨೩ಬಿ) ಕೃಷ್ಣಃ ಶೀಶುಪಾಲೇನ ನಿಂದ್ಯತೋ
‘ಶೀಶುಪಾಲ ಕೃಷ್ಣನನ್ನ ನಿಂದಿಸುತ್ತಾನೆ’

ಮೇಲೆ ಕೊಟ್ಟಿರುವ (೨೩ಕ) ಮತ್ತು (೨೩ಬಿ) ವಾಕ್ಯಗಳ ನಡುವೆ ಅರ್ಥ ದಲ್ಲಿ ವ್ಯತ್ಯಾಸವಿಲ್ಲ ಎಂಬುದನ್ನು ಅವುಗಳ ಕೆಳಗೆ ಕೊಟ್ಟಿರುವ ಕನ್ನಡ ಅನುವಾದಗಳು ಸ್ವಷ್ಟಪಡಿಸುತ್ತವೆ. (೨೩ಬಿ) ವಾಕ್ಯವನ್ನು ಕೆಲವರು ‘ಕೃಷ್ಣನು ಶೀಶುಪಾಲನಿಂದ ನಿಂದಿಸಲ್ಪಡುತ್ತಾನೆ’ ಎಂಬುದಾಗಿ ಅನುವಾದಿಸುತ್ತಾರೇನೋ ನಿಜ. ಆದರೆ ಇಲ್ಲಿ ಅರ್ಥ ವ್ಯತ್ಯಾಸವಿಲ್ಲ.

ಸಂಸ್ಕೃತದ ಕೆಲವು ಶ್ರೀಯಾಪದಗಳಿಗೆ ಉಪಸರ್ಗಗಳನ್ನು ಸೇರಿಸಿದಾಗಲೂ ಅವುಗಳಿಂದಿಗೆ ಬರುವ ನಾಮಪದದ ವಿಭಕ್ತಿಯನ್ನು ಕೆಲವೊಮ್ಮೆ ಬದಲಿಸಬೇಕಾಗುತ್ತದೆ. ಇಂತಹ ವಿಭಕ್ತಿಪ್ರಲ್ಲಿಟಕ್ಕೂ ಸಂಸ್ಕೃತದಲ್ಲಿ ಎಲ್ಲೆಡೆಗಳಲ್ಲಾ ಅರ್ಥಭೇದವನ್ನು ಹೊಂದಿಸಲು ಸಾಧ್ಯವಾಗುತ್ತದೆ.

- (೨೪ಕ) ಯರಿಃ ಶೀಲಾಪಟ್ಟೋ ತಿಷ್ಣತಿ
‘ಹರಿ ಪಾದೆಕಲ್ಲಿನ ಮೇಲೆ ಕುಳಿತುಕೊಳ್ಳುತ್ತಾನೆ’
(೨೪ಬಿ) ಯರಿಃ ಶೀಲಾಪಟ್ಟಂ ಅಧಿತಿಷ್ಣತಿ
‘ಹರಿ ಪಾದೆಕಲ್ಲಿನ ಮೇಲೆ ಕುಳಿತುಕೊಳ್ಳುತ್ತಾನೆ’

(೨೪ಕ) ವಾಕ್ಯದಲ್ಲಿ ತಿಷ್ಣತಿ ‘ಕುಳಿತುಕೊಳ್ಳುತ್ತಾನೆ’ ಶ್ರೀಯಾರೂಪದೊಂದಿಗೆ ಕುಳಿತುಕೊಂಡ ಜಾಗವನ್ನು ಗುರುತಿಸುವ ನಾಮಪದ ಸಪ್ತಮಿಯಲ್ಲಿ ಬಂದಿದೆ. ಆದರೆ (೨೪ಬಿ)ದಲ್ಲಿ ಅದೇ ಶ್ರೀಯಾಪದವನ್ನು ಅಧಿ ಉಪಸರ್ಗದೊಂದಿಗೆ

ಕನ್ನಡಕ್ಕೆ ಬೇಕು ಕನ್ನಡದ್ದೇ ಏಷ್ಟುಕರ್ತಾ ಬಳಸಿರುವ ಕಾರಣ, ಕುಳಿತಿರುವ ಜಾಗವನ್ನು ಸೂಚಿಸುವ ಪದವನ್ನು ದ್ವಿತೀಯೆಯಲ್ಲಿ ಬಳಸಬೇಕಾಗಿದೆ. ಇಲ್ಲಿ ಕಾಣಿಸುವ ವಿಭಕ್ತಿಪಲ್ಲಟ ಅಥವ ವ್ಯತ್ಯಾಸವನ್ನು ಸೂಚಿಸುವುದಿಲ್ಲ.

ಕ್ರಿಯಾಪದದೋಂದಿಗೆ ಉಪಸರ್ಗಗಳನ್ನು ಬಳಸಿದಾಗ ಸಂಸ್ಕೃತದಲ್ಲಿ ಇಂತಹ ಹಲವು ರೀತಿಯ ವಿಭಕ್ತಿಪಲ್ಲಟಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಕೆಲವನ್ನು ಉಪಸರ್ಗದ ಅಥವದೋಂದಿಗೆ ಸಂಬಂಧಿಸಲು ಸಾಧ್ಯವಿದೆಯೇನೋ ನಿಜ; ಆದರೆ ಹೆಚ್ಚಿನಿಡಿಗಳಲ್ಲಾ ಇದು ಕಷ್ಟಸಾಧ್ಯ.

೩.೪ ತಿರುಳು

ಸಂಸ್ಕೃತದ ಹಾಗೆ ಕನ್ನಡದಲ್ಲಾ ವಾಕ್ಯದಲ್ಲಿ ಬರುವ ನಾಮಪದಗಳೋಂದಿಗೆ ಒಂದು ವಿಭಕ್ತಿಯ ಬದಲು ಇನ್ನೊಂದು ವಿಭಕ್ತಿಯನ್ನು ಬಳಸುವ ಸಾಧ್ಯತೆಯಿದೆ. ವೈಯಾಕರಣಿಗಳು ಇದನ್ನು ‘ವಿಭಕ್ತಿಪಲ್ಲಟ’ಎಂದು ಕರೆಯುತ್ತಾರೆ.

ನಾಮಪದದ ವಿಭಕ್ತಿಯಲ್ಲಿ ಕಾಣಿಸುವ ಈ ಬದಲಾವಣೆ ಕ್ರಿಯಾಪದದಲ್ಲಿ ಯಾವುದಾದರೂ ಒಂದು ಬದಲಾವಣೆಯನ್ನು ಮಾಡಿದುದರಿಂದಾಗಿ ನಡೆದಿರಬಹುದು, ಇಲ್ಲವೇ ಕ್ರಿಯಾಪದದಲ್ಲಿ ಯಾವ ರೀತಿಯ ಬದಲಾವಣೆಯನ್ನು ಮಾಡಿರದಿದ್ದರೂ ಅದು ನಡೆದಿರಬಹುದು. ಈ ಎರಡು ರೀತಿಯ ವಿಭಕ್ತಿಪಲ್ಲಟಗಳೂ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಆದರೆ, ಈ ಎರಡು ಭಾಷೆಗಳ ನಡುವೆ ಒಂದು ಮುಖ್ಯವಾದ ವ್ಯತ್ಯಾಸವಿದೆ. ಸಂಸ್ಕೃತದಲ್ಲಿ ಕಾಣಿಸುವ ವಿಭಕ್ತಿಪಲ್ಲಟಗಳಲ್ಲಿ ಹೆಚ್ಚಿನವಕ್ಕೂ ಅನುರೂಪವಾದ ಅಥವ ವ್ಯತ್ಯಾಸವನ್ನು ಹೊಂದಿಸಿಕೊಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವನ್ನು ಒಂದು ವಿಭಕ್ತಿಯ ಅಥವದಲ್ಲಿ ಇನ್ನೊಂದು ವಿಭಕ್ತಿಯ ಬಳಕೆ ಎಂಬುದಾಗಿ ವರ್ಣಿಸುವುದು ಸರಿಯಲ್ಲ.

ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಈ ಮುಖ್ಯವಾದ ವ್ಯತ್ಯಾಸವನ್ನು ಕನ್ನಡದ ವೈಯಾಕರಣಿಗಳು ಗಮನಿಸಿದಂತಿಲ್ಲ.

೧೦. ಸರ್ವಾನಾಮಗಳು ಮತ್ತು ಎಣಿಕೆಯ ಪದಗಳು

೧೦.೧ ಮುನೋಽಟ

ಕನ್ನಡದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬುದಾಗಿ ಎರಡು ಮುಖ್ಯ ಪದ ವರ್ಗಗಳು ಮಾತ್ರವಲ್ಲದೆ ಗುಣಪದಗಳೆಂಬ ಇನ್ನೊಂದು ಪದವರ್ಗವೂ ಇದೆ ಯೆಂಬುದನ್ನು ನಾವು ಮೂರನೇ ಅಧ್ಯಾಯದಲ್ಲಿ ನೋಡಿರುವೇವು. ಸಂಸ್ಕೃತದಲ್ಲಿ ಗುಣಪದಗಳು ನಾಮಪದಗಳ ಹಾಗೆಯೇ ಒಳಕೆಯಾಗುವವಾದ ಕಾರಣ, ಅದರಲ್ಲಿ ಕನ್ನಡದ ಹಾಗೆ ಗುಣಪದಗಳೆಂಬ ಮೂರನೇಯದೊಂದು ಪದವರ್ಗ ವಿದೆಯೆಂದು ಹೇಳುವುದಕ್ಕೆ ಯಾವ ಆಧಾರವೂ ಇಲ್ಲ.

ಈ ಎರಡು ಭಾಷೆಗಳಲ್ಲಿ ಮೇಲಿನ ಪದವರ್ಗಗಳಿಗೆ ಸೇರದ ಬೇರೆ ಕೆಲವು ಪದಗಳಿದ್ದು, ಅವನ್ನು ಅವ್ಯಯಗಳೆಂಬ ಇನ್ನೊಂದು ವರ್ಗದಲ್ಲಿ ಸೇರಿಸಿ ಹೇಳುವುದು ರೂಡಿ. ಸಂಸ್ಕೃತದ ವ್ಯೇಯಾಕರಣಿಗಳು ಕೆಲವರು ಇವನ್ನು ನಾಮ ಪದಗಳ ವರ್ಗದಲ್ಲಿ ಸೇರಿಸಿದ್ದಾರೆ. ಆದರೆ ಕನ್ನಡದಲ್ಲಿ ಇದು ಸಾಧ್ಯವಾಗದು.

ಸಂಸ್ಕೃತದಲ್ಲಿ ಸರ್ವಾನಾಮಗಳನ್ನು ಮತ್ತು ಎಣಿಕೆಯ (ಸಂಖ್ಯಾವಾಚಕ) ಪದಗಳನ್ನು ನಾಮಪದಗಳ ವರ್ಗದಲ್ಲಿನೇ ಸೇರಿಸಿ ಹೇಳುವುದು ರೂಡಿ. ಆದರೆ, ಕನ್ನಡದಲ್ಲಿ ಹೀಗೆ ಮಾಡಲು ಸಾಧ್ಯವಾಗದು. ಕನ್ನಡದ ಸರ್ವಾನಾಮಗಳು ಎರಡು ಮುಖ್ಯ ಗುಂಪುಗಳಲ್ಲಿ ಬರುತ್ತಿದ್ದು, ಅವು ನಾಮಪದಗಳಿಂದ ಹಲವು ವಿಷಯಗಳಲ್ಲಿ ಭಿನ್ನವಾಗಿವೆ. ಎಣಿಕೆಯ ಪದಗಳೂ ಕೆಲವು ವಿಷಯಗಳಲ್ಲಿ ನಾಮ ಪದಗಳ ಹಾಗಿಲ್ಲ.

೧೦.೨ ಸರ್ವಾನಾಮಗಳು

ಹೆಚ್ಚಿನ ಕನ್ನಡ ವ್ಯಾಕರಣಗಳಲ್ಲಾಗಿ ಎರಡು ರೀತಿಯ ಪದಗಳನ್ನು ಒಟ್ಟಿಗೆ ‘ಸರ್ವಾನಾಮ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಆಡುಗ(ಉತ್ತಮಪುರುಷ) ಮತ್ತು ಕೇಳುಗ(ಮಧ್ಯಮಪುರುಷ)ಗಳನ್ನು ಸೂಚಿಸುವ ನಾನು, ನಾವು ಮತ್ತು ನೀನು, ನೀವು ಎಂಬವುಗಳು ಮತ್ತು ವಾಕ್ಯದಲ್ಲಿನೇ ಬೇರೆ ಕಡೆಯಲ್ಲಿ ಗುರುತಿಸಿರುವ ವ್ಯಕ್ತಿಯನ್ನು ಸೂಚಿಸುವ ತಾನು, ತಾವು ಎಂಬವುಗಳು ಒಂದು ರೀತಿಯವುಗಳು.

ಇತರ (ಪ್ರಥಮಪುರುಷ) ವ್ಯಕ್ತಿ, ಪನ್ನು ಹೊದಲಾದುವನ್ನು ಸೂಚಿಸುವ ಅವನು, ಅವಕು ಹೊದಲಾದವಗಳು ಮತ್ತು ಮುಖ್ಯವಾಗಿ ಕೇಷ್ಪ ('ಪ್ರಶ್ನಾಧಂಕ') ವಾಕ್ಯಗಳಲ್ಲಿ ಬರುವ ಯಾವನು, ಯಾವಕು ಹೊದಲಾದವಗಳು ಇನ್ನೊಂದು ರೀತಿಯವುಗಳು.

ಈ ಎರಡು ರೀತಿಯ ಸರ್ವನಾಮಗಳ ನಡುವೆ ಹಲವು ವ್ಯಾತಾಸಗಳಿದ್ದು, ನಿಜಕ್ಕೂ ಇವನ್ನೇಲ್ಲ 'ಸರ್ವನಾಮ' ಎಂಬ ಒಂದೇ ಪದವಗಣದಲ್ಲಿ ಸೇರಿಸಿ ಹೇಳುವುದು ಸ್ವಲ್ಪ ಕಷ್ಟ.

೧೦.೨.೧ ಪ್ರರುಷಪದಗಳು ಮತ್ತು ಸರ್ವಪದಗಳು

ಮೇಲೆ ವಿವರಿಸಿದ ಪದಗಳನ್ನೇಲ್ಲ ಸಾಮಾನ್ಯವಾಗಿ ನಾಮಪದಗಳಿಗೆ ಬದಲಾಗಿ ಬರಬಲ್ಲವೆಂಬ ಒಂದು ವಿಷಯದ ಆಧಾರದ ಮೇಲೆ 'ಸರ್ವನಾಮ' ಎಂಬ ಪದವಗಣದಲ್ಲಿ ಇರಿಸುವುದು ರೂಢಿ.

ಆದರೆ ನಿಜಕ್ಕೂ ಆಡುಗ ಮತ್ತು ಕೇಳುಗರನ್ನು ಸೂಚಿಸುವ ನಾನು, ನೀನು ಹೊದಲಾದ ಪದಗಳು ಬೇರೆ ನಾಮಪದಗಳಿಗೆ ಬದಲಾಗಿ ಬರುವಂತಹ ಪದಗಳಲ್ಲ. ಅವಕ್ಕೆ ತಮ್ಮದೇ ಆದ ಒಂದು ವ್ಯಾಕರಣ ಕಾರ್ಯವಿದೆ. (೧ಕ, ಇ) ವಾಕ್ಯಗಳನ್ನು ಪರಿಶೀಲಿಸಿದಲ್ಲಿ ಈ ವಿಷಯ ಸ್ವಷ್ಟವಾದೀತು.

(೧ಕ) ನಾನು ನಿಮಗೆ ಇತ್ತು ರುಜಾಯಿ ಕೋಡುತ್ತೋನೆ

(೧ಬಿ) ರಾಜು ಇರಿಗೆ ಇತ್ತು ರುಜಾಯಿ ಕೋಡುತ್ತಾನೆ

(೧ಕ) ವಾಕ್ಯ ಒಂದು ವಾಗಾನ ಇಲ್ಲವೇ ಮಾತು ಕೋಡುವ ಕಾರ್ಯವನ್ನು ನಡೆಸಬಲ್ಲದು, ಆದರೆ (೧ಬಿ) ವಾಕ್ಯ ಬರೇ ಒಂದು ವಿಷಯವನ್ನು ಮಾತ್ರ ತಿಳಿಸಬಲ್ಲದು. ಯಾಕೆಂದರೆ, ವಾಕ್ಯವೊಂದರಲ್ಲಿ ಅದರ ಆಡುಗನನ್ನು ಸೂಚಿಸುವ ನಾನು ಪದದ ಬಳಕೆಯಾಗದೆ ಅದು 'ವಾಗಾನ'ವಾಗಲಾರದು.

ಇಂತಹ ನಿಬಂಧಗಳಿಗೆ ಕಾರಣವೇನೆಂದರೆ, ಒಂದು ವಾಕ್ಯವನ್ನು ಆಡಿರುವ ವ್ಯಕ್ತಿಯನ್ನು ಆ ವಾಕ್ಯದಲ್ಲಿ ಒಂದಿರುವ ನಾನು ಎಂಬ ಪದ ಮಾತ್ರವೇ ಸೂಚಿಸಬಲ್ಲದು ಮತ್ತು ಯಾರನ್ನುದ್ದೇಶಿಸಿ ಆ ವಾಕ್ಯವನ್ನು ಆಡಲಾಗಿದೆಯೋ ಆ ವ್ಯಕ್ತಿಯನ್ನು ನೀನು ಎಂಬ ಪದ ಮಾತ್ರವೇ ಸೂಚಿಸಬಲ್ಲದು. ಈ ಎರಡು ಕೆಲಸಗಳನ್ನು ಕನ್ನಡದಲ್ಲಿ ಬೇರೆ ಯಾವ ಪದವೂ ಮಾಡಲಾರದು.

(೧ಕ) ನಾನು ರೂಪಕ್ಷನ್ನು ವೇಚ್ಚಿದ್ದೋನೆ

(೧ಬಿ) ನಿನರೆ ಈ ಪ್ರಸ್ತುತ ವೇಚ್ಚಿಗೆಯಾರಿದೆಯೋ?

ಸರ್ವಣಾಮಗಳು ಮತ್ತು ಎಂಕೆಯ ಪದಗಳು

(ಇಕ) ವಾಕ್ಯದಲ್ಲಿರುವ ನಾನು ಪದಕ್ಕೆ ಆ ವಾಕ್ಯವನ್ನು ಆಡಿರುವ ವ್ಯಕ್ತಿಯನ್ನು ಸೂಚಿಸುವ ಕೆಲಸವಿದೆ. ಆ ವಾಕ್ಯವನ್ನು ರಾಜು ಹೇಸರಿನ ವ್ಯಕ್ತಿ ಆಡಿರುವ ನಾದರೆ, ಅದರಲ್ಲಿ ಬಂದಿರುವ ನಾನು ಪದ ರಾಜುವನ್ನು ಸೂಚಿಸುತ್ತಿದೆಯೆಂದೇನೋ ಹೇಳಬಹುದು. ಆದರೆ (ಇಕ)ದಲ್ಲಿ ನಾನು ಪದದ ಬದಲು ರಾಜು ಪದವನ್ನು ಬಳಸಿದಲ್ಲಿ ಅದು ಆ ವಾಕ್ಯದ ಆಡುಗನನ್ನು ಸೂಚಿಸಲಾರದು.

(ಇಗ) ರಾಜು ಜಾನಕೆಯನ್ನು ವೊಚ್ಚಿದ್ದನೇ

ನಿಈನು ಪದದ ಬಳಕೆಯೂ ಇದೇ ರೀತಿಯಲ್ಲಿ (ಇಖಿ)ದಲ್ಲಿ ಕಾಣಿಸಿದ ಹಾಗೆ ತನ್ನದೇ ಆದ ಒಂದು ಕೆಲಸವನ್ನು ಕನ್ನಡ ವಾಕ್ಯಗಳಲ್ಲಿ ನಡೆಸುತ್ತದೆ.

ಆದುಗ ಮತ್ತು ಕೇಳುಗರನ್ನು ಸೂಚಿಸುವ ಸರ್ವಣಾಮಗಳ ಇನ್ನೊಂದು ವೈಶಿಷ್ಟ್ಯವೇನೆಂದರೆ, ಸಾಮಾನ್ಯವಾಗಿ ಅವು ಸೂಚಿಸುವ ವ್ಯಕ್ತಿ ಎಂತಹವನು ಎಂಬುದನ್ನು ಆ ಪದಗಳು ನೇರವಾಗಿ ತಿಳಿಸಲಾರವು. ಇದಕ್ಕಾಗಿ ಅವುಗಳೊಂದಿಗೆ ಬೇರೆ ನಾಮಪದಗಳನ್ನು ಬಳಸುವ ಅವಶ್ಯಕತೆಯಿದೆ.

ಉದಾಹರಣೆಗಾಗಿ, ಒಬ್ಬ ವ್ಯಕ್ತಿ ಬಾಗಿಲನ್ನು ತಟ್ಟಿದಾಗ ಒಳಗಿದ್ದವನು ಯಾರು? ಎಂದು ಪ್ರಶ್ನಿಸಬಹುದು. ಆಗ ಹೊರಗಿದ್ದವನು ನಾನು ಎಂದಿಷ್ಟೇ ಹೇಳಿದಲ್ಲಿ ಅದು ಯಾರೆಂದು ಒಳಗಿದ್ದವನಿಗೆ ಗೊತ್ತಾಗದಿರಲು ಸಾಧ್ಯವಿದೆ.

ಇಂತಹ ಸಂದರ್ಭಗಳಲ್ಲಿ ಆದುಗ ಸರ್ವಣಾಮಕ್ಕೆ ನೇರವಾಗಿ ವಿಶೇಷಣ ಗಳನ್ನು ಸೇರಿಸಿ ಹೇಳಲು ಸಾಧ್ಯವಾಗುತ್ತದೆ. ಅದರೊಂದಿಗೆ ಹೊರಗಿದ್ದವನು ತನ್ನ ಹೆಸರನ್ನು ಸೇರಿಸಿ ನಾನು ರಾಜು ಎಂಬುದಾಗಿ ಹೇಳುವುದೊಂದೇ ಇಲ್ಲಿ ಉಳಿದಿರುವ ದಾರಿ.

ಆದರೆ ಇತರ ಸರ್ವಣಾಮಗಳ ಬಳಕೆಯಲ್ಲಿ ಇಂತಹ ತೊಂದರೆಯಿಲ್ಲ. ಉದಾಹರಣೆಗಾಗಿ, ಆದುಗ ಮತ್ತು ಕೇಳುಗರನ್ನು ಹೊರತುಪಡಿಸಿ ಇತರ ವ್ಯಕ್ತಿಗಳನ್ನು ಸೂಚಿಸುವ ಅವನು ಸರ್ವಣಾಮದೊಂದಿಗೆ ವಿಶೇಷಣಗಳನ್ನು ಸೇರಿಸಿ ದೊಡ್ಡವನು, ವೊಡಲಿನವನು, ಮನೋ ಯೋಜನವನು ವೊದಲಾದ ರೂಪಗಳನ್ನು ತಯಾರಿಸಿ ಬಳಸಲು ಸಾಧ್ಯವಿದೆ.

ಇನ್ನೊಂದು ವ್ಯತ್ಯಾಸವೇನೆಂದರೆ, ಆದುಗ ಮತ್ತು ಕೇಳುಗ ಸರ್ವಣಾಮಗಳು ವ್ಯಕ್ತಿಸೂಚಕಗಳಾಗಿ ನಾಮಪದಗಳ ಹಾಗೆ ಮಾತ್ರ ಬರಬಲ್ಲವು. ಆದರೆ, ಇತರ ಸರ್ವಣಾಮಗಳು ಅವನು, ಅವಳು, ಅದು ಮೊದಲಾದ ರೂಪಗಳಲ್ಲಿ ನಾಮ ಪದಗಳ ಹಾಗೆ ಮಾತ್ರವಲ್ಲದೆ ಶಿ, ಈ, ಯಾವ ಮೊದಲಾದ ರೂಪಗಳಲ್ಲಿ ಗುಣಪದಗಳ ಹಾಗೆಯೂ ಅಷ್ಟು, ಎಷ್ಟು, ಯೋಗ್ರೋ ಮೊದಲಾದ ರೂಪಗಳಲ್ಲಿ ಕ್ರಿಯಾಗುಣಪದಗಳ ಹಾಗೆಯೂ ಬರಬಲ್ಲವು (ಹೆಚ್ಚಿನ ವಿವರಗಳಿಗೆ ಭಂಗ ೨೦೦೫, ೨೦೦೬ ನೋಡಿ).

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಇಂತಹ ಹಲವು ಕಾರಣಗಳಾಗಿ, ನಾನು, ನಾವು, ನೀನು, ನೀವು, ತಾನು ಮತ್ತು ತಾವು ಎಂಬವುಗಳನ್ನು ‘ಪುರುಷಪದ’ಗಳೆಂಬ ಪದವಗಣದಲ್ಲಿ ಮತ್ತು ಅವನು, ಅವಕು, ಅದು, ಇವನು, ಈಕೆ, ಯಾರು, ಏಷ್ಟು, ಏಲ್ಲಿ, ಯಾವಾಗ ವೋದಲಾದುವನ್ನು ಅದಕ್ಕಿಂತ ತೀರ ಭಿನ್ನವಾದ ‘ಸರ್ವಪದ’ಗಳೆಂಬ ಪದವಗಣದಲ್ಲಿ ಇರಿಸಿ ಹೇಳುವುದೇ ಕನ್ನಡ (ಮತ್ತು ಇತರ ಹಲವು ಭಾಷೆಗಳ) ವ್ಯಾಕರಣಗಳ ಮಟ್ಟಿಗೆ ಯೋಗ್ಯವಾದ ವಿಧಾನ.

10.1.1 ಸರ್ವಪದಗಳ ಸ್ವರೂಪ

ಮೇಲೆ ಸೂಚಿಸಿದ ಹಾಗೆ, ಪುರುಷಪದ ಮತ್ತು ಸರ್ವಪದಗಳ ನಡುವೆ ಬೇರೆಯೂ ಹಲವು ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ಕನ್ನಡದಲ್ಲಿ ಪುಂ-ಸ್ತ್ರೀ-ನವ್ಯಂಸಕ ಲಿಂಗಭೇದ ಸರ್ವಪದಗಳಲ್ಲಿ ಮಾತ್ರ ಕಾಣಿಸುತ್ತದೆಯಲ್ಲದೆ ಪುರುಷ ಪದಗಳಲ್ಲಿ ಕಾಣಿಸುವುದಿಲ್ಲ.

ನಾನು ಎಂಬುದನ್ನು ಹೆಗೆಸರು ಮಾತನಾಡುವುದಿದ್ದರೂ ಬಳಸಬಹುದು, ಗಂಡಸರು ಮಾತನಾಡುವುದಿದ್ದರೂ ಬಳಸಬಹುದು. ನೀನು ಮತ್ತು ತಾನು ಎಂಬವುಗಳನ್ನೂ ಇದೇ ರೀತಿಯಲ್ಲಿ ಲಿಂಗಭೇದವನ್ನು ಗಮನಕ್ಕೆ ತೆಗೆದುಕೊಳ್ಳಲ್ಲದೆ ಬಳಸಲು ಸಾಧ್ಯವಿದೆ.

ಆದರೆ ಅವನು, ಅವಕು ವೋದಲಾದ ಸರ್ವಪದಗಳು ಮೇಲೆ ವಿವರಿಸಿದ ಪುರುಷಪದಗಳಿಗಿಂತ ಭಿನ್ನವಾಗಿದ್ದ ಲಿಂಗಭೇದವನ್ನು ತೋರಿಸುತ್ತವೆ.

ಇದಲ್ಲದೆ ಒಮ್ಮವಚನರೂಪ, ಷಟ್ಟೀರೂಪ ವೋದಲಾದವುಗಳಲ್ಲಾ ಸರ್ವಪದಗಳು ಪುರುಷಪದಗಳಿಗಿಂತ ಭಿನ್ನವಾಗಿವೆ ಎಂಬುದನ್ನು ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕಾಣಬಹುದು.

<u>ಪುರುಷಪದ</u>	<u>ನಾನು</u>	<u>ನಾವು</u>	<u>ನನ್ನ</u>
	<u>ನೀನು</u>	<u>ನೀವು</u>	<u>ನಿನ್ನ</u>
	<u>ತಾನು</u>	<u>ತಾವು</u>	<u>ತನ್ನ</u>
<u>ಸರ್ವಪದ</u>	<u>ಅವನು</u>	<u>ಅವರು</u>	<u>ಅವನ</u>
	<u>ಅದು</u>	<u>ಅವು(ಗಳು)</u>	<u>ಅದರ</u>

ಇದಕ್ಕಿಂತಲೂ ಮುಖ್ಯವಾಗಿ, ಅವನು, ಅವಕು, ಅವರು, ಅದು ವೋದಲಾದ ಸರ್ವಪದಗಳು ಇವನು, ಇವಕು, ಇವರು, ಇದು ವೋದಲಾದ ಬೇರೆ ಕೆಲವು ಸರ್ವಪದಗಳೊಂದಿಗೆ ಮತ್ತು ಯಾವನು, ಯಾವಕು, ಯಾರು,

ಸರ್ವಣಾಮಗಳು ಮತ್ತು ಎಳೆಕೆಯ ಪದಗಳು
ಯಾವುದು ಹೊದಲಾದ ‘ಪ್ರಶ್ನಾಧ್ಯಾತ್ಮ’ ಸರ್ವಪದಗಳೊಂದಿಗೆ ಒಂದು ರೂಪಾ
ಹಳಿಯಲ್ಲಿ ಬರುತ್ತವೆ.

ಈ ರೂಪಾಹಳಿಯಲ್ಲಿ ನಾಮಪದಗಳಾಗಿ ಬರುವ ಸರ್ವಪದಗಳು ಮಾತ್ರ
ವಲ್ಲದೆ ಗುಣಪದಗಳಾಗಿ ಮತ್ತು ಅವೃತ್ಯಗಳಾಗಿ ಬರುವ ಸರ್ವಪದಗಳೂ ಇವೆ.
ಉದಾಹರಣೆಗಾಗಿ, ಈ ಪಟ್ಟಿಯಲ್ಲಿ ಬರುವ ಪದಗಳಲ್ಲಿ ಅಂತರ, ಇಂದರ,
ಎಷ್ಟು, ಯಾವ ಹೊದಲಾದವುಗಳನ್ನು ಕನ್ನಡದ ಮಟ್ಟಿಗೆ ‘ಸರ್ವಣಾಮ’ಗಳೊಂದು
ಕರೆಯುವುದು ಕಷ್ಟಸಾಧ್ಯ. ಯಾಕೆಂದರೆ ಅವುಗಳಲ್ಲಿ ಎಲ್ಲವೂ ‘ನಾಮ’ಪದ
ಗಳಲ್ಲ; ಕೆಲವು ಗುಣಪದಗಳು ಮತ್ತು ಬೇರೆ ಕೆಲವು ಅವೃತ್ಯಗಳು. ಹೀಗಿದ್ದರೂ
ಈ ಪಟ್ಟಿಯಲ್ಲಿರುವ ಎಲ್ಲಾ ಪದಗಳೂ ಒಂದೇ ವರ್ಗದಲ್ಲಿ ಸೇರುತ್ತವೆಯೆಂಬು
ದರಲ್ಲಿ ಸಂಶಯವಿಲ್ಲ.

ಅವನು	ಇವನು	ಯಾವನು	ಆಲ್ಲಿ	ಇಲ್ಲಿ	ಎಲ್ಲಿ
ಅವಳು	ಇವಳು	ಯಾವಳು	ಆಗ	ಇಗ	ಯಾವಾಗ
ಅದು	ಇದು	ಯಾವುದು	ಅಷ್ಟು	ಇಷ್ಟು	ಎಷ್ಟು
ಅವರು	ಇವರು	ಯಾರು	ಹಾಗೆ	ಹೇಗೆ	ಹೇಗೆ
ಅವು	ಇವು	ಯಾವುವು	ಅಂತ	ಇಂತ	ಎಂತ
ಆ	ಈ	ಯಾವ			

ಕನ್ನಡದಲ್ಲಿ ಮೇಲಿನ ಪದಗಳು ಮಾತ್ರವಲ್ಲದೆ, ಏನು ಮತ್ತು ಯಾರು ಎಂಬ
ಬೇರೆಯೂ ಎರಡು ಸರ್ವಪದಗಳಿದ್ದ ಅವು ಈ ರೂಪಾಹಳಿಯಿಂದ
ಹೊರಗೆ ನಿಲ್ಲುತ್ತವೆ. ಈ ಎಲ್ಲಾ ಪದಗಳನ್ನೂ ಅ, ಇ ಮತ್ತು ಯಾ ಎಂಬ
ಮೂರು ಧಾತುಗಳನ್ನು ಒಳಗೆ ತರ್ಯಾರಿಸಲಾಗಿದೆಯೆಂಬುದನ್ನು ಗಮನಿಸಬಹುದು.

ಹಳೀಗನ್ನಡದಲ್ಲಿ ಈ ಧಾತುವಿನಿಂದ ತಯಾರಿಸಿರುವ ಉವಂ, ಉವಳ್ಳ,
ಉದು ಹೊದಲಾದ ಪದಗಳನ್ನೋಳಗೊಂಡಿರುವ ಇಂತಹದೇ ಬೇರೊಂದು
ರೂಪಾಹಳಿಯೂ ಒಳಕೊಂಡಿರುತ್ತದೆ. ಆದರೆ ಹೊಸಗನ್ನಡದಲ್ಲಿ ಇದು ನಷ್ಟವಾಗಿದೆ.
ಇವುಗಳಲ್ಲಿ ಇಕಾರದ ಪದಗಳು ಮಾತನಾಡುವವನ ಹತ್ತಿರದ ವ್ಯಕ್ತಿ, ವಸ್ತು
ಹೊದಲಾದವನ್ನೂ, ಅಕಾರದವು ಅವನಿಗಿಂತ ದೂರದವನ್ನೂ ಮತ್ತು
ಉಕಾರದವು ಇವೆರಡರ ನಡುವಿನವನ್ನೂ ಸೂಚಿಸುತ್ತಿದ್ದವೆಂದು ತೋರುತ್ತದೆ.

೧೦.೨.೨ ಸಂಸ್ಕೃತದ ಸರ್ವಣಾಮಗಳು

ಸಂಸ್ಕೃತದಲ್ಲಿಯೂ ಕನ್ನಡದ ಹಾಗೆ ಆಡುಗ ಮತ್ತು ಕೇಳುಗರನ್ನು ಬಿಟ್ಟು
ಇತರರನ್ನು ಸೂಚಿಸುವ (ಪ್ರಥಮಪುರುಷ) ಸರ್ವಣಾಮಗಳು ಎರಡನೆಯು
ವಿಭಾಗದಲ್ಲಿ (ಸರ್ವಪದಗಳಾಗಿ) ಬರುತ್ತಿದ್ದು, ಅಂದಿಂದ ‘ನಾನು’, ತ್ವಂ ‘ನೀನು’
ಹೊದಲಾದ ಪ್ರಾರೂಷಪದಗಳಿಗಿಂತ ಭಿನ್ನವಾಗಿವೆ. ಈ ವಿಷಯದಲ್ಲಿ ಸಂಸ್ಕೃತ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಕನ್ನಡದ ಹಾಗೆ ಎಂದು ಹೇಳಲು ಸಾಧ್ಯವಿದೆಯಾದರೂ ಸಂಸ್ಕೃತದಲ್ಲಿ ಈ ಪದಗಳು ಕನ್ನಡಕ್ಕಿಂತ ಜಾಸ್ತಿ ರೂಪಾವಳಿಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಏಷಃ ‘ಇವನು’, ಏಷಾರ್ ‘ಇವಳು’, ಏತತ್ ‘ಇದು’ ಮೊದಲಾದವುಗಳು ಆಡುಗನ ಹತ್ತಿರದವರನ್ನು ಸೂಚಿಸುವುದಾದರೆ, ಅಸೌರ್ ‘ಅವನು, ಅವಳು’, ಅದಃ ‘ಅದು’ ಮೊದಲಾದವುಗಳು ಆಡುಗನಿಂದ ದೂರ ಇರುವವರನ್ನು ಸೂಚಿಸುತ್ತವೆ.

ಇದಲ್ಲದೆ ಎದುರಿಗೆ ಇರುವವರು ಮತ್ತು ಇಲ್ಲದವರು ಎಂಬ ವ್ಯಾಕಾಸವನ್ನು ಸೂಚಿಸುವ ಬೇರೆ ಎರಡು ರೂಪಾವಳಿಗಳೂ ಸಂಸ್ಕೃತದಲ್ಲಿವೆ. ಅಯಂ ‘ಇವನು’, ಇಯಂ ‘ಇವಳು’, ಇದಂ ‘ಇದು’ ಮೊದಲಾದವುಗಳು ಮಾತನಾಡುವವನ ಸಾನ್ವಿಧ್ಯದಲ್ಲಿ ಇರುವವರನ್ನು ಸೂಚಿಸುತ್ತವೆ ಮತ್ತು ಸಃ ‘ಅವನು’, ಸಾರ್ ‘ಅವಳು’, ತತ್ ‘ಅದು’ ಮೊದಲಾದವುಗಳು ಸಾನ್ವಿಧ್ಯದಲ್ಲಿ ಇಲ್ಲದವರನ್ನು ಸೂಚಿಸುತ್ತವೆ. (ಸಂಸ್ಕೃತದಲ್ಲಿ ಮೊದಲಿಗೆ ಇದ್ದ ಈ ವ್ಯಾಕಾಸ ಅನಂತರ ಇಲ್ಲವಾಗಿದೆ).

ಈ ನಾಲ್ಕು ರೂಪಾವಳಿಗಳು ಮಾತ್ರವಲ್ಲದೆ ಕಾರದಿಂದ ಸುರುವಾಗುವ ತಃ ‘ಯಾವನು’, ಕರ್ತ ‘ಯಾವಳು’ ಮೊದಲಾದ ಪ್ರಶ್ನಾಧಕ ರೂಪಾವಳಿ ಮತ್ತು ಯಾರದಿಂದ ಸುರುವಾಗುವ ಯಃ ‘ಯಾವನು’, ಯಾರ್ ‘ಯಾವಳು’ ಮೊದಲಾದ ಸಂಬಂಧಕ ರೂಪಾವಳಿಗಳೂ ಸಂಸ್ಕೃತದಲ್ಲಿವೆ. ಆದರೆ ಕನ್ನಡದಲ್ಲಿ ಈ ಎರಡು ರೂಪಾವಳಿಗಳ ಸಾಫಾನದಲ್ಲಿ ಒಂದೇ ರೂಪಾವಳಿಯಿದೆ.

ಕನ್ನಡದಲ್ಲಿ ವಾಕ್ಯಗಳನ್ನು ಒಂದು ನಾಮಪದದ ವಿಶೇಷಣವನ್ನಾಗಿ ಮಾಡಿ ಬಳಸಬೇಕಿದ್ದಲ್ಲಿ ಪ್ರಶ್ನಾಧಕ ಸರ್ವಪದಗಳನ್ನು ಹಾಗೆಯೇ ‘ಸಂಬಂಧಕ’ ಸರ್ವಪದಗಳನ್ನಾಗಿ ಬಳಸುವ ರೂಪಿಯಿದೆ. ಆದರೆ ಸಂಸ್ಕೃತದಲ್ಲಿ ಇದಕ್ಕಾಗಿ ಬೇರೆಯೇ ಒಂದು ಸರ್ವಪದಗಳ ರೂಪಾವಳಿಯನ್ನು ಬಳಸಬೇಕಾಗುತ್ತದೆ.

ಪ್ರಶ್ನಾಧಕ ಸರ್ವಪದಗಳು ಸಂಸ್ಕೃತದಲ್ಲಿ ಕಾರದಿಂದ ಆರಂಭವಾಗುವುವಾದರೆ ಈ ‘ಸಂಬಂಧಕ’ ಸರ್ವಪದಗಳು ಯಾರದಿಂದ ಪ್ರಾರಂಭಿಸುತ್ತವೆ. ಇದು ಕನ್ನಡಕ್ಕೂ ಸಂಸ್ಕೃತಕ್ಕೂ ನಡುವಿರುವ ಇನ್ನೊಂದು ವ್ಯಾಕಾಸ.

- (ಇಕ) ತಃ ನೃಪಾಯ ಜತ್ತಂ ಲಿಖಿತಿ?
‘ರಾಜನಿಗೆ ಕಾಗದವನ್ನು ಯಾರು ಬರೆಯುತ್ತಾರೆ?’
- (ಇಖಿ) ಯಃ ನೃಪಾಯ ಜತ್ತಂ ಲಿಖಿತಿ ಸಃ ತತ್ತ ತಿಷ್ಟತಿ
‘ರಾಜನಿಗೆ ಕಾಗದವನ್ನು ಯಾರು ಬರೆಯುತ್ತಾರೋ ಅವರು ಅಲ್ಲಿ ನಿಂತಿದ್ದಾರೆ’

ಸರ್ವಣಾಮಗಳು ಮತ್ತು ಎಳೆಕೆಯ ಪದಗಳು

ಮೇಲೆ ಸಂಸ್ಕೃತದ ಕೇಳ್ಬೋಯಲ್ಲಿ (ಇಕದಲ್ಲಿ) ಈ ‘ಯಾರು’ ಪ್ರಶ್ನಾರ್ಥಕ ಪದ ಬಂದಿದೆಯಾದರೆ, ಸಂಬಂಧಕ ವಾಕ್ಯದಲ್ಲಿ (ಇಖಿದಲ್ಲಿ) ಯಃ ‘ಯಾರು’ ಸಂಬಂಧಕ ಪದ ಬಂದಿದೆ. ಆದರೆ ಕನ್ನಡದಲ್ಲಿ ಇವೆರಡು ವಾಕ್ಯಗಳಲ್ಲಿ ಒಂದೇ ಪದ, ಎಂದರೆ ಯಾರು ಎಂಬುದೇ ಬಂದಿದೆ ಎಂಬುದನ್ನು ಗಮನಿಸಬಹುದು.

ಸಂಸ್ಕೃತದಲ್ಲಿ ಆಡುಗ ಮತ್ತು ಕೇಳುಗ ಪ್ರರುಪಪದಗಳಿಗೆ ದ್ವಿತೀಯಾ, ಚತುರ್ಥಿಯ ಮತ್ತು ಷಟ್ತೀ ವಿಭಕ್ತಿಗಳಲ್ಲಿ ಸಂಕ್ಷಿಪ್ತ ರೂಪಗಳಿವೆ. ಉದಾಹರಣೆಗಾಗಿ, ಬಹುಪಡನದಲ್ಲಿ ಆಡುಗನನ್ನು ಸೂಚಿಸುವ ಅಸ್ತಾನ್ ‘ನಮ್ಮನ್ನ’, ಅಸ್ತಾಭ್ಯಂ ‘ನಮಗೆ’ ಮತ್ತು ಅಸ್ತಾಕ್ತಂ ‘ನಮ್ಮ’ ಎಂಬ ಮೂರು ರೂಪಗಳಿಗೂ ನಃ ಎಂಬ ಸಂಕ್ಷಿಪ್ತ ರೂಪವಿದೆ, ಮತ್ತು ಕೇಳುಗನನ್ನು ಸೂಚಿಸುವ ಯುಷ್ಠಾನ್ ‘ನಮ್ಮನ್ನ’, ಯುಷ್ಠಾಭ್ಯಂ ‘ನಿಮಗೆ’ ಮತ್ತು ಯುಷ್ಠಾಕ್ತಂ ‘ನಿಮ್ಮ’ ಎಂಬ ಮೂರು ರೂಪಗಳಿಗೂ ವಃ ಎಂಬ ಸಂಕ್ಷಿಪ್ತರೂಪವಿದೆ. ಈ ಪದಗಳನ್ನು ಒತ್ತಿ ಹೇಳಿದಿರುವ ಸಂದರ್ಭದಲ್ಲಿ ಈ ಸಂಕ್ಷಿಪ್ತ ರೂಪಗಳನ್ನು ಒಳಗೊಂಡಿರುವುದು.

ಆಡುಗ ಮತ್ತು ಕೇಳುಗರನ್ನು ಸೂಚಿಸುವ ಸರ್ವಣಾಮಗಳು (ಪ್ರರುಪಪದಗಳು) ಇತರ ಸರ್ವಣಾಮಗಳಿಗಿಂತ (ಸರ್ವಪದಗಳಿಗಿಂತ) ಭಿನ್ನವಾದುವು ಎಂಬುದಕ್ಕೆ ಇದೂ ಬಂದು ಆಧಾರವಾಗಬಿಲ್ಲದು.

ಆದರೆ ಇಲ್ಲಿ ಬಂದು ವಿಷಯವನ್ನು ಗಮನಿಸುವುದು ಅವಶ್ಯ. ಕನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ಗುಣಪದ ಎಂಬುದಾಗಿ ಮೂರು ಪದವಗಣಗಳಿವೆಯಾದ ಕಾರಣ, ಮತ್ತು ಅವ್ಯಯವೆಂಬ ನಾಲ್ಕುನೇಯದೊಂದು ಪದವಗಣವನ್ನೂ ಕಂಡುಕೊಳ್ಳಲು ಸಾಧ್ಯವಿದೆಯಾದ ಕಾರಣ, ಮೇಲೆ ವಿವರಿಸಿರುವ ಎಲ್ಲಾ ರೀತಿಯ ಪದಗಳನ್ನೂ ಸರ್ವಣಾಮಗಳೆಂದು ಕರೆಯುವುದರಲ್ಲಿ ತೊಂದರೆಯಿದೆ.

ಆದರೆ ಸಂಸ್ಕೃತದಲ್ಲಿ ಈ ತೊಂದರೆಯಿಲ್ಲ. ಯಾಕೆಂದರೆ ಸಂಸ್ಕೃತದ ವೈಯಾಕರಣಿಗಳು ಅದರ ಪದಗಳನ್ನೆಲ್ಲ ಕ್ರಿಯಾಪದ ಮತ್ತು ನಾಮಪದ ಎಂಬುದಾಗಿ ಏರಡೇ ಏರಡು ಪದವಗಣಗಳಲ್ಲಿ ವಿಭಜಿಸಲು ಶಕ್ತಿರಾಗಿದ್ದಾರೆ. ಯಾಗಾಗಿ, ಮೇಲೆ ಕೊಟ್ಟಿರುವ ಪದಗಳನ್ನೆಲ್ಲ ‘ಸರ್ವಣಾಮ’ಗಳೆಂದು ಕರೆಯುವುದರಲ್ಲಿ ಸಂಸ್ಕೃತದ ಮಟ್ಟಿಗೆ ತೊಂದರೆಯೇನೂ ಇಲ್ಲ. ಇದು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಸರ್ವಣಾಮಗಳ ಮಟ್ಟಿಗಿರುವ ಇನ್ನೊಂದು ಮುಖ್ಯವಾದ ವ್ಯತ್ಯಾಸ ಎಂಬುದನ್ನು ಗಮನಿಸಬಹುದು.

೧೦.೭.೪ ಸಂಸ್ಕೃತದ ‘ಸರ್ವಾದಿ’ ಪದಗಳು

ಸಂಸ್ಕೃತ ವ್ಯಾಕರಣಗಳಲ್ಲಿ ಸರ್ವ, ವಿಶ್ವ, ಏಕ, ತದ್, ಏತದ್, ಇದಂ, ಈಂ, ಇತರ, ಕತರ, ಉಭಯ, ಅಲ್ಲಿ ಮೊದಲಾದ ಮೂವತ್ತೆಲ್ಲ ಪದಗಳನ್ನು ಒಟ್ಟಿಗೆ ಸೇರಿಸಿ ‘ಸರ್ವಾದಿ’ ಎಂಬ ಪಟ್ಟಿಯಲ್ಲಿ ಇರಿಸಲಾಗಿದೆ. ಅವುಗಳೊಂದಿಗೆ

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಕರಣ
ಬರುವ ವಿಭಕ್ತಿ ಪ್ರತ್ಯೇಯಗಳು ಬೇರೆ ನಾಮಪದಗಳೊಂದಿಗೆ ಬರುವ ವಿಭಕ್ತಿ
ಪ್ರತ್ಯೇಯಗಳಿಂದ ಭಿನ್ನವಾಗಿವೆಯೆಂಬುದೇ ಈ ಪಟ್ಟಿಗೆ ಆಧಾರ.

ಉದಾಹರಣೆಗಾಗಿ, ಸಂಸ್ಕೃತದಲ್ಲಿ ಸ್ವರ ರೂಪದಲ್ಲಿ ಎರಡು ಪದಗಳಿವೆ.
ಇವುಗಳಲ್ಲಿ ಒಂದಕ್ಕೆ ‘ಎಲ್ಲ’ ಎಂಬ ಅರ್ಥವಿದ್ದು, ಅದು ಒಂದು ಸರ್ವನಾಮ
ವಾಗಿ ಬಳಕೆಯಲ್ಲಿದೆ; ಇನ್ನೊಂದಕ್ಕೆ ‘ಶಿವ’ ಎಂಬ ಅರ್ಥವಿದ್ದು, ಅದು ಸರ್ವ
ನಾಮವಲ್ಲದ ಒಂದು ನಾಮಪದವಾಗಿ ಬಳಕೆಯಲ್ಲಿದೆ. ಈ ಪದಗಳೊಂದಿಗೆ
ಬರುವ ವಿಭಕ್ತಿ ಪ್ರತ್ಯೇಯಗಳ ರೂಪದಲ್ಲಿ ಹಲವು ವ್ಯಾಖ್ಯಾಸಗಳಿವೆ.

<u>ಸ್ವರ ‘ಎಲ್ಲ’</u>	<u>ಸ್ವರ ‘ಶಿವ’</u>
ಪ್ರಥಮಾ-ಬಹುವಚನ	ಸ್ವೇಂ
ಚತುರ್ಥಿ-ಎಕವಚನ	ಸ್ವರ್ಸೈತ್ರ
ಪಂಚಮಿ-ಎಕವಚನ	ಸ್ವರಸ್ತ್ರಾತ್ರ
ಸತ್ಯಮೀ-ಎಕವಚನ	ಸ್ವರಸ್ತಿನ್
ಷಷ್ಥಿ-ಬಹುವಚನ	ಸ್ವೇಂಷಾಂ

ಸ್ವರ ಪಟ್ಟಿಯಲ್ಲಿ ಒಂದಿರುವ ಇತರ ಪದಗಳಿಗೂ ಮೇಲೆ ಕೊಟ್ಟಿರುವ
ಸ್ವರ ‘ಎಲ್ಲ’ ಪದದ ಹಾಗೆಯೇ ಇರುವಂತಹ ವಿಭಕ್ತಿ ರೂಪಗಳಿವೆ. ಈ
ವಿಷಯವನ್ನು ಸಂಕ್ಷಿಪ್ತವಾಗಿ ಸೂಚಿಸಲು ಸಂಸ್ಕೃತದ ವೈಯಾಕರಣಿಗಳು
ಇವನ್ನೆಲ್ಲ ‘ಸರ್ವಾದಿ’ ಪಟ್ಟಿಯಲ್ಲಿ ಸೇರಿಸಿ ಹೇಳಿದ್ದಾರೆ.

ಕನ್ನಡದಲ್ಲಿ ನಾನು, ನಿನು ಮತ್ತು ತಾನು ಎಂಬವುಗಳನ್ನು ಬಿಟ್ಟು
ಲುಳಿದುವಕ್ಕೆ ಈ ರೀತಿ ವಿಶಿಷ್ಟವಾದ ವಿಭಕ್ತಿ ರೂಪಗಳಿಲ್ಲ. ಹಾಗಾಗಿ, ಸಂಸ್ಕೃತದ
ಸರ್ವನಾಮಗಳ ಹಾಗೆ ಕನ್ನಡದ ಎಲ್ಲ ಸರ್ವನಾಮಗಳನ್ನೂ ಒಟ್ಟಿಗೆ ಒಂದು
ವರ್ಗದಲ್ಲಿ ಸೇರಿಸಿ ಹೇಳಲು ಅಂತಹ ವಿಭಕ್ತಿ ರೂಪದ ಆಧಾರವೂ ಸಿಗುವು
ದಿಲ್ಲ.

೧೦.೫ ಎಣಿಕೆಯ ಪದಗಳು

ಕನ್ನಡದ ಎಣಿಕೆಯ ಪದಗಳು ಹಲವು ವಿಷಯಗಳಲ್ಲಿ ಸಂಸ್ಕೃತದ ಎಣಿಕೆಯ
(ಸಂಖ್ಯಾವಾಚಕ) ಪದಗಳಿಂದ ಭಿನ್ನವಾಗಿವೆ. ಹಾಗಾಗಿ ಅವನ್ನು ಸಂಸ್ಕೃತದ
ಹಾಗೆ ನಾಮಪದಗಳ ಪದವರ್ಗದಲ್ಲಿ ಇರಿಸುವುದು ಸರಿಯಲ್ಲ.

ಸಂಸ್ಕೃತದ ಎಣಿಕೆಯ ಪದಗಳು ನಾಮಪದ ವರ್ಗದಲ್ಲಿ ಬರುತ್ತವೆ. ಆದರೆ
ಕನ್ನಡದ ಎಣಿಕೆಯ ಪದಗಳು ಕೆಲವು ವಿಷಯಗಳಲ್ಲಿ ನಾಮಪದಗಳ ಹಾಗೆ
ಒಳಕೊಯಾಗುತ್ತವೆ, ಆದರೆ ಬೇರೆ ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗೆ

ಸಾರ್ವಜನಿಕ ಮತ್ತು ಎಣಿಕೆಯ ಪದಗಳು

ಬಳಕೆಯಾಗುತ್ತವೆ. ಹಾಗಾಗಿ ಅವನ್ನು ಬೇರೆಯೇ ಪದವಗಳಲ್ಲಿ ಇರಿಸುವ
ಅವಶ್ಯಕತೆಯಿದೆ.

ಇದಲ್ಲದೆ, ಒಳರಚನೆಯಲ್ಲಿ ಕನ್ನಡದ ಎಣಿಕೆಯ ಪದಗಳು ಸಂಸ್ಕರಿತದ
ಎಣಿಕೆಯ ಪದಗಳಿಗಂತ ಕೆಲವು ವಿಷಯಗಳಲ್ಲಿ ಭಿನ್ನವಾಗಿವೆ.

೧೦.೩.೧ ಬಳಕೆಯಲ್ಲಿ ವ್ಯತ್ಯಾಸ

ಕನ್ನಡದ ಎಣಿಕೆಯ ಪದಗಳನ್ನು ಒಂದು ನಾಮಪದದ ವಿಶೇಷಣವಾಗಿ ಬಳಸಿ
ದಾಗ, ಅವು ಗುಣಪದಗಳ ಹಾಗೆ ಯಾವ ಪ್ರತ್ಯೆಯವನ್ನು ಪಡೆಯಿದೆ ಬರುತ್ತವೆ.
ಆದರೆ ನಾಮಪದಗಳು ಈ ಜಾಗದಲ್ಲಿ ಫೆಸ್ಟಿವಲ್ ಪ್ರತ್ಯೆಯದೊಂದಿಗೆ ಬರುತ್ತವೆ.

	<u>ನಾಮಪದ</u>	<u>ಎಣಿಕೆಯ ಪದ</u>	<u>ಗುಣಪದ</u>
(ಇಕ)	ಮಣಿನ ಕೊಡ	ಮೂರು ಕೊಡ	ಕರ್ಪು ಕೊಡ
(ಇಬಿ)	ಮರದ ಹೋಟ್	ಎಂಟು ಹೋಟ್	ದೊಡ್ಡ ಹೋಟ್
(ಇಗ)	ಕಲ್ಲಿನ ಮನೆ	ನಾಲ್ಕು ಮನೆ	ಜೂಸ್ ಮನೆ

(ಇಕ-ಗ)ದ ವೇಳದಲನೇ ಕಾಲಂನಲ್ಲಿ ಕೊಟ್ಟಿರುವ ನಾಮಪದಗಳು ಫೆಸ್ಟಿವಲ್ ವಿಭಕ್ತಿಯಲ್ಲಿ ಒಂದಿವೆ, ಆದರೆ ಎರಡನೇ ಕಾಲಂನಲ್ಲಿ ಕೊಟ್ಟಿರುವ ಎಣಿಕೆಯ ಪದಗಳು ಮತ್ತು ಮೂರನೇ ಕಾಲಂನಲ್ಲಿ ಕೊಟ್ಟಿರುವ ಗುಣಪದಗಳು ವಿಭಕ್ತಿ ಪ್ರತ್ಯೆಯವಿಲ್ಲದೆ ಹಾಗೆಯೇ ಒಂದಿವೆ.

ಈ ವಿಷಯದಲ್ಲಿ ಸಂಸ್ಕರಿತ ಕನ್ನಡಕ್ಕಿಂತ ಭಿನ್ನವಾಗಿದೆ. ಯಾಕೆಂದರೆ, ಆ ಭಾಷೆಯ ಎಣಿಕೆಯ ಪದಗಳನ್ನು ಒಂದು ನಾಮಪದದ ವಿಶೇಷಣವಾಗಿ ಬಳಸಿದಾಗ, ಅವು ಆ ನಾಮಪದದ ವಿಭಕ್ತಿ ಪ್ರತ್ಯೆಯದೊಂದಿಗೆ ಬರುತ್ತವೆ. ಇದೇ ರೀತಿಯಲ್ಲಿ ಸಂಸ್ಕರಿತದ ನಾಮಪದಗಳನ್ನು (ಇಲ್ಲವೇ ಗುಣಪದಗಳನ್ನು) ಬೇರೊಂದು ನಾಮಪದದೊಂದಿಗೆ ವಿಶೇಷಣವಾಗಿ ಬಳಸಿದಾಗಲೂ ಅವು ಆ ನಾಮಪದದ ವಿಭಕ್ತಿ ಪ್ರತ್ಯೆಯವನ್ನು ಪಡೆಯುತ್ತವೆ.

	<u>ನಾಮಪದ</u>	<u>ಎಣಿಕೆಯ ಪದ</u>	<u>ಗುಣಪದ</u>
(ಇ)	ಮೃತ್ಯುಕಃ ಘಟಃ ‘ಮಣಿನ ಕೊಡ’	ಏಕಃ ಘಟಃ ‘ಒಂದು ಕೊಡ’	ಕೃಷ್ಣಃ ಘಟಃ ‘ಕರ್ಪು ಕೊಡ’

(ಇ)ರಲ್ಲಿ ಕೊಟ್ಟಿರುವ ಸಂಸ್ಕರಿತದ ಪದಕಂತೆಗಳಲ್ಲಿ ಮೃತ್ಯುಕ, ಏಕ ಮತ್ತು ಕೃಷ್ಣ ಇವು ಮೂರೂ ಅವುಗಳ ಮುಂದಿರುವ ಘಟ ಎಂಬುದರ ಲಿಂಗ-ವಚನ-ವಿಭಕ್ತಿಯನ್ನೇ ಪಡೆದಿವೆ. ಈ ಕಾರಣಕ್ಕಾಗಿ ಸಂಸ್ಕರಿತದ ನಾಮಪದ, ಎಣಿಕೆಯ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಪದ ಮತ್ತು ಗುಣಪದಗಳನ್ನು ಒಂದೇ ಪದವಗಳಲ್ಲಿ ಇರಿಸುವುದು ಸರಿ.
ಆದರೆ ಕನ್ನಡದಲ್ಲಿ ಆ ರೀತಿ ಮಾಡುವುದು ಸರಿಯಲ್ಲ.

ಕನ್ನಡದ ಎಣಿಕೆಯ ಪದಗಳನ್ನು ನಾಮಪದದ ಜಾಗದಲ್ಲಿ ಯಾವ ಬದಲಾವಣೆಯನ್ನೂ ಮಾಡಬೇಕು ಹಾಗೆಯೇ ಅವಕ್ಕೆ ವಿಭಕ್ತಿ ಪ್ರತ್ಯೇಯಗಳನ್ನು ಸೇರಿಸಿ ಬಳಸಲು ಸಾಧ್ಯವಿದೆ (ಇ-ಇ ನೋಡಿ). ಆದರೆ ಗುಣಪದಗಳನ್ನು ಆ ರೀತಿ ಬಳಸಲು ಸಾಧ್ಯವಿಲ್ಲ (ಇ.ಎ.ಜಿ ನೋಡಿ).

ಈ ವಿಷಯದಲ್ಲಿ ಕನ್ನಡದ ಎಣಿಕೆಯ ಪದಗಳು ಸಂಸ್ಕೃತದ ಎಣಿಕೆಯ ಪದಗಳನ್ನು ಹೊಳೆಲುತ್ತವೆ. ಯಾಕೆಂದರೆ, ಸಂಸ್ಕೃತದಲ್ಲಿ ಎಣಿಕೆಯ ಪದಗಳನ್ನು ನೇರವಾಗಿ ವಿಭಕ್ತಿ ಪ್ರತ್ಯೇಯಗಳನ್ನು ಸೇರಿಸಿ ನಾಮಪದಗಳ ಜಾಗದಲ್ಲಿ ಬಳಸಲು ಸಾಧ್ಯವಿದೆ.

- (ಇ) ಅಂತಂ ಘಲಂ ಖಾದಾಬಿ
‘ನಾನು ಒಂದು ಹಣ್ಣನ್ನು ತಿನ್ನುತ್ತೇನೆ’
- (ಇಇ) ಅಂತಂ ಘಲಂ ಖಾದಾಬಿ
‘ನಾನು ಒಂದನ್ನು ತಿನ್ನುತ್ತೇನೆ’

(ಇಇ)ದಲ್ಲಿ ಸಂಸ್ಕೃತದ ಏಕಂ ಎಣಿಕೆಯ ಪದ ಮತ್ತು ಕನ್ನಡದ ಒಂದನ್ನು ಎಣಿಕೆಯ ಪದ ಇವರಡೂ ದ್ವಿತೀಯ ವಿಭಕ್ತಿ ಪ್ರತ್ಯೇಯದೊಂದಿಗೆ ನಾಮಪದದ (ಘಲಂ ಎಂಬುದರ ಇಲ್ಲವೇ ಇಣ್ಣನ್ನು ಎಂಬುದರ) ಜಾಗದಲ್ಲಿ ಬಳಕೆಯಾಗಿರುವುದನ್ನು ಕಾಣಬಹುದು.

೧೦.೨.೨ ಒಳರಚನೆಯಲ್ಲಿ ವ್ಯಾತ್ಯಾಸ

ಕನ್ನಡದಲ್ಲಿ, ಇನ್ನೊಂದು, ಇನ್ನೇರಡು, ಇದಿಮೂರು ಮೊದಲಾದ ಇಪ್ಪತ್ತರ ವರೆಗಿನ ಎಣಿಕೆಯ ಪದಗಳನ್ನು ಇತ್ತು ಪದದ ಷಟ್ಟೀ ರೂಪಕ್ಕೆ ಒಂದು, ಎರಡು, ಮೂರು ಮೊದಲಾದವುಗಳನ್ನು ಸೇರಿಸಿ ರಚಿಸಲಾಗಿದೆ (ಇತ್ತಿನ + ಒಂದು - ಇನ್ನೊಂದು). ಇದಕ್ಕೆ ಬದಲು ಇಷ್ಟತ್ತು, ಮೂರತ್ತು, ನಲು ವತ್ತು, ಐವತ್ತು ಮೊದಲಾದವುಗಳನ್ನು ಎರಡು, ಮೂರು, ನಾಲ್ಕು, ಬಿಂದು ಮೊದಲಾದವುಗಳಿಗೆ ನೇರವಾಗಿ ಇತ್ತು ಪದವನ್ನು ಸೇರಿಸಿ ರಚಿಸಲಾಗಿದೆ.

ಈ ರೀತಿ ಕನ್ನಡದಲ್ಲಿ ಈ ಎರಡು ರೀತಿಯ ಎಣಿಕೆಯ ಪದಗಳ ಒಳರಚನೆಯಲ್ಲಿ ವ್ಯಾತ್ಯಾಸವಿದೆ. ಆದರೆ ಸಂಸ್ಕೃತದಲ್ಲಿ ಈ ಎರಡು ರೀತಿಯ ಪದಗಳನ್ನು ಒಂದೇ ರೀತಿಯಲ್ಲಿ, ಎಂದರೆ ಏಕ, ದಾಢಿ, ತ್ರಿಯ, ಚತುರ್ಬಾ ಮೊದಲಾದುವನ್ನು ‘ಹತ್ತು’ ಎಂಬಭಂದ ಪದಕ್ಕೆ ಸೇರಿಸಿ ರಚಿಸಲಾಗಿದೆ.

ಸರ್ವಣಾಮಗಳು ಮತ್ತು ಎಣಿಕೆಯ ಪದಗಳು

ಏತಾದಳ ‘ಹನೊಂದು’, ದ್ವಾದಶ ‘ಹನ್ನೆರಡು’, ತ್ರಿಯಾಂದಶ ‘ಹದಿ ಮೂರು’, ಚತುರ್ಥಾದಶ ‘ಹದಿನಾಲ್ಕು’ ಮೊದಲಾದವಗಳಲ್ಲಿ ಇದಕ್ಕಾಗಿ ದಶ ‘ಹತ್ತು’ ಪದ ಬಂದಿದೆಯಾದರೆ, ವಿಂಂತಿ ‘ಇಪ್ಪತ್ತು’, ತ್ರೀಂತಿ ‘ಮೂವತ್ತು’, ಚತುರ್ಥಾರ್ಂತಿ ‘ನಲುವತ್ತು’, ಪಂಚಾರ್ಂತಿ ‘ಒವತ್ತು’ ಮೊದಲಾದವಗಳಲ್ಲಿ *ದಶತಿ ಎಂಬುದರಿಂದ ಬಂದಿರಬಹುದಾದ ಈತಿ ಇಲ್ಲವೇ ಈತಾ ಪದ ಬಂದಿದೆ.

ಇನೊಂದು ವ್ಯತ್ಯಾಸವೇನೆಂದರೆ, ಇಪ್ಪತ್ತು, ಮೂವತ್ತು, ನಲುವತ್ತು ಮೊದಲಾದುವಕ್ಕೆ ಒಂದು, ಏರಡು, ಮೂರು ಮೊದಲಾದವಗಳನ್ನು ಸೇರಿಸಿ ಹೇಳಬೇಕಾದಾಗ ಕನ್ನಡದಲ್ಲಿ ಮೊದಲಿನವನ್ನು ಷಟ್ಟೀ ರೂಪದಲ್ಲಿ ಬಳಸುವ ಕ್ರಮವಿದೆ. ಒಂದು, ಏರಡು ಮೊದಲಾದವಗಳು ಅವುಗಳ ಅನಂತರ ಬರುತ್ತವೆ. ಕನ್ನಡದ ಇಪ್ಪತ್ತು ಮೂರು, ನಲುವತ್ತುನಾಲ್ಕು, ಅರುವತ್ತು ಮೂರು ಮೊದಲಾದವಗಳಲ್ಲಿ, ಮತ್ತು ನೂರಮೂವತ್ತಾರು, ಸಾವಿರದ ಇನ್ನೂರ ನಲುವತ್ತು ಮೂರು ಮೊದಲಾದವಗಳಲ್ಲಿ ಇದೇ ವ್ಯಾಕರಣ ವಿಧಾನ ಬಳಕೆಯಾಗಿದೆ.

ಆದರೆ ಸಂಸ್ಕೃತದಲ್ಲಿ ಒಂದು, ಏರಡು, ಮೂರು ಮೊದಲಾದುವನ್ನು ಸೂಚಿಸುವ ಪದಗಳು ಇಪ್ಪತ್ತು, ಮೂವತ್ತು, ನಲುವತ್ತು ಮೊದಲಾದುವನ್ನು ಸೂಚಿಸುವ ಪದಗಳ ಮೊದಲು ಬರುತ್ತವೆ. ಉದಾಹರಣೆಗಾಗಿ, ಪಂಚಸಪ್ತತ್ವತಿ ‘ಎಪ್ಪತ್ತೀದು’ ಪದದಲ್ಲಿ ಪಂಚ ‘ಪದು’ ಪದ ಮೊದಲು ಬಂದಿದೆ ಮತ್ತು ಸಪ್ತತ್ವತಿ ‘ಎಪ್ಪತ್ತು’ ಪದ ಅನಂತರ ಬಂದಿದೆ. ಇಲ್ಲಿ ಪದಗಳ ಅನುಕ್ರಮದಲ್ಲಿ ಬದಲಾವಣೆಯಾಗಿದೆಯೇಂಬುದನ್ನು ಗಮನಿಸಬಹುದು.

ಕನ್ನಡದ ಎಣಿಕೆಯ ಪದಗಳನ್ನು ಪದಗಳ ರೂಪದಲ್ಲಿ ಬರೆಯಲಿ ಇಲ್ಲವೇ ಅಂಕೆಗಳ ರೂಪದಲ್ಲಿ ಬರೆಯಲಿ, ಅವುಗಳ ಒಳರಚನೆಯಲ್ಲಿ ಬರುವ ಅಂಕೆಗಳ ಅನುಕ್ರಮದಲ್ಲಿ ವ್ಯತ್ಯಾಸವೇನೂ ಕಾಣಿಸುವುದಿಲ್ಲ.

ಇಂ	ಇಪ್ಪತ್ತುಮೂರು	ಇ (ಹತ್ತು) ಇ
ಇಂ	ನಲುವತ್ತುನಾಲ್ಕು	ಇ (ಹತ್ತು) ಇ
ಇಂಂ	ನೂರಮೂವತ್ತಾರು	ಇ (ನೂರು) ಇ (ಹತ್ತು) ಇ
ಇಂಂಂ	ಸಾವಿರದ ಇನ್ನೂರು	ಇ (ಸಾವಿರ) ಇ (ನೂರು)
	ನಲುವತ್ತುಮೂರು	ಇ (ಹತ್ತು) ಇ

ಆದರೆ ಸಂಸ್ಕೃತದ ಎಣಿಕೆಯ ಪದಗಳನ್ನು ಪದರೂಪದಲ್ಲಿ ಬರೆದಾಗ ಅವುಗಳ ಒಳರಚನೆಯಲ್ಲಿ ಬರುವ ಅಂಕೆಗಳ ಅನುಕ್ರಮ ಒಂದು ರೀತಿಯಲ್ಲಿ ಇರುತ್ತದೆ ಮತ್ತು ಅಂಕೆಗಳ ರೂಪದಲ್ಲಿ ಬರೆದಾಗ ಇನೊಂದು ರೀತಿಯಲ್ಲಿ ಇರುತ್ತದೆ. ಕೆಳಗೆ ಕೊಟ್ಟಿರುವ ಉದಾಹರಣೆಗಳು ಈ ವಿಷಯವನ್ನು ಸ್ವಷ್ಟಪಡಿಸುತ್ತವೆ.

ಇಳ	ಚತುರ್ಥಿಂಶತ್ತಾ	‘ಮೂವತ್ತನಾಲ್ಯು’
	ಇ-ಇ (ಹತ್ತು)	ಇ (ಹತ್ತು) ಇ
ಇಂ	ಪಂಚಸತ್ತತಿ	‘ಎಪ್ಪತ್ತೀಲು’
	ಇ-ಇ (ಹತ್ತು)	ಇ (ಹತ್ತು) ಇ
ಎಂಬೆ	ಸತ್ತ್ವದಶಂ ದ್ವಿಶತ್ತಂ	‘ಇನ್ನಾರ ಹದಿನೇಳು’
	ಇ (ಹತ್ತು) ಇ (ನೂರು)	‘ಇ (ನೂರು) (ಗ) (ಹತ್ತು) ಇ

ಮೇಲೆ ಮೊದಲನೇ ಕಾಲಂನಲ್ಲಿ ಕೊಟ್ಟಿರುವ ಅಂಕೆಯ ರೂಪದಲ್ಲಿರುವ ಸಂಖ್ಯೆಯ ಒಳರಚನೆಗೂ ಮತ್ತು ವರದನೇ ಕಾಲಂನಲ್ಲಿ ಕೊಟ್ಟಿರುವ ಪದರೂಪದಲ್ಲಿರುವ ಅದೇ ಸಂಖ್ಯೆಯ ಒಳರಚನೆಗೂ ನಡುವೆ ಹಲವು ವ್ಯತ್ಯಾಸಗಳಿರುವುದನ್ನು ಗಮನಿಸಬಹುದು.

ಉದಾಹರಣೆಗಾಗಿ, ಮೊದಲನೆಯ ಕಾಲಂನಲ್ಲಿ ಅಂಕೆಯ ರೂಪದಲ್ಲಿರುವ ಇಳ ಸಂಖ್ಯೆಯಲ್ಲಿ ಇ ಮೊದಲು ಬಂದಿದೆ ಮತ್ತು ಇ ಅನಂತರ ಬಂದಿದೆ; ಆದರೆ, ವರದನೆಯ ಕಾಲಂನಲ್ಲಿ ಪದರೂಪದಲ್ಲಿರುವ ಚತುರ್ಥಿಂಶತ್ತಾ ಸಂಖ್ಯೆಯಲ್ಲಿ ಇ (ಶ್ರಿಂಶತ್ತಾ) ಅನಂತರ ಬಂದಿದೆ ಮತ್ತು ಇ (ಚತುರ್ಬಾ) ಅದಕ್ಕಿಂತ ಮೊದಲು ಬಂದಿದೆ. ಇತರ ಸಂಖ್ಯೆಗಳಲ್ಲಿ ಹೀಗೆಯೇ.

ಆದರೆ ಮೂರನೇ ಕಾಲಂನಲ್ಲಿ ಬಂದಿರುವ ಈ ಸಂಖ್ಯೆಗಳ ಕನ್ನಡ ಪದರೂಪಗಳಿಗೂ ಮತ್ತು ಮೊದಲನೆಯ ಕಾಲಂನಲ್ಲಿ ಅಂಕೆಯ ರೂಪದಲ್ಲಿರುವ ಅವೇ ಸಂಖ್ಯೆಗಳಿಗೂ ನಡುವೆ ಇಂತಹ ವ್ಯತ್ಯಾಸಗಳಿಲ್ಲ. ಕನ್ನಡದ ಮೂವತ್ತನಾಲ್ಯು ಎಂಬುದರಲ್ಲಿ ಇಂತಹ ಎಂಬುದರಲ್ಲಿರುವ ಹಾಗೆ ಇ (ಮೂವತ್ತ) ಮೊದಲು ಬಂದಿದೆ ಮತ್ತು ಇ (ನಾಲ್ಯು) ಅನಂತರ ಬಂದಿದೆ.

೧೦.೪ ತಿರುಳು

ಕನ್ನಡದಲ್ಲಿ ಆದುಗ (ಲುತ್ತಮು) ಮತ್ತು ಕೇಳುಗ (ಮುಧ್ಯಮು) ಪುರಾಷದ ನಾನು, ನಾರಪು, ನೀನು, ನೀರಪು ಎಂಬವುಗಳು ಮತ್ತು ಇತರ (ಪ್ರಥಮು) ಪುರಾಷದ ತಾನು, ತಾಪು ಎಂಬವುಗಳು ಬಂದು ವರ್ಗದಲ್ಲಿ ಸೇರುವುವಾದರೆ, ಇತರ ಸರ್ವನಾಮಗಳು ಬೇರೋಂದು ವರ್ಗದಲ್ಲಿ ಸೇರುತ್ತವೆ. ಸಂಸ್ಕೃತದ ಹಾಗೆ ಇವೆಲ್ಲವನ್ನೂ ‘ಸರ್ವನಾಮ’ (ಇಲ್ಲವೇ ಸ್ವಾರಾದಿ) ಎಂಬ ಬಂದೇ ವರ್ಗದಲ್ಲಿ ಸೇರಿಸಿ ಹೇಳಲು ಕನ್ನಡ ವ್ಯಾಕರಣದಲ್ಲಿ ಯಾವ ಆಧಾರವೂ ಇಲ್ಲ.

ಬೇರೆ ಕೆಲವು ವಿಷಯಗಳಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಬರುವ ಸರ್ವನಾಮಗಳು ಬಂದಕ್ಕಿಂತ ಬಂದು ಭಿನ್ನವಾಗಿವೆ.

ಸರ್ವಣಾಮಗಳು ಮತ್ತು ಎಣಿಕೆಯ ಪದಗಳು
ಕನ್ನಡದ ಎಣಿಕೆಯ ಪದಗಳು ಕೆಲವು ವಿಷಯಗಳಲ್ಲಿ ನಾಮಪದಗಳ ಹಾಗೆ
ಬರುವುದರೂ ಚೇರೆ ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗೆ ಬರುತ್ತವೆ.

೧೧. ಕ್ರಿಯಾರೂಪಗಳು

೧೧.೧ ಮುನೋಽಟ

ಕನ್ನಡದ ಕ್ರಿಯಾರೂಪಗಳು ಸಂಸ್ಕೃತದ ಕ್ರಿಯಾರೂಪಗಳಿಗಿಂತ ಹಲವು ವಿವರ ಗಳಲ್ಲಿ ಭಿನ್ನವಾಗಿವೆಯಾದ ಕಾರಣ, ಅವನ್ನು ವಿವರಿಸುವಲ್ಲಿ ಕನ್ನಡದ ವೈಯಾ ಕರಣಿಗಳಿಗೆ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಜಾಸ್ತಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಿದ್ದರೂ ಸಂಸ್ಕೃತ ವ್ಯಾಕರಣದ ನೇರಳನ್ನು ಇಲ್ಲಾ ಹಲವು ಕಡೆಗಳಲ್ಲಿ ಕಾಣಬಹುದು.

ಉದಾಹರಣೆಗಾಗಿ, ಸಂಸ್ಕೃತದಲ್ಲಿ ಕ್ರಿಯಾಪದಗಳೊಂದಿಗೆ ಬರುವ ತಿಭಾ ಎಂಬ ಹೆಸರಿನ ಆಖ್ಯಾತ ಪ್ರತ್ಯೇಯಗಳು ಪುರುಷ ಮತ್ತು ವಚನಭೇದಗಳನ್ನು ಮಾತ್ರ ಸೂಚಿಸುತ್ತವಲ್ಲದೆ ಲಿಂಗ ಭೇದವನ್ನು ಸೂಚಿಸುವುದಿಲ್ಲ. ಆದರೆ ಕನ್ನಡದ ಆಖ್ಯಾತ ಪ್ರತ್ಯೇಯಗಳು ಪುರುಷ-ವಚನ ಭೇದಗಳನ್ನು ಮಾತ್ರವಲ್ಲದೆ ಪ್ರಥಮ ಪುರುಷದಲ್ಲಿ ಲಿಂಗ ಭೇದವನ್ನೂ ಸೂಚಿಸುತ್ತವೆ.

<u>ಪುರುಷ ಏಕವಚನದ ರೂಪಗಳು</u>	<u>ಒಬ್ಬವಚನದ ರೂಪಗಳು</u>	<u>ಲಿಂಗ</u>
ಪ್ರಥಮ ರಚ್ಛತಿ ಹೋಗುತ್ತಾನೆ	ರಚ್ಛಂತಿ ಹೋಗುತ್ತಾರೆ (ಪ್ರಲೀಂಗ)	
	” ” (ಸ್ತ್ರೀಲಿಂಗ)	
ಹೋಗುತ್ತದೆ	ಹೋಗುತ್ತವೆ (ಸಪ್ತಂಸಕಲಿಂಗ)	
ಮದ್ಯಮ ರಚ್ಛಂತಿ ಹೋಗುತ್ತೀ	ರಚ್ಛಂತಿ	ಹೋಗುತ್ತೀರಿ
ಉತ್ತಮ ರಚ್ಛಾಭಿ ಹೋಗುತ್ತೇನೆ	ರಚ್ಛಾಭಿಃ ಹೋಗುತ್ತೇವೆ	

ಕನ್ನಡದ ವೈಯಾ ಕರಣಿಗಳು ಕನ್ನಡದ ಆಖ್ಯಾತ ಪ್ರತ್ಯೇಯಗಳನ್ನು ವಣಿಕಸುವಾಗ, ಹೊದಲಿಗೆ ಅವು ಸಂಸ್ಕೃತದ ಹಾಗೆ ಪುರುಷ ಮತ್ತು ವಚನ ಭೇದಗಳನ್ನು ಮಾತ್ರ ಸೂಚಿಸುತ್ತವೆಯೆಂದು ಹೇಳಿ ಅನಂತರ ಲಿಂಗಭೇದವನ್ನು ಸೂಚಿಸುವ ಪ್ರತ್ಯೇಯಗಳು ಆಖ್ಯಾತ ಪ್ರತ್ಯೇಯಗಳಿಗೆ ಆದೇಶಗಳಾಗಿ ಬರುತ್ತವೆ ಎಂಬುದಾಗಿ ವಣಿಕಸುತ್ತಾರೆ. ಇದರಿಂದಾಗಿ ಕನ್ನಡದ ವ್ಯಾಕರಣ ಅನವಶ್ಯಕವಾಗಿ ಕೆಂಪುವಾಗಿದೆ.

ಸಂಸ್ಕೃತದಲ್ಲಿ ಕ್ರಿಯಾಪದಗಳೊಂದಿಗೆ ತಿಭಾ ಪ್ರತ್ಯೇಯವನ್ನು ಮಾತ್ರ ಬಳಸಬೇಕಾಗುತ್ತದೆ. ಈ ಪ್ರತ್ಯೇಯ ಪುರುಷ-ವಚನಭೇದವನ್ನು ಮಾತ್ರವಲ್ಲದೆ ಕಾಲ ಭೇದವನ್ನೂ ಸೂಚಿಸುತ್ತದೆ. ಉದಾಹರಣೆಗಾಗಿ, ಯಾತ್ರಿ ‘ಹೋಗುತ್ತಾನೆ’ ಎಂಬ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಕ್ರಿಯಾರೂಪದಲ್ಲಿ ಯಾ ‘ಹೋಗು’ ಕ್ರಿಯಾಪದದೊಂದಿಗೆ ತಿ ಪ್ರತ್ಯೆಯ (ತಿಜ್ಞಾ ಪ್ರತ್ಯೆಯ) ಮಾತ್ರ ಬಂದಿದೆ.

ಆದರೆ ಕನ್ನಡದ ಕ್ರಿಯಾಪದಗಳೊಂದಿಗೆ ಎರಡು ಪ್ರತ್ಯೆಯಗಳು ಬರುತ್ತಿದ್ದ ಅವುಗಳಲ್ಲಿ ಮೊದಲನೆಯದು ಕಾಲಭೇದವನ್ನು ಮತ್ತು ಎರಡನೆಯದು ಪ್ರರೂಪ-ಲಿಂಗ-ವಚನ ಭೇದವನ್ನು ಸೂಚಿಸುತ್ತದೆ. ಉದಾಹರಣೆಗಾಗಿ, ಈಗಳನ್ನು ಕ್ರಿಯಾರೂಪದಲ್ಲಿ ಈಗಳನ್ನು ಕ್ರಿಯಾಪದದೊಂದಿಗೆ ಕಾಲವನ್ನು ಸೂಚಿಸುವ ಉತ್ತರ ಪ್ರತ್ಯೆಯ ಮತ್ತು ಪ್ರರೂಪ-ವಚನ-ಲಿಂಗಗಳನ್ನು ಸೂಚಿಸುವ ಅನೇ ಪ್ರತ್ಯೆಯ ಇವೆರಡೂ ಬಂದಿದೆ.

ಕನ್ನಡದ ಹೈಯಾಕರಣಿಗಳು ಈ ಎರಡು ಪ್ರತ್ಯೆಯಗಳಲ್ಲಿ ಎರಡನೆಯದನ್ನು ಮಾತ್ರ ‘ಪ್ರತ್ಯೆಯ’ವೆಂದು ಕರೆದು, ಮೊದಲನೆಯದನ್ನು ಆಗಮವೆಂದು ವರ್ಣಿಸಿದಾರೆ. ಉದಾಹರಣೆಗಾಗಿ, ಬರುತ್ತಾನೇ ಕ್ರಿಯಾರೂಪದಲ್ಲಿ ಬರು ಎಂಬುದನ್ನು ಕ್ರಿಯಾಧಾತುವೆಂದೂ ಅನೇ ಎಂಬುದನ್ನು ಪ್ರತ್ಯೆಯವೆಂದೂ ಮತ್ತು ಉತ್ತರ ಎಂಬುದನ್ನು ಆ ಪ್ರತ್ಯೆಯದೊಂದಿಗೆ ಬರುವ ಆಗಮವೆಂದೂ ಕನ್ನಡದ ಹೈಯಾಕರಣಿಗಳು ವರ್ಣಿಸುತ್ತಾರೆ.

ಇಲ್ಲಾ ಅವರು ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಹೊರಿಸ ಹೋಗಿ ಕನ್ನಡದ ವ್ಯಾಕರಣ ಅನವಶ್ಯಕವಾಗಿ ಶ್ಲಷ್ಟವಾಗುವ ಹಾಗೆ ಮಾಡಿದ್ದಾರೆ.

ಗಗ.೨ ಕಾಲಸಂಬಂಧ ಮತ್ತು ಕಾಲವ್ಯವಸ್ಥೆ

ಕ್ರಿಯಾರೂಪಗಳ ಮೂಲಕ ಕಾಲಭೇದವನ್ನು ಸೂಚಿಸುವಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಹಲಕೆಲವು ವ್ಯತ್ಯಾಸಗಳಿವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದುದೆಂದರೆ ಕನ್ನಡದ ಕ್ರಿಯಾರೂಪಗಳಲ್ಲಿ ಹಿಂದಿನ ಕಾಲ (ಭೂತ ಕಾಲ) ಮತ್ತು ಮುಂದಿನ ಇಲ್ಲವೇ ಈಗಿನ ಕಾಲ (ಭವಿಷ್ಯತ್ತಾ ಇಲ್ಲವೇ ವರ್ತಮಾನ ಕಾಲ) ಎಂಬಂತಹ ‘ಕಾಲ ಸಂಬಂಧದ’ ಭೇದ ಕಾಣಿಸುತ್ತದೆ; ಆದರೆ ಸಂಸ್ಕೃತದ ಕ್ರಿಯಾರೂಪಗಳಲ್ಲಿ ಮುಗಿದ (ಪೂರ್ಣ) ಮತ್ತು ಮುಗಿಯದ (ಅಪೂರ್ಣ) ಫಟನೆ ಎಂಬಂತಹ ‘ಕಾಲ ವ್ಯವಸ್ಥೆಯ’ ಭೇದ ಕಾಣಿಸುತ್ತದೆ.

ಈ ವಿಷಯದಲ್ಲಿ ಕನ್ನಡ ಇಂಗ್ಲಿಷ್ ಭಾಷೆಯ ಹಾಗಿದೆಯಾದರೆ ಸಂಸ್ಕೃತ ಅದಕ್ಕಿಂತ ತೀರಾ ಭಿನ್ನವಾಗಿದೆ.

ಗಗ.೨.೧ ಕನ್ನಡದ ಕಾಲಸಂಬಂಧ

ಕನ್ನಡದ ಕಾಲ ಪ್ರತ್ಯೆಯಗಳು ಒಂದು ವಾಕ್ಯವು ತಿಳಿಸುವ ಫಟನೆಗೂ ಆ ವಾಕ್ಯವನ್ನು ಬಳಸುವ ಸಮಯಕ್ಕೂ ನಡುವಿರುವ ಸಂಬಂಧವನ್ನು ತಿಳಿಸುತ್ತದೆ. ಉದಾಹರಣೆಗಾಗಿ, ರಾಜು ಮನೆಗೆ ಈಗಳದ ಎಂಬ ವಾಕ್ಯ ಹಿಂದಿನ ಕಾಲ ದಲ್ಲಿದೆ, ಎಂದರೆ ಆ ವಾಕ್ಯ ತಿಳಿಸುವ (ರಾಜು ಮನೆಗೆ ಹೋಗಿದ್ದಾನೆಂಬ) ಫಟನೆ ಅದನ್ನಾಡುವ ಸಮಯಕ್ಕಿಂತ ಮೊದಲೇ ನಡೆದಿದೆ.

ರಾಚು ಮನೆಗೆ ಈಲೋಗುತ್ತಾನೆ ವಾಕ್ಯ ಮುಂದಿನ (ಇಲ್ಲವೇ ಈಗಿನ) ಕಾಲದಲ್ಲಿದೆ, ಎಂದರೆ ಅದು ತಿಳಿಸುವ ಫಟನೆ ಆ ವಾಕ್ಯವನ್ನಾಡುವ ಸಮಯದ ಅನಂತರ ನಡೆಯುವಂತಹದು (ಅಥವಾ ಈಗಿನ ಕಾಲದಲ್ಲಿ (ರೂಢಿಯಲ್ಲಿ) ಜರಗುವಂತಹದು).

ಕನ್ನಡದ ಕ್ರಿಯಾರೂಪಗಳಲ್ಲಿ ಈ ರೀತಿ ಹಿಂದಿನ ಕಾಲ ಮತ್ತು ಮುಂದಿನ ಕಾಲ ಎಂಬುದಾಗಿ ಎರಡು ರೀತಿಯ ಕಾಲಗಳನ್ನು ಸೂಚಿಸುವ ದ ಮತ್ತು ಉತ್ತರ ಪ್ರತ್ಯೇಯಗಳು ಬಳಕೆಯಾಗುತ್ತವೆ. ಬಂದ-ಬರುತ್ತಾನೆ, ತಿಂದ-ತಿನ್ನತ್ತಾನೆ, ಘಾಡಿದ-ಹಾಡುತ್ತಾನೆ ಹೊದಲಾದ ಕ್ರಿಯಾರೂಪಗಳಲ್ಲಿ ಈ ಎರಡು ಪ್ರತ್ಯೇಯಗಳ ಬಳಕೆಯನ್ನು ಕಾಣಬಹುದು.

ಕನ್ನಡದ ವೈಯಾಕರಣಿಗಳು ಕನ್ನಡದಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯತ್ತ ಎಂಬುದಾಗಿ ಮೂರು ಕಾಲಸೂಚಕ ಪ್ರತ್ಯೇಯಗಳಿವೆಯೆಂದು ಹೇಳುತ್ತಾರೆ. ಹಳೆಗನ್ನಡದಲ್ಲಿ ಇವು ದ, ದಜ ಮತ್ತು ವ ಎಂಬವುಗಳು ಮತ್ತು ಹೊಸಗನ್ನಡದಲ್ಲಿ ದ, ಉತ್ತ ಮತ್ತು ವ ಎಂಬವುಗಳು ಎಂಬುದು ಇವರ ಅಭಿಪ್ರಾಯ.

ಆದರೆ ನಿಜಕ್ಕೂ ಹೊಸಗನ್ನಡದಲ್ಲಿ ಉತ್ತ ಪ್ರತ್ಯೇಯಯವೇ ವರ್ತಮಾನ ಮತ್ತು ಭವಿಷ್ಯದಘಟಕಗಳೆರಡರಲ್ಲಿ ಬಳಕೆಯಾಗುತ್ತಿದ್ದು, ವ ಪ್ರತ್ಯೇಯದ ಬಳಕೆ ಬಹಳ ಅಪರೂಪವೆಂದೇ ಹೇಳಬಹುದು.

ಇದಲ್ಲದೆ, ಹಳೆಗನ್ನಡದಲ್ಲಿ ದಜ ಎಂಬುದು ನಿಜಕ್ಕೂ ಒಂದು ಪ್ರತ್ಯೇಯ ವಲ್ಲ. ಅದರಲ್ಲಿ ಕಾಣಿಸುವ ದ ಎಂಬುದು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯೇಯವಾಗಿದ್ದು ಜ ಎಂಬುದು ಅದಕ್ಕಿಂತ ಭಿನ್ನವಾಗಿರುವ ಮುಂದಿನ ಸಮಯ ವನ್ನು ಸೂಚಿಸುವ ಪ್ರತ್ಯೇಯವಾಗಿದೆ.

ಉದಾಹರಣೆಗಾಗಿ, ಬಂದಹಂ ಕ್ರಿಯಾರೂಪವನ್ನು ಬರು ಕ್ರಿಯಾಪದದ ಬಂದ ರೂಪಕ್ಕೆ ಅಗು ಕ್ರಿಯಾಪದದ ಅಷ್ಟಂ ರೂಪವನ್ನು ಸೇರಿಸಿ ರಚಿಸಲಾಗಿದೆ. ಸಂಧಿಯಲ್ಲಿ ಈ ಎರಡನೆಯ ರೂಪ ಅಷ್ಟಂ ಎಂದಾಗಿದೆ ಮತ್ತು ಅನಂತರ ಅದರ ಅಕಾರ ಲೋಪಗೊಂಡು ಜಂ ಎಂದಿಷ್ಟೇ ಉಳಿದಿದೆ (ಬಂದವನ್ ಅಷ್ಟನ್ - ಬಂದಹಂ).

ಹಳೆಗನ್ನಡದಲ್ಲಿ ದಜ ಮತ್ತು ವ ‘ಪ್ರತ್ಯೇಯ’ಗಳ ಬಳಕೆಯೆಂತಹದು ಎಂಬುದನ್ನು ಪರಿಶೀಲಿಸಿದಾಗಲೂ ಮೇಲೆ ಕೊಟ್ಟಿರುವ ಕನ್ನಡ ವೈಯಾಕರಣಿಗಳ ಅಭಿಪ್ರಾಯ ತಪ್ಪೆಂಬುದು ಸ್ಪಷ್ಟವಾಗುತ್ತದೆ. ಉದಾಹರಣೆಗಾಗಿ, ಪಂಪಭಾರತದಲ್ಲಿ ದಜ ಪ್ರತ್ಯೇಯ ವರ್ತಮಾನಾಧರದಲ್ಲಿ ಮಾತ್ರವಲ್ಲದೆ ಭವಿಷ್ಯದಘಟಕದಲ್ಲಿ ಬಳಕೆಯಾಗುತ್ತದೆ.

ಇದಲ್ಲದೆ, ವ ಪ್ರತ್ಯೇಯವೂ ಪಂಪಭಾರತದಲ್ಲಿ ಭವಿಷ್ಯದಘಟಕದಲ್ಲಿ ಮಾತ್ರವಲ್ಲದೆ ವರ್ತಮಾನಾಧರದಲ್ಲಿ ಬಳಕೆಯಾಗುತ್ತದೆ. ಹಾಗಾಗಿ, ದಜ ಮತ್ತು ವ ಪ್ರತ್ಯೇಯಗಳ ನಡುವಿನ ವೃತ್ತಾಸಕ್ಕೆ ಕಾಲಭೇದವನ್ನು ಸೂಚಿಸುವ ಬದಲು

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಬೇರೆಯೇ ಕೆಲಸವಿದೆಯೆಂದು ಹೇಳಬೇಕಾಗುತ್ತದೆ (ಜಾಸ್ತಿ ವಿವರಗಳಿಗೆ ಭಟ್ ಅಂಜಃಾಂಜೀ ನೋಡಿ).

ಇಲ್ಲಿ ಗಮನಿಸಬೇಕಾಗಿರುವ ಒಂದು ಮುಖ್ಯವಾದ ವಿಷಯವೇನೆಂದರೆ ಸಾಮಾನ್ಯವಾಗಿ ಘಟನೆಗಳ ಕಾಲವನ್ನು ತಿಳಿಸುವಾಗ ಅವು ಮಾತನಾಡುವ ಸಮಯಕ್ಕೆಂತ ಹೊದಲೇ ನಡೆದವುಗಳು (ಎಂದರೆ ಹಿಂದಿನ ಕಾಲದವು) ಮತ್ತು ಮಾತನಾಡುವ ಸಮಯದ ಅನಂತರ ನಡೆಯುವವುಗಳು (ಎಂದರೆ ಮುಂದಿನ ಕಾಲದವು) ಎಂಬುದಾಗಿ ಎರಡು ವಿಧದವುಗಳೆಂದು ವಿಭಜಿಸುವುದೇ ಸುಲಭ.

ಯಾಕೆಂದರೆ, ಅವು ಮಾತನಾಡುವ ಕಾಲದಲ್ಲಿ ನಡೆಯುತ್ತಿರೆಯೆಂಬುದಾಗಿ (ಎಂದರೆ ಈಗಿನ (ವರ್ತಕಮಾನ) ಕಾಲದವು ಎಂಬುದಾಗಿ) ಹೇಳಬೇಕಿದ್ದಲ್ಲಿ ನಿರಂತರವಾಗಿ ನಡೆಯುವ ಇಲ್ಲವೇ ರೂಢಿಯಲ್ಲಿ ನಡೆಯುವ ಘಟನೆಗಳಾಗಿರುತ್ತದೆ.

ಕನ್ನಡದಲ್ಲಿ ರೂಢಿಯಲ್ಲಿ ಜರಗುವ ಘಟನೆಗಳನ್ನು ಮೇಲೆ ಸೂಚಿಸಿದ ಹಾಗೆ ಉತ್ತರ ಪ್ರತ್ಯೇಕು ಮೂಲಕವೇ ಸೂಚಿಸಲಾಗುತ್ತದೆ. ಆದರೆ ನಿರಂತರವಾಗಿ ನಡೆಯುವ ಘಟನೆಗಳನ್ನು ಸೂಚಿಸಬೇಕಾದಲ್ಲಿ ಅಡಕ್ಕಾಗಿ ಮಾಡುತ್ತಾ ಇದನ್ನೇ ಎಂಬಂತಹ ನಿರಂತರಾಧಕದ ಕ್ರಿಯಾರೂಪವನ್ನು ಬಳಸಲಾಗುತ್ತದೆ. ಈ ಕ್ರಿಯಾ ರೂಪದ ಮೂಲಕ ಘಟನೆಯ ಕಾಲವನ್ನು ಮಾತ್ರವಲ್ಲದೆ ಕಾಲ ವ್ಯವಸ್ಥೆಯನ್ನೂ (ಅದು ನಿರಂತರವಾದುದು ಎಂಬುದಾಗಿ) ಸೂಚಿಸಲಾಗುತ್ತದೆ (ಜಾಸ್ತಿ ವಿವರಗಳಿಗೆ ಭಟ್ ಅಂಜಃಾಂಜೀ ನೋಡಿ).

೧೧.೨.೨ ಸಂಸ್ಕೃತದ ಕಾಲವ್ಯವಸ್ಥೆ

ಸಂಸ್ಕೃತದ ಕ್ರಿಯಾರೂಪಗಳನ್ನು ನಾಲ್ಕು ಮುಖ್ಯ ವರಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಆ ಭಾಷೆಯ ವ್ಯಾಕರಣಗಳಲ್ಲಿ ಇವನ್ನು ಲಟ್, ಲಟ್, ಲುಜ್ಞಾ ಮತ್ತು ಲೃಟ್ ಎಂಬ ನಾಲ್ಕು ಲಕಾರಗಳೆಂದು ಹೆಸರಿಸುವುದು ರೂಢಿ. ಸಂಸ್ಕೃತದ ವ್ಯೇಯಾಕರಣಿಗಳು ಇವು ಬೇರೆ ಬೇರೆ ‘ಕಾಲ’ಗಳನ್ನು ಸೂಚಿಸುತ್ತವೆಯೆಂದು ಹೇಳುತ್ತಾರೂದರೂ ನಿಜಕ್ಕೂ ಅವು ಕಾಲವ್ಯವಸ್ಥೆಯ ಭೇದವನ್ನು ಸೂಚಿಸುತ್ತವೆ (ಬರೋ ಇಂಡಿಯನ್ ನೋಡಿ).

ಲಟ್	ಕರೋತಿ	‘ಮಾಡುತ್ತಾನೆ’	ಭವತಿ	‘ಆಗುತ್ತದೆ’
ಲಿಟ್	ಬೆಕಾರ	‘ಮಾಡಿದ್ದು’	ಬಭೂವ	‘ಆಯಿತು’
ಲುಜ್ಞಾ	ಅಕರತ್	‘ಮಾಡಿದ್ದು’	ಅಭೂತ್	‘ಆಯಿತು’
ಲೃಟ್	ಕರಿಷ್ಯತಿ	‘ಮಾಡುತ್ತಾನೆ’	ಭವಿಷ್ಯತಿ	‘ಆಗುತ್ತದೆ’

ಈ ಕ್ರಿಯಾರೂಪಗಳ ಭಾಷಾಂತರಗಳನ್ನು ಗಮನಿಸಿದಾಗ, ಲಟ್ ಹಾಗೂ ಲೃಟ್ ರೂಪಗಳು ಮುಂದಿನ ಕಾಲವನ್ನು ಮತ್ತು ಲಿಟ್ ಹಾಗೂ ಲುಜ್ಞಾ ರೂಪಗಳು ಹಿಂದಿನ ಕಾಲವನ್ನು ಸೂಚಿಸುವ ಹಾಗೆ ಕಾಣಿಸುತ್ತದೆ. ಆದರೆ

ನಿಜಕ್ಕೂ ಇವುಗಳಲ್ಲಿ ಲಿಟ್ ಎಂಬುದು ಫಳನೆ ಮುಗಿದಿರುವುದನ್ನು ಸೂಚಿಸುತ್ತದೆ ಮತ್ತು ಉಳಿದ ರೂಪಗಳು (ಲಟ್, ಲುಬ್ಜ್ ಮತ್ತು ಲೃಟ್‌ಗಳು) ಅದು ಮುಗಿಯದಿರುವುದನ್ನು ಸೂಚಿಸುತ್ತವೆ.

ಹಾಗಾಗಿ, ಇವುಗಳ ನಡುವಿನ ವ್ಯತ್ಯಾಸವನ್ನು ಕನ್ನಡದ ಹಾಗೆ ಹಿಂದಿನ ಮತ್ತು ಮುಂದಿನ ಕಾಲದ ಫಳನೆಗಳ ನಡುವಿನ ಕಾಲಸಂಬಂಧದ ವ್ಯತ್ಯಾಸ ವೆಂದು ವಿವರಿಸುವ ಬದಲು, ಪ್ರಾಣ ಮತ್ತು ಅಪ್ರಾಣಗಳೆಂಬ ಕಾಲವ್ಯವಸ್ಥೆಯ ವ್ಯತ್ಯಾಸವೆಂದು ಹೇಳುವ ಅವಶ್ಯಕತೆಯಿದೆ.

ಕಾಲಸಂಬಂಧಕ್ಕೂ ಕಾಲವ್ಯವಸ್ಥೆಗೂ ನಡುವೆ ಬಯಳ ಮುಖ್ಯವಾದ ವ್ಯತ್ಯಾಸ ವಿದೆ. ಉದಾಹರಣೆಗಾಗಿ, ಕ್ರಿಯಾಪದದ ಪ್ರಾಣರೂಪ ಅದು ತಿಳಿಸುವ ಫಳನೆಯನ್ನು ಆ ಫಳನೆಯ ಪ್ರಾಣಗೊಂಡ ಅವಸ್ಥೆಯಲ್ಲಿ ಸೂಚಿಸುತ್ತದೆ ಮತ್ತು ಅಪ್ರಾಣರೂಪ ಆ ಫಳನೆಯ ಒಳವ್ಯವಸ್ಥೆಯನ್ನು (ಅದರ ಆದಿ, ಅಂತ್ಯ, ನಿರೀಕ್ಷಣೆ, ಕ್ಷಣಿಕತೆ ಹೊದಲಾದವುಗಳಲ್ಲಿಂದನ್ನು) ಸೂಚಿಸುತ್ತದೆ. ಇವೆರಡೂ ಹಿಂದಿನ ಕಾಲದಲ್ಲಿ ರಬಹುದು ಇಲ್ಲವೇ ಮುಂದಿನ ಕಾಲದಲ್ಲಿ ರಬಹುದು.

ಸಂಸ್ಕೃತದಲ್ಲಿ ಕಾಲಸಂಬಂಧವನ್ನು ಸೂಚಿಸುವುದಕ್ಕಾಗಿ ಕ್ರಿಯಾರೂಪದ ಮುಂದೆ ಅ ಪ್ರತ್ಯೇಯವನ್ನು ಸೇರಿಸುವ ಕ್ರಮವಿದೆ. ಮೇಲೆ ಸೂಚಿಸಿದ ನಾಲ್ಕು ರೀತಿಯ ಕ್ರಿಯಾರೂಪಗಳಿಗೂ ಇಂತಹ ಅ ಪ್ರತ್ಯೇಯವನ್ನು ಸೇರಿಸಿ ಅವಕ್ಕೆ ಹಿಂದಿನ ಕಾಲದ ಅಥವ್ಯ ಬರುವ ಹಾಗೆ ಮಾಡಬಹುದು.

ಉದಾಹರಣೆಗಾಗಿ, ಇಂತಹ ಅ ಪ್ರತ್ಯೇಯವನ್ನು ಕ್ರಿಯಾಪದದ ಲಟ್ ರೂಪಕ್ಕೆ ಸೇರಿಸಿ ಲುಬ್ಜ್ ರೂಪವನ್ನು ಪಡೆಯಲು ಸಾಧ್ಯವಿದೆ ಮತ್ತು ಲೃಟ್ ರೂಪಕ್ಕೆ ಸೇರಿಸಿ ಲೃಬ್ಜ್ ರೂಪವನ್ನು ಪಡೆಯಲು ಸಾಧ್ಯವಿದೆ.

ಲಟ್ ಕರೋಳತೆ ‘ಮಾಡುತ್ತಾನೆ’ ಲುಬ್ಜ್ ಅಕರೋಳತೆ ‘ಮಾಡಿದ’
ಲೃಟ್ ಕರಿಷ್ಯತೆ ‘ಮಾಡುತ್ತಾನೆ’ ಲೃಬ್ಜ್ ಅಕರಿಷ್ಯತೆ ‘ಮಾಡಿದ, ಮಾಡುತ್ತಿದ್ದ’

ಮೇಲೆ ಕೊಟ್ಟಿರುವ ಉಳಿದ ಎರಡು ಕ್ರಿಯಾರೂಪಗಳಲ್ಲಿ ಲಟ್ ರೂಪಕ್ಕೆ ಅ ಪ್ರತ್ಯೇಯವನ್ನು ಸೇರಿಸಿ ರಚಿಸಿದ ರೂಪಗಳನ್ನು ವೇದ ಕಾಲದ ಸಂಸ್ಕೃತದಲ್ಲಿ ಮಾತ್ರ ಕಾಣಬಹುದು. ಕಾವ್ಯಗಳ ಕಾಲದ ಸಂಸ್ಕೃತದಲ್ಲಿ ಅಂತಹ ರೂಪಗಳು ಉಳಿದಿಲ್ಲ.

ಇದಕ್ಕೆ ಬದಲು ಲುಬ್ಜ್ ರೂಪ ಕಾವ್ಯಗಳ ಕಾಲದಲ್ಲಿ ಅ ಪ್ರತ್ಯೇಯದೊಂದಿಗೆ ಮಾತ್ರವೇ ಬಳಕೆಯಾಗುತ್ತದೆ. ಆದರೆ ವೇದ ಕಾಲದ ಸಂಸ್ಕೃತದಲ್ಲಿ ಅ ಪ್ರತ್ಯೇಯ ಸೇರಿದ ಮತ್ತು ಸೇರದಿರುವ ಎರಡು ರೀತಿಯ ರೂಪಗಳೂ ಬಳಕೆಯಲ್ಲಿದ್ದವು. ಕಾವ್ಯಗಳ ಕಾಲದ ಸಂಸ್ಕೃತದಲ್ಲಾಗೂ ಮರಾ ಭೂತ್ ಎಂಬಂತಹ ಅಲ್ಲಾಗಳಿಯುವ ಪದರೂಪಗಳಲ್ಲಿ ಇಂತಹ ಅ ಪ್ರತ್ಯೇಯ ಸೇರಿದ ಲುಬ್ಜ್ ರೂಪಗಳನ್ನು ಕಾಣಬಹುದು.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಸಂಸ್ಕೃತದಲ್ಲಿ ಹಿಂದಿನ ಕಾಲವನ್ನು ಸೂಚಿಸುವ ಅ ಪ್ರತ್ಯೇಯವನ್ನು ಸೇರಿಸದೆಯೂ ಮೇಲಿನ ಶ್ರೀಯಾರೂಪಗಳನ್ನು ಹಿಂದಿನ ಸಮಯದ ಫೋಟನೇ ಯೋಂದನ್ನು ಸೂಚಿಸುವುದಕ್ಕಾಗಿ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯವನ್ನು ಪರಿಶೀಲಿಸಬಹುದು.

(ಗ) ಕಶ್ಮಿಂಶಿತ್ ವೃತ್ತೇ ತ್ವರಾ ಅಷಂ ವಸಾಮಿ
‘ನಾನು ಹಿಂದೆ ಯಾವುದೋ ಒಂದು ಮರದಲ್ಲಿ ವಾಸಿಸುತ್ತಿದ್ದೆ’

(ಗ)ನೇ ವಾಕ್ಯದಲ್ಲಿ ಹಿಂದಿನ ಸಮಯವನ್ನು ಸೂಚಿಸುವ ಶ್ರೀಯಾವಿಶೇಷಣ ವೋಂದು (ತ್ವರಾ ‘ಹಿಂದೆ’ ಎಂಬುದಾಗಿ) ಬಂದಿರುವ ಕಾರಣ, ಅದರಲ್ಲಿರುವ ಲಟ್ಟ ರೂಪಕ್ಕೆ (ವಸಾಮಿ ಎಂಬುದಕ್ಕೆ) ಅ ಪ್ರತ್ಯೇಯವನ್ನು ಸೇರಿಸಿಲ್ಲವಾದರೂ ‘ವಾಸಿಸುತ್ತಿದ್ದೆ’ ಎಂಬ ಹಿಂದಿನ ಸಮಯದ ಅರ್ಥ ದೊರೆತಿದೆ.

ಸಂಸ್ಕೃತದಲ್ಲಿ ಕಾಲಸಂಬಂಧದ ಭೇದಕ್ಕಿಂತಲೂ ಕಾಲವೃವಣ್ಣಿಯ ಭೇದಕ್ಕಿಂತಿನ ಪ್ರಾಮುಖ್ಯತೆಯಿದೆಯಂಬಾದು ಈ ವಿಷಯದಿಂದಲೂ ಸ್ವಷ್ಟವಾಗುತ್ತದೆ.

ಆದರೆ ಹಿಂದೆ ವೇದಗಳ ಕಾಲದ ಸಂಸ್ಕೃತದಲ್ಲಿ ಬಳಕೆಯಲ್ಲಿದ್ದ ಶ್ರೀಯಾರೂಪಗಳ ಕಾಲವೃವಣ್ಣಿ ಕಾಲದಲ್ಲಿ ಮತ್ತು ಆಧುನಿಕ ಕಾಲದಲ್ಲಿ ಬಹಳ ಮಟ್ಟಿಗೆ ನಷ್ಟವಾಗಿದೆ. ಮೇಲೆ ಸೂಚಿಸಿದ ಹಾಗೆ, ವೇದ ಕಾಲದಲ್ಲಿದ್ದ ಹಲವು ಶ್ರೀಯಾರೂಪಗಳು ಅನಂತರದ ಕಾಲದಲ್ಲಿ ಬಳಕೆಯಲ್ಲಿ ಉಳಿದಿಲ್ಲ ಮಾತ್ರವಲ್ಲ, ಉಳಿದಿರುವ ಶ್ರೀಯಾರೂಪಗಳೂ ಹಲಕೆಲವು ಬದಲಾವಣೆಗಳಿಗೊಳಿಗಾಗಿವೆ.

ಇದಲ್ಲದೆ, ಕಾವ್ಯಗಳ ಕಾಲದ ಸಂಸ್ಕೃತದಲ್ಲಿ ಕರ್ತವ್ಯ ಪ್ರಯೋಗಕ್ಕಿಂತಲೂ ಕರ್ಮಣಿ ಪ್ರಯೋಗವೇ ಚಾಂತಿಯಾಗಿದೆ ಮತ್ತು ವಾಕ್ಯಗಳಲ್ಲಿ ಶ್ರೀಯಾರೂಪಗಳ ಬದಲು ಕೃದಂತ ರೂಪಗಳನ್ನು ಬಳಸುವುದೂ ಜಾಸ್ತಿಯಾಗಿದೆ. ಇಂತಹ ಹಲವು ಕಾರಣಗಳಿಂದಾಗಿ ಮೇಲೆ ಸೂಚಿಸಿದ ಶ್ರೀಯಾಪದಗಳ ಕಾಲವೃವಣ್ಣಿ ಕಾವ್ಯಗಳ ಕಾಲದ ಸಂಸ್ಕೃತದಲ್ಲಿ ಅಷ್ಟೂಂದು ಸ್ವಷ್ಟವಾಗಿ ಗೋಚರಿಸುವುದಿಲ್ಲ (ಭಣ್ಣ ೧೦೦:೧೦೦ ನೋಡಿ).

ಗಂ.ಅ.ಇ ಕಾಲರೂಪಗಳಲ್ಲಿ ವ್ಯತ್ಯಾಸ

ಶ್ರೀಯಾಪದಗಳಿಗಿರುವ ಕಾಲರೂಪಗಳ ಒಳರಚನೆಯಲ್ಲಾ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಮುಖ್ಯವಾದ ವ್ಯತ್ಯಾಸಗಳಿವೆ. ಮೇಲೆ ಸೂಚಿಸಿದ ಹಾಗೆ ಸಂಸ್ಕೃತದಲ್ಲಿ ಶ್ರೀಯಾಪದಗಳಿಗೆ ಅಖಾತೆ (ತಿಬಿ) ಪ್ರತ್ಯೇಯಗಳನ್ನು ಸೇರಿಸುವುದರ ಮೂಲಕ ಕಾಲರೂಪಗಳನ್ನು ಪಡೆಯಬಹುದು.

ಆದರೆ ಕನ್ನಡದಲ್ಲಿ ಇದಕ್ಕಾಗಿ ಶ್ರೀಯಾಪದಗಳಿಗೆ ಅಖಾತೆ ಪ್ರತ್ಯೇಯಗಳನ್ನು ಮಾತ್ರವಲ್ಲದೆ ಕಾಲ ಪ್ರತ್ಯೇಯಗಳನ್ನೂ ಸೇರಿಸಬೇಕಾಗುತ್ತದೆ.

ಕ್ರಿಯಾರೂಪಗಳು

ಸಂಸ್ಕೃತದ ಕ್ರಿಯಾಧಾತುಗಳಿಗೆ ಪ್ರಾಣ ರೂಪಗಳನ್ನು (ಎಂದರೆ ಲಿಟ್‌ಲಕಾರದಲ್ಲಿರುವ ರೂಪಗಳನ್ನು) ತಯಾರಿಸುವುದು ಬಹಳ ಸುಲಭ. ಇದಕ್ಕಾಗಿ ಧಾತುವಿನ ದಿಷ್ಟತ್ವ ರೂಪವನ್ನು ಬಳಸಬೇಕು ಮತ್ತು ಅದರ ಸ್ವರ ಮತ್ತು ವ್ಯಂಜನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಅಷ್ಟೇ.

<u>ಧಾತುಗಳು</u>	<u>ಲಿಟ್‌ಲ ರೂಪಗಳು</u>
ಕೃ ‘ಮಾಡು’	ಒಕ್ಕಾರ ‘ಮಾಡಿದು’
ಭೂ ‘ಆಗು’	ಬಭೂವ ‘ಆಯಿತು’
ಧೃ ‘ಹೊರು’	ಬಧಾರ ‘ಹೊತ್ತ’
ರುಧ್ ‘ತಡೆ’	ರುರೋಧ ‘ತಡೆದು’
ಹಚ್ ‘ಅಡುಗೆ ಮಾಡು’	ಹಹಾಚ ‘ಅಡುಗೆ ಮಾಡಿದು’

ಆದರೆ ಸಂಸ್ಕೃತದ ಕ್ರಿಯಾಧಾತುಗಳಿಗೆ ಅಪ್ರಾಣರೂಪಗಳನ್ನು ತಯಾರಿಸಬೇಕಿದ್ದಲ್ಲಿ ಆ ಧಾತುಗಳಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಬದಲಾವಣೆಗಳು ಬಹಳ ಕ್ಷಿಷ್ಟವಾದುವಾದ ಕಾರಣ ಅವನ್ನು ವಣಿಕಸುವುದಕ್ಕಾಗಿ ಸಂಸ್ಕೃತದ ವೈಯಾಕರಣಿಗಳು ಸಂಸ್ಕೃತದ ಕ್ರಿಯಾಧಾತುಗಳನ್ನು ಹತ್ತು ವರ್ಗ(ಗಣ)ಗಳಲ್ಲಿ ವಿಂಗಡಿಸಬೇಕಾಗಿದೆ.

ಇವುಗಳಲ್ಲಿ ಕೆಲವು ಧಾತುಗಳು ದಿಷ್ಟತ್ವ ರೂಪದಲ್ಲಿ ಬರುತ್ತವೆ, ಕೆಲವು ಸ್ವರದಲ್ಲಿ ಬದಲಾವಣೆಗಳನ್ನು ತೋರಿಸುತ್ತವೆ, ಕೆಲವಕ್ಕೆ ಸ್ವರಾಗಮದ ಅವಶ್ಯಕತೆಯಿದೆ, ಕೆಲವಕ್ಕೆ ಯ ಪ್ರತ್ಯೇಯದ ಅವಶ್ಯಕತೆಯಿದೆ, ಕೆಲವಕ್ಕೆ ಧಾತುವಿನೊಳಗೆ ನಕಾರವ್ಯೋಂದನ್ನು ಇರಿಸಬೇಕಾಗುತ್ತದೆ, ಇತ್ತಾದಿ.

<u>ಧಾತುಗಳು</u>	<u>ಲಿಟ್‌ಲ ರೂಪಗಳು</u>
ಧೃ ‘ಹೊರು’	ಬಿಧತ್ತಿ ‘ಹೊರುತ್ತಾನೆ’
ಕೃ ‘ಮಾಡು’	ಕರೋಽತ್ತಿ ‘ಮಾಡುತ್ತಾನೆ’
ಭೂ ‘ಆಗು’	ಭವತಿ ‘ಆಗುತ್ತದೆ’
ಹುಹ್ ‘ಕೊಂಡಿಸು’	ಹುಹ್ಯತಿ ‘ಕೊಂಡಿಸುತ್ತಾನೆ’
ಮುಚ್ ‘ಬಿಡು’	ಮುಂಂಚತಿ ‘ಬಿಡುತ್ತಾನೆ’

ಇದಕ್ಕೆ ಬದಲು, ಕನ್ನಡದಲ್ಲಿ ಬಳಕೆಯಾಗುವ ಕ್ರಿಯಾಪದಗಳ ಮುಂದಿನ ಕಾಲದ ರೂಪವನ್ನು ವಣಿಕಸುವುದು ಬಹಳ ಸುಲಭ. ಕ್ರಿಯಾಪ್ತಕೃತಿಗೆ ಈ ಕಾಲ ವನ್ನು ಸೂಚಿಸುವ ಉತ್ತರ ಪ್ರತ್ಯೇಯವನ್ನು ಸೇರಿಸಿ, ಅನಂತರ ಅದಕ್ಕೆ ಪ್ರರುಷ-ಲಿಂಗ-ವಚನಗಳನ್ನು ಸೂಚಿಸುವ ಆಖ್ಯಾತ ಪ್ರತ್ಯೇಯಗಳಲ್ಲಿಂದನ್ನು ಸೇರಿಸಿದಾಗ ಈ ರೂಪ ಸಿದ್ಧಿಸುತ್ತದೆ. (ಮಾಡು-ಮಾಡುತ್ತಾನೆ, ಕೊಡು-ಕೊಡುತ್ತಾನೆ, ತಿನ್ನು-ತಿನ್ನಿತ್ತಾನೆ, ಕುಡಿ-ಕುಡಿಯುತ್ತಾನೆ, ಬರೆ-ಬರೆಯುತ್ತಾನೆ).

ಹಿಂದಿನ ಕಾಲವನ್ನು ಸೂಚಿಸುವ ಕ್ರಿಯಾರೂಪಗಳನ್ನು ವಣಿಕಸುವುದು ಇದಕ್ಕಿಂತ ಸ್ವಲ್ಪ ಕಡ್ಡ. ಇಲ್ಲಾ ಕ್ರಿಯಾಪ್ತಕೃತಿಗೆ ಕಾಲವನ್ನು ಸೂಚಿಸುವ ದ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಪ್ರತ್ಯೇಯವನ್ನು ಸೇರಿಸಿ, ಅನಂತರ ಅದಕ್ಕೆ ಆಖಾತ ಪ್ರತ್ಯೇಯಗಳಲ್ಲಿಂದನ್ನು ಸೇರಿಸಬೇಕು (ರುಡಿ-ಕುಡಿದ, ಬೋ-ಬೋದ, ಮಾಡು-ಮಾಡಿದ, ಯೋಜು-ಯೋಜಿದ).

ಆದರೆ ಈ ಹಿಂದಿನ ಕಾಲದ ರೂಪಗಳಲ್ಲಿ ಬರುವ ಶ್ರೀಯಾಪ್ರಕೃತಿಗಳಲ್ಲಿ ಮತ್ತು ಕಾಲವನ್ನು ಸೂಚಿಸುವ ಪ್ರತ್ಯೇಯದಲ್ಲಿ ಹಲಕೆಲವು ಬದಲಾವಣಿಗಳಾಗುವ ವಾದ ಕಾರಣ (ಬರು-ಬಂದ, ಕಾಣು-ಕೆಂದ, ಕೊಳ್ಳು-ಕೊಂದ, ಸಾಯು-ಸತ್ತು, ಯೋಗು-ಯೋಕ್ಕು, ಇತ್ಯಾದಿ) ಮುಂದಿನ ಕಾಲದ ಶ್ರೀಯಾರೂಪಗಳ ವಣಣನೇ ಗಿಂತ ಹಿಂದಿನ ಕಾಲದ ಶ್ರೀಯಾರೂಪಗಳ ವಣಣನೇ ಕನ್ನಡದಲ್ಲಿ ಸ್ವಲ್ಪ ಕ್ಷೇತ್ರ ವಾದುದು. ಆದರೂ ಸಂಸ್ಕೃತದ ಶ್ರೀಯಾರೂಪಗಳಿಗೆ ಹೋಲಿಸಿದೆವಾದರೆ ಈ ಕ್ಷೇತ್ರದಲ್ಲಿ ಅತ್ಯಲ್ಪವೆಂದೇ ಹೇಳಬಹುದು.

ಗಗ.ಎ.ಇ ಘಟನೆಗಳ ನಡುವಿನ ಕಾಲಭೇದ

ಒಂದೇ ವಾಕ್ಯದಲ್ಲಿ ಎರಡು ಘಟನೆಗಳನ್ನು ಸೂಚಿಸಬೇಕಾದಾಗ, ಅವುಗಳಲ್ಲಿ ಒಂದನ್ನು ಸೂಚಿಸುವುದಕ್ಕಾಗಿ ಜೋಡಿಸುವ ಶ್ರೀಯಾರೂಪವನ್ನು ಬಳಸಲು ಸಾಧ್ಯ ವಿದೆ. ಕನ್ನಡದಲ್ಲಿ ಇದಕ್ಕಾಗಿ ನಾಲ್ಕು ರೀತಿಯ ಜೋಡಿಸುವ ಶ್ರೀಯಾರೂಪಗಳು (ಮಾಡುತ್ತಾ, ಮಾಡಿ, ಮಾಡಲು, ಮಾಡದೆ) ಬಳಕೆಯಲ್ಲಿವೆ.

ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಪರಿಶೀಲಿಸಬಹುದು.

- (ಎಕ) ಅವನು ಉಂಟ ಮಾಡುತ್ತಾ ನವೋಂದಿಗೆ ಮಾತನಾಡಿದ
- (ಎಂಬಿ) ಅವನು ಉಂಟ ಮಾಡಿ ನವೋಂದಿಗೆ ಮಾತನಾಡಿದ
- (ಎಗ) ಅವನು ಉಂಟ ಮಾಡಲು ನಮ್ಮಲ್ಲಿಗೆ ಬಂದ
- (ಎಫ್) ಅವನು ಉಂಟ ಮಾಡದೆ ನಮ್ಮಲ್ಲಿಗೆ ಬಂದ

(ಎಕ) ವಾಕ್ಯದಲ್ಲಿ ಎರಡು ಘಟನೆಗಳು ಒಂದೇ ಸಮಯದಲ್ಲಿ ನಡೆದುವು ಎಂಬುದನ್ನು ಸೂಚಿಸುವುದಕ್ಕಾಗಿ ಮಾಡುತ್ತಾ ಜೋಡಿಸುವ ಶ್ರೀಯಾರೂಪವನ್ನು ಬಳಸಲಾಗಿದೆ; ಇದಕ್ಕೆ ಬದಲು (ಎಂಬಿ)ದಲ್ಲಿ ಹೊದಲು ತಿಳಿಸಿರುವ ಘಟನೆ ಎರಡನೆಯದಕ್ಕೆಂತ ಹೊದಲು ನಡೆದಿದೆ ಎಂಬುದನ್ನು ಸೂಚಿಸುವುದಕ್ಕಾಗಿ ಮಾಡಿ ಜೋಡಿಸುವ ಶ್ರೀಯಾರೂಪವನ್ನು ಬಳಸಲಾಗಿದೆ.

(ಎಗ)ದಲ್ಲಿ ಹೊದಲನೆಯ ಘಟನೆ ಎರಡನೆಯದರ ಅನಂತರ ನಡೆದಿದೆ ಎಂಬುದನ್ನು ಸೂಚಿಸಬೇಕಾಗಿದೆ, ಮತ್ತು ಇದಕ್ಕಾಗಿ ಮಾಡಲು ಜೋಡಿಸುವ ಶ್ರೀಯಾರೂಪವನ್ನು ಬಳಸಲಾಗಿದೆ. ಇದಕ್ಕೆ ಬದಲು (ಎಫ್)ದಲ್ಲಿ ಎರಡನೆಯ ಘಟನೆ ನಡೆಯುವ ಸಮಯದಲ್ಲಿ ಹೊದಲಿನದು ನಡೆದಿರಲಿಲ್ಲ ಎಂಬುದನ್ನು ಸೂಚಿಸಬೇಕಾಗಿದೆ ಮತ್ತು ಇದಕ್ಕಾಗಿ ಮಾಡದೆ ಜೋಡಿಸುವ ಶ್ರೀಯಾರೂಪವನ್ನು ಬಳಸಲಾಗಿದೆ.

ಕನ್ನಡದಲ್ಲಿ ಈ ರೀತಿ ನಾಲ್ಕು ಜೋಡಿಸುವ ಕ್ರಿಯಾರೂಪಗಳಿದ್ದು, ಅವು ಗಳಲ್ಲಿ ಕಾಣಿಸುವ ಕಾಲಭೇದ ವಾಕ್ಯದ ಕೊನೆಯ ಕ್ರಿಯಾರೂಪಗಳಲ್ಲಿ ಕಾಣಿಸುವ ಕಾಲಭೇದಕ್ಕಿಂತ ಭಿನ್ನವಾಗಿದೆ ಎಂಬುದನ್ನು ಗಮನಿಸಬಹುದು. ಮೇಲೆ (ಗಂ.ಎ.ಗ)ರಲ್ಲಿ ವಿವರಿಸಿದ ಹಾಗೆ, ವಾಕ್ಯದ ಕೊನೆಯ ಕ್ರಿಯಾರೂಪಗಳಲ್ಲಿ ‘ಹಿಂದಿನ ಕಾಲ’ ಮತ್ತು ‘ಮುಂದಿನ ಕಾಲ’ ಎಂಬುದಾಗಿ ಏರಡು ಕಾಲಪ್ರಶ್ನೆಯ ಗಳು ಮಾತ್ರ ಒಳಕೆಯಾಗುತ್ತವೆ. ಇವು ವಾಕ್ಯದ ಆಡಗನ ಸಮಯ ಮತ್ತು ವಾಕ್ಯ ತಿಳಿಸುವ ಫಟನೆಯ ಸಮಯಗಳ ನಡುವಿರುವ ಕಾಲಸಂಬಂಧವನ್ನು ಸೂಚಿಸುತ್ತವೆ.

ಆದರೆ, ಜೋಡಿಸುವ ಕ್ರಿಯಾರೂಪಗಳಲ್ಲಿ ಹೊದಲಿನ ಫಟನೆ, ಅನಂತರದ ಫಟನೆ ಮತ್ತು ಒಂದೇ ಸಮಯದ ಫಟನೆ ಎಂಬುದಾಗಿ ಮೂರು ರೀತಿಯ ಕಾಲಭೇದಗಳನ್ನು ಸೂಚಿಸಬೇಕಾಗಿದ್ದು, ಅದಕ್ಕಾಗಿ ಮೂರು ಕಾಲಪ್ರಶ್ನೆಯಗಳನ್ನು ಒಳಸಬೇಕಾಗಿದೆ (ಇದಲ್ಲದೆ ನಾಲ್ಕನೆಯ ಅಲ್ಲಿಗಳಿರುವ ಪ್ರಶ್ನೆಯವೂ ಈ ಜೋಡಿಸುವ ಕ್ರಿಯಾರೂಪಗಳಲ್ಲಿ ಒಳಕೆಯಾಗುತ್ತದೆ).

ಸಂಸ್ಕೃತದಲ್ಲಿ ಕನ್ನಡದ ಹಾಗೆ ವಿಶಿಷ್ಟವಾದ ಜೋಡಿಸುವ ಕ್ರಿಯಾರೂಪಗಳ ಒಳಕೆಯಾಗುವುದಿಲ್ಲ. ಹೆಚ್ಚಿನದೆಗಳಲ್ಲಿ ಈ ರೀತಿ ವಾಕ್ಯಗಳನ್ನು ಜೋಡಿಸಬೇಕಾದಲ್ಲಿ ಕ್ರಿಯಾರೂಪಗಳ ನಾಮರೂಪ(ಕೃದಂತ)ಗಳನ್ನಾಗಲಿ ಇಲ್ಲವೇ ‘ಸತಿಸ್ಪತ್ವಮಿ’ ಎಂಬ ರಚನೆಯನ್ನಾಗಲಿ ಒಳಸಬೇಕಾಗುತ್ತದೆ.

- (೨) ಅಂತಂ ದಶ್ಮಾರಣ್ಯೇ ಉರನ್ ಮೃಗವೋಕಂ ಅಜಶ್ಯಂ
‘ನಾನು ದಢ್ಣಾರಣ್ಯದಲ್ಲಿ ನಡೆಯುತ್ತಾ ಮೃಗವೋಂದನ್ನು ನೋಡಿದೆ’
- (ಳ) ತಸ್ಮಿನ್ ರಾಜ್ಞಿ ಸತಿ ಈ ಭೂಖಿಂ ಜಿಯೋತ್
‘ಅವನು ರಾಜನಾಗಿರುವಾಗ ಭೂಮಂಡಲವನ್ನು ಯಾರು ಗೆದ್ದಾರು?’

(೨)ನೇ ವಾಕ್ಯದಲ್ಲಿ ಉರನ್ ನಾಮವದವನ್ನು ಜೋಡಿಸುವ ಕ್ರಿಯಾರೂಪವನ್ನಾಗಿ ಒಳಸಲಾಗಿದೆ ಮತ್ತು (ಳ)ನೇ ವಾಕ್ಯದಲ್ಲಿ ತಸ್ಮಿ ರಾಜ್ಞಿ ಸತಿ ಎಂಬುದಾಗಿ ಸತಿಸ್ಪತ್ವಮಿ ರಚನೆಯನ್ನು ಒಳಸಲಾಗಿದೆ.

ಇದಕ್ಕೆ ಅಪವಾದವಾಗಿ, ತಾತ್ತ್ವ ಇಲ್ಲವೇ ಯ ಪ್ರಶ್ನೆಯವನ್ನು ಒಳಗೊಂಡಿರಬಹುದಿದ್ದು ಜೋಡಿಸುವ ಕ್ರಿಯಾರೂಪವೋಂದು ಸಂಸ್ಕೃತದಲ್ಲಿ ಒಳಕೆಯಲ್ಲಿದೆ. ಇದು ಹೊದಲನೆಯ ಫಟನೆ ಎರಡನೆಯದಕ್ಕಿಂತ ಹೊದಲು ನಡೆದಿದೆ ಎಂಬುದನ್ನು ಸೂಚಿಸುವುದಕ್ಕಾಗಿ ಒಳಕೆಯಾಗುವ ಕ್ರಿಯಾರೂಪ. ಸಂಸ್ಕೃತದ ಈ ಕ್ರಿಯಾರೂಪದ್ವಾರಿ ಭಾಷೆಗಳ ಸಂಪರ್ಕದಿಂದಾಗಿ ಬೆಳೆದು ಬಂದಿದೆಯೆಂದು ವಿದ್ವಾಂಸರು ಉಂಟಾಗಿ.

- (ಳಕ) ಭಾಗಂ ತ್ಯಕ್ತಾಪ ಸ್ಥಾರ್ಥಂ ಯಂತ್ರೋ
‘ಆಡನ್ನ ತ್ಯಜಿಸಿ (ಅವನು) ತನ್ನ ಮನೆಗೆ ಹೋದ’

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

(ಉಂ) ನರಾಃ ಶಾಸ್ತ್ರಂ ಅಧಿತ್ಯ ಪಂಡಿತಾಃ ಭವಂತಿ
‘ಮಾನವರು ಶಾಸ್ತ್ರಗಳನ್ನು ಓದಿ ಪಂಡಿತರಾಗುತ್ತಾರೆ’

ಸಂಸ್ಕೃತದಲ್ಲಿ ಈ ರೀತಿ ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಬಳಕೆಯಾಗುವ ಶ್ರೀಯಾರೂಪಗಳಲ್ಲಿ ಒಂದು ನಿಶ್ಚಯವಾದ ವ್ಯವಸ್ಥೆಯಿಲ್ಲ. ಹಾಗಾಗಿ, ಅದರ ವ್ಯಾಕರಣಗಳಲ್ಲಿ ಇವುಗಳ ಬಳಕೆಯನ್ನು ವ್ಯವಸ್ಥಿತವಾಗಿ ವಿವರಿಸುವ ಅವಶ್ಯಕತೆ ಕಂಡುಬಂದಿಲ್ಲ.

ಆದರೆ ಕನ್ನಡದಲ್ಲಿ ಜೋಡಿಸುವ ಶ್ರೀಯಾರೂಪಗಳ ಬಳಕೆಯಲ್ಲಿ ಒಂದು ಅಚ್ಚಕಟ್ಟು ಕಾಣಿಸುತ್ತದೆ. ಸಂಸ್ಕೃತ ವ್ಯಾಕರಣದ ಅಂಥಾನುಕರಣ ಮಾಡಿರುವ ಕನ್ನಡ ವ್ಯೈಯಾಕರಣಗಳಿಗೆ ಈ ಅಚ್ಚಕಟ್ಟನ್ನು ಸ್ಪಷ್ಟವಾಗಿ ವಿವರಿಸಿ ಹೇಳಲು ಸಾಧ್ಯವಾಗಲಿಲ್ಲ (ಜಾಸ್ತಿ ವಿವರಗಳಿಗೆ ಭಟ್ಟ ೨೦೩ ನೋಡಿ).

ಗಂ.೬ ಅಖ್ಯಾತ ಪ್ರತ್ಯೇಯಗಳು

ಸಂಸ್ಕೃತ ಶ್ರೀಯಾಪದದ ಪೂರ್ಣ ರೂಪಗಳಲ್ಲಿ ಬಳಕೆಯಾಗುವ ಅಖ್ಯಾತ ಪ್ರತ್ಯೇಯಗಳು ಅಪೂರ್ಣ ರೂಪಗಳಲ್ಲಿ ಬಳಕೆಯಾಗುವ ಅಖ್ಯಾತ ಪ್ರತ್ಯೇಯಗಳಿಗಿಂತ ಭಿನ್ನವಾಗಿರಬೇಕಾಗುತ್ತದೆ.

ಯಾಕೆಂದರೆ, ಕಾಲವ್ಯವಸ್ಥೀಯನ್ನು ಸೂಚಿಸುವುದಕ್ಕಾಗಿ ಈ ಶ್ರೀಯಾರೂಪಗಳಲ್ಲಿ ಅಖ್ಯಾತ ಪ್ರತ್ಯೇಯಗಳೊಂದಿಗೆ ಬೇರೆ ಪ್ರತ್ಯೇಯಗಳು ಬರುವುದಿಲ್ಲ. ಹಾಗಾಗಿ, ಅವುಗಳಲ್ಲಿ ಬರುವ ಅಖ್ಯಾತ ಪ್ರತ್ಯೇಯಗಳ ನಡುವಿರುವ ವ್ಯತ್ಯಾಸ (ಮತ್ತು ಶ್ರೀಯಾಧಾತುಗಳಲ್ಲಿ ಕಾಣಿಸುವ ವ್ಯತ್ಯಾಸ) ಇವುಗಳೇ ಪೂರ್ಣ ಮತ್ತು ಅಪೂರ್ಣ ಎಂಬ ಎರಡು ಕಾಲವ್ಯವಸ್ಥೀಗಳ ನಡುವಿರುವ ವ್ಯತ್ಯಾಸವನ್ನೂ ಸೂಚಿಸಬೇಕಾಗಿದೆ.

	<u>ಲಟ್ಟರೂಪದ ಪ್ರತ್ಯೇಯಗಳು</u>	<u>ಲಟ್ಟರೂಪದ ಪ್ರತ್ಯೇಯಗಳು</u>
ಪ್ರರುಷ	ಏಕವಚನ ದ್ವಿವಚನ ಬಹುವಚನ	ಏಕವಚನ ದ್ವಿವಚನ ಬಹುವಚನ
ಪ್ರತ್ಯಾಘಮ	ಕರೋಽತಿ ಕುರುತಃ ಕುವಂತಿ	ಚಕರ ಚಕ್ರತಃ ಚಕ್ರತ್ವಃ
ಮಧ್ಯಾಘಮ	ಕರೋಽಣಿ ಕುರುಧಃ ಕುರುಧ	ಚಕಧ್ರ ಚಕ್ರಧುಃ ಚಕ್ರ
ಉತ್ತಾಘಮ	ಕರೋಽಮಿ ಕುವಂ ಕುಮಂ	ಚಕರ ಚಕ್ರವ ಚಕ್ರತ್ವ

ಮೇಲೆ ಪ್ರಥಮಪುರುಷ ಏಕವಚನದ ಲಟ್ಟರೂಪದಲ್ಲಿ (ಎಂದರೆ ಅಪೂರ್ಣ ರೂಪದಲ್ಲಿ) ತೆ ಅಖ್ಯಾತ ಪ್ರತ್ಯೇಯ ಬಂದಿದೆ; ಆದರೆ, ಲಟ್ಟ (ಪೂರ್ಣ) ರೂಪದಲ್ಲಿ ಅ ಪ್ರತ್ಯೇಯ ಬಂದಿದೆ. ಮಧ್ಯಾಘಮ ಪುರುಷ ಏಕವಚನದ ಲಟ್ಟ ರೂಪದಲ್ಲಿ ಸಿ(ಷಿ) ಅಖ್ಯಾತ ಪ್ರತ್ಯೇಯ ಬಂದಿದೆ; ಆದರೆ ಲಟ್ಟ ರೂಪದಲ್ಲಿ ಧ ಪ್ರತ್ಯೇಯ ಬಂದಿದೆ. ಇತರ ರೂಪಗಳಲ್ಲಾ ಇಂತಹವೇ ವ್ಯತ್ಯಾಸಗಳನ್ನು ಕಾಣಬಹುದು.

ಕ್ರಿಯಾರೂಪಗಳು

ಕನ್ನಡದಲ್ಲಿ ಮುಂದಿನ ಮತ್ತು ಹಿಂದಿನ ಕಾಲಗಳನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಬರುವ ಆಖ್ಯಾತ ಪ್ರತ್ಯೇಯಗಳ ನಡುವೆ ಕೆಲವು ವ್ಯತ್ಯಾಸಗಳಿವೆ ಯೆಂಬುದನ್ನು ಈ ಕೆಳಗಿನ ರೂಪಾವಳಿಗಳಲ್ಲಿ ಕಾಣಬಹುದು:

	ಮುಂದಿನ ಕಾಲದ ಕ್ರಿಯಾರೂಪಗಳು	ಹಿಂದಿನ ಕಾಲದ ಕ್ರಿಯಾರೂಪಗಳು
ಪ್ರಥಮ	ಮಾಡುತ್ತಾನೆ	ಮಾಡುತ್ತಾರೆ
	ಮಾಡುತ್ತಾರ್ತಿ	"
	ಮಾಡುತ್ತದೆ	ಮಾಡುತ್ತವೆ
	ಮಾಡಿದುವು	
ಮಧ್ಯಮ	ಮಾಡುತ್ತಿಲ್ಲ	ಮಾಡುತ್ತಿರಿ
ಉತ್ತಮ	ಮಾಡುತ್ತೋನೆ	ಮಾಡಿದೆ
		ಮಾಡಿದೆವು

ಮುಂದಿನ ಕಾಲವನ್ನು ಸೂಚಿಸುವ ಉತ್ತಮಪುರುಷ ಮತ್ತು ಏಕವಚನದ ಕ್ರಿಯಾರೂಪದಲ್ಲಿ ಏನೇ ಆಖ್ಯಾತ ಪ್ರತ್ಯೇಯವಿದೆ; ಆದರೆ ಅದಕ್ಕೆ ಸಮನಾಗಿರುವ ಹಿಂದಿನ ಕಾಲದ ಕ್ರಿಯಾರೂಪದಲ್ಲಿ ಎ ಆಖ್ಯಾತ ಪ್ರತ್ಯೇಯವಿದೆ. ಇತರ ರೂಪಗಳಲ್ಲಿ ಇಂತಹವೇ ವ್ಯತ್ಯಾಸಗಳಿರುವುದನ್ನು ಕಾಣಬಹುದು.

ಆದರೆ ಕನ್ನಡದ ಈ ಕ್ರಿಯಾರೂಪಗಳಲ್ಲಿ ಆಖ್ಯಾತ ಪ್ರತ್ಯೇಯಗಳು ಮಾತ್ರ ವಲ್ಲದೆ ಉತ್ತೇ ಇಲ್ಲವೇ ದ ಕಾಲಪ್ರತ್ಯೇಯಗಳೂ ಬರುವವಾದ ಕಾರಣ, ಕಾಲಭೇದವನ್ನು ಸೂಚಿಸುವ ಕೆಲಸವನ್ನು ಆಖ್ಯಾತ ಪ್ರತ್ಯೇಯಗಳ ನಡುವಿನ ವ್ಯತ್ಯಾಸದ ಮೇಲೆ ಹೊರಿಸುವ ಅವಶ್ಯಕತೆಯಿಲ್ಲ. ಅವನ್ನು ನೇರವಾಗಿ ಕಾಲಪ್ರತ್ಯೇಯಗಳಾದ ಉತ್ತ ಮತ್ತು ದ ಪ್ರತ್ಯೇಯಗಳ ಮೇಲೆಯೇ ಹೊರಿಸಬಹುದು.

ಗಠ.ಇ ಪರಸ್ಪೀಪದ ಮತ್ತು ಆತ್ಮನೇಪದ

ಸಂಸ್ಕೃತದ ಕ್ರಿಯಾರೂಪಗಳಲ್ಲಿ ಪರಸ್ಪೀಪದ ಮತ್ತು ಆತ್ಮನೇಪದ ಎಂಬುದಾಗಿ ಇನ್ನೊಂದು ಮುಖ್ಯವಾದ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಆ ಭಾಷೆಯ ಕ್ರಿಯಾರೂಪಗಳಲ್ಲಿ ಎರಡು ರೀತಿಯ ಆಖ್ಯಾತ ಪ್ರತ್ಯೇಯಗಳನ್ನು ಬಳಸಲಾಗುತ್ತದೆ.

ಕ್ರಿಯಾಪದವು ತಿಳಿಸುವ ಫಟನೆಯನ್ನು ಒಬ್ಬ ವ್ಯಕ್ತಿ ತನ್ನ ಲಾಭಕ್ಕಾಗಿ ನಡೆಸುತ್ತಿರುವನಾದರೆ ಆತ್ಮನೇಪದದ ರೂಪಗಳನ್ನು ಬಳಸಬೇಕು ಮತ್ತು ಬೇರೊಬ್ಬನ ಲಾಭಕ್ಕಾಗಿ ನಡೆಸುತ್ತಿರುವನಾದರೆ ಪರಸ್ಪೀಪದದ ರೂಪಗಳನ್ನು ಬಳಸಬೇಕು ಎಂಬುದು ಈ ವ್ಯತ್ಯಾಸದ ಮೂಲ ಉದ್ದೇಶವಾಗಿತ್ತು.

ಆದರೆ ಸಂಸ್ಕೃತದಲ್ಲಿ ಈ ಮೂಲ ಉದ್ದೇಶ ಬಹಳ ಮಟ್ಟಿಗೆ ನಷ್ಟವಾಗಿದೆ. ಇದಕ್ಕೆ ಕಾರಣವೇನೆಂದರೆ, ಆ ಭಾಷೆಯ ಕೆಲವು ಕ್ರಿಯಾಪದಗಳು ಯಾವಾಗಲೂ ಆತ್ಮನೇಪದದ ಆಖ್ಯಾತ ಪ್ರತ್ಯೇಯಗಳೊಂದಿಗೇನೇ ಬರುತ್ತವೆ ಮತ್ತು ಇನ್ನು ಕೆಲವು ಕ್ರಿಯಾಪದಗಳು ಯಾವಾಗಲೂ ಪರಸ್ಪೀಪದದ ಆಖ್ಯಾತ ಪ್ರತ್ಯೇಯಗ

ಕನ್ನಡಕ್ಕೆ ಬೇಕು ಕನ್ನಡದ್ದೇ ಏಷಾರೆಣ

ಇಂದಿಗೇನೇ ಬರುತ್ತವೆ. ಹಾಗಾಗಿ ಅವುಗಳ ಬಳಕೆಯಲ್ಲಿ ಕಾಣಿಸುವ ಈ ವ್ಯತ್ಯಾಸ ಅಥವಾ ಭೇದವನ್ನು ಸೂಚಿಸಲಾರದು.

ಆದರೆ ಬೇರೆ ಕೆಲವು ಶ್ರೀಯಾಪದಗಳು ಈ ಎರಡು ರೀತಿಯ ಆಖ್ಯಾತ ಪ್ರತ್ಯೇಯಗಳೊಂದಿಗೂ ಬರಲು ಸಾಧ್ಯವಿದ್ದು, ಅಂತಹ ಶ್ರೀಯಾಪದಗಳಲ್ಲಿ ಕೆಲವು ಮಾತ್ರ ಮೇಲಿನ ಅಥವಾ ವ್ಯತ್ಯಾಸವನ್ನು ತೋರಿಸುತ್ತವೆ.

- (ಜಿಕ) ದೇವದತ್ತಃ ಪಟತಿ
 ‘ದೇವದತ್ತ ಅಡಿಗೆ ಮಾಡುತ್ತಾನೆ’
- (ಜಿಬಿ) ದೇವದತ್ತಃ ಪಟತೇ
 ‘ದೇವದತ್ತ ಅಡಿಗೆ ಮಾಡಿಕೊಳ್ಳುತ್ತಾನೆ’

ಪಟ ‘ಅಡಿಗೆ ಮಾಡು’ ಶ್ರೀಯಾಪದ (ಜಿಕ) ವಾಕ್ಯದಲ್ಲಿ ಪಟತಿ ಎಂಬುದಾಗಿ ಪರಸ್ಕೈಪದದಲ್ಲಿ ಬಳಕೆಯಾಗಿದೆ ಮತ್ತು (ಜಿಬಿ) ವಾಕ್ಯದಲ್ಲಿ ಪಟತೇ ಎಂಬುದಾಗಿ ಆತ್ಮನೇಪದದಲ್ಲಿ, ಬಳಕೆಯಾಗಿದೆ. ಅಡಿಗೆ ಮಾಡುತ್ತಿರುವುದು ತನಗಾಗಿ ಎಂಬ ಅಥವಾ ಈ (ಜಿಬಿ) ವಾಕ್ಯಕ್ಕಿದೆ; ಆದರೆ (ಜಿಕ) ವಾಕ್ಯಕ್ಕೆ ಅಂತಹ ಅಥವಾ ವಿಲ್ಲ.

ಕನ್ನಡದಲ್ಲಿ ಈ ಅಥವಾ ವನ್ನು ಆಖ್ಯಾತ ಪ್ರತ್ಯೇಯದ ಮೂಲಕ ಸೂಚಿಸುವ ಬದಲು ಶ್ರೀಯಾಪದದೊಂದಿಗೆ ಕೊಳ್ಳು ಎಂಬುದನ್ನು ಬಳಸುವುದರ ಮೂಲಕ ಸೂಚಿಸಲಾಗುತ್ತದೆ ಎಂಬುದನ್ನು ಮೇಲೆ (ಜಿಬಿ) ವಾಕ್ಯದ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯದಲ್ಲಿ ಕಾಣಬಹುದು.

೧೧.೫ ಕರ್ಮಣಿ ಪ್ರಯೋಗ

ಸಂಸ್ಕೃತದಲ್ಲಿ ಕರ್ತರಿ, ಕರ್ಮಣಿ ಮತ್ತು ಭಾವೇ ಎಂಬುದಾಗಿ ಮೂರು ರೀತಿಯ ವಾಕ್ಯಗಳಿವೆ. ವ್ಯೇಯಾಕರಣಿಗಳು ಇವನ್ನು ಮೂರು ‘ಪ್ರಯೋಗ’ಗಳೆಂದು ಕರೆಯುತ್ತಾರೆ. ಇವುಗಳಲ್ಲಿ ಕರ್ಮಣಿ ಪ್ರಯೋಗದ ಮೂಲ ಉದ್ದೇಶ ಭಾಷಾ ವ್ಯವಹಾರಕ್ಕೆ ಸಂಬಂಧಿಸಿದುದಾಗಿತ್ತು.

ವಾಕ್ಯವು ಸೂಚಿಸುವ ಫಳನೆಯ ಸ್ವರೂಪ ಮತ್ತು ಅದಕ್ಕೂ ಅದರಲ್ಲಿ ಭಾಗ ವಹಿಸುವ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ನಡುವಿರುವ ಸಂಬಂಧ - ಇವೆರಡೂ ಕರ್ಮಣಿ ಪ್ರಯೋಗದಲ್ಲಿ ಬದಲಾಗದೆ ಹಾಗೆಯೇ ಉಳಿಯುತ್ತವೆ. ಫಳನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿ ಯಾವುದನ್ನು ಮುಖ್ಯ ವಿಷಯವಾಗಿ ಆರಿಸಲಾಗಿದೆ ಎಂಬ ಭಾಷಾವ್ಯವಹಾರಕ್ಕೆ ಸಂಬಂಧಿಸಿದ ಅಂಶ ಮಾತ್ರ ಬದಲಾಗುತ್ತದೆ.

ಕರ್ತರಿ-ಕರ್ಮಣಿ ಪ್ರಯೋಗಗಳ ನಡುವಿದ್ದ ಈ ಮೂಲ ಉದ್ದೇಶ ಸಂಸ್ಕೃತದಲ್ಲಿ ಉಳಿದಿಲ್ಲ. ಆದರೆ ಇಂತಹದೇ ಪ್ರಯೋಗ ವ್ಯತ್ಯಾಸವನ್ನು

ಹೊಂದಿರುವ ಇಂಗ್ಲಿಷ್ ಭಾಷೆಯಲ್ಲಿ ಈ ಅರ್ಥ ವ್ಯತ್ಯಾಸ ಉಳಿದುಕೊಂಡಿದೆ. ಇದನ್ನು ಕೆಳಗೆ ಕೊಟ್ಟಿರುವ (ಇಕ-ಇ) ವಾಕ್ಯಗಳಲ್ಲಿ ಸ್ವೀಕಾರಿ ಕಾಣಬಹುದು.

(ಇಕ) *She praised him*

‘ಅವಳು ಅವನನ್ನು ಹೊಗಳಿದಳು’

(ಇಇ) *He was praised by her*

‘ಅವನನ್ನು ಅವಳು ಹೊಗಳಿದಳು’

(ಇಕ) ವಾಕ್ಯದಲ್ಲಿ *she* ‘ಅವಳು’ ಎಂಬುದು ಮುಖ್ಯ ವಿಷಯವಾಗಿದೆ; ಅದರೆ, (ಇಇ)ದಲ್ಲಿ ಅದರ ಬದಲು *he* ‘ಅವನು’ ಎಂಬುದು ಮುಖ್ಯ ವಿಷಯ ವಾಗಿ ಬಂದಿದೆ. ಕನ್ನಡದಲ್ಲಿ ಈ ರೀತಿ ವಾಕ್ಯದ ಮುಖ್ಯ ವಿಷಯವನ್ನು ಬದಲಿಸಬೇಕಾದಲ್ಲಿ ಅದರಲ್ಲಿ ಬರುವ ನಾಮಪದಗಳ ಜಾಗವನ್ನು ಬದಲಿಸಿದರೆ ಸಾಕು; ವಾಕ್ಯದಲ್ಲಿ ಬೇರೆ ಯಾವ ಬದಲಾವಣೆಯನ್ನೂ ಮಾಡುವ ಅವಶ್ಯಕತೆ ಯಿಲ್ಲ; ಇದನ್ನು ಈ ವಾಕ್ಯಗಳ ಕೆಳಗೆ ಕೊಟ್ಟಿರುವ ಕನ್ನಡ ಅನುವಾದ ವಾಕ್ಯಗಳಲ್ಲಿ ಕಾಣಬಹುದು.

ಇಂಗ್ಲಿಷ್‌ನಲ್ಲಿ ಮೇಲಿನ ಅರ್ಥವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಪದಗಳ ಜಾಗವನ್ನು ಬದಲಾಯಿಸುವುದರೋಂದಿಗೆ ಬೇರೆ ಬದಲಾವಣೆಗಳನ್ನೂ ಮಾಡಬೇಕಾಗಿದೆ; ಇದಕ್ಕಾಗಿ ವಾಕ್ಯದ ಕ್ರಿಯಾಪದವನ್ನು ‘ಕಮರ್ಡಣಿ’ ರೂಪಕ್ಕೆ ಬದಲಿಸಬೇಕಾಗುತ್ತದೆ (*praised* ಎಂಬುದನ್ನು *was praised* ಎಂಬುದಾಗಿ ಬದಲಿಸಿಕೊಳ್ಳಬೇಕಾಗುತ್ತದೆ) ಮತ್ತು ಸರ್ವನಾಮಗಳ ಜಾಗವನ್ನು ಬದಲಾಯಿಸುವುದಿದ್ದಲ್ಲಿ ಅವುಗಳ ವಿಭಕ್ತಿರೂಪವನ್ನೂ ಬದಲಾಯಿಸಿಕೊಳ್ಳಬೇಕಾಗುತ್ತದೆ.

ಆದರೆ, ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದ ಕರ್ತರಿ ಮತ್ತು ಕಮರ್ಡಣಿ ವಾಕ್ಯಗಳ ನಡುವೆ ‘ಅರ್ಥ’ದಲ್ಲಿ ಈ ವ್ಯತ್ಯಾಸ ಉಳಿದಿಲ್ಲವಾದ ಕಾರಣ, ಅದರಲ್ಲಿ ಕಾಣಿಸುವ ವಿಭಕ್ತಿಪೆಲ್ಲಟಕ್ಕೆ ಇಂಗ್ಲಿಷ್‌ನಲ್ಲಿರುವ ಹಾಗೆ ಅರ್ಥ ವ್ಯತ್ಯಾಸವನ್ನು ಹೊಂದಿಸಿಕೊಳ್ಳಲು ಸಾಧ್ಯವಾಗದು.

ಸಂಸ್ಕೃತ ವಾಕ್ಯಗಳಲ್ಲಿ ಬರುವ ನಾಮಪದಗಳ ಜಾಗವನ್ನು ಬದಲಾಯಿಸಲು ವಾಕ್ಯದ ಕ್ರಿಯಾರೂಪದಲ್ಲಿ ಇಲ್ಲವೇ ನಾಮಪದಗಳ ವಿಭಕ್ತಿಯಲ್ಲಿ ಯಾವ ಬದಲಾವಣೆಯನ್ನೂ ಮಾಡುವ ಅವಶ್ಯಕತೆಯಲ್ಲ. ಹಾಗಾಗಿ, ಮೇಲಿನ ಉದ್ದೇಶ ಕ್ಕಾಗಿ ಕಮರ್ಡಣಿ ಪ್ರಯೋಗವನ್ನು ಬಳಸುವ ಅವಶ್ಯಕತೆ ಸಂಸ್ಕೃತದಲ್ಲಿ ಇಲ್ಲ ಎಂಬುದು ಸ್ವೀಕಾರಿ. ಸಂಸ್ಕೃತದಿಂದ ಬೆಳೆದು ಬಂದ ಹಿಂದಿ, ಮರಾಠಿ ಹೊದಲಾದ ಅಧ್ಯನಿಕ ಭಾಷೆಗಳಲ್ಲಿ ಕಮರ್ಡಣಿ ಪ್ರಯೋಗವಿದ್ದು ಅದಕ್ಕೆ ಬೇರೆಯೇ ಒಂದು ಉದ್ದೇಶವಿದೆ.

ಹಿಂದಿಯಲ್ಲಿ ಕ್ರಿಯಾಪದದ ಭೂತಕ್ಕದಂತ ರೂಪದೊಂದಿಗೆ ಜಾ ‘ಹೋಗು’ ಕ್ರಿಯಾಪದದ ರೂಪವೊಂದನ್ನು ಬಳಸಿದಾಗ ಕಮರ್ಡಣಿ ಪ್ರಯೋಗ ಸಿದ್ಧಿಸುತ್ತದೆ.

ಕನ್ನಡಕ್ಕೆ ಬೇಕು ಕನ್ನಡದ್ದೇ ಏಕೂಪರಿ

ಇಂತಹ ಕರ್ಮಣಿ ವಾಕ್ಯದಲ್ಲಿ ಕರ್ತೃಪದವನ್ನು ಕರತಾರ್ಥದ ಸೇರಿ ಎಂಬುದ ರೊಂದಿಗೆ ಬಳಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಕರ್ಮಣಿ ವಾಕ್ಯವನ್ನು ಹಿಂದಿಯಲ್ಲಿ ಕರ್ತೃವಿಗೆ ಘಟನೆಯನ್ನು ನಡೆಸಲು ಸಾಧ್ಯವಾಗಲಿಲ್ಲ ಎಂಬ ಅರ್ಥದಲ್ಲಿ ನಿಷೇಧಾರ್ಥಕ ವಾಕ್ಯವಾಗಿ ಬಳಸುವುದೇ ಚಾಚಿ.

- (ಒಕ) ರಾಮ್ ರೋಣಿ ನರಿಂಜ ಖಾಯಾ
 ‘ರಾಮ ರೋಟ್ ತಿನ್ನಲಿಲ್ಲ’
- (ಒಮ್) ರಾಮ್ ಸೇರಿ ರೋಣಿ ನರಿಂಜ ಖಾಯಿಲ್ ಗಯಿಲ್
 ‘ರಾಮನಿಗೆ ರೋಟ್ ತಿನ್ನಲು ಸಾಧ್ಯವಾಗಲಿಲ್ಲ’

ಆದರೆ ಕರ್ತೃಪದವನ್ನು ವಾಕ್ಯದಲ್ಲಿ ಬಳಸದಿದ್ದಲ್ಲಿ ಇಂತಹ ‘ಸಾಧ್ಯವಾಗಲಿಲ್ಲ’ ಎಂಬ ಅರ್ಥವಿಲ್ಲದೆಯೂ ಹಿಂದಿಯಲ್ಲಿ ಕರ್ಮಣಿ ವಾಕ್ಯವನ್ನು ಬಳಸಲು ಸಾಧ್ಯವಿದೆ.

- (ಆ) ಬೋಳ್ರ ಪರ್ಕಡ್ ಲಿಯೇ ಗಯೇ
 ‘ಕಳ್ಳರನ್ನ ಹಿಡಿಯಲಾಯಿತು’

ಗಗ್.೬ ಅಲ್ಲಗಳಿಯುವ ವಾಕ್ಯಗಳು

ವಾಕ್ಯಗಳನ್ನು ಅಲ್ಲಗಳಿಯುವ ರೂಪಕ್ಕೆ (ಎಂದರೆ ನಿಷೇಧರೂಪಕ್ಕೆ) ಬದಲಾಯಿಸುವಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ. ಸಂಸ್ಕೃತದಲ್ಲಿ ಘಟನೆಯನ್ನು ವರದಿ ಮಾಡುವ ಯಾವುದೇ ಒಂದು ವಾಕ್ಯವನ್ನೂ ಅಲ್ಲಗಳಿಯುವ ನ ಪದವನ್ನು ಸೇರಿಸುವುದರ ಮೂಲಕ ಅಲ್ಲಗಳಿಯುವ ವಾಕ್ಯವನ್ನಾಗಿ ಬದಲಾಯಿಸಲು ಸಾಧ್ಯವಿದೆ.

ಆದರೆ ಕನ್ನಡದಲ್ಲಿ ಇಲ್ಲ ಮತ್ತು ಅಲ್ಲ ಎಂಬ ಎರಡು ಅಲ್ಲಗಳಿಯುವ ಪದಗಳಿಷ್ಟು ಇವುಗಳಲ್ಲಿ ಮೊದಲನೆಯದನ್ನು ಕ್ರಿಯಾಪದವಿರುವ ವಾಕ್ಯಗಳನ್ನು ಅಲ್ಲಗಳಿಯುವುದಕ್ಕಾಗಿ ಮತ್ತು ಎರಡನೆಯದನ್ನು ಎರಡು ನಾಮಪದ (ಇಲ್ಲವೇ ನಾಮಪದಕಂತೆ)ಗಳಿಂದ ಸಿದ್ಧವಾದ (ಕ್ರಿಯಾಪದವಿಲ್ಲದ) ವಾಕ್ಯಗಳನ್ನು ಅಲ್ಲಗಳಿಯುವುದಕ್ಕಾಗಿ ಬಳಸುವ ಅವಶ್ಯಕತೆಯಿದೆ.

ಇದಲ್ಲದೆ, ಕನ್ನಡದಲ್ಲಿ ಕ್ರಿಯಾಪದವಿರುವ ವಾಕ್ಯಗಳಿಗೆ ಇಲ್ಲಿ ಪದವನ್ನು ಸೇರಿಸುವ ಮೊದಲು ಅವುಗಳ ಕ್ರಿಯಾಪದವನ್ನು ಸಂಬಂಧಿಸುವ ರೂಪಕ್ಕೆ ಇಲ್ಲವೇ ನಾಮರೂಪಕ್ಕೆ ಬದಲಾಯಿಸಿಕೊಳ್ಳುವ ಅವಶ್ಯಕತೆಯಿದೆ. ಹಿಂದಿನ ಸಮಯದ ಅರ್ಥವನ್ನು ಕೊಡಲು ಕ್ರಿಯಾಪದದ ಸಂಬಂಧಿಸುವ ರೂಪವನ್ನು ಮತ್ತು ಮುಂದಿನ ಸಮಯದ ಅರ್ಥವನ್ನು ಕೊಡಲು ನಾಮರೂಪವನ್ನು ಬಳಸುವುದು ಕನ್ನಡದಲ್ಲಿ ರೂढಿ.

ಆದರೆ ಸಂಸ್ಕೃತದಲ್ಲಿ ಅಲ್ಲಿಗಳಿಯುವ ನ ಪದವನ್ನು ಬಳಸಲು ವಾಕ್ಯದಲ್ಲಿ ಯಾವ ಬದಲಾವಣಿಯನ್ನೂ ಮಾಡುವ ಅವಶ್ಯಕತೆಯಿಲ್ಲ.

- (೯) ತೇ ಷ್ಟುಸ್ತುತಾನಿ ನ ಪಶಂತಿ
‘ಅವರು ಪ್ರಸ್ತುತಗಳನ್ನು ಓದುವುದಿಲ್ಲ’
- (೧೦) ವಿಶ್ವಾಮಿತ್ರಃ ಅಯೋಽಧರ್ಯಂ ನ ಅರಚಣ
‘ವಿಶ್ವಾಮಿತ್ರ ಅಯೋಽಧ್ಯೈಗೆ ಹೋಗಲಿಲ್ಲ’

ಕ್ರಿಯಾಪದಗಳ ಕೃದಂತ (ಗುಣ)ರೂಪವನ್ನು ಅಲ್ಲಿಗಳಿಯುವುದಕ್ಕಾಗಿ ಕನ್ನಡದಲ್ಲಿ ಅದ ಎಂಬ ಬೇರೆಯೇ ಒಂದು ಅಲ್ಲಿಗಳಿಯುವ ಪ್ರತ್ಯೇಯದ ಬಳಕೆಯಿದೆ. ಆದರೆ ಸಂಸ್ಕೃತದಲ್ಲಿ ಇಂತಹ ಸಂದರ್ಭಗಳಲ್ಲಾ ನ ಪದದ ಬಳಕೆಯೇ ಕಾಣಿಸುತ್ತದೆ.

ಕನ್ನಡದಲ್ಲಿ ಈ ರೀತಿ ಅದ ಪ್ರತ್ಯೇಯವನ್ನು ಬಳಸಿ ರಚಿಸಿದ ಕ್ರಿಯಾರೂಪಗಳು ಕಾಲವ್ಯವ್ಯಾಸವನ್ನು ಸೂಚಿಸಲಾರವು. ಆದರೆ ಸಂಸ್ಕೃತದಲ್ಲಿ ಕನ್ನಡದ ಹಾಗೆ ಪ್ರತ್ಯೇಯವನ್ನು ಬಳಸದೆ ನ ಪದವನ್ನೇ ಬಳಸುವ ಕಾರಣ, ಅದರ ಕೃದಂತರೂಪಗಳು ಕಾಲವ್ಯವ್ಯಾಸವನ್ನೂ ಸೂಚಿಸಬಲ್ಲವು.

- (ಗೀಕ) ಭೋಜನಂ ನ ಕರಿಷ್ಯಮಾರಣಃ ನರಃ
‘ಉಂಟಮಾಡದ ಮನುಷ್ಯ’
- (ಗೀಖಿ) ಭೋಜನಂ ನ ಚಕ್ರಾಣಃ ನರಃ
‘ಉಂಟಮಾಡದ ಮನುಷ್ಯ’

(ಗೀಕ)ದಲ್ಲಿ ಯಾರು ಉಟ ಮಾಡುವುದಿಲ್ಲವೋ ಆತನನ್ನು ಸೂಚಿಸಲಾಗಿದೆ ಮತ್ತು (ಗೀಖಿ)ದಲ್ಲಿ ಯಾರು ಉಟ ಮಾಡಲಿಲ್ಲವೋ ಆತನನ್ನು ಸೂಚಿಸಲಾಗಿದೆ. ಈ ಎರಡು ಸಂದರ್ಭಗಳಲ್ಲಾ ಕನ್ನಡದಲ್ಲಿ ಮಾಡದ ಎಂಬ ಒಂದೇ ಕ್ರಿಯಾರೂಪ ಬಳಕೆಯಾಗುತ್ತದೆ.

ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಇನ್ನೊಂದು ವ್ಯತ್ಯಾಸ ವೇನೆಂದರೆ, ಸಂಸ್ಕೃತದಲ್ಲಿ ವಾಕ್ಯಗಳನ್ನು ಮಾತ್ರವಲ್ಲದೆ ಪದಗಳನ್ನೂ ಅಳ್ಳಲ್ಲವೇ ಅನ್ನ ಉಪಸರ್ಗದ ಮೂಲಕ ಅಲ್ಲಿಗಳಿಯಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಈ ರೀತಿ ಪದಗಳನ್ನು ಅಲ್ಲಿಗಳಿಯುವ ವಿಧಾನವಿಲ್ಲ. ಸಂಸ್ಕೃತದಿಂದ ಎರವಲಾಗಿ ಒಂದ ಇಂತಹ ಅಲ್ಲಿಗಳಿಯುವ ಉಪಸರ್ಗಗಳಿರುವ ಪದಗಳು ಕೆಲವು ಕನ್ನಡದಲ್ಲಿರುವುದು ನಿಜವಾದರೂ ಕನ್ನಡದವೇ ಆದ ಪದಗಳಿಗೆ ಅಂತಹ ಅಲ್ಲಿಗಳಿಯುವ ರೂಪಗಳಲ್ಲ.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಸತ್ಯ	ಅಸತ್ಯ
ಇಂತಹ	ಅನಂತಹ
ವಿಶ	ಅನೀಶ
ಜ್ಞಾನ	ಅಜ್ಞಾನ
ಅರ್ಥ	ಅನರ್ಥ
ನಾರ್ಥಿಯ	ಅನಾರ್ಥಿಯ

ಆದರೆ, ವಾಕ್ಯವೊಂದನ್ನು ಪೂರ್ತಿಯಾಗಿ ಅಲ್ಲಿಗಳಿಯವ ಬದಲು ಅದರ ಒಂದು ಅಂಗವನ್ನು ಮಾತ್ರ ಅಲ್ಲಿಗಳಿಯಲು ಕನ್ನಡದಲ್ಲಿ ಬೇರೆಯೇ ಒಂದು ವ್ಯಾಕರಣ ವಿಧಾನ ಬಳಕೆಯಲ್ಲಿದೆ. ಇದಕ್ಕಾಗಿ ಅಲ್ಲಿ ಪದವನ್ನು ಅಲ್ಲಿಗಳಿಯ ಬೇಕಾಗಿರುವ ವಾಕ್ಯಾಂಗದೊಂದಿಗೆ ಸೇರಿಸಿ ಹೇಳಬೇಕು ಮತ್ತು ವಾಕ್ಯದಲ್ಲಿ ಬರುವ ಕ್ರಿಯಾಪದವನ್ನು ನಾಮಪದವಾಗಿ ಬದಲಾಯಿಸಿಕೊಳ್ಳಬೇಕು.

- (ಗೀಕ) ಈರಿ ರಾಮುವಿಗೆ ಒಂದು ಪ್ರಸ್ತುತ ಕೋಟ್ಟಿ
 (ಗೀಖಿ) ಈರಿ ರಾಮುವಿಗೆ ಒಂದು ಪ್ರಸ್ತುತ ಕೋಡಲಿಲ್ಲ
 (ಗೀಗ) ಈರಿಯಲ್ಲಿ ರಾಮುವಿಗೆ ಒಂದು ಪ್ರಸ್ತುತ ಕೋಟ್ಟಿದ್ದು
 (ಗೀಫ್) ಈರಿ ರಾಮುವಿಗಲ್ಲಿ ಒಂದು ಪ್ರಸ್ತುತ ಕೋಟ್ಟಿದ್ದು
 (ಗೀಜ) ಈರಿ ರಾಮುವಿಗೆ ಒಂದು ಪ್ರಸ್ತುತವನ್ನಲ್ಲಿ ಕೋಟ್ಟಿದ್ದು
 (ಗೀಚ) ಈರಿ ರಾಮುವಿಗೆ ಒಂದು ಪ್ರಸ್ತುತ ಕೋಟ್ಟಿದ್ದಲ್ಲ (ಮಾರಿದ್ದು)

(ಗೀಖಿ) ವಾಕ್ಯದಲ್ಲಿ (ಗೀಕ) ವಾಕ್ಯವನ್ನು ಪೂರ್ತಿಯಾಗಿ ಅಲ್ಲಿಗಳಿಯ ಲಾಗಿದೆ. ಆದರೆ, (ಗೀಗ)ದಲ್ಲಿ ಅದರ ಒಂದು ಭಾಗವನ್ನು ಮಾತ್ರ, ಎಂದರೆ ರಾಮುವಿಗೆ ಪ್ರಸ್ತುತವನ್ನು ಕೋಟ್ಟಿವನು ಈರಿ ಎಂಬುದನ್ನು ಮಾತ್ರ ಅಲ್ಲಿಗಳಿಯ ಲಾಗಿದೆ. ವಾಕ್ಯದ ಇತರ ಭಾಗವನ್ನು, ಎಂದರೆ ಯಾರೋಲಿ ರಾಮುವಿಗೆ ಒಂದು ಪ್ರಸ್ತುತ ಕೋಟ್ಟಿದ್ದಾರೆ ಎಂಬುದನ್ನು ಈ ವಾಕ್ಯದಲ್ಲಿ ಅಲ್ಲಿಗಳಿಯಲಾಗಿಲ್ಲ ಎಂಬುದನ್ನು ಗಮನಿಸಬವ್ಯಾದು. ಇತರ (ಗೀಫ್-ಜ) ವಾಕ್ಯಗಳಲ್ಲಿ ಹೀಗೆಯೇ ವಾಕ್ಯದ ಬೇರೆ ಬೇರೆ ಘಟಕಗಳನ್ನು ಅಲ್ಲಿಗಳಿಯಲಾಗಿದೆ.

ಆಜ್ಞೆ ಮಾಡುವ ವಾಕ್ಯಗಳನ್ನು ಅಲ್ಲಿಗಳಿಯಲು ಸಂಸ್ಕೃತದಲ್ಲಿ ನ ಎಂಬುದರ ಬದಲು ಮರಾ ಎಂಬುದನ್ನು ಬಳಸುವ ಕ್ರಮವಿದೆ. ಕನ್ನಡದಲ್ಲಿ ಇದಕ್ಕಾಗಿ ಇಲ್ಲಿ ಎಂಬುದರ ಬದಲು ಬೇರೆ ಎಂಬ ಪದವನ್ನು ಬಳಸುವ ಕ್ರಮವಿದೆ.

- (ಗೀ) ಭೋಜನಸಮಯರೀ ಜಲಂ ಮರಾ ಹಿಬ
 ‘ಉಂಟದ ಸಮಯದಲ್ಲಿ ನೀರು ಕುಡಿಯಬೇಡ’

ಇಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಅಲ್ಲಿಗಳೆಂದುವ ಅರ್ಥವನ್ನು ಸೂಚಿಸುವಲ್ಲಿ ಕಾಣಿಸುವ ವ್ಯತ್ಯಾಸವೇನಿಂದರೆ ಕನ್ನಡದಲ್ಲಿ ಈ ಅರ್ಥವನ್ನು ಒಂದು ಕ್ರಿಯಾರೂಪ ಸೂಚಿಸುತ್ತದೆ; ಆದರೆ, ಸಂಸ್ಕೃತದಲ್ಲಿ ಅದನ್ನು ಒಂದು ಉಪಸರ್ಗ ಇಲ್ಲವೇ ಅವ್ಯಯ ಸೂಚಿಸುತ್ತದೆ.

ಗಳ.೨ ಕೇಳುವ ವಾಕ್ಯಗಳು

ಕೇಳುವ (ಪ್ರಶ್ನಾರ್ಥಕ) ವಾಕ್ಯಗಳ ರಚನೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಇಂತಹದೇ ವ್ಯತ್ಯಾಸವಿದೆ. ಸಂಸ್ಕೃತದಲ್ಲಿ ವಾಕ್ಯವೊಂದನ್ನು ಕೇಳು (ಪ್ರಶ್ನೀ)ಯನ್ನಾಗಿ ಬದಲಾಯಿಸಬೇಕಿದ್ದಲ್ಲಿ ತೊ ಪದವನ್ನು ಅದರಲ್ಲಿ ಸೇರಿಸಿದರೆ ಸಾಕು. ವಾಕ್ಯದಲ್ಲಿ ಬೇರೆ ಯಾವ ಬದಲಾವಣೆಯನ್ನೂ ಮಾಡುವ ಅವಶ್ಯಕತೆಯಿಲ್ಲ.

ಆದರೆ ಕನ್ನಡದಲ್ಲಿ ಇದಕ್ಕಾಗಿ ಓ ಪ್ರತ್ಯೇಯದ ಬಳಕೆಯಿದ್ದ ಇದನ್ನು ಕ್ರಿಯಾಪದದ ಕೊನೆಯಲ್ಲಿ ಬಳಸುವುದಾದರೆ ಮಾತ್ರ ವಾಕ್ಯದಲ್ಲಿ ಬೇರೆ ಬದಲಾವಣೆಗಳನ್ನು ಮಾಡುವ ಅವಶ್ಯಕತೆಯಿಲ್ಲ. ವಾಕ್ಯದಲ್ಲಿ ಬರುವ ಬೇರೆ ಪದಗಳೊಂದಿಗೆ ಅದನ್ನು ಬಳಸಬೇಕಿದ್ದಲ್ಲಿ ಕ್ರಿಯಾಪದವನ್ನು ಅದರ ನಾಮ ರೂಪಕ್ಕೆ ಬದಲಾಯಿಸುವ ಅವಶ್ಯಕತೆಯಿದೆ.

- (ಗಳಕ) ವ್ಯಾಧಾಃ ವನೋಽಸ್ಮಿನ್ ಸಂಚರಂತಿ
‘ಈ ಕಾಡಿನಲ್ಲಿ ಬೇಟಿಗಾರರು ಸಂಚರಿಸುತ್ತಾರೆ’
- (ಗಳಖ) ತೊ ವ್ಯಾಧಾಃ ವನೋಽಸ್ಮಿನ್ ಸಂಚರಂತಿ?
‘ಈ ಕಾಡಿನಲ್ಲಿ ಬೇಟಿಗಾರರು ಸಂಚರಿಸುತ್ತಾರೋ?’
- (ಗಳಗ) ಬೇಟಿಗಾರರು ಈ ಕಾಡಿನಲ್ಲೋ ಸಂಚರಿಸುವುದು?
- (ಗಳಫ) ಬೇಟಿಗಾರರೋ ಈ ಕಾಡಿನಲ್ಲಿ ಸಂಚರಿಸುವುದು?

ಕನ್ನಡದಲ್ಲಿ ಕೇಳುವ ಅರ್ಥವನ್ನು ಕೊಡುವ ಓ ಪ್ರತ್ಯೇಯವನ್ನು ವಾಕ್ಯದಲ್ಲಿರುವ ನಾಮಪದಗಳಲ್ಲಿ ಒಂದರೊಡನೆ ಬಳಸಿದಾಗ ಅದು ಸೂಚಿಸುವ ಕೇಳು ಆ ಪದವನ್ನು ಮಾತ್ರ ಬಾಧಿಸುತ್ತದೆ ಎಂಬುದನ್ನು ಗಮನಿಸಬಹುದು. ಮೇಲೆ (ಗಳಗ) ವಾಕ್ಯ ಕಾಡಿನಲ್ಲಿ ಯಾರಾದರೂ ಸಂಚರಿಸುತ್ತಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಲು ಪ್ರಯತ್ನಿಸುವ ಬದಲು ಸಂಚರಿಸುವುದು ಈ ಕಾಡಿನಲ್ಲೋ ಎಂದು ಕೇಳುತ್ತದೆ ಮತ್ತು (ಗಳಫ) ವಾಕ್ಯ ಸಂಚರಿಸುವವರು ಯಾರು (ಬೇಟಿಗಾರರೋ) ಎಂದು ಕೇಳುತ್ತದೆ.

ಕನ್ನಡ ಮತ್ತು ಸಂಸ್ಕೃತಗಳಿರಂತಹಲ್ಲಿ ಈ ರೀತಿ ವಾಕ್ಯದಲ್ಲಿ ಬರುವ ನಾಮಪದಗಳಲ್ಲಿ ಒಂದರ ಕುರಿತಾಗಿ ಮಾತ್ರ ವಿಷಯವನ್ನು ತಿಳಿಯುವುದಕ್ಕಾಗಿ ಸರ್ವನಾಮವನ್ನು ಬಳಸಲು ಸಾಧ್ಯವಿದೆ.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

(ಗಳಿಗ) ಈ ವಸೇಲಿಸ್ಟ್‌ನ್ ಸಂಚರಂತಿ?

‘ಈ ಕಾಡಿನಲ್ಲಿ ಯಾರು ಸಂಚರಿಸುತ್ತಾರೆ?’

(ಗಳಿ) ಶ್ವ ಭವತಾಂ ನಿವಾಸಃ?

‘ನಿಮ್ಮ ಮನೆ ಎಲ್ಲಿ?’

ಕನ್ನಡದ ‘ಕೇಳ್ಬ’ ಪದಗಳಿಗೆ ಓ, ಈ ಮತ್ತು ಏ ಎಂಬ ಮೂರು ಪ್ರತ್ಯೇಯಗಳಲ್ಲಿ ಯಾವುದಾದರೂ ಒಂದನ್ನು ಸೇರಿಸುವುದರ ಮೂಲಕ ಅವನ್ನು ಅನಿಶ್ಚಯವಾದ ವ್ಯಕ್ತಿ, ವಸ್ತು ಹೊದಲಾದಪುಗಳನ್ನು ಸೂಚಿಸುವ ಪದಗಳನ್ನಾಗಿ ಬದಲಾಯಿಸಲು ಸಾಧ್ಯವಿದೆ.

ಸಂಸ್ಕೃತದಲ್ಲಿಯೂ ಇದೇ ರೀತಿಯಲ್ಲಿ ಅಣಿ, ಚ, ಚನ, ಚೆದ್, ವಾ ಹೊದಲಾದಪುಗಳಲ್ಲಿ ಒಂದನ್ನು ಒಳಸಿ ಕೇಳ್ಬ ಪದಗಳನ್ನು ಅನಿಶ್ಚಯಾಧಿಕದ ಪದಗಳನ್ನಾಗಿ ಬದಲಾಯಿಸಲು ಸಾಧ್ಯವಿದೆ.

(ಗೂ) ನ ಮಾರಂ ಕಿಂಚಿತ್ ಅಪಾರ್ಥಿತ್

‘ನನ್ನನ್ನ ಯಾರೂ ನೋಡಲಿಲ್ಲ’

(ಗೂ) ನ ಶಿಂಬಿತ್ ಉತ್ಸಾಹಾನಾ

‘ಅವನು ಏನೂ ಹೇಳಲಿಲ್ಲ’

ಆದರೆ ಕನ್ನಡದಲ್ಲಿ ಮೇಲೆ ಕೊಟ್ಟಿರುವ ಮೂರು ಪ್ರತ್ಯೇಯಗಳಿಂದ ಸಿದ್ಧವಾದ ಅನಿಶ್ಚಯಾಧಿಕದ ಪದಗಳಿಗೆ ಮೂರು ಭಿನ್ನವಾದ ಅಧಿಕಾರಿಗಳಿವೆ. ಓ ಪ್ರತ್ಯೇಯಕ್ಕೆ ಬೇರೆ ಬಳಕೆಗಳಲ್ಲಿ ವಿಕಲ್ಪಾಧಿಕವಿದೆಯಾದ ಕಾರಣ, ಅದರಿಂದ ಸಿದ್ಧವಾದ ಅನಿಶ್ಚಯಾಧಿಕದ ಪದಕ್ಕೆ ಏಕದೇಶಾಧಿಕ ಮತ್ತು ಅಷ್ಟಿತ್ವಾಧಿಕಾರಿಗಳಿವೆ.

ಇದಕ್ಕೆ ವಿರುದ್ಧವಾಗಿ ಈ ಪ್ರತ್ಯೇಯಕ್ಕೆ ಸಮುಚ್ಚಯಾಧಿಕವಿದೆಯಾದ ಕಾರಣ, ಅದರಿಂದ ಸಿದ್ಧವಾದ ಪದಕ್ಕೆ ಸಾರ್ವತ್ರಿಕಾಧಿಕವಿದೆಯಲ್ಲದೆ ಅಸ್ತಿತ್ವಾಧಿಕವಿಲ್ಲ. ಈ ವ್ಯಾತ್ಯಾಸವನ್ನು ಈ ಅನಿಶ್ಚಯಾಧಿಕದ ಪದಗಳ ಬಳಕೆಯಲ್ಲಿ ಕಾಣಬಹುದು.

ಲುದಾಹರಣೆಗಾಗಿ, ಈ ಎರಡು ರೀತಿಯ ಪದಗಳನ್ನು ಒಂದು ಫೆಟನೆ ನಡೆದಿಲ್ಲವೆಂದು ತಿಳಿಸುವ ಅಲ್ಲಿಗಳೆಯುವ ವಾಕ್ಯಗಳಲ್ಲಿ ಒಳಗೊಂಡಿರುವ ಸಾಧ್ಯವಿದೆ, ಆದರೆ ಒಂದು ಫೆಟನೆ ನಡೆದಿದೆಯೆಂದು ತಿಳಿಸುವ ವಾಕ್ಯಗಳಲ್ಲಿ ಓ ಪ್ರತ್ಯೇಯದ ಮೂಲಕ ಸಾಧಿತವಾಗಿರುವ ಪದಗಳನ್ನು ಮಾತ್ರ ಒಳಗೊಂಡಿರುವ ಸಾಧ್ಯ.

(ಗೂಕ) ನಿನ್ನ ಅತ ಯಾರನೊಂದು ಕಂಡಿರಲಿಲ್ಲ

(ಗೂಖ) ನಿನ್ನ ಅತ ಯಾರನೊಂದು ಕಂಡಿರಲಿಲ್ಲ

(ಗೂ) ನಿನ್ನ ಅತ ಯಾರನೊಂದು ಕಂಡಿದ್ದು

ಇದಕ್ಕೆ ಬದಲು ವಿಧ್ಯಾರ್ಥಕ ವಾಕ್ಯಗಳಲ್ಲಿ ಉಂಟುತ್ತೀರುವ ನಿರ್ದಿಷ್ಟ ಸಾಧಿತ ವಾಗಿರುವ ಪದಗಳನ್ನು ಬಳಸಲು ಸಾಧ್ಯವಿದೆ, ಆದರೆ ಈ ಪ್ರತ್ಯೇಕ ನಿರ್ದಿಷ್ಟ ಸಾಧಿತ ವಾಗಿರುವ ಪದಗಳನ್ನು ಬಳಸಲು ಸಾಧ್ಯವಿಲ್ಲ (ಜಾಸ್ತಿ ವಿವರಗಳಿಗೆ ಭಾಜ್ ಗಳಲ್ಲ, ೨೦೦೯ ನೋಡಿ).

- (೧೯) ಎಲ್ಲಿನೂ ಯೋಳನು
 (೨೦) ಯಾರನ್ನು ಬೇಕಿದ್ದರೂ ಕೇಳಣ

ಸಂಸ್ಕೃತದ ಕೇಳು ಪದಗಳೊಂದಿಗೆ ಬರಬಲ್ಲ ಚೆ, ಅಂತಿಮ ಮೊದಲಾದವುಗಳ ಬಳಕೆಯಲ್ಲಿ ಇಂತಹ ಅರ್ಥ ವ್ಯತ್ಯಾಸವಿರುವ ಹಾಗೆ ಕಾಣಿಸುವುದಿಲ್ಲ. ಬಹುಶಃ ಮೊದಲಿಗೆ ಅಂತಹ ವ್ಯತ್ಯಾಸವಿದ್ದು ಅನಂತರ ಆ ಭಾಷೆಯಲ್ಲಿ ಅದು ನಷ್ಟವಾಗಿರಲು ಸಾಧ್ಯವಿದೆ.

೧೧.೫ ತಿರುಳು

ಕ್ರಿಯಾರೂಪಗಳ ಒಳರಚನೆಯಲ್ಲಿ ಮತ್ತು ಬಳಕೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಲವಾರು ವ್ಯತ್ಯಾಸಗಳಿವೆ. ಕನ್ನಡದಲ್ಲಿ ಮುಖ್ಯವಾಗಿ ಹಿಂದಿನ ಮತ್ತು ಮುಂದಿನ ಕಾಲದವುಗಳೊಂಬುದಾಗಿ ‘ಕಾಲಸಂಬಂಧ’ದ ಭೇದ ಕಾಣಿಸುತ್ತದೆ; ಆದರೆ, ಸಂಸ್ಕೃತದಲ್ಲಿ ಮುಗಿದ (ಪ್ರಾಣ) ಮತ್ತು ಮುಗಿಯದ (ಅಪ್ರಾಣ) ಎಂಬುದಾಗಿ ‘ಕಾಲವ್ಯವಸ್ಥೆ’ಯ ಭೇದ ಕಾಣಿಸುತ್ತದೆ.

ಕನ್ನಡದಲ್ಲಿರುವಂತಹ ಕಾಲಸಂಬಂಧದ ಭೇದಕ್ಕೆ ಸಂಸ್ಕೃತದಲ್ಲಿ ಹೆಚ್ಚೆನ ಪ್ರಾಮುಖ್ಯತೆಯಿಲ್ಲ. ಅದನ್ನು ಸೂಚಿಸುವುದಕ್ಕಾಗಿ ಸಂಸ್ಕೃತದಲ್ಲಿ ಕ್ರಿಯಾಪದದ ಮೊದಲಿಗೆ ಅ ಉಪಸರ್ಗವನ್ನು ಸೇರಿಸಲಾಗುತ್ತದೆ. ಆದರೆ ಇದನ್ನು ಬಳಸಲೇ ಬೇಕೆಂಬ ನಿಯಮವಿಲ್ಲ, ಅವಶ್ಯವಿದ್ದಲ್ಲಿ ಮಾತ್ರ ಬಳಸಿದರೆ ಸಾಕು.

ಕನ್ನಡದಲ್ಲಿ ಕಾಲಸಂಬಂಧವನ್ನು ಸೂಚಿಸುವ ಪ್ರತ್ಯೇಕಗಳು ಪ್ರರೂಪ-ವಚನ-ಲಿಂಗಗಳನ್ನು ಸೂಚಿಸುವ ಆಖ್ಯಾತ ಪ್ರತ್ಯೇಕಗಳಿಂದ ಭಿನ್ನವಾದವುಗಳು, ಆದರೆ ಸಂಸ್ಕೃತದಲ್ಲಿ ಕಾಲವ್ಯವಸ್ಥೆಯನ್ನು ಮತ್ತು ಪ್ರರೂಪ-ವಚನಗಳನ್ನು ಒಟ್ಟಾಗಿ ಆಖ್ಯಾತ ಪ್ರತ್ಯೇಕಗಳೇ ಸೂಚಿಸುತ್ತವೆ.

ಕನ್ನಡದ ಕ್ರಿಯಾರೂಪಗಳಲ್ಲಿ ಲಿಂಗಭೇದವನ್ನು ಸೂಚಿಸಲಾಗುತ್ತದೆ, ಆದರೆ ಸಂಸ್ಕೃತದ ಕ್ರಿಯಾರೂಪಗಳಲ್ಲಿ ಲಿಂಗಭೇದದ ಸೂಚನೆಯಿಲ್ಲ.

ಕನ್ನಡದಲ್ಲಿ ಆತ್ಮಾರ್ಥವನ್ನು ಸೂಚಿಸುವುದಕ್ಕಾಗಿ ಶೋಕ್ಕು ಎಂಬುದರ ಬಳಕೆಯಾಗುತ್ತದೆ. ಸಂಸ್ಕೃತದಲ್ಲಿ ಮೊದಲಿಗೆ ಇದನ್ನು ಆಖ್ಯಾತ ಪ್ರತ್ಯೇಕಗಳಲ್ಲಿನೇ ಕಾಣಿಸುವ ಪರಸ್ಪೇರ್ಪದ-ಆತ್ಮನೇಪದ ವ್ಯತ್ಯಾಸದ ಮೂಲಕ ಸೂಚಿಸಲಾಗುತ್ತದೆ; ಆದರೆ ಕಾವ್ಯಗಳ ಕಾಲದಲ್ಲಿ ಈ ವ್ಯತ್ಯಾಸ ಹೆಚ್ಚಿನ ಮಟ್ಟಿಗೆ ಅರ್ಥಹಿಂಬಿದೆ.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಇದೇ ರೀತಿಯಲ್ಲಿ, ಸಂಸ್ಕೃತದಲ್ಲಿ ಹೊದಲಿಗೆ ಒಳಕೆಯಲ್ಲಿದ್ದ ಕರ್ತವರಿ-ಕರ್ಮಣಿ ಪ್ರಯೋಗಭೇದವೂ ಕಾವ್ಯಗಳ ಕಾಲದಲ್ಲಿ ತನ್ನ ಮೂಲ ಉದ್ದೇಶವನ್ನು ಕಳೆದುಕೊಂಡಿದೆ. ಈ ಪ್ರಯೋಗಭೇದಕ್ಕೆ ಸಮನಾದ ಪ್ರಯೋಗಭೇದ ಕನ್ನಡದಲ್ಲಿ ಕೆಲವು ವಿಶಿಷ್ಟವಾದ ಬರವಣಿಗೆಗಳಲ್ಲಿ ಮಾತ್ರ ಕಾಣಿಸುತ್ತದೆ.

ಅಲ್ಲಿಗಳೆಯುವ ಮತ್ತು ಕೇಳುವ (ಪ್ರಶ್ನಾಸುವ) ವಾಕ್ಯಗಳ ರಚನೆಯಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ.

ಶ್ರೀಯಾರೂಪಗಳ ಒಳರಚನೆಯಲ್ಲಿ ಈ ರೀತಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಹಲವು ವ್ಯತ್ಯಾಸಗಳಿದ್ದು, ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಾಗದು. ಸಂಸ್ಕೃತಕ್ಕಿಂತ ತೀರ ಭಿನ್ನವಾಗಿರುವ ಕನ್ನಡದ್ದೇ ಆದ ನಿಯಮಗಳನ್ನು ತಯಾರಿಸಿಕೊಂಡಲ್ಲಿ ಮಾತ್ರ ಕನ್ನಡದ ಈ ಶ್ರೀಯಾರೂಪಗಳನ್ನು ವಿವರಿಸಲು ಸಾಧ್ಯ.

೧೨. ಮುಕ್ತಾಂಯ

೧೨.೧ ವ್ಯಾತ್ಯಾಸಗಳ ಮೂಲ

ಕನ್ನಡಕ್ಕೆ ಅದರದೇ ಆದ ವ್ಯಾಕರಣ ಪರಂಪರೆಯೊಂದನ್ನು ಸಿದ್ಧಪಡಿಸುವುದು ಯಾಕೆ ಅವಶ್ಯ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಹೇಳುವುದೇ ಈ ಪ್ರಸ್ತುತಕದ ಮುಖ್ಯ ಉದ್ದೇಶ.

ಕನ್ನಡದಲ್ಲಿ ಇದುವರೆಗೆ ತಯಾರಾಗಿರುವ ವ್ಯಾಕರಣಗಳಲ್ಲಿ ಹೆಚ್ಚಿನವೂ ಸಂಸ್ಕೃತದ ವ್ಯಾಕರಣ ಪರಂಪರೆಯನ್ನೇ ಅವಲಂಬಿಸಿವೆ. ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಅಳವಡಿಸುವುದು ಹೇಗೆ ಎಂಬುದನ್ನು ಮಾತ್ರ ಈ ವ್ಯಾಕರಣಗಳು ಪರಿಶೀಲಿಸಿವೆ.

ಆದರೆ, ನಿಜಕ್ಕೂ ಕನ್ನಡದ ಪದಗಳ ಮತ್ತು ವಾಕ್ಯಗಳ ಒಳರಚನೆಯಲ್ಲಿ ಬಳಕೆಯಾಗುವ ನಿಯಮಗಳು ಸಂಸ್ಕೃತದಲ್ಲಿ ಬಳಕೆಯಾಗುವ ನಿಯಮಗಳಿಗಿಂತ ಬಹಳಷ್ಟು ಭಿನ್ನವಾಗಿವೆ. ಈ ಪದಗಳನ್ನು ಮತ್ತು ವಾಕ್ಯಗಳನ್ನು ಕನ್ನಡದ್ದೇ ಆದ ದೃಷ್ಟಿಕೋನದಿಂದ ಪರಿಶೀಲಿಸಿದಾಗ ಮಾತ್ರ, ಅವುಗಳ ಹಿಂದಿರುವ ವ್ಯಾಕರಣ ನಿಯಮಗಳ ನಿಜವಾದ ಸ್ವರೂಪವೇನು ಎಂಬುದು ಸ್ಪಷ್ಟವಾಗುತ್ತದೆ. ಸಂಸ್ಕೃತದ ವ್ಯಾಕರಣದ ದೃಷ್ಟಿಕೋನದಿಂದ ಪರಿಶೀಲಿಸಿದಲ್ಲಿ ಅವು ಅಸ್ಪಷ್ಟವಾಗಿ ಮಾತ್ರವೇ ಕಾಣಿಸಬಲ್ಲವು.

ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಅವು ಬಳಸುವ ವ್ಯಾಕರಣ ನಿಯಮಗಳಲ್ಲಿ ಕಾಣಿಸುವ ಇಂತಹ ಹಲವು ರೀತಿಯ ವ್ಯಾತ್ಯಾಸಗಳನ್ನು ನಾನು ಈ ಪ್ರಸ್ತುತದಲ್ಲಿ ತೋರಿಸಿಕೊಟ್ಟಿದ್ದೇನೆ.

ಆದರೆ, ಈ ಎರಡು ಭಾಷೆಗಳ ನಡುವಿರುವ ವ್ಯಾತ್ಯಾಸಗಳನ್ನೇಲ್ಲ ಕೂಲಂಕಶ ವಾಗಿ ಪಟ್ಟಿಮಾಡಿ ಹೇಳುವುದು ಈ ಪ್ರಸ್ತುತದ ಉದ್ದೇಶವಲ್ಲ. ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಅಳವಡಿಸುವೋದರೆ ಹೇಗೆ ತೋರಂದರೆ ಯುಂಟಾಗಬಲ್ಲದು ಎಂಬುದನ್ನು ಮನಮೂಟ್ಟಿವಂತೆ ತೋರಿಸಿ ಕೊಡುವುದಕ್ಕೇ ನನ್ನ ಉದ್ದೇಶ. ಹಾಗಾಗಿ ಈ ಉದ್ದೇಶವನ್ನು ಸಾಧಿಸುವುದಕ್ಕೆ ಬೇಕಾಗುವಷ್ಟು ವಿಷಯಗಳನ್ನು ಮಾತ್ರ ನಾನು ಇಲ್ಲಿ ಕೊಟ್ಟಿದ್ದೇನೆ.

ಸಂಸ್ಕೃತ ಮತ್ತು ಕನ್ನಡ ಭಾಷೆಗಳು ಬೇರೆ ಬೇರೆ ಮೂಲಗಳಿಂದ ಬೆಳೆದು ಬಂದಿರುವುದೇ ಅವುಗಳ ವ್ಯಾಕರಣ ನಿಯಮಗಳಲ್ಲಿ ಇಷ್ಟೋಂದು ವ್ಯಾತ್ಯಾಸಗಳು ಕಾಣಿಸಿಕೊಳ್ಳಲು ಮುಖ್ಯ ಕಾರಣ. ಸಂಸ್ಕೃತ ಭಾಷೆ ಇಂಡೋ-ಯೂರೋಪಿಯನ್ ಮೂಲದಿಂದ ಬೆಳೆದು ಬಂದಿದೆ; ಆದರೆ ಕನ್ನಡ ಭಾಷೆ ಅದಕ್ಕಿಂತ ತೀರ ಭಿನ್ನ ವಾಗಿರುವ ದ್ವಾರಿತ ಮೂಲದಿಂದ ಬೆಳೆದು ಬಂದಿದೆ (ಭಟ್ ಅಂಂಜಿಕ ನೋಡಿ).

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಮನಹಿನಲ್ಲಿರುವ ಇಗಿತವನ್ನು ಇನ್ನೊಬ್ಬರಿಗೆ ತಿಳಿಸುವುದಕ್ಕಾಗಿ ಮತ್ತು ಪ್ರಶ್ನಾಸುವುದು, ವಿಧಿಸುವುದು, ಸಂಶಯಿಸುವುದು ಹೊದಲಾದ ಹಲವು ರೀತಿಯ ಮಾತಿನ ಕೆಲಸಗಳನ್ನು ನಡೆಸುವುದಕ್ಕಾಗಿ ನಾವು ಭಾಷೆಯನ್ನು ಬಳಸುತ್ತೇವೆ. ಇವನ್ನು ನಡೆಸಲು ಎಲ್ಲಾ ಭಾಷೆಗಳೂ ಒಂದೇ ಬಗೆಯ ವ್ಯಾಕರಣ ವಿಧಾನ ಗಳನ್ನು ಬಳಸುವುದಿಲ್ಲ, ಬೇರೆ ಬೇರೆ ಬಗೆಯ ವ್ಯಾಕರಣ ವಿಧಾನಗಳನ್ನು ಬಳಸುತ್ತೇವೆ.

ಇದಕ್ಕಾಗಿ ಇಂಡೋ-ಯೂರೋಪಿಯನ್ ಮತ್ತು ದ್ರಾವಿಡ ಭಾಷಾಮಾಲ ಗಳು ಬೇರೆ ಬೇರೆ ವಿಧಾನಗಳನ್ನು ಅರಿಸಿಕೊಂಡಿದ್ದರಿಂದು ಮತ್ತು ಹಾಗಾಗಿ, ಪ್ರಾರಂಭದಲ್ಲೇನೇ ಅವು ಒಂದಕ್ಕಿಂತ ಒಂದು ತೀರಾ ಭಿನ್ನವಾಗಿದ್ದರಿಂದು. ಅನಂತರ ಈ ವಿಧಾನಗಳು ಆ ಎರಡು ಮೂಲಗಳಿಂದ ಬೆಳೆದು ಬಂದಿರುವ ಸಂಸ್ಕೃತ, ಕನ್ನಡ ಹೊದಲಾದ ಭಾಷೆಗಳ ಸಾವಿರಾರು ವರ್ಣಗಳ ಚರಿತ್ರೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಬದಲಾಗುತ್ತಾ ಬಂದಿರಿಂದು.

ಅನಂತರದ ಕಾಲದಲ್ಲಿ ಕನ್ನಡ ಭಾಷೆ ಸಂಸ್ಕೃತದ ಸಂಪರ್ಕಕ್ಕೆ ಒಂದುದ ರಿಂದಾಗಿ ಕೆಲವು ವಿಷಯಗಳಲ್ಲಿ ಸಂಸ್ಕೃತದೊಂದಿಗೆ ಹೋಲಿಕೆಯನ್ನು ಪಡೆದಿದೆ ಯಾದರೂ ಹೆಚ್ಚಿನ ವಿಷಯಗಳಲ್ಲಾ ಅದು ತನ್ನ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿದೆ.

ಇಂಡೋ-ಯೂರೋಪಿಯನ್ ಭಾಷಾಕುಟುಂಬಕ್ಕೆ ಸೇರಿರುವ ಸಂಸ್ಕೃತ ಇಲ್ಲವೇ ಇಂಗ್ಲಿಷ್ ಭಾಷೆಯ ವ್ಯಾಕರಣ ಪರಂಪರೆಯನ್ನು ಬಳಸುವ ಬದಲು ಬೇರೆ ಯಾವುದಾದರೂ ಒಂದು ದ್ರಾವಿಡ ಭಾಷೆಯ ವ್ಯಾಕರಣ ಪರಂಪರೆಯನ್ನು ಬಳಸಿ ಕನ್ನಡದ ವ್ಯಾಕರಣವನ್ನು ರಚಿಸಿದಲ್ಲಿ ಅದು ಕನ್ನಡದ ಪದರಚನೆಯ ಮತ್ತು ವ್ಯಾಕರಣನೆಯ ನಿಯಮಗಳನ್ನು ಹೆಚ್ಚು ಸ್ವಷ್ಟವಾಗಿ ಮತ್ತು ಸರಿಯಾಗಿ ತಿಳಿಸಬಲ್ಲದು.

ಆದರೆ ಅಂತಹ ವ್ಯಾಕರಣ ಪರಂಪರೆಯನ್ನೂ ಸಿದ್ಧವಾಗಿಲ್ಲ. ತಮಿಳು, ತೆಲುಗು ಹೊದಲಾದ ಇತರ ದ್ರಾವಿಡ ಭಾಷೆಗಳ ವ್ಯಾಕರಣಗಳೂ ಬಹಳ ಮಟ್ಟಿಗೆ ಸಂಸ್ಕೃತ ಇಲ್ಲವೇ ಇಂಗ್ಲಿಷ್ ವ್ಯಾಕರಣ ಪರಂಪರೆಯಲ್ಲೇನೇ ತಯಾರಾಗಿದ್ದ ಅವೂ ಕನ್ನಡದ ವ್ಯಾಕರಣಗಳ ಹಾಗೆಯೇ ಅಸಮರ್ಪಕಗಳಾಗಿವೆ. ಹಾಗಾಗಿ, ಕನ್ನಡಕ್ಕೆ ಅದರದೇ ಆದ ವ್ಯಾಕರಣ ಪರಂಪರೆಯೊಂದನ್ನು ತಯಾರಿಸಿ ಕೊಳ್ಳಲ್ಪಡೆಂದೇ ನಮಗೆ ಉಳಿದಿರುವ ದಾರಿ.

ಗ್ರ.೨ ಹೊಸ ದೃಷ್ಟಿಕೋನ

ಕನ್ನಡ ವ್ಯಾಕರಣದ ಮೇಲೆ ಲೇಖಿನ ಇಲ್ಲವೇ ಪ್ರಸ್ತುತಿಗಳನ್ನು ಬರೆಯುವವರು ಈ ಕಾರಣಕ್ಕಾಗಿ ಒಂದು ಹೊಸ ದೃಷ್ಟಿಕೋನವನ್ನು ಬಳಸಿಕೊಳ್ಳುವ ಅವಶ್ಯಕತೆಯಿದೆ. ಕನ್ನಡದ ಲೇಖಿಕರಲ್ಲಿ ಸಾಮಾನ್ಯವಾಗಿ ವ್ಯಾಖ್ಯಾನಕಾರರ ದೃಷ್ಟಿಕೋನವೇ ಕಾಣಿಸುತ್ತಿದೆ. ನಾಗವಮು, ಕೇಶಿರಾಜ ಹೊದಲಾದ ಕನ್ನಡದ ವೈಯಾಕರಣಗಳು

నిజక్కూ ఏను హేళద్దరు, అవర హేళికెగళ నడువే ఎంతప వ్యక్తాసగళేల్ల ఇవే ఎంబుదన్న పట్టిమాది వివరిసువుదే ఇవరు ఇవత్తు మాడుత్తిరువ 'సంశోధనే'గళు.

ఈ రీతి హిందిన వైయాకరణిగళ గ్రంథగళన్న విమర్శిసువుదు అవక్కొవాదరూ కన్నడ వ్యక్తాకరణద మట్టిగే అవు నమ్మన్న హేళ్ళు ముందక్కే కొండొయలారపు. యోకిందరే, కన్నడద వల్సియ వ్యక్తాకరణగళేల్ల సంస్కృత వ్యక్తాకరణద దృష్టికోనవస్తిరిసికొండివే; హగాగి, అవు కన్నడ వ్యక్తాకరణద నిజవాద స్పృశ్యావవన్న వివరిసి హేళలారపు.

ఉదాహరణగాగి, నమ్మ వైయాకరణిగళు కన్నడదల్ల ఎంతప సమాస గళేల్ల ఇవే ఎంబుదన్న వణిసువ క్రమ హేగే ఎంబుదన్న గమనిస బముదు. మోదలిగే సంస్కృతదల్ల ఎంతప సమాసగళేల్ల ఇవే ఎంబుదన్న వివరిసి అవక్కే కన్నడదింద ఉదాహరణిగళన్న కొడలు అవరు ప్రయత్నిసు త్తారే. అనంతర ఈ సమాసగళల్ల ఒందక్కూ ఉదాహరణియాగలారద జోడుపదగళు కన్నడదల్ల కాణిసుత్తివేయాదరే అవు ఎంతప సమాస గళగే ఉదాహరణిగళాగబల్లువు ఎంబ ప్రత్యేగే ఇళయుత్తారే.

ఇదరిందాగి కన్నడ వ్యక్తాకరణ సంస్కృత మత్తు కన్నడ వ్యక్తాకరణగళ బందు తేపికేలసవాగిదే. ఈ సంస్కృత వ్యక్తాకరణద దృష్టికోనవస్తు బిట్టు కొట్టు, నేరవాగి కన్నడద జోడుపదగళన్న ఒండిడే కలేవాకి అవుగళల్ల ఎంతప సమాసగళేల్ల ఇవే ఎంబుదన్న మాత్రవే పరితీలిసిదే వాదరే నమగే కన్నడద నిజవాద సమాసగళావువు ఎంబ ప్రత్యేగే సరి యాద మత్తు స్పృష్టవాద ఉత్తర దొరితీతు (భట్ట అంంఱ నోండి).

ఇదే రీతియల్ల కన్నడదల్ల బలశియాగువ హలవు రీతియ వాక్య గళన్న ఒండిచే సంగ్రహిసి, అవుగళల్ల బరువ నామపదగళన్న త్రీయాపద గళాందిగి సంబంధిసలు ఎంతప ప్రత్యేయగళేల్ల బేంకాగుత్తపే, మత్తు ఈ ప్రత్యేయగళు ఎంతప సంబంధగళన్నల్ల సూజిసబల్లువు ఎంబుదన్న పరితీలిసిదల్ల కన్నడదల్ల ఎష్టు విభక్తిగళు బలశియల్లపే మత్తు అవుగళ కాయిపెంతపదు ఎంబ విషయ స్పృష్టవాదితు (భట్ట గణాల, అంంఱ నోండి).

ఇదక్కే ఒదలు నమ్మ వైయాకరణిగళు మాడువ హాగే సంస్కృతద విభక్తిగళావువు, అవుగళ కాయిపేను, కారకగళగూ అవక్కూ నడువే ఎంతప సంబంధవిదే, మోదలాద విషయగళన్న మోదలు తిళదుకొందు అనంతర కన్నడక్కే అవన్న హోందిసువ ఒగే హేగే ఎంబుదాగి ఆలోంబిసి దల్ల కన్నడద మట్టిగే బందు తీరా విచిత్రవాద వ్యక్తాకరణ సిద్ధవాదితు (మత్తు సిద్ధవాగిదే).

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಒಂದು ಭಾಷೆಯ ವ್ಯಾಕರಣವನ್ನು ಅಥವಾದಿಕೊಳ್ಳುವ ಸಂದರ್ಭದಲ್ಲಿ ಇನ್ನೊಂದು ಭಾಷೆಯ ವ್ಯಾಕರಣ ಹೇಗಿದೆಯೆಂದು ತಿಳಿದುಕೊಳ್ಳುವುದರಿಂದ ಸ್ವಲ್ಪವೂ ಪ್ರಯೋಜನವಿಲ್ಲವೆಂದೇನೂ ನಾನು ಹೇಳುತ್ತಾ ಇಲ್ಲ. ಹೆಚ್ಚು ಹೆಚ್ಚು ಭಾಷೆಗಳ ವ್ಯಾಕರಣಗಳನ್ನು ಅಭ್ಯಾಸ ಮಾಡಿದಷ್ಟ್ವಾ ನಮ್ಮ ಭಾಷೆಯ ವ್ಯಾಕರಣವನ್ನು ತಿಳಿದುಕೊಳ್ಳುವ ಕೆಲಸ ಹೆಚ್ಚು ಹೆಚ್ಚು ಸುಲಭವಾಗಬಲ್ಲದು.

ಆದರೆ ಬೇರೆ ಬೇರೆ ಭಾಷೆಗಳ ವ್ಯಾಕರಣಗಳು ಬೇರೆ ಬೇರಾಗಿರಲು ಸಾಧ್ಯ ಎಂಬ ವಿಷಯವನ್ನು ಮರೆಯಿರುವುದು ಅವಶ್ಯ. ಹಲವು ಭಾಷೆಗಳ ವ್ಯಾಕರಣಗಳನ್ನು ಅಭ್ಯಾಸ ಮಾಡಿದಾಗ ವ್ಯಾಕರಣಗಳು ಹೇಗಿರಬಹುದು ಎಂಬ ವಿಷಯ ನಮಗೆ ತಿಳಿಯುತ್ತದೆ. ಈ ತಿಳಿವಳಿಕೆಯ ಆಧಾರದ ಮೇಲೆ ನಮ್ಮ ಭಾಷೆಯ ವ್ಯಾಕರಣ ಹೇಗಿದೆ ಎಂಬುದನ್ನು ತಿಳಿಯಲು ನಾವು ಪ್ರಯುತ್ತಿಸಬೇಕು.

ಈ ಹೊಸ ದೃಷ್ಟಿಕೋನದ ಅವಶ್ಯಕತೆಯನ್ನು ಮುಖ್ಯವಾಗಿ ಎರಡು ಸಂದರ್ಭಗಳಲ್ಲಿ ಕಾಣಬಹುದು. ಪ್ರೋಥಾಲೀಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣವನ್ನು ಕಲಿಸುವುದಕ್ಕಾಗಿ ವ್ಯಾಕರಣ ಪಠ್ಯಪ್ರಸ್ತುಕಗಳನ್ನು ತಯಾರಿಸುವುದು ಒಂದು ಸಂದರ್ಭ.

ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನೇ ಹೆಚ್ಚು ಆಳವಾಗಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪಠ್ಯವನ್ನೊಳಗೊಂಡಿಸಬೇಕಾಗಿರುವುದು ಮತ್ತು ಕನ್ನಡ ವ್ಯಾಕರಣದ ಮೇಲೆ ಸಂಶೋಧನೆಯನ್ನು ಮಾಡಬೇಕೆಂದರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ಮಾಡಬೇಕಾಗಿರುವುದು ಎರಡನೆಯ ಸಂದರ್ಭ. ಈ ಎರಡು ಸಂದರ್ಭಗಳಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆಗಳೇಣುವುದಾದ ಕಾರಣ ಅವನ್ನು ಬೇರೆ ಬೇರೆಯಾಗಿ ಪರಿಶೀಲಿಸುವುದು ಅವಶ್ಯ.

೧೨.೩ ಶಾಲಾ ವ್ಯಾಕರಣಗಳು

ಕನ್ನಡದ ಮಟ್ಟಿಗೆ ಹೇಳುವುದಾದರೆ, ಇವತ್ತು ಶಾಲೆಗಳಲ್ಲಿ ಕಲಿಸುವುದಕ್ಕಾಗಿ ಬಳಕೆಯಲ್ಲಿರುವ ವ್ಯಾಕರಣದ ಪಠ್ಯಪ್ರಸ್ತುಕಗಳನ್ನು ಪ್ರೋತ್ಸಾಹಿಸಿ ಬದಲಾಯಿಸುವುದು ಅವಶ್ಯ. ಅವಗಳಲ್ಲಿ ಕಾಣಿಸುವ ಸಂಸ್ಕೃತ ವ್ಯಾಕರಣದ ಅಂಶಗಳೆಲ್ಲ ವನ್ನೂ ಪ್ರೋತ್ಸಾಹಿಸಿ ತೆಗೆದು ಹಾಕಬೇಕು ಮತ್ತು ಹಳೆಗನ್ನಡದ ಪದರಚನೆ ಮತ್ತು ಪದರೂಪ ರಚನೆಗಳ ಕುರಿತು ಅವಗಳಲ್ಲಿ ಬರುವ ಎಲ್ಲಾ ಅಂಶಗಳನ್ನೂ ತೆಗೆದು ಹಾಕಬೇಕು.

ಹೊಸಗನ್ನಡದಲ್ಲಿ ಕಾಣಿಸುವ ಪದಗಳು, ಪದರೂಪಗಳು, ಪದಕಂತೆಗಳು ಮತ್ತು ವಾಕ್ಯಗಳ ಬಳರಚನೆಯನ್ನು ಈ ವ್ಯಾಕರಣಗಳಲ್ಲಿ ವಿವರಿಸಿ ಹೇಳಿದಲ್ಲಿ ವಿದ್ಯಾರ್ಥಿಗಳಿಗೆ ಅವನ್ನು ಅಥವಾದಿಕೊಳ್ಳಲು ಕಷ್ಟವಾಗಲಾರದು. ಇದಲ್ಲದೆ ಇಂತಹ ವ್ಯಾಕರಣಗಳ ಸಹಾಯದಿಂದ ಹೊಸಗನ್ನಡದ ಪದಗಳನ್ನು ಮತ್ತು ವಾಕ್ಯಗಳನ್ನು ಬಳಸಿಕೊಳ್ಳುವಲ್ಲಿ ಅವರಿಗೆ ಸ್ವಲ್ಪವಾದರೂ ಪ್ರಯೋಜನವಾದೀತು.

ಮುಕ್ತಾಯ

ತೀರ್ಥ. ನಂ. ಶ್ರೀಕಂತಯ್ಯನವರ ಕನ್ನಡ ಮಧ್ಯಮ ವ್ಯಾಕರಣ ಈ ದಿಕ್ಕಿನಲ್ಲಿ ಮಾಡಿದ ಒಂದು ಉತ್ತಮ ಪ್ರಯೋಗವೆಂದು ಹೇಳಬಹುದು. ಇದರಲ್ಲಿ ಹೊಸ ಗನ್ನಡದ ಪ್ರಯೋಗಗಳನ್ನು ಮಾತ್ರವೇ ವಿವರಿಸುವುದರ ಮೂಲಕ ವ್ಯಾಕರಣದ ನಿಯಮಗಳನ್ನು ವಿದ್ಯಾರ್ಥಿಗಳು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಮಾಡಲಾಗಿದೆ. ಇದಲ್ಲದೆ ವ್ಯಾಕರಣ ನಿಯಮಗಳನ್ನೂ ಸುಲಭವಾಗಿ ಅರ್ಥಮಾಡುವಂತೆ ಇದರಲ್ಲಿ ಬರೆಯಲಾಗಿದೆ.

ಆದರೆ ಕನ್ನಡಕ್ಕೆ ಅವಶ್ಯವಲ್ಲದ ಮತ್ತು ಕನ್ನಡಕ್ಕೆ ಹೊಂದಿಕೆಯಾಗದ ಸಂಸ್ಕೃತ ಪರಂಪರೆಯ ಕೆಲವು ವ್ಯಾಕರಣ ನಿಯಮಗಳು ಇದರಲ್ಲಾ ಹಾಗೆಯೇ ಉಳಿದುಕೊಂಡಿವೆ. ಉದಾಹರಣೆಗಾಗಿ, ಕನ್ನಡದ ಸಮಾಸಗಳನ್ನು ವಿಭಜಿಸುವುದಕ್ಕಾಗಿ ಸಂಸ್ಕೃತದ ಹಾಗೆ ಜೋಡುಪಡದ ಎರಡು ಅಂಗಗಳಲ್ಲಿ ಪ್ರಥಾನವಾದುದು ಯಾವುದು ಎಂಬ ಅಂಶವನ್ನೇ ಬಳಸಲಾಗಿದೆ. ಕನ್ನಡದಲ್ಲಿ ಇದಕ್ಕಿಂತಲೂ ಮೊದಲನೆಯ ಅಂಗ ಯಾವ ವರ್ಗಕ್ಕೆ ಸೇರುತ್ತದೆ ಎಂಬ ಅಂಶವೇ ಯೋಗ್ಯ ಎಂಬುದನ್ನು ನಾವು ಮೇಲೆ ಏದನೇ ಅಧ್ಯಾಯದಲ್ಲಿ ನೋಡಿರುವೇವು.

ಗುಣಪಡಗಳನ್ನು ನಾಮಪಡಗಳ ವರ್ಗದಲ್ಲಿ ಸೇರಿಸಿದುದರಿಂದಾಗಿ ಅವಕ್ಕೆ ವಿಶೇಷಣ ರೂಪ ಮತ್ತು ಕಾರಕ ರೂಪ ಎಂಬುದಾಗಿ ಎರಡು ರೂಪಗಳಿವೆಯೆಂದು ಹೇಳಬೇಕಾಗಿದೆ. ಆದರೆ ನಿಜಕ್ಕೂ ದೋಡ್ಡವನು, ಚೀಕ್ಕೆವರ್ಕು, ಖಿರಿಯವರು ಮೊದಲಾದವರುಗಳು ಗುಣಪಡಗಳಲ್ಲಿ, ವ್ಯಕ್ತಿವಾಚಕ ಪಡಕಂತೆಗಳು. ಅವುಗಳಲ್ಲಿ ದೋಡ್ಡ, ಚೀಕ್ಕೆ, ಖಿರಿ ಮೊದಲಾದ ಗುಣಪಡಗಳು ಅವನು, ಅವಕ್ಕು, ಅವರು ಮೊದಲಾದ ಸರ್ವನಾಮ (ಸರ್ವಪದ)ಗಳೊಂದಿಗೆ ವಿಶೇಷಣಗಳಾಗಿ ಬಳಕೆಯಾಗಿವೆ ಅಷ್ಟೇ.

ಇದೇ ರೀತಿಯಲ್ಲಿ, ಎಣಿಕೆಯ ಪಡಗಳಿಗೆ ಮತ್ತು ಕೃದಂತನಾಮಗಳಿಗೆ (ಫೋಲಿಯವನು, ಬರುವವರು, ಡಾಡಿದವರು) ವಿಶೇಷಣ ರೂಪ ಮತ್ತು ಕಾರಕ ರೂಪಗಳಿವೆಯೆಂದು ಹೇಳಲಾಗಿದೆ. ಆದರೆ ಇಲ್ಲಾ ಕನ್ನಡದಲ್ಲಿರುವುದು ಪಡಕಂತೆಗಳಲ್ಲದೆ ಪಡರೂಪಗಳಲ್ಲ. ಇಂತಹ ಬೇರೆಯೂ ಕೆಲವು ಕನ್ನಡಕ್ಕೆ ಹೊಂದಿಕೆಯಾಗದ ವಿಷಯಗಳು ಈ ವ್ಯಾಕರಣದಲ್ಲಿದ್ದ ಇವನ್ನು ತೆಗೆದುಹಾಕುವ ಇಲ್ಲವೇ ಬುದಲಾಯಿಸುವ ಅವಶ್ಯಕತೆಯಿದೆ.

ಗೃ.೪ ಕಾಲೇಜುಗಳಲ್ಲಿ ಬೋಧನೆ ಮತ್ತು ಸಂಶೋಧನೆ

ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಆಳವಾಗಿ ಅಭ್ಯಾಸ ಮಾಡುವ ಮತ್ತು ಕನ್ನಡ ವ್ಯಾಕರಣದ ಮೇಲೆ ಹೆಚ್ಚಿನ ಸಂಶೋಧನೆಗಳನ್ನು ನಡೆಸುವ ವಿದ್ಯಾರ್ಥಿಗಳಿಗೆ ಮೇಲೆ ವಿವರಿಸಿದ ಹೊಸ ದೃಷ್ಟಿಕೋನವನ್ನು ಒದಗಿಸಿಕೊಡುವುದು ಒಂದು ಅತ್ಯಂತ ಮುಖ್ಯವಾದ ಕೆಲಸವೆಂದು ನನ್ನ ಅಭಿಪ್ರಾಯ. ಕನ್ನಡದ ಪಡರಚನೆ ಮತ್ತು ವಾಕ್ಯರಚನೆಗಳನ್ನು ನೇರವಾಗಿ ಪರಿಶೀಲಿಸುವ ಪ್ರವೃತ್ತಿ ಅವರಲ್ಲಿ ಬೆಳೆಯಬೇಕು.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಇದಲ್ಲದೆ ಕನ್ನಡದ ವ್ಯಾಕರಣ ಪ್ರಸ್ತುಕಗಳಲ್ಲಿ ಬರುವ ವ್ಯಾಕರಣ ನಿಯಮಗಳನ್ನು ಹಾಗೆಯೇ ಉರುಹೊಡಿಯುವ ಬದಲು ಅವನ್ನು ಸರಿಯಾಗಿ ಅಥವಾಡಿಕೊಂಡು ನಿಜಕ್ಕೂ ಅವು ಕನ್ನಡದ ಪದರಚನೆಯನ್ನು ಮತ್ತು ವಾಕ್ಯರಚನೆಯನ್ನು ಸರಿಯಾಗಿ ವಿವರಿಸುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಮತ್ತು ಪ್ರಶ್ನಿಸುವ ಪ್ರವೃತ್ತಿ ಅವರಲ್ಲಿ ಬೇಳೆಯುವಂತೆ ಮಾಡಬೇಕು.

ಇಂತಹ ಪ್ರವೃತ್ತಿ ನಮ್ಮ ಕನ್ನಡ ವಿದ್ಯಾರ್ಥಿ-ಸಂಶೋಧಕರಲ್ಲಿ ಇಲ್ಲವೇ ಇಲ್ಲವೆಂದು ಹೇಳಿದರೂ ತಪ್ಪಾಗಲಾರದು. ಇಲ್ಲವಾದರೆ ನಾನು ಈ ಪ್ರಸ್ತುಕದಲ್ಲಿ ವಿವರಿಸಿದಂತಹ ಮತ್ತು ಕಣ್ಣಿಗೆ ಹೊಡಿದು ಕಾಣಿಸುವಂತಹ ಅಸಮರ್ಪಕವ್ಯಾಕರಣ ನಿಯಮಗಳು ಕನ್ನಡ ವ್ಯಾಕರಣದಲ್ಲಿ ತುಂಬಿ ತುಳುಕುತ್ತಿರುವುದನ್ನು ಈ ವಿದ್ಯಾರ್ಥಿ-ಸಂಶೋಧಕರಲ್ಲಿ ಒಬ್ಬಿಬ್ಬಿರಾದರೂ ಗಮನಿಸಿದಿರಲು ಸಾಧ್ಯವೇ?

ಲುದಾಹರಣೆಗಾಗಿ, ಹಳೆಗನ್ನಡದದಲ್ಲಿ ದಷ ಪ್ರತ್ಯೇಯಕ್ಕೆ ವರ್ತಮಾನಾಧಿಕಿದೆ ಮತ್ತು ವ ಪ್ರತ್ಯೇಯಕ್ಕೆ ಭವಿಷ್ಯದಫಾವಿದೆಯೆಂದು ಕನ್ನಡ ವೈಯಾಕರಣಿಗಳು ಕಳಿದ ಸಾಮಿರ ವಷಟಗಳಿಂದಲೂ ಹೇಳುತ್ತಾ ಬಂದಿದ್ದಾರೆ. ನಿಜಕ್ಕೂ ಇದು ನಿಜವೇ, ಹಳೆಗನ್ನಡ ಕಾವ್ಯಗಳಲ್ಲಿ ಈ ಪ್ರತ್ಯೇಯಗಳನ್ನೊಳಗೊಂಡಿರುವ ಪದಗಳು ನಿಜಕ್ಕೂ ಈ ಅಥವಾಭೇದವನ್ನು ಸೂಚಿಸುತ್ತಿದೆಯೇ ಎಂಬುದನ್ನು ಒಬ್ಬನೇ ಒಬ್ಬ ಸಂಶೋಧಕನೂ ಪರಿಶೀಲಿಸಲು ಹೋಗಿಲ್ಲವೆಂದರೆ ಆಜ್ಞಯಾವಾಗುವುದಿಲ್ಲವೇ?

ನಾನು ಮೇಲೆಯೇ ಹೇಳಿರುವಂತೆ, ವ್ಯಾಖ್ಯಾನಕಾರನ ಮನೋಭಾವವನ್ನು ಬಿಂಬಿಸುತ್ತಿರುವುದು ಸಂಶೋಧಕನ ಮನೋಭಾವವನ್ನು ಅಳವಡಿಸಿಕೊಂಡರೇನೇ ನಮ್ಮ ಜ್ಞಾನವನ್ನು ಹೆಚ್ಚಿಸಲು ಸಾಧ್ಯ. ಹಿಂದಿನ ವಿದ್ಯಾಂಸರು ಏನು ಹೇಳಿದ್ದರು ಎಂಬುದನ್ನು ವಿವರಿಸುವುದು ಮಾತ್ರವೇ ವ್ಯಾಖ್ಯಾನಕಾರನ ಉದ್ದೀಕ. ಹಿಂದಿನವರ ಹೇಳಿಕೆಯಲ್ಲಿ ತಪ್ಪಿದೆಯೇ? ಇದೆಯಾದರೆ ಅದನ್ನು ಸರಿಪಡಿಸುವುದು ಹೇಗೆ? ಹಿಂದಿನವರು ಹೇಳಿರುದಂತಹ ವಿಷಯಗಳೇನಾದರೂ ಇವೆಯೇ? ಎಂಬುದನ್ನು ಕಂಡುಹಿಡಿಯುವುದೇ ಸಂಶೋಧಕನ ಕೆಲಸ.

ಹಿಂದಿನವರು ಹೇಳಿದುದನ್ನು ಸರಿಯಾಗಿ ಅಥವಾಡಿಕೊಂಡರೆ ನಮಗೆ ಆ ವಿಷಯದ ಜ್ಞಾನ ಲಭಿಸುತ್ತದೆ. ಆದರೆ ಆ ವಿಷಯದ ಕುರಿತಾಗಿ ನಮ್ಮ ಸಮಾಜದಲ್ಲಿರುವ ಜ್ಞಾನ ಹೆಚ್ಚಿಸುವುದಲ್ಲ. ಹಿಂದಿನವರು ಹೇಳಿದುದರಲ್ಲಿ ಅಸಾಂಗತ್ಯವೇನಾದರೂ ಇದೆಯಾದರೆ ಅದನ್ನು ಕಂಡುಕೊಳ್ಳಬುದರ ಮೂಲಕ ಮಾತ್ರವೇ ನಮ್ಮ ಸಮಾಜದ ಜ್ಞಾನನಿರ್ದಿ ಹೆಚ್ಚಿಸಲ್ಪದ್ದು.

ಕನ್ನಡ ವ್ಯಾಕರಣದ ಹೇಳೆ ಸಂಶೋಧನೆಯನ್ನು ನಡೆಸಬೇಕೆಂದಿರುವವರಲ್ಲಿ ಇಂತಹ ಸಂಶೋಧಕ ಪ್ರವೃತ್ತಿ ಬೇಳೆಯುವಂತೆ ಮಾಡುವಲ್ಲಿ ಮತ್ತು ಶಾಲೆ ವಿದ್ಯಾರ್ಥಿಗಳಾಗಿ ವ್ಯಾಕರಣ ಪರ್ಯಾಪ್ತಸ್ತಕಗಳನ್ನು ರಚಿಸುವ ವಿದ್ಯಾಂಸರಲ್ಲಿ ಬಂದು ಹೋಸ ದೃಷ್ಟಿಕೋನವುಂಟಾಗುವಂತೆ ಮಾಡುವಲ್ಲಿ ಈ ಪ್ರಸ್ತುಕ ಸ್ವಲ್ಪ ವಾದರೂ ಸಹಾಯಕವಾಗಬಾಗಲೀ ಎಂಬುದೇ ನನ್ನ ಹಾರ್ಪೆಕೆ.

ಆಕರ್ಷಣೆ

ಕಾಲ್ಡ್ ವೆಲ್ಲೋ, ಆರ್. ಇಂಗ್ಲಿ. *A comparative grammar of the Dravidian or South-Indian family of languages.* London: Kegan, Paul, Trench, Trubner and Co. Ltd.

ಕೃಷ್ಣ ಭಟ್ಟ, ಸೇದಿಯಾಪ್ತ. ಇಂಗ್ಲಿ. ವಿಚಾರ ಪ್ರಪಂಚ. ಪುತ್ತಾರು: ಕಣಾಟಕ ಸಂಘ.

ಕೃಷ್ಣಮೂತ್ರಿ, ಭ. ೨೦೦೨. *The Dravidian Language.* Cambridge: Cambridge University Press.

ಡಿಕ್ಸನ್, ಆರ್. ಎವ್ರೆ. ಡಬ್ಲ್ಯೂ. ೧೯೭೫. *Ergativity.* Cambridge: Cambridge University Press.

ತಾರಾಪ್ರೋರೆವಾಲಾ, ಐ. ಜಿ. ಎಸ್. ೧೯೬೨. *Sanskrit syntax.* Delhi: Munshiram Manoharlal.

ಶಿರುಮಲೇಶ್, ಕೆ.ವಿ. ೧೯೮೯. (= ಭಟ್ಟ, ಕೆ.ವಿ.ಟಿ.) *Reordering rules in Kannada and English.* Dissertation, Central Institute of English and Foreign Languages, Hyderabad.

ಶಿರುಮಲೇಶ್, ಕೆ.ವಿ. ೧೯೯೨. Kannada prefixation. *PILC Journal of Dravidian Studies* 7, 201-8.

ಬರೋ, ಟಿ. ೧೯೫೫. *The Sanskrit language.* London: Faber and Faber.

ಬರೋ, ಟಿ. ಮತ್ತು ಎಮೆನೋ, ಎವ್ರೆ. ಬಿ. ೧೯೬೧. *The Dravidian Etymological Dictionary.* Oxford: The Clarendon Press.

ಬಿಳಿಗಿರಿ, ಎಚ್. ಎಸ್. ೧೯೬೯. ಆಲೋಕ, ಭಾಗ ರ. ಸಾಗರ: ಅಕ್ಷರ ಪ್ರಕಾಶನ.

ಭಟ್ಟ, ಡಿ. ಎನ್. ಶಂಕರ ೧೯೬೮. ಕನ್ನಡ ವಾಕ್ಯಗಳು: ಅಂತರಿಕ ರಚನೆ ಮತ್ತು ಅಧ್ಯಾತ್ಮವಸ್ಥೆ. ಮೈಸೂರು: ಗೀತಾ ಬುಕ್ ಹಾಸ್.

ಭಟ್ಟ, ಡಿ. ಎನ್. ಶಂಕರ ೧೯೭೧. *Grammatical relations: Evidence against their necessity and universality.* London: Routledge.

ಭಟ್ಟ, ಡಿ. ಎನ್. ಶಂಕರ ೧೯೭೫. ಕನ್ನಡ ಭಾಷೆಯ ಕಲ್ಪಿತ ಚರಿತ್ರೆ. ಹಂಪಿ: ಕನ್ನಡ ವಿಶ್ವವಿದ್ಯಾಲಯ.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಭಟ್ಟ, ಡಿ. ಎನ್. ಶಂಕರ ೨೦೦೦. *Introducing grammatical notions.* Pune: Center for Advanced Study in Sanskrit, Pune University.

ಭಟ್ಟ, ಡಿ. ಎನ್. ಶಂಕರ ೨೦೦೨. ಕನ್ನಡ ಪದಗಳ ಒಳರಚನೆ. ಮೈಸೂರು: ಭಾಷಾಪ್ರಕಾಶನ.

ಭಟ್ಟ, ಡಿ. ಎನ್. ಶಂಕರ ೨೦೦೩. ಕನ್ನಡದ ಸರ್ವನಾಮಗಳು. ಮೈಸೂರು: ಭಾಷಾಪ್ರಕಾಶನ.

ಭಟ್ಟ, ಡಿ. ಎನ್. ಶಂಕರ ೨೦೦೪. ಕನ್ನಡ ವಾಕ್ಯಗಳ ಒಳರಚನೆ. ಮೈಸೂರು: ಭಾಷಾಪ್ರಕಾಶನ.

ಭಟ್ಟ, ಡಿ. ಎನ್. ಶಂಕರ ೨೦೦೫. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?. ಮೈಸೂರು: ಭಾಷಾಪ್ರಕಾಶನ.

ಭಟ್ಟ, ಡಿ. ಎನ್. ಶಂಕರ ೨೦೦೬. ಕನ್ನಡ ಬರಹವನ್ನು ಸರಿಪಡಿಸೋಣ. ಮೈಸೂರು: ಭಾಷಾಪ್ರಕಾಶನ.

ಭಟ್ಟ, ಡಿ. ಎನ್. ಶಂಕರ ಮತ್ತು ನಿಗೊಂಬ, ಎಮ್. ಎಸ್. ಗಣಭಾಷಾರ್ಥಿ. *Manipuri Grammar.* Munich: Lincom Europa.

ಶ್ರೀಧರ್, ಎಸ್. ಎನ್. ಗಣಭಾಷಾರ್ಥಿ. Dative subjects, rule government and relational grammar. *Studies in Linguistic Sciences* 6, 130-51.

ಶ್ರೀಧರ್, ಎಸ್. ಎನ್. ಗಣಭಾಷಾರ್ಥಿ. ಇಂದಿನ ಕನ್ನಡ: ರಚನೆ ಮತ್ತು ಒಳಕೆ. ಹಂಪಿ: ಕನ್ನಡ ವಿಶ್ವವಿದ್ಯಾಲಯ.

ಶ್ರೀಕಂಠಯ್ಯ, ತೀ. ನಂ. ಗಣಭಾಷಾರ್ಥಿ. ಕನ್ನಡ ಮಧ್ಯಮ ವ್ಯಾಕರಣ. ಮೈಸೂರು: ವಿದ್ಯಾಭ್ಯಾಸದ ಇಲಾಖೆ.

ಶ್ವೀಜರ್, ಜೆ. ಎಸ್. ಗಳಿಗೆ. *Sanskrit syntax.* Reprinted in 1973 by Motilal Banarsi Dass, Delhi.